



**UNIVERSAL  
LIBRARY**

**OU\_202070**

**OSMANIA UNIVERSITY LIBRARY**

Call No. **K 81.6**

Accession No. **k. 5322**

Author **V69T.**

**ప్రసాదానంద.**

Title **ఆంధ్ర భూత మతాన్యాసం**

This book should be returned on or before the date  
last marked below.

**మి. 2.**

---



# ಶ್ರೀರಂಜನೇಶ್ವರಮಹಿಮಾ

ಪದಗಳು ೫೬, ಸುಳಾದಿಗಳು ೧೦೯



ಶ್ರೀ ವರದೇಂದ್ರ ಹರಿದಾಸ ಸಾಹಿತ್ಯಮಂಡಲ  
ಕೇಂದ್ರ, ಲಂಗನೂರು

ಪ್ರಕಟಿಸಿ ೨, ಪುಟ ೪೦೯

ಶಕೆ ಗಳಿಗೆ

ಮೊದಲನೇ ಅವಶ್ಯಕ ೧೦೦೦ ರೂಪಗಳು

ಮಾಘವದಿ ೨೦ ಶ್ರೀಗುರು ಪ್ರಾಚೀಶದಾಸಾಯ್ಯರ ಶ್ವಾಸಿನದ ನೀನಕು

ಶ್ರಾವಕರ ಎಲ್ಲ ಬಾಧ್ಯತೆ ಕಾದಿಜಲಾಗಿಸೆ

ಬೆಲೆ : ೫—೪—೦

ಕನಕಾಪುರ ಸಾಹಿತ್ಯ ಮಂದಿರ,  
ಈಗಿನ್ನಾರ್ಥ

ಸಂಗ್ರಹಕರು :

ಹನುಮಂತರಾವ ಕು|| ಗೋರಬಾಳ  
ವಕೀಲ ಲಿಂಗಸೂರು

Checked 1965

ಪ್ರಕಾಶಕು :

ಶ್ರೀ ವರದೇಂದ್ರ ಹರಿದಾಸ ಸಾಹಿತ್ಯಮಂಡಲ  
ಲಿಂಗಸೂರು

ಸಂಚಾಲಕ

ಹನುಮಂತರಾವ ಗೋರಬಾಳ ವಕೀಲ ಲಿಂಗಸೂರು  
ಶಕೆ ೮೭೨

ಮುದ್ರಕರು :

ಹೆಚ್. ಕೆ. ವೇದವಾಯಾಸಾಚಾರ್ಯ, ಎಂ.ಎ.  
ಇಂ. ಪರಿಮಳ ಪವರ್ ಪ್ರೈಸ್  
ಸುಭೂತಾಯನಕೆರೆ, ಮೈಸೂರು

## ಅ ನು ಕ್ರಮ ಣಿ ಕೆ



**ನೇಲಾಭಗ**

ಒಳಗಿನ ಮುಖಪತ್ರ

ಆರ್ಕೆ

ಅನುಕ್ರಮಣಿಕೆ

ಪುಟ

೨

೩

೪

**ಪದ ನಂ.**

**ವಿವರ**

**ಪುಟ**

೧	(ಜಗನ್ನಾಥವಿಶಲ) ತೀರ್ಥಹೈತ್ರಾ ಅನುಕ್ರಮಣಿಕೆ	೫
೨	(ವಿಜಯವಿಶಲ) ಪುಣಿಹೈತ್ರಾವಸ್ತರಿಸಿರೊ	೬
೩	„ ನದಿಗಳನು ಸ್ತುರಿಸಿರೊ	೮
೪	(ಪ್ರಾಕ್ತೇಶವಿಶಲ) ಸ್ತುರಿಸುವೆನನುದಿನ ಮುದದಿಂದ	೯
೫-೮೮	(ಗಂಗಾ) ಶ್ರೀ ಭಾಗೀರಥೀ ಸ್ತೋತ್ರಪದಗಳು	೧೦-೨೭
೮೯-೨೦	ಗೋದಾವರಿನದಿಯ	೨೭-೨೯
೨೧-೨೫	ಶ್ರೀಕೃಷ್ಣನದಿಯ	೨೯-೩೨
೨೬-೨೭	ಯಮುನಾನದಿಯ	೩೨-೩೪
೨೮-೨೯೦	ಕಾವೇರಿನದಿಯ	೩೪-೩೬
೨೯೧-೨೯೨	ತುಂಗಾನದಿಯ ಸ್ತೋತ್ರಗಳು	೩೬-೩೭
೨೯೩-೨೯೫	ವರದಾನದಿಯ	೩೭-೩೯

### ಹೈತ್ರಾಮಹಿಮಾ ಪದಗಳು

೨೬	ಕಾಸಿವಾಸಮಾಡಿರೊ ಸರ್ವಸಜ್ಜನರು	೨೬-೨೮
೨೭	ಸ್ವಾಮಿ ಶ್ರವ್ಯರಚಿಮಹಾತ್ಮೆ ಪದ	೨೮-೪೨
೨೮-೨೯	ನಿವರ್ತಿಂಗಂಗಮಹಿಮಾ ಪದಗಳು	೪೨-೪೫

ಪದ ನಂ.	ವಿವರ	ಪಟ್ಟ
೪೦-೪೧	ಶ್ರೀಮಂತು ಶ್ರೀತವರ್ಯ ಸ್ಮಾತ್ತಿಗಳು	ಉತ್ತ-ಉತ್ತ
೪೨	ಪಂಥರಪ್ರಕ್ರಿಯೆತ್ರಮಹಿಮಾ	ಉತ್ತ-ಉತ್ತ
೪೩	ತೋತಾದಿಮಹಿಮಾ ಪದ	ಜಿಂ
೪೪	ಕುಮಾರಧಾರಿತೀಥಿಸ್ಥ ವೇದವ್ಯಾಸ	ಜಿಂ
೪೫	ವರದಾತಿರ ಸ್ವಸಿಂಹದೇವರ ಸ್ಮಾತ್ತ	ಜಿಗ
೪೬	ಕನಕಗಿರಿ ನರಸಿಂಹದೇವರ ಸ್ಮಾತ್ತಪದ	ಜಿಂ
೪೭-೪೮	ಶ್ರೀರಂಗಕ್ಕೇತ್ರಮಹಿಮಾ, ಶ್ರೀರಂಗಸ್ಮಾತ್ತ	ಅಜಿ-ಅಜಿ
೪೯	ಉನಂತಗಿರಿ ಸ್ಮಾತ್ತಮಹಿಮಾಪದ	ಅಜಿ
೫೦	ವಸ್ತಿಪುಷ್ಟರಣಿಮಹಿಮಾಪದ	ಅಜಿ
೫೧	ದಕ್ಷಣತೀರಸ್ಥ ಕನ್ಯಾಕೃಮಾರಿಕ್ಕೇತ್ರ	ಅತ್ತ
೫೨	ಶ್ರೀ ಉದುಪಿಕ್ಕೇತ್ರಮಹಿಮಾ ಪದ	ಅತ್ತ-ತ್ತಿ
೫೩	ಮಧ್ಯಸರೋವರಮಹಿಮಾಪದ	ತ್ತಿ

## ಶ್ರೀ ವಿಜಯವಿಶ್ವಲರ ಕ್ಷೇತ್ರಮಹಿಮಾ ಸುಳಾದಿಗಳು ( ಪ್ರೌಢಪ್ರಬಂಧ )

೧-೨	ಶ್ರೀ ವೆಂಕಟೀಶಪರಮಾತ್ಮದಮಹತ್ತೈ	
	ಶ್ರೀ ವೆಂಕಟೀಶದೇವನುಹತ್ತೈಗಳು	೨೪-೨೪೭
೩೨-೩೩	ಅಹೋಬಲ ಶ್ರೀನರಸಿಂಹದೇವರಮಹಿಮೆ	೨೪೫-೨೪೭
೩೪	ಶ್ರೀತ್ತಿಲಕ್ಷ್ಮೇತ್ರ ಸುಳಾದಿ	೨೪೯-೨೪೯
೪೦	ಮಹಾನಂದಿಸಿಕ್ಕೇತ್ರ ಸುಳಾದಿ	೨೫೧-೨೫೧
೪೧	ಕನಕಗಿರಿಮಹತ್ತೈ ನರಸಿಂಹ ಸುಳಾದಿ	೨೫೨-೨೫೨
೪೨	ಹಂಪಿಕ್ಕೇತ್ರಮಹಿಮಾ ಸುಳಾದಿ	೨೫೩-೨೫೩
೪೩	ಹಂಪಿಕ್ಕೇತ್ರಸ್ಥ ಯಂಕೊಡಾರಕ ಪ್ರಾಣದೇವರು	೨೫೪-೨೫೪
೪೪	ನಿವತ್ತಿಸಂಗಮಕ್ಕೇತ್ರಮಹಿಮಾ	೨೫೫-೨೫೫

ಪದ ನಂ.	ವಿವರ	ಪುಟ
೪೫-೪೬	ಕೆಂಚಿವರದರಾಜ ಮಹಾಸುಳಾದಿಗಳು	೧೯೭-೧೯೮
೪೭	ಶ್ರೀಮುಷ್ಟಿ ವರಹಾದೇವರ ಮಹಿಮೆ	೧೯೯-೨೦೨
೪೮	ಕುಂಭಕೋಣ ಶಾರಂಗಧರರಮಹಿಮೆ	೨೦೩-೨೦೫
೪೯	ಅರುಣಾಜಲಮಹತ್ವ ಸುಳಾದಿ	೨೦೬-೨೦೮

### ಅಥ ದಷ್ಟಣ ಪ್ರಬಂಧ

೫೦	ಮಧ್ಯಾಜುನ ಕ್ಷೇತ್ರಮಹಿಮೆ ಸುಳಾದಿ	೨೦೯-೨೧೨
೫೧-೫೨	ಶ್ರೀರಂಗನಾಥ ಮಹತ್ವ ಸುಳಾದಿಗಳು	೨೧೦-೨೧೨
೫೩-೫೪	(ಅಳಗಿರಿ) ಮಧುರೆ ಮಹತ್ವ ಸುಳಾದಿಗಳು	೨೧೩-೨೧೫
೫೫-೫೬	ಕುರಂಗಕ್ಷೇತ್ರ ಪಂಚತಿರುಪತಿ	೨೧೬-೨೧೮
೫೭	ಧರ್ಮರಾತ್ಯಾಸ ಮಹಿಮಾ ಸುಳಾದಿ	೨೧೯
೫೮-೫೯	ರಾಮೇಶ್ವರ, ಸೇತುಮಾಧವ, ಸೇತುಧನಸ್ಸುಕೋಡಿ	೨೨೦-೨೨೨
೬೦-೬೧	ತಾಮ್ರಾಜಣ್ಣಮಹರ್ಷಿ, ತತ್ತೀರ ನವತಿರುಪತಿ	೨೨೩-೨೨೫
೬೨	ಶುಚಿ ಇಂದ್ರಕ್ಷೇತ್ರಮಹಿಮೆ	೨೨೬-೨೨೮
೬೩-೬೪	ಅದಿ ಅನಂತ, ಅನಂತದೇವರ ಮಹಿಮಾ,	೨೨೯-೨೩೧
	ಪದುಮಾಂಭ ಅನಂತ, ಭೋಗಾನಂತ,	
	ದೇವರ ಮಹತ್ವಗಳು	೨೩೨-೨೩೪
೬೫	ಅನಂತದೇವರ ವೃತಕಧಿ ಸುಳಾದಿ	೨೩೫-೨೩೬
೬೬-೬೭	ತೋರಾದಿ ಮಹಿಮೆಗಳು	೨೩೭-೨೩೯
೬೮	ಘಟಿಕಾಜಲಕ್ಷೇತ್ರ ಸುಳಾದಿ	೨೪೦-೨೪೨
೬೯	ಮನ್ಮಾದಿ ಶ್ರೀಕೃಷ್ಣಮಹಿಮಾ	೨೪೩-೨೪೪
೭೦	ಕದರಿಮಹತ್ವ ಸುಳಾದಿ	೨೪೫-೨೪೬
೭೧	ವಲ್ಮಿಕೀಶರಸ ಜನಾರ್ಥನಸ್ತಾಮಿ	೨೪೭-೨೪೯

ಪದ ನಂ.

ವಿವರ

ಪುಟ್ಟ

### ಅಥ ಪಕ್ಷಿಮಪ್ರಬಂಧ

೩೬-೮೭	ಶ್ರೀ ಉಡುಪಿಕ್ಕೇತ್ರ, ಶ್ರೀಕೃಷ್ಣ ಮಹಿಮೆಗಳು	೨೫೨-೨೫೩
೮೯	ಸುಬ್ರಹ್ಮಣ್ಯಕ್ಕೇತ್ರಮಹತ್ತೈ ಸುಖಾದಿಗಳು	೨೦೨-೨೧೧
೯೦	ಪಕ್ಷಿಮಾಗರ, ಧರ್ಮಪುರಿಸ್ಥ ಕೋಟೀತ್ತೈರ ಮಹಿಮಾ	೨೧೧-೨೧೪
೧೦೫-೧೧೬	ಹರಿಹರತ್ತೈತ್ರ, ಹರಿಹರಭೇದ ವಿವರ .	೨೧೪-೨೧೫

### ಅಥ ಉತ್ತರ ಪ್ರಬಂಧ

೮೨	ಶ್ರೀಕೃಷ್ಣವೇಣಸ್ಥ ಭಾಯಾಕ್ಷಿತಮಹಿಮು	೨೨೧-೨೨೨
೮೮	ಶ್ರೀಕೃಷ್ಣವೇಣಸ್ಥ ತ್ವಿತಕ್ಷಂಗಿಮಹಿಮಾ	೨೨೨-೨೨೩
೮೯-೯೦	ಶ್ರೀ ಪಂಥರಪರಕ್ಕೇತ್ರ, ಶ್ರೀ ಹಾಂಡುರಂಗ ವಿಶಲನ ಮಹಿಮಾ ಸುಖಾದಿಗಳು	೨೨೩-೨೨೫
೯೧	ಶ್ರೀ ಪ್ರಯಾಗಮಹತ್ತೈ ಸುಖಾದ	೨೨೫-೨೨೬
೯೮-೧೦೦	ಶ್ರೀ ಕಾಶಿಮಹತ್ತೈ, ಚಿಂದುಮಹಾಧವ, ಕಾಶಿವಿಶ್ವೇಶ್ವರಮಹಿಮು	೨೨೬-೨೨೮
೧೦೧-೧೦೨	ಶ್ರೀ ಗಯಾದ ಮಹತ್ತೈ, ಶ್ರೀವಿಷ್ಣುಸಾದಮಹಿಮಾ ಸುಖಾದಿಗಳು	೨೨೮-೨೨೯
೧೦೩	ಸಕಲ ತೀಥಾರ್ಥಿಮಾನಿ ಕ್ಷೇತ್ರಸದೇವತೆಗಳ ಪ್ರಾರ್ಥನಾ ಸುಖಾದಿ	೨೨೯-೨೩೧

### ಶೀಥಿಕ್ಕೇತ್ರಸ್ಥ ಸಂದರ್ಭನ ಮಹತ್ತೈ ಪದಗಳು

೯೪	ನಿನ್ನ ದರುಶನಕೆ ಬಂದವನನಲ್ಲಿವೋ	೨೨೫
೯೫	ನಿನ್ನ ದರುಶನಕೆ ಬಂದ ನಿತ್ಯತ್ವಪ್ರಾ	೨೨೬
೯೬	ಆವಜನುವಾದ ಪಾದ ಒದಗಿತೊ ಎನಗಿಂದು ದೇವ	೨೨೭
೯೭	ಭೀದ ಪೇಳುವವನೆ ತಮೋಯೋಗ್ಯ	೨೨೮
	ತಿದ್ದುಪಡಿ ಪುಟಿಗಳು	೨೭
ಒಟ್ಟಿಗೆ ಪುಟಿಗಳು		೮೪ + ೨೨೮ + ೨೭ = ೪೦೯

## ಅ ರಿಕೆ

ಸೂರಿ ಶ್ರೀ ಇಂದ್ರಪ್ರಯುಧಾಸರು

ನಾರೆನ್ನಾಂಕೆದೆ ನವನೆಡಿಕ್ಕೆತ್ತೆ

ಪಾರಕೆರುಣಾಮೃತದಿ ತರತಮುಗಾರ ಉಭಿಸಿದದು

ಚಾರುದೇವತೆ ಪ್ರಾರ್ಥನಾಬಲ

ಭೋರಿಸ್ಯಾಪ್ಯಾಯನಾಂತು ಮಂತ್ರ

ಗಾರನೊಲುಮೆಂ ತೀರ್ಥ ಹೈತ್ರದಿ ಮಿಂಯೆ ಮುಕುತಿಪಳ್ಳಿ ॥

ಜ್ಞಾನಪ್ರದಸ್ಯ. ವ್ಯಾಕ್ಷಿದಾತ್ಮನೂ, ವರನಾಭಿದನ್ನಾ, ಐಶ್ವರ್ಯ-  
ಪ್ರದನ್ನಾ ಅದ ಅಂತರಾತ್ಮೆ ತದ್ವಾಸ ಆತ್ಮನು ಕರುಣಾಮೃತಗರೆಯೆ  
ವಾಸುದೇವನ ದೇಹಸ್ವೀದಿಂದಲೇ ಲಿಂಗ ಉಪಜಯವಾಗಿ ಸತ್ಯರಜ  
ನ್ನವೊಳಿಂಬಿರ ತರತಮಭಾವ ವ್ಯಕ್ತವಾಗೆ, ಶ್ರೀ ಲಕುಮಿಯ ಪ್ರಾರ್ಥನೆ  
ಯಂತೆ ಜೀವರನ್ನು ನಾನಾವಿಧ ಸೃಷ್ಟಿಗೆ ತಂದನು. ಇಂತು ಶ್ರೀ  
ಹರಿಯ ಕರುಣಾಕರ್ಣದಿಂದಲೇ ಸೃಷ್ಟಿಗಂಧ=ಹುಟ್ಟಿದ ಕೊಸಿಗೆ  
ಕುರಿ ಕೊಯ್ದುಮೇಲೆ ಮುಂತ್ರ=ರಕ್ಷೇಯು (ವೇದಪುರಾವನೊಲುಮೆ  
ರಾಹ) ರಕ್ಷೇಜಂಟ್, ಶಿಶುವಿನ ಮೃಮೇಲಿದ್ದ ಶ್ವೇದವು ತೊಳಿಯೆ  
ಖೇರೆರೆದು ಯಾರೆಯುವಂತೆಯೂ ಮತ್ತು ಪುಟ್ಟಿದ ಕಂದಮೃಗೆ ಹರಳಣ್ಣಿ  
ಅಧವಾ ಜೀನುತ್ಪಾಪ್ತ ಚೀಪಿಸಿ ಸಾಧನದ ಬಗೆ (ರುಚಿ) ತೊರಿ, ಈ  
ದೇಹಾಖ್ಯ ಹೈತ್ರ ನಾಡಿನದಿತೀರ್ಥಗಳಲ್ಲಿ ಸ್ವಾನವೇಸಗಿ ಜ್ಞಾನ ಧ್ಯಾನ  
ಸ್ವಾನದಿಂದ ದೇಹವೇಲ ಮನಸ್ಸಿನ ಮೈಲಿಗೆ ಕಳಿದು ಸಾಧನವಾಡಲು  
ಮುಕುತಿ ದಾರಿಯು ನಿಜವಾದುದು.

ಇದೇ ನಿಯಮದಿಂದ ಸಕಲರೂ ಸಾಧನವಾಡುವದು. ಈ  
ಸಿಂಹಮನಪ್ಪನು ಸರಿಸಿಯೇ ನಮ್ಮ ಮಂಡಲದಿಂದ ಜ್ಞಾನದಾತ್ಮೆ ನಾರ  
ದಾಂಶರಾದ ದಾಸವಗರಕ್ಕೆ ಮಂಲಪುರುಷ ಪುರಂದರದಾಸರು, ದಾಸರ-  
ಪೀಠಿಗೆ, ತಾರತಮ್ಯ ಮಳಾದಿಗಳು, ನಂತರ ಪ್ರಾರ್ಥನಾಸುಳಾದಿ, ಇ

దేవతిగళ నానాబగే స్తుష్టిక్రమః సుభాద్రిగళస్నే ప్రకటిసి సాధనే స్తోషలు గుమగేచుద శ్రీ మంత్రాలయశ్శేత్రస్తులయర స్తోత్ర గ్రేదు తిథిశ్శేత్రమణివా వద శుఖాది (ఒ) సే ప్రకటిసేయస్నే సజ్జునర ముందిరిశలాగాడి.

### శ్శేత్రవిజార

శ్రీ హరిగే బోమాండ ఒండు, పండాండ ఒండు ఎరదు శ్శేత్ర సికేతనగళు. ఇల్లి ప్రేత్ర శ్శేత్రజ్జన్మరియువుదే ముఖ్యాయి.

సవ్వావరణ ఏతిష్టవాద స్తులదేవదిండలే సకలసాధనద బగే, ఈ సింహాండిండల్లియే ఇరలు ఒటుబ్రుక్కయ్యొండాంతశ్శ తిథిశ్శేత్రవేతకే? ఎంబుదోందు మహత్తర ప్రద్మ. ఇదాదరూ సరియే. బ్రుమాండిండిండల్లిష్ట్ ఖాదశపు శ్రిపిక్రమస నమి స్విటిదింద అంతరం ప్రవేత్తలాగి నానాచేతగళస్నే పచిత్ర గైసిరువశు ఈ దేహాఖ్య శ్శేత్రదంతే స్తులమతిగళాదవరు. తిథిశ్శ తిథాఫిమాని దేవతిగళ క్రమవరితు, తిథిశ్శేత్రది ముందు శ్శేత్రమాత్రిడక్షసచింద కాపబరికుచర మాడిచోండలే అంతరంగది యరిదత్తసలభయ. ఈ మమివన్ను ఉతే సజ్జునరాద వరు ఆనక్కు తిథిశ్శేత్రయాత్రి మాడవదు. ప్రథమ పయసి నల్లి విద్యుత్తాభ్యాసపు, ద్వితీయాడ్మ్ గ్రుహకమం, తృతీయాడల్లి తిథిశ్శ యాత్రి, జతుథిచాపల్లి ధ్యానాదిగళఁ హిగే మాడువదు జ్ఞానిగళ మంత.

శ్రీ హరియు భక్తరిగోసుగ అనంతానంత ఆవతారవేత్తరు వను. అనంత భక్తరిగోసుగ ప్రథిత మేలిద్ద నానా పుణ్య దేతది భక్తరిండ పత్రథిత-ఉపాస్యనాగి, ఆ ఆ భక్తరిగే సందరు శఫవిత్స్త భక్తర పత్రథిసయితే శ్శేత్రదల్లి తప్పింపు మోరలు

తానే మంత్రమంతనాగి నేలిసిదను. అష్ట స్వయంవ్యక్తి ముంతాద శ్రీహంయ; స్వయంవ్యక్తిస్థానిగళూ, నానా పుణ్య మంత్రియ నానా పుణ్యక్షేత్రగళుభపిసిదను. ఆనేచ శ్రురాణ గాల్లి తిథిక్షేత్రమహివనా కోగళిదే.

### పుణ్యతిథిక్షేత్రగళ సందర్భానులాభ

“అంప క్షేత్రమానుచ్ఛిత్తి” గుగాని తిథిక్షేత్రగళ దశాన మాక్రసుండరే ముక్కిమత్తు “కాణలు కుశకూరమై ముక్కిశిఖదు, స్నానద ఫలపు కుడినరిల్ల” (బ్రాహ్మణవితలర), మత్తు ప్రయాగ మరణవింద వుక్కి ఎందు కేళద్దురీ అందమేళే సంతక్తరువణ మనసాదిగళితక్కే శ్రీహరి ప్రసాదవేచే? ఎందరే “గంగేమిందరే మలపు హింగితల్లిదే రంగ దేవరియసో భక్తచంగ దోరియడే ||८|| మత్తు ఎనేఁ చుట్టాది శ్రీవిడితాళిదల్లే

“ఎల్ల శ్రురిగళ్లి సంజక్కు ఏడుడే |

ఆల్ల పూశదింద ముక్కి కాణోఁ |

ఇల్లావిల్ల వోక్కు ఎందిగాపరు కేళి |

సోల్లు లూలిసి జనరు సిద్ధాంతద |

ఒల్లిద క్షేత్రరాజు మహిమేసోజిగ” — (విజయవితల) తిథిక్షగస్తుల్లి మిందరే ఒపుంగ నుల పూశదింద ముక్కురాగుత్తురే కోతాఫగి లింగాభంగానంతర ద్విదళవాద వోక్కువిల్ల ఎందు తూష్ణశన్ముత హేగిన్నమేళే

### ఎంట పూప బెరిహారవాగుత్తునే?

ఎంబుదు విజూతాంతమాగియే పంచమాశాపాతకగళు పరి పూర్వోతథవాక్షువ్రషాపగళు పరియారప్రోల్? పూపగళల్లి నానా బగే పూపగళంట్టిః జ్ఞాతపూప, ఆజ్ఞాతపూప, సచీఽపూప, నిభిఽపంప ఊత్యాది అనేచ వివరమినే. ఆదరే శీ. విజయ

రాయురు పేర ఈ రల్లి సిచీఎజబాబగళు పరిశారవాగుత్తనే ఎందు మేడిధ్యారె ఇదు డాశర మాచెదువకార గొబెట్రుక్కుణ రిగె తపత్తులు ఖుండిరలు సుళ్ళుస్తేల ఉళిసిన సిచీఎజబాబ ఇత్తుందిగళు. ఈవే అల్లదే కణ్ణనెల్లిద్ద కూజదేణదింద, కినియు బధిరత్తుడోణదింద, త్తుక్కిన వంగుత్తుడోణ కాలినల్లిద్ద కేళవత్తు, క్షేయల్లిద్ద జోంజత్తు, జిస్కుచల్లిద్ద తొవలునుడింణ ఇవెల్ల తిథిసేవనేయింద దూరాగుత్తునే జోతాఫగి వంచమయా పాతకగళు తిందు తిందు శ్రునేశ్రునే మూడిన పాబగళు హోగెడే వచ్చుతేణవాగిరావత్తు. ఇదరంకి పునవల్లిద్ద చంచలీ రిడా దోణదింద తాసు నూపిచ క్షుక్కుప్ర పుసచచుయువాగిద్దరి అయంకారదింద డటి సాధిసుప్పుచంతూ ఆనేక జన్మగళు తెత్తుపు దక్కే కారణపాగి భక్తుచంగ లభిసినటనక జిడదు. హిగె సిచీఎజనావ పాప పరిశారవాగుత్తునే

### మత్తు తిథిఫ్ఫేత్రుయాత్రీయింద

సళ్ళనర సనూగమ. ఇదరింద సళ్ళఖినూన తల్లిగ, ఆనేక దాని ఉదారి ఐళ్ళయుఁవంకరూ విద్యు ధమువంతర దత్తన దింద ఆహంకారదూరాగి నాను ఐళ్ళయుఁవంకనల్ల, విద్యువంత సల్ల దానియిల్ల ఎంబ శచ్చుద్ది కుట్టి, ముందిస సాధనస్తి కారణ పాగుత్తుదే. మత్తు ముఖ్యపాగి తిథియాత్రీ చూకే మాదువ దేందరే శ్రీ భాగవత సారోదార ఘమోణిపదేశ శ్రుచరణదల్లి తిథిఫట్టన = అనికేతన = సియతవాద దాసస్త్థానవిల్లదిరువిశే. తన్న సికేతన తన్న మనే సియకస్తే అదల్లి వాసమాదిదరే, స్ఫురాభి మాన కుట్టుపుదచ్చే కారణపాగి “నన్నదు” ఎంబ మోక్ష బట్టత్తీయాగుత్తుదే. భగవష్టుక్కర సకవాస మత్తు ఉపదేశ గలంద ఈ జడవేఇ గేఱాదిగళు యావు రక్కుణే మాచక్కువల్ల వేందర సవరష్టకను శ్రీ యంయే ఎందర ఐచ్ఛయ కింయుత్తుదే.

ಅನಿಕೇತನೆ"ಆ=ನಿಶ್ಚಯಿಸನ ಸಿಕೀತನ=ವಾಸತ್ತಳೆ"ಹೊಡರೆ ಮೈಕುಂ  
ಲಾದಿ ನಿತ್ಯವಾಷಪಾಂನವನ್ನು ಹೊಂದಲು ಯಾತ್ರು ಮಾಡು. ಇನೆ  
ಅನಿಕೇತನಶಬ್ದಾರ್ಥ ಮುಖ್ಯ. ಸಜ್ಜನರು ಸದಾ ಭಗವಂತನಮೇ  
ಧಾರ್ಘನಿಮಾನರು. ಇಂಥ ಸಜ್ಜನ ಸನ್ವಿಕ್ರಂತಿಗಳ ಲಕ್ಷಣ.

### ಶುರಂದರವಿತಲ

ಪದ ಕಾಂಬೋಂ	ರ್ಯಾಂಸೆಂಟ
ಹಂಸ್ಯರಣಿ ವಾಡುವರು ನರರಲ್ಲಮೋ	
ಶರೀರವರದು ಎಲ್ಲರಂತಲ್ಲವರದು    ಪ	
ಮುರಹರಗೆರಗುವ ಶಿರ ದ್ವಾರಕಾಪುರವು	
ಚರಿತೆ ಕೇಳುವ ಕರ್ಣ ಗೋಕರ್ಣವೂ	
ಬಿರಿದು ಹೊಗಳುವ ಜಿಹ್ವೆ ಸಿಜ ಕ್ಷೀರಸಾಗರವು	
ಚರಣ ಕ್ಷೂಜಿಸುವ ಕರಗೆ ರಾಮೇಶ್ವರವು	೧
ವಿನ್ಯಾಸಿಸುವ ಫ್ಲಾರ್ಮೆನ್ಸನ ಸಾಕಿಕಾ ಕಾಂಚಿ	
ಕೃಷ್ಣ ನೋಡುವ ದೃಷ್ಟಿ ಶ್ರೀಮಂಜ್ಞಾವು	
ವಿಶಲಗಣಿತಸುಂಭಾವ ಉದರವೇ ಬದರಿ	
ಫೆರ್ಬ್ರೂಗಿ ಹಂ ಇನ್ನು ಹೃದಯ ನೇ ಮೈಕುಂತ	೨
ವರ ಜಂಧು ಪದ ಗಂಗೆ ತೆಂಗೆ ನಂದೆಸಿಮಾನುದು	
ಸರಃವಾಂಗನಂತಾಸನ ಸಿತದ್ವೀಪ	
ಬಂಯ ಪಾತಲ್ಯವಿದು ಶ್ರುತಿಪುರಾಣಗಂತ್ರಿ	
ಶುರಂದರವಿತಲ ಅವರೋಕಣೋಳಿತ್ವು	೩

### ಪಾಂಕೇತಿವಿತ್ತಾರು

ಪದ ರಾಗ ಷ್ವಿರವಿ	ಅಷ್ಟ್ರೆಂಟ
ಯಾಕೆ ಸಾಧುಗಳ ಸೇವಿಶಲೀಂಗಲ್ಲಿ	
ಸಾಕುವರೆ ಕಾಕು ಮನವೆ    ಪಳ್ಳ	

ನಿರುತ್ತ ಮನಸಿನಲ್ಲಿ ಹರಿಬಾದಕಮಲವ |

ಸೃಂಗಮರಿಂಗಳಾಗಿ ಮರಳೊಂದು ಕೈತ್ತೆ || ೧ ||

ಬಲ್ಲಿಂದ ಮುಷ್ಟೇಕಮಲ್ಲಾರಿ ಮಹಿನೀಯ |

ಬಲ್ಲಿವರವಯವ ನಲ್ಲಿರಂತೆ || ೨ ||

ಶಿರ ಕಾಸಿ ಗಯಾ ಸೇತ್ತೆ |

ವರಕಾಂಚಿ ನಾಸಿಕ |

ಕರಣರ ವದನನೆ ಸಿರಿ ಜಗನ್ನಾಧ |

|| ೩ ||

ಕೃದಯವೇ ವೈಕುಂಠ ಉದರ ಶ್ರೀತದ್ವಿಂದ |

ಪದ ಸರ್ವವಪು ಶೇಷಾ ಸದನವು ಕೇಳೊ || ೪ ||

ಪ್ರಾಣೀಶವಿಶಲನ ಧ್ಯಾನವ ಮಾಣ್ಣರ |

ಮಾನವಸೇಂದರೆ ಹೀನಗತಿಯೋ || ೫ ||

ಇಂತು ಸಜ್ಜನರ ಹೃದಯವೇ ವೈಕುಂಠ ಸಜ್ಜನ, ಸರ್ವಾಗಮು  
ದಿಂದೆ ಭಗವಂತನ ವೀರುಗಳ ಕಥನ ಶ್ರವಣ, ತಜ್ಜನ್ಮ ಸುಖ  
ಅವೃತಪಾನ ಇದರಿಂದ ಆಪವರ್ಗವಾದ ಹೋಕ್ಕುಕುಖಿ ಭಗವಂತನಲ್ಲಿ  
ದಿನೇದಿನೇ ಭಕ್ತಿ ಅಭಿವೃದ್ಧಿ.

ಇಂಥ ಸಜ್ಜನರ ಸರ್ವಾಗಮನಾಗಲು ಶೀರ್ಘಕೈತ್ತಿಗಳ  
ಯಾತ್ರೆಯೇ ಮುಖ್ಯವಾದದ್ದು ಅಲ್ಲದೇ ಬಹಿರಂಗ ಜಡಪ್ರತಿವರ್ಗಳನ್ನು  
ಚರ್ಚಿಸಿದಂತೆ ಕೈತ್ತಿಸ್ಥಿನಾದ ಭಗವಂತನನ್ನು ಸಹ ಅಚರ್ಚಿಸುವದು  
ನೊಡಲನೇಯ ಮೆಟ್ಟಿಲು.

ಇದೇ ಕಾರಣದಿಂದಲೇ ಶ್ರೀ ವಿಜಯದಾಶವಯರು ಪದ ಇಲ್ಲಿ  
ರಲ್ಲಿ “ ನಿನ್ನ ದರುಕನಕೆ ಬಂದವನಲ್ಲವೋ ಪುಣ್ಯವಂತರ ದಿವ್ಯಚರಣ  
ನೋಡಲಿ ಬಂದೆ ” ಎಂತಲೂ, ಪದ ಇಲ್ಲಿ “ ನಿನ್ನ ಧರುಕನಕೆ ಬಂದ  
ನಿತ್ಯತೃಪ್ತಪ್ರಾ ” ಎಂಬುವರೆಡು ಶೇಷನೆಗಳಲ್ಲಿ ಶ್ರೀಹರಂಯಿ ಜಡ ಚೀತನ  
ಗಳಲ್ಲಿರುವ ಅಧಿಷ್ಠಾನ, ವಾಜಪತ್ರ. ಮುಕ್ತ ಇವೇ ಮುಂತಾದವುಗ  
ಇಂಥ ಸಂಸ್ಕರಣೆ.

## ಮುಖ್ಯ ಶಿಫರ್ ಕಬ್ಲೂಫ್ ವೇನೆಂಡರ್

ಶಿಫರ್ ಟಿನ್‌ಮಿತಿ ಶಿಫರ್ ಶಿಭ್ರವು ಮುಖ್ಯವಾಗಿ ಪಾವನ ಪವಿತ್ರ ಮಾಡುವುದು. ಪವಿತ್ರಗ್ರಹಗಳ ಭಗವಂತನ ಮಂಗಳಗುಣ ಕಥನ ಮಾಡುವ ಭಗವತಕ್ಕೆ ವಿದರಾದ ಭಾಗವತರೆ. ಇಂಥೆ ಭಾಗವತರಿಂದ ಭಗವತಕ್ಕೆ ವಿಚಾರ ಉಪದೇಶವಿಂದ ತಿಳಿದುಕೊಳ್ಳಲಿಕ್ಕೆ “ಅಟಿನ್” ಯಾತ್ರೆ, ತಿರ್ಕಾಗಾಡೋಣನೇ ಶಿಫರ್ ಟಿನ್‌ಮಿತಿನವೇಂದು ಹೇಳುತ್ತಾರೆ. ಈ ಮುಖ್ಯಾಧರ್ ವನ್ನೇ ತಿಳಿದು ತತ್ತ್ವಜ್ಞನಿಗಳ ದರ್ಶನ ಉಪದೇಶಪಡೆ ಯುವುದೇ ಕುಶಲರ ಕರ್ತವ್ಯವು. ಅಧವಾ ಸದ್ಗುರುಗಳಿಂದ ಸಚಾವ್ಯತ್ರ ಶಿಫರ್ ಮನನಮಾಡುವುದು ಶಹ ಶಿಫರ್ ಟಿನ್ ಹೀಗೆ ಎಲ್ಲಾರಣ ದಿಂದಲೂ ದೇಹಾಭಿಮಾನಬಿಡಲು ಶಿಫರ್ ಕ್ಷೇತ್ರಮಹಿಮಾ ತಿಳಿದು ಶಿಫರ್ ಯಾತ್ರೆಮಾಡುವೆದು ಸರಮಭಾಗವತ ಧರ್ಮ.

## ಕ್ಷೇತ್ರನುಂಂದು ಪ್ರಸ್ತರಕದ ಕ್ರಮ

ನೂಡಲಿಗೆ ಗಂಗಾವಿಷಕಲ ಶಿಫರ್ ಸೆತ್ತಿತ್ತು ಪದ—ಕ್ಷೇತ್ರಪದಗಳು (೨೨) ದೊರೆತವ್ಯ ಇದರಿಂದ ಸಂಗ್ರಹಿಸಿ ಶ್ರೀ ವಿಜಯರಾಯರು ರಚಿಸಿದ (೨೩) ಕ್ಷೇತ್ರಮಹಿಮಾಸುಳಾದಿಗಳು ಕೊಡಲಾಗಿದೆ. ಶ್ರೀ ಸ್ವಾದಿಗುರುರಾಜರು ತಮ್ಮ ಶಿಫರ್ ಪ್ರಬಂಧದಲ್ಲಿ “ಪಶ್ಚಿಮ, ಉತ್ತರ, ಪೂರ್ವ ದಕ್ಷಿಣ” ಪ್ರಬಂಧಗಳನ್ನು ಸಂಗ್ರಹಿಸಿ ಹೇಳಿದ್ದಾರೆ. ಈ ಸುಳಾದಿಗಳಿಂದ ದೊರೆತವ್ಯ ಕ್ಷೇತ್ರ, ದಕ್ಷಿಣ, ಪಶ್ಚಿಮೇತ್ತರಪ್ರಬಂಧಕ್ಕೆ ಅನುಗುಣವಾಗಿಯೇ ಶೇಖರಿಸಲಾಗಿವೆ ಅನೇಕ ಪೂರಣೀತ್ತ, ಕಥಾ, ಐತಿಹಾಸಿಕಯುಕ್ತವಾಗಿವೆ. ಭಕ್ತರುಗಳೂ, ಭಗವಂತನ ಚರಿತ ದಾಶರು ನಾನಾಬಗರ್ಯಿಂದ ಕೊಡಾಡಿದ್ದಾರೆ. ಸರಿಯಾಗಿ ಗುರುಗಳಿಂದ ಅಂತು ಶರಿಯುವುದು ಪ್ರತಿಯೊಬ್ಬ ಸಜ್ಜನರ ಕರ್ತವ್ಯವಾಗಿದೆಯೆಂದು ಪ್ರಕಾಶಕನೆ ಪ್ರಾರ್ಥನೆ.

## ಉಪಕಾರ ಸ್ತುರಣೆ

ಈ ಕ್ಷೇತ್ರಮಹಿಮಾ ದದ ಸುಳಾದಿಗಳ ಅಳ್ಳಿಗಾಗಿ ಘನಸಹಾಯ ಮಾಡಿದ ಶ್ರೀ ಮಾನ್ಯ ವಂಡಿತ ಜಿ. ರಾಮಾಚಾರ್ಯ ಪತ್ತೀಲ

ಹೈದರಾಬಾದ ಇವರಿಗೆ ಚಿರಿಷಿಗಳಾಗಿದ್ದೇನೆ. ಶ್ರೀಸಾತಾಪಿ ಬಹು  
ಶ್ರಮಕೆಗೆದುಕೊಂಡು ಚೆನ್ನಾಗಿ ಬರೆದುಕೊಟ್ಟಿ ಹಿರಿಯರಾದ ಜಾಗಲ  
ಕೊಂಟಿ ಶೇಷಗಿರಿರಾಯಾರಲ್ಲಿ ವಂದನೆಗಳು.

ಶಕೇ ಇಲ್ಲಿ ಶ್ರೀ ವದಿ ೨೦  
ಎಂಗಣಾಗುರ.

ಹರಿದಾಸರದಾಸ  
ಹನುಮಂತರಾವ ವಕೀಲ,  
ಗೌರಬಾಳ, ಲಿಂಗಣಾಗುರ,  
ಸಂಚಾಲಕವುಂಡಲ.

॥ ಶ್ರೀ ಲಕ್ಷ್ಮಿನರಸಿಂಹಃಪ್ರಸೀದೆ ॥

## ತೀರ್ಥಾರ್ಥಿತ್ವ ಸೂತ್ರಪದಗಳು

(ಶ್ರೀ ಜಗನ್ನಾಥನಿತ್ಯಲ)

ತಿರ್ಥಾರ್ಥಿತ್ವ ಅನುಕ್ರಮಣಿಕೆ ಪದ

ಂ ಪದ—ರಾಗ—ಭಾಷಾಳ ॥ ವಾರ್ಧಿಕ ॥ ರುಂಪೇತಾಳ

ಸ್ವರ್ಚಿ ತೀರ್ಥಾರ್ಥಿತ್ವ ಸಜ್ಜನರು ನಿರುತದಲಿ ।

ಅರುಣೋದಯದಲ್ಲಿದ್ದ ಭಕ್ತಿಪೂರ್ವಕವಾಗಿ ।

ಕರುಣತ್ವಯಾದಿವಾಳ್ವ ಪಾಪಾಶಿಗಳ ಪಂಹಂಸಿ ಸಂತ್ಯೇಷುವ ॥ ಪಲ್ಲವಿ ॥

ಭಾಗೀರಥಿ ಸರಸ್ವತಿ ಯಮುನ ವಾರುಣಾ ।

ಶ್ರೀ ಗೋದ ಫಲ್ಗುಣೀ ಶೈಲ್ವಣಿ ಭದ್ರಾ ನಮರ್ ।

ದಾ ಗಂಡಿಕಿ ಭೀಮರಧಿ ತುಂಗಭದ್ರಾ ಪ್ರಯಾಗ ಶ್ರವೇಣಿ ಹೇಮಾ ॥

ವೇಗವತಿ ಗಾಯತ್ರಿ ಕಾಸಿಕೀ ಮಣಿಕರಣಿ ।

ಕಾ ಗಾತುವಿನಾ ವಿಯದ್ಗಂಗಾ ಕುಮಾದ್ವತೀ ।

ಕಾಗಣೀ ಸೇತ್ರವತಿ ವೈತ್ರವತಿ ಹೈಮವತಿ ಸಿಂಧು ಪಾಪೋಫೇನಾಶಿ ॥೧॥

ಸರಯು ಜಯಮಂಗಳಾ ಜಮದಗ್ನಿ ವರತಾವ್ರು ।

ಪರಣಿ ಯೋಗಾನಂದ ಕೃತುವಾಲ ಕುಹಂಮಹೇ ।

ಕೃಂತಿಂಬಿಚಕ್ರವತಿ ಭವನಾಶಿನೀ ಗದಾಧರ ಮೇನಕ ಸುನಾಸಿ ॥

ಗರುಡ ಮದಿರಾ ಮರುದ್ವತಿ ಸ್ವಾಂಫಮುಖಿ ವಂ ।

ರುಂರ ತಾಪಿನಿಕಾ ಸೌಪರಣಿ ದಕ್ಷಿಣೀ ।

ತ್ರುರ ಪಿನಾಶಿನಿ ಕಾಪಿಲ ಸೀತಾಳಾಂಂದ ತುರಗಮುಖ ಪ್ರಣವಸಿದ್ಧ ॥೨॥

ಕಾವೇರಿ ಸಿಂಧು ಮಾಲಿನೀ ಗಾಗಿಂಣೇ ಹರಿ |  
 ದುರವಶೀ ಇಂದ್ರಾಣಿ ಕುಂದ ಕುಂಡಿನಿ ಶೈವ |  
 ದೇವತತಿ ಪಾತಾಳಗಂಗಾ ಪುನಃಪುನಃ ನೀರಾಕುಮಾರಭಾರೀ ||  
 ಧಾವಿತ್ತಿ ಧಾಸ್ಯಮಾಲಾ ಪುಷ್ಟವತಿ ಲೋಕ |  
 ಪಾವನೀ ವರ್ಜಾಂಹೋಕ್ತೀ ಸಿಂಧು ಧರ್ಮಾಂಗ |  
 ಶಾವತ್ತಿನೀ ಚಕ್ರತೀಥ್ರ ಭಯಃನಾತಿನೀ ವರದಾಮು ಉಪಕಾರೀ ||೫||

ಸ್ವಾಮಿ ಪುಷ್ಟರಣೆ ಮಾನಸಚಯ ಪುಷ್ಟರಣೆ |  
 ಭೂಮಂಡಲದೊಳ್ಳತ್ತಮ ಶ್ರಿಪುಷ್ಟರಣೆ |  
 ಶ್ರೀಮಧ್ವನಿತ್ಯಪುಷ್ಟರಣೆ ಸೀತಾಪದ್ಮಸರ ಸೀತಾಚಂದ್ರಭಾಗತೀಥ್ರ ||  
 ವಾಮನ ಮಯಾರ ಪಂಪಾಸರೀನರ ಪುಣ್ಯ |  
 ಧಾಮ ವಾಜಸರ್ವಮುದ್ರ ಧವಳಗಂಗಾ ಸುಸಾ |  
 ಧಾರ್ಮಿಕ ಸಮುದ್ರಗುರು ಭೀಮಸೇನತಟಾಕ ರೋಮಹರಣತೀರ್ಥ ವಾ

ದ್ವಾರಕಾನಗರ ಸಾಲಗ್ರಾಮ ಬದರಿ ನರ |  
 ನಾರಾಯಣಾಶ್ರಮ ಜಗನ್ನಾಥ ಶ್ರೀಮಂಷ್ಟು |  
 ಮೇರು ಪಾರಿಶ್ವಮಂದರ ಸ್ವಾತಾಪಿರಿಶ್ವ ಮೈನಾಕ ಕೈಲಾಸ ಕಾಂಟಿ |  
 ಶ್ರೀರಂಗನಾಥ ಸ್ನೇಹಿಷ್ಟದ್ವೈತ ಜಂಥರಾ |  
 ಅರಣ್ಯ ಕಾಶಿ ಪ್ರೋಂಪಾವಂತಿಕಾಪುರೀ |  
 ಗೌರೀ ಮಯೂರಸಿಂಹಾದ್ರಿ ಪ್ರಾಟಲ ಹರಿದ್ವಾರ ಭಾಯಾ ಸಿದ್ಧಲ ||೫೫||

ಕೇದಾರ ಸಗರ ವಂಡಾಕೀನೀ ಕುಂಬನಾವತಿ |  
 ಸ್ವಾದಿ ಮುಖ್ಯಾಣ್ಯ ಕೋಟಿಶ್ವರಾ ನಂದಿ |  
 ಪಾದ ಕ್ರೋಂಚಾದ್ರಿ ಮಹನಂದಿ ಶಂಕರನಾನು ನಾರಾಯಣಾನಿವತ್ತಿ ||  
 ವೇದಪಾದ ಯಯಾತಗಿರಿ ಶಾಳಹಸ್ತಿ ಕೌ |  
 ಮೋದಕೀ ಪಾಂಡುರಂಗಕ್ಕೇಶ್ವ ಶ್ರೀವಿಷ್ಣು |  
 ಹ್ರಾದ ಗರ್ಭಾ ಶಾಳೀಶ್ವರೀ ಹಸ್ತಿನಾಷ್ಟಿಂ ಪ್ರಾಟಲೀ ಮಂತ್ರಾಲಯಾ ||

ಗೋವರ್ಧನಾದಿ ಮೈನಾಕ ಮಂದರ ಮಲಯ |  
 ಕೈವಲ್ಯನಾಥ ಶಾಶ್ವತೀರ ಜಾಂಬವತಿ ವ್ಯಂ |  
 ದಾವನ ಧನ ಕೋಟಿ ವಾತಪುರಿ ಕನ್ಯಾಕುಮಾರಿ ಶ್ರೀತಾದಿ ವೃಷಭಾ ||  
 ಶ್ರೀನಿರೂಪಾಕ್ಷ ಕುಂದರ ನಂದಪುರಿ ವರಾಯ |  
 ಶ್ರೀವತ್ಸ ಗಂಧನಾದನ ಚಿತ್ರಕೂಟ ದ್ವಾ |  
 ರಾವತೀ ವ್ಯಾಘರಪುರಿ ಗೋಕುಲಾ ನಾರಾಜ ಸೌಭರೀ ಆದಿನಾಥ ||೨||  
 ಈ ಮಹಿಮಂಡಲದೊಳಿಸ್ತ ಶ್ರೀರ್ಧ್ರಾತ್ಮ |  
 ನಾಮಗಳ ಕಾಲತ್ರಯಗಳಲ್ಲಿ ಸ್ವರಿಸುತ್ತಿಹ |  
 ಧೀಮಂತರಾಗಾಮಿ ಸಂಚಿತಾಫೌಫ ಪರಿಹರಿಸಿದಾ ನಂತರದಲಿ ||  
 ಸೋಮಾಕರುಳ್ಳನಕ ವಿವಿಧ ಭೋಗಗಳ ಸು |  
 ತ್ರಾಮ ಲೋಕದೊಳುಣಿಸಿ ಕರುಣಾಳುಪ್ರಾಂತಕೆ | ಸ್ವ  
 ಧಾಮ ಏದಿಸಿ ಮುಕ್ತರನ ಮಾಳ್ಳನಹುದೆಂದು ಸೂತ ಶಾನಕಗೆನೇಳ್ಳ ||  
 ಈ ಭರತವಿಂಡದೊಳಗುಳ್ಳ ಶ್ರೀರ್ಧ್ರಾತ್ಮ |  
 ಮೈಭವಾಜ್ಞ ಭವಾಂಡ ಪೌರಾಣದೊಳಗೆ ಹಂ |  
 ನಾಭಿ ಸಂಭವಗೆ ಹೇಳ್ಳ ನಾರದನಿಗಿನಿತೆಂದು ಪರಮ ಶಾರುಣ್ಯದಿಂದ ||  
 ಸ್ತ್ರೀ ಬಾಲ ಗೋ ವಿಪ್ರ ಮಾತಾಪಿತೃಗಳ ಧನ |  
 ಲೋಭದಿಂದಲಿ ಕೊಂಡ ಪಾತಕವು ಪರಿಹರಿಸಿ |  
 ಶ್ರೀ ಭೂರಮಣ ಜಗನ್ನಾಥ ವಿಶಲ ಪ್ರೋರೆವ ಚೇಡಿಷ್ಟಾರ್ಥವಿತ್ತು ||೯||

### ॥ ಶ್ರೀ ವಿಜಯವಿಶ್ವೇಲ ॥

ಉ ಪದ ರಾಗ—ಭೂಷಾಳ ರ್ಯಾಂಪೆಕಾಳ

ಶುಣ್ಯಾತ್ಮವ ಸ್ವರಿಸಿರೋ || ಪಲ್ಲವಿ ||  
 ಶುಣ್ಯಾತ್ಮವ ಸ್ವರಿಸಿ ಧನ್ಯರಾಗಿರೊ ನಿಮ್ಮ |  
 ಮನ್ಯಮಿಕಾಳುದ ಮಹದನ್ಯಾಯ ಮರೆದು |  
 ಅನುಗುಣ್ಯದಲ್ಲಿರೆ ಭವದಾರಣ್ಯ ದಹಿಸುವದು |  
 ಕಾರುಣ್ಯದಲಿ ಹಂಪೋಲಿವ || ಅನುಪಲ್ಲವಿ ||

ಶೈವವರ्णತ ಗರುಡಾದಿ ಶ್ರೀಕೃಂತ ಪ್ರ ।  
ಭಾಸಕ್ಕೇತ್ರ ಮಧುರ ಗೋಕುಲ ವೃಂದಾವನ ।  
ಲಾಸಿಕ ತ್ರಯಂಬಕ ಹೊದ್ದಲಕ್ಕೇತ್ರ ಪರಾಶರನ ಮಗನಾಶ್ವನೋ ॥  
ತೋನದಲಿ ತೋತಾದಿ ಕುಂಭಕೋಣ ವಾರ ।  
ಣಾಸಿ ಭಾರದ್ವಾಜಕ್ಕೇತ್ರ ಅರುಣಾಚಲ ।  
ದೇವವರ್ಚಿತ ರುಲಿಕಾರಣ ಸೇತು ದಭರ್ತಯನ ಮದ್ವಾಜಂಜನ ॥

ಸುಂದರ ಶಿಲಾಜ(ಜ)ಯ ಜಂಬುಕೇಶ್ವರ ಮಹಾ ।  
ನಂದಿ(ಸಿ)ನಿ ಚಿದಂಬರ ವೀರರಾಘವದೇವ ।  
ಸಂದಿನಿಪ್ರ ಸ್ವಾಮಿ ಕಾರ್ತಿಕ ಭೂಶೇಷ ನಂದ ಏಕಾಂಬರೀಶ ॥  
ಅಂದವಾದ ಭಾಯ ಅಲಕಾಶುರಿ ಕ್ಷೇತ್ರ ।  
ಮಂದಾಕಿನಿಯಿಪ್ರ ಸಗರಾ ಯಾಯಾತಿ ಗಿರಿ ।  
ಮಂದಮತಿ ಕಳಿವಂಧ (ನಗರೀ) (ಫಾನಗರಿ) ಕ್ಷೇತ್ರ ಧರ್ಮಪುರಿ  
ಒಂದೊಂದು ಕೊಟೀಶ್ವರ ॥ ೭ ॥

ಶ್ರೀರಂಗ ಹಸ್ತಿಗಿರಿ ಖಾಂಡುರಂಗಕ್ಕೇತ್ರ ।  
ದ್ವಾರಕಾ ಸಹ್ಯಾದ್ರಿ ನೀಲಕಂಠಾನಗರ ।  
ಜಾರು ಗಯ ಚಂಪಕಾರಣ ಪಂಪಾಕ್ಕೇತ್ರ ವೀರನಾರಾಯಣಾ ಓಂ ॥  
ಕಾರುಣ್ಯಮಾಣಿ ರಾಮನಗರ ಮಾಯಾ ಕೇ ।  
ದಾರ ಕುರುಕ್ಕೇತ್ರ ಉತ್ತರ ಕುರಂಗನಿಧಿ ।  
ಸಾರಿದರ ಬರುವ ಪುರುಷೋತ್ತಮ ಪುಷ್ಟರಕ್ಕೇತ್ರ ಮಾರಕಾಪುರಿ  
ಜನ್ಮನ ॥ ೮ ॥

(ಉದಯಗಿರಿ) ಎದುಗಿರೀ ರಾಮನಾಥಪುರಾ ಕಾವೇರಿ ।  
ಉದುಭವಾ ಆದಿ ಅನಂತ ವಲ್ಯಲ ಕ್ಷೇತ್ರ ।  
ಹದುಮನಾಭ ಪುಂಡರೀಕಾಕ್ಕ ವಿಂಧಾಜಾದ್ರಿ ಸುಧಿಯಿಂದ್ರ ಕನ್ಧ-  
ಕಮಾರ ॥

ಮಧುರ ಅಳಗಿರಿತಮ್ಮ ಬೇಲಂಡರ ಚನ್ನಿಗ |

ಮುದದಿಂ ಮಹಂಕಾಳ ಹಸ್ತಿ ಪರಳಿನಾಥ |

ಶುದ್ಧ(ರ) ಮಂಗಳಗಿರೀ ತೊರವಿ ನರಸಿಂಹ ಪದ (ಮುರಳಿ) ಮರುಳ  
ಶ್ರಿವಿಕ್ರಮಾ || ೪

ಹರಿಹರ್ತಾ ಗಂಗಾಸಾಗರ ಕಪಿಲಕ್ಷೇತ್ರ

ಸಿರುಪನ್ಮಾದಿ ಕೂಮರ ನೆಲ್ಲಿ ನವತಿರುಪತಿ |

ಶೂಪಾರ್ಮಲ ಮಹಬಕ್ಕೇಶ್ವರ ಭದ್ರಾಚಲ ಧರಣಿಧರ ಚಾಪವಾಣಿ ||

ಪರಶುದ್ಧ ಭಕ್ತವತ್ಸಲ ಗೌರವಯ್ಯಾರ (ಮೃಯೂಖಿ) |

ವರಸಾರ ಸೈತ್ರವು ಶ್ರೀನಿವಾಸನ ನಿಧಿಯು |

ಪರಮ ಮಂಗಳವೀವ ಮನ್ಮಾರಸ್ವಮಿ ಘನಶಾಮ ವರಗೌರ

ಮನೋಹರ || ೫ ||

ಶಂಕರನಾರೇಯಣಾ ಉಮತೋರು ಗೋಕರಣ |

ಷಂಕರುಷಣಕ್ಕೇತ್ರ ಗೋರಂಟ್ಟಿ (ಶ್ವೇನ) (ಶೀತು) ವನ |

ಶಂಬಮುಖಿ ಗಜೇಂದ್ರವೋಽಕ್ಕ ಗಜಾರಣ್ಯ ಓಂಕಾರನಾಥ ದೇವ ||

ಪಂಕಜಾಸನ ಸದನ ಸಿಂಹಾಳ ವೈದ್ಯನಾಥ |

(ಬ್ರಹ್ಮಾಶಿ ಅಂತರಾ) (ರಂಕಾಳಾಂತರ) ವೇದಿ ಗೋಪಾಲನಿಧಿ |

ಬಿಂಕದಲಿ ಇಪ್ಪ ಚಿಂತಾಮಣಿ ನರಸಿಂಹ ಲಂಕಾರ ಹೌಕ್ಕಕ್ಕೇತ್ರ || ೬ ||

ಷಂತಾನಗೋಪಾಲ ಶ್ರುತಿಖಿ ನಾರಾಯಣ ಶಿ |

ನಂತಗಿರಿ ಮಳಿಂಡ (ಮಳಾರು) ಆಪ್ರಮೇಯಾಶಿವಾ |

ಅಂತಕನ ಗೆದ್ದಿಪುರ ಶೀಥಿಗಿರಿ ನೀವತಿ ಅಂತು ಆದೀ ಶ್ರೀರಂಗ ||

ಇಂತು ಪಾವನಕ್ಕೇತ್ರ ಪ್ರೇತಗಿರಿ ನೀಲಾದಿ |

ಷಂತವೇದಾರಣ್ಯ (ನೀಲಾರಣ್ಯ) ರಾಜವನ ಸ್ನೇಮಿವಾ |

ಕಾಂತಾರ ದಕ್ಷವನ ಶಂಧವಾಟ್ ಪುಷ್ಟಿಗಿರಿ ಕಂತುಹರ ನಂಜಭೋಕ್ತ ||

ಕೋಲಪವರ್ತ ಕಣ್ಣಮುನಿಕ್ಕೇತ್ರ ಪಿನಾಕಿನೀ |

ಮಾಲೆಯಂದದಲಿಪ್ಪ ನಿಧಿ ಮಾಧವಸ್ವಾಮಿ |

ಮೇಲು ಫಟಿಕಾಚಲಾ ಬದರಿನರಸಿಂಹ ರವಿ (ಸೇತು) ಶೈಲಗುಣ

ಮುಕುತೀಕ್ಕರೆ ||

ಕಾಲದೂತರಗೆದ್ದ ಕ್ಕೇತ್ರ ಭವಾನಿಗುಡಿ |

ವ್ಯಾಳನಿಧಿ ಮಹಲಕುಮಿ ರಘುನಾಥ ಶಿವಗಂಗೆ |

ಬಾಳಕೃಷ್ಣಕ್ಕೇತ್ರ ಕರವೀರ ಪುರವ್ರೋ ವಿಶಾಲವಿಹಂಗಕ್ಕೇತ್ರ || ೮ ||

ದೇಶದೊಳಗುಳ್ಳ ಪುಣ್ಯಕ್ಕೇತ್ರಗಳ ಮಹಿಮೆ |

ಏಸುವೇಳಲಿ ಎನಗೆ ವಶವಲ್ಲವ್ಯೇಯ್ಯ ಪ್ರ |

ದೋಸಕಾಲದಲಿ ಪ್ರಭಾತಕಾಲದಲೇಮ್ಮನ್ನ ನೆನಿಸುವದು ಮಾನ್ಯವರು ||

ವಿಂಜಲಾಮನದಲ್ಲಿ ಅನಂತ ಜನುಮದಾ |

ದೋಸವಿನಾಶ ಶ್ರೀ ವಿಜಯ ವಿಶ್ವಲವ್ಯೋಲಿದು |

ಲೇಸಾಗಿ ಪಾಲಿಸುವ ಕುಲಕೋಟಿ ಉದ್ಧರಿಸಿ ವಿಂಜಲಾಪದವಿನನೇ

|| ೯ ||

### — ಈ ಪದದ ವಿವರ —

(ಕ್ಕೇತ್ರಗಳು)

ಒ ತೀರ್ಥಪವರ್ತ (ವಂಕಟಗಿರಿ) ಓ ಗರುಡಾದಿ (ಅಹೋಬಲ) ಇ ಶ್ರೀಕ್ಕೇಲ  
ಉ ಶ್ರಭಾಸಕ್ಕೇತ್ರ ಇ ಮಧುರಿ ಇ ಗೋಕುಲ ಇ ವ್ಯಂದಾವನ ಇ ನಾಶಿಕಾ ಇ  
ತ್ರಯೇಬಕ ಇಂ ಮುನ್ನಲಕ್ಕೇತ್ರ ಇ ಪರಶುರಾಮ ಇ ತೋತಾದಿ ಇ ಕುಂಭ  
ಕೋಣ ಇಂ ವಾರಣಾಸಿ ಇ ಭಾರದವ್ಯಾಜಕ್ಕೇತ್ರ ಇ ಆರುಜಾಚಲ ಇ ರುಖ್ಲಿಕಾ  
ರುಣಿ ಇಲ ಸೇತು ಇ ದಭರ್ತಯನ ಅಂ ಮಾಧ್ಯಾಜುರ್ನಾ ಅಗ ತಿಳಾಜಯ  
ಅ ಜಂಬುಕ್ಕೇತ್ರ ಅ ಶಾಜನಂದಿನಿಕ್ಕೇತ್ರ ಅಳ ಚಿದಂಬರ ಅ ವಿರೇರಾಘವ  
ದೇವಃ ಅ ಸ್ವಂದಸ್ವಾಮಿ, ಕಾರ್ತಿಕಾ, ಭೂ\_ಭೂತೇಷ ಅ ವಿಜಾಂಬರೀತ್ರ ರಿ  
ಅ ಭಾರ್ಯಾಕ್ಕೇತ್ರ ಅ ಅಲಕಾಪುರಕ್ಕೇತ್ರ ಇಂ ಮಂದಾಕಿನಿ ಇಷ್ಟಸಗರ ಇ ಯ  
ಯಾತ್ರಿಗಿರಿ ಅ ಅವಂತ್ನಾಗರಿ ಇ ಧಮರ್ವರಿ ಇ ಕೋಟಿಕ್ಕೇತ್ರ ಇ ಶ್ರೀರಂಗ

ఇట వస్తుగిరి ఇట పాంచురంగస్తేత్తు ఇల ద్వారకా ఇట సమాదిర్చి లం సిల కంఠనగరి అగ గయా లం చంపకారణ్ణ లం ప్రోంపాస్తేత్తు లం విరనారా యణస్తేత్తు అట ఓంశారేత్తరః అట రామనగరి ఇట మాయాపురి అట శేధార స్తేత్తు అట కుముడ్చేత్తు అం కుంపంగస్తేత్తు అగ పురుషోత్తము అట పుష్టిర స్తేత్తు జా మారకాపురిజన్మ అట యదుగిరి అట రామనాథపుర జా కావేఱ ఉముఖవ ఆదిఅనంత ఇట వల్పులస్తేత్తు అట పచువూనంత అట విధాదిర్చి లం శుధియింద్ర అగ శన్ముకుమారి ఇట మధురి ఇట అభగిరికమ్మ ఇట బేఱ యిలర శేతవ ఇట మంచంకాఢిస్తేత్తు ఇట యస్తి(గిరి) ఇట పరిణాథ ఇట శదో ఇట మంగళగిరి లం తొలచి నరసింహ ఇగ పదమురులు (త్రివిశ్వమారా) ఇట యరికర ఇట గంగాసాగర లం కసిలస్తేత్తు ఇట శైవమస్తేత్తు ఇట నవ తిరుపతి ఇట శూబ్రాలి ఇట మామాబళేత్తు ఇట ధరణిధరభాషపాణి అం పరి శద్భ గౌరిస్తేత్తు అగ శ్రీనివాసనిధి అట వరసారస్తేత్తు అట గౌరిమయుఖి అట తంశరనామాయణ అట ఉపఃత్స్తోరు అట గోఽణి అట సంకురుషణ స్తేత్తు అట గోరంట్లు అట శ్రీనవన అం తంపయుచి అం గజీంద్రమేశ్వర అట గజారణ్ణ ఇట ఓంశార్ణాధదేవః అట పంచజాసనసదనసింహాచి ఇట శ్వాస్థానాథ ఇట టింశారి(సి) ఇట అంతరావేదిగోవాలన్మాణి ఇట ఛింకా తుషి ఇట శరసింహాలదిశారవసోత్సుశస్తేత్తు గంధం సంఘనగోవింతాల గంధ శ్రీత్వదివునారాయణః గంధ అనంతగిరి గంధ మంగలూరు గంధ పురశిథి గంధ నివకింగిరి గంధ అదిత్రీరంగ గంధ శ్రేతగిరి గంధ సిలాదిర్చి గంధ వేదురణ్ణ గంధ రాజవన గంధ స్వేమిషారణ్ణ గంధ ద్వావనా గంధ తుద్ద వాటి గంధ పుష్టగిరి గంధ నంఖండేత్తుర గంధ కోలుకమిక గంధ శ్యామునిస్తేత్తు గంధ సినాతిసి గంధ మాధవస్యామి గంధ ఘటికాజల గంగబదర నరసింహ గంధ రవిత్తేల గంధ ముకుండేత్తురః గంధ భవానిగుది గంధ తాల డుకర గేద్ధస్తేత్తు గంధ వ్యాశిధి ముకలకుమి రఘునాథ గంధ శిషగంగ ఉత బుశచుషుటేత్తు, గంధ శరవిశ్వపుర గంధ విశంగస్తేత్తు.

## ॥ ಶ್ರೀ ವಿಜಯವಿಶ್ವಲ ॥

\* ೬ ಪದ      ಉದಯರಾಗ      ರ್ಯಾಂಡೆಟಾಳ

ನದನದಿಗಳನು ಸ್ವರಿಸಿರೋ | ನದನದಿಗಳನು ಸ್ವರಿಸಿ | ಹೃದಯ  
 ನಿಮ್ಮಾರಾಗಿ | ಮುದದಿಂದ ನಿಮ್ಮ ಮನ | ದಧಮತನ ಬಿಟ್ಟು ಸಂ |  
 ಪದವಿಗೆ ಸೌಪಾನದಂತಾಗುವದು ಶ್ರೀ ಪದು ಮನಾಭನು ಪೋಲಿ  
 ವನು ||೨|| ಸುರತರಂಗಿಣಿ ಸಿಂಧು | ಕುಶವರ್ತಣೀ ಸೀತ | ಮರಧೃತೀ  
 ಹೇಮವತಿ | ನೇನಿನೇತ್ರವತಿ | ತರಣಿಸುತ್ತಿ ನಮರ್ದಾ | ಗಾಯಿತ್ರಿ  
 ಗೋಮತೀ ಗರುಡ (ಗರಡು) ಸಾ.....ಧರ್ಮ || ಸರಸ್ವತೀಮಣಿ  
 ಮುಕ್ತ ಮುಕ್ತನದಿಯಾ | ಪ್ರಣತವರದ ಕಾಗಣಿ | ಕೃಷ್ಣವೇಣಿ  
 ವೇದವತಿ | ಹರಧೃತಿ ಇಂದ್ರಾಣಿ || ಪುನಃಪುನಃ ವಾಣಿ ವಂ  
 ಜರಫಣಿ ಭೀಮರಧಿ ನೀ ||೩|| ವಾರುಣೀ ವರುಣ ಅಸಿ | ಭುವನಾತಿ  
 ಕುಮಾರಧಾರಿ ತುಂಗಭದ್ರಿ | ಗಣಪತಿ ಶತಭಾಗ | ನಾರದೀ ಉಭಯ  
 ಪಿನಾಕಿ ಚಿತ್ರವತಿ | ಮಾರು ಲೋಕೋದ್ವಿವ ಭವಾನಿ || ಚಾರುಗಂಡಿಕೆ  
 ಸರಯು ಶ್ರೀಣಿ ಭದ್ರಾ ನೀಲ | ಶ್ವೇರನದಿ ಪಾಪಷ್ಟ್ವಮಾಹನದಿ  
 ಅಫ್ಫನಾತಿ ವಾರಿಜಾಪತ್ರವತಿ ಸುವರ್ಣಮುಖರೀ ಏ | ಸ್ತಾರಹಾಟಿಕ  
 ಅಶ್ರಿಣೀ ||೪|| ಮಲಾಪಹಾರಿ ತಪತಿ ಪೂರ್ಣ ಕುಮದ್ವತಿ | ಸುಲಭ  
 ಮಂದಾಕಿನಿ ಕಾಮೋದಕೀ ಶಾಂತಿ | ಘಲ್ಲಣೀ ವೇಗವತಿ ಅಚುರ್ನ  
 ಮಹೇಶ್ವರೀ | ಕಪಿಲ ಚಂದ್ರಭಾಗಾ ಅರುಣೀ || ಪೋಳಿವ ಕಳಾವತಿ  
 ಶ್ರಿಸತಿ ಗೌರೀ ಕುಂತಿ | ಅಳಕನಂದನ ಅಮಲವತಿ ಭಿಮಸಂಭಿ.....  
 ....ಸಿ, ತಾಂಬ್ರಪಣೆಯು ಜಯಮಂಗಳಿ ಸಲೆ ಸತ್ಯವತಿ ವೈಷ್ಣವಿ ||೫||  
 ಕಸಿಕ ಶುಕ್ಲಾವತಿ ಬಾಹುನದಿ ಗೋವಿಂದ.....ಸುತಿ ಕಲಾಂಕಿ  
 ಕೊಂಸಿಕ | ಮಿನಗುವ ಭೋಗವತಿ ಕಾಶ್ಯಪೀ ಕಾಳಂದಿ | ಅನುಸಿಂಧು  
 ಐರಾವತಿ || ಮಣವಿಮೋಹನ ಮಯೂರವಂಭವೆ | ಘನಸ್ವಾ ಏ  
 ಚಂದಿರಾ ನಿತ್ಯಪುಷ್ಟರಣಿ ಪಯೋ | ಶ್ರೀನಿಮಹಾ ಪಗ, ಭದ್ರಭೀರು,  
 ವಿಚಿತ್ರ ನದಿ ||೬|| ಅರುಣೋದಯದಲೆದ್ದು ಧರೆಯೋಳಗ ಉಳ್ಳ ಬಲು |

ಸರಿತಗಳ ನೆನೆದು ಪುಳಕೋತ್ಸಹದಲಿ | ಪರಮ ಧನ್ಯರಾಗಿ ಪಾಪಗಳ  
ಪೋಗಾಡಿ | ನಿರುತ ಮಾರುತ ಮತದಲಿ || ಜರಿಸಿ ನಿಜಭಕ್ತಿಯಲಿ |  
ಹಗಲು ಇರಳು ಇನಿತು | ಸಿರಿಯರಸ ವಿಜಯವಿಶ್ವಲನ ಚರಣಾಂಬು  
ಜವ | ಸರಸದಿಂದಲಿ ಧ್ಯಾನಗೈದು ಈ ನದಿಗಳಲಿ | ಕರುಣದಲಿ ತಿಳಿದು  
ನಿಶ್ಚಯ || ೫ ||

## ನದಿಗಳ ತಾರತಮ್ಯ ಸ್ವೀತ

(ಶ್ರೀ ಪ್ರಾಕ್ಷೇತ ವಿಶ್ವಲ ವಿರಚಿತ)

ಉ ಪದ—ರಾಗ—ಸಾವೇರಿ

ಅದಿತಾಳ

ಸ್ವರಿಷುವೆನನುದಿನ ಮುದದಿಂದ | ಈ | ಧರಿಯಮ್ಯಾಲ್ಯಾಳ್ಯ ಮಹ  
ನದಿಗಳ || ಪಲ್ಲ || ಗೊತುಮನಫೆ ಪರಿಹಾರಮಾಡಿದ ಗೋದ | ಮಾತೇ  
ಶ್ರೀಕೃಷ್ಣವೇಣ ಸರಸ್ವತೀ || ಆ ತರುವಾಯ ಶ್ರೀ ಕಾವೇರಿಸರಯು ಶ್ರೀ  
ಯಮುನಾ | ಧೋತಪಾತಕೆ ಶ್ರೀ ನಮರದತುಂಗಾ || ೧ || ಸಿಂಧು ಭವ  
ನಾಶನಿ ಕುಮುದ್ವತೀ ಶ್ರೀ ವಂರ್ಯಾರ | ಸುಂದರ ಭೀಮ ತಾಪ್ರಪಣ್ಣ  
ಮಲಹಾ || ಮಿಂದರೆ ಪಾವನಮಾಡುವ ಬಹು ನದಿಗಳ | ಒಂದೇ  
ಮನಸಿಲಿಂದ ಪೋಗಳುವೆ || ೨ || ವಾರುಣೇ ಘಲ್ಯಾಣೇ ಶ್ವೇತಾ ಭದ್ರಾ  
ಗಂಡಿಕೆ ಹೇಮ | ಮೂರುವೇಣ ಗಾಯತ್ರೀ ವೇಗವತೀ || ಸೂರಿಗಮ್ಯ  
ಕಾಷಿಕ ಮಣಿಕರಣಿಕ ಗೊತುಮಿ ಭಾ | ಗೀರಧಿ ಕಾಗಿನಿ ಶ್ರೀವೇತ್ರವತಿ  
|| ೩ || ಹೇಮವತಿ ನೇತ್ರವತಿ ಪಾವನಾತೀ ಶ್ರೀ ಸೀತಾ | ಆ ಮಹಾ  
ಇಕನಂದಾ ಹಯಗ್ರೀವ | ಹೇಮ ಮುಖರ ತಾಪಿನಿ ಕಾಳಿ ಸೌಪರಣೆ  
ಪಿನಾಕೀ | ಶ್ರೀಮತ್ಯಷಟ್ಪಿಲ ಜಮದಗ್ನಿ ಪ್ರಣವಸಿದ್ಧ || ೪ || ಮರುದ್ವತೀ  
ಮದಿರ ಮೇನುಕಾ ಸೂನಾಸಿ ಜಕ್ಕುವತಿ ಗರುಡ ಶಂಖವತೀ ಕುಹು  
ಮಹೇಶ್ವರ | ಸರಯು ಜಯಮಂಗಳ ಯೋಗಕ್ರತುಮಾಲಾ ಗದ  
ಧರಿಮಾಲಿನಿ ಗಾಗಿಂಣೇ ದೇವವತಿ || ೫ || ಸಾವಿತ್ರಿ ಧನ್ಯಮಾಲ ಧಮರ  
ಚಕ್ರತೀಧ್ರು ಹರಿ | ಧೂವತಿ ಇಂದ್ರಾಣಿ ಪಾತಾಳಗಂಗಾ || ಶ್ವೇತ  
ಕುಂದಕುಂಡಿನಿ ನೀರ ಕುಮಾರಧಾರಿ ಕು | ಶಾವತೀ ಮೋಳಿ ಲೋಕ

ಪಾವನೀ ॥ ೬ ॥ ಸಾಪ್ಯಮಿಶ್ರಪುಷ್ಟಿ ಚಂದ್ರಪುಷ್ಟಿರಣ ಮಾನಸಪುಷ್ಟಿ  
ರಣೀ । ಶ್ರೀಮಧ್ವರೋವರ ಪದ್ಮಸರಾ ॥ ಸೋವಭಾಗ ವ್ಯಾಸ ಸಿಂಧು  
ಶ್ರೀ ಪಂಪಾ ಸರೋವರ । ವಾಮನ ಶ್ರೀ ಮಯೂರ ಸರೋವರ ॥ ೭ ॥  
ರೋಮಹಂಸಣತೀರ್ಥ ಸೀತಾ ಸರೋವರ ಪುಣ್ಯಧಾಮಾ ಶ್ರೀ ಕಪಿಲ  
ತೀರ್ಥ ಧವಳಗಂಗಾ ॥ ಭೀಮಸೇನತಂತ್ರಾಕ ಬ್ರಹ್ಮಜಾಳನ ಕಸ್ಯಹೃದಯ ।  
ಶ್ರೀಮದ್ವಿಶ್ವತೀರ್ಥ ತಾರಾತೀರ್ಥ ॥ ೮ ॥ ಈ ತೀರ್ಥಗಳ ವಿವ್ಯಾನಾಮ  
ನಿತ್ಯ ಪರಿಸಲು । ಯಾತಕಾಪದರು ವಿಷ್ಣುಭಾರದು ॥ ಮಾತರಿಶ್ವಪ್ರೀಯ  
ಪ್ರಾಣೀಶ ವಿಶಲನು ಬಹು । ಪ್ರೀತನಾಗಿ ಬಿಡದೆ ಶೋರೆವನು ॥ ೯ ॥

---

## ತೀರ್ಥಮಹಿಮಾ ಪದಗಳು

### ಶ್ರೀ ಭಾಗಿರಧಿ, ಗಂಗಾನದಿಯ ಸ್ತೋತ್ರ (ಶ್ರೀ ಪುರಂದರವಿಶಿಳ)

ಇ ಪದ—ರಾಗ—ನಾಟ

ತಾಳ—ರ್ಯಂಧಿ

ಭಾಗಿರಧಿದೇವಿ ಭಯನಿವಾರಣ ಗಂಗೆ । ಸಾಗರನ ನಿಜರಾಣಿ  
ಸಕಲ ಕಲಾಳಣಿ ॥ ೧ ॥ ಒಮ್ಮೆ ಶ್ರೀಹರ ಪಾದಕಮಲದಿಂದುದುಭವಿಸಿ ।  
ಬ್ರಹ್ಮ ಕರಪಾತ್ರಿಯಲಿ ನಿಂದು ಬಂದೆ ॥ ಶ್ರೀಮನ್ನಾರಾಯಣನ ಪಾದ  
ತೀರ್ಥವಾಗಿ । ಬ್ರಹ್ಮಾಂಡವನು ಪಾವನ ಮಾಡಬಂದೆ ॥ ೨ ॥ ದೇವಿ  
ನೀ ವಿಷ್ಣು ಪಾದೋದಕವೆಂದೆನಿಸಿ । ದೇವತೆಗಳಿಗೆಲ್ಲ ಅಧಿಕವಾದೆ ॥  
ದೇವರೆಲ್ಲರು ನೇರೆದು ತಲೆವಾಗಿದರು ಮಹ । ದೇವನ ಶಿರದಿಂದ ಧರೆ  
ಗಳಿದು ಬಂದೆ ॥ ೩ ॥ ಜನ್ಮವಿನ ಉದರದಲಿ ಶೋಕ್ತ ಕಾರಣದಿಂದ ।  
ಜಾನ್ಮವೀಯೆಂದು ನೀ ಎನಿಸಿಕೊಂಡೆ ॥ ಮುನ್ನೆ ನರಕಕ್ಕಿಳಿದ ಸಗರ  
ರಾಯನ ನಂತ । ವನ್ನು ಪಾವನವಿನ್ನು ನೀ ಮಾಡಬಂದೆ ॥ ೪ ॥ ದಿಕ್ಷಿ  
ಸಲು ಮುನ್ನಾರು ಜನ್ಮದ ಪಾತಕವು । ನೀಟಿಸಲು ಮೂರು ಜನ್ಮದ

ಮುಕ್ತಾತಿಯು | ಮುಟ್ಟಿ ಮಾಡಿದರೊಂದು ಸ್ವಾನವಾತ್ರದಲಿ | ಸುಟ್ಟಿ  
ಹೋಕದು ಸಾಹಸ್ರ ಜನ್ಮದ ಪಾಪ ||೭|| ಹಲವುಪರಿಯಲ್ಲಿ ಹರಿಷ್ಠರಣ  
ಯಿಲ್ಲದೆ ಭವ | ದೊಳಗೆ ತಿಲ್ಲಿ ಕಡುನೊಂದೆ ನಾನು || ಹಲವುವಾತಾತ್ಯಕೇ  
ಶ್ರೀ ಪುರಂದರ ವಿಶ್ವಲನ | ಚಲುವ ಪದ ನಬಿದಿಳದೆ ನೇಲಿದು ದಯ  
ವಾಡಿ || ೫ ||

### (ಶ್ರೀ ವಿಜಯವಿಶಲ)

೬ ಪದ—ರಾಗ—ಮೋಹನಕಲ್ಯಾಂಚ ಅದಿತಾಳ

ಗಂಗೆ ಸನ್ಮಂಗಳಾಂಗೆ ರಂಗನಂಷ್ಟಿಯ ಸಂಗೆ | ತುಂಗೆ ಕಾರುಣ್ಯ  
ಪಾಂಗೆ ಅಸಿತಾಂಗೆ | ತಿಂಗಳಾನೆ || ಪಲ್ಲ || ಪರಮೇಷ್ಠಿ ಪಾತ್ರಜಾತೆ  
ವರುಣನ್ನ ಸಿಜದಯಿತೆ | ಸುರಮುನಿಗಳವಿನುತೆ | ವರದಾತೆ ಶರ್ವ  
ಖ್ಯಾತೆ ಹಾಡ್ಡ || ತರಣಿಸುತ್ತನ ಉದ್ಧರಿಸಿದೆ ಕರುಣದಿ | ಧರೆಯೊಳು  
ನಿನಗೆ ಎದುರುಗಾಣ ಶರಣಾ || ೮ || ಭಯಪಾಪ ತಾಪದೂರೆ ಜಯ  
ಜಯ ಗುಣಸಾರೆ | ತ್ರಯ ಭುವನ ಉದಾಧರೆ | ಅಯುತಾರ್ಕ ವರ್ವ  
ನೀರೆ ಹಾಡ್ಡ || ನಯನವಭಕುತಿ ಹೃದಯದೊಳಗತ್ತು ಸಹಾಯ ದಿನ  
ದಿನ | ನಯನ ಐಶ್ವರಣವೇಣಿ || ೯ || ಘನವಾರಣಾಸಿ ಕಾಶಿ ವನ  
ಆನಂದ ನಿವಾಸಿ | ಪ್ರಣತಜನಘನಾತಿ ಮಣಿಭೂಷಿ ಸೌಖ್ಯರಾನೆ  
ಹಾಡ್ಡ || ಆನನುತ ವಿಜಯವಿಶಲನ ಮನಸಿನಲ್ಲಿ ನೆನಸುವ ಸಾಧನ  
ಕೊಡುವಿರಜೆ || ೧೦ ||

೭ ಉದಯರಾಗ

ತಾಳ—ಶ್ರವಿದಿ

ಗಂಗೆ ಶೋಭನ ತರಂಗೆ | ರಂಗನಂಷ್ಟಿಯಂಗುವೈಸಂಗೆ ಭವಭಂಗೆ  
|| ಪಲ್ಲ || ಇಂದ್ರಸೇನನು ಸ್ವಗವ ಪರಂಹರಿಸಿಯಿರಲು ಉ | ಹೇಂದ್ರ  
ಭಗವಂತ ವಟ್ಟರೂಪ ಧರಿಸಿ || ಇಂದ್ರಮಂಡಲಮೀರಿ ಬೆಳದ ಜಾಂಡವ  
ನೋಡಿಯೆ | ಸಾಂದ್ರಗುಣದಿಂದ ಉದ್ಧವಿಸಿದೆ ಜನನಿ || ೧೧ || ಕಮಲ

ಜನು ಪಾತ್ರಿಯೋಳು ಧರಿಸಿ ಸಿರಿಹರಿ ಪಾದಕಮಲವನು ತೊಳೆಯಲೂ  
ವೇಗದಿಂದ || ವಿನುಲಗತಿಯಲ್ಲಿ ಬಂದು ಮಂದಾಕಿನಿ ಎನಿಸಿ | ಮಂನ  
ಸಾವನಿಯಲ್ಲಿ ಪರಿದೆ ಸ್ವರ್ನದಿಯೆ || ಅ || ಧ್ರುವಲೋಕಕೆಳಿದು ಅಮರಾ  
ಲಯವ ಸಾರಿದೆ | ರವಿಯಂತೆ ಶೋಳೆವೃತ ಅಜನ ಮಧ್ಯ | ತವಕ  
ದಿಂದಲಿ ಧುಮಕೆ ಚತುರಭಾಗವಾದೆ | ಭವ ಪರಿಹರಿಸಿ ಭಾಗೀರಥಿಯೆನಿ  
ಸಿದೆ || ೩ || ಶಿವನ ಮಸ್ತಕದಲ್ಲಿ ಶೈಳಭಿಸುವ ಮಹಾಮಹಿಮೆ | ಭವ  
ಮಾರೇ ಭಗೀರಥಗೆ ಹೊಲಿದು ಬರುತಾ || ಕವಿ ಜನ್ಮಾಮುನಿಯಿಂದ  
ಪುಟ್ಟಿ ಹಿಮಗಿರಿದಾಟಿ | ಜವನ ಮನೆಯಕೂಡಿ ವಾಣಿಕಣಿಕೆ ನೇರದೆ  
|| ೪ || ಅಳಕನಂದನೆ ನಿನ್ನ ಸ್ವರಣೆ ಮಾಡಿದ ಜನಕೆ | ಕುಲಕೋಟಿ  
ಉದ್ಘಾರ ನಿಸ್ಪಂದೇಹ || ಸಲಿಲವನು ಸ್ವರುಶ ಮಜ್ಜನವಾನಮಾಡಿದರೀ|  
ಶೋಳೆವ ವೈಕುಂಠಪುರ ಅವನ ಹೃದಯದಲ್ಲಿ || ೫ || ಕುಲಪ್ರವಹವಾಗಿದ್ದ  
ಜೀವರ ಪುಣ್ಯವನು | ಹೇಳ ಕೇಳುವನಾರು ಮೂಲೋಕದಿ || ಸೀಲ  
ಗುಣಸಂಪನ್ಮೈ ವರುಣನಧಾರಂಗಿನಿ | ಕಾಲಕಾಲಕೆ ನಿನ್ನ ಧ್ವನಿದಿಂದ  
ಲಿರಿಸು || ೬ || ದೇಶದೇಶದಲ್ಲಿಂದ ಬಂದ ಮಜನರ ಪಾಪ | ನಾಶನ  
ಮಾಳ್ಯ ಕಾಮಿತ ಘಲಪ್ರದೆ || ಕಾಶಿ ನಿರ್ಮಿತ ಬಿಂದುಮಾಧವ ಚಲಿವಾ  
ಶ್ರೀನಿವಾಸ ಯದುಪತಿ ವಿಜಯವಿಶಲನ ಸುತ್ತಿ ಖ್ಯಾತಿ || ೭ ||

ಲ ಪದ—ರಾಗ—ಸಾರವಿ

ತಾಳ—ತ್ರಿವಿದಿ

ಶ್ರೀ ಭಾಗೀರಥಿತಾಯೆ ಶ್ರಿಂಗಾರ ಶಂಭಕಾಯೆ | ಶ್ರೀ ಭೂರಮಣ  
ತನಯೆ || ಪಲ್ಲ || ನಿನ್ನ ಯಾತ್ರಿಗೋಸುಗ ಎನ್ನ | ಮನಸು ಪುಟ್ಟಿತು  
ಇನ್ನು ನಿಂದ ಮಂಿಸದೆ | ಪುಣ್ಯ ನರನಮಾಡೊ ಪೂರೋಭಾವವೆಂದು |  
ಧನ್ಯ ಜನಮಾನ್ಯೇ ಭಕ್ತಜನ ಪ್ರಸನ್ನೆ || ೧ || ಶಿವ ನಿನ್ನ ಶಿರದಲ್ಲಿ ಧರಿಸಿದ  
ಕಾರಣ | ಪವಿತ್ರಂಗನಾದನೆಂದು || ಅವನಿಯೋಳಗೆ ಮಹಕವಿಜನ  
ಪೇಳಿದ | ಶ್ರವಣದಿಂದಲಿ ಭಕ್ತಿಯಿಂದಲಿ ನಿಂದಿ || ೨ || ಮಾರದಿಂದಲಿ  
ನಿನ್ನ ಸೃಷಿಸಿದವರ ಪಾಪ | ಹಾರಿಪೋಗುವದು ಸಿದ್ಧ || ಶ್ರೀರಮಣ  
ವಿಜಯವಿಶ್ಲೇಷಣ ಪಾದ | ವಾರಿಜ ಶೋಗಳುವಂತೆ ಬುದ್ಧಿ ಪಾಲಿ  
ಸುವದು || ೩ ||

## ಗಂಗಾವತರಣ—ಮಂಗಳ

(ಶ್ರೀ ವಿಜಯನಿತಲ)

೬ ಪದ—ಾಗ

ತಾಷ

ಶೋಭಾನವೇನ್ನಿರೆ ಸ್ವಗಾರೋಹಿಣಿಗೆ | ಶೋಭಾನವೇನ್ನಿ ಶುಭೆ  
ವೇನ್ನಿ || ಪಾಠ ||

ಹರಿಪಾದ ನಖದಿಂದ ಬ್ರಹ್ಮಾಂಡವ ಸೀಳಲು | ಭರದಿಂದ ಇಳದು ಸತ್ಯ  
ಲೋಕ || ಭರದಿಂದ ಇಳದು ಸತ್ಯಲೋಕಕ್ಕೆ ಬಂದ | ವಿರಜೆಗಾರುತಯ  
ಚೆಳಗರೆ || ಶೋ || ಗ || ಸರಸಿಜಾಸನನಂದು ಹರಿಪಾದ ತೋಳಿಯಲು |  
ಸರಸವದ್ವಾಣದಿ ಸುರಲೋಕ || ಸರಸ ಸದ್ವಾಣದಿ ಸುರಲೋಕಕ್ಕೆದಿದ |  
ಸ್ವನೇಗಾರುತಯ ಚೆಳಗರೆ || ಶೋಭಾನೆ || ಅ || ಇಂದ್ರಲೋಕವಸಾರಿ  
ಧ್ವನವನ ಮಂಡಳಕಿಳದು | ಭಂದದಿಂದಲ ಮೇರುಗಿರಿಗೆ || ಭಂದದಿಂದಲಿ  
ಮೇರುಗಿರಿಗೆ ಬಂದ | ಸಿಂಧುವಿಗಾರುತಯ ಚೆಳಗರೆ || ಶೋ || ಇ ||  
ಶತಕೋಟಿ ಎಂತೆಂಬ ಅಜನ ಮಂದಿರ ಪ್ರೌಕ್ಷು | ಚತುಭಾಂಗವಾಗಿ  
ಕರಿಸಿದ || ಚತುಭಾಂಗವಾಗಿ ಕರಿಸಿದ ಶ್ರೀ ಭೋಗಾ | ವತಿಗಾರುತಯ  
ಚೆಳಗರೆ || ಶೋ || ಇ || ಇಂದ್ರದಿಕ್ಕಿಗೆ ಸಿತಾ ಚಕ್ರ ಪಕ್ಷಿಮದಿಕ್ಕು | ಚಂದ್ರ  
ಯಮದಿಕ್ಕಿಗೆ ಭದ್ರದೇವ || ಚಂದ್ರ ಯಮದಿಕ್ಕಿಗೆ ಭದ್ರಾದೇವ | ಆಳಕ  
ನಂದನಿಗಾರುತಯ ಚೆಳಗರೆ || ಶೋ || ಕುಂದ ಮಂಧರೆ (ಮಂದಾರೆ)  
ಯಿಳದು ಗಂಥಮಾದನಗಿರಿ | ಹಿಂಗದೆ ಪುಟಿದು ವಾರಿನಿಧಿಯಾ ||  
ಹಿಂಗದೆ ಪುಟಿದು ವಾರಿನಿಧಿಯ ನೆರದ್ದಾ | ಗಂಗೆಗಾರುತಯಾ ಚೆಳಗರೆ  
|| ಶೋ || ಈ || ಗಂಜ ಸುಪಾಶ್ಚಕೆ ಧುಮಕೆ ಮಾಲ್ಯವಂತಕೆ ಚಿಗಿದು |  
ಪರಿದಂಬುಧಿಯ ಕೂಡಿ ಮೇರದೆ || ಪರಿದಂಬುಧಿಯ ಕೂಡಿ ಮೇರದಾ |  
ಶ್ರೀದಶೀಶ್ವರಿಗಾರುತಯಾ ಚೆಳಗರೆ || ಶೋ || ಈ || ಕುಮುದಾದ್ವಿಗೆ ಇಳದು  
ನಳ(ಲ)ಶತಕ್ಯಂಗ | ಕ್ಷಮಧಾರಂಗಳಿಗೆ ಹಾರಿ ವನಧಿ || ಕ್ಷಮಧಾರಿಗಳಿಗೆ  
ಹಾರಿ ವನಧಿ ಕೂಡಿದ | ಸುಮತಿಗಾರುತಯಾ ಚೆಳಗರೆ || ಅ || ಮೇರು  
ಮಂದರಕಿಳದು | ನಿಷಿದಕಾಂಚನಕೂಟ | ಮೀರಿ ಹಿಮಗಿರಿ ಹಾರಿ

ಬದರಿಗೆ || ಮುರಿ ಹಿಮಾರಿಗೆ ಹಾರಿ ಬದರಿಗೆ ಬಂದಾ | ನಾರಿಗಾರು  
ತಿಯ ಬೆಳಗಿರೆ ||೯|| ಕ್ಷೇತ್ರಿಪ ಭಗಿರಥನಂದು ತವವ ಮಾಡಲುನಲಿದು|  
ಅತಿಶಯವಾಗಿ ಧರೆಗಳಿಂದು || ಅತಿಶಯವಾಗಿ ಧರೆಗಳಿಂದು ಬಂದ ಭಾಗೀ  
ರಥಿಗಾರುತಿಯಾ ಬೆಳಗಿರೆ || ೧೦ || ಮುನಿಜನ್ಮ ಮುದದಿಂದ ಆಸ್ತೋ  
ಶನವ ಮಾಡೆ | ಜನನಿ ಜಾನ್ಮವಿ ಎನಿಸಿದ || ಜನನಿ ಜಾನ್ಮವಿಯೆನಿಸಿದ  
ಮುಂಜಗದ | ಜನನಿಗಾರುತಿಯ ಬೆಳಗಿರೆ ||ಶೋಽ||೧೦|| ವಿಷ್ಣುಪ್ರಜಾಪತಿ  
ಕ್ಷೇತ್ರದಲ್ಲಿ ನಿಂದು | ಇಷ್ಟಾರ್ಥ ನಮಗೆ ಕೊಡುವಳು || ಇಷ್ಟಾರ್ಥ  
ನಮಗೆ ಕೊಡುವಳು ಸತತ | ಸಂತುಷ್ಟಿಗಾರುತಿಯ ಬೆಳಗಿರೆ ||ಶೋಽ||೧೦||  
ಕ್ರಮದಿಂದ ಬಂದು ನಲಿವುತ ಸರಸ್ವತಿ | ಯಮನೇರ ಸೆರದು ಶ್ರವೇಣಿ||  
ಯಮನೇರ ಸೆರದು ಶ್ರವೇಣಿ ಎನಿಸಿದ | ವಿಮಲಿಗಾರುತಿಯ ಬೆಳಗಿರೆ||  
ಶೋಽ||೧೦|| ಸತ್ಯರಚೋತಮು ಶ್ರವಿಧ ಜೀವರು ಬರಲು | ಅತ್ಯಂತವಾಗಿ  
ಅವರವರ || ಅತ್ಯಂತವಾಗಿ ಅವರವರ ಗತಿಕೊಡುವ | ಮಿತ್ರೀರಿಗಾರು  
ತಿಯಬೆಳಗಿರೆ ||ಶೋಽ||೧೧|| ಪತಿಯ ಸಂಗುತಿಯಿಂದ ನಡೆತಂದು ಭಕ್ತ  
ಯಲಿ | ಸತಿಯಲ್ಲಿ ವೇಣಿ ಕೊಡಲಾಗಿ || ಸತಿಯಲ್ಲಿ ವೇಣಿ ಕೊಡಲಾಗಿ  
ಕಾವ ಮಹಾ ಪ್ರತಿಗಾರುತಿಯಾ ಬೆಳಗಿರೆ ||೧೧|| ವೇಣಿಯ ಕೊಟ್ಟಂಥ  
ನಾರಿಯ ಭಾಗ್ಯವು | ಏನಂಬೆನಯಾಗ್ಯ ಪದಿಗಾಣ || ಏನಂಬೆನಯಾಗ್ಯ  
ಪದಿಗಾಣ ಸುಖವೀವ ಕ | ಲಾಘಣಿಗಾರುತಿಯಾ ಬೆಳಗಿರೆ ||ಶೋಽ||೧೨||  
ಒಂದು ಜನ್ಮದಲ ವೇಣಿಯಿತ್ತವಳಿಗೆ | ಯೆಂದೆಂದು ಬಿಡದೆ ಏಡಿತನವ ||  
ಎಂದೆಂದು ಬಿಡದೆ ಏಡಿತನವೀವ ಸುಖ | ಸಾಂದ್ರೀಗಾರುತಿಯ ಬೆಳಗಿರೆ  
||ಶೋಽ||೧೨|| ವಾಕಾಮಗೋಚರೆ ವರುಣನ ಅಧಾರಂಗಿನಿ | ಪ್ರಾಚೀನ  
ಕರ್ಮಾವಳಹಾರಿ || ಪ್ರಾಚೀನಕರ್ಮಾವಳಹಾರಿ ಮಕರ | ವಾಚಾಳ  
ಗಾರುತಿಯ ಬೆಳಗಿರೆ || ೧೨ || ಅಂತರ ಬಾಹಿರ ಪಾಪ ಅನೇಕವಾಗಿರೆ |  
ಸಂಕೋಷದಿಂದ ಭಜಿಸಲು || ಸಂತೋಷದಿಂದ ಭಜಿಸಲು ಸೈರೆವ ಮಹ  
ಕಾಂತಿಗಾರುತಿಯಾ ಬೆಳಗಿರೆ ||ಶೋಽ||೧೨|| ಗುರುಭಕ್ತ ತಾರತಮ್ಯ ಇಹ್ಯ  
ಪರದಲ್ಲಿ ತಿಳಿದು | ಹರಿಪರಸೆಂದು ಸ್ತೋಗಳುವ || ಹರಿ ಪರಸೆಂದು ಸ್ತೋಗ  
ಳುಪರಶ್ಚ ಸ್ತೋರೆವ | ಕರುಣಿಗಾರುತಿಯಾ ಬೆಳಗಿರೆ || ಶೋಽಭಾನೇ ಅಂ||

జగదొళు ప్రయాగక్షేత్రదల్లి నిందు | బగిబగే శుభవ కోచు  
వళు || బగిబగే శుభవ కోచువ విజయవితలన | మగళగారు  
తియా చేళగిరి || తోభానే || అ ||

## ప్రయాగ త్రివేణీ మహిమా

(త్రీ విజయవితల)

గం పద—రాగ—కాంబోది తాళ—ధుంపి

ఏను పేళలి తీథపతియ మహిమే | మానవరిగే ఇల్లి  
ముకుతి కేళలభవయావ్యా || పల్ల || కాతియోళు మరణ ముక్కె  
యెందు పేళువదు | దేశదొళు పుత్రియల్ల సిద్ధవేస్తు || ఈతనుప  
దేశదిందలి విగతజననాగి | త్రీత త్రివేణీ మాధవన సన్మిధి  
గృయావ్య || १ || నిరుత వ్యభిచారి విశ్రన కెడిసి కాతియలి |  
ఇరలు కాలాఖ్య లురుగను కచ్చలు || పరమ భీతియింద ఆవళ  
వసనవ తందు | వర త్రివేణీయోళగే తోఱియిసలు గతి సాదరు  
|| २ || ఇల్లిగే నడికందు స్వాన వోందే మాడలు | నిల్లదే  
సన్మక్తి ధరనాగువ || బల్లిద విజయవిత్తుల వేణీమాధవన |  
సల్లలిత పాదవను కాంబ ప్రాణేంద్రియలి || ३ ||

## గంగా త్రివేణీ స్తోత్ర

గం పద—రాగ—కోది తాళ—అది

వేణీమాధవన తోఱిసే | జాణే త్రివేణీ కాణదే నిల్ల  
లారినే || పల్ల || కాణుత్త భక్తుర కరుణది శలకువ | జాణే  
త్రివేణీ కల్యాణే గుణపూణే || ఆ—వ || బందేనే బక్షణ దూరది |  
భవసాగర తరణే | నిందేనే నిన్న తీరది || వోందు ఘణగే నా  
కరియ బిష్టిరలారే | మందగమనే ఎన్న ముందకే కరియే || १ ||  
కరణాగతరన్న ప్రోపుదు నిన్న బిరుదు | కరుణదిందేన్న కరిష్టదు ||

ಸ್ವರಣೆ ಮಾತ್ರದಿ ಎನ್ನ ಪಾಪವ ಪರಿದು | ಸ್ವರನ ಪಿತನ ಮುರಹರನ  
ಕರುಣದಿ || ಅ || ಸುಜನರಿಗೆಲ್ಲ ದಾತಳೆ ಸುಶಿಲೆ ಕೇಳಿ | ಕುಜನರ  
ಸಂಗ ದೂರಳಿ || ನಿಜಪದವಿಯನಿತ್ತ ಸಲಹುವ ನಮ್ಮು | ವಿಜಯ  
ವಿಶ್ವಲನ ನಿಜಪದ ತೋರಿಸೆ || ಇ ||

### (ಶ್ರೀ ವಿಜಯವಿಶ್ವ)

೧೨ ಪದ—ರಾಗ—ಭಾಷಾಳ

ರ್ಯಂಷಿತಾಳ

ಧಾರ್ಜನವನುಮಾಡಿ ಶ್ರೀವೇಣೆ ಹೈತ್ಯವ ಬಿಡದೆ | ಜ್ಞಾನ ಭಕ್ತಿ  
ವೈರಾಗ್ಯ ನಾನಾ ಸತ್ಯಮ್ ನಿ | ದಾನದಿಂ ಸಿದ್ಧಿಪ್ರಾದು | ಮಾನಸದಲಿ |  
ಸಿಂ | ಪ್ರಾಕೇತ ಕುಣಿಯುವನಯ್ಯ ಅಯ್ಯಾ ಅಯ್ಯಾ || ಪಲ್ | ಹರಿ  
ವೀರಮುಹವನುಧೃರಿಸಿದಾಗಲು ತನ್ನ | ಶರೀರದಿಂದಲೀ ಅಪ್ಯಹೈತ್ಯಗಳ  
ಪುಟ್ಟಿಸಿ || ವರದೀತ ವೈಕುಂಠದಲ್ಲಿ ಇಟ್ಟನು ಸಹ್ಸರಿಸಹಿತ ತೀರ್ಥ  
ರಾಜ || ಮೇರೆದಿದೆ ಪುಂಕೈತ್ಯ ಉಳಿದವೇಳು ಸ್ತ್ರೀ | ಇರುತ್ತಪ್ಪವಲ್ಲಿ  
ಮಿಗಿಲಾದದಕೆ ಅತಿಶಯವೇ | ಧರಣಿಯೊಳಗಿದೆ ಕಾಲಾಂತರಕೆ ಹರಿ  
ತಂದಾವಟಿ | ತರುಷಹವಾಗಿ ಅಯ್ಯಾ ಅಯ್ಯಾ ಅಯ್ಯಾ ||೧|| ತರಣಿಸುತ್ತೆ  
ಮಾನಸೋತ್ತರ ಶೀಲದಲಿ ಕುಳತು | ವರರಾಜ ತೀರ್ಥಮಾಧವನ  
ಸಾರುವೇನೆಂದು | ಭರದಿಂದ ತಪವನು ಮಾಡಿ ಸರಸಿಜೋಣ್ವ ವನೋಲಿದು|  
ವರವಿತ್ತ ಮುಂದೇ ನಿಂನು ಧರೆಯೊಳು ಕಾಳಿಂದರಾಯಗೆ || ಕುವರಿ  
ಯೆನಿಸಿ ಮಹಾ | ಸರಿತಯಾಗಿ ಹೋಗಿ | ಸರಿಮಾಧವನ ಚರಣ |  
ಶರಣಪೋಗೆನೇ ಸತ್ಯಶರಧಿ ಭೇದಿಸಿಯಾಲ್ಲಿ | ನೇರಿ ಮೇರಿದಳಯ್ಯ ಅಯ್ಯಾ  
ಅಯ್ಯಾ ಅಯ್ಯಾ ||೨|| ತುರಗಮಾ ನೇವದಿಂದ ಶರವತ್ತಸಾವಿರ | ಸ |  
ಗರನ ಕುಲಧರು ಕಪಿಲಾಖ್ಯಂ ಮುನಿಯಾಂದ | ಉರಿದು ಸೋಗೆನ  
ಲಾಗಿ ಭ | ಗಿರಧಭಾಪತಿ ಉಗ್ರ | ಧುರದಿತಪವನ್ನೆ ಮಾಡಿ || ಹರಿನಿರೂ  
ಪವತಾಳ ಗಿರಂಪ್ಯಾರವ ಸೋಡಿದು | ಸುರಗಂಗೆ ಬಂದು ಶ್ರೀವೇಣೆ  
ಮಾಧವನಸಿರಿ | ಚರಣದೆಡೆಯಲ್ಲಿ ನೀಂದು ಯಮುನೆ ಒಡಗೂಡಿ ಬಾ |  
ಮುರವಾದಳಂದು ಅಯ್ಯಾ ಅಯ್ಯಾ ಅಯ್ಯಾ ||೩|| ಸರಸ್ವತಿಯ ಬೆರದು

ಶ್ರೀವೇಣಿ ಸಂಗಮನೆಂಮು | ಕರೆಸಿಕೊಂಡಿತು ವಿಕರಸೋವೇಶ್ವರತನಕ |  
 ಪರಮೇಶ್ವರ್ಯ ಯಲ್ಲಿಗೈತಂದು ಬೋವಾತ್ತಂಡವನು ಸರಿವಂಡಿ ತೂಗಲಾಗಿ ||  
 ಅರರಿ ಹೇಳುವದೇನು ಸುತರು ತಿರದೂಗುತ್ತಿರಿ | ವರರಾಜತೀಥ್ರ ಮಹಾ  
 ಭಾರವಾಗಲು ಇದಕೆ | ಸರಿವಿಗಿಲು ಇಲ್ಲೆನುತ ಪ್ರೋಗಳಿ ಕರೆದರು  
 ಮಹಾವರದ ಪ್ರಯಾಗನೆಂದಯ್ಯಾ ಅಯ್ಯ ಅಯ್ಯ || ೪ || ಪುರವೈರಿ  
 ಸಟಣಿ ಪೂರುತುಲಸಿ ಸುರಪತಿ ವೈಶ್ವಾನರನು ತಿಲಹೋಮ ಯಮರಾಯ  
 ಕೀಂಚಿತುದಾನ | ನಿಖಿರುತ್ತಪ್ಪೆತ್ತಕಕಮ್ | ವರುಣ ಜಲದಾನಸ್ತುತಿ  
 ಮರುತಭೂತನು ಕುಬೇರ || ಅರಘಾಳಿಗೆ ವಸತಿ ಈ ವಟಿನಿಕಟ್ಟಿಯು  
 ಲಿದ್ದು | ಪರಪರಿಯಂದಲಿ ಪೋಲಿಸಿ ಮಾಧವನಿಂದ | ಪುರುಷಾರ್ಥಪದೆದು  
 ಶೂಸಿದರು ಸಮಸ್ತಬಗೆ ಆರಿತು ಕೊಂಡಾಡಿ ಜನರೈಯ್ಯ ಅಯ್ಯಾ  
 ಅಯ್ಯಾ || ೫ || ಎರಡೊಂದು ಮೂರುಕುಲದ ಮಧ್ಯನಿಂದ | ಕತಾರಿ  
 ಯೋಳಗೆನುಂದು | ಸತ್ಯಮ್ ವನೆಸಗಿ ಭೂ | ಸುರರ ಮೆಚ್ಚಿಸಿ ಮನದಿ  
 ಪಾಪಗಳ ವುಜ್ಞಿರಿಸಿ | ಕರಣ ನಿಮ್ ಲಿನರಾಗಿ | ನರನಾರ ಈರಜನ  
 ವಿಪ್ರ ಚಾಂಡಾಲ ಕುಲಪರಿಯಂತವ ಪನವೇ ಮುಖ್ಯವೆಂದು ತಿಳಿದು |  
 ಚರಣಿದರೆ ಅನಂತ ಜನ್ಮಕ್ಕೆ ಮಹಸೌಖ್ಯ ಬರಿದೆ ಆಗದು ಕಾಣಿರಯ್ಯಾ  
 ಅಯ್ಯಾ ಅಯ್ಯಾ || ೬ || ಧರೆಯಮೇಲೆ ಬಿದ್ದ ಶಿಸುಗಳ ತಂದು  
 ಮುಂದೆಣವ | ಉರತರ ಬುದ್ಧಿಯಂದ ಮಾಡಲಿಸಲಿಬೇಕು ಏ |  
 ಸ್ತುರಸುವೆನಯ್ಯ ಯೋವನ ವಾಧಿಕರಿಗೆ ನಿಜ | ವರ ನಾರಿಯಂಗೆ  
 ವೇಣಿ || ಸರಿಯೆನ್ನಿ ಸಾತ್ತೀಕ ಪುರಾಣದಲಿ ಹೇಳಿದೆ | ಎರಡು ಭುಜದಲಿ  
 ಶಪ್ತಚಕ್ರ ವಿರಹಿತರಾಗಿ | ಬರಲು ಪಣ್ಣತ ಜನಕೆ ಗತಿಯಿಲ್ಲ ಮಿತಿಯಿಲ್ಲ  
 ಸ್ಥಿರವಾಕ್ಯ ಲಾಲಿಪುದು ಅಯ್ಯಾ ಅಯ್ಯಾ ಅಯ್ಯಾ || ೭ || ಎರಡೈದು  
 ತುರಗ ಕೃತು ಮೋದಲಾದ ತೀಥಗಳ ದೇವಮುನಿಗಳ ನಾಮದಲಿ  
 ವುಂಟು | ಪರಮ ಭಕ್ತಿಯಂದ ಮಜ್ಜನಾದಿಯಮಾಡೆ ಪರಲೋಕ  
 ಕರತಳದೊಳು || ಇರುತ್ತಪ್ಪದಿನಿತು ಪ್ರಯಾಗರಾಜನಸ್ತುರಣೆ ಮಾಡಿದ  
 ಮನುಜ ಆವಲಾಂತ್ಯ | ದರುಯಿರಲು ಮರಣಕಾಲಕೆ ಮೂಲಮಾಧವ  
 ಪೂಳಿಗೆ ಪ್ರೋಳವಾ | ದರುಕನವ ಕೊಡುತಲಯ್ಯ ಅಯ್ಯಾ ಅಯ್ಯಾ || ೮ ||

ಅರುಣೋದಯದಲ್ಲಿದ್ದು ಶುದ್ಧಾತ್ಮರಾಗಿ | ಹರಿ ಪರನೆಂಬೊ ಜ್ಞಾನದಲಿ  
ಹಾಡಿಪಾಡಿದವರ | ತೆರಳಿ ಪೋಗದೆ ದುರಿತ ರಾಶಿಗಳ ದಹಿಸಿ ನಿಂ |  
ದಿರದೆ ಸಂತರ ಕೊಡಿಸಿ || ಪೋರೆವುತ್ತಿಪ್ಪದು ಗಡಾ ಸಿದ್ಧಾರ್ಥಕ್ಕೇತ್ತವಿದು |  
ನೆರಿನಂಬಿಮಾನವನುಮಾನಸದಲಿಭಜಿಸಿಸಿಂವಿಜಯ ವಿಶಲನ್ನ ಕರುಣ  
ವೃಷ್ಣಿನಿಗೆ | ದೊರಕುವದು ದೊರಕುವದು | ಅಯ್ಯಾ ಅಯ್ಯಾ || ೯ ||

## ಗಂಗಾ ಮಂಗಳಾರುತಿ

(ಶ್ರೀ ವಿಜಯವಿಶಲ)

ಗೃಹ ಪದ—ರಾಗ—ಭೈರವಿ

ರ್ಯಾಂಪಿತಾಳ

ಮಂಗಳಂ ಮಹಗಂಗೆ ಭಕತ ಮನೋಹಾರಿಗೆ | ಮಂಗಳಂ ಬಲು  
ದುರಿತ ಸಂಹಾರಿಗೆ || ಮಂಗಳಂ ಪ್ರಯಾಗಕ್ಕೇತ್ತವಿಹಾರಿಗೆ || ಮಂಗಳಂ  
ಕುಸುಮ ಚಿತ್ರಹಾರಿಗೆ || ಪಲ್ಲ || ನೇಣಿಗೆ ನಿತ್ಯಕಲಾಞಿಗೆ ಪಲ್ಲವಾ  
ಪಾಣಿಗೆ ಗಂಭೀರಗುಣತ್ವೀಣಿಗೆ || ತ್ರಾಣಿಗೆ ಕೋ ಏ ಕಿ ಲಾ ವಾ ಣಿಗೆ |  
ಯಾದವನ ರಾಣಿಗೆ ಮಣಿಹೇಮ ಭೂಷಣಳಿಗೆ || || ಖ್ಯಾತಿಗೆ ತ್ರೀಲೋಕ  
ಮಾತಿಗೆ | ಯಮುನಂಫಾಲತಿಗೆ ಸರ್ಪದಾ ಬಲುನಿತಿಗೆ || ದಾತಿಗೆತುಹಿನ  
ಗಿರಜಾತಿಗೆ | ಲಕುಮಿಯಾ ದೂತಿಗೆ ಅಮಿತಗುಣ ಪ್ರತಾಷಿಗೆ || ೭ ||  
ಚನ್ನಿಗೆ ನಾರಿಕುಲರನ್ನಿಗೆ ಭಾಗ್ಯಸಂಪನ್ನಿಗೆ | ಸಗರಕುಲಪಾನನ್ನಿಗೆ ||  
ಕಂಡಿಗೆ ಪೋಳವ ಪ್ರಸನ್ನಿಗೆ | ಸೀತಸೂನಸ್ವಿಂಗೆ ವಿಜಯ ವಿಶ್ವಲ  
ಕನ್ನಿಗೆ || ೯ ||

ಭಾಗೀರಥಿ [ಗಂಗಾ]ದೇವಿ ಸ್ಮೃತ್ರ

(ಶ್ರೀ ಗೋಪಾಲವಿಶಲ)

ಗೃಹ ಪದ—ರಾಗ

ತಾಳ—ವಕ

ಗಂಗೆ ಬಾರೆ ಮಂಗಳಾಂಗೆ ಬಾರೆ ದೇವೋತ್ಸುಂಗೆ ಬಾರೆ | ಕೃಪಾ  
ಪಾಂಗೆ ಬಾರೆ || ಪಲ್ಲ || ಗೌರಿ ಬಾರೆ ಬಲು ಶಾರಿ ಬಾರೆ ದೊಽಷ |

ಸಾರಿ ಬಾರೆ ಸಿರಿ ತೋರಿ ಬಾರೆ || ೧ || ಜನನಿ ಬಾರೆ ಮಂದಾಕಿನಿಯೆ  
ಬಾರೆ | ಉದಾಯು ಗುಣಿಯೆ ಬಾರೆ ಬಲು ವಿನಿಯೆ ಬಾರೆ || ೨ ||  
ಜಾಣಿಬಾರೆ ಕಮಲಾ ಪಾಣಿಬಾರೆ ಕೋಕಿಲ ವಾಣಿಬಾರೆ ಸಿಂಧು ರಾಣಿ  
ಬಾರೆ || ೩ || ಗೋದಿಬಾರೆ ನಿನೆನಾದಿಬಾರೆ | ದೈತ್ಯ ಬಾಧಿಬಾರೆ ಎನ್ನ  
ಕಾದೆ ಬಾರೆ || ೪ || ಕೃಷ್ಣಿಬಾರೆ ಶುಭೋತ್ಸ್ವಿಣಿ ಬಾರೆ | ಶರಣಿಷ್ವ  
ಬಾರೆ ಸವಾರಭೀಷ್ಯಿಬಾರೆ || ೫ ||

೫೫ ಪದ—ರಾಗ—ತೋರಿ

ಶ್ರವಿದಿ ತಾಳ

ಭಾಗಿರಥಿಯೆ ಭವನಾತಿ ಸಾಗರನ ಆರಸಿ | ಭಾಗವತ ಜನ  
ತೋರಿ || ಬಾಗುವೆ ನಿನ್ನ ಚರಣಗಳಿಗನ್ನ ಭವ | ರೋಗವ ನಿಗೋದ  
ಕೂಪಾ ಯೋಗವ ತೋರಿಸು || ಪಲ್ಲ || ಲೋಕಪಾವನ್ನಿ ಕಲಾಳಿ  
ಶಾಂತನ್ನ ರಾಣಿ | ಕೋಕಿಲವಾಣಿ ಶುಭಗುಣಿ | ಶ್ರೀಕಂಠನ್ನ ಶಿರದ  
ಮನಿವಾಸ ಮಾಡಿದ್ದು | ಹೇ ಕರುಣಿ ಭೀಷ್ಯನ್ನ ಜನನಿ | ಸಾಕಿರದೊಸು  
ಗಳ ಸಾಕಿ ನೀ ಗಭದಿ | ಹಾಕದೆ ಪುನಹ ಲೋಕದೊಳಗಿನ್ನು | ಆಕಾರ  
ತೋರದೆ | ಏಕಾಂತದಿ ಪತಿಯ ಕೂಡಿ ಆಡಿದಾ ಲೋಕವಿಲಕ್ಷಣಿ ||೬||  
ವಾಲಿ ಸುಷೂಪ ಮುಡಿಯ ಪೋಪ್ಪುವ ಬೈತಲಿಯ ನಿಟ್ಟುಳ್ಳ ಬಾಲಿಯಾ  
ತಿಲುಕ ಕಸ್ತುರಿ ಘಟೆಯ ಪುಷ್ಟಿಗಳಾತಿ ಚಲುವಾಕೆಂಗೆಲ್ಲ | ಭಾಳಿಪ  
ಚಲಿಸುವ ಕರನಕುಂಡಲಾ ವದನಾದಿ | ಸುಳಫಲ್ಲಿ ಇಂಧಿಪ ಸುಂದಾರೆ  
ಕೊ | ರಳಾ ಪದಕ ಪಚಾರಿ ನೀಲಿಯ ಶೀರಿಯನುಟ್ಟು | ಜಾಲದೊಳು  
ಮೆಲ್ಲಮೆಲ್ಲನೆ ಪಾದಾ ಯಿಡುವಾ || ೭ || ನೋಡಿದಾಮಾತ್ರ ನಿನ್ನನು  
ಮನದ ಅಫ್ಫವೆಲ್ಲ | ಓಡಿತು ಯಿರದಲೆ ತಾನು | ಮಾಡಿ ನಿನ್ನಲಿ ಸ್ತುನ  
ವನು ಅವನ ಪುಣ್ಯಕ್ಕೆ ಈಡೆಲ್ಲ ಘಲವಾಗಾಣಿನು | ನೋಡಿಲ್ಲ ಪಾವನ  
ಮಾಡೊ | ವಿಷಯವಾಗಿ ನೋಡು ನಿನ್ನವತಾರ | ಮಾಡಿ ಮತ್ತೊಂ  
ದಿಲ್ಲ | ರಷಧಿ ಗೋಪಾಲವಿಶಲನೂ | ಮಾಡಿ ನಿನ್ನಲ್ಲಿ ವಾಸಾ ಮಾಡಿಪ  
ಸಾಧನಃ || ೯ ||

## (ಶ್ರೀ ಜಗನ್ನಾಥ ವಿಶಲ)

ಗಳ ಪದ—ರಾಗ—ಕಾಂಚೋದಿ

ರ್ಯಾಂಸಿತಾಳ

ಜನನಿ ಜಾನ್ನೆವಿ ಜಗತ್ತರ್ಯೆ ಪಾವನೀ | ಪ್ರಣತ ಕೊಮುದೆ ಪದ್ಮ  
 ಜಾಂಡಸಂಭೂತೀ | ಪಲ್ಲ || ವಿನ್ನು ಪದಸಂಜಾತಿ ವಿಶ್ವಮಂಗಳಿ ಮಹೋ  
 ತ್ವಿಷ್ಟ ತೀರ್ಥಗಳೊಳುತ್ತಮಳೈನಿಸುವೆ | ಕ್ಷಿಷ್ಟವರ್ಚತವೇನಿಪ ಶ್ರಿಪಥ  
 ಗಾಮಿನಿ ದಯಾ | ದೃಷ್ಟಿಯಿಂದಲಿ ನೇರೆಡು ಪ್ರತಿದಿನದಿ ಎನ್ನು ||೧||  
 ಕರ್ಕರಾಶಿಗೆ ಕರ್ಮಸಾಪ್ತಿ ಎಂದೇನಿಸುತ್ತಿಹ | ಅರ್ಕದೇವನು ಬಂದ  
 ಸಮಯದಲ್ಲಿ | ಶರ್ಕರಾಕ್ಷರು ಸ್ವಾನಗೈದು ದುರಿತಗಳು ಸಂ | ಪರ್ಕ  
 ವಾಗದ ತೀರದಿ ಸಂತ್ಯಿಪೆ ದಯಾದಿ ||೨|| ಕಾರುಣಿಕೆ ಬಹಿರಾವರಣದಿಂದೆ  
 ಸೌರಮಂಟ್ಪು ! ವಾರಾಹಿ ಒಡಗೂಡಿ ಭಕ್ತಜನರ || ಪ್ರಾರಭಿಕರ್ಮಗಳ  
 ನುಣಿಸಿ ಮುಕ್ತರಮಾಣಿ | ದೂರಗೃಸುವೆ ಸಂಚಿತಾಗಾಮಿಗಳನು ||೩||  
 ನಂದಿನೀ ನಳಿನಿ ಸಿತಾಮಲಾಪಹಾ | ಖಂದಮಾತ್ರದಿ ಪುನಿತರನ  
 ಮಾಣಿ | ಸಂದರುಶನಸ್ವರಿಶನಸ್ವಾಗಳಫಲ ಪುರಂದರಾದ್ಯರೆ ಬಲ್ಲರಲ್ಲ  
 ರಂಯರು ನಿನ್ನು ||೪|| ಮಾತೆ ವಿಜ್ಞಾಪಿಸುವೆ ಬಿನ್ನ ಪವಕೇಳು ಸಂ |  
 ಪ್ರಿತಿಯಿಂದಲಿ ಕರುಣಸೇನಗೆಯಿದನೆ || ಶೈಲ್ಕೃತವೈ ಸಂಕೀರ್ತವೈಸ್ತವೈ  
 ಜಗನ್ನಾಥ ವಿಶ್ವಲನೋಬ್ಬನೆಂದು ತಿಳವಂತೆ ||೫||

## (ಶ್ರೀಗುರು ಗೋಪಾಲವಿಶಲ)

ಗಳ ಪದ—ರಾಗ—ಭ್ರಿರವಿ

ರ್ಯಾಂಸಿತಾಳ

ಏನು ವೇಳಲಿ ನಿನ್ನ ಆಗಮವನು | ಆನಂದಮಯ ಭುವನ  
 ಪಾವನ ದಿವಿಜಗಂಗೆ | ಪಲ್ಲ || ಮೊದಲು ನೀ ಹಿರಣ್ಯಹರಣಂಭಿ  
 ಯಿಂದುದುಭವಿಸಿ ತದನಂತರದಿ ಸುರರಾಧಿ ತನ್ನು | ಉದಕಪಾತ್ರಿಯ  
 ಲಿದ್ದು ಅತಕರದಿಜರಿದು | ಮುದದಿಂದ ಬ್ರಹ್ಮಾಫೇತನಯಶಿರಕಿಳಿದಿ ||೬||  
 ಗುರುತಲ್ಪುಕನ್ನಸಂಯೋಗವನುಮಾಡಿ ನೀ | ಗರಳಕಂಧರನ ಜಡೆಯಿಂದ  
 ಲಳಿದೂ || ಧರೆಯೋಳಗೆ ಕಾಪಿಲದ್ವೈಹಿಗಳಸ್ವರುಶವಮಾಡಿ ಹರುಷಬಲ

ಜಡಧಿ (ಜಲಧಿ) ಸಂಗವ ವಾಡಿದೆಲೇದೇವಿ || ೭ || ಪತಿತ ಜಡಮತಿ ಕುಗತಿಗಳ ನೋಡಿದದರಿಂದ ನೀ | ಪತಿತಳಾದೆ ಜಡ ಕುಗತಿಯೈದಿದೆ | ಹ್ಯಾತಿಯೊಳಗೆ ಅವರು ನಿನ್ನನು ನೋಡಿದಾಕ್ಷಣಕೆ | ಅತಿ ಪಾವನತ್ವ ಸುಗತಿ ಸುಮತಿಯ ಪಡೆದರು || ೬ || ಈಪರಿಯು ನಾ ನಿನ್ನ ತುತಿಸೆನ್ನು ನಂಜಮಹಾ | ವಾಪ ಪತಿತತ್ವ ಜಡಮತಿ ಕುಗತಿಯು | ಆಪಾರ ದೋಷಗಳು ಕಳೆದು ನಿನ್ನೊಂದಿಲ್ಲ | ಶ್ರೀಪತಿಯ ವೋಲಿಸುವದಕ್ಕೆ ಅಧಿಕಾರ ನಾನಾದೆ || ೭ || ಭಾಗಿರಥಿ ಎಂದು ನಾ ನಿನ್ನ ಸೃಂಗಿದರಿ | ಈಗ ಭವನಾಶಿಯು ಎನಾಗಿದೆ ನೀ || ಯೋಗ ಪ್ರಭಾವಕ್ಕೆ ಎಣಿಗಾಣಿ ನವೋ ನವೋ | ಶ್ರೀಗುರುಗೋಪಾಲ ವಿಶಲನ್ನ ಪ್ರಿಯಸುತ್ತೆ || ೮ ||

### (ಶ್ರೀ ಪ್ರಾಣೀತಿವಿಶಲ)

ರೂ ಪದ—ರಾಗ—ನೋಡನಕಲಾಳಿಣಿ

ತಾಳ—ಅಟ್ಟಿ

ಭಾಗಿರಥಿದೇವಿ ನವೋ ನವೋ | ಭಾಗಿರಥಿದೇವಿ ಭಯ ನಿವಾರಣಗಂಗೆ | ಸಾಗರನಧಾರಂಗಿ ಸುತರಂಗೆ || ಪಲ್ಲ || ವಾಮನ ವಾಮಪಾದಾಂಗುಷ್ಠ ನಖ ಸೋಚಿ | ಆ ಮಹಾ ಬ್ರಹ್ಮಾಂಡ ಸೀಳಲು || ತಾಮರಸಜ ಲೋಕಕ್ಕೆಳಿದು ಮಜ್ಜನವಾಗಿ | ಸ್ವಾಮಿ ಪಾದೋದಕ ಶೈವಿಸಿದೆ || ೮ || ಹರಿಪಾದ ಜಲ ದೋರಕುವದು ದುರ್ಭವೆಂದು | ಹರಿಪ್ರಾರ್ಥಿಸಲು ಜಡೆಯೊಳು ನಿಂದೆ || ಭಾಗಿ || ನೋರಿಯಿಡೆ ದೇವತೆಗಳಿಗೆ ಪೋಲಿದು ಬಂದು | ಸುರನದಿಯೆಂದು ಕರಣಿಕೊಂಡೆ || ೭ || ಚನ್ನಾಗಿ ಸ್ವರ್ಗದೋಳಗೆ ನೀಂತ ಕಾರಣ | ಸ್ವರ್ನದಿ ಎಂದು ಕರಣಿದೆವ್ಯ || ಭಾ || ಉನ್ನತ ಧ್ರುವಮಂಡಲಕೆ ಪೋಗಿ ಮುಟ್ಟಿದೆ | ನಿನ್ನಾಕಾಶಗಂಗೆ ಎಂಬೋರೆ || ೬ || ಭಗಿರಥ ಬಹುಕಾಲ ಪ್ರಾರ್ಥಿಸೆ ಕರುಣಿಂ | ಜಗತ್ ಹೇಮಾದ್ರಿಗೆ ನಡಿತಂದೆ || ಭಾ || ಸೋಗಸಿಲಿಂ ಶ್ರಿಪಥಾಗಿ ದಕ್ಷಿಣದಲಿ ಬಂದು | ಸಗರರಾಯನ ಸ್ವದ್ಧರಿಸಿದೆ || ೭ || ತವಕದಿಂದಲಿ ಜನ್ಮಿಷಿಲಿ ಯಲ್ಲಿ ಜನಿಸಿ ಜಾ | ನ್ನೆವಿಯೆಂದು ಸ್ತುತಿಸೋರೆ ಸುರರೆಲ್ಲ || ಭಾ || ಭುವನದೋಕ್ಷಲರು ಪುನಿತರಾಗೋದು ಸಿದ್ಧ | ತವಪಾದ ಸ್ತೂಪ ಮಾತ್ರ

ದಿಂದಲಿ ॥ ೫ ॥ ನಂದಿನಿ ನಳಿನಿ ಸೀತಾ ಮಾಲತೀ ಮಲಹ | ಮಂದರ ಧರ ಪದಿ ಶ್ರೀ ಗಂಗೆ ॥ಭಾ॥ ಸುಂದರ ಶ್ರಿಪಥ ಭಾಗೀರಥಿ ಭೋಗವತಿ | ವಂದೆ ಜಾಸ್ತವಿ ಶ್ರಿದಶೀಶ್ವರಿ ॥ ೬ ॥ ವಸುಗಳ ವಾತು ಲಾಲಿಸಿ ರಾಯ ನಲಿ ಬಂದು | ಬಸಃರಂದ ಪಡೆದು ಉದ್ದರಿಸಿದೆ ॥ ಭಾ ॥ ಅಸಹ್ಯಕಮ್ಯ ವಾಘಕೇದನಲು ಕುವಾರನ | ಕೊಸರುತ ನಿಜರೂಪವೈದಿದೆ ॥ ೭ ॥ ನಮೋನಮೋ ಶುಭಗಾತ್ರಿ ನಮೋನಮೋ ಸುಚರಿತ್ರಿ | ನಮೋನಮೋ ಶಂತನುವಿನ ವಿತ್ರಿ ॥ ಭಾ ॥ ಶಮದಮಾದಿಗಳತ್ತು ಪೋರೆ ಅನುದಿನ ದಲ್ಲಿ | ಅಮರವಿನುತ ಹಾದಪಂಕಜೆ ॥ ೮ ॥ ಕಾಣಲು ಹಾಪಹರವು ಮುಕ್ತಿ ಅಹಂದು | ಸ್ವಾನದ ಫಲವು ಬಲ್ಲವರಿಲ್ಲ ॥ ಭಾಗಿ ॥ ಕ್ಷೋಣಿಯ ಮಾಘಲುಳ್ಳ ಸರಿದ್ವರಳಿನಿಸುವೆ | ಪ್ರಾಣೀಶವಿರಲನ್ನ ದಯದಿಂದ ॥ ೯ ॥

## ಶ್ರೀ ಗೋದಾವರಿ ನದಿಯ ಸ್ಮಾತ್ರ

### (ಶ್ರೀ ಹಯವದನ)

೧೦ ಪದ—ಉದಯರಾಗ

ರ್ಯಾಂಷಿತಾಳ

ಗೋಡೆ ಸಮಸ್ತ ಫಲದೇ | ಸಾಧಿಸಿ ಸ್ವಾನವಮಾಡೆ ಮುಕುತಿಯ ನೀವೆ ॥ ಪಲ್ಲ ॥ ಆದಿಯಲಿ ತ್ರಯಂಬಕನ ಜಡೆಯಲುಢವಿಸಿದಿ | ಮೋದದಿ ಪಶ್ಚಿಮಕೆ ನಡೆದುಬಂದೀ ॥ ಮೇದಿಸಿಗಳಿಂದು ಪರಿವೃತಲಿ ಶೀವರದಿಂದ | ಆದರದಿಂದಬ್ಧಿಯನು ಕೂಡಿದಿ ॥ ೧ ॥ ಬ್ರಹ್ಮಾದ್ವಿಶಿಶರ ದಿಂದಢ್ಣವಿಸಿ ನೀನು | ಬ್ರಹ್ಮಪುಷಿಯಾದ ಗೌತಮ ಮುನಿಗೆ ॥ ಬ್ರಾಹ್ಮರಿಂದಲಿ ಬಂದ ಗೋಹತ್ಯ ಪರಿಹರಿಸಿ | ಅಮೃಮೃ ಸಪ್ತಮಾಖ ದಿಂದ ಸಾಗರ ನೆರದಿ ॥ ೨ ॥ ಛೈದುಂಬರ ವೃಕ್ಷಮೂಲದಿಂದಢ್ಣವಿಸಿ | ಉದಧಿಯನು ಕೂಡಬೇಕೆಂದು ಬರಲು ॥ ಒದಗಿ ಗೌತಮ ಪುಷಿಯು ಕುಶದಿಂದ ತಿರುಗಿಸಲು | ಸದಮಳ ಕುಶಾವಶ್ರಳಿಂದನಿಸಿಕೊಂಡೆ ॥ ೩ ॥ ಸಿಂಹರಾಶಿಗೆ ಸುರಗುರುವು ಬರಲು ಕೇಳಿ | ಅಂಹಾರಾಶಿಗಳು ಸಂಹಾರ ಕಾಗಿ ॥ ಬಂಹಾರಾಶಿಗೆ ಸದಿಂದ ಬಂದು ನಿನ್ನನು ಕೂಡೆ | ಆಹ್ವನಳ ಪರ

ಹರಿಸಿ ಭಕ್ತಿ ಮುಕ್ತಿಯ ಕೊಡುವೆ || ೪ || ವಿನಯದಲಿ ಸ್ತಾನ  
ಪಾನವ ಮಾಡಿದವರಂಗೆ | ವನಜಾಕ್ಷ ಶ್ರೀ ಹಯವದನ ಹರಿಯಾ ||  
ಮಿನಗುತ್ತಿಹ್ಯ ಮೋಕ್ಷಸಂಪದವಿಗೆ ಸಾಧನವಾದ | ಘನ ಜ್ಞಾನ ಭಕ್ತಿ  
ಯನು ಕೊಟ್ಟು ರಕ್ಷಿಸುವೆ || ೫ ||

### (ಶ್ರೀ ವಿಜಯವಿಶಲ)

ಅ ಪದ—ಉದಯರಾಗ

ರ್ಯಾಂಪಿತಾಳ

ಗೋಡೆ ಅತಿ ಪುಣ್ಯಸಾಧಿ | ಮಾಧವನ ಚರಣಾರವಿಂದ ಪಾದೆ  
|| ಪಲ್ಲ || ಇದ್ದಲ್ಲಿ ನಿನ್ನ ಸ್ತುರಣೆಯನು ಮಾಡಲು ಪಾಪ | ಎದ್ದೋಡಿ  
ತಿರುಗಿ ನೋಡದೆ ಹೋಹವು || ಸದ್ಗುರ್ತಿಯಿಂದ ನಿನ್ನನು ನೋಡಬೇ  
ಕೆನುತ | ಉದ್ಯಕ್ತವಾಗಿ ಬ್ರಹ್ಮತ್ಯ ಪರಿಹಾರವು ||೬|| ಬಂದು ಹರುವ  
ದಲಿ ಕಣ್ಣಲಿ ಕಂಡು ತಿರವಾಗಿ | ವಂದನೆಯ ಮಾಡಿ ಸಾಷ್ಟಾಂಗಿರ  
ಗಲೂ || ಹೀಂದಣಾ ಶತಕೋಣಿ ದುರಿತರಾಶಿಗಳೆಲ್ಲ | ಬಂದು ಉಳಿಯಾ  
ದಂತೆ ಬೆಂದು ಹೋಹವು || ೭ || ಅತಿವೇಗದಿಂದ ವ್ರೋಂದು ಸ್ತಾನವನು  
ಮಾಡಲು | ಮತಿವಂತರನ ಮಾಡಿ ದುಮಾರ್ಗ ಬಿಡಿಸಿ || ರತಿಪತಿ  
ಜನಕ ಸಿರಿ ವಿಜಯವಿಶ್ಲೇಷನ್ | ಸ್ತುತಿಸಿ ಗತಪಡಿವಂತೆ ಧನ್ಯರನ  
ಮಾಡುವ ತಾಯಿ || ೮ ||

ಶ್ರೀ ಗಂಗಾದೇವಿ ಶ್ರೀ ಕೃಷ್ಣ ವೇಣಿಗೆ ಬಂದ ಮಹಿಮು

### (ಶ್ರೀ ವಿಜಯವಿಶ್ಲೇಷನ್)

ಆ ಪದ—ರಾಗ—ಅದರಿ

ರ್ಯಾಂಪಿತಾಳ

ಏನುಕಾರಣ ಬಂದೆ ಗಂಗೆ | ನಾನೇನು ಪುಣ್ಯವನು ಮಾಡಿದವ  
ನಲ್ಲ || ಪಲ್ಲ || ಕಾಶಿ ಪುರದಿಂದಲಿ ದೇಶ ನೋಡಲಿ ಬಂದೊಷ್ಟು | ಬೀಣಿ  
ಚಿಸುಟುವಂಥ ಅಷಿಥಿಗಾರದೆ ಬಂದೊಷ್ಟು | ದಾಸರ ಮಹಿಮೆಯನು  
ನೋಡುವೇನೆಂದು ಬಂದೊಷ್ಟು | ದೋಷವಚಿತ ವಾರಣಾಸಿ ತಡೆಯದಲೇ|

ಶೀಸಾಗಿ ತಿಳಿಪುವದು ಭೀಷ್ಣನಾ ಜನನಿ || ೧ || ತಿಲನಿರು ಕುಡಿದು  
ಧರಿಸಲಾರದೆ ಬಂದೊಷ್ಟು | ಮಲಜನರ ದೋಷವನು ಕಳೆವೇಸೆಂದುಬಂದೊಷ್ಟು |  
ಕಲಿಯುಗಕೆ ಈ ಕೃಷ್ಣ ಆಧಿನಳೆಂದು ಬಂದೊಷ್ಟು | ಸುಲಭ ಶ್ರಿದತೀಕ್ಷ್ಯಾರ  
ಗಂಗೆ ತಡೆಯದಲೇ | ನಿಲಜಾಲೆ ತಿಳಿಪುವದು ನಿರಜಾನಯನೆ || ೨ ||  
ಸಜ್ಜನರ ನಿತ್ಯ ಕರ್ಮಗಳ ನೋಡಲಿ ಬಂದೊಷ್ಟು | ಮಜ್ಜನವ ವಾಡಿಸಿ ಎನ್ನ  
ಸೌರೆಯಲಿ ಬಂದೊಷ್ಟು | ಮುಜ್ಜಗದೊಳಗೆ ಹೇರಾಗಿಪ್ಪೆಸೆಂದು ಬಂದೊಷ್ಟು |  
ನಿಜರ ತಟಿನ ಸದ್ಗುಣಾಂದ್ರೆ ತಡೆಯದಲೇ | ನಿಜವ ತಿಳಿಪುವದು ಶ್ರೀ  
ವಿಜಯವಿಶಲನ ಸುತ್ತ || ೩ ||

## ಶ್ರೀ ಕೃಷ್ಣವೇಣಿ ಮಹಿಮಾ ಸ್ಮಾರಕ

(ಶ್ರೀ ವಿಜಯವಿಶ್ವಲ)

೨೨ ಪದ—ರಾಗ—ಕಲ್ಯಾಣ

ತಾಳ

ಶ್ರೀ ಕೃಷ್ಣವೇಣಿ ಕಲ್ಯಾಣಿ | ಕಷ್ಟ ಪರಿಹರಿಸೆ ನಿತ್ಯ ಸಾಗರನ  
ರಾಣಿ || ಪಲ್ಲ || ಅಜನ ನಿರೂಪದಲಿ ಜಾಬಾಲಿ ಮುನಿ ಬಂದು | ಭಜಿ  
ಸಿದನು ನಿನ್ನ ಬಲು ದಿವಸಂಗಳು | ನಿಜವಾಗಿ ಹರನ ಜಡೆಯಲ್ಲಿ  
ಉಧ್ವಾವಿಸಿದೆ | ಶ್ರಿಜಗದೊಳಗೆ ಮೇರದೆ | ಶ್ರಿದಶಾಮುರವಂದಿತೆ || ೧ ||  
ಕನ್ನಾರಾತಿಗೆ ಜೀವ ಬಂದು ಪ್ರಾಪುತನಾಗಿ | ಹನ್ನೆರಡು ವರುಷಕೆ  
ವೋನ್ನೆ ಬಿಡದೆ || ಮನ್ನಿಸಿ ಭಕ್ತಿಯಿಂದ ವೋಂದು ಮಜ್ಜನಮಾಡೆ |  
ಧನ್ಯನ ಮಾಪ್ತಿ ಬಲು ಫೋನ್ನೆತರಂಗಿಣಿ || ೨ || ಎತ್ತ ನೋಡಿದರತ್ತ  
ನಾಲ್ಕುವರೆ ಯೋಜನವು | ಕ್ಷೇತ್ರ ಪುಣ್ಯದೇವಿ ಯೆನಿಸಿಕೊಂಬಿ ||  
ಸ್ತುತಿಸಲಳವೇ ನಿಮ್ಮ ಮಹಿಮೆ ಅನುಗಾಲ | ಮತ್ತು ಗಜಗಮನೆ ಮಲ  
ದೂರೆ ಮುಕ್ತಿದಾರೆ || ೩ || ಪೋಜದಾ ಪಾಪಗಳರಲು ನಿನ್ನ ದರುಶನವು |  
ಆಗುತ್ತ ವೋಡಿದವು ನೆಲಿಗಾಣದೆ || ಬಾಗಿ ನವೋ ನವೋಯೆಂಬ  
ಭಾಗವತರ ಮನೆಯ | ಬಾಗಿಲ ಕಾಯ್ದು ಭಾಗ್ಯವ ಕೊಡು ಕರುಣಾದಲಿ  
|| ೪ || ಕಲಿಯುಗಕೆ ನೀನೆ ವೆಗ್ಗ ಇವೆಂದು ಬುಧುಜನರು | ಒಲಿದು

ಕೊಂಡಾಡುವರು ಸತತದಲ್ಲಿ | ಜಲನಿಧಿಯ ಎರಡು ವೋಗದಲ್ಲಿ ಮೇರಿದೆ  
ಮಹಾತಟ್ಟನಿ ನೆಲೆಗೊಳಿಸು ವಿಜಯವಿಶ್ವಲನ ಚರಣದಲ್ಲಿ || ೪ ||

### (ಶ್ರೀ ವಿಜಯವಿಶ್ವಲ)

ಶ್ರೀ ಪದ—ಗಾಳಿ

ತಾಳಿ

ಜಯ ಕೃಷ್ಣ ವೇಣಿ ದುಜನರ ಗಂಟೆಲ ಗಾಣಿ | ಸಿಯತ ಮತ  
ಗುಣಶ್ರೀಣಿ ನಿತ್ಯ ಕಲಾಣಿ || ಪಲ್ಲ || ಹರನ ಜಡೆಯಲಿ ಜನಿಸಿ ಹರಿ  
ಪಾದ ಜಲವೆನಿಸಿ | ಮುರಹರನ ವಣ ಪೆಶರವನೆ ಶೈತ್ಯ || ಥರೆ  
ಯೋಳಿಗೆ ಮಹಾಬಲೇಶ್ವರದಲ್ಲಿ ನೆಲೆಯಾಗಿ | ಪ್ರೋರದೆ ಶರಣಾಗತರ  
ದುರಿತಗಳ ತರಿದೆ || ೧ || ದೋಷರಹಿತಾ ಥರೆಯೋಳು ಸಾಸಿರ ಭಾಗ  
ದಲಿ | ಆ ಸಲಿಲ ಬಿಂದು ಪವವನಾನ ಬಂದು || ಬೀಸಿದಾ ಸಮಯದಲಿ  
ಜೀವರಾತಿಯಮೇಲೆ | ಸೂಸಿ ಬೀಳಲು ಕ್ಲೇಶ ಶೋಕವಿನಾಶ || ೨ ||  
ಅಷ್ಟಾರ್ಥಿ(ಥರ್) ವಾಸ ಕೃಷ್ಣ ಪಕ್ಷ ಚತುರ್ಥಿ | ಕೃಷ್ಣವಾರಾ ವಿಷ್ಣು  
ತಾರೆಯಲ್ಲಿ || ಕೃಷ್ಣ ಕೃಷ್ಣಾಯಿಂದು ನಿಷ್ಪೇಯಿಂದಲಿ ಮಾನ | ಮುಟ್ಟಿ  
ಸ್ವಾನವ ಮಾಡೆ ಕಷ್ಟ ಪರಿಹರಿತ || ೩ || ಸೂರಪಾಲಿ ಕಪಟಸಂಗಮ  
ಭಾಯಾ ಶ್ರೀಶ್ರೀಲ | ವರ ಚತುಸಾಧನಗಳಲಿ || ವಾಸಮಾಡಿ ಇರಲು  
ವಾರಣಾಸಿಯ ಘಲಗರಿದು ಜೀವನ್ಯಕ್ತರನು ಮಾಡಿ ಪ್ರೋರದೆ || ೪ ||  
ಕಲಿಯುಗದಿ ಕೃಷ್ಣ ಸ್ವಾನ ಕೃಷ್ಣ ಷ್ವರಣ ನೆಗ್ಗಳವೆಂದು ಅಜನ ಸತಿ  
ಪ್ರೋಗಳಲು || ಜಲನಿಧಿಯ ಉಭಯ ಮುಖದಲಿ ಕೂಡಿ ಭಕುತರಿಗೆ |  
ಒಲಿದು ಸಿರ ವಿಜಯವಿಶ್ವಲನ ಕಾಣಿಸಿದೆಯಾ || ೫ ||

### (ಶ್ರೀ ಜಗನ್ನಾಥ ವಿತಲ)

ಶ್ರೀ ಪದ—ರಾಗ—ಸಾವೇರಿ

ರ್ಯಾಂಪಿತಾಳಿ

ತ್ವಾಣಿ ಕೃಷ್ಣ ವೇಣಿ ಪ್ರಾಣಪತಿ ಪದಕಮಲ | ಕಾಣಿಸು ಹೃಡ  
ಯಾದಿ ಸತ್ವಾಣಿ || ಪಲ್ಲ || ಯಮಧಮತನಯ ಶ್ರೀ ಕೃಷ್ಣ ನಂಗದಿ  
ಜನಿಸಿ | ಕಮಲಸಂಭವನ ಲೋಕದಿ ಮೇರದೆಯೆ || ಸುಮನಸರ ನುಡಿ

ಗೀತಾ ಭೋತರಗಳ ದುರಿತೋಽಪ | ಅಮನಗೈಸಲು ಒಂದೆ ತುಮುಲ  
ಹರುಹಡಲಿ || ೮ || ಭೂತನಾಥನ ಜಟಾಜಾಟದಿಂದುದ್ವಿವೇಸಿ |  
ಶ್ರೀತ ಪಿಂಗಳ ಶ್ಯೇಲಶಿಖರಕೆಳದೆ || ಭೂತಳಕೆ ಭೂಪಣಳೆನಿಸಿ ಪೂರ್ವ  
ವನಧಿ ನಿ | ಕೇತನವಗೈದಿ ಸುಶಿಸಿದಿ ನಿನ್ನ ಪತಿಯೊಡನೆ || ೯ ||  
ಪ್ರಾಣಿಗಳು ನಿನ್ನ ಇಲಾನವನು ಗೈಯ್ಯಿ ನಿ | ತ್ರಾಣ ಸಂಸಾರ ವ್ಯಾಧಿಗೆ  
ಫೀಷಡೆ || ಪ್ರಾಣಪ್ರಯಾಣ ಪಾಂಧೀಯವೆಂದೇಂ ನಿ | ವಾರಣಾಶದ  
ಷಟ್ಕು ಶಲ್ಯಾಳವಂತರಮಾಡ್ಯಿ || ೧೦ || ಜನಪದಗಳಾಗಿ ಶಾನನೆಪಾಗೆ  
ಹಂನ್ನಾಡಿ | ದಿನಗಳೆಲ್ಲಾಗೆ ಮತ್ತುವರಗಲೇ || ಮನುಜ ಮಜ್ಜಣಗೈಯ್ಯಿ  
ಪಾಳಿಕೀಯಾವಿ ಹಂತಿ | ವನುಸರಿಸಿದದಕೆ ಘಲವೆನೋತ ತತ್ವಲವಿಂದ  
|| ೧೧ || ಅರುವಕ್ತು ಸಹಸ್ರ ವರುಹಂಗಳಲ್ಲಿ | ನಿಜರ ತರಂಗಣಿಯ  
ಮಜ್ಜಣದ ಘಲನು || ಗುರುವು ಕನ್ನೆರ್ಕುನಾಗಿರಲು ವ್ರಾಂದಿನ ವೀಂದ |  
ನೆಕರಿಗಾ ಪ್ರಣಿ ಸಮಪ್ರೀಸಿ ತತ್ವಲವಿಂದ || ೧೨ || ಮನನ ಕೀಲ  
ಕ್ಷಮೋಗಿಗಳಾವಗತಿ ಆಹಿ | ಇಸುದಿಷ್ಟದಿ ನಿನ್ನ ತೀರಂತರಿ ಯಿತ್ತು ||  
ಜ್ಞಾನಚೋತ್ತಮರಿಗೆ ಆ ಗಿರಿಯಿತ್ತು ಪಾಲಿಸುವೆ | ಅನುಭವ ಸು  
ಕಾರಂಣ್ಯಕೆಂಳಿಗಾಳಿ ಜಗದೀಂಳಗೆ || ೧೩ || ತಾಯೆ ಎನ್ನ ನುದಿನ ಹೈಯಿ  
ಸಂಭಾರದೀಂಳ | ಗಂಯಾಸಗೀರ್ಳಿಸದಲೇ ಕಾರ್ಯ ಚೇಕು || ಪಾಯಾ  
ದಂದಿತ ಶ್ರೀ ಜಗನ್ನಾಥನಿಂದುಲನಹ್ಯಾ | ತೀರ್ಥೀಯ ಜಲದೀಂಳಗೆ ಕಾಂದೊ  
ಜಾಯಾ ವಾಗ್ರವ ತೋರು || ೧೪ ||

೨೫ ಹದ—ರಾಗ—ಕೋತಿ

ತ್ರಿವಿಧಿ ತಾತ

ಕೃಷ್ಣವೇಣಿ ಕಲ್ಯಾಳಿ ಪಂಕಜಪಾಣಿ ಶ್ರೀಕೃತ ವಿಬುಧಶ್ರೀಣಿ |  
ನೀ ಕೃಪೆಯಿಂದ ಮಹಿಕೃತು ಹೆರಿಯ ನಿರಾಕೃತಿ ತೋದೂರೀಕೃತ  
ದುರಂತಿ || ಪಲ್ಲ || ಭ್ರಮರಕುಂತಳಾ ಶೋಭಿತಿ | ಸಂಜನಪೂರ್ತಿ | ಶಮ  
ಶಾಂತಂಕುಳಾ ನಿಧೂರ್ತಿ | ಮಂಷಪ ಜನಸನ್ನುತೇ ಸನೆಹ್ಯಾಂಡಾತೆ |  
ದಿಹುಂಬ ಸಂಭೂತಿ || ಸಮಿಮಾವೆ ತ್ವಾತ್ವದಕಮಲಾಂಗಳಾತು  
ತಂತ್ರಾತ ಸುಂದರ | ಭ್ರಮಿಸುಂದರವಾದು | ಮರ್ಮಕಿ ಕರ್ಣಿ ಸೆಷ್ಟು

ಮರ ಪದಾಭ್ಯಕೆ | ಭ್ರಮರವೇನಿಂದು ಮಾರಮಣ ದುಹಿತ್ತಿ || ೧ || ಮದ  
ಗಜಯಾನೆ ಕಪಿಗಾನೇ ಉಭಾಯಾನಾನೆ | ಉದಧಿರಾಜನ ಮಾನಿಸೇ |  
ಮದನಾರಿ ಜಟಿಜಾಸೋನೇ | ಪಾಪಾಫೇ ದಹನೇ | ಮುದವೆ ಕೊಡಿಮಗೆ  
ನಿನೇ || ಪುದುರನು ವೋಂದಿನ ಮಜ್ಜಾಷಿ | ವಿಧಿ ಕರೀರದಿ ಹುಡಗಿದ  
ಪಾಪಗಳುದರಿಸಿ ಶಾಲನ | ಸದನವ ಹೊಗಿಗುಡ | ದುಡಧಿಮಥವ ಹೆಚ್ಚ  
ಪದುಕುಪ ತೋನೈ || ೨ || ಅನುಪಾನಿಲ ಸಂಕಾಶೀ ಸುಮುಂದಾಳಕೀ |  
ಪುನಶಾ ಹೃತ್ಯಮುದ ಭೇತಿ | ವನರಾಶೀ ಶಾಲವಿಶಾಶೀ | ಎನ್ನು ಯಿ  
ಲಾನೆ ಅನುದಿನದಲ್ಲಿ ಪೂರ್ಯೇಸಿ || ಜನನಿ ಯೆನ್ನ ದುಸುಂಣವೆಂಬೆ |  
ಮಾತನು ತಾಲಿಷು ಹೃದ್ವನದಲಿ ಶ್ರೀ ವಸಿತೆಯರಸ ಜಗನ್ನಾಥಮಿತ್ತಂನ  
ಅನುವರತ ಸ್ನಾಲಿಸು ಘನ ಮಾರಗಲ್ಯೇ || ೩ ||

## ಯಮಸಾನದಿರು ಸ್ತೋತ್ರ

(ಶ್ರೀ ವಿಜಯವಿತಲ)

ಅಂ ಸರ್—ಉಡಯಾಜ

ರ್ಯಾಂ ಶಿಕಾಜ

ಯಮುನೇ ದುರತೋಽಪಶಮನೆ | ಆಪಮ ಮಂದಗಮನೆ ಆಗೆ  
ಉತ್ತ ಸುಮನೆ || ದಬ್ಬ || ಆಪಹಾ ಮಾತಾಂಥಸ್ತುತೀ ಮಂಗಳಗಾತ್ರಿ |  
ಕಾಮಿತ ಸುಖಲದಾಯೆ | ಕಾಲನಿಭಕಾಯೆ || ಆ ಮಂಜುಗಿಂಬಳಯಾಜ್ಞ  
ಪುಟ್ಟಿದ ಸಿರಯೆ | ಸ್ಮೇಮುಕುಲ ಷಾವಫೇ ಶರಣಸಂಜೀವನೆ || ೧ ||  
ಗಂಗಾಸಂಗಮೆ ಘನ ತರಂಗಿಂಳಿ ಮಹಾಮಹಿಮೆ | ಅಂಗವಟಿ ಆತ  
ಜಲುವೆ ನಲಿದಾಡಿ ನಲಿವೆ | ಮುಂಗುರೆಳು ಜಳಲಲತೆ ಮೂಲೋಕ  
ವಿಹಾರಕೆ | ಶಂಗಳೆಲಿ ನೋಷ್ಟುಂಗೆ ಹೃತ್ಯಮಲ ಧೃಂಗೇ || ೨ || ವಾರಿ  
ನಿಧಿ ಹೃಥಕುಗಾಮನೆ | ವೃಷ್ಣಭಾಮನಿ | ಹಾರಮಂಬಿ ಸುಪ್ರಮುಖಿ |  
ವೀರಕ್ಕೆ ವಿಜಯವಿತ್ತಲನ | ಕಾರುಣ್ಯಪಾತ್ರ ಸಂಗೀತಲೋಲೆ || ೩ ||

## (ಶ್ರೀ ಜಗನ್ನಾಥವಿಶಲ)

ಇ ಪದ— ಉದಯರಾಗ

ರ್ಯಾಂಹಿತಾಳ

ಯಮುನೆ ದುರಿತೋಪಕರುನೆ | ಕುಮಂ ಪರಿಹರಿಸು ಖಳ  
 ದಮುನೆ ದಯವಂತಿ || ಹಲ್ಲ || ಶರಣಂಬೆ ಈ ಪದಾಂಬುರುಹಯುಗ  
 ಇಕೆ ದಿನಾ | ಕರ ತನಯೆ ಸಪ್ತಸಾಗರ ಭೇದಿಸೀ || ಹರಿತೋಪಲಾಭ  
 ಸುಂದರೆ ಶಭಗೆ ನಿನ್ನ ಸಂ | ದರುತನಕೆ ಬಂದ ಭಕ್ತರ ಪಾಲಿವುದು  
 ಜನಸ್ಮಿ || ೧ || ಮಕರಾದಿ ಮಾಸದಲ್ಲಿ ವಿಖನಸಾವತ್ರ ದೇ | ಶಕೆ  
 ಬಂಡು ವಿಜಾತಿನ ಶಕುತ್ಯಾಂದ || ಶ್ರೀಕರಣ ಶಾಧಿಯಲ್ಲಿ ಸಕ್ಕುತ್ತು  
 ಸ್ವಾನವ ಗೈಯೆ | ಶಕಲ ಸುಖವಿಶ್ವ ದೇವಕಿ ಸಖಿನ ತೋರ್ವೇ || ೨ ||  
 ಕನಕ ಗಭಾರವತ್ತ್ರ ವೇನಿವ ದೇಶದಲಿ ಸ | ಜ್ಞಾನರ ಪಾಲಿವೇನೆಂಬ ಅನು  
 ರಾಗದಿ || ಪ್ರಣವ ಪಾಢ್ಯಗೆ ವಿಮಲ ಮನೆಯಂತೆ ನಿರುತ ಕುಂ | ಭಿಣೆ  
 ಯೋಳು ಸರಸ್ವತೀ ದೃಷ್ಟಿಯಂ ಮೆರದೆ || ೩ || ಜಮದಗ್ನಿ ಮುಖ್ಯ  
 ಸಂಯುಗಳನುದಿನದಿ ಆ | ಶ್ರಮವ ಶ್ರವೇಷ ಸಂಗಮದಿ ರಚಿಸಿ ||  
 ತಮ ತವೈಳಾಗೆ ರಹಾರಮಣ ದಾವೋದರನ | ಸುಮಹಿಮೆಗಳನು  
 ಪ್ರೇರಿತವಿತ ವೋದದಲಿಕ್ಕರು || ೪ || ಹಿಂಗಳಾಧಿಷ್ಟತೆ ಶಭಾಂಗೆ  
 ಸುಮನಸವಿನುತ್ತೆ | ಕಂಗೋಳಿಸು ಎನ್ನಂತರಂಗದಲ್ಲಿ || ತುಂಗ ಸು  
 ಮಹಿಮ ಜಗನ್ನಾಥ ವಿಶ್ವಲನ ಸುಗಣಂಗಳು ತುತಿಸುವದಕೆ ಮಂಗಳ  
 ಮತಿಯಸೀಯೆ || ೫ ||

## ಕಾವೇರಿನದಿಯ ಸ್ತೋತ್ರ

(ಶ್ರೀ ಪುರಂದರವಿಶಲ)

ಅ ಉದಯರಾಗ

ತಾಳ—ಉತ್ತಿ

ಕಾವೇರಿ ಭಯಹಾರಿಯಾ ಮುಕ್ತಿದಾರಿಯ ನೋಡುವ ಬ್ರಹ್ಮ  
 ದೈತ್ಯ || ಹಲ್ಲ || ಕಕಾರಃ ಕಲುಷಂ ಹಂತ | ವೇಕಾರೋ ವಾಂಭಿತ  
 ಕ್ರಿಲ್ಲೇಕ || ಕಕಾರಃ ಕಲುಷಂ ಹಂತ | ವೇಕಾರೋ ವಾಂಭಿತ

ಪ್ರದಂ । ರಿಕಾರ ಸರ್ವಮಿತ್ಯಾಹು । ಕಾವೇರಿತ್ಯಭಿಧಿಯತೇ ॥ ೮ ॥

॥ ಪದ ॥ ಮಾತೀಯ ಹರಿಪಾದ ಜಾತೀಯ ಪರಮ ಪು ।  
ನೀತೀಯ ಭುವನ ವಿಶ್ವಾತೀಯಾ । ನೀತೀಯಾ । ಹರಮನ ನೀತೀಯ  
ನುತ್ತಜನ । ಜಾತೀಯ ನೋಡುವ ಬಸ್ನಿರ್ಮೈಯಾ ॥ ೯ ॥

ಶೈಲ್ಲಿ೯ ಕ ॥ ಮಜ್ಜಂತಿ ಮುನಯಃ ಸರ್ವೇ ಭವಾನೇ ಕೊನೆ  
ಮಜ್ಜಸಿ । ಅಂಬಃ ತದ್ವರ್ತನಾನ್ಮಾತ್ಮಿ ನಜಾನೆ ಸ್ವಾನಜಂ ಘಲಂ ॥ ೧ ॥

॥ ಪದ ॥ ಬಂದು ಸಕಲ ಮುನಿಪ್ರಂದ ನೇರದು ವಿಾಯೇ । ಅಂದು  
ನಾರದ ಮುನಿ ಶೌಗಳುತ್ತಿರೆ ॥ ಸಂದೇಹ ವ್ಯಾತಕೆ ನೋಡಿದರೆ ಮುಕ್ತಿ ।  
ಆಯಿ । ತೆಂದರೆ ಮುಳಗಲಾಷ್ಟಕಂಯಾ ॥ ೨ ॥

ಶೈಲ್ಲಿ೯ ಕ ॥ ದೃಷ್ಟಾಪ ಪಾಪೋಪ ಶಮನಂ । ಶೈತ್ಯಾ ವ್ಯಾಧಿ  
ನಿವಾರಣಂ । ಕಾವೇರಿ ವಂದನಂ ಪುಣಂ । ಕೈವಲ್ಯಂ ತಜ್ಜಲಂ  
ಪಿಬೇತ್ ॥ ೩ ॥

॥ ಪದ ॥ ಕಂಡರೆ ಸಕಲ ಪಾತಕ ಪರಿಹಾರವು । ಶೋಧವೋಂಟಾರೆ  
ದುರಿತ ದುರ್ಬಂದ ದೂರ । ಕೊಂಡಾಡಿದರೆ ಅನಂತ ಸುಕೃತಿಯು ನೀ ।  
ರುಂಡರೆ ಭವಬಂಧ ಮೋಕ್ಷವೈಯಾ ॥ ೪ ॥

ಶೈಲ್ಲಿ೯ ಕ ॥ ಪುಷ್ಟರೇಮು ಗಜಾರಣಂ । ಚಕ್ರತೀಥೇಮು ಸಂಗ  
ಮಮ್ರಾ ॥ ಮಜ್ಜಂತಿ ಸರ್ವಪಾಪಾನಿ ಮುಜ್ಯತೇ ನಾತ್ರ ಸಂತಯಃ ॥ ೫ ॥

॥ ಪದ ॥ ಅರ್ಚ ಚಂದ್ರ ವಸ್ತ್ವ ಪುಷ್ಟರದೊಳು ಮಿಂದು । ಚಕ್ರ  
ತೀಥದೊಳು ಲೋಲಾಷ್ಟಿದಿ ॥ ಗಕ್ಕಾನೆ ಸದ್ಗುತ್ತಿ ಪಡೆವಾರೆ ಮನುಜಾರು ।  
ಕಕ್ಕಾಲಾತಿಯ ಚಿಟ್ಟೆ ನಡಿಯಾರ್ಮೈಯಾ ॥ ೬ ॥

ಶೈಲ್ಲಿ೯ ಕ ॥ ಕಾವೇರಿ ತೋಯಮಾತ್ರಿತ್ಯ । ಪಾತೋಯತ್ರ ಪ್ರವ  
ತ್ಯತೇ ॥ ತದ್ವೀತ ವಾಸಿನಾನ್ಮಾತ್ಮಿಃ । ಕಿಮುತತ್ತೀರ ವಾಸಿನಾಂ ॥ ೭ ॥

॥ ಪದ ॥ ಕಾವೇರಿಯ ಗಾಳಿ ಸೋಕಿದ ದೇಶದಿ । ಆವಾವ ನರರು  
ಸುಕೃತರಿಂಬೋರು ॥ ಕಾವೇರಿ ತೀರ ವಾಸಿಗಳಿಗೆ ಮುಕ್ತಿ ಆಯಿತೆಂದರೆ  
ಮುಳಗಲಾಷ್ಟಕಯ್ಯಾ ॥ ೮ ॥

తీవ్రీక || త్రిరాత్రం జూన్నావీ తీరే | పంచరాత్రం తు  
యామునీ || సద్య పునాతు కావేయాం | పాపవాం నుర  
కొంతికం || ६ ||

|| పద || సంగే యమునే గోదావరిగే హోదరే | ముగర్జైదు  
దినకే ఆహుదు సద్గుతియు || హింగదే నోదిద తస్మణ పాతక |  
సంఘపేల్చుషు ఓడి హోపుదయ్యా || ७ ||

తీవ్రీక || యోగతిం యోగజేతైహ్య వారణాస్మాం మృతస్య  
ఇ || సాగరే స్వానమాత్రీణ | కావేయాం హరివాసరే || ८ ||

|| పద || యోగాది స్వగ్రా మేకై కాశియోళా | వాగ  
తస్మబిడలు ముక్కీ భోగితయనవ దినదల్లి కావేరిగే | హోగ  
మిందరే కృవల్మి పదెవరయ్యా || ९ ||

తీవ్రీక || కావేరి విరజాతేయం వ్యైకుంత రంగముయి  
రథు || ఈ వాసుదేవో రంగేతా | ప్రత్యక్షం పరవం  
పెదమా || १ ||

|| పద || అవావ జన్మ కముంగచ కటపరే | కావేరియులి  
మిందు సుఖియాగైష్ట్రీరు || శ్రీ విష్ణుస్మావీ షురందరమితులన్న |  
అవాగలు సేరి సేరి పట్టుయ్యై || १ ||

### (శ్రీ విజయవిత్తుల)

ఏ పద—రాగ—కావేరి

అది కాళ

కావేరి శ్రీభువన తాయి సురమునిగేయే కావేరి | ఆవావ  
జముముకే బిడదే ఎన్నును కాయే || పల్ల || ఆజన నీదనే చంద్రు  
వథనే | చకురమయ | సుజనరి గానందసదవే థివేళ కాయే |  
భజుమి బేటునే ఐనగిదనే | సృజసి హోదువదు శ్రిజగదేళగే దం  
నిజభక్తర పాద రజవాగి యిప్ప సా | కచ మతియనుదిన కుజప్ప

ನಿವಾರಿ ॥ ೧ ॥ ಕರ್ತಿಸಾತ ಕಾರುಣ್ಯನಿಧಿಯೇ । ಸಮ್ಮಾಂಶಿಕೀಲೆ ಕಲಕಾಲ  
ಮಜ್ಞಾನಾಂಬುಧಿಯೇ ॥ ತರ್ಭಿವಾಗಿ ನಮಿಸುವೆ ಹಲವು ಜನ್ಮಂಗಡ ।  
ಪೂರ್ಣಗೋಳಗೆ ಬಿದ್ದು ಹಲುಬುತ್ತಪ್ಪ ವ್ಯಾಕುಲವನು ಕಳೆದು ನಿ । ಶ್ವಲ  
ಮತದೊಳಗಿದು ॥ ೨ ॥ ನಿತ್ಯ ಉತ್ಸಮಾ ಗುಣಸಮುದ್ರೆ ಸಿಂಹಜೀ  
ಜೂರು ದೃತಿಯೇನಿಷಾ ಲೋಪಮಂದ್ರೆ । ಕವೀರೆ ಕನ್ನೆ ಗಿತ್ತ ಪೂರ್ಣ  
ಸುಭದ್ರೆ ॥ ಸತ್ಯಸಂಕಲ್ಪ ಶ್ರೀ ವಿಜಯವಿಶ್ವಲನ । ಭೃತ್ಯಕ್ಷೇತ್ರಿನಿಕೌಂಡು  
ಕೌತ್ಯದಿಂದಲ್ಲಿ ಬಲು ನೃತ್ಯತ್ಯಾನಾಡುವ ಸಂಖ । ತ್ರೈನೇ ಕರುಣೀಷು ॥ ೩ ॥

### (ಶ್ರೀ ಜಗನ್ನಾಥವಿಶ್ವಲ)

೨೦ ಪದ—ಾಗ—ಭಾಷಿ

ರ್ಮಿಂಹಿತಾಳ

ಕೂವೀರ ಕಲುಷಹಾರೀ । ಪಾವನತರಕರೀರ ಪಂತೋಹವಕಾರೀ  
॥ ೪ ॥ ಶ್ರೀ ವಾಸುದೇಹೇತ ರಂಗೀರಸಾಲಯಕೆ ನೀ । ನಾವರಣ  
ಪಾಗಿಸ್ತೇ ವಿರಜೀಯಂತೆ ॥ ದೇಹಪುಷ್ಟಿ ಗಂಧವ ಪಿತೃಕ ನರವರರಿಂದ  
ಬೀಷನಿಯಾಗಿ ಸವಾರಧರಗಳ ಘೋರ್ಯಾಪೆ ॥ ೫ ॥ ಜಲಜರಂಸ್ವೇಷಿ  
ಲುಭುಕ್ಕನು ಸಾಲಗ್ರಾಹ ತುಲಸಿ ನೃಕ್ಷಾಪ ಕೂಡಿಸಿದ ಮಾತ್ರದಿ ॥  
ಕರುವ ಶಾಶೀಗಳೆಲ್ಲ ಕಳೆದು ಮುಕ್ತಿಯನಿತ್ತಿ । ಸಲಿಲ ಪೂಂಡಿರೆ ನಿನ್ನ  
ಕರ್ಮಙ್ಕಾಸನೇನಂಬೆ ॥ ೬ ॥ ರವಿ ತುಳಾರಾಶಿಗ್ರೀದಿದ ಸಮಯದೊಳ  
ಗಿಂಡು । ದಿವಸ ಮಜ್ಜನಗ್ರೀವ ಮಾನವರಿಗೆ ॥ ಪವನಾಂತರಾತ್ಮಕನ  
ಪಾದ ಕವಲವ ತೋರಿ । ಭವಜ ರೋಗವ ಕಳೆದು ಭಾಗ್ಯವಂತರ  
ಮಾತ್ರೆ ॥ ೭ ॥ ಶ್ರೀ ಪವನ ಶಿವರಿಂದ ತಾ ಪೂಜೆಗೋಳಂತ ಬಹು ।  
ರೂಪಗಳ ಧರಿಸಿಕೊಂಡಾ ಪರಮನೂ ॥ ವ್ಯಾಪಿಸಿಹ್ಯ ಸಿಸ್ಯಾ ಏದ್ವಾಪ  
ಸ್ವರ್ಗಸ್ಥ ಜನ । ಶೀ ಪೂಡವಿಯೋಳಂತ ತವ ಸವಿಂದು ಜನಿಸುವರು  
॥ ೮ ॥ ಮುಂಧಮತಿ ನಾನು ಕೊಂಡಾಡಬಲ್ಲನೇ ನಿನ್ನ । ಬೇಡಿಕೊಂಬೆನು  
ಕ್ಷಾತ್ಯಯ ಸೀಳದೊಳಗೆ ॥ ಗಣಥನ ಶಯನ ಜಗನ್ನಾಥವಿಶ್ವಲಂಷಂಭ್ರಿ ।  
ಸೀಳಣವ ಸುಭಾಗ್ಯ ದಯವಾಡು ಪತಿದಿವಷದಲ್ಲಿ ॥ ೯ ॥

## ತುಂಗಾನದಿಯ ಸ್ವೋತ್ತರ

(ಶ್ರೀ ಪುರಂದರವಿಶ್ವಲ)

ಇಗ ಪದ—ಶ್ರೀರಾಗ

ರ್ಯಂಷಿತಾಳ

ತುಂಗೆ ಕುಭದೇ ಸುತರಂಗೆ | ಮಂಗಳಪ್ರದ ಭದ್ರೇ ನಮೋ  
ಸುಜನ ಸಂಗೆ | ತುಂಗೆ || ಪಳ್ಳ || ಅದಿಯಲ್ಲಿ ಕನಕಾಕ್ಷನೆಂಬಸುರ  
ಮದದಿಂದ | ಮೇಡಿನಿವೈದಿರೆ ರಣತಳವನೂ || ಭೇದಿಸಿ ಅವನಳಿದು  
ಜಗತ್ ಉಧ್ಭರಿಸಿದ | ಶ್ರೀದ ವರಕನ ಕೊರೆದಾಡಿಯಲ್ಲಿ ಬಂದೆ || ೧ ||  
ಧರಿಗೆ ದಸ್ತೀಣ ವಾರಣಾಸಿ ನೀನೇನಿಸಿದೆ | ಪರಮ ಸುಪವಿಶ್ರೀ ಗಹನ  
ಚರ್ಚಿ || ಸ್ವರಣ ಮಾತ್ರದಿ ಕೊಟೆಜನ್ನ ಅಫ್ಫಾಗಳ ದಹಿಸಿ | ಹಂಪದವ  
ತೀರ್ಥಂಸುವೆ ಪ್ರಣತರಿಗೆ ದೇವಿ || ೨ || ಶಿಲೆ ಎಲ್ಲ ಶಿವಮಯವು ಜಲ  
ವೆಲ್ಲ ಹರಿಮಯವು | ಮಳಲು ಮೃತ್ಯುಕೆಯೆಲ್ಲ ಮುನಿಯ ಮಯವು ||  
ಚಿಂದಿದ್ದ ದಭೀಗಳು ಬ್ರಹ್ಮಮಯ ನೀನಿದ್ದ | ಸ್ಥಳದಿ ಜಡಜೀವ  
ಸರ್ವಂ ವಿಷ್ಣುಮಯವು || ೩ || ಇದೆ ದ್ವಾರಕಾ ಮಧುರ ಗೋಕುಲ  
ವೃಂದಾವನ | ಬದರಿಕಾಶ್ರಮ ಜಗನ್ನಾಥವೆಂದು | ಬುಧರು ಪೇಳುವರು  
ಈ ಕ್ಷೇತ್ರ ವೇದಪ್ರಸಿದ್ಧಿ | ಅಧಮ ನಾನೆಷ್ಟು ತುತಿಸಲೆ ನಿಷ್ಠ ತಾಯಿ  
|| ೪ || ಪರಮಭಕ್ತ ಪ್ರಕಾಶದಗೊಲಿದು ಬಂದು | ನರಸಿಂಹಕ್ಷೇತ್ರ  
ವೆಂದೆನಿಸಿಕೊಂಡ || ಧರಿಯೋಳಧಿಕವಾದ ಕೂಡಲಿ ಸ್ಥಳದಲ್ಲಿ | ಪುರಂದರ  
ವಿಶಲನಲ್ಲಿರಲಿ ಬಂದೆ || ೫ ||

(ಶ್ರೀ ವಿಜಯವಿಶ್ವಲ)

ಇ.೨ ಪದ—ರಾಗ—ಮೋದನಕಲ್ಯಾಂಕ ಶ್ರವಿತಾಳ

ತುಂಗೆ ಬಂದಳು ದೇವೋತ್ತುಂಗ ವರಹನ | ಮುಂಗೋರಿಯಲ್ಲಿ  
ಪುಟ್ಟಿ ಭಕ್ತ ನಿಕರನಾ | ಹಿಂಗದೆ ಪೋರದು ಸುಖಗಳನೀವುತಾ | ಮಂಗ  
ಳಾಂಗೆ ಮಾತಂಗ ಸುಗಮನೆ || ಪಳ್ಳ || ಕಾಳಪನ್ನಗವೇಣ ಕೆಳಕಿಲ  
ವಾಣಿ | ಘಾಲ ಕಷ್ಟೂರಿ ಜಾಣ ಪಲ್ಲವಪಾಣಿ ! ವಾಲೆ ಮೂಗುತಿ ಅಣಿ

ಮುತ್ತು ಕರ್ತಾಣಿ । ತೋರು ಮಂದಾರಮಣಿ ಅತಿಗುಣತ್ವೀಯಿ ॥  
ಮಾಳಿಯ ಮಾಡಿನ ಜಾಳಿಗೆ ಸೂಸುಕಾ । ವಾಲಲು ಕಡಪಿನ ನೀಲ  
ಗೂಡಲು ಭೃತ್ಯಾರುಳಿಗಳಂತಿರೆ । ಬಾಲಮಧಾಕರ ಪ್ರೋಲುವ ವದನೆ ॥ ೧  
ಕುದುತೆ ಗಂಗಳೆ ನೀರೆ ಕಂಬುಕಂಧಾರೆ । ಕಡಗಕರಕಣದ್ವಾರೆ ಕಯ್ಯಾ  
ಶ್ರೀರಾಗಾರೆ । ಜಡಿವ ಪದಕಹಾರೆ ಕಂಚುಕ ಸೀರೆ । ಮುಡಿದ ಪ್ರಷ್ಟಂಗ  
ಇವರೆ ಕುಜಗಳು ಅದರೆ । ಬಢನಡುವಿನ ಖಾದು ಉಡುವಿನ ಕೀಂಕಣಿ ।  
ಕೂಡನುಡಿಸುವ ಗೆಣ್ಣೆ ಕಾಲಲಂಡಿಗೆ ಹೆಂಡೈಡಿಗಿಸೊಪ್ಪಲು ಕಡೆಲನ  
ಮಾಡದಿ ॥ ೨ ॥ ತೀರಿದ ಪರಮಾ ಗಂಧದ ಭೋಗಿ । ಕೂಡಲಿ ಪುರ  
ದಲಿ ಭದ್ರಿಪೋಂದಾಗಿ । ಕೂಡಿ ಮಾಸಿದಳರು ಮುಂದಕೆ ಸಾಗಿ । ಅಡುತೆ  
ಪಾಡುತ ಒಳು ಲೇಸಾಗಿ ॥ ದೇಹಿದ ಜನರಿಗೆ ಈಕಿಲ್ಲದ ವರ್ತಿ ನೀಡುತ  
ನಿರುತ್ತದ ಮಾಡುತ ದಯವನು । ನೋಡುತ್ತಾ ತಡವಿಲ್ಲದಲೇ ॥ ೩ ॥  
ಶ್ರಿಂಗಾರ ಮಾತಾಂಜಿ ಹರಿಹರವಾತಾ । ಆಂಗಾಧಿ ಪರ್ವತ ಪಂಚ  
ಪುಣ್ಯಾತಾ । ಹಿಂಗದೆ ಬಲಗೊಂಡು ಕೂಡಿಗೆ ಬರುತ್ತಾ । ಸಂಗಿತ  
ಗಾಯನದಿಂದ ವಾಲಗ ಜ್ಞಾನತ । ಸಂಗಮೆಯಾಗಿ ತಂಗೆಯ ಬೆತೆ  
ತೇಗ । ಮಂಗಳ ಶ್ರೀದೇಯಲ್ಲಿ ಪ್ರವೇಶಿಸಿ । ಗಂಗೆ ಎನಿಸಿಕ್ಕೇಮನನ್ನಾ  
ದೆ(ದಿ)ಕಿಗೆ ॥ ೪ ॥ ಲೋಕದೊಳಗೆ ಪ್ರತಿರಹಿತ ಪೆರಾದ । ಚೋಕನ ಬರ  
ವಿಯ ಆಶ್ವತ್ತ ಮರದಾ । ನೃಕಂಶೀರವನ ಪಾಧಾದಿವಾಣಿಷ್ಟವ್ಯಾದ ।  
ಮೋಕ ಮೈಮರೆದಂಥ ನವಿತರು ಕರೆದ । ಪಾಕಪದಾರ್ಥಕ ಪ್ರೋತ್ಸ  
ದೇಹಿರಿವಾಹತ । ಶ್ರೀಕರ ವಿಜಯ ವಿಶಲಗಿರಸುತ್ತಾ । ನಾಕಗನ್ನು ಕೆ  
ಂಪಂತೆ ಹೊಳಡಳು ಯಿಂದು ॥ ೫ ॥

## (ಶ್ರೀ ಜನಾರ್ಥನವಿರುತ್ತಾ)

ಇಂದ್ರ ಪದ—ರಾಗ—ಭೃತ್ಯಾರೆ

ಶ್ರವಣ—ತಾಳ

ತುಂಗಭದ್ರಿಯ ಸ್ವಾನವನು ಮಾಡಿ ಅಂಗದಾ ಭಂಗ ನೀಗಿದೆ ॥  
ಮುಂಗಳಾತ್ಮಕ ಆದಿ ವರಹನ ಮುಂಗೊರಿಯಿಂದ ಇವಸಿ ಬಂಧಂಥ ॥  
॥ ೬ ॥ ಗುರು ಕರುಣಾದಿಂದ ಬಂದು ಧರೆಯೊಳುಪಡಿಸಿ । ಪರಿ ಪಾರ

ಮಾರ್ಥಿಕಿ ಶರ್ದಿ ಕಯನನ ವರಸಾಮಾನ್ಯತ ಮರೀಯದಲೆ ಕೊಡು  
 ಮತ್ತಾ || ಹರಿಯ ಭಕ್ತರ ಹರುಹದಿಂದಲಿ | ಇರವರಿತು ಎನ್ನ  
 ಯೋಗ್ಯತಾಪರ ಕರಮುಗಿದು ಮತ್ತೆ ತಿರವಚಾರಿ ಶುರಕರನ ಇ  
 ಪಾಲಿಹಳೆಂದು ಇಂದು || ಗ || ವರದ ಕುಮುದ್ವತಿ ಧರ್ಮ: ಅಫ್ರಿಕಾರಿ  
 ಇಂದ್ರವತಿ ಎಂಬನೇರವಾದ | ಪರಪರಾವಿಧಿ ನಡಿಗಳೆಂಬು | ಪರಮ  
 ಹರುಹದಿ ಒಳಗಣಿ | ಪರಮ ಭಕ್ತರ ಸ್ತೋತ್ರಸಲಿ ಬಂದ ಹರಮ  
 ಕರುಣೆ ಯೆಂಬದನೇಕೇಳ | ಆರವರೀಷುಜಿಟ್ಟು ಆತವೇಗದಲಿ | ಆಶ್ರಿ  
 ತಂಧುವಳೆಂದು ಬರಾಪನತ || ಅ || ಗಾರು ಕರುಣಾಕ್ರೀ ಹಾತ್ರನಮಾಡಿ  
 ಗೂಥೆದ್ವೀವಾಕ್ಷೇತ್ರ ಈತ್ಯಾಡಿ | ಗುರುತ್ವ ಹರಿಸಾಮ ಜಿಂಹ್ಯೆಯಲಿ  
 ಖುಡು ಗುತ್ತದಿಂದಲಿ ಕೆಹಂಡಾಡಿ ಗರಾಗತನೆ ಗತಿಯೆಂದು ಹೇಳುವೆ  
 ಗುರುಕುಲಾಂಬುಧಿಚೆಂದ್ರನಾದ | ವರಜನಾರ್ಥನ ಏ ಹುಲಾ ಯಾನ  
 ಪ್ರೇರಿಸಿ ಎನ್ನೋ ಈ ತೋರ್ವೆಳೆಂದು ನಾ || ಅ ||

## ವರದಾನದಿಯ ಸ್ತೋತ್ರ

(ಶ್ರೀ ವಿಜಯವಿಶ್ವಲ)

ಇಂ ಪದ—ಾಗ—ಭಂಜಾಕಿ ದ್ಯುಂಹಂಕಾರ

ವರದೆ ಸಾಮಾತ್ರ ವರದೆ | ಪರಮ ಭಕ್ತಿಯಿಂದ ತುತಿದರ  
 ಶೈರದೆ ಹೆಲ್ಲ || ನೋಡಿದಾಕ್ಷಾಂಡಲ್ಲಿ ಅನಂತ ಜನುಮದಿಂದ | ಮಾಡಿದ  
 ಹಾಹಗಳು ಹರಿದವೈಯಾಜ್ಞಾ | ಆಡಲೇನು ತೋರು ಸ್ವರಂಕವಾಲು  
 ನಲಿ | ದಾಡಿದರು ಗೋತ್ರಜರು ಇವನ ಪುಣ್ಯಕೆ ಎಣಿಯೆ || ಗ ||  
 ಮಿಂದು ಮನಃಪೂರ್ವಕದಿ ಕೊಂಡಾಡಲು ಪ್ರೇಳಗಿ | ಶೋಂದಿದ ದಾನ್ಯ  
 ವರು ಸುಮೃನಹರೀ || ಮೃಂಡಾರಕರ ಬಳಗ ಇವನ ಸಾಧನಮಾಳಪ್ಪ  
 ನಂದದಲಿ ಇಪ್ಪನೆ ಆಧಿವೇಗರಾಗಿ || ಅ || ವರವ ಕೊಡುವೇನೆಂದು  
 ವೈಷ್ಣವನುಷೆಯಿಂದ ಧರೀಯೋಳಗೆ ಜನಿಸಿದೆ ಜಗಜ್ಜನನೀ || ಕರಣ  
 ಕೊಂಡೆ ವೈನು ವರದೆ ವರದೆ ಎಂದು ವರಷ್ಟ ಕೊಡು ಎಷ್ಟೆ ಸುಜಷರು

ನೇಜ್ಞವಂದವಲಿ ॥ ೨ ॥ ಇದನೆ ಬೇಕಿಕೊಂಬೆ ಇರಣು ಹಗಲು ಸೀನೆ ಒಡಗಿ ಬಿನ್ನಹ ಮಾತು ಸಿನ್ನ ಪತಿಗೆ ॥ ಮುದದಿಯ ಕರಿಯ ಪ್ರವಿಷ್ಟಾ ಪ್ರವಿಷ್ಟ ಕಥೆ । ತುದಿನಾಲಿಗೆಯಲ್ಲಿ ಬರಲಿ ಬಳ್ಳೆಸುವಂತೆ ॥ ೩ ॥ ಪಾಂಚ ಜನಾಧಿಕಾರಿಯಲಿ ಉದುಭವಣಿ ತುಂಗೆಯೊಣು । ಪಂಚನದಿ ಸಂಗಮ ವೆಂದೆನಿಸಿದೆ ॥ ಪಂಚವಿಂಶತಿ ನಮ್ಮೆ ವಿಜಯವಿಶ್ವಲದೇವ । ಕಾಂಚನ ದಂತೆ ಸೌಳಿವ ಮೂರ್ಕಿ ಮನಡೊಳಗಿರಲಿ ॥ ೪ ॥

### (ಶ್ರೀ ಜಗನ್ನಾಥ ವಿಶಲಿ)

ಇಂದ್ರ—ರಾಗ—ಸಾಹಿ

ರ್ಯಾಂಸಿತಾರ್

ವರದೆ ಕಾರುಣ್ಯ ಶರಧೆ । ಕರದೆನ್ನ ಕವ ಸನ್ನಿಧಿಯಲ್ಲಿಪ್ಪು ಸೋರದೆ ॥ ಪಲ್ಲ ॥ ವರದೆ ವರದೆಯೆಂದು ಕರೆದವಾತ್ರದಿ ವಾಗ್ದು । ದುರಿತ ಗಳ ಪರಿಹರಣ ಸೋರಿವೆ ಸೀನೂ ಅ ॥ ಕರಣಶಿಧಿಯಲಿ ಸಂದರುಶನಭಿ ವಾದನವ । ವಿರಚಿಸುವ ಮಾನವಗೆ ಪರಮ ಸೌಖ್ಯವನ್ನೀವೆ ॥ ೫ ॥ ಸ್ತೋನ ಸಂಧಾರಣ ಜಪ ಧ್ಯಾನಾಚರಣೆಯ ಮಾಣಿ । ಮಾನವರಿಗನು ದಿನದಲೇನು ಫಲಪೂ ॥ ಸಾನುರಾಗದಿ ಸೋಲಿದು ಸೀನಿತ್ತು ಪಾಲಿಸಿದೆ । ಅನರಿಯೆ ವಾರಿನಿಧಿ ರಾಣಿ ಕಲ್ಪಾಚೆ ॥ ೬ ॥ ಕರುಣೆಸೆನಗಿದನೆ ವರ ವರವ ಬೇಡುವೆ ಸಿನಗೆ । ಹರಿಗುರುಗಳಲ್ಲಿ ಭಕ್ತಿ ಪರಮ ಜ್ಞಾನ ॥ ಮರುತಾಂತರಾತ್ಮ ಜಗನ್ನಾಥವಿಶಲ ಮೈಂ । ದರಘೋಗೆ ಬಿಡದೆ ಸೋಂದಿ ರಲಿ ಮನ್ಮಣದಿ ॥ ೭ ॥

# ಕ್ಷೇತ್ರಮಹಿಮಾ ಪದಗಳೇ

(ಶ್ರೀ ಶುರಂದರವಿಶಲ)

ಶ್ರೀ ರಾಗ—ಘೃತಿ | ಹಾಡಿಸಕಿ |

ಪುಂಜ—ತಾಳ

ಕಾಸಿವಾಸವ ವಾಡಿಯೋ ಫರ್ಮ ಸಜ್ಜನರು |  
ಮಹು ಜನ್ಮದ ಹಾಪರತಕಿಗಳ ಪರಿಹಂಸಿ |  
ಲೇಸಾಗಿ ಅಲ್ಲಿನ್ನು ಮಹಿಮೆಯುಂ ಮೇಲ್ನು ಶಂತಿಎಂದಲ್ಲಿ ಕೇಳಿರಂತ್ಯಾ || ಪ್ರೀ

ಶ್ರೀ ವಾರಣಾಷಿ ಪಂಚಕ್ರೀತೆ ಮತಿಯಲ್ಲಿ |  
ಹಾವನ್ನು ಮಣಿ ಕರಣೆಕಾಖ್ಯಾ ತೀರ್ಥದಲ್ಲಿ ಕ್ಷಾತಿ |  
ಕೇವಲ ಮವೈಕುಂಠವೆಂದಲ್ಲಿ ತಿನ ತಪಣ ಭರವಶುಧಿ ಮಾಡಲು ||  
ಶ್ರೀ ವಿಷ್ಣು ಸಿರಿಸಹಿತ ಗರುಡ ವಾಹನನಾಗಿ |  
ಜೀವರ ಸ್ತುತಿ ಸೇವಿತು ತೈತಿರಲು ಕಂಡು ಮಹ |  
ದೇವಗೀರವಿತ್ತು ಸೈನಲ್ಲಿ ಗಧಿಹಕಿಯಂಗಿ ಸೇವೆಯಾರ್ಥಿ ಮದೆಂದು ||

ಬಲಿಗೆ ಹರಿ ಮಾರ್ಪಾ ವಾದವ ಧಾನವನು ಬೇಡಿ |  
ನೆಲು ಸಾಲದಿರೆ ಪ್ರೇಕ್ಷೇ ಮವುಂಡಲವನಳಿಯಲ್ಲಿ |  
ಬಲುವಾದನಖದಿಂದ ಶೀತಿ ಬಹಿರಾವರಣ ಜಲಶುರಿಯೆಲಂಗುಟಿದಲಿ ||  
ಖಲೆ ತೀರ್ಥವೆಂದಜ ಕಮುಂಡಲವನೆ ಮಿಡಿದು |  
ತೊಳೆದನಾ ಚರಣಗಳ ಮೇರುಗಿರಿಗೆ ಬರಲು |  
ತತ ಜಡೆಯೋಳಿಟ್ಟು ತಿವ ಭಗಿರಥನ ಯತ್ನ ದಿಂದಿಳಿಕ್ಕುಳು ಕಾತೀಯಲ್ಲಿ ||

ಪರಮ ನಿಮ್ಮಲ ಶುಭ್ರತರವಾದ ಭಾಗಿರಧಿ |  
ನಿರಜನೀಲಾಭ ಮುನಿಯ ಮಘ್ಯದಲಿ ಕಾರ್ತ |  
ಸ್ವರವನ್ವದಿಂದಲ್ಲಿ ಗುತ್ತಾಗಾಮಿಸ್ವಯಾದ ಸರವ್ಯಾತಿಯ ಸಂಗಮದಲಿ ||

ಮೇರಿವ ತ್ರೀವೇಣ ಎನಿಸುವ ತೀರದಲ್ಲಿ ವಟ |  
 ತರು ಭಾಯುದಲ್ಲಿ ಹೃದು ದೇವಬುಷಿ ಮೋನಿಗಣ |  
 ವರ ತೀರಂತರಾಜ ಪ್ರಯಾಗ ಯೀನಿಂದುವ ಕ್ಷೇತ್ರ ಧೋರೆ ವಾಧವನ  
 ಭಜಿಸಿರಯ್ಯ ॥ ೩ ॥

ಆ ವಾಧಿವಾಧದತ್ತಯವಾದ ಸ್ತಾನವನು |  
 ಈ ಮಹಾನಿಂದಿಯೋಳಗೆ ಮಾಡಲೊಂದುಗ ಬೋವುಣಿ |  
 ಸೋಮಶೀಲರ ಮುಖ್ಯ ದೇವತೆಗಳ್ಯತಹರು ಪ್ರೀನುದಿಂದಲಿ ನಿರುತ |  
 ಸೇಮವಿದು ದ್ವಿಜಕುಲೋತ್ತಮರಾದವರು ಕೇಳಿ |  
 ಕಾನುಕ್ಕೋಧಗಳು ಜರಿದು ಪ್ರಯಾಗ ಕ್ಷೇತ್ರದಲಿ |  
 ರಾನುಕೇಯಕ ಸ್ತಾನನ ಸ್ತಾನ ತೀರಂವಿಧಿ ಹೋಮಗಳು  
 ಮಾಡಿರಯ್ಯ ॥ ೪ ॥

ಆಯ್ರ ಪೃತ್ಯ ಬ್ರಹ್ಮವರ್ತಕ ದೇಶದ ಮಧ್ಯ |  
 ಧಾರ್ಯವಾದತ ಪುಣ್ಯವಾರಣಾಸಿ ಕ್ಷೇತ್ರ |  
 ಕಾಯ್ರ ವಿಕ್ಷೇತ ತಾರಕ ಮಂತ್ರ ಉಪದೇಶ ಸಾಯ್ರಂಬಿಪ್ರಕರ  
 ನಯನ ॥  
 ತ್ವಯುರಗ್ರಸೇನಿಕ ಭೂತೀತ ಭ್ರಿರವನಲ್ಲಿ |  
 ವೀಯದಿಂದಪಕಾರಿಜಿವಿಗಳ ಶಿಕ್ಷಿಸುವ |  
 ಕಾಯ್ರ ಅಗಣಿತ ಮಹಿಮ ಶ್ರೀ ಬಿಂದುವಾಧವಗೆ ಕಾಯ್ರ ಧೋರೆ  
 ತನವು ಅಲ್ಲಿ ॥ ೫ ॥

ಅಥಿರ್ಯಾಂ ಪಂಚಗಂಗಿಯಲಿ ಮಜ್ಜನಮಾಡಿ |  
 ಸ್ತಿತ್ಯ ಸ್ನೇಮಿತ್ಯ ಕರ್ಮಂಗಳನು ಸತ್ಯರಿಸಿ |

ಹತ್ತತ್ತತ್ತವೇಽಂಥ ತೀರ್ಥವೆಂದು ತರುವಾಯ |  
 ಉತ್ತರಾದ್ವಾಣಾ ಮಾನಸವ ಬಲಗೊಂಡು |  
 ಸತ್ಯಕೌಚಾಚಾರ ವೈರಾಗ್ಯದಲ್ಲಿ ಶಭಕರ್ತವ್ಯಗಳನು ವಿಧಿ |  
 ಪೃಥ್ವಿಯೋಳಗುಳ್ಳ ತೀರ್ಥಂಗಳಭಿನ್ನಾನಿ ಸುರ |  
 ಮೋತ್ತ ಸುರನೆದಿಯಲ್ಲಿ ವಾಸವಾಗಿಹ್ಯರೆಂದು |  
 ಚಿತ್ತಶುದ್ಧದಲ್ಲಿ ತಿಳಕೊಂಡು ಮಣಿಕಣಿಕಾ ತೀರ್ಥಸ್ವಾನವ  
 ಮಾಡಿರೋ || ೨ ||

ಗಮಿಸಿ ಗಯದಲಿ ವಿಷ್ಣುಪಾದದಲಿ ಪಿಂಡವನು |  
 ಶಮಿಯ ಪತ್ರವ ಪ್ರಮಾಗವನೀಯೆ ಮುಕ್ತಿ ಸಂ |  
 ಭ್ರಮವಾಗುವದು ಹಿತ್ಯಗಳಿಗೆ ಮಣತ್ರಯನಾಶ ಅಮಿತ  
 ಮಹಿಮಿನ್ನಂಟು ||

ವಿಮಲ ವಾರಣಾಸಿ ಪಂಚಕ್ಷೋತ್ಸವ ಮರಣ |  
 ಅಮರಂಜ್ಞಿಪುನರು ಮಿಕ್ಕವರ ಪಾಡೇನು |  
 ಯಮನಾಶಗಳ ಭಯವೇ ಈ ನಡಿಯೋಳಿಗೆ ಮಿರು ಶಮೆದಮೇ  
 ಯೋಳದ್ದ ಬಳಿಕ || ೩ ||

ಶ್ರದ್ಧೆಯಿಂದಲ್ಲಿ ಈ ನವರತ್ನ ಮಾಲಿಕೆಯು |  
 ಶುದ್ಧಾತ್ಮರಾಗಿ ಪ್ರತಿದಿನಸದಲಿ ಕಂಧರದ |  
 ಮಧ್ಯದಲ್ಲಿರಿಸಿ ಪುರಂದರ ವಿರಲನ ಪಾದಪದ್ಮ ಸ್ತುರಿಸುತ್ತಲಿ ಧರ್ಮ |  
 ಪದ್ಮತಯಲಿಂದ ನಡೆದವರಿಗೆ ಬಹ ಕಾಸಿಯೋಳ |  
 ಗಿಂಡ್ಲ ಫಲವಾವದೇಶದೊಳಿರಲು ಮುಕ್ತಿ ಸುಖ |  
 ಮುದ್ರಿ ಮುಂದಿಹ್ಯದು ಸಂದೇಹಬಡಸಲಿ ಶ್ರಾತಿಸಿದ್ಧವಿದು ಕೇಳರಯ್ಯ ||

## ಶ್ರೀ ಸ್ವಾಮಿ ಪುಷ್ಟಿರಂಜನೆ ಮಾಹಾತ್ಮೆ

(ಶ್ರೀ ಜಗನ್ನಾಥವಿಶಲ)

ಶಿಂ ಪದ—ಸಾರಂಗ || ವಾಧ್ಯಕ || ರುಂಷಿತಾಳ

ಶ್ರೀಕೃಂತದೋಷಿಪ್ಪ ಸ್ವಾಮಿ ಪುಷ್ಟಿರಂಜನೆ ಇತಿ |

ಹಾಶವ ದಿಲೀಪ ಸ್ತುಪ ಚೈಸಗೊಳಲು ಕೇಳಿ ದು |

ವಾರಸಮುನಿ ಹೇಳ್ಣ ಇನಿತೆಂದು ಸ್ವಾಮಿ ನರಿದನು ಕೇಳಿ ಸಂತೋಷಿಷ್ಠಿ

ವದೆ || ಪಳ್ಳ ||

ಮುನಿಕುಲೋತ್ತು ನುಸೆನಿಸಿ ದುವಾರಸಭುಷಿ ದಿಲೀ |

ದನ ಸದನತ್ಯದಿರಲು ಕೇಳಿ ಸಂತೋಷಿಷ್ಠಿ |

ವಿನಯೋತ್ಸ್ತಯಂದ ತಲೈವಾಗಿ ಕರಗಳ ಮುಗಿದು ವಿಜ್ಞಾಪಿಸಿದನು  
ಖುಷಿಗೆ ||

ಅನಿವಾರೇಶಾ ನೆಂಕಟನ ನಾಮಧೇಯ ಕುಂ |

ಭಿಂಯೋಳಪ್ಪಾ ಖ್ಯಾನ ಶೀಥಿಗಳ ವೈಭವಗ |

ಓನಗರುಪುವದು ಯೆಂದು ಭಕ್ತಿಯಲಿ ಚೈಸಗೊಳಲು ದುವಾರಸ

ಪೇಳಿಂದಗಿದ || ೮ ||

ಕೇಳು ರಾಜೇಂದ್ರ, ನೆಂಕಟಪರಮಾತ್ಮನು ಹೇರು |

ಕೃಲಾತ್ಮಜನು ವಾಯು ಶೀವರ ಸುಷಂವಾದ |

ಮಾಂಡಿದಿಂದ್ವೈವತ್ತು ಶಾಹಸ್ರಯೋಜನದ ಸ್ವರ್ಣಮುಖರೀ ಶೀರದಿ ||

ಬೀಳಲ್ಲೈ ನೋಂದು ಪ್ರತಿಧಿಸಿದ ಶೀವನು ಎನ್ನು |

ಮಾಂತ್ರಿ ಮಲಗಿಪ್ಪ ತೀರದಂತೆ ದಯದಿಂ ಶೀನೆ |

ಭಾಲಿಸೆಂದಿನೆ ಬಂದು ಸೆಲಸಿದದರಿಂದ ಗಿರಿ ಶೀಷಾದಿಯೆನಿಸುತ್ತದೆ ||

ಈ ನಗೋತ್ತು ಮಾದಾದಿ ಮಧ್ಯಾವಸಾನ ಪ್ರ |

ರಣನು ಘಲಂಯುಕ್ತಾನುಗಳ ಸುರುಜಿಕೋ |

ನಾಷಣಗಳ ನುಳಿದು ಲಪ್ಪಿತ್ತುಸಹಿತ ಸ್ವಾಮಿ ಪುಷ್ಟಿರಂಜನೆ ಶೀಥಿದ ತಟಿದಲ ||

ಶ್ರೀನಿವಾಸನು ಬಂದು. ಸಿಂತಕಾರಣ ವೆನಗೆ |  
 ಸೀನರುಪುವದು ಯೆಂದು ಬೆಸಗೊಳಲು ದೂರವಾದ |  
 ಮೌನಿ ಪೇಳಿದ ಪೂರ್ವವಿಶಿಕಾವ ಇನಿಹೆಂದು ನ್ಯಾಪಗೆ ಹರುಹೊರೆ  
 ದ್ರೇಕದಿ || ೨ ||

ತೀರ್ಥ(ತ)ತಾಮತ್ವ ಸಾಪೇಕ್ಷೀಯಿಂದಲೆ ಬ್ರಹ್ಮ |  
 ಪಶ್ಚಿಮ ಪೂರ್ವದಲಿ ಬ್ರಹ್ಮಾವರ್ತ ದೇಶದೊಳ |  
 ಗುತ್ತಮಶೈಲೀಕನಂ ಭಜಿಸುತ್ತಿರೆ ತಾಪಸೋತ್ತಮ ಪುಂಸಾತ್ಮಿಂ  
 ಮುಸಿವ ||

ತತ್ತೀರದಲಿ ತಪವಗೈವೇಸ್ತಿಂದಿನಃತ ಒರೆ |  
 ಪುತ್ರಸೆಂದರಂದು, ವಾಸ್ನ್ಯಾಧಿರಲು ಕೋಪದಲಿ |  
 ಶತ್ರುರಾವವ ಸೀನಪೇಕ್ಷಿಸಿದ ತಪವು ನಿಷ್ಫಲವಯ್ಯಾದಲೆಂದು ನುಡಿದ || ೩ ||

ನದ್ಯೋತ್ತಮತ್ವ ಜಾನ್ಯಾವಿಗರಲಿ ಗುಣಗಳಂ |  
 ಸ್ವಾಧ್ಯಾಸಿಯು ಸೀರ್ಚಾದರೆಯಾ ಶರಿ ಲೋಕ, ಪ್ರ |  
 ಸಿದ್ಧ ಸದಿಗಳಿಂಳು ಉತ್ಸ್ಯಾಸಾಗಲಿ ವಿಷ್ಣುಪಾದ ಪ್ರಸಾದದಿಂದ ||  
 ಉತ್ಸಾಹಿಂತಿಯ ಕೇಳಿ ವಾಗ್ದೇವಿ ಸುಧಿದಳು ಭ |  
 ವದ್ವಂಶರೆಲ್ಲ ರಾಕ್ಷಸರಾಗಿ ಬಹುತ ವಿ |  
 ಸ್ವಾದ್ವೇವ ಸಂಪಾದಿಸಲಿ ಯೆನಲು ಮುನಿವರನು ಪದಕೇರಗಿ ಚಿನ್ಮೇಷಿದ ||

ಅನಘಿಜ್ಞ ಲೋಕೋಪಕಾರ ತಪವೆಂದರಿಯೇ- |  
 ದನಃಚಿತೀಂತ್ರಿಗಳ ನಾಡಿದ ಮಂಬಾಕೃತದೊಳ  
 ವೆನೆಸಿದೆ ವಿಶಾಪ ವಿತ್ತಿನ್ನ ನುಢಿಸಿಂದ, ಮುನಿವರನು ಸಂಪ್ರಾಧಿಸಿ ||  
 ಪುನರಷಿ ವಿಶಾಪವಿತ್ತಳು ಪ್ರಸನ್ನಾಳಾಗಿ |  
 ಜನಿಸಲೇ ಭವದ ಪ್ರಾಂತಕ್ಕೆ ವರವಿಭೀ -  
 ಷಣ ವಿಷ್ಣು ದಾಸ ಕಳ್ಳಾಸಾಧಿಯಿ: ಯೆಂದು ಭಗವದ್ವಾಗ್ಯನ ಪರಾಳಾಡಳು ||

ತೀಥೋರ್ತುವತ್ತು ಸಾಮೇಕ್ಕೆಯಿಂ ವಾಗ್ನೀವಿ ।  
 ವತ್ತು ಕಡವಿ ಪ್ರೀತಿಗೊಳಿಸಲ್ಪೈ ದೇವ ದೇವ ।  
 ನೋತ್ತು ಮನು ಸನ್ನಿಧಾನಕೆಯೈದೆ ಕಂಡು ಬಿಸ್ತೆ ಶಿದಳು ವಾರಭಿತವನ್ನೂ  
 ಷಾಧವಾಯಿತು ತವನು ಬ್ರಹ್ಮಶಾಬದಲಿ ತೀ ।  
 ಥೋರ್ತುವತ್ತವು ಕರುಣೆಂದು ಕೇಳುದಳೆ ಪ್ರ ।  
 ತ್ವತ್ತರವ ನುಡಿದ ಹರಿ ಬ್ರಹ್ಮಾಣಿವದನೆ ಇನಿತೆಂದು ಕಾರ್ಪಾಣಿಂಥೊ

ನಿ ಸದಿಯರಣವಕೆ ಬ್ರಹ್ಮಶಾಪ ನಿನಗಾಯಿತ ।  
 ಲ್ಲಿದೆ ಸರೋವರಕೆ ಬ್ರಾಹ್ಮಿಲ್ಲ ಪುಷ್ಟಿರಂಗಳೊ ।  
 ಇಧಿಕಳೆಂದೆನಿಸಿ ಶೇಷಾಚಲದೊಳಿರು ಪ್ರೋಗು ಸಾಮಾನ್ಯ ಪುಷ್ಟಿರಂಗೆ ಎನಿಸಿ ॥  
 ಏಧಿವಕ್ಕಿ ಶೇಷನೆಂಳಿದ್ದೇತ ತ್ವತ್ತ ಸನ್ನಿಧಾ ।  
 ನದಿ ವಾಸವಾಹಿ ಸಂದೇಹವಿಲ್ಲಿದಕೆ ನ ।  
 ವರದ ನಿನ್ನ ಮಹಿಮೆ ತೀರ್ಥನೆನ್ನಾಳ್ಜಿ ಸಜ್ಜಾನರಿಗಾಖಿಕಾಖಿ ವಿರೇವೆನೆಂದೂ

ವುಂಬಾರುವರೆ ಕೇಷಾಟಿ ತೀರ್ಥಗಳು ಭೂವನತ್ತರುದೇನೆ ।  
 ಇಂಂಬಾಧಿಸಿದರೆಯಿನ್ನ ಸ್ವಷ್ಟಿ ಪಾಪೋಷಿ ಪರಿ ।  
 ಹಾರಗೋಽಮಂ ಪೇಣ್ಣಿಸಿನಿತೆಂದು ಅವರಿಗೆ ಧನುಮಾರ್ತಸ ಸಿತುಪಕ್ಷದ ॥  
 ಈರಾರುದಿನದಲ್ಲಿರಂಗೋದರುಕೆ ತೀರ್ಥ ಪರಿ ।  
 ಪಾರ ಸೈದಿರಿ ಶಂಧ್ವಾಗಂವಿರಿಯೆಂದು ತ ।  
 ತೀರ್ಥದಲಿ ವಾಸವಾದನು ಮಹಬ್ರಘುತೀರ್ಥಪ್ರೇಣ್ಯತ್ವವಾಣಿಗಿತ್ತ ॥೫೩॥

ವಾಣಿವೀರಿಯು ತೀರ್ಥರೂಪಾಗಲು ಕೃಷ್ಣ ।  
 ವೇಣಿ ಸಮಬಕುಳ ವಾಲಿಕಿತೀರ್ಥ ಭಿಮಾಣಿಭಿ ।  
 ಮಾನಿಶ್ವ ಬದಿದಳು ಶ್ರೀದೇವಿಯಾಳ್ಜಿ ದಿಂ ಹಂಗೆ ಸೈವೇಂದ್ರ ರಂಜಿಸೀ ॥  
 ಪಾಣಿಯಧೀಭೇಣಿಗ ಪಶ್ಚಿಮಾರ್ಥದಿ ಸಾಮ್ಯ ।  
 ಧಾನದಲ್ಲಿಪ್ಪನೆಂದೆನುಕ ಪ್ರಾರ್ಥಿಸೆ ತೇಣ ।  
 ಸಾಸುಪೀತೀರ್ಥ ಭಿಂಬಾಣಿದಹಕ್ಕವನು ಶಾಸತ್ತ ಕಮಲಾಕಾಂತನು ॥

ಸ್ವಾಮಿ ಪುನ್ಯರಚಿ ನವತೀರ್ಥಮಾನಿಗಳಿಗೆ ಸು ||  
 ಧಾರುವನ್ನಿಸುವಳು ತತ್ತ್ವಸ್ವಾಮಿಗಳು ಹೇಳ್ಣಿ ||  
 (೧) ಶ್ರೀಮದ್ವರದ (೨) ಧಾರುವ (೩) ಸಾಲ್ಪು (೪) ಮಾಕಾಂಡೇಯ  
 (೫) ಅಗ್ನಿ (೬) ಯಮ (೭) ಜುಣಿವೇಚಣ ||  
 (೮) ಈ ಮಹಾ ವಾಯುತೀರ್ಥಗಳ ಸುಸ್ವಾನ ಲ ||  
 ಹೈಮ್ಮಿ ನಾನೋಹರನ ದರುಶನ ತತ್ತ್ವಸಾದಾ ತ್ರು ||  
 ಲಿಂಗಮೂರುತೋಕದೊಳು ದೊರೆವತಿದುರ್ಬಂಧವು ಅಲ್ಪಾಧಿಕಾರ  
 ಗಳಿಗೆ || ೧೧ ||

ಕವಿಭಾರೀದಿತ ಪೂಜ್ಯನೆನಿಸುವನು ಪದ್ಮಸಂ ||  
 ಭವನು ಪೂಜಕನೆನಿಪ ಸ್ಯೇವೇದ್ಯಕತ್ತ್ವ ಭಾ ||  
 ಸರ್ವಾವಿಯೆನಿಳಿಂದೆಂದು ಸೇವಿಸುವ ಜನರೋಳಗೆ ಶರ್ವಶಕ್ರಾರ್ಥ ಮುಖ್ಯ ||  
 ದಿವಿಜಗಣವಿಹರಿಂದು ಚಿಂತಿಸದೆ ಮರೆದು ಮಾ ||  
 ನವರೆ ವರ್ತಿರಾಹರಿಂದು ಶಿಳವವನು ಘೋರ ರೌ ||  
 ರವ ನರಕ ಯೈದಿ ತಾಂಡಾಲಯೋನಿಯೋಳು ಪುಟ್ಟುವ ಧರಾತಳ  
 ದೊಳಿಂದ || ೧೨ ||

ಮೇರುನಂದನ ವೈಕುಂಠಾದ್ವಿ ಶತಯೋಜನದ ||  
 ಮಾತ್ಯರೆಯೋಳು ಪುಣ್ಯತೀರ್ಥಗಳಪ್ಪವಲ್ಲಿ ||  
 ಅರಧಿಕ ಅರುವತ್ತು ಕೋಟಿ ಸಂಖ್ಯೆಯಲಿ ಮುಖ್ಯಮುಖ್ಯ ಭೇದದಿಂದ ||  
 ಮಾರೆಂಟ್ರಿ ತೀರ್ಥಗಳು ಮುಖ್ಯವೆಸಿಸುವವಿದರೂ ||  
 ಛಾರುತ್ತಮೋತ್ತಮವಗಳನಾಮ ಹೇಳ್ಣಿನ (೧) ಕು ||  
 ಮಾರಧಾರಕ (೨) ಹಾಂಡು (೩) ಹಾಪನಾಶನಿ (೪) ಸ್ವಾಮಿ  
 (೫) ತುಂಬರ (೬) ಆಕಾಶಗಂಗ || ೧೩ ||

ವಸುರುದ್ರ ಕಾಣ್ಡಿಗ್ರಿ ಮಾಸ್ಯಾಂದ್ರ ಯಮ ಸೇಕ್ಕಿಮ |  
 ಚಿಸರುಹ ಪ್ರೀಯನವಪ್ರಜ ಅಶ್ವಿನಿಗಳು ಶುಕ |  
 ಕಶುಯಕ್ಕ ಯಮ ಭೌಮಪಾನಿಭದ್ರಾಂಜಿಗಜಾಂಧ್ರಹರ ಬಾಹರಾಂಧ್ರ ಶ್ರೀ ||

ದಶಪ್ರಚೇತಸ ಗರುಡ ಶೇಷವಾಸುಕಿಯು ಹೈ ।  
ಬ್ರಹ್ಮಸುರ ನಾರದ ವೈಶ್ವದೇವ ಸಾಪ್ತಹಾಸ್ತಧಾ ।  
ಖುಷಿ ಹಸ್ತಿ ಜಾನ್ಮಾರ್ಥಿ ಕಾವೇರಿ ವಾರುಣೀ ಸೂರಾಯಣಾದಿ ಹಂಚೆ ॥

ಶಿವರೂಪಿ ದೂರಾಂಶ ಹೇಳ್ಣ ಯಿನಿತೆಂದು ಜಾ ।  
ನ್ಯಾವಿಯೋಽಭಿಸ್ತಾನಾಂಶಲ ಧನುವಾರ್ಥಸದೀಂಳಾ ।  
ನವತೀರ್ಥಯುಕ್ತ ವಾಗ್ದೀವಿ ಶುಷ್ಕರಣಯೋಳು ಶುಕ್ಲಪಕ್ಷ ದ್ವಾದಷೀ ಹಿ  
ದಿವಸದಿ ಶುಚಿಭೂತನಾಗಿ ಸಂತೋಷದಲಿ ।  
ವಿವರಾಗ್ರಜೋದಯಂದಿ ಸ್ತಾನವನು ಮಾಡಿ ಏ ।  
ದುವನು ಸಂಶಯವಿಲ್ಲವೆಂದು ನೃಪತಿಗಿ ಹೇಳ್ಣ ಶಿಷ್ಯಸೆಂದರಿದುದಯಂದಿ

ನಾರದ ಮುನಿಂದ್ರನುಪದೀಶದಿಂ ದಕ್ಷನ ಕು ।  
ವಾರಕರು ಸಾಹಸ್ರ ತಮ್ಮತಮ್ಮಾಶ್ರಮದ ।  
ತೀರದಲಿ ತೀರ್ಥಗಳ ನಿರ್ವಿಫಿದ ಕಾರಣದಿ ದಾಕ್ಷಾಣ್ಯವೆನಿಸುತ್ತಿರ್ಹೈ ॥  
ಬ್ರೀರವಾಪ್ತ ತೀರ್ಥಸಿದ್ಧಿಪ್ರದಾಯಕ ಕು ।  
ಮಾರಧಾರಕ ಪಶ್ಚಿಮದಲಿಹನು ಎಂಟಿಕ ।  
ನೂರು ತೀರ್ಥಗಳಾಸ್ವದವಾದ ಕಾರಣದಿ ತೀರ್ಥಾದ್ವಯೇನಿಸುತ್ತಿಹುದು ॥

ಭೂತಭಾಧಿಪ ದಿಲೀಪನಿಗೆ ದುರಾಂಶ ಮುನಿ ।  
ತಾ ತಿಳಿಪಿದಿತಹಾಗ ಶೌನ್ಕಾಢರಿಗೆ ವರ ।  
ಸೂತ ಮುಷಿಪುಂಗವನು ಹೇಳ್ಣ ವೈಕುಂಠ ಶೈಲ ಸ್ವಾಮಿ ಶುಪ್ತರಣ  
ಮಹಿಮೆ ॥

ಪ್ರೀತಿಯಿಂದಲಿ ತಿಳಿದು ಪರಿಸುವವರಿಗೆ ಜಗ ।  
ಸ್ತಾನಾಧವಿಶ್ವಲ ಮನೋವಾಂಘಿತಗಳತ್ತು ಪುರು ।  
ಹೂತಲೋಕದಲಿ ಸುಖಬಡಿಸಿ ಪ್ರಾಂತಕೆ ತನ್ನ ಶುರೆವನ್ನೆಡಿದ  
ಕ.ಪಾಠ ॥ ೮೨ ॥

## ನಿವರ್ತ್ತಿ ಸಂಗಮ ಮಹಿಮಾ

(ಶ್ರೀ ಗೋಪಾಲವಿಶ್ವಲ)

ಹಿ ಹದ—ರಾಗ

ಅದಿಕಾರ

ಸೋಡಿರೈ ಕ್ರೀತ್ಯವ ಸೇಡಿರೈ | ಸೋಡಿರೈ ನಿವರ್ತ್ತಿ ಕ್ರೀತ್ಯವ |  
 ಮಾಡಿರೈಯಾ ಮಮತೆಯಿಂದ ಯಾತ್ರೆಯಾ | ನಾಜೋಜಗಕ್ಕುತ್ಸಳ  
 ಏದು ಕೂಡಿತ್ಯವು ಸತ್ಯನೆಡಿಯ ಸಂಗಮ | ಪ || ಅದಿಯಲಿ ಅಜ  
 ಮೇಡಿನಿಯೆಲ್ಲ | ಸೋಡಿ(ಶೋಧಿ)ಸುತ ಬಂದು ಸಾಧಿಸಿಯೆಲ್ಲ | ಆದರದಿ  
 ಅಶ್ವಮೇಧಾ ದರಕ್ಕತು ಮೋದದಲ್ಲಿ ಮಾಡಿ ಇದಾವಸ್ಥಾ | ವೇದ  
 ತ್ರುತಿಪಾದ್ಯವಾಡಾದಿದು ಯೆಂದು | ಚೋಧಮುರುತಿ ಸಂಗಮೇತ್ಯರಾ |  
 ನಾದಿ ದೇವನಯಿಲ್ಲ ಸ್ಥಾಪಿಸೆಲ್ಲಾದದಿ ಹರಿಯಚೆಸಿತ್ಯರಿಲ್ಲ | ಗ ||  
 ಏಕಾದಶಾ ಆಪ್ತ ಶ್ರೀಧರಗಳೇಕಾಪಾಗೆ ಜಕ್ಕುತ್ತಿರ್ಥದಿ | ಏಕಾರ  
 ವಾಗಿ ಕೂಡಿನ್ನು | ಸಾಕುವಾವಿನ್ನು ಸಕಲ ಸುಜನರ ಊಕಡಿಕಡೆ ಸವಾರ್ಜ  
 ಪಷವ್ಯ | ಲೋಕಪಾವನ ಮಾಡುತ್ಪಬ್ಬವು | ಕಲಿಮಲ ಕಳಿನವು ತ್ರ  
 ತ್ಯೇಕ ಒಂದೊಂದೆ ತ್ರೀಧರಗಳು || ಇ || ಮೊದಲು ಪ್ರಯಾಗ ದ್ವಿತೀಯ  
 ದೌರ್ತಿಂದ ಆದರಂತೆಲ್ಲಿವ ಅಶ್ವಮೇಧವು | ಬದಿಯಲ್ಲಿ ಪಾಪನಾಶತ್ತಿರ್ಥ  
 ಸದಮಲ ಸೌಭಾಗ್ಯ ಭುಜಗ ಉದಯಭಾನು ಸತ್ಯಕ್ಕೇಟಿ ಮುದದಿ  
 ವೈಶ್ವಾನರ ಗಾಯಿತ್ರಿಯ | ವ(ನಿ)ಧಿಯು ಮಾಡುವ ಸಕಲ ಪಾಪವಾ  
 ಜದುರವಾದಾ ಶ್ರೀ ಜಕ್ಕುತ್ತಿರ್ಥವ || ೫ || ಸೃಷ್ಟಿಸಿ(೦)ತ ವಿಶ್ವಾಮಿತ್ರ  
 ತ್ರೀಧರವು | ಆಪ್ವವು ಕನ್ಯಾತೀರ್ಥ ಸಹಿತ ವಾಸಿಪ್ಪತ್ರೀಧರವೆಡರು ಅಲ್ಲಿ |  
 ಸೃಷ್ಟಿವಾದ ಅಗತ್ಯತ್ರೀಧರ ಮುಟ್ಟೆಲಂಜುವವು ದುರಿತಗಳು | ತ್ರೀಧರ  
 ವನು ಮೆಟ್ಟಿದಾ ಮನುಜನ್ನ ಕಂಡರೆ | ಸೃಷ್ಟಿಯೆಳು ಸುರಮುನಿಗ  
 ಉಂದಿಲ್ಲ | ಗಟ್ಟಿಯಾಗಿ ಸೇವಿಸುವ ಸ್ಥಾಳವಿದು || ೬ || ವಾರಣಾಸಿಯ  
 ಪೋಳಿಗೆ ಪೋಳಿ | ನಾರಿಯಳು ಮಿಂದ ಬಂದಾ | ದೋಷದಿ ಘೋರ  
 ವಾಯಸರಹಿತಾಗಿ | ಆರು ಅರಿಯದ ಹಾಗೆ ಜಾನ್ನವಿ | ಧಾರುಣೆಯ

ನೆಲ್ಲೂ ಚರಿಸಿಯಿಲ್ಲ | ನೀರೀಗಳಿಗೆ ಹೊಂದು ಮುಣ್ಣಿಗ ತನ್ನ | ಶಾರೀ  
ರವು ಶಾಮರಣ ಪ್ರೋಗಿನ್ನು ತೋರಿದಳು ಕುಭ್ರವಾಗಿ ಸುಜನಕೆ ||೯||  
ಪಾಂಡುವರು ಪರಿವಾರ ಸಹ ಭೂ | ಮಂಡಲವಾ ಚರಿಸುತ್ತ ಬಂದಿಲ್ಲ |  
ಕಂಡು ಇದು ಮಾಹಷ್ಠ ಇವುಯೆನುತಲಿ | ಪಿಂಡ ಸಿತ್ತೆಂಗೆ ಯಜ್ಞ  
ಮಾಡಿನ್ನು | ಕಂಡರು ಶೀತಳವಾದ ೧೦ಗವ | ಕೊಂಡುಬಾ ವೃಕೋ  
ದರಗೆ ಯೆಂದಿನ್ನು ಖಂಡವಾಗುತ್ತದೆ ಕಾಲವೇನುತಲಿ | ಖಂಡ್ರಿಸಿ ಬೇವ  
ಕೊರಡ ನಿಲಿಸಿದ್ದು ||೧|| ಆವ ವನಿಷಪ ಯಿಂ ನಿವತ್ತಿಯಾ | ಕೊಂದಿ  
ರಿಗೆ ಕೊಂಡಾಡಲೊಕವಲ್ಲಾ | ಜೀವರಹಿತವಾದ ಆಸಿ(ಸ್ತಿ)ಗೆ | ಪಾವ  
ಸ್ವಾತ್ಮವಾ ಕಂಡದೆಯಿಲ್ಲ | ಜೀವಿ ತಾನಾಗಿ ಬಂದು ಯಿಲ್ಲಿನ್ನು |  
ಯಾವತ್ತು ವಧಿಸಣನು ಮಾಡಲು ದೇವದೇವ ಗೋಪಾಲ ವಿಶಲ ಶಾ  
ಪೂರಿವನು ದೇವತೆಗಳಿಂದ || ೧ ||

## ನಿವೃತ್ತಿ ಸಂಗಮಕ್ಕೇತ್ರವನ ಸ್ಮರ್ತಿ

(ಶ್ರೀ ಜಗನ್ನಾಥ ವಿಶಲ)

೨೯ ಪದ—ರಾಗ—ನಾಟಿ

ರ್ಯಂಷಿತಾಳ

ಸೋಽವಃಕಿವ ಶರ್ವಭವ ಶ್ರೀಕಂಠ ನಿನ್ನ ಪದ | ತಾಮರಸಯುಗ್ರ  
ಗಳಿಗಳಿವಂದಿಸುವೆನ್ನೋ || ಪಲ್ಲ | ಗೋಪತಿಧ್ವಜ ಘೋರ | ಪಾಪ  
ಸಂಹರಣ ಹರಿ ತೋಪಲೋಪಮಂಕಂರ ಚಾಪಪಾಣಿ | ಶ್ರೀಪತಿ ಶ್ರೀ  
ನಾಭಿಕಾಬ ಸಂಭವತನಯ | ನೀ ಪಾಲಿಸೆನ್ನು ವಿರುಪಾಕ್ಷ ವಿಭುವೆ  
|| ೧ || ಮೃತ್ಯುಂಜಯ ಮೃಗಾಂಕ ಕೃತ್ಯಾಸ ಕೃಪಾಳೋ | ವಿಶ್ವವತಿ  
ಸಖಿ ವಿನಾಯಕ ಜನಕಾ | ಭೃತ್ಯವರ್ಗಕೆ ಬಾಹಪ | ಮೃತ್ಯುಗಳ  
ಕಳದು | ಸಂಪತ್ತು ಪಾಲಿಸುವದು ನಿ | ವೃತ್ತಿ ಸಂಗಮಪಾ || ೨ ||  
ಭಸಿತ ಭೂಷಿತ ದಮುರ | ಶ್ರೀಕೂಲಗೈಯಾನೇ ಶಂಭುಕಿಸಲಯೋಪಮನ  
ವಿರಶಿ ಭೂವಣಾ || ಅಸುರರಂಬ ಶ್ರೀ ಜಗನ್ನಾಥವಿಶಲನ ಪದ | ಬಿಸಿಜ  
ಧ್ವಜಾಳಷಿಷ್ಟೇತ್ವೇತುಕಣಣಾರಿಧಾರಣಾ || ೩ ||

## ಶ್ರೀಮುಷ್ಟ್ವ ಶ್ವೇತವರಹ ಸೋತ್ತ್ರೈ

(ಶ್ರೀ ವಿಜಯನಿತ್ಯಲ)

೪೦ ಪದ (ನಿತ್ಯಪುಷ್ಟರಣವಾಕ)

ಪಾಲಿಸೆನ್ನ ನು ದೇವ | ಪರಮಪುರಃ ಭಾ ಲೋಲ ಶ್ರೀಮುಷ್ಟ್ವ  
ನಿಲಯ ಶ್ವೇತವರಹ || ಪಲ್ಲ || ಸಾಪಮಿಚ್ಚಿಯಲಿ ಬಂದು ಮೇರಿದು  
ಮಹಾಕೀರ್ತಿಯನು ಪಯೋನಿಧಿ ಸುತೆಯಿಂದ ತುತ್ಸಿಕೊಳುತ್ತಾ ||  
ಜಯಜಯ ದೇವನಾಶ್ರಯ ಕಾಮಧೀನು | ನೀ | ದಯವಾದಿ ಸೋಽದು  
ವದು ದಾಶನೇನಿಸುವದು || ೮ || ಚಿತ್ರನಧಾರು ಪರಾಕು ಬೋವಾೢಂಡ  
ವನು | ಹೊತ್ತು ನಶನಗುವ ನಾಗಾರಿ ಗಮನ | ಮುತ್ತುಮಣಿಮಯ  
ನಾಭರಣದಿಂದಿಂದಿಂದೇವ ದೇವೋತ್ತಮನೆ ದಾನವರ ಬಲವಳಿದ ಧರ್ಮ  
|| ೯ || ಸಿತ್ಯಪುಷ್ಟರಣಯಲಿ ನಿರುತ ಪೂಜೆಯಗಂಡು | ಪ್ರತ್ಯೇಕ  
ವಾಗಿ ಪರಗಳೋನೀವುತ || ಸತ್ಯಸಂಕಲ್ಪ ಸಿರಿ ವಿಜಯವಿಶ್ವಲ ವರಹ |  
ಭೃತ್ಯನೇನಿಸಿ ನಿನಾಂ ಸೋತ್ಯಾದೋಳಗಿಂದು ದೇವ || ೧ ||

(ಶ್ರೀ ವಿಜಯನಿತ್ಯಲ)

೪೧ ಪದ—ರಾಗ—ಪಾಠ

ತಾಳ

ಶ್ರೀನಿವಾಸನ ಶ್ವೇತ ಯಂಥಾದೊ | ಮಾನಸರಗೊಸವಲ್ಲ |  
ಸೌಗಳ ಪೇಳುವದು || ಪಲ್ಲ || ಮೇಧಾದಿ ಮುನಿತನ್ನ ತಪ್ತೊ ಸಿದ್ಧಿಗೆ  
ಶರ್ವ ಮೇದಿನೀ ತಿರುಗಿ ಬರುತಲಿ ಯಿತ್ತಲೂ | ಸಾಧನಕೆ ಸೌಮ್ಯವಾದ  
ಭಾವಿಯನು ಸೋಽದಿ | ಇವ | ಮಾಧವನ ಪೋಲಿಸಿದನು ಮಣಿಮುಕ್ತ  
ತೀರದಲ || ೧ || ಸೇಸಗಿದ ತಪಕೆ ಮೆಚ್ಚಿ ಹರಿಯೋಲಿದ ತೀವ್ರದಲಿ |  
ಚಿಸಿಜದಳ ಲೋಜನೆ ಲಕುಮಿಯಿಲ್ಲಿ || ಎಸೆವ ಮಂಜರಿ ವೃಕ್ಷದಲಿ  
ರಾಸವಾಗಿ | ವಸುಧೀಯೋಳು ವಾಸವಾಗಿ ಅಗ್ರದಲಿ ಮೇರಿದನು || ೨ ||  
ಪರಮೇಷ್ಠಿ ಬಂದು ಶ್ವೇತದಲಿ ನಿಂದು | ಜ | ತುರ ಮೂರ್ತಿಗಳ  
ಭಜಿ | ವರಪಡಿದ ಧರೀಯೋಳಗೆ || ಆವನಾದರೆ ಬರಲು ನೀನೋಲಿದು |

ಪರಮಗತಿ ಕೊಡುಯೆಂದು ಸ್ತುತಿಸಿದನು ಹರಿಯ || ೬ || ಇಲ್ಲಿಗೆ  
ಬಂದು ಸತ್ಯಮರ್ವನು ಮಾಡಿದಡೆ | ಎಲ್ಲ ಕೈತ್ತುದಲಿ ಮಾಡಿದ ಫಲ  
ಕಿಂತ || ಎಕ್ಕೆನಿತು ಏಗಿಲೀಸಿ ಪುಣ್ಯ ತಂದುಣಿಸುವದು | ಎಲ್ಲೆಲ್ಲಿ  
ಯಿದ್ದರೂ ಸ್ವರಣ ಮಾಡಿರೂ ಜನರು || ೭ || ಸುಗಂಧ ಪರಮತವಾನ  
ಶುರುಹೋತ್ತಮು | ನಿಗಮಾದಿಗಳಿಗೆ ಅತಿ ದೂರನೋ || ಸುಗುಣಾನಿಧಿ  
ವಿಜಯವಿಶ್ವಲರೇಯ ಸರ್ವದಾ | ಗಗನದಲಿ ಷೋಳಿವನು ಬ್ರಹ್ಮಾದಿಗಳ  
ಸಹಿತ || ೮ ||

## ಪಂಡರಪುರ ಕೈತ್ತು ಮಹಿಮಾ

(ಶ್ರೀ ವಿಜಯವಿಶ್ವಲ)

೪೭ ಪದ—ಂಗ—ಷ್ಟೈರವಿ

ಅಟ್ಟಿತಾಳ

ನೋಡಿದೆನು ಸಿರಿ ಪಾಂಡುರಂಗನ | ಪಾಡಿದೆನೋ ಜಲದಂತ  
ರಂಗನ | ಕೂಡಿದೆನು ಮನ ಖಿಗ ತುರಂಗನ | ಬೇಡಿದೆನೋ ಗುಣಾಂತ  
ರಂಗನ || ಪಲ್ಲ | ಕಷಿಲ ವಿಭು ಹರಿ ಸಾರ್ವಭಾವು ಸು | ತಪನಂದನ  
ಕೃಷ್ಣ ಕೃಷ್ಣ ಗೀವಾರಣ ತಪಯಜ್ಞ ಜಿತ | ಧತ್ತ ಧನ್ಯಂತರಿ | ತಪಸಿ  
ವಾಸವಿನುತ ವೃಷಭಾ ಹಯ | ಲಪಲಪನ ವೈಕುಂಠ ತಪಸಾ | ಕುಸಿತ  
ಜತಮುನಿ ನರನಾರಾಯಣ | ಅಪರಮಿತ ರಹಿತ ಧರಿಸಿದಾನಂದ |  
ವಿಪುಳದೊಳಗೀ ಗುಪುತಮಹಿಮನ || ೯ || ಮುನಿವನಜಾತಾ ಜಿತ್ತ  
ಕುದ್ದಾದಿ | ಜನನಿ ಜನಕನ ಚರಣಸೇವೆಯ | ಆನುದಿನದಿ ಘನವಾಗಿ  
ಮಾಡುತ | ಗುಣಗಳಂಡಲಿ ಯಿರಲು ಯಿತ್ತಲು | ಮುನಿನಾರದನು  
ಗಾಯನವ ಗೈಯ್ಯುತ | ಇನಿತು ಸೋಜಿಗ ನೋಡಿ ತನ್ನ ಯ | ಜನಕ  
ಗರುಹಲು ನಗುತಲಾ | ಮನದಿ ಕೈಕೊಂಡಾ ಮೂಲಮೂರ್ತಿಯ ||೧೦||  
ನುಡಿದಮಾತಿಗೆ ತೂಗಿ ಮಸ್ತಕ ಪೂಡವಿಯೋಳು ನೀನವತರಿಸಿ ಆ  
ಧೃಡ ಭಕುತನಿಗೆ ದರುಶನವೆ ಯಿತ್ತಡಿಗಡಿಗೆ ಸುಖಬಡಿಸಿ ಅಲ್ಲೆಲ್ಲಿ  
ಬಿಡದೆ ನಿಲ್ಲಾನೆ ಸಿಮ್ಮು ಸಹಿತಲಿ(ದಿ): | ಕೊಡುವೆ ವರಗಳ ಯೆನುತ ಕಳ.

ಹಿದ | ಒಡನೆ ಸಲ್ಲಿವೆನೆಂದು ಯಮುನಾ ತಡಿಯ ಜನಿಸಿದ ಜಗನೊಷ್ಟೇ  
 ಹನ || ೩ || ಉದುಭವಿಸಿ ಕಿಶೋರತಪದಲಿ ನಿಧಿಯ ನೋಡುವೆನೆನುತ  
 ಗೋವುಗಳಾ | ಮುದದಿ ಮೇಯಿಸಿಕೊಳುತ ಕಾವುತ | ಒದಗಿ ಗೋವಳ  
 ರೋಡನೆ ಬಂದನು | ಮೃಡವಿಧಿಸಂಭವಾದ್ಯ ಭಕ್ತನ ಯೆದಿರಲಿ |  
 ನೋಡಿದನು ಹೋಕೋ | ಇದೆ ಸಮಯವೆಂದು ನಿಂದಾ ಹಿಂಬಾ | ಗ  
 ದಲಿ ಭಕ್ತಿಗೆಮೆಚ್ಚಿ ಬಲುವೇಗ ||೪|| ತಿರಗಿ ನೋಡದಲಿರಲು ಭಕ್ತನಾ  
 ಮರಳಿ ಮಾತಾಡಿಸಲು ಇಟ್ಟಿಗೆ | ಭರದಿ ಹಿಂದಕೆ ಒಗೆಯೆ ವಿಶ್ಲೇಷ  
 ಹರವದಲ ವರವಾಗಿ ನಿಲ್ಲಲು | ಕರುಣರೂಪ ಸಂಪೂರ್ಣ ದೇವನ |  
 ನಿರೀಕ್ಷೀಸಿದ ಜಯಜಯವೆಂದು ಹೇಗೆ | ವರವ ಬೇಡಿದ ಪುಂಡರೀ  
 ಕನು | ಗಿರಿಯ ನೆತ್ತಿದ ಗೋಕುಲೇಶನ ||೫|| ಭಕ್ತ ಮನೋರಥ  
 ಎನ್ನ ಪೆಸರಲಿ | ಪ್ರಕಟವಾಗಲಿ ಕ್ಷೇತ್ರ ಸರ್ವದ | ಸಕಲ ಲೋಕದೊಳಗೆ  
 ನೀನೆ | ಮುಕುತ ಕೊಡುತಲಿ ಇಲ್ಲೆ ನಿಲ್ಲಬದು | ಅಖಿಳ ಒಗೆಯಿಂದ  
 ಭಜನೆಗೊಳುತ ನೀ | ರುಕುಮಿಣಿಪತಿ ಹೋಲಿದು ಹಾಲಿಸಿ | ವ್ಯಕುತ  
 ವಾದನು ಪೂರ್ವಮುಖನಾಗಿ | ಸುಖಪಯೋನಿಧಿ ಮೆಲೈವುತಲಿಯಿಂದು  
 || ೬ || ಕ್ಷೇತ್ರಯೋಜನ ಯೋಜನತ್ರಯ | ದೇಶಪರಮಿತ ಕ್ಷೇತ್ರ  
 ವಿಪ್ರದು | ವಾಸಾಪ್ರೋಂದಿನಮಲ ವಾನುಜರನ | ಲೇಖ ಪುಣ್ಯಗಳಿಂದಿಸಿ |  
 ಸರಸಿಜಾಯಸನನು ಬೆರಗಾಗಿ ನಿಲ್ಲುವ | ದೋಷವಜ್ಞಿತ ಹರಿಯ ನೆನೆ  
 ಸುತ | ಆಶೇತು ಮಧ್ಯದಲಿ ವಿ | ಶೇಷವಾಗಿದ್ದ ಈ ಕ್ಷೇತ್ರಮಾತ್ರಿಯ  
 || ೭ || ನಂದಾ ಮಂದಾಕಿನೀ ಮಧ್ಯಾನ್ವಕೆ | ನಿಂದಿರದೆ ಬರುತ್ತಿಪ್ಪ  
 ಪ್ರತಿದಿನ | ಚಂದ್ರಭಾಗ ಪ್ರಮಾನುವತಿ ಅರ | ವಿಂದ ಕುಂಡಲ ಜತುರ  
 ದಿಕ್ಕಿಲಿ | ಪೂರ್ವಾದಿಯಿಪ್ಪವು ಓವನಾದರು | ಮಿಂದು ತೀರ್ಥದಲಿ ಆ |  
 ನಂದ ಸತ್ಯಮರ್ಚಿಸಲಾಕ್ಷಣ | ಇಂದಿರೇಶನು ಹೋಲಿವ ನಿಶ್ಚಯ ||೮||  
 ದಾವರಷ್ಟ ಜಯವಿಜಯ ನಾರದ ಭಾರತೀ ಪಂಚಕೋಟಿ ದೇವರು |  
 ಶ್ರೀ ರಮಣ ಏಕಾಂತ ಜನರೆಖ್ | ಈರೆರಡು ದಿಕ್ಕಿನಲಿ ಇಹ್ಯರು ಸುತ್ತಲಿ  
 ಪಾಡುತ್ತ ಕಾಣಿವುತ್ತ | ಹಾರುತಲ ಹಾರ್ಯಸಿ ನಾನಾ ವಿ | ಹಾರದಲಿ  
 ಪೂರ್ವದಕ್ಕಿನೆ ವಿ | ಸತ್ಯರಮಾದುತಲಿಪ್ಪ ಸೀಬಗನಾ || ೯ || ಎರಡು

ವಿಂಶತಿ ಗುದ್ಧು ಮೋಳವೆ | ಕರೆಸಿಕೊಂಬೋಡೊಂದೆ ನಿಷ್ಪತ್ತಿ | ಇರದೆ  
 ಇವು ನಾನೂಬಾಯಾದಡೆ | ವರಧನುಸ್ಸು ಪ್ರಮಾಣವೆನಿಸೋದು |  
 ಗುರುತು ತಿಳಿವುದು ಇಂಥ ಧನುಸ್ಸು | ಅರವತ್ತು ಪರಿಮಿತ ಈ ಭೀಮಾ |  
 ಸರತೆಯೊಳು ಪರಿಪರೀತಿಫಾಗಳಕ್ಕು ನಿರೀಕ್ಷೆಸಿ ವಂದನೆಯ ಮಾಡುತ್ತ  
 || ೧೦ || ಜಾತಿಗೋತುರ ಹತ್ತೆದೊಂದೇ | ಮಾತು ಮನ್ಮಿಸಿ ಕೇಳಿ  
 ಮಜನರು | ವಾತದೇವನ ಕರುಣತನವ ಸು | ನಿತಿಯಲಿ ಪಡ  
 ಕೊಂಡು ಸತ್ಯದಿ | ಜ್ಞಾತ ಅನುಷ್ಠಾನದಲಿ ನಡೆದು ಪು | ನಿತ  
 ಮಾನವ ಬಂದರಾದಡೆ | ಆತುಮದೊಳು ಹರಿ ಪೂಳಿದು ಬರಲು |  
 ಕೂತುಕವ ತೋರಿಸುವ ರಂಗನ || ೧೧ || ಶೈಯ್ಯ ಹರಿದಿನದಲಿ ಮಾಡವಾ  
 ಕಾಯನಿಮರ್ಜನಾಗಿ ಪಂಥರಿ | ರಾಯ ರಾಜೀವನೇಶ್ವರ ಶ್ರಿಭುಷಣ |  
 ನಾಯಕನ ಕ್ಷೇತ್ರಕ್ಕೆ ಮನಮುಟ್ಟಿ | ಗಾಯನವ ಮಾಡುತ್ತಲಿ ಬಂದ  
 ನಿ | ಮಾರ್ಯಾದಲಿ ಕೊಂಡಾಡಿ ದಮ್ಮಯ್ಯ | ಕ್ಷೈಯ್ಯ ಪಿಡಿಯೆನೆ ಕರುಣ  
 ದಿಂದ ಸಾ | ಹಾಯವಾಗುವ ವಾಣಿಜನಕ || ೧೨ || ಮಕುಟಿ ಕುಂಚ  
 ಕುಲಾಯ ಕುಂತಲ | ಮಕರಕುಂಡಲ ಮಣಿಕಿರಣ ಸ | ನೃತ್ಯಾ  
 ಮುಖರ ಸೋಲಿಸುವ ಕಾಂತಿ ಚಂಪಕ ನಾಶಿಕಾ | ಮುಖ ಮೃಗನಾಭಿ  
 ಸಣ್ಣ ತಿಲುಕಾ ಕೌಸ್ತಭಗಳ ತುಲಸಿಮಾಲಿಕ | ನಬಿಪದಕ ಕಟ್ಟಿ ಕಂಬು  
 ಕರದ್ದುಯ | ಅಕಳಂಕ ನಬಿವಾದ ಭೂಷಣ ಮಾ | ಹೆಕ ಇಟ್ಟಿಗೆಮೇಲೆ  
 ನಿಂದ ವಿಶ್ವಲನ || ೧೩ || ಸಂಗಮ ಸುರಮಧನ ಕಾಳಿಂಗ | ಭಂಗ  
 ಭಾವುಕ ಭಕ್ತಿಜನ ಲೋಲ | ಶ್ರಿಂಗಾರಾಂಬುಧಿ ರೋಮಕೋಟಿ ಕೋಟಿ|  
 ಲಿಂಗಧರ ಗೌರಿಶ ಸುರಪಾ | ನಂಗಮಿಗಿಲಾದ ಮುನಿವಂದಿತಾ ಮಾ |  
 ತಂಗ ವರದ ಗೋವಿಂದ ವರದೇಶಾ | ಸಂಗಾನಿಷ್ಟಂಗ ಸುಪ್ರಸನ್ನಿ ನೀ |  
 ಅಂಗ ಗತಿಯೆಂದು ತುತಿಸಿ ಅನುದಿನ || ೧೪ || ಹೇಳಲೋಕವೆ (ತೈ)  
 ಲೋಹದಂಡಾ ಹೀ | ಯಾಳ ಕ್ಷೇತ್ರಮಹಿಮೆ ಸಾವಿರ | ನಾಲಿಗಿಂದಲಿ  
 ಪೂಗಳ ಸುಮೃಂತಿ | ವ್ಯಾಳಪತಿ ಬೆರಗಾಗಿ ನಿಲ್ಲಿವ | ಸಲಿಗೆನಾಮಾಳ್ಜರು  
 ವಿಲಿಂಗರು | ಮೇಲುಮೇಲೆ ಭುವನದೊಳಗಿದ್ದು | ಹೇಳಿ ಕೇಳಿದ  
 ಜನರಿಗಾನಂದ ಬಾಲ ವಿಜಯವಿಶಲರೇಯನ || ೧೫ ||

## ಶೋತಾದ್ವಿ ಮಹಿಮಾ

(ಶ್ರೀ ವಿಜಯವಿಶ್ವಲ)

ಉಂ ಪದ—ರಾಗ—ಕೋಡಿ

ಅದಿತಾಳ

ನೋಡಿ ನಾ ಧನ್ಯನಾದೆನೋ ಶೋತಾದ್ವಿಶನ | ನೋಡಿ ಧನ್ಯ  
ನಾದೆ | ನಾಡೊಳು ತನಗೆಲ್ಲಿ ಈಡಿಲ್ಲಿ ಸಿಸುವನ || ನೋಡಿ ನಾ ಧನ್ಯ  
ನಾದೆನು || ಹಲ್ಲ || ಆ ರೋಮಹರುವ ಬಂದು ಏಕಾಂತದಲ್ಲಿ | ಆರಾಧಿ  
ಸಿದಾ ತಾನಂದು | ಭಕ್ತಿ ಬಿಡದೆ | ವಾರವಾರಕ್ಕೆ ಗತಿಯೆಂದು ಈ  
ರೀತಿಯಲ್ಲಿ ಯಿರೆ ಶೋರಿದ ಕರುಣಾಶಿ(ನಿ)ನಾ ||೧|| ಭಕ್ತಿನ್ನ ತಪಸಿ  
ಗೊಲಿದು | ವೇಗದಿಂದಲಿ | ಲಕ್ಷಮಿ ರಮಣ ಸುಳದು ಬೇಡಿದಂತೆ ತಾ  
ಧಿಕವಿತ್ತು ರೋಷವಳಿದು | ಸುಖಿದ ಭಾರತ ವೇಳೋದಕೆ ಮುನಿ  
ಮಾಡಿದನ || ೨ || ಧರಿಗೆ ದಕ್ಷಿಣದಿಕ್ಕಿಲಿ | ಮಾಹೇಂದ್ರಿಯ ಮಹಿ |  
ಧರನಾ ಸಮೀಪದಲ್ಲಿ | ಪ್ರತಿದಿನ ಮೇರೆವ ವೈಭೇಳೆಗದಿಂದಲಿ | ಕರುಣೆ  
ವಿಜಯವಿಶಲ ವರಧೇನು ಯೆನಿಸುವನ || ೩ ||

ಕುಮಾರಧಾರಿ ತೀಥಸ್ಥಾ ವೇದವ್ಯಾಸ ಮಳೆಲು  
ಮುಟ್ಟಿಗೆ ಸ್ಮಾತ್ರತ್ರ

(ಶ್ರೀ ವಿಜಯವಿಶ್ವಲ)

ಉಳ ಪದ—ರಾಗ—ನರಾಳಿ

ರುಂಪಿತಾಳ

ಸತ್ಯವತಿ ಸೂನು ವೇದವ್ಯಾಸ ಲಕುಮೇಶ | ನಿತ್ಯ ನಿನ್ನ ನೆನಿಸುವ  
ಭೃತ್ಯರೊಡನೆ ಪ್ರೋಂದಿಸು ದೇವ || ಹಲ್ಲ || ಮೊದಲು ಸರ್ವ ವಾಸುಕಿ  
ಯಲ್ಲಿ | ಮುದನಾರಿಯ ಪೂಲಿಸಿ ತನ್ನ | ಬದುಕುವಗೋಚರುಗ ಉಪಾಯ  
ದಲಿ ನಿಂದಿರೆ | ಅದರ ತರುವಾಯ ಸ್ವಂದ | ಶ್ರಿದಶವೈರ ತಾರಕಣ್ಣ  
ಸದದು | ಇಂದ್ರಾಧ್ಯರ ಕೂಡ ಮುದದಿಂದ ಸ್ಥಿರವಾಗಿ ಮೇರೆದ || ೧ ||  
ಷಣ್ಣಿಗನು ಸತತ ತಾನು ಅನ್ನದಾನವ ಮಾಡುತ್ತಾ | ಪಾ | ವನ್ನ

ನಾಗುವದಕೆ ಪ್ರ | ಸನ್ನ ಮೋದದಲಿ || ನಿನ್ನ ದ(ಭ)ಲಿಸಿಲಿಗೆ ಬಾಹ |  
ದನ್ನ ಭಕುತಿಗೆ ಮೆಚ್ಚಿ | ಮುನ್ನಿನಾಗಮವನ್ನೆ ಪೇಳಿದ ವಾಸುದೇವ  
|| ಅ || ಕಲಿಯುಗದೊಳಗೆ ವಿಪ್ರಕುಲದಲಿ ಮಾರುತಿಯೆನಿಸಿ | ಬಲು  
ಮಾಯಿಗಳ ಮೋಹನಶಾಸ್ತ್ರವಳಿದು ಬದರಿಯ | ಬಳಿಗೆ ಬಂದು ಶಿಲೆ  
ಪ್ರತಿಮೆಗಳನ್ನೆ ಪಡೆದು ತಂದು | ಇಲ್ಲಿ | ನೆಲೆಮಾಡುವ ಸುಜನರಿಗೆ  
ಪೋಳೆವಂದದಲಿ ಇಳಿಯೊಳಗೆನಲು || ೩ || ಅಂದಿನಾರಭ್ಯ ಪಾರ್ವತಿ  
ನಂದನ ಕುಕ್ಕೆ ಪುರದಲಿ | ನಿಂದು ಸರ್ವರಿಂದ ಪೂಜೆ ಭಂದದಿ  
ಕೊಳುತ್ತಾ | ಮಂದ ಕುಪ್ಪರೊಗಗಳ ಹಿಂದುಮಾಡಿ ಪೋಡಿಸಿ | ಗೋ |  
ವಿಂದ ನಿನ್ನ ಪಾದ ಧ್ಯಾನದಿಂದ ಲೋಲ್ಯಾಡುತ್ತಲಿರೆ || ೪ || ಮರುತ  
ದೇವ ಸಂಪುಟಾಕಾರವಾದ ನೀನದರೊಳು | ಜಾರು ಸಿಲೇರೂಪವಾದ  
ಪಾರಾಶರ ಮುಷಿ | ಧಾರುಣಿಗೆ ರಹಸ್ಯವ ತೋರಿಕೊಳುತ್ತಲೀ ಕು |  
ಮಾರಧಾರೀ ವಾಸವಾದ ಕು | ಮಾರಗೊಲಿದ ವಿಜಯವಿರಲ || ೫ ||

### ಜನಮೇಜಯನ್ವಪವರದ ವರದಾತೀರ ಶ್ರೀ ನರಸಿಂಹ ಸ್ಮೃತ್ರ (ಶ್ರೀ ವಿಜಯವಿತ್ತಲ)

ಉಂ ಪದ—ರಾಗ—ನಾಟಿ

ರ್ಯಂಹಿತಾಳ

ವಂದೆ ಮುಕುಂದ ನಮೋ | ವಂದೆ ಮುಕುಂದ ನಮೋ ವ್ಯಂದಾರೆ  
ಕೇಶ ನಮೋ | ನಂದಮೂರುತಿ ಪರಮಾನಂದ ನರಸಿಂಹ || ಪಲ್ಲ ||  
ಬಿಸಿಜ ಪಿಠನ ವರವ ಪಡೆದು ಮಹ ರಾಜೇಂದ್ರ ವಸುಮತಿಗೆ ತಾನೆ  
ಸ್ವಾಮಿಯೆಂದೂ | ತಸುಳಿಯನು ಭಾಧಿಸಲು ಮೊರೆಯಿಡಲಾಕ್ಷಣ |  
ಮಿಸಣೆಪ ಕಂಭದಿ ಬಂದ ಭಳಿರೆ ನರಸಿಂಹ || ೮ || ರೊಷವನೆ ತಾಳ  
ನಿಟ್ಟುಸುರು ಗೈಸಿಕೊಳುತ್ತ | ಸೂಖಿ ಕಿಡಿಗಳ ನುದುರೆ ಕಲ್ಪಾಳಸುತ  
ಕಮು | ಲಾಸನಾಢ್ಯಾಷಾಲಿಸಿದ ನರಸಿಂಹ || ೯ || ಅಜವಾಣಿ ನೆಲೆ  
ಯಲ್ಲಿ ವಾಸವಾಗಿದ್ದ ಶಾಸ | ಗಜಪಗಿಯ ಮೊಗನೆ | ಆನಂದ ಮಗನೆ |

ಭಜಿಸುವಗೆ(ನು) ಗತಿಕೊಡುವ | ಜನುಮೇಜನ್ಯವರದಾ | ವಿಜಯ  
ವಿಶ್ವಲವರದತೀರ ನರಸಿಂಹ || ೨ ||

## ಕನಕಗಿರಿ ನರಸಿಂಹದೇವರ ಸೈತ್ಯತ್ರೈ

(ಶ್ರೀ ಜಗನ್ನಾಥ ವಿಶಲ)

ಉ ಪದ—ರಾಗ—ಘೃರವಿ

ತಾಳ

ರಂಗನ ನೋಡಿರೊ ಸಿರಿ ನರಸಿಂಗನ ಪಾಡಿರೊ || ಮಂಗಳ  
ಮೂರುತಿ ಡಿಂಗರಿಗರ ಹೃತ್ಯಂಗ ಕರುಣಾಂತರಂಗ || ಪಲ್ಲ || ತನುಜನ  
ಜನಕನು ಕೊಲ್ಲಲು ನೊರೆಯಿಡೆ ಬಂದ | ಕಂಬದೊಳಿಂದ | ಮನುಜ  
ಕೇಸರಿ ಧರಿಸಿದ ನಿಜ ಲೋಕಸ್ವಾಮಿ | ಅಂತಯಾರಮಿ | ದನುಜನ  
ಖದರ ಬಗೆದು ಕರುಳು ವಾಲೆಯಿಟ್ಟಿ ಕೊರಳೊಳು ಧಿಟ್ಟಿ | ವನಜ  
ಭವಾದ್ಯರು ಜಯಜಯವೇನುತ್ತಿರೆ | ಮೇರದಾ ಪ್ರಹಲಾದವರದ || ೩ ||  
ಮನದಲಿ ಬೇಡಿದ ಭಾಗ್ಯವ ಕೊಡುವನು ಚಲುವಾ | ಭಕುತರಿಗೊಲಿವಾ |  
ಅನುದಿನದಲಿ ಅನುಕಂಪನು ಹರಿ ನಮಗೆಲ್ಲ | ಭಕತವಶ್ವಲಾ ||  
ಫೌನಮಹಿಮನು ಪರಿಪೂರ್ಣ ಗುಣಾಂಬುಧಿ ತೇಜಾ | ರಾಜಾಧಿರಾಜಾ |  
ಜನುಮ ಜನುಮದಲ್ಲಿ ಜನನಾದಿಗಳಿಗೀತ ಮುಖ್ಯ ಕರ್ತನು ಸಖ್ಯಾ  
|| ೪ || ಕನಕ ಮುನೇಶ್ವರ ತಪವನು ಮಾಡಲು ಮೆಚ್ಚಿ ಬಂದನು  
ಮೆಚ್ಚಿ! ಕನಕ ವರುಷವನು ಗರೆಪುದು ಅಂದಿನ ದಿನದಿ ಆನಂದ ವನಧಿ ||  
ಕನಕ ನೃಕೇಸರಿ ಎಸಿಸಿದ ಅಂದಿನಾರಭ್ಯ ಈತನೆ ಸಭ್ಯ | ಆನಳನಯನ  
ರೂಪ ಲಿಂಗಾಕೃತಿಯ ಪ್ರೋಳಿವ | ನುತಿಸಲು ಸುಳವಾ || ೫ || ಗುಣದಲಿ  
ತಿಳವುದು ರುದ್ರಗೆ ಹರಿರೂಪವಿಲ್ಲ | ಇದು ಪುಸಿಯಲ್ಲಾ | ವನಜನಾಭಗೆ  
ನಾನಾರೂಪಗಳುಂಟೆಂದು ನೇದಾ | ಪೇಳ್ಳದು ಮೋದ || ಪ್ರಣತ  
ನಾಗದ ಇನಿತಾಗದ ಪಾಪಿಷ್ಟ ಮನುಜಾ | ಅವನೆ ದನುಜಾ | ಗಣನೆ  
ಮಾಡದಿರಿ ಇವರನು ಸುಜನರು ಯಿಂದೆ ನಮಗೀ ತಂಡೆ || ೬ || ಇನ  
ನಂತೆ ಒಪ್ಪುವ ಪ್ರೋಂಪಾನಿಧಿಯೊಳು ಧನದಾ | ದಿಕ್ಕಿಲಿ ಗಾಥಾ |

ಮುಸಿಜನ ಸಮೃತ ಶ್ರುತಿ ಉಕ್ತಿಗಳಲ್ಲಿ ಅಕ್ಷಯ | ಕೇಳುವಾಕ್ಷಯ ||  
ಮಂಧಿರ ನಮಿಸಿ ಪೂನೈ ಧ್ಯಾನವ ಮಾಡಲು ಭಕ್ತಿ | ಉಂಟು  
ವಿರಕ್ತಿ | ಹನುಮಧಿಶ್ವರ ನಮ್ಮೆ ವಿಜಯವಿಶ್ವಲ ನರಶಿಂಗಾ | ರಪು  
ಗಜಸಿಂಗ || ೫ ||

## ಶ್ರೀರಂಗಕ್ಷೇತ್ರ ಮತ್ತು ಶ್ರೀರಂಗ ಮಹಿಮಾ (ಶ್ರೀ ವಿಜಯವಿಶ್ವಲ)

ಉತ್ತರ ಪದ—ರಾಗ—ಕೇತಾರಗೋಳ

ಅಟ್ಟಿತಾಳ

ಇಂದು ಸಾರ್ಥಕವಾಯಿತು ಎನ್ನು ಜನನ | ಚಂದ್ರಪುಷ್ಟರಣಿ  
ವಾಸ ರಂಗನ ಕಂಡು || ಪಲ್ಲ || ಮತ್ತೇಳು ಪ್ರಾಕಾರ ಗೋಪುರ ಮಹ  
ದ್ವಾರ | ರತ್ನದ ಕವಾಟ ತೊರಣಗಳು | ಕತ್ತಲೆ ಹರನಂತೆ ಕಣ್ಣಿಗೆ  
ತೋರುತ್ತಿವೆ | ತುತ್ತಿಸಾಲಳವೆ ಆನಂತ ಜನುಮಂಕ || ೬ || ಸಾಲುಬೀದಿ  
ಗಳು ಒಂದೊಂದರ ಮಧ್ಯದಲ್ಲಿ | ಸಾಲುಮಂಟಪ ಮುತ್ತಿನ ಭಪ್ಪರಾ |  
ಕೇಲುಮಂಗಳಂದ ಬಿಗಿದ ಸೊಬಗು | ಹೊಂಬಾಳಿ ಶ್ರಂಬಗಳೆಡಬಲ  
ದಲ್ಲಿ ಪೂಪ್ಯಲು || ೭ || ಮುಂದೆ ಗರುಡಗಂಭ ಪವಳದ ಗವಾಕ್ಷಿ ಹಿಂದೆ  
ನೆರದ ಬಲು ಪರಿಯಂಗಡಿ | ಸಂದರ್ಭಿಯಂದ ಭೂಸುರರು ಸೈತ್ಯವ  
ಪೇಳಿ | ಒಂದೊಂದು ಬಗೆಯಲ್ಲಿ ನಂದಿಸುವದು ಕಂಡು || ೮ || ಚಂದ್ರನ್ನು  
ನಿಂದ್ಯ ಪೋಗಾಡಿದ ಸರೋವರ ಒಂದು ಸುರವನ್ನೇ ವೃಕ್ಷದಲ್ಲಿ | ಮಿಂದು  
ಸಜ್ಜನರು ಕ್ಯಾಗಳ ಮುಗಿದು | ನಮೋ | ಯೆಂದು ಕೊಂಡಾಡುವರು  
ವೇಗದಲ್ಲಿ || ೯ || ಪ್ರಣವಾಕಾರವಾದ ವಿವಾನ ಅದರಮೇಲೆ ಮಿನಗುವ  
ಸೂ | ದೇವಾದಿಗಳ | ಮನದಿಂದ ಕೊಂಡಾಡಿ ಮುದದಿಂದ ಪಾಡುತ್ತಾ|  
ಫಣಿತಲ್ಪನಾಥ ಶ್ರೀ ಷರಮವುರುಷನ ಕಂಡು || ೧ || ಕಮನೆಯ  
ಮಕುಟ ಕಸ್ತುರಿತಲುಕಾ ನಾಸಿಕ ಕಮಲಾಕ್ಷ್ಯ ಕುಳ್ಳಿತಾ ತೆರದ ಕದಪು |  
ಅಮಲಾಗೂದಲು ಕರ್ಮಕುಂಡಲ ಉರದಲ್ಲಿ | ರಮಣ ಕೌಸ್ತಿಭಕ್ತಾರ  
ಪದಕ ಪಾವನ ಪಾದ || ೧ || ನಷ್ಟನಗೆ ಚತುರ್ಧಶ ಲೋಕವ | ಬಿಸಿಜ

ಕರಗಳು ಭೂವಣದಿಂದಲಿ | ಬಿಸಿಜಭವನ ಪಡೆದ ನಾಭಿ ವಸನ ಕಟ್ಟಿ |  
ಮಿನಣಿಪ ವಧಾಣ ಸರ್ವಲಕ್ಷ್ಯಣಾ || ೭ || ಕಾಲಕಡಗ ಹೆಂಡೆ  
ಪ್ರೋಂಗಿಜ್ಞ ಅಂದಿಗೆ | ಪಾಲಾಯ ಪದತಳದಲ್ಲಿ | ರೇಖೆ | ವಾಲಾಗ ಸಿರ  
ದೇವಿ ಪ್ರೀತಿಯಿಂದಲಿ ಮಾಡೆ | ಕಾಲಕಾಲಕೆ ಸುರರು ಸಮೃದ್ಧಿದಲಿ  
ತುತಿಸೆ || ೮ || ಉಭಯ ಕಾವೇರಿ ನಡುವೆ ಯಿದ್ದು ದಕ್ಷಿಣ | ಅಭಿಮುಖ  
ವಾಗಿ ಪವಡಿಸಿದ ಚ್ಯಾವ | ವಿಭೀಷಣವರದ ರಂಗಮಂದಿರಸ್ವಿಲಯಾ |  
ವಿಬುಧೀಶ ವಿಜಯವಿಶ್ವಲ ರಂಗನ ಕಂಡು || ೯ ||

## ಶ್ರೀರಂಗಕ್ಷೇತ್ರಮಹಿಮಾ, ಶ್ರೀ ರಂಗನಾಥ ಸ್ವೀತ್ರ

ಇಲ ಪದ—ರಾಗ

ತಾಳ—ತ್ರಿವಿಷಿ

ರಂಗನ ನೋಡಿರೋ ಕರುಣಾಪಾಂಗನ ಪಾಡಿರೋ | ಮಂಗಳ  
ಮುಂರುತಿ ಮನುಕುಲೋತ್ತಂಗಾ ಜಗದಂತರಂಗ || ಪಲ್ಲ || ಜಲಜ  
ಸಂಭವಭವ ಮಿಕ್ಕಾದವರನ ಗರ್ಭ | ದೋಳಗಿಟ್ಟಿ ಸರ್ಭ | ಪ್ರಳಯೋದಕ  
ಡಲಿ ವಟಪತ್ರದಲಿ ಯಿದ್ದು | ಸುಪ್ರಸಿದ್ಧ | ಜಲಜಾಯುತದಳ ಪ್ರೋಕ್ಕು  
ಳಂಡಲಿ ಅಂದು ಪಡೆದ | ಮಗನಿಗೆ ನುಡಿದ | ಹೊಳೆವ ಪ್ರಣವ  
ವಿನಾನದೊಳಗಿಂದ ಬಂದ | ಪರಮಾನಂದ || ೧ || ಸೀತರೆ ಪುಟ್ಟಿದ  
ಮೇಡಿನಿ ಪಾಲಗೆ ಮೆಚ್ಚಿ ಬಂದನು ಮೆಚ್ಚಿ | ಜೋತಿಪ್ರಕಾಶನು ಸಾಕೇತ  
ಪುರದಲಿ ನಲಿದಾ | ತುತಿಪರಿಗೊಲಿದ | ಆತುಮಾನುರುತಿ ದಕರಥಗೆ  
ಮಗನಾದ | ಸುಪ್ರಸಾದ | ಭೂತದೊಳು ಜಾನಕಿನಾಯಕನಾಗಿ ಮೇರದಾ  
ಸುಜನರ ಪ್ರೋರದ || ೨ || ಲೋಕಕಂಟಿಕ ದಶಕಂರ ವಂಶವ ಕೈಂದ |  
ಉತ ಮುಕುಂದ | ನಾಕಜನರು ಜಯಜಯವೇನುತಿರೆ ಅಯೋಧ್ಯನಾಳ್ಜಿ  
ಅನಾಧ್ಯ | ಯೇಕ ತನ್ಮೇಷ್ಣ ಉ ತಾನೆ ಪ್ರೋಜೆಯ ಮಾಡಿಕೊಂಡ | ಬಲು  
ಪ್ರಚಂಡ | ಕೈಕದ ಭಜಿಸಲು ಪ್ರೋಲಿದು ಬಂದನು ರಂಗನು ಅಂದು |  
ಕರುಣಾಸಿಂಧು || ೩ || ಬರುತ ವಿಭೀಷಣ ಕಾವೇರಿತೀರಕೆ ಬಂದ |  
ಉತ್ತರಹಂಡಿ | ಪರಮಪುರುಷ ಯಿಲ್ಲಿ ಲಂಕೆಗೆ ಪ್ರೋಗದೆ ನೀತ | ಬಲು

ಗುಣವಂತ | ಧರುಣಿ ಧರುಣಿ ವರುಣ ವರುಣ ನ ಕ್ಕು | ನುಡಿದನು  
ವಾಕು | ನಿರುತರ ತಲ್ಲೂ ಮುಸೀಶನಿಂದಲಿ ಪೂಜೆಗೊಂಬ ಉಪಹಾಸ್ಯ  
ಬಿಂಬ || ೪ || ದ್ವಾಷಿಣಮುಖವಾಗಿ ಉರಗನವೇಲೆ ಮಲಗಿಪ್ಪ | ಶ್ರಿಜಗ  
ದಪ್ಪ | ನಕ್ಷತ್ರೀಶ ಸರೋವರ ಪುನಾಗಪ್ಪಕ್ಕೆದಲ್ಲಿಪ್ಪ ದಕ್ಕ | ಆಷ್ಟು  
ಮೂರುತ ಅಪ್ರಾಕೃತ ಶರೀರ | ಭಕುತಮಂದಾರ | ಪಷ್ಟಿವಾಹನ ನಮ್ಮು  
ವಿಜಯವಿಶಲರಂಗರಾಜಾ | ರಾಜಾಧಿರಾಜ || ೫ ||

## ಅನಂತಗಿರಿ ಮಹಿಮಾ

(ಶ್ರೀ ವಿಜಯವಿಶ್ವಲ)

ಒಂ ಪದ—ಉದಯರಾಗ

ರ್ಯಂಸಿತಾಳ

ಅನಂತಗಿರಿ ಯಾತ್ರಿಮಾಡಿ ಜನರು | ಅನಂತಜನುಮದ ಪಾಪ  
ಸಂಹರವು || ಪಲ್ಲ | ಇಲ್ಲಿ ಕುರುರಾಯ ಜನಾಂತರದ ಪಾಪ | ನಿಲ್ಲದೇ  
ಮಾಡಿದ ನಡತೆಯಂದ | ಎಲ್ಲ ಕಾಲದಲಿ ದಾರಿದ್ರ್ಯನಾಗಿದ್ದ ಶ್ರೀ ವಲ್ಲ  
ಭನ ಪೂಲಿಸಿ | ಮುಂದಂಬರೀಷ ನೃಪನಾದ || ೮ || ಚಂಡಶಾಸನ  
ಸೆಂಬ ನೃಪತಿ ದುಮರ್ಶಿಯಲ್ಲಿ | ಮಂಡಲಾದೊಳಗಿರಲು ಸರ್ವಕಚ್ಚೇ ||  
ಕಂಡು ಗೃಧ್ರಪು ಆವನ ಉಂಗುಪ್ಪ ಭವನಾಸಿ ಕುಂಡಲದಲಿ ಬಿಸುಟೆ  
ದಶರಥ ಭೂಪತಿಯಾದ || ೯ || ಹೇಳಲಳವೇ ಯಿನ್ನು ಕ್ಷೇತ್ರದಮಹಿಮೆ  
ಕೇಳಿದಾಕ್ಷಣ ಮುಕ್ತಿ ಸಿದ್ಧವಕ್ಕು || ಶ್ರೀಲೋಲ ನರಸಿಂಹ ವಿಜಯ  
ವಿಶ್ವಲರೇಯನ | ವಾಲಗವ ಕೈಕೊಂಡ ಮನುಜಂಗೆ ಬಲುಸಾಧ್ಯ || ೧ ||

## ವನ್ನಿಪುಷ್ಟರಣಿ

(ಶ್ರೀ ವಿಜಯವಿಶ್ವಲ)

ಒಂ ಪದ—ರಾಗ—ಕಾಂಚೋಧಿ ತಾಳ—ರ್ಯಂಸಿ

ದೇಶದೊಳಗೇ ಕ್ಷೇತ್ರ ಬಲು ಉತ್ತಮಾ | ದಾಸೋಹಂ ಎಂದೆ  
ನಲು ಗತಿಗೆ ಪಥಸಿವ ಕೊಡುವಾ || ಪಲ್ಲ | ಹರಂ ಸಮ್ಮೋಹತ ಮನೇಂದು

ನೆರಹಿದಂಥಾ ಮುನಿ | ವರನ ಶಾಂತದಲಿ ಪಾವಕನು ಬಂದೂ || ಪರಮ  
ತಪನು ಮಾಡಿದನು ಹರಸೊಲಿದು ವರನಿತ್ತ | ಧರೆಯೋಳಗೆ ಇದೆ  
ವನ್ನೀ ಪುಷ್ಟರಣಿ ಎನಿಸುವದು || ೧ || ದಿವಿಜರಿಗೆ ಸೋತು ದಾನವರು  
ಶುಕ್ರಗೆ ಪೇಕೆ | ಶಿವನೊಲಿಸಿ ಅವ್ಯತರಾ ಮಾತ್ಸ್ವನೆಂದೂ || ಈವಿ ಇಲ್ಲಿ  
ತಪನಾಡೆ ಅಂದು ಸುರಧೀನು | ಶಾಪನು ಕೈಕೊಳಲು ಶ್ರೀರಂಭ  
ನಿಂದಲೀ ಗತಿ || ೨ || ರಾಯ ಖುಷಿ ಗಾಧೀಯ ಬ್ರಹ್ಮತ್ವಗೋಸುಗಾ |  
ಗಾಯಿತ್ರಿ ವಲಿಸಿದನು ಈ ಶಿಲೀಯಲೀ || ಆಯು ಉಳ್ಳದರೊಳು ಇಲ್ಲಿ  
ಕುಳತು ವಂದು | ಗಾಯಿತ್ರಿ ಮಂತ್ರವನು | ಜಪಿಸೆ ನರನು ಮುಕ್ತಾ  
|| ೩ || ಆಗಸ್ತೇಶ್ವರವಿಡಿದು ರಾಮಲಿಂಗ ಪರಿಯಂತಾ | ಬಗೆಬಗೆ  
ಶೀಘ್ರ ಏರಡೊಂದು ಪದ್ಭಾ || ಮಿಗೆ ಸೋಡಶಾಕೋಟಿ ಅರವತ್ತು  
ಸಾವಿರಾ | ಸೋಗಸಾಗಿ ಇಪ್ಪವಿಲ್ಲಿ ಶಾವೇರಿ ಮಧ್ಯದಲಿ || ೪ || ರಾಮ  
ನಾಥಪುರಾ ವೆಂಬೊ ಪೆಸರೆ ಉಂಟು | ಮೃಂಗಕೇಶನು ನಾಲ್ಕು ಪೆಸರಿ  
ನಲೀ || ತಾಮಹೋತ್ಮೇಹದಿಪ್ಪ ವಿಜಯವಿಶ್ವಲನಂಭು | ತಾಮರಸ  
ಧಾರ್ಜನವನು ಮಾಡುತ್ತ | ಭಕ್ತರನು ಪೂರ್ಣವಾ || ೫ ||

## ದಕ್ಷಿಣ ಶರಧಿತಿರ ಕನ್ಯಾಕುಮಾರಿ ಕ್ಷೇತ್ರ

(ಶ್ರೀ ವಿಜಯವಿಶ್ವ)

ಇಗ ಪದ—ರಾಗ—ತೂಡಿ

ರ್ಯಾಂಷಿತಾಳ

ಸಾರೀ ಗೌರ ಕೌಮಾರಿ | ವಾರಿಜಾಕ್ಷನ ಚರಣ | ವಾರಿಯನು  
ಧರಿಸುವ ನಾರೀ ಗೌರಿ ಕುಮಾರಿ || ೫ || ಬಾಣಕುಂಭಾನೆಂಬೊ  
ದಾನವರಿರ್ವರು | ಕ್ಷೋಣಿಯೋಳು ಬಂದಲ್ಲಿ ತಪನವನಾಡಿ || ಮಾಣ  
ದಲೆ ಕಮಲಗಭ್ರನ ಪೂರಿಸಿ ವೇಗದಲಿ | ಏನು ವರ ಬೇಡನಲು  
ನಗುತಲವ ನುಸರಿದರು || ೬ || ಜಗಕೊಡಿಯನಾವಾತ ಆತನ ತನು  
ಸಮೃಂ | ಧಿಗಳೆಮ್ಮೆ ಕೊಲ್ಲಲ್ಲಿ ಉಳಿದವರ | ಬಗೆಯದಂತೆ ವರನನು  
ಪಾಲಿಸಿನಲು | ನಗುತ ಲೋಕೇಶ ದುರುಳರಿಗೆ ಸಲೆಯಿತ್ತ || ೭ ||

ಚತುರ್ವಶಲೋಕವನು ಗೆದ್ದು ಶ್ರಿದಂತಾಧ್ಯರಾ | ಮಿತಿಯಿಲ್ಲದೇ ಮಾನ  
ಭಂಗ ಮಾಡಿ | ಪತಿತರು ಈ ತೆರದಿ ಇರುತ್ತಿರಲು ವಿಬುಧರು | ಚತುರ  
ಮುಖಿಗೆ ಹೊರೆಯಿಡಲು ಹರಿಗೆ ಬಿಸ್ತೇಸ್ತಿ | ೩ || ತಿಳದು ಕುಂಡಲ  
ನೊಲಿದು ದ್ವಾಪರಾಂತ್ರೇದಲ್ಲಿ | ಖಳ ಕಂಷನೆಂಬುವನು ಪುಟ್ಟಿ ತನ್ನ ||  
ಬಲದಲ್ಲಿ ತನ್ನ ಅನುಜೀಯರ ಶೆರೆಯಿಟ್ಟು | ಬಳಲಿಸುವವಳಿಗೊಲಿದು  
ಉಪತಾರ ಮಾಡ್ದು ಯದುಕುಲದಲ್ಲಿ || ೪ || ಎನ್ನ ಕೊಡಲಿ ದುರ್ಗ  
ಜನಿಸಿ ಒರಲು ಇವಳನ್ನ ಕೊಲ್ಲುವೆನೆಂದು ಕಂಸ ಮುನಿಯೇ | ತನ್ನ  
ಶಕ್ತಿಯೀದ ಗಗನಕ್ಕೆ ಪಾರಿ ಬಲು | ಗನ್ನಫಾತರನ್ನ ಮಂಡುಹಿ ಬಿಡುವ  
ಳಿನಲು || ೫ || ಇಂತು ಹೇಳಲಿ ಅಜನು ಸಂತೋಷದಿರಲ್ತ್ವ | ದಂತಿ  
ಗಮನಳು ಉದುಭವಿಸಿ ಬಂದು | ಪಿಂತೆ ಮಾಡಿದ ತಪಸು ಸಿದ್ಧಿಸಿತು  
ಎನಗೆನೂತ | ಅಂತರಾಗಿದ್ದ ಖಳರ ಸದೆಬಡಿಡಃ || ೬ || ಹರಿಕೃಪೇ  
ರುಂದ ದಕ್ಷಿಣ ಶರಧಿಯಲ್ಲಿ ಸ್ಲಾಲು | ಹರವಿಮುಸಿ ಅಗಸ್ತ್ಯ ಪೂಜಿ  
ಇದನು || ಶರರಾಜ ಬಂದು ಮಂಡವೆಸ್ತೇನಲು | ಹರವೇಷಿ ಹರನ  
ಪಹಿತಪಲಿ ನಡೆತಂದ || ೭ || ಬರಲಾಕ್ಷಣದಲಿ ಕಲಿಯುಗ ಪ್ರಾಪುತ  
ವಾಗೆ | ಮರಕೆ ಸಿಂದನು ವರಸುಧಿ೯೦ದ್ರುವೆಂಬೋ | ಪುರದಲ್ಲಿ ಪೂಜೆ  
ಗೊಳ್ಳುತಲಿರಲು | ಇತ್ತು ಮಂದರ ಕನ್ಯಾಮಣಿಯಾಗಿ ದಳದಿಶಗೆ ಪೂಳೆ  
ವೃತೀರೆ || ೮ || ಅಂದಾರಭ್ಯವಾಗಿ ಕನ್ಯಾಕುವರಿಯೆನಿಸಿ | ಬಂದು ನವ  
ಶೀರ್ಘದಲ ಯಾತ್ರಿ ಜನರೂ || ಏಂದಾಗಲೇ ಮನದಂತೆ ಭಕುತ್ತಿಯ  
ನಿತ್ಯ | ಪೂಂದಿಸ ವೆ ವಿಜಯವಿಶ್ವಲನ ಪಾದದಲ || ೯ ||

## ಶ್ರೀ ಉಡುಪಿ ಕ್ಷೇತ್ರ ಮಹಿಮಾ

(ಶ್ರೀ ವಿಜಯವಿಶ್ವಲ)

ನೊಡಿದೆನು ಉದುಪಿಯ ನಿವಾಸನ | ನೊಡಿದೆನು ಯಾದ  
ವೇಶನಾ | ನೊಡಿದೆನು ಮಾನಿಸವೇಷನ | ನೊಡಿದೆನು ಲಕುವೇ

ಶನಾ॥೨॥ ಪರಶುರಾಮನು ಭೂಮಿಸುರಂಗಿ| ಸರುವ ಧಾರಃಣಿಧಾರಿಯ|  
 ಎರೆದು ಕೇಸರ ಗಿರಿಯ ಪಡುವಲ | ಶರನಿಧಿಯನು ಶರದಲಿ || ಭರದಿ  
 ಬಿಡಿಸಿದ ಶೂರ್ವಕಾರದ ತೆರದಿ ನೇಲನೀ ಧರಣಿಗೆ | ಪರಮಾಂತರ  
 ರಾಮಭೋಜನು | ಅರಣ್ಯಾದದು ನೋಡಿದೆ || ೮ || ಯಾಗಮೇಂಸುಗ  
 ರಾಮಭೋಜನು | ನೇಗಲೀ ಕೊನೆಯಿಂದಲಿ | ಆಗ ಭೂಮಿಯ  
 ಶೋಧಿಕಲು ಒಂದು ನಾಗ ಒಂದಿತು ಮೃತವಾಗಿ || ತೂಗಿ ಶಿರವನು  
 ಭೃಗುಕುಲೇಶಗೆ | ಬಾಗಿ ನೆನೆಯಲು ಸಂಕೇತಾ ! ಸಾಗಿ ಭೂಮಿಪಾಲ  
 ರಿಷ್ಯ ಚೆನ್ನಾಗಿ ಪೂಲಿದದು ನೋಡಿದೆ || ೯ || ತಿಳುಹಿದನು ಪೂರ್ವದಲಿ  
 ಈ ಘಟೆ ಖಳನುಕಾಣ್ಣೊ ಇವನಿಂದು | ಅಳಿದು ಪೂರ್ಣದನು ಲೇಸು  
 ಭೂಮಿರ | ಕುಲಕೆ ಸಂತೋಷವಾಯಿತು || ಒಲಿಮೇಯಲಿ ಸತ್ಯಾರ್ಥಿ ವಿಧ  
 ವೆಗ್ಗಳವಾಗಿ ಸುಯಾಗವ | ಸುಲಭ ಮನದಲಿ ಮಾಡೆನಲು ಸಿ | ಶ್ವಲ  
 ಭಕ್ತಿಯಲ್ಲಿ ಸ್ತುತಿಸಲು || ೧ || ಇಂದಿರಾಪತಿ ಕರುಣೆಸಿಂದೂ ಅಂದಿಗಾ  
 ರಾಮಭೋಜನು | ಪೂರ್ಣ ಕೈಶ್ರೋಶದ ಅಗಲು ರಚತಾ | ಥಂದ ದಾಸನ  
 ಮಾಡಿಸಿ || ತಂದು ದೇವನ ಕುಳ್ಳಿರಿಸಿ ಆ | ನಂದದಲಿ ಓಲ್ಲಾಡುತ್ತಾ |  
 ಕುಂದದಲೆ ಮೇಧವನೆ ಮುಗಿಸಿ ಗೋವಿಂದನಾ ಪ್ರೀತಿಬಡಿಸಿದ || ೧೦ ||  
 ಭೂತಳದೊಳು ರಚತಪೀಠಾಖ್ಯಾ | ಖ್ಯಾತಿ ಆಯಿತು ಸರ್ವದಾ | ಆ ತರು  
 ವಾಯದಲ ಭಾಗವ | ಭೂತನಾಥನನಂದದಿ || ವಾತಭಕ್ತನ ಸದುವೆ  
 ನಿಂದನು ಮಾತು ಇದು ಪುತ್ತಿಯಲ್ಲವೂ | ಪೂತುರೇ ನೋಹಕವ  
 ಶೋರಿದ | ಜಾತರಹಿತಗೆ ನಮೋನಮೋ || ೧೧ || ಇಂತು ಈಪರಿಯಿರಲು  
 ಗಂಗೆಯ | ಕಾಂತ ಮಹತಪವನೆ ಮಾಡಿ | ಸಂತತ ಗೋಪಾಲಕೃಷ್ಣನ |  
 ಸಂತೋಷವನು ಬಡಿಸಿದ || ಚಿಂತೆಯಲಿ ವಿದೂರನಾದನು | ಮುಂತೆ  
 ನಡೆದ ಕಥೆ ಕೇಳಿ | ಕಂತಹರವನ ನಾ ಪೂಲಿಸಿ ಉಡುಪಾಕಾಂತ ವರವನೆ  
 ಏದಿದಾ || ೧೨ || ಮೂರು ಯುಗದಲಿ ಈಪರಿಯಾಗಿ | ಮಾರುತಾ ಮಧ್ಯ  
 ಗೇಹನ | ಚಾರುಮನೆಯಲಿ ಜನಿಸಿ ವೈಷ್ಣವಾಚಾರ್ಯ ಈ ದುಃಶಿಷ್ಯ  
 ಸ್ತುತಾ || ಹಾರಿಸಿದ ಹರುಪದಲಿ ರುಗ್ರಿಣ ದ್ವಾರಕಿಲಿ ಪೂಜೆಮಾಡಿದ |  
 ಮೂರುತಿಯ ಸ್ಥಾಪಿಸಿದ ಲೀಲೆಯು | ಆರು ಬಣ್ಣಸಲಾಪರೂ || ೧೩ ||

ಇದೆ ರಜತಪೀಠ ಅಜಕಾನನವಿದೆ | ಇದೆ ಉಡುಪಿ ಇದೇ ಶಿವಕುಲಾಯಿ |  
 ಅದರ ಬಳಿಯಲಿಯಿಪ್ಪ ತೀರ್ಥದ ಅದುಭುತವ ವಸ್ತಿಷ್ಟವೆನು || ಇದೆ  
 ಅನಂತ ಸರೋವರವು ಮತ್ತಿಚೆ ವಾರುಣ್ಯಚಂದ್ರಮತೀರ್ಥ | ಇದಕೆ  
 ಮಧ್ಯಸರೋವರವೆಂಬುದುಕಾಣೊ ಶ್ರುತಿ ಉಕ್ತಲ ||೩|| ಸಕಲ ದೇಶವ  
 ಜನರು ತ್ರಿವಿಧ | ಸುಖವಾರಿಧಿಯೋಳು ಸೂಸುತಾ | ಅಖಿಳ ಪೈಭವದಿಂದ  
 ಬಪ್ಪ | ಆಕಟ್ಟ ಸಂದರ್ಭಿಗೇನೇಂಬೆ || ಮಹಿಳಾತಿಗೆ ಸೂರ್ಯಾಬಂದ ಕಾ |  
 ಲಕೆ ಕೃಷ್ಣನ ನೋಡುನೇವೆಂದು | ಚಕನೆ ನಿಲ್ಲಿಂದ ಬಂದು ನೇರದದು |  
 ಮುಕುತಾರ್ಥ ಹರಿಸ್ತೇರಕಾ ||೪|| ಸಜ್ಜನರ ಶಿರಿ ಚರಣ ರಜದಲಿ |  
 ಮಜ್ಜನಾವನೆ ಗೃಹವಾತಾ | ಹುಜ್ಜುಹುಜ್ಜಿಗೆ ಕೃಷ್ಣ ಕೃಷ್ಣ ಆಬ್ಜನಾಭ ನಾರಾ  
 ಯಣ || ಮಹಾಜ್ಜಗತ್ತಿಯೆಂದು ಸೋತ್ತ್ರನಿ | ಲಂಜ್ಜನಾಗಿ ಪರಿಸುತ್ತಾ |  
 ರಜ್ಜಪಾಡಿಯು ಒಫುರದಿಂದ | ನಿವ್ಯಾಂಜ ಭಕ್ತಿಲಿ ನೋಡಿದೆ ||೫||  
 ವೋದಲು ಸವಿ-ಸಿದೆ ಚಂದ್ರಶೇಖರ ಪದುಹಂಗಭರನ ಮಗನೆಂದು |  
 ಅದರ ತರುವಾಯ ಚಲ್ಲಿ ಮಾರ್ಯಾಯ | ಸದಬಡಿದ ಹೃಣಿಂದಿಂದು ||೬||  
 ಸದಮಲಾ ಕುಳತಿಪ್ಪ ಸ್ಥಾನವ | ಪ್ರೋವಗಿ ನೋಡಿ ಕೊಂಡಾಡುತಾ |  
 ಮದನಜನಕಾನಂತಸ್ವಾಮಿಯ ಪದಯುಗಳವನು ನೋಡಿದೆ ||೭||  
 ರತುನಗಭರದೊಳಿಕವಾದತಿ | ರಿಥವಿದೂ ಮಧ್ಯಾಂಶ್ಯದಿ | ಸತತ ಬಿಡ  
 ದಲೆ ಯಿಲ್ಲಿ ಭಾಗೇ | ರಥಿವಾಸ ನದಿಗಳ ಕೂಡಿ || ಸುತ್ತಿಸಿ ಮೆಲ್ಲನೇ  
 ಮುಟ್ಟಿ ಏಂದೂ ಮತ್ತೆ ಕಮ್ಮದ ಚರಿಯವ | ಹಿತಮನಸಿನಲಿ ಮಾಡು  
 ವಂಥ | ಕೃತಕಾರ್ಯವನು ನೋಡಿದೆ ||೮|| ಅಲ್ಲಿಂದ ನವರಂಧ್ರಗಳು  
 ಕಂಡು | ಸ್ವಲ್ಪಲೋಚನ ಕೃಷ್ಣನಾ | ಸೋಲ್ಲಿನಿಂದಲಿ ಪಾಡಿ ಭಾರತಿ |  
 ವಲ್ಲಭನ ಕೊಂಡಾಡುತಾ || ಮೆಲ್ಲಮೆಲ್ಲನೇ ದ್ವಾರವನೆ ಪ್ರೋಕ್ಕು | ನಿಲ್ಲಿದಲೆ  
 ಸಮೀಪಕೆ | ಬಲ್ಲದನು ಗುಣೆಶತ್ತ ಭಕ್ತವಶ್ವಲನಂಫ್ರಿಯ ನೋಡಿದೆ  
 ||೯|| ಮಹಾರುಬಗೆ ಭೂಷಣವ ಧರಿಸಿದ | ಮಹಾರುತಿ ಇದೆ ಕಾಣಿರೋ |  
 ಪಾರುಗಾಣರು ಈತನ ಅವತಾರ ಗುಣಕ್ರಿಯೆ ಮಹಿಮೆಯಾ || ವಾರಿ  
 ಜೋಧುವ ಶಿವಮುಖಾಂಧ್ಯರು | ಸಾರಿ ಹಾಕಾ ಎಂಬರೂ | ಧಾರುಣಿಗೆ  
 ಇದೆ ದೈವ ನವನೀತ | ಚೋರನಾ ಕೊಂಡಾಡಿದೆ ||೧೦|| ತ್ರಾಹಿ

ತ್ರಯಂಭಾವಶ್ಚ ಪ್ರೇರಕ | ತ್ರಾಹಿ ತ್ರಯಂಭಣ ವಿರಹಿತಾ | ತ್ರಾಹಿ  
 ತ್ರಯಂಭಾವಂಬಾಸ ಸವೇರ್ಥ | ತ್ರಾಹಿ ತ್ರಯರೂಪಾರ್ಥಿಕಾ || ತ್ರಾಹಿ  
 ತ್ರಯವನು ಗೆದ್ದ ಪ್ರಸಿದ್ಧ | ತ್ರಾಹಿ ತ್ರಯವನು ಕೊಡುವನೆ | ತ್ರಾಹಿ  
 ತ್ರಯಗಳ್ಲಿವನ ಪಾಲಕ ತ್ರಾಹಿ ತ್ರಯಲೋಕಾಧಿಪಾ || ಗಜ || ಪಾಹಿ  
 ಪರಮಾನಂದ ಗೋವಿಂದ ಪಾಹಿ ಪರತರ ಪರಂಜೋತಿ | ಪಾಹಿ ಪತಿತ  
 ಪಾವನ್ನ ಮೋಹನ್ಸ್ತ | ಪಾಹಿ ಪಾಲಾಂಬಿಧಿರಾಯಃ | ಪಾಹಿ ಜಗ  
 ದತ್ಯಂತ ಭಿನ್ನಾನ್ | ಪಾಹಿ ಸಿಭಿನ್ನಸ್ವರೂಪ | ಪಾಹಿ ನಖಶೀಲಿ ಜಳ್ಳಿ ಸ  
 ಪೂರ್ಣಾನೆ | ಪಾಹಿ ಎನ್ನಾಯ ಪ್ರೇಮಾನೆ || ಗಳ || ಸಮೋನಮೋ ಜತು  
 ರಾತ್ಮಾ ಗುಣನಿಧಿ | ಸಮೋನಮೋ ಪುನ್ನಾಮಕಾ | ಸಮೋನಮೋ  
 ವಟಪತ್ರಿಶಾಯಿ ಸಮೋನಮೋ ಪುಣ್ಯಶೈಲ್ಲಿಕಾನೆ | ಸಮೋನಮೋ  
 ಸಮಾಷ್ಟ ಸರ್ವಗ | ಸಮೋನಮೋ ಸರ್ವಶಿಭ್ರಾನೆ | ಸಮೋನಮೋ  
 ಅಷ್ಟಕ್ರಾಷ್ಟಕ್ರಾ | ಸಮೋನಮೋ ನಾರಾಯಣಾ ||ಗಳ|| ಜಯಜಯತು  
 ಕರಿವರದ ನಾಮನ | ಜಯತು ನಾರದವಂದ್ಯಾನೆ | ಜಯಜಯತು  
 ಪ್ರಹಲ್ಲಾದರಕ್ಷೇಕ | ಜಯಜಯತು ಪಾಧನ ಸಾರಥೇ || ಜಯಜಯತು  
 ಅಂಬರೀಷ ಪರಿಪಾಲ | ಜಯತು ಪಾರಾಶರನುತ | ಜಯಜಯತು  
 ಪಾಂಚಾಲ ಮಾನಕಾಯಾಂನೆ | ಜಯಜಯತು ಗೋಪಿಕವಲ್ಭಭ ||ಗಳ||  
 ಜಿನಿತುಬಗೆಯಲಿ ತುತಿಸ ದೇವನ | ಮನದಣಿಯ ಕೊಂಡಾಡುತ್ತಾ |  
 ಕ್ಷಣಬಿತದೆ ತನ್ನ ನೆನಸಿದವರಿಗಿ | ಹೊಣೆಯಾಗಿ ಪಾಲಿಸುವನೂ ||  
 ಜನುಮಜನುಮಂದಲಂದ ವಂಡಿದ ಘನ ದುರಿತ ಪರ್ವತಗಳು | ಜಿನಿ  
 ಗಡಿದು ಸಾಧನವೆಣ ವೇಗ | ತನಗಿ ತಾ ಮಾಡಿಸುವನು || ಗಜ || ಆದಿ  
 ನಾರಾಯಣನು ಗೋವಿಂದ ವಾಯಧಿ ಭೂಷಣವೇಷವು | ಭೇದವಾಡಿದ  
 ನಾರಾಯಣ ಶುಪ್ರ | ಸಾದತಿಮುಂಲರೂಪಷ್ಠಾ || ಆದಿವಾದವು ವಿಡಿದು  
 ಎರಡೂ ಏದುದಿನ ಪರಿಯಂತ್ರವೂ | ಶ್ರೀಧರೇಶನು ವೇಷ ಧ್ಯಾನಿದ್ದ  
 ಸಾಧುಂಗಡ ಸೋಡಿದೆ || ಅಂ || ಉವಂತಕಾಲದ ಪೂಜೆಯಾಗಲು  
 ಮುದದಿ ಸಿಮಾರ್ಲ್ಯಾವಿಷಜ್ಞನೆ | ಇದೆ ಪೂರ್ದೈಸಲು ಮತ್ತೆ ಪಂಚಾ |  
 ಶುಧ ಪೂಜೇ ಉದ್ವಾಚನೆ || ಒದಗಿಯಾಗಲು ಮಾತ್ರಲೇ ಶುಧವಿಧು

ದಂತಿ ಬೆಣ್ಣೆ ಶರ್ಕರಾ | ಸದತೀರ್ಥ ಅಲ ಕಾರ ಅವಸರ ಇದೆ ಮಹ  
 ಪ್ರಾಜೆ ಸೋಽಿದೆ ||ಅ|| ಗಂಧ ಪರಮಾ ತುಂಸಿ ಪ್ರಾಷ್ಟ್ವನಂದಭಾಷಣ  
 ಧರಿಸಿಪ್ಪ | ಒಂದು ಕೈಯಲಿ ದಾಮ ಕಡಗೋ | ಲುಂದದಲಿ ತಾ ತಾಳಿದ ||  
 ಮಂದರಿಗೆ ಇದು ಸಾಧ್ಯವಲ್ಲವು | ಮುಂದೆ ಯಂತಿಗಳು ಮಂತ್ರವಾ |  
 ಮಂದನಗೆಯಲಿ ವೇಳಾತಿಪ್ಪ ಭಂದವನು ನಾ ಸೋಽಿದೆ || ಅ||  
 ಎತ್ತುವಾ ಧೂಪಾರತಿಗಳು ಹತ್ತೆಂಟು ಬಗೆ ಮಂಗಳಾ | ರುತಿ ನಾನಾ  
 ಸ್ನೇಹೇಯ ಷಡುರಣ ವೊತ್ತೆಂಗಳ ಪರಿಪರಿಧಾ | ಖತ್ತುಮಾಶಾಖಾದಿ  
 ಫೃತದಧಿ | ತತ್ತ್ವಕ್ರ ಘಲಪಕ್ಕವು | ಸುತ್ತಲೂ ತಂದಿಟ್ಟು ಅರ್ಧಿಸುತ್ತು  
 ಲಿಪ್ಪದು ಸೋಽಿದೆ || ಅ|| ಮಂತ್ರ ಫೋಷಣೆ ಭಾಗವತಜನ ನಿಂತು  
 ಗಾಯನ ಮಾಡಲು | ಅಂತವಿಲ್ಲದೆ ವಾದ್ಯಶಂದಣೆ | ಚಿಂತಿಸುವ ಸಿಜ  
 ದಾಸರು || ಹಂತುವಾಶೀಯಿಲ್ಲದ ಜನ ಸಂತೋಷದಲಿ ನಲಿವುತ್ತಾ |  
 ತಂತ್ರಸಾರೋಕ್ತದ ಪ್ರಾಜೆ ಅಧ್ಯಂತವನು ನಾ ಸೋಽಿದೆ ||ಅ|| ತೀರ್ಥ  
 ಪ್ರಸಾದ ಗಂಧ ಆಷ್ಟತೆ | ಅರ್ಥಿಯಲ್ಲಿ ಕೊಡುವರು | ವ್ಯಧವಲ್ಲವು  
 ಇಲ್ಲಿ ಪ್ರೋಂದು ಮುಕೂರ್ಕಾವಾದರೂ ಎಂದಿಗೂ || ಪಾರ್ಥಸಾರಥಿಯುಂಡ  
 ಶುಭ ಪದಾರ್ಥ ಬಡಿಸಲು ಉಂಡು | ಕೃತಾರ್ಥನಾದೆನು ಜಾಳ್ಳನವಧಿಕಾ|  
 ಸಾರ್ಥಕರನ ಸೋಽಿದೆ || ಅ|| ತರಣ ಮಕರಕೆ ಬರಲು ಗೋಪಾಲ |  
 ಹೆರೆವ ವೈಭವವೇನೆಂಬಿ | ಖರಗ ಮಂಟಪ ಗಜ ತುರಗ ಹರಿ ಸರುಡ  
 ಶ್ರೀ ಹನುಮಂತನಾ || ವರರಾಥನಾಗಿ ಮೇರದು ಆವ್ಯಾಲೆ | ಮಿರಗುವಾ  
 ರಧಕೆ ಏರಿ | ಪರಮವೇಗದಿ ಜತುರವೀಧಿಯ ತಿರಿಗಬಪ್ಪದು ಸೋಽಿದೆ  
 ||ಅ|| ಪ್ರೋಕುಳಿಯ ಸಂಭರನುವೆ ವೇಳಲು | ಗೋಕುಲಕೆ ಸಮವೇ  
 ಸಿತೂ | ಹಾಕು ಕೇಳಿ ಸುರಮುನಿಗಳೊಡನೆ | ಲೋಕಕಾಶ್ಚಯು  
 ತೈಯೇರುತ್ತಾ || ಸೋಕಿಸೋಕದ ಹಾಗ ವೋಕಳಿ | ಹಾಕಿ ಇಡುವ  
 ಲೀಲೆಯಾ | ಈ ಕಲಿಯುಗದಲ್ಲಿ ಸೋಜಿಗ | ಈ ಕಥೆಯಾದವನೋಽಿದೆ  
 || ಅ|| ಸಂಜೀವಾಲಗ ಎಡಬಲದಲಿ | ಪಂಚ ಕಟ್ಟಿಗೆಕಾರರೂ | ರಂಜಿ  
 ಸುವ ಹಲ್ಲಕ್ಕೆ ಸೇವಿತ ರಂಜಳವಾಗಿ ಪೋಪುಲು || ಕುಂಜರಾರಿಯ  
 ಪೀಠದವ್ಯಾಲೆ ಕಂಜಲೋಚನ ಕುಳ್ಳರೇ ನಿ | ರಂಜನದಲಿ ಪ್ರಾಜಿಸುವ

ಮತಿಪುಂಜ ಯತಿಗಳ ನೋಡಿದೆ || ೫ || ಶ್ರುತಿಪುರಾಣಗಳು ಪನಿಪತ್ವವು ಸತುಶಾಸ್ತ್ರ ಪ್ರಬಂಧವು | ಸತತ ಹೇಳುವ ಭಾಗವತ ಸುಸಂ | ಗತಿಯಲ್ಲಿ ರಾಗಭೇಧವು | ಶ್ರುತಿಕಥಾಭಾಗ ಪದ್ಯ ಅವ್ಯಕ್ತ | ಮಿತಿಯಿಲ್ಲದಲಿಪ್ಪ ಪ್ರಸಂಗ | ತತ್ತವಮಾಗಿದಿ ನುಡಿವ ಬಲು ಉನ್ನತ ಮಹಿಮಾ ನೋಡಿದೆ || ೬ || ದಾಸರಕೂಡಿಪ್ಪಾಳಯಾ ಸ್ತುತಿ | ವಾಸುದೇವನ ದ್ವಾರದಾ | ಆಶರಿತದಲ್ಲಿ ನಿಂತು ಮಾಹಕ ಪ್ರ | ಕಾಶವಂತನು ಹೊಳಪೋಗೆ || ಲೇಸಾಗಿ ನಮಸ್ಕರಿಸುವಂಥ | ಭೂಸುರರ ಸಮುದಾಯಕೇ | ಸೂರಿ ಮಂತ್ರಕ್ಷತೆಯು ಪ್ರಷ್ಟ | ಯತೀತ ಕೊಡುವದು ನೋಡಿದೆ || ೭ || ಧಾತ್ರಿಯೋಳಗಿದಕೆಲ್ಲಿ ಸಮನಾದ ಕ್ಷೇತ್ರವನು ನಾಕಾಣಿನೋ | ಸೈತ್ರೀತ್ರ ಪರಿಸುತ ಬಂದು ಕಂಡಾವಾತ್ರದಲ ಸೈಸಲ್ಯಾಪು || ಚಿತ್ರಚಾರಂತ್ರ ಮಹಿಮು ನೀಲಾ | ಗಾತ್ರ ವಿಜಯವಿಶ್ರೇಂದ್ರ | ಸಂತ್ರಾಮಕ ವಾಯು ಒಲಿಯೇ ಈ ಯಾತ್ರಿಫಲವನು ಕೊಡುವನು ||೫೩||

## ಉಡುಪಿ ಮಧ್ಯಸರೋವರ ಮಹಿಮಾ

(ಶ್ರೀ ವಿಜಯವಿಶ್ವಲ)

ಇಂ ಪದ— ಉಡುಪಿರಾಗ

ರ್ಯಾಂಪಿತಾಳ

ಮಧ್ಯಸರೋವರದ ಸ್ವಾನವ ಮಾಡಿರೋ | ಬುದ್ಧಿವಂತರುಕೇಳಿ ಇದರ ಮಹಾತ್ಮೀಯನು || ೮ || ಕೃತಯುಗದಲ್ಲಿ ಇದೆ ಅಸಂತ ಸರೋವರ | ತ್ರೀತಾಯುಗದಲ್ಲಿ ವರುಣತೀರ್ಥ | ಪ್ರೀತಿಯೋಳಗೆ ದ್ವಾಪರದಿಚಂದ್ರಪುಷ್ಟರಣೆ ಉ | ಸ್ವತ ಕಲಿಯುಗದಲ್ಲಿ ಮಹಾತೀರಧಾ || ೯ || ಸುರನದಿ ಮಿಕ್ಕಾದ ಸಾಫಿನದಲಿ ಸೇವೆ ವಿ | ಶ್ರುತವಾಗಿ ಕೊಳುತ್ತಪ್ಪಳು ಉಪೇಕ್ಷದಿ | ಧರೆಯೋಳಗೆ ಇಲ್ಲಿ ಗುರು ಮಧ್ಯಮುನಿ ಸವಾರ್ಥ | ನಿರುತದಲ್ಲಿ ತೀವ್ರಗತಿ ಕೊಡುವಳು || ೧ || ಸಕಲ ವೇದಶಾಸ್ತ್ರ ಓದಿದವನಾದರೂ | ಶಕ್ತಿವಂತನಾಗಿ ಇದ್ದನಾಗೆ || ಸುಖತೀರ್ಥ ಸರೋವರದ ಸ್ವಾನಮಾಡಿರಲು | ಸಕಲಮತಿಯಲ್ಲಿ ಮಹಾನರಕ ಭುಂಜಿಸುವ ||೧||

ಒಂದೆ ಮಜ್ಜನಮಾಡಿ ಅನಂತ ಜನುಮಕ್ಕೆ | ತಂದುಕೊಡುವದು ನರಗೆ  
ಮಿಂದ ಫಲವು || ಎಂದೆಂದಿಗೆ ಇಲ್ಲಿ ಬಿಡದೆ ವಾಸವಾದ | ಮಂದಿಗಳ  
ಪುಣ್ಯಪ್ರತಾಪ ಎಣಿಸುವರಾರು || ೪ || ಆದಿಯಲ್ಲಿ ಇದ್ದ ಲಿಂಗಶರೀರವು  
ಭೇದಿಸುವದಕೆ ಇದೇ ಸ್ವಾನವೆನ್ನು || ಮೋದಮೂರುತಿ ನಮ್ಮ ವಿಜಯ  
ವಿಶ್ರಲ ಕೃಷ್ಣ ಭೇದಾಧಿ ಮತಿಕೊಟ್ಟು ಬೇದವನು ತೊಲಗಿಸುವ || ೫ ||



॥ ಶ್ರೀ ಲಕ್ಷ್ಮೀಸರಸಿಂಹ ಪ್ರಸನ್ನ ॥  
॥ ಶ್ರೀ ಗುಪುರಾಜೋ ವಿಜಯತೇ ॥



## ಶ್ರೀ ವಿಜಯದಾಸರ ಕ್ಷೇತ್ರಮಹಿಮ್ಮಾ ಸುಳಾದಿಗಳು\*

॥ ಅಥ ಪೂರ್ವಬಂಧ ॥

ಶ್ರೀ ವೆಂಕಟೇಶ ಪರಮಾತ್ಮದ ಮಹಾತ್ಮೇ

ಶ್ರೀ ವೆಂಕಟಲಸಂಖ್ಯೈಲವಾಸಿದಾಸಿ ಕೃತಾಮರ್ಥಃ ।  
ಭಾಯಂಯಾ ಪಾತುಮಾಂ ನಿತ್ಯಂ ಶ್ರೀನಿವಾಸಸುರದ್ವನುಃ ॥೧॥

ರಾಗ—ಭೈರವಿ

ಧುವತಾಳ

ಶ್ರೀನಿವಾಸನ ನಿಧಿಯಾನು ಬಣ್ಣಿಸಲಿಸ್ತು ।  
ನಾನೆಲ್ಲಿ ಇದರ ಸಮಾನಧಿಕ ವಾದ ।  
ಭೂ ನಿತಂಬಿನಿಯೊಳು ಕಾಣಿಸೊ ಆರಂಬಿ ।  
ಅ ನಿಜರನುದಿನ ಎಣಿಸೇಣಿಗೆ ।

\* ಈ ವೆಂಕಟಾಳ ಪರಮಾತ್ಮ ಈಗಿನ ಸದ್ಯ ಚಿತ್ತಾರ ಜಿಲ್ಲೆ ಮಂಡ್ರಾಸ್  
ಇಲಾಜಿಯಲ್ಲಿ ಇದೆ.

ವಾಣಿ ಬರಿದೆ ಗುಣವಾನು ತೋರಿದೆ ನಿತ್ಯ |  
 ಈ ನಿಧಿಯಾ ಪುಣ್ಯಶ್ರೀಣಿಯನೊ |  
 ಧೇಸ್ವಲಾರದೆ ಮಾರ್ಪಾನ ವಾಗುವನಂತಾಂ |  
 ಹೀನ ಮಾನಸ ಮಿತಿಯಾನು ನುಡಿವ ಫಲ |  
 ವೇಣಿಕೆ ಗೃವನೆ ಜೂಣಿ ಅಂತ ವಿಡಿದು |  
 ಜಾಲಾರಾರಿ ರಂಗ ವಿಜಯವಿಶ್ವಲ ರೇಯಾ |  
 ನೀನೆ ಬಲ್ಲನ ನಿದರ ಆನುದ ವೈಭವ  
|| ೮ ||

## ತಾಳ ಮಟ್ಟ

ರತ್ನನ ಶಮವಿನ ಸುತಗೆ ವೆಂಕಟಿ ಪ |  
 ವರತ ಸೆಂಬಭಿದಾನಾ ಹಿತವಾಗ ಇರಿಳಾ |  
 ಗತ ಶ್ರವಣ ಮಾರುತ ದೇವಗೆ ಬಿಡದೆ |  
 ಪ್ರತಿವಾದಗಳಾಗೆ ಖಳಿಯವನಂತೆ ವಾ |  
 ರುತಿಪತಿ ಬೀಸಾಲು ಗತಿ ತಪ್ಪಿ ಉರಗ |  
 ಪತಿ ಪವತ ಸಹಿತ ಪ್ರತಿಯೋಳಗೀ ಭ |  
 ರತ್ನಿಂಡ್ರಿಯಗೆ ಚ್ಯಾತಿಯಾಗಿ ಪ್ರೋಳವುತ್ತು |  
 ರತಿಪತಿ ಪಿತ ಸಿರಿ ವಿಜಯ ವಿಶ್ವಲನ್ನ |  
 ಸುತಿಸಿ ಸಿರಂತರ ಸ್ತುತಿಸಿ ಕರವ ಮುಗಿಯೆ  
|| ೯ ||

## ತಾಳ ರೂಪಕ

ಕುಂಡಲಿ ಈನರಿ ಕೊಂಡಾಡಿ ದೃಷ್ಟ್ಯದಲಿ |  
 ದಂಡ ಪ್ರತಾಮದಿಂದ ಅಂಡಜ ಗನುನನ್ನ |  
 ತಂಡ ತಂಡದ ಭಕುತಿ ಖಂಡವಾಗದಂತೆ |  
 ಪುಂಡರೀಕಾಕ್ಷನು ಕಂಡು ವೇಗದಲ್ಲಿ |  
 ಅಂಡಲಿಯದಂತೆ ವಿಜಯ ವಿಶ್ವಲ ತನ್ನಾ |  
 ತೋಂಡಗೆ ವರವ ಮುಂಕೊಂಡು ಪಾಲಿಸಿದಾ  
|| ೧ ||

## ತಾಳ ರ್ಯಾಂಪಿ

ವರವಿತ್ತು ಭಕುತಗೆ ಪರಿಹರಿಸಿ ಭಯವನ್ನು |  
 ಸ್ಥಿರವಾಗಿ ಸಂದ ಸೀ ಗಿರಿಯ ಮಧ್ಯ |  
 ಶುರರಿಂದ ವಾಲಗವ ಭರದಿಂದ ಕೈಕೈಳುತ |  
 ನೇರೆದು ಪೆಸರಾಗಿ ತೈಪರಿಯಾ ಪೋಳಗೆ |  
 ಶರಣಿಂದವರ ಮನಾದರ ಮಾರೆಯನು ಚಿಡಿಸಿ |  
 ಪೊರೆನ ಪರಿಪರಿಯಲ್ಲಿ ಪರಮ ಘರುವ |  
 ತಿರುವೆಂಗಳೇತ ತಿರುಪತಿ ವಿಜಯ ವಿಶ್ವಲ |  
 ಜರ ಮರಣ ರಹಿತ ಭೂಸುರ ವೃತದಾತಾ

|| ೫ ||

## ತಾಳ ತ್ರಿವಿಡಿ

ಶಿ ಗಿರಿಯಲ್ಲ ತಪಸು ವೇಗದಿಂದಲಿ ನೆಸಗಿ |  
 ಆ ಗಂಧಾ ವಾಹನಾ ಲಾಗ ಸ್ತುತಿಸಲಾಗೆ |  
 ತಾ ಗುಣದಲಿ ಪ್ರಥಮಾಂಗದ ಸೆಸಿಸಿದ ಸಾಗರ ಶಯನಗೆ |  
 ಆಗಷ್ಟ್ಯಮುನಿ ಯಿದರ ಆಗಮ ಬಲ್ಲಾನು |  
 ಭೂಗೋಳ ದೈತ್ಯಾಗನು ರಾಗದಿಂದಲಿ ಏಕ್ಕೆ |  
 ಯೋಗಿಗಳೆಲ್ಲಾ ಭಾಗಿಸು ತಪ್ಪದು |  
 ಭೋಗಿ ಶಯನಾ ವಿಜಯ ವಿಶ್ವಲನ್ನು |  
 ಭೋಗವೇನು ಪೇಳಲಿ ಭೋಗಾಗಿರಿಂತಲ್ಲಿ

|| ೬ ||

## ತಾಳ ಅಟ್ಟಿ

ಐದು ಯೋಜನ ವಿಸ್ತಾರದ ಗಿರಿಯನು |  
 ವೈದಿಕ ದಿಂದಲಿ ಸುತ್ತ ಪ್ರದಕ್ಷಣೆ |  
 ಐದೊಂದು ಸಾರಿಗೆ ತಿಂಗಿ ಭಕುತಿಯಲ್ಲಿ |  
 ಐದು ಹತ್ತು ಹದಿನಾರು ಕೋಟಿ ಶೀಥ್ರ ಹಾ |  
 ಯಿಂದ ನೆನೆಸುವಂಥ ಮೈದಿಗಿಯದ ನರಾ |

ಕೊಯಿದು ಹಡುಕುವನಯನ್ನು ಮೈದುಗುಡದ ಪಾಶಾ |  
ಪದು ವಿರಹಿತ ವಿಜಯ ವಿಶ್ವಲನ್ನು |  
ಕೃಷಣಿ ಪೂಜಿಸಿ ಪೂಜಿಸಿ ಏದಿದವರುಮತಿ || ೬ ||

ಜಡ

ಸ್ವಾಮಿ ಪ್ರಭುರಣಿ ಸಾನ ಈ ಮಂಕ್ಕನ ದರ್ಶನ |  
ಈ ಮಹಿಯೋಳಗೊಮೈ ನೇಮದಲ್ಲಿ ಮಾಡಿದವನು |  
ಮೈಲಿಂದಾ ಭೂ ಪಾತಾಲಾ ದೋಳಗೆನಿ |  
ಸ್ವಾಮನಾಗಿ ಇರಿಸಿ ನಿಜ ಕಾಮಿಕಾರ್ಥವ ಚೇಡದೆ |  
ಕಾಮಿ ಹರಿಯ ಪಾದಾ |  
ಪಾಮರಾ ನಾಗದೆ ನಮ್ಮ ವಿಜಯ ವಿಶ್ವಲನ್ನು |  
ನಾವ.ವನೆ ಉಂಡು ನಿಜ ಧಾರಾದಲ್ಲಿ ಸೇರುವನು || ೭ ||

ತಾಳ ಅದಿ

ವೆಂಕಟೀಶನೆ ನವೇ ವೆಂಕಟೀಶನೆ ನವೇ  
ವಂಕಟ ಸರಹಡಿನೊ ವಿಜಯ ವಿಶ್ವಲರೇಯಾ || ೮ ||

ವೆಂಕಟಗಿರಿ ಮಹಾತ್ಮೆ—ಸುಳಾದಿ ೨

ರಾಗ ಮುಖಾರಿ      ತಾಳ ಧ್ವನಿ

ಫಂಟ್ಯಾನಾದೆನು ಕಂದಿ ಪ್ರಣ್ಯ ಗಿರಿಯ ತಾ |  
ರುಣ್ಯ ಘರ್ತಿಯಲ್ಲಿಂದ ದೈನಾಂಗಮನದಲ್ಲಿ ಕಂಡೆ |  
“ಸಾಂತ್ಯಯ ಗೊಳಸುವ”ಮನ್ಯ ಪಾಪ ವೆಂಬಾ |  
ರಣ್ಯಕ್ಕೆ ಹವ್ಯ ವಾಹನ್ಯ ತೊರುತ್ತಿದೆ |  
ಗಣ್ಯನೇ ಇಂದ್ರ ಲಾವಣ್ಯ ವರಣ್ಯವ |  
ಬಣ್ಯಿಸಲರಿದು ಹಿರಣ್ಯ ಗಭರ್ಗಾದರಂ |  
ಕನ್ಯಾಧಾರಣಿ ಹಿರಣ್ಯ ತುಲಾ ಭಾರಾ |

ಅನ್ನು ದಾನಾದಿಗಳು ಅನೇಕೀನ್ನು ವಾಡಲು |  
 ಅನ್ನು ಶಿಥಿ ಈ ಯಾತ್ರಿ ಪುಣ್ಯಕ್ಕೆ ಫಲ ಸಾ |  
 ಮಾನ್ಯ ವೇನಿಮವಾದು ಸೌಜನ್ಯರು ಲಾಲಿಪದು |  
 ಕನ್ನಪತಿಯ ಕಾರುಣ್ಯ ಮಂರುತ್ತಿ ಪಾಂಚ |  
 ಜನ್ಯ ಪಾಣಿ ನೇತ್ಯ ವಿಶ್ರೇಳನು ಶಾ |  
 ರಣ್ಯರಿಗೆ ಇನು ಗುಣಾ ನಡಿಸುವಾ || ८ ||

## ತಾಳ ಮಟ್ಟ

ಸಹ್ಯ ಪೆಡೆಗಳು ತಹ್ಯ ಕಾಂಚನ ದಂತಿ |  
 ಸಹ್ಯ ವನನಿಧಿ ಸಹ್ಯದ್ವೀಪದ ಮಧ್ಯ |  
 ಸಹ್ಯರಡು ಲೇಂಡ್ ವಾಯ್ಸ್ತುವಾಗಿ ಕರಣ |  
 ಸಹ್ಯಶ್ವನ ತೆರದಿ ದೀಪ್ತವಾಗಿದೆ ಸರ್ವ |  
 ಶ್ವಷ್ಟ ಮೇಲಿಗರಿ ವಿಜಯ ವಿಶ್ರೇಳನಿಗೆ |  
 ಆಹ್ಯ ನಾಗಲು ಫಲ ಪ್ರಾಪ್ತಿಯಾಯಾತು ಬಿಡದೆ || ೯ ||

## ತಾಳ ತ್ರೈಂ

ಶೃಂಗವೆ ವಜ್ರಾನು ರಂಗು ಮಾಣಿಕದಂತಿ |  
 ಕಂಗಳಿಗೆ ಬಿಡದೆ ಕಂಗೊಳಿಸುತ್ತಿದೆ |  
 ಸಿಂಗ ಶಾದೂರಲ ಸಾರಂಗ ಮನ ಚೋ ( ಜೋ ) ತು ತೂ !  
 ರಂಗ ವರಹ ವೃಕ್ಷ ಮಾತಂಗ ಭಲ್ಲುಕ ಪ್ರಾಣ |  
 ಹಂಗ ಮಾಜಾರಲ ವಿಹಂಗಾನು ಶುಕ ಹಿಕ ಭೂ |  
 ಜಂಗಮ ನಾನಾಕಾ ಭೃಗು ಪತಂಗಾದಿ ಸಂಖಾನು ಜೀರುತ್ತ  
 ಸಂಗ ಲ್ಯಾಡುತ್ತಾ ಶೃಂಗಾರದಲಿ ಪೂಳಿಯೆ | [ ಮಾಡೋ |  
 ಮಂಗಳಾಂಗಾ ತುರಂಗ ವದನ ಭಕ್ತ |  
 ರಂಗ ದೊಡಿಯಾ ವಿಜಯ ವಿಶ್ರೇಳ ರೇಯಾ |  
 ವೆಂಗಳ ನಾಡುವಾ ಭಂಗಾರ ಶರು ಗಿರಿಯಾ || ೧ ||

తాళ అట్టు

సుచరు గందవరు ఉరగ యాక్ష సిద్ధ |  
 గరుడ కింపురుష కిన్న రరు గుహ్య రు సా |  
 ఘృరు తంబూఢి స్తిరవల్లి గల్లిగే |  
 నా తపసిగళాగి గరియ తప్పలలీ |  
 గరుడాశన నమ్మ విజయ విర్థలన్న |  
 స్తురణై వాచుత సంజరిపుదు కండె || ५ ||

తాళ అది

తిలియే సాలిగ్రామ హోళలే సుదరుళన |  
 థళథళమువ వనాఁ ముళలే చక్కుంచిత |  
 ఇలియోళగిదే ర్పత్తుల వ్యేకుంత నగర |  
 సార త్యేతద్వ్యేప ఇదే ప్రాణివానంతాశన |  
 ఫళ వెందు ఖత్తుమరు తిలిదు మన్నిసువరు |  
 భలినే నావ్య నమ్మ విజయ విర్థలన్న |  
 ఒలస భజసువారు జలజ గభాఁదిగళు || ६ ||

జతి

పరగియ యాత్రి మనముట్టి వాడలు |  
 వరవిఁవ పరసావా విర్థల తిమ్మా || ७ ||

వేంకటాద్రి మహిమే—సుఖాది ३

రాగ భ్యోరవి

తాళ ధ్వన

గరియ తిఖిరవ సేణ్ణి పిరవాగి కరవ ముగిదు |  
 మరళే సాష్ట్యాంగ నమస్ష్యర మాది |  
 పరమ భక్తుణియింద కేణండాది నలిదాది |

ಪರಿ ಪರಿ ವಿಧಿದಿಂದ ನೇನಿಸಿ ನೇನಿಸಿ ।  
 ಘರೀಯೋಳಗಿದೆ ಮೇರು ಪರುವತಡ ಮಗನೇನಿಸಿ ॥  
 ಕರಿಸಿ ಕೊಳುತ್ತಿದೆ ವೇಂಕಟ್ರಾಖ್ಯ ನಾಮಾ ।  
 ಸ್ತುರಿಸಿ ಮನ ಬುದ್ಧಿಯಲ್ಲಿ ಪ್ರವೇಶ ಮಾಡಿ ಸೀ ।  
 ದಿನದೆ ವಿಚಿತ್ರನುಯಾದ ಗಿರಿಯಾ ।  
 ಮಿರಿ ಮಿರಿ ನಿಂಜುತ್ತಿದೆ ದಶದಿಕ್ಕುನೋಳದಕೆ ।  
 ಸರಿ ಸರಿ ಸರಿಗಾಡೇ ನಿಷ್ಪಂದೇಹಾ ।  
 ಸುರ ತರುವಿನಂತೆ ಬೇಡಿದ ಇಷ್ವಾಧ್ರಗಳೆಲ್ಲ ।  
 ಕರವುತ್ತಿದೆ ಶಬ್ದಾಧ್ರ ತಿಳಿದ ನರಗೇ ।  
 ಸುರದು ಶನಕಾದಿ ಮುನಿ ಸಮಸ್ತ ಮುಕ್ತರು ।  
 ತರು ಗುಲ್ಬುಲತೆ ವಾರಿಷರ ಲಿಗ ವೃಗ ।  
 ನರರು ವೋದಲಾದ ರೂಪವ ಧರಿಸಿ ಸಾಧನ ವಿ ।  
 ಸ್ತುರವಾಗಿ ವಾಡುವರೂ ವಿನಯಾದಿಂದಾ ।  
 ಅರುವತ್ತಾರು ಕೋಟಿ ಶೀಥಂಗಳು ಉಂಟು ಮಂ ।  
 ದರವಾಗಿ ವೈಷ್ಣವಿತವೆ ಇದರೆಂಳಗೆ ।  
 ಪರಮ ಮಂಖ್ಯ ಶೀಥಾಧ್ರ ಚತುರವಿಂಶತಿ ಇವ್ವಾನು ।  
 ನಿರಯಾ ಕಳವುತ್ತ ವಂದಿಸಿದ ಜನಕೆ ।  
 ಪರಮೇಷ್ಠಿ ಗರ್ದೇಂದ್ರ ತರಣ ನಾಲ್ಕುರು ಚ ।  
 ತುರ ದಿಕ್ಕುನಲ್ಲಿ ಅಸ್ತಿತ್ವದಾದಿ ಯಾ ।  
 ಕರುಣ ಕರುಣರ ಮೇರೆ ವಾಡುತಾ ಪ್ರತಿ ದಿವಸ ।  
 ಸಿರಿವಂತವಾಗಿ ಪೂಜಿಸುತ್ತಿಪ್ಪಾರೂ ।  
 ಅರಿ ಶಂಖಾ ಗದಾ ಪದುಮಾ ಘರರಾಗಿ ವಿಲಿಂಗರು ।  
 ಚರಿಷುವರು ಪುಣ್ಯಕಾಮರಂಗಿ ಸಂಶೋಧಿ ।  
 ವರವೇದ ಶಾಸ್ತ್ರ ಶ್ವರ್ಮಾತಿಗಳಲ್ಲಿ ಸ್ಥರುತರ ।  
 ವರ ಮೊರದು ಪೇಳುತ್ತಿವೆ ಪ್ರೇರಿತಿಂದೂಲಿಡಳಿ ।  
 ಶರಿಸಿ ನೇಂಜಲೂ ಮುಕ್ತಾಖ್ಯ ಮೈದ್ದು ರಾದಡೆ ಬಾ ।  
 ಹಿರದಲ್ಲಿಪ್ಪಾ ಮದಕರಿ ಸರಿಯೆ ।

అగ్రగా పరియంక కంగాగిష్ట నేనదిఱ |  
 పంరుతా దేవగే పరియన్న బకుడే |  
 కిరువేంగళేతా సిరి విజయ విత్తలగేచూ |  
 క్షిరవాగి నిలిసిప్ప ఇరళు కగలు బిడడె

॥ ८ ॥

### మట్టతాళ

ఒందొందు యుగకే ఒందొందు పేశరు |  
 చెందవాగిష్టపు తోగఁదవరిగేగా |  
 నూడవే కొడుతలు కృతయవేసి న |  
 ఇంధరదైఖగే సులభవాగిడే కేళ |  
 ఒందరుతు ఎరడూ యోజన విస్తుర | ८+ ౭+ ౭=౫  
 వందినాదరు ఇదు సారే ప్రదశ్మికే |  
 ఇ ఏసి తిరుగిదరే తత్త్వాలకే పదవి |  
 నందన కండ కీర్తి విజయ విత్తుల వేంకట |  
 సించు భకుత జనకే వరగళ కొడుతిప్పు

### త్రవిదికాళ

ఆనంత జనుమకే సాధన కూడాదల్లదే |  
 ఈ నగ దారిగూ దరుతనవాగదు |  
 ఎనేంబేనయ్యా ఇదర మహాత్మీయన్న |  
 సాథు సనకాద్యరిగే పేళ ప్యుమరేదా |  
 మాసుక్యన్నా జనకే యీణీ పేళువదరిదొ |  
 ఆనేంతు వనిఁపేనొ కొనే మోదలు |  
 గేణిశదనవా ఇల్లి రణిసి తత్త్వ బల్ల |  
 జ్ఞానిగే మనమ పూవుకదిందలి |  
 ధూనా విత్తవన వంతా ఆవాన లోకదల |

ಆನಂದಾನಂದದಲ್ಲಿ ಕ್ರಿಂಡಿಸುವರೂ |  
 ಶ್ವಾಸ ಸೂಕರ ದೇಹಾ ಬಂದಾರವಕೆ ಕೇಳಿ |  
 ಹೀನಾವೆಂಬೋದೇ ಇಲ್ಲಾ ಪ್ರಬಲ ಶಂಸ್ವಾರಪ್ರೇ |  
 ಶ್ರೀನಿವಾಸ ನವ್ಯ ವಿಜಯ ವಿಶ್ವಲರೇಯಾ |  
 ಕಾಣಿಸಿ ಕೊಂಬನು ಈ ಗಿರಿಯಾ ಶ್ವರಂಧರಂಗೆ      || ೫ ||

## ಅಟ್ಟತಾಳ

ಬಲಬಲಿ ಬಲವೈರಿ ಕವಿ ಕವಿಗಾಳು |  
 ಒಲಿದು ವ್ರೋಲುವೆಯಂದ ಈ ಶೈಲ ಕಾಣಲು |  
 ಬಲು ಶಂಚಾಮಹಾಪಾತ್ರಕದಿಂದ ಕಡೆಬಿದ್ದು |  
 ಮಲರಹಿತರಾಗಿ ವೇಂಕಟಿನಾಥನ್ನು |  
 ಒಲಿಸಿ ವೇಗದಿಂದ ಸಿದ್ಧರಾದರು ತಮ್ಮು |  
 ಒಳಗಾದೊಡನೆ ಕೂಡಿ ತಾರತಮ್ಯದಿಂದಲಿ |  
 ಶಿಳವದು ಈಪರಿ ರಜೋತಮು ಜನರಿಗೆ |  
 ಕಲ ಕಾಲಾ ಬಿಡದಲೆ ನೂರೆಂಟು ಸಾರಿಗೆಲಿ  
 ಬಳಲಿ ಯಾತ್ರಿಯಾ ಮಾಡಿದರೇನೂ ಎಂದಿಗೆ |  
 ಘಲ ಕೊಡುವದು ಕಾಣಿ ವೃತ್ತಿಸೌಖ್ಯವೆವುಂಟು |  
 ಜಲಜನಯನ ನವಹ್ಯ ವಿಜಯ ವಿಶ್ವಲ ವೇಂಕಟ |  
 ಶಿಳದವಗಲ್ಲದೆ ಮುಕುತಿಯಾ ಕೊಡನೊ      || ೬ ||

## ಅದಿತಾಳ

ಮುಜ್ಜ್ವಲಾರ್ಹಿ ಇಗಿದೆ ಸರ್ವ ಯಾತ್ರಿಗೆ ಏಂಗಿಳಾ |  
 ಸೆಜ್ಜನಾ ನಾದಾವ ಈ ಗಿರಿಯಲ್ಲಿ ವೋಂದು |  
 ಕೆಜ್ಜೆ ಇಡಲು ಅವನ ಕುಲ ಕೋಟಿ ಉದ್ಧಾರ |  
 ಆರ್ಥ ಮಾರ್ಗದಲ್ಲಿ ಶಂಚರಿಷುವರು |  
 ಮುಜ್ಜ್ವನಾದಿ ಕರ್ಮ ಅಲ್ಪಮಾಡಿದರು ನಿ |  
 ವ್ಯಾಜ್ಜವಾದ ಪುಣ್ಯ ಮೇರುತ್ತಲ್ಪದ್ಯವಾಗುವದು |

ದುರ್ಜನರ ಉಪಹಾ ಲೀಶ ವರಾತ್ಮರವಿಲ್ಲ |  
ನಿಜರದು ಮೆಚ್ಚುವರು ಅವಲೋಕಾ ವಾಡುತಾ |  
ಅಜುನ ಸಾರಧಿ ವಿಜಯವಿಶ್ರಲ ವೆಂಕಟ |  
ಬಿಜ್ಞರಿಕೆ ಬಿಡಿಸುವಾ ಬಿನ್ನವ ಕೃಕೋಂಡು

|| ೯ ||

ಜತಿ

ಈ ಗಿರಿ ಯಾತ್ರಿಯಾ ನಾಡಿದಾ ಜನರಿಗೆ |  
ನಾಗ ಶಯನ ವಿಜಯ ವಿಶ್ರಲ ವೆಂಕಟವೊಲಿವಾ |

ವೆಂಕಟಿಗಿರಿ ಮಹಾತ್ಮೆ—ಸುಳಾದಿ ಇ

ರಾಗ ಖ್ಯಾತಿ ತಾಳ ಧ್ರುವ

ಪುಷ್ಟರಾದ್ವಿಯ ಸೋಡಿ ಪುಣ್ಯವಂತರ ಕೂಡಿ |  
ದುರ್ಘಟನಾಗಳ ಅಳದು ದುರ್ಜನ ಸಂಗ ಹಳದು |  
ನಿಷ್ಠಾಮ ವರವೆ ಉಂಟು ನಿತ್ಯ ಮುಕ್ತಿಗೆ ಗಂಟು |  
ದುರ್ಘಟಲಾ ನಿಮಗ್ನಿ ದುರ್ಭವನೇ ಸಲ್ಲಾ |  
ನಿಷ್ಟಂಟಕರಾಗಿ ನಿರಯ ಗೆದ್ದು ಚನ್ನಾಗಿ |  
ಪುಷ್ಟರಾ ವಿಡಿದು ಸತ್ಪಣ್ಣಾರ ಕ್ರಮ ತಿಳದು |  
ಪುಷ್ಟರಾದಿ ಕ್ಷೇತ್ರ ಎಂಟಿರೊಳಗೆ ಇದು |  
ಪುಷ್ಟರಾಜಾಪ್ರಾನಂತೆ ಧರೆಯೊಳು ಪೋಪ್ಪುತ್ತಿದೆ |  
ಪುಷ್ಟರಾದಿ ದ್ವೀಪಾ ತಿರಗಿದ ಫಲವು ನ |  
ಮಾಸ್ಕಾರ ವಂದೇ ಪ್ರದರ್ಶಿಣೆಯಿಂದು ಯಿಂದಿಂದು |  
ಪುಷ್ಟರಾಕ್ಷಾ ತಿಮಾತ್ರ ವಿಜಯವಿಶ್ರಲ ಕುಡಿತಿ |  
ಪುಷ್ಟರಾನಿಯಮತಿ ಪುಷ್ಟಿವಾಗಿ ಕೊಡುವಾ

ಮಟ್ಟತಾಳ

ತಿದೇ ವಾರಣಾಸಿ ಉಧಧಿ ಬಂಧನಾ |  
ತಿದೇ ದ್ವಾರಕಾಪುರ ಪದುವುನಾಭಾ |

ಇದೇ ಗಯಾ ಪ್ರಯಾಗಾ ಯದುಕುಲಪತಿಕ್ಕೇತ್ತಾ |  
 ಇದೇ ರಾಮನ ನಗರ ಮಧುರಾ ಗೋಕುಲ |  
 ಇವೇ ಕುಂಜರಗಿರ ಸದವುಲ ಕುರುಕ್ಕೇತ್ತು |  
 ಇವೇ ಮಾಯಪಡುವಲೂ ಉದಧಿ ತೀರದಬುರ |  
 ಇದೇ ಸಕಲಕ್ಕೇತ್ತು ಇದೇ ನಿಮಂಜಯಾತ್ಮಾ  
 ಇದಕೆ ಅಧಿಕವಿಲ್ಲ ಇದಕೆ ಸಮಾನವಿಲ್ಲ |  
 ಇದೇ ನಿವಾರಣಕೆ ಮೊದಲು ಸೋಪಾನವೂ  
 ಇದರಿಂದಾದಫಲ ಹ್ಯಾದಗವು ಮತ್ತೀಲ್ಲ |  
 ಪದುನಃಗಭ್ರಸ್ಯೇಯಾಃ ವಿಜಯವಿಶ್ವಲತಿಹ್ಯಾಃ |  
 ದದುಳವ ಕೊಡುವನು ಪದೋಪದೋದಿಗೆ ನೆನಸೆ      || ೭ ||

### ಅವಿಧಿತಾಳ

ಶ್ವರಯುಗದಲ್ಲಿ ಇದೆ ವೈಕುಂಠವೇನಿಸೋದು |  
 ಶ್ರೀತಾಯುಗದೊಳು ಅನಂತಾಸನ |  
 ಅತಿಶಯ ದ್ವಾರರದಲ್ಲಿ ಶ್ವೇತದ್ವೀಪ |  
 ಜತುರಯುಗದಲ್ಲಿ ವರಗಿರಿಯೆ ಸಿದ್ಧ |  
 ಮತಿವಂತರು ಇನಿತು ತಿಳದು ಪೂಜಿಪರು ಭಾ |  
 ರತ್ನಿಂದಾದೊಳು ಏಕಾಭಕುತಿಯಲ್ಲಿ |  
 ಶೃತು ಜಪ ತಪ ತೀರ್ಥ ಯಾತ್ರಿ ದಾನಾ ನಾನಾ |  
 ವ್ರತಗಳು ತತ್ತತತ್ತ್ವಜಾರಂದಲ್ಲಿ |  
 ಶತಕಲ್ಪಮಾಡಿ ಶ್ರೀಕೃಷ್ಣಗಂಧಿದವಗೆ |  
 ಹಿತವಾಗ್ನವದೊಮ್ಮೆ ಶೇಪಾದ್ರಿಯಾತ್ರಿ ದು |  
 ಮರ್ಮತಿಗಳಗಾದರು ಸಿಷ್ಟಲವೂ |  
 ಜತುರನೊಗನು ಇದರ ಮಹಿಮೆಯೆಣಿಸಿ |  
 ಗತಿತಪ್ಪಿದವಸಂತಿ ಸಿಲ್ಲುವನು |  
 ಸ್ವೇತಿಯ ವರಾನ್ಸುವರಿಗೆ ಸಾಧ್ಯವೇ ಎಂಬಿಸಾಲು |

ನುತ್ತಿಸಿವೂತುರ ಪುಣ್ಯ ಪದಕೊಂಬೋದು |  
ಪತಿತಪಾವನ ತಿವಾಂತಿ ವಿಜಯವಿಶ್ರುಲ ಇಲ್ಲಿ  
ಸತತ ನೆಲಸಿ ಇಷ್ಟತಿರುವೆಂಗಳೆಸಿಸಿ

|| ೨ ||

ಅಟ್ಟಿತಾಳ

ಗಿರಿಯ ಶೃಂಗಾರವ ವಿವರಿಸುವರಾರಿಸ್ತು |  
ಮಿರುಗುತ್ತಿದೆ ಪ್ರಾಂತಿಕರದ ಬಣ್ಣಿದ ಚಾಮಿ |  
ಕರದಂತೆ ಸುತ್ತಲು ಚರಿಸುವ ವ್ಯಾಗ ಜಲ |  
ಚರ ಖಗತತಿ ವಿಷ್ಟರವಾಗಿ ಹೊಂದೊಂದು |  
ಪರಿಪರ ವರ್ಣವು ತರುಗಿರಿ ಘಲ ಬಳ್ಳಭರಿತವಾಗಿಪ್ಪವು |  
ಸರಸವಾಗಿದ್ದ ಹೊದರು ಗುಂಹಾಂತ್ರೀ ವ್ಯೇ ಪು  
ಷ್ಟರಣಿಗಳೆಲ್ಲಾ ಸುಂದರ ಶೃಂಗಗಳು ನೋಡಿ |  
ಮೇರವುತ್ತಿದೆ ಸುರ ಗರುಡ ಗಂಥರ್ವ ಕಿ |  
ನ್ಯೂರೆ ಸಿದ್ಧ ಸಾದ್ಯ ಕಿಂಪುರುವ ಯಾಕ್ಷ ವಿದ್ಯಾ |  
ಧರ ಮನು ಮನಿ ಭೂಮರ ರಾಯರು ಎಲ್ಲ |  
ಚರಿಸುತ್ತಿಪ್ಪರು ಈ ಪರಮತದೆಡೆಯಲ್ಲಿ |  
ಪರಿಪರಿರೂಪವ ಧರಿಸಿಕೊಂಡು ಭಾ |  
ಕುರವಿರಕುತ್ತಿಯಲ್ಲಿ ಸರಿಗಾಡಿ ಇಲ್ಲಿದ್ದ | ನರಗೆ ಭುವನದೊಳು |  
ಪರಿಪೂರ್ಣಗುಣಾಂಬುಧಿ ವಿಜಯವಿಶ್ರುಲತಿವಾಂತಿ  
ನಿರುತ ವೈಭವದಿಂದ ಹಿರಿದಾಗಿ ನಲಿವಾ || ೪ ||

ಆದಿತಾಳ

ಆನಂತರಜನುಮಂಕೊಮೈ ಆನಂದಗಿರಿಯಯಾತ್ರಿ |  
ಆನಶ್ರುರ್ವರ್ವಕದಿಂದ ಮಾನವನು ಮಾಡಲು |  
ಜ್ಞಾನವೇ ಕೊಡುವದು ಜ್ಞಾನಾದ್ರಿ ಇದು ಕಾಣೊ |  
ಹೀನವಾಗಿದ್ದ ತಾಪ ಕಾನನ ಸುಧುವದು |

ಶ್ರೀನಿವಾಸನೇ ಶ್ರುಪೆ ತಾನೆ ಮಾಡಿ ಅವನ |  
 ಮಾಣದೆ ಪಾಲಿಸುವ ಈ ನಿಧಿಯಲಿ ಹಂ |  
 ಚಾನನ ದೇವತೀಗಳು ಜ್ಞಾನಾದಿಯಿಂದ ಮುದ್ಧು |  
 ಪಾನಾದಿ ಪಾತಕವ ಹಾಸಿವಾಡಿಕೊಂಡು ನಿ |  
 ಧಾನರಾಗಿ ಹೇಷಿದರು ಏನೆಂಬೆನಯಾಗ್ಯ ಇದರ |  
 ನೇಣು ವಿಚಿತ್ರಕ್ಕೆ ಪ್ರಾಣನಾಯಕ ತಿಮ್ಮಾತ್ |  
 ವಿಜಯವಿಶ್ರುಲ ಸದಾ |  
 ದಾನಿಗಳರಸನು ನೀಯನೆ ಸಾಕುವ  
|| ೫ ||

ಜತೆ

ಅಪ್ರತಿಯಾತ್ರೆ ಇದು ಕಂಡವರಿಗಾಗದು |  
 ಸ್ವತ್ವತಾತ ವಿಜಯವಿಶ್ರುಲ ವೆಂಕಟಭಲ್ |

(ವೆಂಕಟಗಿರಿ) ಅನಂತಗಿರಿ—ಸುಳಾದಿ ಜ

ರಾಗ ಸಾವೇರಿ

ತಾಳ ಧ್ವನ

ಗಿರಿಯ ಶಿಖರವ ಕಂಡೆ ಅರುಣ ಸುವರ್ನಮಯ |  
 ಮಿರುಗುತ್ತಿದೆ ಚತುರ್ಫಲ ಧರಿಯೋಳಗೆ ಮೇರವೃತ್ತಿದೆ |  
 ಎರಗುತ್ತಿದೆ ಮನವಿರದೆ ಕರಗುತಲಿದೆ ದುರಿತಪಾತ |  
 ಪರಿಯುತ್ತಿದೆ ಪೀರುಂಡ ಸುರಪೃತಿದೆ ಅನುಗಾಲ |  
 ವರಕಲ್ಪಕಲ್ಪಕ್ಕೆ ಅರಿಸಿನೋಡಿದರು ಈ |  
 ಗಿರಿಗೆ ಸಮಾನೆಂದುರು ಕಾಣೆ ನಾನಾವಲ್ಲಿ |  
 ಪರಿಪರಿಯತೆರದಿ ಶ್ರೀಂಗಾರಲಂಕಾರ ಸುಂ |  
 ದರಲಕ್ಷಣಗಳಿಂದ ಸರಸದಲ ಹೊಪ್ಪಿತದೆ |  
 ವರಗಿರಿಯತ್ವ ತಿರುಮಲ ತಿರುವೆಂಗಳ |  
 ಉರಗಿರಿಯವಾಸ ವಿಜಯವಿಶ್ರುಲರೇಯ |  
 ನಿರುತ ಉತ್ಸಾಹದಲ್ಲಿ ಸುರರೋಡೆಯನಿಪ್ಪ  
|| ೬ ||

ತಾಳ ಮಟ್ಟ

ಫರೆಗಿದು ವೈಕುಂಠಪುರವಿದು ನಿಜವೆಂದು |  
 ಸುರರು ಕಿನ್ನ ರರು ಸಿದ್ದ ರು ಗರುಡರು ಸಾ |  
 ದ್ಯುರು ಗಂಥರು ಉರಗ ಯಕ್ಕೆರು ಕಿಂ .  
 ಪುರುಷರು ಚಾರಣರು ವರಮುನಿಗಳು ಭೂ |  
 ಸುರರು ನೊದಲಾದ ಪರಿಸಂ ಜಾಳಿಗಳು |  
 ಚರಿಸುವರು ವಿಸ್ತರ ವೈರಾಗ್ಯದಲಿ |  
 ಪರಮ ಪುರುಷ ತಿಮ್ಮಾನಿಜಯ ವಿಶ್ವಲನೆ  
 ಸ್ವರ್ಣಿಸಿ ಗಿರಿಯಲ್ಲಿ ಪರಗತಿ ಬಯಸುತ್ತು                    || ೨ ||

ತಾಳ ತ್ರಿವಿಧಿ

ಫಲ ಮರ ಗಿಡ ಬಳ್ಳಿ ಖಗಮ್ಮುಗ ನಾನಾಕ |  
 ಕುಲದ ಜೀವಿಗಳೆಲ್ಲ ಚರಿಸುವರಮುರಾದಿ |.  
 ಕುಲದ ಕುಲದವರೆಲ್ಲ ಜನಿಸಿ ಒಂದುರೂಪಿಲಿ |  
 ಬಲು ಭಕ್ತಿಯಲ್ಲಿ ಸಾಧನ ಮಾಡುತ್ತು |  
 ಸುಲಭರಾಗಿಪ್ಪರು ಆವಾಗ ಸುಜನಕೆ |  
 ಪೂಳದು ಕಂಗಳಿಗೆ ಗೊಚರವಾಗುತ್ತು |  
 ಮಲರಿಗೆ ಎಂದಿಗೆ ಕಾಣಿಸರೂ ಇದರ |  
 ಸೆಲಿಯಾ ಬಲ್ಲರು ಹರಿದಾಸರಯ್ಯಾ |  
 ಬಲವಂತ ವೆಂಕಟ ವಿಜಯವಿಶ್ವಲರೀಯಾ |  
 ಸಲಹೂವ ಈ ಗಿರಿಯ ಸಾರಿದ ಜನರಿಗೆ                    || ೩ ||

ತಾಳ ಅಪ್ಪ

ಉರಗಗಿರಿಯ ಯಾತ್ರಿ ದುರುಳ ಮಾಶವರಿಗೆ  
 ದೊರಕಾದು ದೊಳಕಾದು ದೊರಿತಾರೆ ಘರಿಸಾಡು

ಹರಿಗುರು ಭುಕುತ್ತಿಲಿ ಹರನಾಗಿ ನಡೆದಾ ಜ |  
ನಂಗಟ್ಟಿದೆ ಮತ್ತು ರಿಗೆ ಅತಿ ಸುಲಭನೇ |  
ಧರಧರ ವನಾರ್ ಶ್ರೀ ವಿಜಯ ವಿಶ್ವಲ ತಿಮ್ಮು |  
ಕರುಣ ವಾಡಲು ಆಶ್ಚರ್ಯಾರ್ಥಗದು ಶಾಣೋ || ೪ ||

ತಾಳ ಅದಿ

ಮಾರುತನ್ನಿಂದಲಿ ಸೋತು ವಾರುಣೀತ |  
ಮೇರುವೆ ಕುಮಾರನೊಳು ತರಂಗಾ |  
ಹಾರಾಲೂದೆ ಇಲ್ಲಿ ಬಂದು ಮಾರು ಹತ್ತು ಯೋಜನ |  
ಪಾರಿನಿತವಾಗಿ ಅದ್ವಿ ಧಾರುಣೀಯೋಳಿಗೆ ಸುಧಾ |  
ಕರಾನಂತೆ ಹೊಳವುತ್ತಿದೆ ಆರುಸಾರಿ ಗೇಲಿ ನಮು |  
ಸ್ವಾರ ಪ್ರದಕ್ಷಣೆಸುತ್ತ ವಾರಣದಿಂದ ಮಾಡಲು |  
ದ್ವಾರ ಷಾಗುವ ಕುಲಸಹಿತಾ |  
ಶ್ರೀರಮಣ ವೆಂಕಟವಿಜಯ ವಿಶ್ವಲತಿಮ್ಮು |  
ದೂರಮಾಡ ಪಾಪನಿಕರ ಬಾರದಂತೆ ಪಾಲಿಸುವ || ೫ ||

ಜತೆ

ಅನಂತ ಜನ್ಮದ ಪುಣ್ಯ ಫಲಿಸಿದರೆ |  
ಅನಂತ ಗಿರಿಯಾಶ್ರಿ ನೀವ ವಿಜಯ ವಿಶ್ವಲ || ೬ ||

**ಶ್ರೀ ವೆಂಕಟೀತ (ವೆಂಕಟಗಿರಿ) ಶಿರುಪತಿ—ಸುಳಾದಿ ೬**

ರಾಗ

ತಾಳ ಧ್ವನಿ

ನಲಯಾಕಾರಾದಿ ಸುತ್ತು ಹೊಪ್ಪುತಿರಲು ಎತ್ತು |  
ತಿಳಿದರೆ ಸ್ವರ್ನ ವನರ್ಮಂಯವಾಗಿದೆ |  
ಸೃಜಿತೆ ತಹುರ ಬೀದಿ ಜ್ಞಾನಾ ಭಕುತಿ ಹೈರಾಗ್ಯ |  
ಸಲೈ ಧನೀರ ಹೆಸರಿನಲ್ಲಿ ಕರಿಷುತ್ತಿವರೆ |

ಥಳಥಳಸುವ ಉನ್ನತ ಪ್ರಾಕಾರ ಗೋಪುರ |  
 ಸುಲಭವಲ್ಲಯಾಂಶೆಂಡಾಡುವ ಜನಕೆ |  
 ಶಿಲೆ ಎನ್ನದಿಂ ಎಲ್ಲ ಮಣೆಮಾಯದಿಂದ ನೆ |  
 ಗ್ರಾಳವಾಗಿ ಬಿಗಿದ ಸೋಬಗು ನೋಡಿರೊ |  
 ತಳಗೆ ತೋರಣ ಕಟ್ಟಿ ಪರಮ ಮಂಗಳವಾಗಿ |  
 ಸುಳಾದಿದೆ ಬಲುಕಾಂತಿ ಗಗನ ಮುಟ್ಟಿ |  
 ಚಲುವ ಮಹಡಾವುರ ಪರಿಸರ ಮಾಟದಾ ಬಾ |  
 ಗಿಲು ಅಲ್ಲಿ ಕುಳತ್ತಿದ್ದ ದ್ವಾರದವರು |  
 ಬಳಗೆ ಗರುಡಗಂಭ ಮತ್ತೆ ಪ್ರಾಕಾರಾ ಮಧ್ಯ |  
 ಶೋಳಲು ಭೋಗಮಂಟಪ ಮತ್ತು ಪವಳೀ (ಪೋಳಿ) |  
 ಕಳಸದಿಂದೊಪ್ಪುವ ವೈಚಿತ್ರಯಾದಾನಂದಾ |  
 ನಿಲಯ ವಿವಾನ ಮಾಯಲೆ ಗೋಚರಿಪ |  
 ಬಲು ಮಾತ್ರಿಗಳು ಖಂಟು ನೇಡ ಪ್ರಮಾಣವೇನ್ನು |  
 ಸುಳವವು ಒಂದೊಂದನಂತವಾಗಿ |  
 ಬಲಭಾಗದಲ್ಲಿ ಉತ್ತುಮತೀಧರ್ಮೋಂದು ನಿ |  
 ಮಲವಾಗಿದ್ದ ವಾರಿಯಿಂದ ಶೋಭಿಸುತ್ತಿದೆ |  
 ಇಳಿಗಿದೆ ವೈಕುಂಠನಿಜವೇಂದು ಸತ್ಯವಾಗಿ |  
 ತಲೆಬಾಗಿ ಮುನಿಜನ ತುತ್ತಿಪದದಕೊ |  
 ಜಲಜ ಸಂಭವ ಶಿವ ಸುರಪತಿ ಮುಂತಾಗಿ |  
 ಜಲಚರಾದಿಯ ಜನ್ಮ ಬಯಸಿಪ್ಪರು |  
 ಒಲಿಷುವರಿತ್ತ ವೇಂಂದು ರಣಪದಿಂದಲಿ ತೊಂ |  
 ಬಲು ಅವೇಕ್ಷಿಸುತ್ತ ಸವೋಗ್ರಾಗೆಳ್ಳಿ |  
 ಬೆಲೆ ಇಲ್ಲದಿಪ್ಪ ವಾಯ್ಂಗಳ ಫೋಷ ಪರಿಜನದ |  
 ಗಲಭಿ ನೋಡಿದರಪ್ಪದಿಕ್ಕು ತುಂಬೆ |  
 ಮಲ ವಿರಹಿತರಾಗಿ ಮುಕ್ತಮುಕ್ತರು ತಮ್ಮು |  
 ಬಳಗಿದೊಡನೆ ಶ್ರೀಡೇಯಾಡುವರೂ |

ಚಲುವ ತರುವೆಂಗಳ ವಿಜಯವಿಶಲವೆಂಕಟ |

ನೆಲೆಯಾಗಿ ಇಪ್ಪ ಕುದ್ದ ಭಕ್ತರ ವಶನಾಗಿ

॥ ೮ ॥

### ವಾಕ್ಯತಾಳ

ದರ ಸುದರ್ಶನ ಕಟಿ ಅಭಯಾಹಶ್ಮಿ |

ವರಮಣಿ ಮಕುಟ ಕುಂಡಲಕರ್ನಾಸಾ |

ಸರಸಿಜನಯನ ನೊಬಲಕಶ್ವರಿತಿಲಕ |

ಸಿರಿ ಉರ ಸಿರಿಗಂಧಾ ಕೌಸುಭ ಮಣಿಸ್ಮೋನ್ನಾ |

ಸರಿಗೆ ಮುತ್ತಿನಹಾರಾವಳ ನದಕ |

ಮಿರಗುವ ಪ್ರೋಂಬಟ್ಟಿ ಕಿಂಕಿಷೆಖಡಧಾರ |

ಬಿರಿದಾವಳ ತೈಡರು ಚರಣದಂದಿಗೆಜ್ಞೈ

ಸರಪಳಫ್ಣನ್ನ ಮೇರಿವದೇವಾದಿ ಮೂರುತಿ ಚಲುವ |

ಶರಣರ ಪರಿಷಾಲ ವಿಜಯವಿಶ್ವಲರೇಯ |

ನಿರುತ ಸ್ವಾಮಿ ಸರೋವರ ವಾಷಕಮುಂಲಾ

॥ ೯ ॥

### ಶ್ರೀವಿಕಿ ತಾಳ

ಶಿಂನೆ ಜಗತ್ತಿನಲ್ಲಿ ಸಾಂಗೋವಾಂಗನಾಗಿ |

ನಾನಾ ರಾಪನಾಗಿ ಶುಂಬಿರಲೂ |

ನಾನೆ ಬಂದವನೆಂದು ಮನಸಿನಲ್ಲಿ ತಿಳಕೊಂಡು

ಕಾಣಲಿಲ್ಲಾವೆಂದು ಚಿಂತಿಸುವೆ |

ಎನಂಬೆನಯ್ಯಾ ನಿನ್ನೂ ಮಾಯತನವನ್ನು |

ಮಾನವಸಿಗೆ ಸುತ್ತಿ ಅಡಿಗಡಿಗೆ |

ಜ್ಞಾನಶಂಕ್ಷಣಾಗಿ ಯೋಚಿಸುವೆನು ನಿನ್ನು |

ಕಾಣಿಸೊ ಎಂದು ಹೇಳಿಕೊಂಡೆನೊ |

ಜ್ಞಾನವಂತನಾದಡಿ ಇನಿತು. ಸೊಲ್ಲುಗಳುಂಟಿ |

ನಾನಾಪ್ರಕಾರದಲ್ಲಿ ಎನ್ನನು ಪೂರೆವವನೆ

ಅನಾಥ ವಿತ್ರ ವಿಜಯವಿಶಲ ವೆಂಕಟ |  
ಸೀನೆಂದು ಸುಡಿದವರೆ ವಿಜಭಕ್ತರ ಕಣಿಷ್ಠೆ || ೨ ||

## ಉಪ್ಪತಾಳ

ಈತನ ನಾಮವು ಪಾಪವಿನೋಚನ |  
ಈತನ ನಾಮವು ಸರಕಭಂಜನ |  
ಈತನ ನಾಮವು ಗತಿಗೆ ಸಾಧನವು |  
ಈತನ ನಾಮವು ಸುಖಕೆ ಸ್ವೋಂದಿಸುವದು |  
ಭೂತಳದೊಳಗೆಲ್ಲಿ ಈತನ ನಾಮಕ್ಕೆ ಸರಪೋಂದಾದರೆ ಇಲ್ಲ |  
ಯಾತಕ್ಕೆ ಸಂಶಯ ಪದತಿಳಿದವರಿಗೆ |  
ಪಾತಕ ನಾನಾಗಿ ಸೋಡಲಿಭ್ರವೆಂದು |  
ಈತೆರದಲಿ ನಿತ್ಯ ಮರಗುವೆನೋ |  
ಈತನು ರಿನ್ನಾಧಿನವಾದ ವೇಳೆ |  
ಗಾತುರ ಸೋಯಿವೆ ವಂದಲ್ಲದೆ |  
ಧಾತ ಜನಕ ನಮ್ಮ ವಿಜಯವಿಶ್ವಲ ಶ್ರು |  
ಹೃತ ಮೂರುತಿ ತಿರುವೆಂಗಳೀಶರಂಗ || ೩ ||

## ಅದಿತಾಳ

ಅಮೃತ ಚೇಕಾದರೆ ನಿತ್ಯಂಭಿರಿ |  
ನಮ್ಮದೆ ದೊರಿಯದು ಎಂದಿಗೂ  
ಒಮ್ಮನದಲಿ ನಿತ್ಯ ಪೂಜಿವೆನೆಂದಡೆ |  
ಅಮೃತ ಭಕ್ತಿ ಪುಟ್ಟಿದು |  
ಹೆನ್ನೆಯಂದಲಿ ಧಿವಸ ಸೋಗಾಡಿದೆ .  
ಈ ಮಹಿಯೋಳು ತರಿಸುತ್ತಾತ್ |  
ನಮ್ಮಯಾಜ್ಞ ನಿರು ಸಲಹಬೇಕು |  
ಮುಮ್ಮಾನಂಗಳು ಕಳವುತ್ತ |

ತಿಮ್ಮಯ್ಯ ಸಿರಿ ವಜಯವರ್ತುಲ |  
ಬೋವ್ವಾಡಿಗಳು ನಿನ್ನ ಅರಿಯರು

|| ೧೫ ||

ಇತಿ

ಧರಿಗಿಡೆ ವೈಕುಂಠವಾಗಿ ಮೇರಿವ ಚನ್ನು |  
ಶಿರುಮಲೀಕ ಸಿರಿ ವಿಜಯವಿಶ್ವಲನಿಪ್ಪಾ

|| ೧೬ ||

**ಶ್ರೀ ವಂಕಟಿಗಿರಿ ಮಹಿಮಾ—ಸುಳಾದಿ ೨**

ರಾಗ

ತಾಳ ಧ್ವನಿ

ಮಿರಗುವ ಉರಗಿರಿಯ ತಿಖಿರವನು ಕಂಡೆನಾ |  
ಪರಮ ಧನ್ಯನಾದೆ ಗುರುಗಳ ಕರುಣದಿಂದ |  
ಧರಣಿಯೊಳಗಿದಕೆಲ್ಲಿ ಸರಿಗಾಣ ನಾನಾಬಗೆ |  
ಅರಿಸಿದರು ಸರ್ವಶ್ರಾತಿಗಳಲ್ಲಿ ತಿಳಿದೂ |  
ಅರರಿ ಮತ್ತೊವನ್ನೋ ಈ ಯಾತ್ರಿರು ಪುಣ್ಯ |  
ಬರೆದು ಕಡೆಗಂಡು ಗುಣಿಸೆಣಿಪನಾರು |  
ತಿರುವೆಂಗಳಪ್ಪ ನಿಪ್ಪಷ್ಟೇತ್ತುದ ಮಹಿಮೆಯನು |  
ಇರಳು ಹಗಲು ವಟ್ಟಸಲಿ ಸವೆಯದು |  
ಸುರರು ಮೊದಲಾದವರು ರೂಪಾಂಶರವ ತಾಳ |  
ಹರುಷ ಬಡುವರು ಸೈಳೀಡಿ ಜ್ಞಾನಿಗಳು |  
ತರುಲತೆ ಖಗವ್ಯಾಗ ಜಲಚರಾದಿಗಳಾಗಿ |  
ಚರಿಸುತ್ತಿಪ್ಪರು ಸಾಧನವ ಮಾಡುತ್ತಾ |  
ದುರುಳ ಜನಕೆ ಇಲ್ಲನಂತಜನುಮಕ್ಕೆ |  
ಕರಣ ಶುದ್ಧ ಭಕ್ತಿ ಪುಟ್ಟಿದಯ್ಯಾ |  
ಮರುಳಿ ದೊರೆತರೀಲೋಜದ ಮೇಲೆ ಹೇಮದ |  
ಯರಕ ಹೌಯಿದಂತೆ ನಿಂದಿರಲರಿಯದು |  
ವರ ತತ್ವ ತಾರತನ್ನವ ತಿಳಿದು ವಂದೆ ನಾ |

ಸರದೊಳಗೆ ಒಮ್ಮೆ ಈ ಗಿರಿಯನೇನನೆ |  
 ಮರಿತರಾತಿಗಳೆಲ್ಲ ಪರಿಹಾರವಾಗುವದು |  
 ಪರಗತಿಗೆ ಬಲುಸುಲಭ ಸಂತತದಲ್ಲಿ |  
 ತರಣರಿಗೊಜ್ಞಾ ಪಂಜರ ವಿಜಯವಿಶ್ವಲು |  
 ಮೆರೀವವ ಒಹುಬಿಗೆಯಿಂದ ವರಗಳನೆ ಕೊಡುತ್ತ      || ೧ ||

ಮಟ್ಟಿ ತಾಳ

ಕೋಡಗಲ್ಲಿನ ಸೆಡ್ಡಿಡೆ ಬಲದೇವನೆಂದು |  
 ಮಾಡಿದ ಬ್ರಹ್ಮಹತ್ಯೆ ಓಡಿಪ್ರೋಯಿತು ನಿಲ್ಲಿದೆ |  
 ಆಡಲೇನು ಇಡಕೆ ಅನುಮಾನವೆ ಸಲ್ಲಾ |  
 ನಾಡೊಳಗೆ ಮಹಬಕುತ ದೊರೆಯದಲೇ |  
 ಕೂಡದು ಈ ಯಾತ್ರಿ ಆಘಾದರೇನು |  
 ಬಾಡಿ ವಣಿ ಹ್ಯೋದ ಮರಕೆ ನದಿಯ ಉದಕ |  
 ಗೂಡೆಯಿಂದಲ್ಲಿ ಯೆತ್ತಿ ಕಾಲವಕಳಿದಂತೆ |  
 ಮೂರ್ಧ ಜಾಳಿನಿಗಳಾಗಿ ಪರಿಪರಿಯಿಂದ |  
 ಕೊಂಡಾಡಿ ಕುಣಿಯಲೇನು ಗತಿಸಾಧನವಲ್ಲ |  
 ಕೇಡಿಲ್ಲದ ದೈವ ವಿಜಯವಿಶ್ವಲರೇಯ |  
 ವಾಡಿದ ಮನುಜಂಗೆ ಪಾವನ ಮತ್ತಿಯೀವ      || ೨ ||

ತಾಳ ರೂಪಕ

ಹರಿದ್ರವರ್ಕಿಪದಲಿ ಕರ್ಮಿಲಕೀರ್ಥದಲ್ಲಿ |  
 ನಿರುತದಲ್ಲಿ ಪ್ರಪ್ರ ತನ್ನ ಮಕನಾಗಿ |  
 ಸೃಂಗಿ ಸೈಮಿತ್ಯಕ ತನ್ನ ನಂತಗಳ ಉದ್ಧರಿಸಿ |  
 ಭೂಸುರರ ಸುಖಭಂಡಿ ದಾನಗಳಿಂದ |  
 ಗುರುಹಿರಿಯರ ಸಹಿತ ಗಿರಿಯ ಪ್ರಾದೇಶಕ್ಕೆ |  
 ತೆರಳಿ ಬಂದೂ ನಿಂದು ಸೌಪಾನದೆಡೆಯಲ್ಲಿ |

ವರಸಾಲಿಗಾಮನವನು ಮುಂಭಾಗದಲಿ ಇಟ್ಟು |  
 ಕರವ ಜೋಡಿಸಿ ಸಾಷ್ಟಾಂಗ ನಮಸ್ಕಾರವನು |  
 ಭರದಿಂದ ಮಾಡ ಕುಳತು ಉತ್ತಮವಾದ |  
 ಹರಿಕಥೆಯನು ಕೇಳ ತತ್ತ್ವಗಳನುಸರಿಸಿ |  
 ಪರಮ ಭಾಗವತರಂದ ಗಾಯನವ ಲಾಲಿಸಿ |  
 ಕರದು ಸಜ್ಜನರ ಸಂಗಡಲೆ ಶಾಣಿದು |  
 ಬರುತಾ ನೂರು ನೂರು ಪಾವಕಿಗಿಯಲ್ಲಿದೇ |  
 ತಿರದಿಂದ ಮಾಡುತ ತಡವಾಗದಂತೆನೇ |  
 ನರಸಿಂಹ ಮೂರುತಿಯ ದರುಶನವು ಮಾಡಿ ಸು |  
 ದರುಶನ ಶೀರ್ಘದಲ್ಲಿ ಮಿಂದು ತುತಿಸಿ ನಿಂದು |  
 ಕರತಳ ಶಬ್ದದಲಿ ಹೊರಿಯೇದು ನಲಿದಾಡಿ |  
 ಸಿರವಂತಾರರಸಾ ತಮ್ಮಲ ವಿಜಯವಿಶಲ  
 ಪರದೈವವೆಂದು ಸೈಗಳ ಹಿಗ್ಗಲಿಬೇಕು

॥ ೫ ॥

ತಾಳ ರ್ಯಾಂಪಿ

ಏರುತೇರುತ ಬಂದು ವರಾರುತನ್ನ ನೋಡಿ ಮಂತ |  
 ದ್ವಾರದ ಬಳಿಯ ಸಾದುರ್ ಅತಿ ನೋಡದಿ |  
 ಸಾಂ ಶ್ರೀ ಹರಿಯ ಗುಣಾವಳಿಯ ಉಚ್ಚರಿಸಿ |  
 ಈರಾರು ಪ್ರದಕ್ಷಿಣೆಯನು ಮಾಡಿ |  
 ಭೋರನೆ ಮತಿಕೊಡುವ ಸ್ವಾಮಿ ಪುಷ್ಟರಣಿಯಾ |  
 ಶೀರದಲಿ ನಿಂದು ಸ್ವಾನವನು ಮಾಡಿ |  
 ಚಾರು ಮನಸಿಂದ ಸನ್ಯದಲಿ ಬಂದು ಏ |  
 ಸ್ತುರ ಭಕ್ತಿಯಲ್ಲಿ ದ್ವಾರವನೆಪೋಕ್ಕು |  
 ಭಾರಮಣ ಪಾದ ನಿರೀಕ್ಷಿಸಿ ಅಮೇಲಿ |  
 ಅರಾಧಿಸು ಗುಪ್ತದಲ್ಲಿ ಬಿಡದೆ |  
 ವಿಾರಿದ ಮಹಾವರ್ಮಿಕ ವಿಜಯವಿಶಲ ನೆಂಕಟ |  
 ಸೂರೀಗಾಣ್ಣೊ ಕಂಡ ಜನರಿಗೆ ಪ್ರತಿದಿನ

॥ ೬ ॥

ತಾಳ ಶ್ರವಣ

ಮೂರೊಂದು ಬೀದಿಯಾ ತಿರುಗಿ ವೆಂಕಟನ ಮಹಾ |  
 ದ್ವಾರವ ಪ್ರೋಕ್ಷ್ಯ ಗರುಡಗಂಬದ ಬಳಿಯಾ |  
 ಪಾರಮಾರ್ಥಕನಾಗಿ ಕುಳಿತು ಹರಿಯಾ ವಾಯಿ |  
 ಪಾರವ ಚಿಂತಿಸು ಅಡಿಗಡಿಗೆ |  
 ತಾರತಮ್ಯದಿಂದ ಸುರರಾದಿ ಗುಣ ತಿಳಿದು |  
 ಶಾರು ಪೀಠಾವಣ್ಣ ಪೂಜೆ ವಿಧವ |  
 ಪೂರ್ಣಿಸಿ ಮಾಡಿ ಸನ್ಮೇಶ್ವರದಿ ನಿಂದು ಬಂ |  
 ಗಾರ ಬಾಗಿಲನೇ ಹೃವೇಶ ಮಾಡಿ |  
 ಕಾರ್ಯಸು ಅಲ್ಲಿಂದ ಹೊನ್ನೆ ಹೊಸ್ತೆಲ ಬಳಿಯ |  
 ಸೇರಿ ಸಾಕಳ್ಯದಲ್ಲಿ ಹರಿಮೂರ್ತಿಯಾ |  
 ಕಾರಣಿಕವ ಗ್ರಹಿಸಿ ಗೋಳಿಕವ ಚಿಂತಿಸಿ |  
 ಗಾರುಮಾಡೆ ನಿನ್ನ ಒಳಗೆ ಇಪ್ಪು |  
 ಮೂರುತಿಯಾ ಇಟ್ಟು ಏಕಭೂತವೆಂದು |  
 ನಾರಾಯಣನ ವಾಯ್ದೆತ್ತಪ್ಪ ತಿಳಿದು |  
 ಶಾರದಪತಿ ಪ್ರೀಯ ವಿಜಯವಿಶಲ ತಿಮ್ಮನ |  
 ಪಾರ ಗುಣಗಳು ತುತ್ತಿಸಿ ಕೆಂಡಿಂಡಾಡಿ

|| ೫ ||

ಅಪ್ಪಿತಾಳ

ರಾಜರಾಜೇಶ್ವರನೆ ರಣರಂಗಧೈಯರ್ನೆ |  
 ತೇಜೋವಯಕಾಯ ಚೋಮಾದಿಗಳಿಂದ |  
 ಪೂಜಿತ ಪುಣ್ಯಶೈಲೀಕ ಮುಕ್ತಿ  
 ಬೀಜನೇ ಭವದೂರ ಬಲು ಲೀಲಾವಿನೋದ |  
 ಮೂಜಗಶ್ವತ ಮೂಲಪುರುಷ ಶರಮೇಶ |  
 ಸೋಚಿಗ ತೋರುವ ಸಿದ್ಧಾಂತ ಮಹಿಮಾ ಸ |  
 ರೋಚನಯನ ಬಲಜ್ಞಾನಾನಂದ ಪುಣ್ಯ |

ಹೇ ಜಲಧರವನ್‌ ಹೇಮಾಂಬರಧರ |  
 ರಾಜರಾಜರನುತ ರಾಗವಿದೂರಾಂ ಯೋಃ |  
 ನಿಜ ನಿಶ್ಚಿಂತ ನಿಮ್‌ಭಾನಿತ್ಯತ್ಪತ್ತಿ ಪ್ರ |  
 ಯೋಜನ ವಿಲ್ಲದೆ ಜಗವ ಪುಟ್ಟಿಸುವ ವಿ |  
 ರಾಜಿತ ಸತ್ಯೇತಿ ದೈತ್ಯವಿದಾರಣ |  
 ಭೋಜಾ ಕುಲೋತ್ತಮ ವಿಜಯವಿಶಲ ವೆಂಕಟ |  
 ಮಾಜದೆ ಶೋರೆಯೆಂದು ಧ್ವನಿಮಾಡುತ್ತಿರು || ೬ ||

## ಅದಿತಾಳ

ಸರ್ವಗಿರಿಯ ಯಾತ್ರಿ ಮುಷ್ಟಿರಾರಿ ಗರಿದು |  
 ತಪ್ಪದೆ ನಾಡಲಾಗಿ ವಪ್ಪುಷ್ಟಿಗೊಂಬುವ ಹರಿ |  
 ಅಪ್ರೀತಿಯಲ್ಲದ ತಪ್ಪುಗಳಿರಿ ಶೋಲಿದು |  
 ಕಪ್ಪು ಉಳಿಯದಂತೆ ಅಪಹರಣಿ ಇವನಾ |  
 ಅಪ್ಪಡಿಯಾಗಿ ಸಾಕಿ ಅಪವರ್ಗವ ಕೊಡುವ |  
 ಒಪ್ಪಿದಿ ಅವಲಿಗೆ ಭಾಗ್ಯವಿತ್ತನ್ನ ಪಾದಾ |  
 ರೆಪ್ಪಿ ಹಾಕದೆ ಸೋಡಿ ನುನದಲ್ಲಿ ನಿಲಿಸೋದು |  
 ಸುಪ್ರಕಾಶ ನಮ್ಮ ವಿಜಯವಿಶಲ ವೆಂಕಟ |  
 ನಿಪ್ಪಕ್ಕೇತ್ರದ ಮಹಿಮೆ ನಾನಾಬಗಿ ವಣಸೆ || ೭ ||

## ಜತಿ

ಕಾಮಿತಾಥ್ರಪ್ರದಾಯಕ ತಿರುವೆಂಗಳ |  
 ಸ್ವಾಮಿ ನೆಂಕಟರನ್ನ ವಿಜಯವಿಶಲ ಸೋಲಿವ || ೮ ||

## ಶ್ರೀ ವೆಂಕಟೇಶನ ಯಾತ್ರಿ ಸುಳಾದಿ—೮

ರಾಗ	ತಾಳ ಧ್ವನ
-----	----------

ವೆಂಕಟೇಶನ ಯಾತ್ರಿ ಎಂಥಾದೆಂ ವಣಸಲ್ಲಿ |  
 ಮಂಕು ಜನರಿಗೆ ದೊರಿಯಾದಿದ್ದು |

ಪಂಕಜೋಧ್ವನ ಮೃಗಾಂಕಧಾರಾದಿಗಳು |  
 ಕೆಂಕರರಾಗಿ ಕೊಂಡಾಡುವರು |  
 ಡೊಂಕ ಮಾನವಗದೆ ಭುಜದಲ್ಲಿ ಶಪ್ತತ ಮು |  
 ದ್ವಾಂಕೆತ ಧರಿಸಿದ ಮನುಜ ಬಂದು |  
 ಓಂಕಾರ ಪೂರ್ವಕದಿಂದ ಸ್ವರೀಸೆ ಭವದ |  
 ಶಂಕೋಲೆ ಕಡಿಮದು ಒಮ್ಮೆ ಸಾರೀ |  
 ಸಂಕಟ ಇಲ್ಲದ ಲೋಕದಲ್ಲಿ ಸವಾರ |  
 ಲಂಕಾರಥರರಾಗಿ ಸುಖಿಷುವರೋ |  
 ಶಂಕಸೆ ಇದರಲ್ಲಿ ಅಪವಾದ ನುಡಿದರೆ |  
 ಶಂಕು ತಲೈಯ ಪೂರ್ವಲೆ ಹೊಡಿಸ ಯಮನು |  
 ಅಂಕುಶವ್ಯೋ ಮಹಾ ದುರಿತವೆಂಬೊ ಕಂಗೆ |  
 ಪಂಕಜನಾಭನ ದಾಸರಿಗೆ ನಿತ್ಯಾ |  
 ಶಂಕರ ಭರಣಾಶಾಯಿ ವಿಜಯವಿಶಲ ಬಿಂ |  
 ದಂಕನ ಧ್ವನ ನಿಲ್ಲಿಸಿದವರೆ

॥ ೧ ॥

ಾಳ ಮಟ್ಟ

ಕನಕಗಂ ದರುಕನ ಕಂಡಕಂಡ ಮನುಜರಿಗಾಗದು ಕಾಣೋ  
 ಅನಿಮಿಷ ಗಂಗಾ ಯಮುನೆ ಗೋದಾವರಿ |  
 ಮಣಿಕರ್ಣಿಕೆ ಕೃಷ್ಣ ತನುಜಸಂಭವೆ ವರಹ |  
 ತನುಜ ಕಾವೇರನ್ನ ತನಯ ಗೌತಮ ರೇವಾ |  
 ಮಿನಗುವ ಶರಸ್ವತೀ ಮಣಿಮುಕ್ತಿ ನಂದನಿ ತಪತಿಕಪಿಲಾ  
 ಗಣಪತೀ ಭೀಮರಥ್ಯೀ ಶನಕವತೀ ಸಿಂಧು |  
 ಕನಿಕ ವೇದಾವತಿ (ವನಿಕೆ ವೇಗವತಿ) ಘನಗಾಮತಿ ಕಾ |  
 ಗಿಣಿ ವಂರ್ಣಿರ ವರದ ಪುನಹ ಪುನಹ ಕುಂ |  
 ತನಯು ನಾಮಾವತಿ ನರಸಿಂಹ ತನುಜ ಶ್ರೋಣೀ ಭದ್ರ |  
 ಇನಿತು ನಾನಾತರಂಗಿಣಿ ನೊದಲಾಗಿ ಮು |

ಜ್ಞಾನಗ್ರಹ ಮತ್ತೆ ವನಧಿ ಬಂಧನ ಶಾಶಿ |  
 ಹೆನುಮನೈಕಿಯ ಸಗರ ಪ್ರಣವ ವಿಮಾನ ಭೂಮಿ |  
 ಯನು ತಂದಕ್ಕೇತ್ರ (ಇನಿತು ನಾನಾಕ್ಕೇತ್ರ) ವನಜನಾಭನಃ ನೀ  
 ರಿನಗಿರಿ ಜಗಕೆಭಾವಣ ಪಾಂಡುರಂಗ |  
 ಕನಕಮುನಿ ವರದ ಚಿನ್ನಮಯ ಜಗನಾಧ |  
 ಮನಮೇಚ್ಚಿಪ ಮದ್ಭಾಗ್ಯಜುರ್ನಾ ದ್ವಾರಕೆ |  
 ಜನಾದ್ರನ ಹರಿಹರ ನಾರಾಯಣ ನಿಧಿ |  
 ಮನ್ಮಾರಿ ವನಜಾಕ್ಕನು ಹಸ್ತಿನಪುರ ಗಜತ್ಯೀಲ |  
 ಶ್ರೀ ಶ್ರೀನಾನು ವಾಮನ ನವ ಶಿರುಪಕಿ |  
 ಗುಣನಿಧಿ ಸರಸಿಜ (ಮನೇವಂದುಕಾಗಿ) ಮುನಿವಂದ್ಯಕಾಗಿ |  
 ಕನಕವಾದ ಕ್ಷೇತ್ರ ಮುನಿಗಳು ಇದ್ದ ಭೂಮಿ |  
 ರಣಮಂಡಲ ಧರಣಿ ಧನುಧಣಿ ಕುಲದರಣ |  
 ಮಣವ ತದ್ವವಕ್ಕೇತ್ರ (ವಿಭಂತಿ ಕ್ಷೇತ್ರಾ) |  
 ಮತ್ತೆಕುಲ ವೃಂದಾವನ ವಾಧುರಾ ಪ |  
 ಷಟ್ಪಣ ಗಂಡಿಕೆ ಮಾಯಾವತಿ ಪುಷ್ಟರಕ್ಕೇತ್ರ |  
 ಘಡೆಶಾಯಿ ಶ್ರೀರಂಗಪಟ್ಟಣ ಗೊತುಮಾ |  
 ಮುನಿವರದ ವನುತೆರಿಗಿ ಮೋಹನವಾದ ಉದ್ದೇಪಿ |  
 ಉಣಬಡಿಸಿದ ನಾರಾಯಣ ಕ್ಷೇತ್ರ |  
 (ಅನು ಬದರಿನಾರಾಯಣ ಕ್ಷೇತ್ರ) ಪಾ |  
 ವನ ಪ್ರಯಾಗ ಕಿರುಮಂನಹೆಂಬಲ ಧ |  
 ರಣಧರ ವಿಷ್ಣುವರ್ಧನ ಗೈಲಿದ ಜನ್ಮ |  
 ಮತ್ತೆಮಯ ಮಕುಟಾನು ವಂದಿನ ಧರಿಸುವ ಚಲ್ಪ |  
 ಮನ್ಮಥ ಕೊಂಟಿ ಕಿರಣ ಶೈವ ಗೋಪಾ |  
 ಲನು ಶುಮಂಗಳ ಗಿರಿ ವಣಾಮೋಗ ಶಂಕಮಾತ್ರ |  
 ಗಣನೆ ಇಲ್ಲದ ಕ್ಷೇತ್ರವನು ನಾನಾವರ್ತಿ  
 ಎಟಿಕೆ ಇಲ್ಲದಲೇ ಆವ ಮನುಜನು |

ಅನಂತಾನಂತ ಜನ್ಮಪೋಂದು ಕ್ಷಣಬಿಡದಲೆ ಮಾಡಿ |  
ಫಣ್ಣೀಲದ ಯಾತ್ರೆ ಅಣುಮಾತರವನಿಗೆ ದೊಡುವದು |  
ಭಣಗು ಮಾನವಗೆ (ಮನುಜಗೆ) ಸಾಧನ ಬಾರದು ಕಾಣೋ |  
ಗುಣಗಳ ನಿರ್ದೋಷ ವಿಜಯವಿಶಲ |  
ತನ್ನನೇ ಸ್ತುರಿಂಜಲು ಕಾವನು ಶ್ರೀನಿವಾಸ || ೭ ||

## ತಾಳ ರೂಪಣಿ

ಗಂಯ ತಪ್ಪಲಲ್ಲಿ ಮೇರೆವ ಕಷಿಲಕೀರ್ಥ |  
ಎರಡೊಂಭತ್ತು ಶ್ರೀರ್ಥನಿರುತ ವಾಷಪುಂಟು |  
ನರರು ಏಂದು ಗೋತ್ತರಗಳ ಉದ್ದರಿಸಿ |  
ಹೀರಿದಾಗಿ ಧಾರುತ್ತ ಶುದರ ತೃಪ್ತಿಯಬಿಡಿಸಿ |  
ಪರಮ ಹರುವದಲ್ಲಿ ಗಂಯ ಸೋಧಾನವ |  
ಭರದಿಂದಲೀರುತ್ತ ಎರಡೈವತ್ತು ಮೇಟ್ಟು |  
ಪರಿ ವಿಾರದೆ ಕುಳಿತು ಹರಿಕಥಾತ್ಮವಣವ |  
ತಿರುವೆಂಗಳೇಶನ ಚರಿತೆ ಕೊಂಡಾಡುತ್ತು |  
ಬರುತ ನರಸಿಂಹನ ದರುಕನ ಕೃತೊಂದು |  
ತೆರೇ ಗುಡಗೋಪುರ ಶಿಖರವನ್ನೆ ಕಂಡು ನಿಂ |  
ದಿರದೆ ಪ್ರದಕ್ಷಿಣ ತಿರುಗಿ ಗುಡಿ ಪೂಳಿಯಲ್ಲಿ |  
ಧರವರಹ ದೇವಗೆ ಎರಗಿ ಪುಷ್ಟರಣಿಗೆ |  
ಪರಶದಲ್ಲಿ ನಮಿಸಿ ಪರಿಶುಭ್ರಂಜಾಗಿ ದೇವ |  
ದ್ವಾರವನ್ನೆ ಶ್ವಾಸ್ಕೃತ ಗರಂಗಂಬದ ಬಳಯಲ್ಲಿ  
ಪರಿಶವಿಸಿ ಪೂರ್ವೋತ್ತರ ಪೂಜಿಯನ್ನು ತಿಳಿದು ಶ್ರೀ |  
ಹರಿಯ ಚಿಂತಿಸಿ ಅಲ್ಲಿ ಮರುತಾಂತರಗಳನೆಂದು |  
ಪರಮಾತ್ಮನಾದ ಸುಂದರ ಶ್ರೀನಿವಾಸನ್ನು |  
ಸರೀಸ್ಕಾಸಿ ತನ್ನೊ ಶಿಗಿರತಕ್ಕ ಮುಂತಿರುಯು |  
ಆದು ಆತನ ಗುರೋತ್ತುರಷಣೆಯನು ಮಾಡಿ |

ಸ್ವಾರ್ಥಾರ್ಥಿ ಚೇಗ ದುಷ್ಟರವನ್ನು ದಾಟಿಸುವ |  
 ಪರಮ ಮಂಗಳರೂಪ ವಿಜಯವಿಶಲ ತಿಮ್ಮ |  
 ಕರಿದರೆ ಕರವಿಡಿದು ಕರದೊಯ್ಯ ಮುಕುತಿಗೆ || ೨ ||

## ತಾಳ ರ್ಯಂಹಿ

ಸ್ವಾಮಿ ಪುಷ್ಟರಣೀಯ ಸ್ವಾನವನ್ನು ಮಾಡಿ ಸಂ |  
 ತಾಮ್ಮಾದಿ ತೀರ್ಥಗಳ ಇರುಹು ಈದೂ |  
 ನಾಮದ ವಿಚಾರ ಧಂಸಿ ಕೇಳು ಉತ್ತಮೋ |  
 ತ್ವಮರೀಂಡನೆ ಹಾರಿ ಹರಿದಾಡುತ್ತ |  
 ಕಾಮಕೇಷ್ಠೀಧಂಗಳ ಬೀರರಿಸಿ ಕೇಳಿ |  
 ಹೇಮ ರಜಿತವಸನ ನಾನಾವಣ ಸಾಲಿ |  
 ಗ್ರಾಮ ಮೊದಲಾದವು ದಾನವನಿತ್ಯ |  
 ನೇಮ ಸ್ನೇಮಿತ್ಯಂಗಳ ಚನ್ನಾಗಿ ಮಾಡಿ ಹರಿ |  
 ನಾಮಂಗಳದಿಗಡಿಗೆ ಉಷ್ಣರಿಸುತ್ತ |  
 ಕೇರೇಮಲಾಂಗ ತಿಮ್ಮ ವಿಜಯವಿಶಲ ಸಿತ್ಯ |  
 ಸಾಮಾಂಯನಲ್ಲಿಲ ಭಕ್ತಪರಿಪಾಲ (ಪ್ರಯಾ) || ೩ ||

## ತಾಳ ಶ್ರವಣ

ಅಪರಾಧಿ ನಾನೆಂದು ತನ್ನವ ಗುಣಂಗಳ |  
 ಸ್ವಾಪನದಲಿ ಬಿಡದೆ ಮಾಡಿದವು |  
 ಕಪಟದಲಿ ನಡದು ಪರರ ವಂಚಿಸಿ ದ್ರವ್ಯ |  
 ಅಭಹರಿಸಿ ನಾನ ಮಾಯಾಗಳ ತೋರಿ |  
 ಕೃಪಣಾಗಿದ್ದು ಇರಳು ಹಗಲು ಕಾಮ |  
 ಕುಪಿತ ಪುಂಜದಲ್ಲಿ ಕಾಲವನ್ನೇ ಕಳದು |  
 ಜಪಗಳ ಜರಿದು ಜಗದೊಳು ನಿತ್ಯದಲ್ಲಿ |  
 ತಪಸಿಗಳ ನಿಂದಿಸಿದ ತರುವಾರುವು |

ಖಪಕಾರ ಶರಿಯದೆ ಉಚಿತಾರ್ಥ ತಿಳಿಯದೆ |  
 ಅಪಹಾಸದಲಿ ನಿರಂತರ ತಿರುಗೇ |  
 ಆಸರವಿತವಾಗಿ (ದ) ದೋಷಕಾರಿ ನಾನು |  
 ಕೃಪಣವಕ್ತಲ ತಿದುವೆಂಗಳೇಶಾ |  
 ಕೃಪೇ ಮಾಡುವದೆಂದು ಈಪರಿ ನಮಿಸಲು |  
 ಗುಸಿತ ಮಹಿಮನೀತ ಪರಿಪಾಲಿತ |  
 ಚಪಲನಯನ ತಿಮ್ಮೆ ವಿಜಯವಿಶಲ ಪದಾ |  
 ದಿಪುತನಾಗಿ ತನ್ನ ಭಕ್ತಗೇ (ಭಜಕರಿಗೆ) ಪ್ರೋಳಿವನು || ೫ ||

### ತಾಳ ಅಪ್ಪು

ತಿವನ ತ್ರಿಪ್ತಿಕೃತ್ಯ ಜಂದ್ರನ ಗುರುತಲ್ಲಿ |  
 ಕವಿಯ ಸುರಾಪಾನ ಬಲಿಯ ಸ್ವಣಸ್ತೇಯಾ |  
 ದಿವಿಜಪತಿಯ ಪರಯುವತಿ (ಸತಿಯ) ಗಮನದೋವ |  
 ಅವರಿವರ್ಧ್ಯಾಕೀನ್ನ ಬಲಬಧ್ಯನ ಪಾ |  
 ಪವನು ಪರಿಹಾರ ಜವನು ವೋದಲಾದ |  
 ದೇವತೆಗಳ ಪಾಪಸ್ವಿವಕ ಬಟ್ಟೆ ಪ್ರೋಯಿತೀ ಗಿರಿಯಲ್ಲಿ |  
 ಭವಗಂಗೆ ವಜ್ರ ವಿಜಯವಿಶಲ (ರೇಯಾ) ಬಾರ |  
 ದವಗೆ ದಯವಾಡಾನೆಂದಿಗೂ (ಎಂದಿಗಾದರೂ ಸೋಡೆ) || ೬ ||

### ಅದಿತಾಳ

ಮುಕುತಿ ಬೇಕಾದವಗೆ ಮುಕುತಾರ್ಥ ಕೇಳುವದು |  
 ಧಕುತಿ ಪೂರ್ವಕದಿಂದ ಸಕಲ ಸಂಪದವಿಗೆ |  
 ಧಿಕವೆಂದು ತಿಳಿದು ಆಹಿಕವನ್ನು ಬಯಸದೆ |  
 ತ್ವಕು ಇಂದ್ರಿಯಾದಿ ಹರಿಭಾದಕೆ ಸಮರ್ಪಿಸುತ್ತಲಿ |  
 ಸುಖವಸುರಿದು ಬಾಹ್ಮಾದಕದಲ್ಲಿ ನೆನೆನೆನದು |  
 ಆಖಿಲದಾಸರ ಕೂಡ ಅಕಟ್ಟಾ ನಲಿದಾದಿ ಕುಣಿದು |

ಸಕಲ ಸುರರ್ಣಾಡೆಯ ವಿಜಯವಿಶಲ ಸ್ತೋತ್ರ |  
ಮುಖರಿ ನಿವಾಶನ ಯಾತ್ರೆ ಗೃಹ್ಯವದು || ೧೫ ||

೪

మత్తురవను ఆలదు శ్రీ వెంకటేశ్వర యాత్ర |  
ఖత్తుకదలి వగడే విజయావిశల ప్రోలివా (కాయ్య) ||

## ಶ್ರೀ ವೆಂಕಟೇಶ—ಸುಳಾದಿ ಏ

## ରାଗ ମୁଣ୍ଡାରି

ನಮ್ಮೆನಮ್ಮೊ ನಾರಾಯಣ ಮೂಲಕ್ಕಿಂತಿ ಪಾರಾಯಣ

ನಮ್ಮೆನಮ್ಮೆ ವೆಂಕಟ ಸಂಕಟಹರಣ |

నవోనవో పరతంత్ర కరణి సవ్యసాక్షతంత్ర |

## ನಮೋನಮೋ ವೈಕುಂಠ ಭಕ್ತರ ಭಂಟ

## ನಮೋನಮೋ ದಹರಾಕಾಶವಾಸ ಸುಪ್ರಕಾಶ

నమోనమో సప్తసాము గంణనిసీఎము

ನವೊನವೊ ಅಪ್ಪೆಯ ಸುರಗೀಯ ಗಿರಾಯ |

నమోనమో అప్తక్యు అప్తిమిరాక్యు

ಬ್ರಹ್ಮಾನಂದ ಶಿವಜಿಯೇ ಹಿನ್ನೆಸು ನಿತ್ಯಭವಿತ್ವ |

ನವೆಗಿನವೆಗಿ ಲೈಕ್‌ಷಾಶ್, ಯು ಸಿರಾಶ್, ಯೂರ್

అనేకినిపేరు తెవాదశార్థ సముద్రం వివిధాల్ |

ଅନ୍ତର୍ଜାଲକୁ କରିବାକୁ ପିଲାଙ୍କ ଦିଲ୍ଲିଙ୍କିଲାଙ୍କ ।

ನನ್ನೆಂಬೆಂದು ನಿಜಾಸಂದ ಮುಕ್ತರುತ್ವ ನ್ಯಾಕ್ಯಂದ |

କୁଣ୍ଡଳିନୀ ଦୂର କାହିଁ ପର୍ଯ୍ୟନ୍ତ ବାଧି ।

ଅର୍ଥାତ୍ କୌଣସି ପାଇଲାମାନଙ୍କରେ କାହାର ବିଦଳୀ

ମୁହଁରେ କୌଣସିଲେ ଦେଖିବା ପାଇଁ ।

సమేవనేతి విజయవిశలి కిరువేదగ్రథ కేంద్రా ।

ଜୀବିନେବେଳେ କରୁଣ କାହୁବ୍ୟ ହେଉଥିଲା ॥ ୮ ॥

మట్టతాల

ఆప్యారమహిను అనుపమ్మ తెరిత |  
 సుప్పారస్సు సుష్టురన వాక్సు |  
 ఆప్యా తిమ్మప్ప ఎన్న ప్ప తిరువెంగళప్ప |  
 ఆప్యార మహిను సుప్పార సదా (సుప్పుసాద) |  
 ఆప్యా ఇత్తరే తప్పు విజయవితల సా |  
 రఘు గిరివాస సుప్పారవాకేశా || 9 ||

తృవిది

ఆయాస దుఃఖ శాభాగ్య చింతా సంతాపది ఆ |  
 సూచు ఈరిన ఏడా కామ కోఠా |  
 మాయా మద మట్టర లోభ నొందాలస్య |  
 శూయు దుగుణ రోగ భయా అజ్ఞాన |  
 వ్యేయార దురిత పుణ్యలేప పరాభవ |  
 శ్రీయస్స విరోధ ఆయాస ఆశా |  
 శ్రీయుధాని నిద్రా పిపాస క్షుధి ఆ |  
 న్యాయ కంపన లోక నానా ఇనితు |  
 కాయదోళగే ఉళ్ల మందమతిగే మత్తు  
 జాయాదిగలంద బథువ మనుకి |  
 పత్రయ జరత బిడదే శిక్ష్యదవగే ఎంతో |  
 శ్రీయరస నిన్న కాంబువదు కాణే |  
 వాయు ప్రోరట్టు ఒళగే సోగువానితమధ్య |  
 ఆయు నెఱ్చుకే ఇల్ల ఈపరి ఇదలు |  
 ఈ యవనయల్లి బహుకాల బదశువ ఉ |  
 హాయ మాడువెనయ్య నెరికోరేయలి |  
 మాయావజ్ఞిత నవ్య విజయవితల వేంకట |  
 రథయా నిన్నంధీరయ ఎన్న १ సులిష్ఠి || 10 ||

ଅବ୍ୟାକ୍ଷମ

ಅರ ದರ ಗದ ಪದ್ಮ ನಾಮ ಶರಶಕ್ತಿ |  
 ವರ ಅಂಕುಶ ಪ್ರಾಸ ತೋನುರ ಹಲಳಮೃತ |  
 ಮರಳಿ ಗೋ ವಿದ್ಯಾ ತಿಲ ಗೋಧುಮ ಚಾ |  
 ಮರ ಭತ್ತೆ ತೋರಣ ಘ್ರಾಜ ಉಘ್ರಾವ್ಯಜನವ  
 ಜ್ಞಾರ ಕರಿ ಆಂದೇಳ ವಾಚಿ ಮಜ್ಞ ಕಹಮು |  
 ಹರಿ ವೃಷ ರತ್ನ ಧನಧಾರ್ಯ ಕಾಮುಂಬಿಂ |  
 ಪರಿಪರಿ ಮಂಗಳಕರವಾದ ರೇಖಿಗ |  
 ಇರುತ್ತಪ್ಪ ಇಂಥ ಸುಂದರ ಪಾದ ಎನ್ನು |  
 ಹೃತ್ತರಸಿಜ ಕನ್ಫೆಕೆ ಮಧ್ಯದಲ್ಲಿ ಇಟ್ಟು |  
 ನಿರುತ ಚೆಂಚಲವಾಗಿ ಪ್ರೋಗುವ ಮನಸು ನಿಂ  
 ದಿರುವಂತೆ ಮಾಡಿ ದುಸ್ತರ ದುರಿತಂಣಿ |  
 ಪರಿಹರಿಸುವದು ವ್ಯವಧಾನ ವಾಗದಂ |  
 ತರ ಭವಾಭಿಗೆ ತರಿಯೆ ಶಿರಿಯೆ ಎನ್ನು |  
 ಧೈರೆಯೆ ನಿಸಗೆಲ್ಲಿ ಸರಿಯೆ ಎಂದಿಗೆ ನಿನ್ನು |  
 ಮರಿಯೆ ವ್ರೋಭ್ರಾರ ಹೀಗ ಕರಿಯೆ ಹಸ್ತದಲ್ಲಿ |  
 ಬರಿಯೆ ಹರಿಯೆ ಈಪರಯ ನಂಬಿಹೆ ನಾ |  
 ನರಿಯೆ ಅನ್ನ ಶ್ರೀರನಾನ್ ಸರ್ವಾಧ ಸರ್ವದ ಕೀಳ |  
 ಗಿರಿ ರಾಯಾ ವೆಂಕಟ ವಿಜಯವಿಶಲ ರೇಯಾ  
 ಕರುಣೆಸು ಎನಗೆ ಪ್ರೋಳವ ನಿನ್ನ ಜರಣಾ

ଅଧିକାରୀ

ଅପାଦ ଆଶ୍ରତି ଚରଣ ଆଶ୍ରମପବନଦିତ ଚରଣ ।  
 ଅପୂର୍ଵ ଆନାଦି ଜରଣ ଆହାର ଆଶ୍ରକାଳ ଚରଣ ।  
 ଅପୂର୍ବ ଶନ୍ମୁଳ ଚରଣ ଆପାତ୍ମଦଲ୍ଲୁଳ ଚରଣ ।  
 ଅପୂର୍ବାଶୀଲାଗଦ ଚରଣ ଆପାଦ ଆଶ୍ରତି ଚରଣ ।

ಅಪ್ರಾಕೃತ ಚರಣ ಅಪ್ಯಾ ಅಪಾಗ ವೆಂಕಟಿಗಿರಿನಾಥ |  
ಅಪಶ್ಚಿನಾಶ ವಿಜಯವಿಶಲ ನಮಗೇ |  
ಅ ಪದ (ನುಕ್ತಿ) ಕೊಡುವದಿ ಚರಣ |

四

ନମେନମୋ ନିଷ୍ଠୁ ବାତିର୍ଗ କେତିର୍ଗ ମୂଳିର୍ଗ ।  
ଶୁମ୍ଭନଶାଦ୍ଵି ରାଯୁ ବିଜୟବିଶଳ ହେଂକପ୍ର ॥ ୧ ॥

## ಶ್ರೀ ವಂಕಟೇಶ—ಸುಳಾದಿ ೧೦

ରାଗ ଭୀରମି

కాళ ధృవ

ವಸುದೇವ ಅತ್ಯಿಷ್ಠತವ ಜಮಂಗ್ನಿ ವಿಶಾಲಾ |  
 ದಶರಥ ಪರಾಕರ ಕರ್ದವು ಶಭಾ |  
 ವಿಶಜ ಕರ್ದವುನಾರಿ ಯಮಧಮ್ಯ ರುಚಿ ವಿಷ್ಣು |  
 ಯಶ ಪ್ರಿಯವೃತ್ತ ಬ್ರಹ್ಮದೇವ ಗುಂಡಾಳ್ಯಾ |  
 ವಶು ನಂಬೋ ದೋಷ (?) ವೇದ ಶಿರ ಆಯುಷ್ಯ ಅಯ್ಯಾಕಾ|  
 ಬೆಸಪುನೆ ಇವರ ತರುವಾಯದಲ್ಲಿ ಮತ್ತೆ |  
 ಪ್ರಸನ್ನಿ ದೇವಕಿ ಸತ್ಯವತಿ ರೀಣುಕ ಕೌಶಲಾಳ್ಯಾ |  
 ವಿಶಿಂಚು ವಿಕುಂಠ ಅವಿಶಿ ಆಕುತಿ ಅನಷ್ಟಾಯಾ |  
 ತುಷಿತ ಶಾವಾದಿ ನೇರು ಸಂಭೂತಿ ಸರಸ್ವತಿ |  
 ಮಿಸುಣಿಪ ದೇವಹುತಿ ಅಂಬುಧರ ನೈಧ್ಯತ |  
 ಕುಶಲ ಶುಕ್ರತ ಬ್ರಹ್ಮತಿ ವೀತಾಢ್ಯರು |  
 ವಸುಧಿಯೋಳಗೆ ಏಸು ಪುಣ್ಯ ಮಾಡಿದರೊ |  
 ಎಣಿಸಲಾರರು ಮಹಾಜಾಂತಿಗಳೂ |  
 ಅಷವಾ ದ್ವಿವಾನೆ ಶಿನಾಂತಿ ಪೋಲಿಸಿಕೆಂಡು ಚಿಡದೆ |  
 ಶಿಶುವು ಮಾಡಿಕೊಂಡರು ಒಡಿಸಿತ್ತಾತ್ರು |  
 ಹಸಿನೆ ನೀರಡಿಕೆ ತೊರದು ತಲೆಕೆಳಗಾಗಿ ಬೇನೋ |

ಬಿಸಲೊಳು ಕುಳತು ತಪಿಸಿದ ಕಾಲಕ್ಕೂ |  
 ಬಿಸಿಜನಾಭನೆ ನಿನ್ನಾಷು ಮಳುವು ಕಾಣಾರು ಎಲ್ಲು |  
 ಹಸುಳಿಯಾದದೆಂತೊ ಇವರಿವರಿಗೆ |  
 ಬಿಸಿಜಾಕ್ಕು ಲಕುಮಿ ನಿನ್ನ ಮಾತಿಗೆ ಮರುಳಾಗಿ ಮಾ |  
 ನಿಸದಲ್ಲಿ ಕಾಣಳು ಅರಸಿ ಅರಸಿ |  
 ಶತಕೋಟಿ ಲಾವಣ್ಯ ವಿಜಯವಿಶಲ ಶೀಷ |  
 ವಸುಮತಿಧರ ತಿರುವೇಗಳೇತ  
॥೮॥

## ಹಾಟ್ಟಿತ್ತಾಟ

ಬಲರಾಮನು ನಿನಗೆ ಶಣ್ಣಾದನು ಸೋಡಾ |  
 ಫಲ್ಲುಣ ನಿನ್ನ ಸೂತನ ಮಾಡಿಕೊಂಡ |  
 ಕುಲದವರಾಗಿ ಯಾದವ ಜನರೀಲ್ |  
 ನಲಿನಲಿದು ಸಿನ್ನಾ ಕೂಡ ಉಂಡರಲ್ಲಾ |  
 ಗೆಳಿಯರಂದೆಸಿದ ಹೋಪಾಲಕರಂದು |  
 ಗೆಲವು ಸೋಲಾಟಿಗಳು ನಿನ್ನ ನೋಡನಾಡಿದರು |  
 ಇಳಿಯೊಳಗೆ ಇವರ ಸುಕೃತವೇನೆಂಬೆ |  
 ಕಲಕಾಲ ಗುಣಿಸಿ ಎಣಿಕೆ ಮಾಡಿದರಾಗಿ |  
 ನೆಲಯಗಾಣುವರಾಯ ನಿನ್ನ ಕಾಂಬುವದಕ್ಕೆ |  
 ಮಳವ ಮಿಂಚಿಗೆ ನರನ ಪ್ರಯತ್ನಗಳುಂಟಿ |  
 ಜಲಜನಾಭನೆ ನೀನೆ ಸ್ವಾಭಾವಿಕತನದಿ |  
 ಒಲಿದಾದಲ್ಲದೆ ಮತ್ತೆ ಒಂದು ಶಾರಣವಲ್ಲ |  
 ಶುಲಭ ಗಿರಿ ವೆಂಕಟ ವಿಜಯವಿಶಲರೀಯ |  
 ಘಳಿಸಿದ ತಪ್ಪೋಧನವೆ ಭಕ್ತರ ಕುಲಕೋಟಿಗೆ  
॥೯॥

## ಶ್ರೀವಿಧಿಕಾಣ

ಗೋಪಿಕಾ ಸ್ವೀಯರು ಹದಿನಾರು ಸಾವಿರ |  
 ಭೂಪಾಲಕರ ಮಕ್ಕು ಈಗಲಿರಳು |

ಶ್ರೀಪತಿ ನಿನ್ನೊಂದನೆ ನೇರದರಂದೂ ಬಿಡದೆ ।  
 ವಾಯಾಪಾರದಲ್ಲಿ ಮನಸು ತೆಗೆಯದಲೇ ।  
 ಭೂಪ ಉಗ್ರೀಷನ ಸಮುಖನ್ನು ಮಾಡಿದ ।  
 ಅಪಾರಮಹಿಮು ಅಸುರೂಹವಂದ್ಯನೆ ।  
 ದ್ವಾರದಿ ಸೋಲ್ಲಿಗೆ ನೀತ್ವೋದದೆಂತೋ ।  
 ನಾವೇಳಲಾಪನೋ ನಿನ್ನ ಕರುಣ ।  
 ರೂಪ ಹೀನಾಳದ ಕುಬುಜೆ ನಿನ್ನ ರಮಿಸಿ ।  
 ಶಾ ಪ್ರೀತಿಯಾದ ಸುಧಿಪೂರಂದುವ ದೀತ್ತ ।  
 ಪಾಪರಹಿತ ಪರಿಪೂರ್ಣಸುಖಾತ್ಮಕ ।  
 ಈಪರಿ ಇದ್ದವರ ಭಾಗ್ಯವೇನು ।  
 ಭಾವುರೆ ಇವರಿವರ ತಪಸಿಗೆ ಈ ಘಲನೆ ।  
 ವಾಯುಪುತಾ ದೈವನೆ ನೀನೆ ಬಲ್ಲಿ ।  
 ದೀಪಕ್ಕೆ ಸರ್ವ ಬ್ರಹ್ಮಾಂಡ ಕಾಣಿಸಿದಂತೆ ।  
 ನೀ ಪ್ರೀಮದಿಂದ ಮೇಚ್ಚಿದಿಯಲ್ಲಾದೆ  
 ಸುಬರ್ಣಗಿರಿರಾಯಾ ವಿಜಯವಿಶಲ ವೆಂಕಟ ।  
 ತಾಪಸಿಗಳಿಗೆ ಮೈದೋರದ ಧೋರಿಯೆ

॥ ೩ ॥

## ಅಟ್ಟಿತಾಳ

ಪರ್ವತಿಂದು ಗೋಪಾಲಕರು ನಂದ ವೃಜ ।  
 ವಸುಧಿ ಎಲ್ಲಾವೆ (ಎಲ್ಲೆ ವರು) ಸುಖಾಧನ ಗೈದಿದರೀಂ ।  
 ಹಸುಗೂಷುಗಳೆಲ್ಲಾ ನಿನ್ನುಂತೆ ಮಾತಾತಿ ।  
 ದಿಕಿದಿಗೆ ಬಾಲಾಟ ಕಲಿತರಲ್ಲಿ ।  
 ಮೊಸರು ಪಾಲು ಶುಪ್ಪು ಬೆಣ್ಣೆ ಶುಂಖಿದ ಭಾಂಡಾ ।  
 ಹೃಷಿಕೇಶಾ ನಿನ್ನ ಜಸ್ತಿಗಳ ಪ್ರತಾರ ।  
 ಮಿಸಕದಲೇ ಆಯಿತು ಈ ಜಂಗಳ ಪುಣ್ಯ ।  
 ಕಥಿಧರಗಾದರು ಸೋಜಿಗವಯ್ಯಾ ।

ಉವರಲೇನು ಮುನ್ನೆ ಗೋಪ ಪಳ್ಳಿಯೊಳಿದ್ದು ।  
 ಕಸಕುಪ್ಪಿಸಹವಾಗಿ ಧನ್ಯ ಮಹಾಧನ್ಯ ।  
 ಬಿಸಿಜಸಂಭವನ ಲೋಕಕೀಂತಧಿಕ ರಂ ।  
 ಜಮವದು ಸೀನವತ್ತಾರನಾಗೆ ।  
 ಬೆಸಿದ ಮಾತುಗಳಂತಿಲಿ ಸರ್ವಕ್ಕೂ ।  
 ಯಶೋದಾ ದೇವಿ ನೋಪಿಯಂತೊ ಯಂತೊ ।  
 ದಶರಥ ನೋಡಲಾದ ಖುಷಿಗಳಲ್ಲಿ ಜ ।  
 ನಿಸಿದ ಕಾಲಕೆ ದೇವಾ ನಿನ್ನ ಕೂಡಾಡಿದಾ ।  
 ಅಪುಗಳು ಏನು ಪುಣ್ಯ ಮಾಡಿದರೋ ।  
 ವೃಷಭಗಿರಿಯ ವಾಸ ವಿಜಯವಿಶಲ ವೆಂಕಟ ।  
 ಅವಮ ದೈವವೆ ನಿನ್ನ ಕರುಣತನ ಎಂತೊ

॥ ೪ ॥

## ಅದಿತಾಳ

ಇದು ಎಂತಿರಲಿ ಇಂದಿನ ದಿನದಲ್ಲಿ ।  
 ಪದುಮನಾಭನೆ ಸಮೈಗವಾಗಿ ।  
 ಹೃದಯಾಕಾಶಾದಿ ನಿನ್ನ ಮಾರುತಿ ಇಟ್ಟು ।  
 ಒದಗಿ ಗಾಯನ ಸೃಷ್ಟಿ ನಾನಾಪರಿಸೇವೆ ।  
 ಮುದದಿಂದ ಮಾಡುವ ನಿಜಶರಣರ ಪುಣ್ಯ ।  
 ಉದಯಾಸ್ತಮಾನವು ಎಣಿಸೆವುಂಟೀ ।  
 ಇದೆ ಇದೆ ಸಿದ್ಧಪೋ ಕೃತಾದಿಯುಗದಲ್ಲಿ ।  
 ಪದೋಪದಿಗೆ ತುಂಬಿಹರೋ ಇಲ್ಲಿ ।  
 ವಿಧುಮೋಗಾ ಇವರೆಲ್ಲ ನಾನಾ ತಪಸುಮಾಡಿ ।  
 ಚದುರಶನದಿಂದ ಒಲಿಸಲಿಲ್ಲ ।  
 ಮದನ ಜನಕ ನೀನೇ ಅನುಕಂಪನಾಗಿ ಪೇ ।  
 ಲಿಡೆ ಎಲ್ಲಿದೆ ಮತ್ತೊಂದು ಇಲ್ಲಾ ।  
 ಉದಯಗಿರಿಯವಾಸ ವಿಜಯವಿಶಲ ವೆಂಕಟ ।  
 ಅದು ಭೂತದೈವಾವೆ ಬಹುವಿಧ ಚರಿತಾ

॥ ೫ ॥

ಜಡ

ಮನಸು ಬಂದಂತೆ ಮಹಾಮಹಿಮೆ ತೋರುವ ದೇವ |  
ಅನಿಮಿಣಾ ಗಿರಿವಾಸ ವಿಜಯವಿಶಲ ನೇಕಟಿ || ೬ ||

### ಸುಳಾದಿ ೧೧

ರಾಗ ಕಳ್ಳಾಳ ಧ್ಯಾವ ಶಾಳ

ಕಾಯದಿಂದಲಿ ಭಕ್ತ ಮಾಡಿದ ಪರಾಧ |  
ತಾಯಿಯಂದದಿ ತಾನೇ ಕಾರುಣ್ಯದಿಂ |  
ಫಾಯವಾಗದಂತೆ ವಂಡಿಸಿ ಪಾಲಿಸುವ |  
ಶ್ರೀಯರಷನ ಗುಣಕೆ ಏನೆಂಬೇನೋ |  
ಶ್ರೀ ಯೋಗಾ ಮೊದಲಾದ ಪಾಪಂಗಳು ಮಾಡಿರೆ |  
ಕಾಯಿದು ಕೊಂಬವನ್ಯೈಯ ವಾಸನಮಯಿದಿಂ |  
ಆಯಿತೆಂದೆನಿಸುವ ಸ್ವಲ್ಪಾನುಭವದಿಂದ |  
ನೋಯಾದಂತೆ ಪಾಪಾ ತೀರಿಸುವನು |  
ಈಯ ವನಿಯೋಳಗೆ ಎಣಿಸಿದರು ಇಂಥ ಉ |  
ಪಾಯ ಬಲ್ಲಂಥ ದೈವವಂದೂ ಇಲ್ಲಾ |  
ಬಾಯಲ್ಲಿ ಆಡಿದರು ಕೋಪದಿಂದಲಿ ಅವನ |  
ಸಾಯಾಬಡುವರಲ್ಲಿ ಮುಂದೋರದೆ |  
ಕಾಯಾಚ ಪಿತನ ಮಹಿಮೆ ಕೇಳಿರೊ ತನ್ನ ವರು |  
ಕಾಯಾದಲ್ಲಿ ಪಾಪಾಘಾಡೆ ಮನದಲ್ಲಿ ಉಣಿಪಾ |  
ಭಾಯಾದಂತೆ ಪುಣ್ಯ ಮನದಿಂದ ಮಾಡಿದರೆ |  
ಕಾಯದಲಿ ಉಣಿಮುವ ಶಾಷ್ಟಿ ಇತ್ತು |  
ಮಾಯಾಕಾರನ ಮಾಯ ಈಳದವನಾಡು ದೈ |  
ಶೀಯ ಜನರಿಗೆ ಇದರ ವಿಪರೀತವೋ |  
ವಾಯುವಂದಿತ ವಿಜಯವಿಶಲ ನೇಕಟಿಗಿಂ |  
ರಾಯ ತನ್ನ ಕರಣರಿಗೆ ಭೀತಿಬರಗೊಡನು || ೭ ||

## ಅಟ್ಟಿತಾಳ

ಧರಣಿಯೊಳಗೆ ತನ್ನ ಕರಣರ ಸೂಭಾಗ್ಯ |  
 ನಿರುತ್ತರ ಶೃಂತಿತತ ಪರಿಪರಿಯಿಂದಲಿ |  
 ವರದೋರದು ಹೇಳಿ ಬೆರಗಾಗುತ್ತಲಿನೆ |  
 ಸರಿಗಾಣೇನಯ್ಯಾ ಹರಿ ತನ್ನವರನ |  
 ಚರಣದಲ್ಲಿ ಇಟ್ಟು ಪರಿಪಾಲಿಸುತ್ತಿಪ್ಪ |  
 ದುರಿತದ ಭಯವಿಲ್ಲ ದುರುಳ(ರ)ಟ್ಟು ಇಲ್ಲ |  
 ಉರಗಿರ ವೆಂಕಟ ವಿಜಯವಿಶಲರೇಯ |  
 ಸ್ಥಿರವಾಗಿ ನಿಂದು ಕರದು ವರವಕೊಡುವ  
|| ೭ ||

## ಶ್ರೀವಿಧಿತಾಳ

ಆವಾವ ದೈವಗಳ ನಂಬಿದರೇನಯ್ಯಾ |  
 ಭಾವದಲಿ ನೋಡಿದರು ಸುಖವೇ ಇಲ್ಲ |  
 ನೋವಾಗುವದು ಕೇಳಿ ಬಾಯಿತಾಡಿದದಕ್ಕೆ |  
 ಕೇವಲ ಬಾಧಿಯ ಬಿಹಿಸುವರು |  
 ದೇವದೇವೇಶನ ಕರುಣತ್ವ ಇಂತಲ್ಲ |  
 ನೋವಾಗೊಡಿದದಂತೆ ಉಣಿದ ಪಾಪಾ |  
 ಆವಾವಗಾದರು ಇಂಥಾ ಶಕುತಿ ಉಂಟಿ |  
 ಶ್ರೀವಿಧಿತಾಳಿಂದ ಪ್ರತಿಬಧರೂ |  
 ಭೂವಲ್ಲಭ ಜೋರರ ದಂಡಿಸಿದಂತೆ ದೈವಿ |  
 ತಾತ್ವವಳಯ ಶೀಕ್ಷಿಸುವ ನಿದೋಷಿಸನೋ |  
 ದೇವ ನಾರಾಯಣಿರ ವಿಜಯವಿಶಲ |  
 ಶ್ರೀ ವೆಂಕಟನಾಥ ನಮ್ಮನು ಕಾವಾ  
|| ೮ ||

## ಅಟ್ಟಿತಾಳ

ಭಾರವೈಹಿಸುವ ದೀನವಶ್ವಲ ಅಚ್ಚುತ |  
 ಸಾರಿಸಾರಿಗೆ ತನ್ನ ಸಾರಿದವರು ಸಂ |

ಸಾರದೀಂಳಗ ಇರೆ ಕರುಣದಿಂದಲಿ ಶಂ |  
 ಸಾಂಗ ತಾನಾಗಿ ಇವರನ್ನು ತಗದು ಉ |  
 ದ್ವಾರಮಾಡುವನಯ್ಯಾ ಸುಲಭ ಮುಂದುತ್ತಿ ಇಡು |  
 ವಾರಿಯೋಳಗೆ ಬಿದ್ದ ಮನುಜಗಾಗಿ ತಾನು |  
 ವಾರಿಯೂ ತುಡಿಕೆ ಪಿಡಿದೆತ್ತು ತಂದವನೆ |  
 ಶೀರದಲಿಟ್ಟು ಪಾಲಿಸಿದಂತೆ ಕಾಣಿಯೋ |  
 ಮಾರಜನಕ ನಮ್ಮನು ಭವದಿಂದಲಿ |  
 ಪಾರುಗಾಣಿಸುವನು ಪಾವನ್ನು ಕರೀರ |  
 ನಾರದವಂದ್ಯ ವಿಜಯವಿಶಲ ಸವಾ |  
 ಧಾರ ವೆಂಕಟ ಉರಗಾದ್ರಿವಾಸ

||

ಅದಿಷಾಳ

ವಾರಿಜಪಾದ ವಾರಿಜಸ್ತಾಢ |  
 ವಾರಿಜ ಹೃದಯ ವಾರಿಜ ಕಂಧರ |  
 ವಾರಿಜ ಪಾಣಿಕರ ವಾರಿಜ ನಿಜ |  
 ವಾರಿಜ ಲೋಚನ ವಾರಿಜ ಪತಿ ವಾರಿಜ |  
 ವಾರಿಜ ಹಾರಾ ವಾರಿಜ ವೀಕೊ |  
 ಪಾರಕೋಟಿ ತೀಜಾ ವಿಬುಧ |  
 ವಾರಿಜ ನಮಗೆ ಪಾರಿಜ ಮರೆ ವಾರಿಜ |  
 ವಾರಿಜ ಸಂಭವ ಸೈನೆವರ ಹೃ |  
 ದ್ವಾರಿಜ ಪೀಠವಾಸ ವಾರಿಜಸೆಲಯ ವಿಜಯವಿಶಲ ದರ  
 ವಾಂಧಿ ವೆಂಕಟಗಂ ಶ್ರೀನಿವಾಸ

|| ೫

ಜತೆ

ಶರಣಿಗಾಗಿ ನಿಜರರ ನಾಲಗಬಿಟ್ಟು |

## ಸುಳಾದಿ ೧೨

ರಾಗ

ಧ್ವನತಾಳ

ಅರಹಿನ ಭೀತಿಯಿಂದ ಆತನ ಪಾದರಕ್ಕೆ ।  
 ಪರಿಚಾರಕನೇಂಬ್ಬಿ ಸತತ ಬಿಡದೇ ।  
 ಪರಮ ವಿಶ್ವಸದಲ್ಲಿ ಜೋಕೆ ಮಾಡಿದಂತೆ ।  
 ಹರಿ ನಿನ್ನ ಶರಣಾರ ಸರಸಿಜ ಭವಾದ್ಯರು ।  
 ನಿರತರವಂದದಿ ತೊಲಗಿ ಪೂರ್ಗಾದೆ ।  
 ಪೂರವಾರು ಪರಫರ ಬಗೆಯಿಂದೊಲಿದೂ ।  
 ದುರಿತದ ಕಡಿಗೆ ನಿನ್ನ ಸಂಬಿಧವನ ।  
 ಕರಣಗಳಿರಗಗೊಡದೆ ಆವಾಗ ।  
 ಹರಿಭೀತ ನರನಿವ ನೀಜಾನಾದಾಡಾಗಲಿ ।  
 ಕರುಣಪಯೋನಿಧಿ ಭಕ್ತರಾಧಿನವಾದ ।  
 ಧೋರಿಯೆ ನಿನ್ನಾ ಬಲು ಲೀಲಿಗೆ ನಮೋನನೋ ।  
 ಮರದೊಮ್ಮೆ ನೆನಡಾಡೆ ಚನ್ನಾಗಿ ಚನ್ನಾಗಿ ।  
 ಬರುವ ಸ್ವತಂತ್ರ ಚಿನ್ನಾತ್ರ ಮುನಿಸೈತ್ತೀತ್ರ ।  
 ಧರೆಯೋಳು ಸಿನ್ನಾ ಸಂಯಾದ ದೈವವ ।  
 ಕುರುಹ ಕಾಣಿಸೋ ಕುಜನರಿಗೆ ಕುತಾರ ।  
 ತಿರುವೆಂಗಳಪ್ಪ ತಿಮ್ಮಪ್ಪ ಶ್ರೀನಿವಾಸ ।  
 ಗಿರಿವಾಸ ವಿಜಯವಿಶಲ ವೆಂಕಟಿತಂದೆ ।  
 ಶರಣಾರು ಕರೆವ ಸೋಲ್ಲಿಗೆ ಸೋಲುವ ಮಹಿಮ ॥ ೧ ॥

## ಮಟ್ಟತಾಳ

ಕುಲ್ಲ(ನೆಲ್ಲು)ಸರಿನೆ ರುವ್ವಿಗೆ ಸಲ್ಲಾದು ಬೆಲೀನೂಡಲು ।  
 ಮಲ್ಲನರನ ಪಾದದಲ್ಲಿ ಶಟ್ಟಿರಲದೆ !  
 ಸಲ್ಲಾವದು ಬಿರಿದು ಎಲ್ಲ ಲೋಕದ ಮಧ್ಯ ।  
 ಹುಲ್ಲಿಗೆಯಾದರೂ ಬಲ್ಲಿದನ ಬಳ ।

ಯಲ್ಲಿ ಸೇರಿದರಿಂದ ಬಲ್ಲಿದತನವದಕೆ ಬರುವದು ಕಾಣಿರೋ |  
ಕಲ್ಲು ನಾರಿಯ ಮಾಡಿದ ವಜಯವಿಶಲ ರೀಯಾ |  
ಎಲ್ಲಿದ್ದರು ನಿನ್ನವರೆ ಭೀತಿ ಇಲ್ಲ                            || ೨ ||

### ತ್ರಿವಿಧಿತಾಳ

ಸಾನಾ ಯೋನಿಗಳಲ್ಲಿ ಬಂದು ಬೆಳೆದುಬಿಡದೆ |  
ನಾನಾ ದೇಕದ ಮಾತ್ರಲೇ ತಿರಗಿ ತಿರಗೇ |  
ನಾನಾ ತಾವಿನಲ್ಲಿ ವಾಸವಾಗಿ ಇದ್ದು |  
ನಾನಾ ಉದಕ ಧಾನ್ಯ ಸವಿದು ಉಂಡು |  
ನಾನಿದ್ದರು ದೇವ ಅಲ್ಲೆಲ ಪೂಂದಿದ |  
ಆ ನಿರ್ಜರರು ನಿನ್ನ ಪೂಂದಿದವ |  
ಜ್ಞಾನವೆ ಕೆಡದಂತೆ ರಕ್ಷಿಸುವರು ಸತತಾ |  
ಎನೆಂಬೆಸ್ಯೇ ನಿನ್ನ ಧೋರಿತನಕೇ |  
ನಾನೆಲ್ಲಿ ಸರಿಗಾಡೆ ಶ್ರೀಲೋಕದಲ್ಲಿ ಜಗ |  
ಪ್ರಾಣನಾ ವದಿಯಾನೆ ದಿನ್ಯಕಾಯ |  
ಜ್ಞಾನಾದ್ರಿ ವೆಂಕಟ ವಿಜಯವಿಶಲ ರೀಯಾ |  
ನೀನೆಂದವರೈಗೆ ನಿತ್ಯ ನೀನೆ ಬೆಂತ್ತು                            || ೨ ||

### ಅಟ್ಟಿತಾಳ

ಕಾಮಂಜುತಲಿದೆ ಕೊರ್ಕಿಧಂಜುತಾಲಿದೆ |  
ಆಮದ ಹೋಹ ಮತ್ತರ ವಂಜ್ಞಾತಲಿದೆ |  
ತಾಮಸ ಜನಗಳು ವಮಾತ್ರದರೂ ನಿನ್ನ |  
ನಾಮಾವ ಕೇಳುತ ಲಂಜುತ್ತಲಿಪ್ಪರು |  
ಸ್ವಾಮಿ ಶ್ರೀಧರವಾಸಾ ವಿಜಯವಿಶಲ ವೆಂಕಟ |  
ಈ ಮಹಿಯೊಳು ನಿನ್ನ ಧೋರಿತನಮಿಗಿಲೊ                            || ೩ ||

ಅದಿತಾಳ

ಜಗತ್ವವನ ಜಗಭ್ರೂವನ |  
 ಜಗತ್ವವನ ಕಾವಸ್ಯೇಯಾಘಾ |  
 ಜಗದ ಜಗದ ಜೀವನ |  
 ಜಗವ ಸೃಜನ ಜಗವ ನಿಲಿನ |  
 ಜಗವ ಆದಿಸುವೆ ಜಗವೆ ನಿನ್ನ ಖೀಕಿಯಲ್ಲಿ ಚಲಿಸುತ್ತದು |  
 ಜಗವ ಬಲ್ಲಿ ನಿನ್ನ ಸರ್ವ ಜಗವರಿಯಾದು |  
 ಜಗನೆಲ್ಲ ನಿನ್ನ ಭಕ್ತನ ಪಾಲಿಸುತ್ತಪ್ಪದು |  
 ಜಗವೆ ನಿನ್ನ ಯ್ಯಾಗುಣಂಗಳಿಂದಿಸುವದೂ |  
 ಜಗದಾ ಧೋರಿಯೆ ಖಗಿರಿ ವೆಂಕಟೀವಿಜಯ |  
 ವಿಶಿ ಪರಮದಯಾನಿಧಿ |  
 ಜಗನೇ ನಿನ್ನ ಧೀನವಯಾಘಾ || ೫ ||

ಜತ

ಅರಸಿನಿಂದಲಿ ಆಧಿಕ ಭೂತ್ಯಾಗ ಪಾಲಿಸುವ |  
 ಹಿರಿಯಾರಿಪ್ಪದು ಬಿಡದೆ ವಿಜಯವಿಶಲ ಧೋರಿಯೆ |

## ಶ್ರೀ ವೆಂಕಟೀಶ್ವರ ಸ್ತೋತ್ರ—ಸುಳಾದಿ ೧೯

ರಾಗ ಸಾಟ

ಧ್ವನಿತಾಳ

ವೆಂಕಟೀಶನೆ ಚಕ್ರ ಕಂಪಿ ಕೊಮೋದಕಿ |  
 ಹಂಕಚಂಕಿತನೆ ಮಾನಾಂಕನ ಷಿತನೆ ಭಿ |  
 ಯುಂಕರ ದೈತ್ಯರ ಬಿಂಕವತರಿದ ಕ |  
 ಶಂಕ ಮಹಿಮ ನಿತ್ಯಂಕ ಪುಣಿನಾಮ |  
 ಹಂಕಚಭವನಾಗಾ ಕಂಕಣನುತ ಪಾದಾ |  
 ಹಂಕಚ ಶಿರವತ್ಯಂಕಿತ ಫಂಕ ಪಂ |  
 ಯುಂಕನೇ ಲಂಕೀಶ ಶೈವಾ ವೆಂಕಟಿಶಾ |

ಪಂಕಟಿಯರ ಶುರುಳಿಕ್ಕುತ್ತ ಹುನೀರೀತೆ ||  
ಬೆಂಕಿನೆ ನಾವುದೈವಾ ವಿಜಯವಿಶಲಯನ್ನು ||  
ಸೆಂಂಕಿ ಪಂಸಾರಣ ಕ್ಷೇತ್ರಾಖಿ ಹರಿಹರಿಹೆ || ೮ ||

## ಮಾಷ್ಟಾಣ

ನಿರಾಧಾರೆ ನಿಷ್ಪಂಗ ನಿತಮಲಾಂಗ ||  
ನಿರಾಮಯ ನಿದೋಽವ ಸೀರದಭಾಷ ||  
ನಿರಂಜನ ನಿಗುಂಡ ನಿರಾವರಣ ||  
ನೀರಜರಮಣಾ ನಿರಾತ್ರಯನೆ ನಿರ್ವಿಕಲ್ಪ ||  
ನಿರ್ವಿಕಾರಾ ವಿಜಯವಿಶಳ ||  
ತಿರುವೆಂಗರೀತ ತಿರುಪತಿವಾಸ || ೯ ||

## ಕ್ರಿಷಿತಾಣ

ಮಂಗಳಮಹಿಮ ತಿರುವೆಂಗಳನಾಥ ||  
ಮರಂಗಳ ಪಾಲಾ ಜನಂಗಳಪ್ರೀತಿಯಾ ||  
ಹೆಂಗಡೆಯರ ವಸನಂಗಳಾ ಕದ್ದು ಸ್ತು ||  
ಅಂಗಳಾ ಕೊರಿಸಿದ ದಿಕ್ಕುಂಗರೀತಗೆ ||  
ಅಂಗಳಾನಂದದಲ್ಲಿ ಕಂಗಳಿಗೆ ನಿತ್ಯ ಪಾ ||  
ದಂಗಳ ಕೊರು ನಾಮಂಗಳ ಅಂತಿಮತ ||  
ಮಂಗಳಕಾಯ ಭರ ವಿಜಯವಿಶುಲ ಕ್ಷೇದ ||  
ಯಂಗಳ ಮಳ್ಳೆ ದೂಪಂಗಳ ನೇಮಸುತ್ತಾ || ೧೦ ||

## ಅಷ್ಟಾಣ

ಸಾರಾಯಣ ಕ್ಷೇತ್ರ ಅಷ್ಟಾಣಂತ ||  
ಖೋರದುರಿತ ಸಂಹಾರ ಸಾನಾಕವ ||  
ತಾರಳಕುಮಾ ರಮಣಾಪತ್ನು ಪಾಶಸ್ತಾ ||

ಚಾರುಚರಂತ್ರ ಮುನಿಹೆಣ್ಣೀತ್ರ ಹಾತ್ರಾ ।  
ಕಾರುಣ್ಯಾಧಿ ಕಿಮ್ಮ್ತ ವಿಜಯವಿಶಲ ಭವ ।  
ತಾರಕ ವರಗಿರ ವಾಸ ಕಿರುಹಕೀತ್ರಾ

॥ ೪ ॥

## ಅದಿತಾಳ

ತರುಗುವಂತೆ ಮಾಡು ಮನಸು ।  
ಕರುಗುವಂತೆ ಮಾಡು ಮನಸು ।  
ಮರುಗುವಂತೆ ಮಾಡು ಮನಸು ।  
ಸೈರುಗುವಂತೆ ಮಾಡು ಮನಸು ।  
ಸುರಳತವಾಗಿ ಈ ಪರಿಯಲ್ಲಿ ಥಮಾಗತಿಗೆ  
ತಿರುವೆಂಗಳೀಕ ನಮ್ಮ ವಿಜಯವಿಶಲ ಮೇಲ್ರಾ ।  
ಗಿರಿಯವಾಸ ಕಿರಿನೆಂಕಟಪೀಠ ಮತ್ತಾಮೃತಾ

॥ ೫ ॥

## ಇತಿ

ಥರೆಯೋಳು ಮೇರವಸಿರ ತರುವೆಂಗಳಷ್ಟು ।  
ತಿರುಮಲ ವಿಜಯವಿಶಲ ಜಗನ್ನಿಹೀತನ

॥ ೬ ॥

## ಸುಳಾದೆ ಗಳ

ತಾರೆ

ಘೃತಾಳ

ಸಮ್ಮುಖನಾಗಳಿಗಿರಿಯ ಕಿಮ್ಮ್ತ ಸಾತುಮ್ಮ್ತ ಪುರುಹೋ ।  
ತುಮ್ಮ್ತ ಆ ಮಹಾಮಹಿಮ್ಮ್ತ ರಮ್ಮ್ತೆಯರಸ ಸಪ್ಪೋ ।  
ತುಮ್ಮ್ತ ಆಂತರಾತುಮ್ಮ್ತ ಚೈಕವಾಳ್ಜನಕ ಪರವಾ ।  
ತುಮ್ಮ್ತ ರೀವಕಿರಿಸುತ್ತಾ ತಮ್ಮ್ತ ದೀನ್ಮೈ ।  
ತುಮ್ಮ್ತ ಜಾಳಾನಾತುಮ್ಮ್ತ ಬೈತಮ್ಮ್ತ ಇಲ್ಲದ ಪರ ।  
ಹೊಮ್ಮ್ತ ರಮ್ಮ್ತನುತ್ತಾ ಅನುದಮ್ಮ್ತ ಚರಿತಾನಮೈತ ।

ಸಮ್ಮಂಥ ಸರ್ವಾಧಾರಿಗಮ್ಮ ಹಂತ್ಯನ ದೈವ |  
 ಅಮ್ಮಂಹಿಯೋಳಗೆ ಆಹಂಕುಂತಿಯವ ನಾನೆ |  
 ದಮ್ಮಾಯಾಜ್ಞ ಇಮ್ಮಾಯಾಜ್ಞ ಬಾಲಿಶು ನಾಮ್ಮಾಯಾಜ್ಞ |  
 ನಿಮ್ಮನವಾಗಿ ನಿನೆಗೆ ನಮ್ಮೆನವೆಂ ಎಂದೆ |  
 ತಮ್ಮ ಭಕ್ತಿ ಕೂಡಾ ಸಮ್ಮಂಥಾವಲ್ಲಿತೋ |  
 ಹೆಮ್ಮೆ ಇಂದಲಿ ನಿನ್ನ ನೇಮ್ಮಾದೆ ನೇಮುದಲಿ |  
 ಆನ್ಮಾಲಾ ವನಮಾಲಾ ವಿಜಯವಿಶಲ ಎನ್ನ |  
 ಮನ್ಮಂತ್ರ ಕರಿಸು ಅನ್ಮಾತಾ ದಾರಿ ತೋರೂ

॥ ೧

### ಮಪ್ಪಿತಾರ

ಪಂಚನಾಡಿಯೋಳಿದ್ದು ಪಂಚಮುರುತಿ ದೇವಾ |  
 ಪಂಚಭೂತದ ಪ್ರದಂಚತ್ವಾದ್ವಾನಯಾಜ್ಞ |  
 ಪಂಚಪರ್ವದಲ್ಲಿ ಪಂಚೀವರ ಕೂಡ |  
 ವಂಚನೆ ಇಂದಲ್ಲಿ ಜಂಚಲಮನದಿಂದ |  
 ಹಂಚಮುಂಚ ಶಿಳಯೆ |  
 ಪಾಂಚಜನ್ಯಭಾಯ ವಿಜಯವಿಶಲನೆ ಏ |  
 ರಂಚ ದೇವತೆಗಳ ವಂಚಿಸಿದ ದೈವ

॥ ೨

### ರಾಜಕೃತಾರ

ಕ್ಷೇತ್ರಕ್ಷೇತ್ರಕರ ವರದಲಿ ಬಲ್ಲಿನೆ |  
 ಮಂಧಾನು ನಾನು ಈ ನಾಡಿನೋಳಗೆಲ್ಲಾ |  
 ರಾಡಿಕ್ರೇಡುವೆನೆಂಬ ಹೆಡಿಕನವಲ್ಲದೆ |  
 ನಾಡಿವಂಡಾದರು ಬಾಡಿಬಕ್ತುದೆ ಮುನೆ |  
 ಹಾಡಿಪಾಡಿನಿಷ್ಟ ನೋಡಿ ಅರ್ಥಾಯಿಂದ |  
 ಲಾಡ ಕೊಂಡಾಡ ಕೂಡಾದಲಿಷ್ಟ |  
 ಗೋಡಿನಂಗಡ ಸರಸವಾಡಿದಾರ್ಥಾ ಗೋಡೆ |

ನೋಡಿ ಕರುಹದಿಂದಲಾಡುವದೇ ಮಾತು |  
 ಅಡಾಲೇನೂ ನಿನಗೆ ಈಡಿಲ್ಲಾದ ಮಹಿಮು |  
 ದೀಕನೊಳಗೆ ತಾಗ ರೂಢಾತನವೇನೊ |  
 ಗೂಡೆ ಕರುಣೆರಂಗ ವಿಜಯವಿಶಲ ಇತ್ತಾ |  
 ಮಾತು ಮೋಗವನು ಗಾಡಿಕಾರ ದೈವಾ

॥ ೩ ॥

## ರ್ಯಂಹಿತಾಃ

ದೀಪಕ್ಕೆ ನೇಳಲ್ಲಿಂಟೆ ನಿನ್ನ ಪರಿಭಾರಕಂಗೆ | ...  
 ಹಾವಗಳುಂಟೆನೊ ಪರಮಪುರುಷ |  
 ಕೋಪತಾಪಗಳಿಂದ ನಾಸಿದ್ದರೆ ನಿನ್ನ |  
 ಶ್ರೀ ಪಾದ ನೇನೆಡೆಂಜನರಿಗೆಲ್ಲಾ |  
 ಆಪಾರ ಜನುವಾದ ದುಷ್ಪಮರ್ಗಳು ಇರಲು |  
 ಶೈವಹದೆ ಇರಬಲ್ಲವೇನೊ ಪೇಠೊ |  
 ಶ್ರೀಪತಿ ನಾನೆಬ್ಬಿ ವಾಡಿದ ದೀಪಕ್ಕೆ |  
 ನೀಪರಹಂ ಕಾಣಲಾಹದೆ ಸರಯ್ಯೆಯಾಗ್ಯಾ |  
 ಆಪತ್ತಿಗಳಿಗೆ ಶಕ್ತಿ ನಿಂತಾದದೆ |  
 ತಾದಕಳವರಾರು ಪತಿತಾರೊಳಿಯಾ |  
 ಗೋಪಾಲರೊಡನಿಕ್ಕು ವಿಜಯವಿಶಲ ರೇಯಾ |  
 ಕಾಪಾಡುವ ದೈವ ಎನ್ನ ಆಪಾದಿವ ಬಿಡದೆ

॥ ೪ ॥

## ಶ್ರೀವಿಧಿತಾಃ

ಕರಗಿಸಿದ ಚಣ್ಣೆ ಫ್ರೈತೆವಾದ ಮಾಡ್ಯಲೆ |  
 ತರಸಿ ನವನೀತ ನೆನಿಸುವಾದೆ |  
 ಹಂ ನಿನ್ನ ದಾಸರ ಚರಣಯುಗಳವನ್ನು |  
 ನೆರೆನಂಬಿದ ಮಾಡ್ಯಲೆ ನರರೋಜು ಗಣತೆ |  
 ಅರವತೆ ಮಾಡದೆ ಎನ್ನ ರಾಗಿ ಮೋಗ |

తిరుహు శుండరమోత్తి తిములేతా |  
ఆంగళదల్లణ విజయవితల నీనే |  
చరుణ మాఢదిరి ముండి సాకువన్యారో || 3 ||

శ్రీకృష్ణాథ

భకుణ పూల్మాహ నినగేను తండిత్తే |  
శుకముని నినగేను శుశ్రార మాదిద |  
సుఖబడిసిదనే నారథ బందు అనుదిసె |  
రుకువాంగద తృప్తిబడిసిద నినగేనూ  
తిపిర వేత్తిదనేనొ లేంకాధికను బందు |  
ముఖ మాడేఁదక్కే ధనవిత్తునే నర పుండ |  
రికను నిఫగే ఏపువ రథ విత్తునే |  
భకుతిగి ఘోషి కూతిదనేనో ధ్వన కౌ |  
నక మిగిలాధవరేను వాిధవు |  
భకుతి ఇద్దునితు భజిసిదరభ్రదే |  
అకట నానోభ్యనే నినగాగదవనే |  
లకుమిరముణ నెమ్ము విజయవితలరిఁయు |  
ముఖవా తైలారు ఎన్న భకుతి ఇద్దునితు || 4 ||

అదికాథ

ఉభ్యతాదరే ఏను ఇదకి కడియాగువదే |  
బలుకాలాదల్లి ఎనగే నినగే సంబంధమో |  
మిళతవాగిరలాగి నీ ప్రోగువదు ఎత్తె |  
తిలయపేళువదు క్షేయాముగదు బిస్యేశువే |  
ప్రోళవ వస్తుకేయల్లి ఎల్లిగాదరిచందు |  
కుళుకు జీద్దురే సైఁకి తెగెదు బిసాట్టుఅద |

మేలువనట్లడి బిడవి వనేళనాదవను |  
 కేళకి తుడ్యుడనో కేళో మేవ |  
 హుళకు కమ్మగచు ఎన్నల్లి ఆపారస్తంటు |  
 నేలియ బట్ట ముఖివూ తెగివు కళయో |  
 శుళవ శులభవాగి విజ ఖువిరల భక్తు |  
 వళగి సూరీళాణో తప్పదే కలకాల

|| 2 ||

ఇత్తుమున్నా ఎన్నెన్న లరసల్లదాదాడి |  
చిత్తక్కే బండంకి వాడినో విజయవితల || ౫ ||

សេចាតិ ៧៥

## ରାଗ ଧୂଵତୀଳ

ముప్పు ఇల్లద ఆప్త తిరువతి తినొక్కప్ప |  
 ముప్పు ఇల్లద తాయి ఆలఃనేలు వంగాయి |  
 ముప్పు ఇల్లద గురు శ్రీమదాచాయురు |  
 ముప్పు ఇల్లద బూధవరు హరిభక్తరు |  
 ముప్పు ఇల్లద ధన హరినామసాధన |  
 ముప్పు ఇల్లద సదన దివ్యానంతాసన |  
 ముప్పే ముప్పే ఇల్ల ఎమ్మ సౌభాగ్యక్షే |  
 ముప్పు రదొళగి హరిదాసరిగి ఎణయే |  
 ముప్పు రవగిలిద ఆనఫై విజయి విశలరీయ |  
 ఆప్తా భక్తర ఒడెనాయివదు తప్ప

ಮುಟ್ಟಾಗ

ಉಡಲಿ ಉಡಲುಂಟು ಕೊಡಲು ಕೊಡಲುಂಟು |  
ಅಡಗಾಡೆ ಭವ ಗಡಿಂತಾವನ್ನು |

ಬಡದೆ ದಾಟಲವುಂಟು ಸಡಗರದಲಿ ದ |  
 ಪ್ರದಿ ಹರಿನಾಮಾವ ಜಡಗನೆಂಬುದು ಕೈ |  
 ನಡಿದು ಸುಖವನ್ನು ಪಡದು ವಿಜಯವಿತ |  
 ರೀತಿಯನ ಪಾದವ ಬಿಡದೆ ಸೆರಿನಂಬೆ |  
 ಕೆಡುವದು ನಿಷಕ್ತ |

॥ ೭ ॥

### ಶ್ರೀವಿಶಿಖಾ

ಅಚ್ಛುತನ್ನ ನಾವೂ ಅಚ್ಛು ಹೊಯಿದಂತೆ |  
 ಅನಂತನ ನಾವೂ ಕೊನ್ನಿನಾಲಿಗಿಯಲ್ಲಿ |  
 ಪಚ್ಚಿಸಿಕೊಂಡು ಆ ಪರಮಾನಂದದಿಂದಾ |  
 ಕೆಳ್ಳಿದಿಯ ಯಮಭಟ್ಟರ ತಾವಿಗೆ |  
 ಉಚ್ಛು ಬೀರುತಲಿ ನೈಷ್ಣಿಕರ ಮುಮತನೆಂಬೋ |  
 ವರಚ್ಚಿಯಾ ಬಿಡದೆ ಬಲು ಬಿಂಕಾದಲ್ಲೀ |  
 ವಾಚಸ್ಪತಿ ವಿಜಯವಿಶಲನ ಭಕ್ತಿಗೆ |  
 ಶೊಽಭ್ರಲ ಮಗನಾಗಿ ಚರಿಸು ಜಾಣನಾಗಿ

॥ ೨ ॥

### ಅಟ್ಟಿತಾ

ಉತನು ಉತನು ಉತನು ಪುಟ್ಟಿಸಿದ |  
 ಉತನು ಉತಗೆ ಶಂತಪರಣೆ ಮಾಡಿ |  
 ಉತನ ಪೂಜಿಪ ದೂತರ ಬೆರದಾಹು |  
 ಉತನು ಪೂಜಿದ್ದ ವಿವರಾದಿಗಳ ಬಿಟ್ಟು |  
 ಉತನು ನೆಂಜ್ಞದೆ ಇಷ್ಟಾರ್ಥ ಲೀವ ಪು |  
 ರಾತನ ವಿಜಯವಿಶಲನ ಪಾದದಲಿ |  
 ಉತನು ವಿಡದು ವರಗಳ ಬೀರೂ

॥ ೩ ॥

### ಆದಿತಾ

ಹರಂಸವ್ಯೋತ್ತಮ ನಹುದೆಂದು |  
 ಅರಮಾರೆ ಇಲ್ಲದಲ್ಲಿ ಬಿರದನು ವ್ಯಾಹಿಸಿ |

ಉರಗನ ತುಳಕಿ ತೊರಿಯದೆ ಬಿಂಕವ |

ಘರೆಯೋಳಗೆ ಡಂಗುರವನು ಸಾಂ |

ಪರಮೇಶ್ವರ ವಿಜಯವಿಶಲನ್ನು |

ಶರಣಿಗೆ ಭಯಗಳು ಇಲ್ಲಿ ಒದು

|| ೫ ||

ಜತಿ

ಮಾತುವಾತಿಗೆ ತಿರುವೆಂಗಡೀಶಾ ಯೆನ್ನು |

ಭೂತಕೃತು(ನಾಭಾ) ವಿಜಯವಿಶಲನ.ಪಾದವಕಾಣೋ ||೬||

### ಸುಳಾದಿ ೧೨

ರಾಗ ಭೈರವ

ರ್ಯಾಂಷಿತಾಳ

ಎಸವ್ವೇ ಪ್ರೋಷರತುನ ರಂಜಷುವ ಮುಕುಟಿವರೋಳ |

ಆಸಿತ ಸುಳಿಗುರುಳ ಶೋಭಿಸುತ್ತಿರೆ ಮಧುಪನಂತೆ |

ಸೇಳಷಲಲ್ಲಿ ವ್ಯಾಗನಾಭಿ ತಿಲುಕ ತಿದ್ದಿದ ಸೊಬಗು |

ದಶಕಕುಭಕಾಂತಿ ಧಿಕ್ಕೂರಿಷುವ ಕುಂಡಲ ಅವಿ |

ಯವಳು ಕಂಗಳು ಕುಸುಮಾಚಂಪಕನಾಷನ ಕಂಡೆ |

ಶತಿನದನ ನಸುನಗೆ ರಸಸುಂವ ಮಾತು |

ಮಿಸುಣಿವಾವಳಿದಂತ ಕಂಬುಕೊರಳ ರೇಖೆ |

ಹಸನಾದ ಉರನಾಭಿ ನಡಿವೆ ಸವರ್ಮಲೋಕ !

ಬಷುರೋಳಗೆ ಪ್ರೋಪ್ರೂತಿರಿ ಕಂಡೆ ಕಟ್ಟಿಕರ ಯುಗ್ಮಾ |

ಪರಿಸೂವ ಉರು ಜಾನುಜಂಫೆ ಪದನಿಖಾ |

ನಿತಿಚರನಾಶಾ ಲೋಕಾಶ್ರಯಾಶ್ರಯಾ ನಾಮಾ |

ರ್ಯಾಪಕೇತನಯಾಘಾ ಸಿರಿ ವಿಜಯುವಿಶನ |

ಅಸವುನ ಮಾತ್ರಿಯಾ ಕನಸಿನಲ್ಲಿ ಕಂಡೆ

|| ೬ ||

ಮಾಟ್ಟಿತಾಳ

ವೀರಮುದ್ರಿಕೆ ಬೆರಳ ಚಾರು ಶೋಭಿತಪೆಂಡೆ |

ಭೋರಗರವ ಗಂಜ್ಞೆ ಕುತ್ತಿರಿಲಿ ಮ್ಯಾಂಕಾರದನೂಪೂರ ಶ್ರುಂ |

గారావ లుషుదూర కీర కొంచ్చుభ్ర తులసీ ।  
 కారా శ్వేతుగురు కేరూతాదల్లి కేయూర సిరిదేవి  
 వారణదింద బంగార కంకణ ముడై  
 తోరువ శవాలంకార జెలువనా ।  
 పారానోఎడిదే నఱూ కిరశ పరియంతా ।  
 పారముకివూ శవించారణ నామకను విజయవిశలన్నా ।  
 పారననోఎడిదే శంసారకరవాగి ।  
 నోరువే గతియల్లి ఆరాధనేయింద                            || ೨ ||

### త్రివిడితాట

శ్రౌంబట్టీ వశనేవ నందవుకునున కృయ్య ।  
 కోంబు కోళలు కోలు తుత్తురి మష్ట్పురి ।  
 భోం భోం భోం ఎందు ఘ్రానివూడి ఉడువ రత్న ।  
 గంబళ కోప్పిలి త్రిభుంగియన్న కూడి ।  
 తుంబిద గోవిండినోళు సిందు నలిడొలిదు ।  
 రంభీరావునే కాలూరంభా తోరనా పేణ్ణుసి ।  
 తుంబలాగోళిసిద గంభీర పురుష కు ।  
 తుంబ పాలక విక్రనేంబోదు తతసద్ధ ।  
 సంబలు బెంబలవాగి పాలిప ప్రతి ।  
 బింబ జోవూంగ శ్రీ విజయవిశలరీయా                            || ౩ ||

### అప్పుతాట

గిరయ ధంసి నీజారర ప్రోదదా నీత ।  
 గిరజేతగి బంద ఉరయ కఛద నీత ।  
 గిరయ బెదరలీత్తి తురప కాయుదవనీత ।  
 గిరయ ప్పేరయ నందఫన ప్రీకషీత ।

ಗಿರಿಯ ತಂದವಗತಿ ಕರುಣ ಮಾಡಿದ ಸೀತ |  
 ಗಿರಿಯ ಬಾಯಲಿಕಟ್ಟಿ ಜಗವ ಸಾಕುವನೀತ |  
 ಗಿರಿಯ ಸುತ್ತುವನ ವೇಷದೈಳೊಬ್ಬಿ ಸೀತ |  
 ಗಿರಿ ಪಾಶಾ ಶಾಯಿ ಶ್ರೀ ವಿಜಯವಿಶಲ ಸೀತ |  
 ಗಿರಿಯಾ ಕೀತ್ತಿದವ ನಳಿದನಂದ ಧೀರ ಸೀತ | ॥ ೫ ॥

ಅದಿತ್ಯಾಳ

ಶ್ವಾಮವನ್ ಕೋಮಲಾಂಗ |  
 ಸಾಮಗಾಯನ ವಿಲೋಲ |  
 ಕಾಮ ಪರಿಪೂರ್ಣ ತಮ್ ಲಾ ಮೇಲಗಿರಿಸಿಲಯ |  
 ರಾಮರಂಗ ರಾಜ್ ವಾಕ್ ವಾಮನಾ ಇಂದಿರಾ ಪ್ರಾಣ |  
 ಪ್ರೇಮಾ ಯದುಕುಲ ಲಲಾಮ ಭಕ್ತಿಪಾಥಿಸೋಪಾ |  
 ಭೂಮಿ ವಾಯು ತೀಜಾ ರಾಪೂ ಯೋಮಂತ ಬಾಹ್ಯದಿಪ್ಪ |  
 ನೇಮಕನು ನ್ಯಾಮಕ ಸೀಯಾಮಕನು ಗುಣಕಮಾರ್ |  
 ಸಾಮಕನ ನೇನಿಯೆ ಶ್ರಿಧಾಮಾಡಲಿ ಸೇರಿಸುವ |  
 ಭೀಮಾ ಸಾಮಾ ದಾತಾನೀತಾ ವಿಜಯವಿಶಲ ಲೋಕ |  
 ಸ್ವಾಮಿಯನ್ನ ಕಂಡೆ ಕಂಗಳ ಮನೋಹರವಾಯಿತು || ೬ ||

ಜತೆ

ಪಾವಿತ್ರನಾನಾದೇ ಪರಮಪುರುಷನ ನೋಡಿ |  
 ಪಾವಿತ್ರನಾಮಕ ವಜಯವಿಶಲರೇಯಾ | ॥ ೬ ॥

ತರುವೆಂಗಳೀತ—ಸುಳಾದಿ ರಖ

ರಾಗ ಸಾರಂಗ

ಘೃವತಾಳ

ಈತನಾತುಮ ಮೂರುತ ಈತನಂತರಾತುಮಾ |  
 ಇತನೆ ಪರಮಾತುಮ ಈತನೆ ಜ್ಞಾನಾತುಮ |

ಈತನೆ ಅನ್ಯರೂದಿ ಮೂರುತಿ ।  
 ಈತನೆ ಪ್ರಾಜ್ಞಾದಿ ಮೂರುತಿ ಕಾಣೋ ।  
 ಈತನೆ ಅಂಗುಷ್ಟ ಪರಿವಿತ ಮೋದಲಾತ(ದ) ।  
 ಈತನೆ ಹೃದಯಾಂಬುಜ ಸಿವಾಶ ಪ್ರ ।  
 ಅಧ್ಯಾತ ಮೂರುತಿ ಜಗಕಾಶ್ಯಯ ಮೂರುತಿ ।  
 ಈ ತಿರುವೇಂಗಳ ತಿಮ್ಮಪ್ರ ಎನ್ನ ಪ್ರ ।  
 ವಾತವಂವಿತ ಸಿಂ ವಿಜಯವಿಶಲ ಪರಮಾ ।  
 ಪ್ರೀತನು ನಕಲಸುರ ವ್ರಾತಕನುದಿನ

॥ ೧ ॥

### ಮಟ್ಟಿತಾಳ

ಹರಣದೊಳಗೆ ನೀನು ಇರಳುಹಗಲು ಬಿಡದೆ ।  
 ತರುಣೆ ಪುರುಷವೇಣ ಧರಿಸಿದೆ ಪ್ರತಿದಿನ ।  
 ಮೇರದು ಉನ್ನತದಲ್ಲಿ ಸುರರೀಳಳು ಪೇಸರಾದ ।  
 ವರಗಿರಿಯ ನಾಜ ತಿರುವೇಂಗಳೇತ ವಿಜಯವಿಶಲಧಿಶಾ ।  
 ಕರುಣಾಕರ ಸುಜನರ ಮನೋರಘ ದೇವಾ

॥ ೨ ॥

### ತ್ರೈವಿಡಿತಾಳ

ಅನಿರುದ್ಧಾದಿ ಮೂರುತಿ ಅಜಾದಿ ಮೂರುತಿ ।  
 ಅಸ್ವಿವಿಷರೀಳಗೆ ಬಲುಪ್ರೇಕಣ ಮೂರೀಳ ।  
 ಮನ ಮೋದಲಾದ ಇಂದ್ರಿಯಂಗಳವರಲ್ಲಿ ॥  
 ಮಿನಗುವ ಮೂರುತಿ ಪರಪ್ರಾಣ ಮೂರುತಿ ।  
 ಪುನಗು ಮಫೇಮಫುಸುವ ತಿರುವೇಂಗಳೇತ ಸಾ ।  
 ಧನ ತೋರಿಕೊಡುವ ವಿಜಯವಿಶಲರೇಯಾ

॥ ೩ ॥

### ಅಟ್ಟಿತಾಳ

ಕೇತವಾದಿ ತತ್ತ್ವಾಶಸದವರೀಳಳು ।  
 ವಾಸವಾಗಿದ್ದ ಹೃಷಿಕೇಶ ಮೂರುತಿ ।

ಸಾಸಿರೆ ಮೂರುತಿ ವಾಸುದೇವಾ ಆ |  
 ಶಾಶ ಹೃದಯದೊಳು ಸುಷಳಿವಾ ಮೂರುತಿ |  
 ಸಾಸಿರಾಸಿತಿ ಭೂವಣಂಗುಲಿಪವರ್ ಈ ಫಮ್ಮತ್ತ ಮೂತ್ತಿ |  
 ಶೇಷಗಿರಿ ವೆಂಕಟೀಶ ವಿಜಯವಿಶಲು |  
 ಲೇಶ ಮಹಿತ್ರ ಹಂಚಕೋಶದ ಮಹಿವಾ                    || ೪ ||

## ಅದಿತ್ಯಾಳ

ಶರೀರದೊಳಗೆ ನಬಿ ಶಿರಸಾ ಪರಿಯಂತ |  
 ಭರಿತವಾಗಿ ರೋಮಾಂತರದ ಮಧ್ಯದಲಾವಾಂ |  
 ತೆರದ ಸಹಿತ ನಿರಂತರ ಪೂರ್ಯವಾಗಿಪ್ಪೇ |  
 ಹರಿಯೆ ನೀನೆ ಇಲ್ಲಿ ತಿರುಮಲಸಾಗಿ ಮೇರವೆ |  
 ಪರಗಿರಿವಾಷ ಶ್ರೀನಿವಾಸ ವೆಂಕಟೀಶ |  
 ಮರತರುವೆ ಭಕ್ತುರಿಗೆ ನಿರ್ಜರಸಿಕರಪಾಲಾ                    || ೫ ||

## ಜಡಿ

ತಿರುವೆಂಗಳೀಶನಂತರದೊಳು ಚಿಂತಿಸಿ |  
 ವರಗಿರಿಸಿರಿ(ವಿಜಯವಿಶಲನ ಮನದಲ್ಲಿ ಕಂಡೆ                    || ೬ ||

## ಶ್ರೀ ತಿರುವೆಂಗಳೀಶ—ಸುಳಾದಿ ಗಢ

ರಾಗ ತಂಕರಾಭರಣ	ರ್ಯಾಂಪೆತಾಳ
ತರಣೆ ಶತಕೋಣಿ ದುಂಡಿಗಧಿಕವೇರದೆಸುವ ಶಿರುಪತಿವಾಸನ ವರಕಿರಿಣಿಪವ ಕಂಡೆ   ಶರದಲ್ಲಿ ಮುಡಡಿದ್ದ ಪರಬರಿಯ ಕುಸುಮಗಳು   ಅರ್ಥಳ ಪರಿಮಳಸುತ್ತ ಹರಿಯುತಿವೆ ದೇಸಿದೇಸಿಗೆ   ಹರಿಣ ಕುರುಹಿನ ತೆರದಿ ನೋಸಲ ಕವ್ಯಾರಿಶಿಲುಕ   ಸರಸಿಜ ದಳವ ಧಿಕ್ಕುರಿಸುವ ನಯಿಫವನ ಕಂಡೆ	

స్వర్నకరదింద న్యావరసిద చూపవేనే ।  
 ఎరడు జీబుఁబ్బుగళు తిరుహు తిప్పదకండె ।  
 భరదిందత్మగువతి మకరకుండలకాంతి ।  
 మిరగుతిరె గల్లుదల్లి సరళనాసిక కండె ।  
 ఎరడుసాలో దబ్బుదంతగళిసియే కపూర్ ర ।  
 కరకిగే ఎందదలి వదన ఎళైనగే కండె ।  
 గిరయ తిరువుల(సిద్ధ)సింఘు విజయవితలన్న  
 సురవథరామ్ముత కండె లుట్టువదల్లి ।  
 కిం బెవరు వోగదల్లి బరలు మోక్షికదంతి ।  
 తిరస వోగబరయంతీదరియల్లి కండెనా                    || ८ ||

### పుట్టితాళ

కంభుకంత కోరళ త్రిరేణి ।  
 కంబుజక్క పికిద కస్తుతావ్రుమయుడ కరతళ కాంతి ।  
 అంబుజనాభ విజయవితల ।  
 సంభ్రమదింద స్తోళవదు కండె ।  
 అంబుజ నాభురతున భాసాస్తోళవదు కండె                    || ९ ||

### యిందకతాళ

ఇడగకంకణ మేరుత్కైయ్య సరిపెళ బళి ।  
 జడితదుంగుర జీరళొళగే వందొందు ।  
 న్నదిమోళు బంది తాయుత వంకి తంజసి ।  
 కోదువ మాణికప్ప కటికర శ్రీంగార ।  
 పడిగాణ నాను మత్తువల్ల తుండుత ।  
 స్తోధవేత సుందర విజయవితలన ।  
 కడుతేచ విగ్రహన బిడుడె నాకండె                    || १ ||

## ಧ್ವನಿತಾಳ

ಸೋಲುಮುಡಿಯ ಪೂನ ಸಿರಿದೇವಿಯ ನಿಜ |  
 ಮಾಲೆ ಕೊಸ್ತುಭಕಾರ ಉರ ವಿಶಾಲನ ಕಂಡೆ |  
 ತಾಳಿಸರ ಎಳಿದುಳಿಸಿ ಹೀರಹಾರ ಪದಕ |  
 ಏಳುಸರಿಗೆ ಉದರ ಏಳುಲೋಕವ ಕಂಡೆ |  
 ಸಾಲತ್ತಿನಳಿ ದೊಳ್ಳುಕೆಂ ಬೊಜ್ಜೆಕೆಳನಾಭಿ |  
 ಮೇಲಾದ ಕೆಂಕಿಣಿ ಕಾಂಚಿದಾಮನ ಕಂಡೆ |  
 ವೀ ಲೋಜನಾ ನಾಮ ವಿಜಯವಿಶಲ ಭಕ್ತು |  
 ಪಾಲಾಯ ದಯಾಳನ ಆಳುವವನ ಕಂಡೆ                    || ೪ ||

## ಶ್ರೀವಿದಿತಾಳ

ಪೀತಾಂಬರ ಕೀರಿದೊಡೆ ಜಾನುಜಂಘೈ |  
 ಜೊತಿವರ್ಣಯದ ಪೆಂಡೆ ಸರಪಳ ಪೊಂಗಿಜ್ಞೆ |  
 ಜಾತಿವನ್ರದಂದಿಗೆ ದುಷ್ಪದನುಜರ |  
 ಘಾತಿಸಿದ ಪಾದ ಗಂಗ ಪದದ ಪಾದ |  
 ಜೊತಿ ಗಣೇಶ್ವರ ವಿಜಯವಿಶಲ ಪ್ರ |  
 ಖ್ಯಾತ ವರ್ಣರುತಿಯ ಪ್ರಜೊತಿಯ ಕಂಡೆ                    || ೫ ||

## ಅಪ್ಪಿತಾಳ

ಅನ್ಯಂತ ಜನುವಕ್ಕೆ ಯಾದದಂ |  
 ಮಾನುಹೊತ್ತುಮನಾಗಿ ನೋಡಿದದಂ |  
 ಜಾಳ್ಳನದಲ್ಲಿ ವಮ್ಮೆ ಪಾಡಿದದಂ |  
 ಧಾರ್ಜನದಲ್ಲಿ ವಮ್ಮೆ ಕೂಡಿದದಂ |  
 ಮಾನದಲ್ಲಿ ನಿಂದು ಕರದದಂ |  
 ಪಾನ ಚರಣಾಂಬು ಕೊಂಡಾದದಂ |  
 ಶ್ರೀ ಸ್ವೇಷ್ಯವ ಮೆಷ್ಟುದದಂ |

ಏನು ಕೊಡದಲೆ ನೆನದಡಂ  
ತು ನಿಧಿಯಲ್ಲಿಗ ಇದ್ದಂ |  
ಶ್ರೀನಿವಾಸನ ದ್ವಾರ ಕಾಡಡಂ |  
ಹೀನಭವರೋಗವಾದಡಂ |  
ಚೇನೆ ಬಡಿಸುತ್ತಲಿದ್ದಂ |  
ಆ ನರಗೆ ಪಂಚಪ್ರಾಣವಾಗಿ ಇದ್ದು |  
ಅನಂತಾತ್ಮ ನಮ್ಮ ವಿಜಯವಿಶಲನೀತಾ |  
ಕಾಣಾತ ಉಪವರ್ಗ ಕೊಡುವನಂ

|| ೬ ||

ಅದಿಶಾಳ

ಅಂಬಾರಾವನ್ನು ವಿಬಾಟಿ ಅಂಬಾಜ ಜೊಂಡವನೊಡು |  
ಅಂಬಾಜ ಚರಣದಲ್ಲಿ ಅಂಬಾವೇಗದಿಂದ ಪಡಿಯೆ |  
ಅಂಬಾಜ ಸಂಭವ ತೋಳಿಯೆ |  
ಅಂಬಕತ್ತರುಣು ಧರಿಸೆ |  
ಅಂಬರಾಧ್ಯರುಪ್ನೆಲಿಸೆ ತುಂಬರಾಧ್ಯರು ತುತಿಸೆ |  
ಎಂಬ ಮೂರುತಿ ಇದೆ ಸೋಡಿ |  
ಅಂಬಾಧಿಯೋಳಗೆ ಚರಿಸಿದ(ವ)ಫರಿಸೀದ |  
ಕುಂಭಿಣಿಯ ಅಣಾಗನ ಉದ್ದರಿಸಿದ |  
ಕುಂಭಿಣಿಯೆಳದ ಸ್ನೇಹರನಳದ |  
ಅಂಬಾಧಿ ಮಾಗ್ರವ ಬಿಗಿದು ಪೋದ |  
ಅಂಬರ ಪುರಗಳು ಹುತ ರಾವೃತ |  
ಎಂಬ ದಶಾವತಾರ ನೀತ |  
ಸಂಭ್ರಮ ವಿಭುವೆ ವಿಜಯವಿಶಲ |  
ಸಂಬಿದವರಿಗೆ ಗತಿ ಪ್ರದಾತ  
ಜತ

ವೈಕುಂಠ ಇದೆಯೆಂದು ಮೇರೆವ ಶಿರುವೆಂಗಳ |  
ವೈಕುಂಠನಾಮ ಸಿರಿ ವಿಜಯವಿಶಲ ವರದಾ

|| ೭ ||

### ತಿರುವಂಗಳೀತೆ—ಸುಳಾದಿ ೧೯

ರಾಗ ಕಲ್ಯಾಣ

ಧೃವತಾಳ

ಕಂಡೆಕರುಣಾಕರನ ರಣ್ಣಾರೆ ಮನದಣಿಯೆ |  
 ಮಂಡಿಯಲಿ ಮಕುಟಿ ರಘುಗರಘಿಸುತ್ತಿರೆ ಬಲುಕನಾರ್ |  
 ಕುಂಡಲದ ಬೆಳಗು ಕುಂಡದೆ ಶೈಳಭಿನೆ ಎರಡು |  
 ಗಂಡ ಸ್ಥಳದಲ್ಲಿ ಮಂಜುವ ನಯನನಾಶ |  
 ಚಂಡಪ್ರಕಾಶ ಆಳಗುರುಳು ನಸಲಲಿ ತಿಲುಕ |  
 ತಂಡತಂಡದ ದಂತ ಅಥರ ಕೊರಳಲಿ ತುಲನಿ |  
 ದಂಡೆ ಕೌಶ್ಲಭಮಣಿ ಉರದ ಸಿರವಶ್ವನು |  
 ದಂಡ ಬಲುಕದಕ ಮುತ್ತಿನಸರ ರೇಖೆಮೆ |  
 ಗೊಂಡಿ ತೋಳಲಿ ವಸ್ತೆ ಚತುಭುಜದ ಚನ್ನಿಗ |  
 ದುಂಡಮಲ್ಲಿಗೆ ಉಳದ ಪೂರಾದಿಗಳು ಎಸಿಯೆ |  
 ತೋಂಡಂಗಿ ಬಿಡದೀವ ಅಭಯಾಕರ ಶಂಖಚಕ್ರ |  
 ಗಂಡುಗಲ ಕಟಿಕರ ಫಾನವುಡುಗೆ ಶೃಂಗಾರ |  
 ದಂಡಣದ ಫಂಟಿ ಕಿಂಕಿಣಿಜಾನು ಜಂಫೆ ವೀರ |  
 ಹೆಂಡೆ ಪಡದಂದಿಗೆ ಭಂದವಾದಮು ಕಂಡೆ |  
 ತೋಂಡಿಗೆ ಗತಿಯನಿತ್ಯ ವೆಂಕಟ ವಿಜಯವಿಶಲ |  
 ಕುಂಡಲಗಂಧಾಸ ತಿರುಹೆಂಗಳೀತ  
|| ೧ ||

ಮಟ್ಟತಾಳ

ಗರುಡ ವಿಷ್ಣುದೇವನ ವರ ಸುದರುಶನ |  
 ಪರಮಪುರುಷನ ಎದುರಲಿ ಚತುರಬೀದಿ |  
 ಮೇರಿಷ್ಟಲಿ ಸುತ್ತು ಬರುವದು ನಾನಾಕ |  
 ಪರಿವಾರ ಕೂಡ ಭರದಿಂದಲ ಕಂಡು ದುರಿತದೂರನಾದೆ |  
 ಉರಗಿರಯ ಶ್ರೀನಿವಾಸ ವಿಜಯವಿಶಲ |  
 ಪಂತಹ ಶ್ರೀಕೃಷ್ಣಾಂಪತ್ತಿ ಪರದೀಪಕ್ಕಾ  
|| ೨ ||

## ಶ್ರವಿಧಿಭಾಷ

ಇಂದು ಧ್ಯಾಜಾರೋಹಣವೆಂದು ತಿಳಿದು ವನಜ |  
ನಂದನ ಇಂದುತೋಮಿರ ನಿಜರ ರ |  
ಸಂದೋಹ ಸನಕಸನಂದಮುನಿ ನಾ |  
ರಂದ ತುಂಬರ ಗಂಥರಸೈಂಬಗತಿ |  
ಭಂವದಿಂದಲೊಳ್ಳುವ ಅಂದವಾದನಾರೇರು |  
ಬಂದಿವಾಗದರು ನಿಸ್ಪಂದೇಹವಿಲ್ಲದೆ |  
ನಿಂದೆಡಬಲದಲ್ಲಿ ವಂದೆ ದೃವಾವೆಂದು |  
ವಂದಿಸಿ ತಮ್ಮ ತಮ್ಮ ಗಂದವಾಗಿ ಸ್ತೋಗಳೇ |  
ಚಂದಿರವದನ ತಿಮುರ ವಿಜಯವಿಶಲ |  
ತುಂದಿಯಿಂದಲಿ ನೇನಿಯೆ ಶಂದ ವರವನೀವ || ೨ ||

## ಅಟ್ಟಿತಾಣ

ಎಲ್ಲಲ್ಲಿ ಸೇಳಿತ್ತಿದರಿಂದ ಇದರ ಶರಿ |  
ಎಲ್ಲ ಸಧಿಗಳಿಗೆ ಬಲ್ಲಿದ ಸಧಿಯನ್ನು |  
ಬಲ್ಲಿವನಾಗಿದ್ದು ನಿಲ್ಲಿದೆಂದೆ ಸಾರೆ |  
ಷಲ್ಲಿತ ವಾನದಲ್ಲಿ ಯಾತ್ರಿವಾಡೆ |  
ಷಲ್ಲಾನು ನರಕಕ್ಕೆ ಎಲ್ಲಾ ಜನ್ಮದ ಪಾಪ |  
ತಲ್ಲಿತೆಂಬ ಎದ್ದು ನಿಲ್ಲಿದೆ ಓಡೊವು |  
ಯಾತ್ರಾನಿತಪಿತ ಸೌಲ್ಲಿನಿಂದಲಿ ಏನೆ |  
ಷಲ್ಲಿಸ ಈ ವಾತ ವಿಜಯವಿಶಲ ಸಿಂ |  
ವಲ್ಲಭ ತಿರುವೆಂಗಳೆಲ್ಲೆಲ್ಲಿ ವಲಿವಾ || ೩ ||

## ಅದಿತಾಣ

ಶ್ರೀನಿವಾಸನ ಕ್ಷೇತ್ರ ಆನಿಜರ ರು ನಿಷ್ಟಿ |  
ಕಂಡ್ರಾಮು ಏಳಿಕ್ಕಿ ಗ್ರಹಿತಿ |

ಕ್ಷೋಣೆಯೊಳಗುಳ್ಳ ನಿಧಿಗೆ ।  
 ಮಾಡಿಕವಾಗಿದ್ದ ಮೇರದು ।  
 ಧ್ಯಾನಮಾಡಿದವನ ಮಾತಿಗೆ ।  
 ತಾನಿಲುಕ ತಿಪ್ಪದ್ದೆಯಾಗ್ಯ ।  
 ವಾಟೆಯರಸ ಜನಕ ತಿಮಾತ್ರ ವಿಜಯವಿಶಲಳ್ಳಿರತುನ್ ।  
 ತಾನು ತಿರಗಿದ ಘಲನೀವನು ಮನ್ಮಿ ಶಲಂ                    || ೩ ||

## ಜತಿ

ದಿಲೀಪಾ ವರದ ಪನ್ನಂಗ ಮಹಿಧರ ಧೀತ ।  
 ಲೋಲಾ ವಿಜಯವಿಶಲ ತಿಮ್ಮಾ ರಾಯನ ಕಂಡೆ            || ೪ ||

**ಶ್ರೀ ನೆಂಕಟೀತ ದೇವರ ಮಹಿಮಾ—ಸುಳಾದಿ ೨೦**

ರಾಗ ಭೈರವಿ	ಧೃವತಾಳ
<b>ಮಿಂನನಾಗಿ ಕಮಲನಾಗಿ ಶೂಕರನಾಗಿ ।</b>	
<b>ಮಾನವನಾಗಿ ಮತ್ತೀ ಸಿಂಗನಾಗಿ ।</b>	
<b>ದಾನವ ಬೇದುವನಾಗಿ ಇದನೆ ವೀವನಾಗಿ ಶಾ ।</b>	
<b>ನನ ವಾಸಿಯಾಗಿ ಗೋಳಿನಾಗಿ ದಿಗಂಬ ।</b>	
<b>ರನಾಗಿ ರಾವುತನಾಳಿ ತಿರಿಗಿ ತಿರಿಗಿ ।</b>	
<b>ನಾಸಿಪ್ಪೆ ಬಲುಜನುಮಾ ಧರಿಸಿ ಬಿಡದೆ ।</b>	
<b>ತಿ ನಾಗಾರಿಖಲ್ಲಿ ನಿನ್ನ ಸೇವೆಗೋಷುಗ ।</b>	
<b>ಜಾಳ್ಳ ನಪ್ರಾರ್ಥಕದಿಂದ ಸಂಜರಿಸುವೆ ।</b>	
<b>ಶ್ರೀನಾಥ ಭೂನಾಥ ಮರನಾಥ ಜಗನ್ನಾಥ ।</b>	
<b>ದೀನಬಾಂಧವ ದಾನವಷಾದನ ।</b>	
<b>ಎನಂಬೆನಯಾಗ್ಯ ಎನ್ನಿಡಿ ಕರುಣೆದದು ।</b>	
<b>ನಿನ್ನ ದರವಿನಾ ವರವೆಗ್ಗೆ ।</b>	
<b>ಧ್ಯಾನಾದಲ್ಲಿ ಬೇಡನೆ ಸಿನ್ನ ಪಾದವೇ ಸಾಕ್ಷಿ</b>	

ಹಾನಿ ವೃದ್ಧಿಗಳಿಗೆ ಅಂಚುವಡೆನೇ |  
 ಸೇನೆ ತಂಡೆಯಾದರೆ ತನಗೆತಾನೆ ಬಾರವು |  
 ಅನಿರ್ಜರಾವ್ಯರಿಗೆ ಒವ್ಯಾದರೂ |  
 ಫೇನು ಕರಿಯುವದೆ ಬಂದು ಬುಯೋಳಿಗೆ ಪಾಲು |  
 ತಾನಾಗಿ ಕರವುತ್ತಿರೆ ಗಂಟಿಕರಿಸಾದೆ |  
 ಈಣೆಯೋಳಿಗೆ ಪರಿವಾ ಕುಟ್ಟಿತ್ವೇದಕಬಯಸಿ |  
 ಪಾಣೆಯಲ್ಲಿ ಪಿಡಿದು ಕುಡಿವ ಮಂದ |  
 ಮಾನವ ನಾನಾಹೆ ನಿನ್ನ ದಾಸರ ಚರಣ |  
 ರೇಣು ಸೋಕಿದನೇಲೆ ಎಂದಾದರೂ |  
 ಶ್ರೀನಿವಾಸಾದ್ವಿವಾಸ ವಿಜಯವಿಶಲ ವೆಂಕಟ |  
 ಪ್ರಾಣಾನಾಗಿಪ್ಪ ಪ್ರೀಯರಂಗ ಪ್ರೀಯ

॥ ೮ ॥

### ವಾಟ್ಟಿತಾಳ

ಆವಾವ ಜನುಮಗಳು ಬಂದರಾದಡಿ ನಿನ್ನ |  
 ಸೇವೆಯೋಳಿಗಿಪ್ಪ ಜಾಳಿನವೆ ಪಾಲಿಪದು |  
 ಪೂನು ಫಲ ಏಕ್ಕಾ ದ್ರವ್ಯಂಗಳಂದಲಿ |  
 ದೇವ ಸನ್ನ ಪದಕೆ ಸಲ್ಲಿವಂತಿ ಮಾಡಿ |  
 ಪಾವನ ಮಾಡುವದು ಪತಿತನ ಉದ್ಧರಿಸಿ |  
 ಶ್ರೀವರ ತಿರುವೆಂಗಳ ವಿಜಯವಿಶಲ ಕೃಷ್ಣ |  
 ಕಾವಕರುಣನಿಧಿ ನೀಲಗಿರಿಯವಾಸ

॥ ೯ ॥

### ಶ್ರೀವಿಜಿತಾಳ

ದಯಮಾಡಿದೆನ್ನೊ ಡಿಯಾ ದಾಸ ಗೊಲಿದು ಬಂದು |  
 ಭಯವೆ ಬಿಡಿಸುತ್ತಿಸ್ತು ಭವವೇಬ ಮಾರಿಯು |  
 ಭಯಕೆ ವಳಗಾಗಿ ಇದ್ದ ಮಾನವಂಗೆ ಅ |  
 ಭಯವಿತ್ತು ವಿಹತ್ತು ಪರಿಹರಿಸುವೆ |

త్రయలోకదొఱు స్నిగ్ంగి ఉడారు భక్తుర  
 ముయలిగే ప్రాచగిందాక్షేత్రదల్లి ।  
 క్రయవాగగీవడెంతే ఆవనపాలిశువే ఆ ।  
 క్షేయ ముంరుతి నిన్న శక్తి ఏను బల్లే ।  
 బయలుగి ప్రోగోవ్సు క్షూర గ్రుకుగళీల్ల ।  
 ఆయుతవాదరే సిమిషవాత్రదల్లి ।  
 జయ జయ జయచేవ సిన్నవరిగే ఇష ।  
 జయ లుంటినో నూరుకల్పవాగే ।  
 భయదూర వేంకటగిరివాస సిరి వి  
 జయవితలరేయూ చత్రీతీఫపురుష

66

ଅଟ୍ଟିତାଳ

ದೇಶದೊಳಗೆ ನಿನ್ನ ದಾಸನೆಂದರು ದಾವದಾವದು ಭಯಪ್ಪೆ!  
 ಲೇತ ಬಿಡದೆ ಎನ್ನ ಪಾಲಿಸಿದರೆ ಲೇಸು |  
 ಲೇಸು ನಿನಗೆಂಬದು ಭೂಷಣ ಒಪ್ಪುವದು ಸಕಲ ಮರಪೊಳು|  
 ದಾಸರ ಪ್ರೋಡೆವ ಕರುಣೆ ಎಂದು !  
 ಮನೇಸು ಕಟ್ಟಿಕ್ಕೆ ಇದಕನ್ನಾದ |  
 ಕೊತ್ತ ಮತ್ತೊಮ್ಮೆ ಕಾಣಿನೊ |  
 ಶೀಘ್ರಾದಿನೆಂಕಟ ವಿಜಯವಿರಲ ರೇಯೂ |  
 ಕೇಶವ ಕ್ಕೆ ಈವಿನಾಶನ

一一九

୪୮

ಇಂದೆಯಾಗಲಿ ಮುಂದೆಯಾಗಲಿ |  
 ಎಂದೆಂದಿಗೆಯಾದರು ಒಂದೊಂದಾಗಿ ಅನೇಕ ಜನಮು |  
 ಬಂದು ಪ್ರಾಪ್ತತವಾದರು ಇಂದಿರೀಶ ನಿನ್ನವರಂಷಿ |  
 ಶ್ರೋಂದೊಮು ಜ್ಞಾನ ಧೈರ್ಯದ್ವಿರೆರಲಿ |

ಮಂದಸಾಗಿ ದುರ್ಜನರೀಂಡನೆ |  
 ಸಂದುವ ವಾಗ್ರವಕೊಡದಿರು |  
 ಸುಂದರ ಗಿರಿನಾವ ವೇಂಕಟಾದ್ವಿ ವಿಜಯವಿಶಲ ದಾತಾರೆ |  
 ವಂದಿಸುವೆ ನಿತ್ಯದಲ್ಲಿ ಸುಖ ಸಿಂಘನೋಳಿಗಿಂತ ಶಿನಾನ್ || ೫ ||

ಜಡे

ರಕ್ಷಿಯಾದರು ವೀರವೈಷ್ಣವರ ಪಾದಕಾಂತೆ |  
 ವೋತ್ವಾವಿವೇಂಕಟ ವಿಜಯವಿಶಲರೇಯಾ |

### ಶ್ರೀ ವೇಂಕಟೇಶ ದೇವರ—ಸುಳಾದಿ ೨೧

ರಾಗ

ಧ್ವನಿತಾಳ

ಕೂರಿಯಾ ಸೃಷ್ಟಿದಂತೆ ರುಗರುಂಗಿಂತ ದಿವ್ಯ  
 ಕೆಲೀಟ ಕೇಲಿಸಿದ ಮಂಡಿಸ್ತಕಾಶ |  
 ಸಾರ ಕಸ್ತೂರಿ ತಿಲಕ ಫಾಲ ಕರ್ನೇಲ ಶ್ರೀ |  
 ನಾರಿಯೋಡೆದ ಕುಶಮ ನಯನ ಚಲಾವ |  
 ಕಾರುಣ್ಯಾವೃತ ಸುರವ ಸೋಣ ಪೂರ್ವಿವ ಮಾಟ |  
 ವಾರ ಕಾಮುಖಿ ಪುಬ್ಬ ಕರಿಮಾಳನಾಷ |  
 ಶ್ರೀರಾನನ ಮುದ್ದು ಮಂದರೋದಾರ ಏ |  
 ಸ್ತುರ ಜಂದ್ರಿಕೆ ಕಾಂತಿ ದಿಗ್ರಿಳಿಪಾಭ ಸ |  
 ಚಾರು ಕುಂಡಲಕರ್ನ ಸಮದಂತ ಪಜ್ಞಾಯು |  
 ಭಾರಿಭಾರಿಗೆ ನುಡಿವಾತ್ಮಕಯು ಸೋಲ್ಲು |  
 ಹೀರ ಥೋರ ಹಾರ ಸಂಗೆ ಬಂಗಾರಮಣಿ  
 ವನಮಾಲೆ ವೈಜಯಂತಿ |  
 ಇರುವರಿತ(ಉರ್ವರಿತ)ವರ್ನ ಕಾಂಶುಭ ವೇದೋ |  
 ಚಾತ್ಮಕ ಕಂಫರ ನವನಾರಿಜ ಪೋಲುವ |

ಪೇರೂರದಲ್ಲಿ ಲಕ್ಷಮಿ ನಾನಾ ಶ್ರೀ ಗಂಥ ಶ್ರುಂ |  
 ಗಾರವದಕ ಪರವಪ್ಪರುಣ ಸದಾರ್ |  
 ಧಾರನಿಗೂಡೆ ಜರುನಾಭಿ ಶ್ರಿವಳ |  
 ಸಾರಿಸಾರಿಗೆ ಪ್ರೋಳೆವಾ ಶ್ರಿಗಂಗಿಯೋ |  
 ವೈರಿದಲ್ಲಿ ಚಕ್ರ ವೇದನುಃುದ ಕಂಬಿ |  
 ತೋರುನ ವರ ಆಭಯು ಜತ್ತರ ಹಸ್ತ |  
 ಈರ್ಯೆದು ಹಸ್ತಾಂಗುಲಿ ಮುದ್ರೆ ಕಂಕಣ ಕೇಯುಳರ |  
 ಕೇರುತ ಜಿತ್ತುಕರ ತಳಕೆಂಪು ವಿಾರಿದ ನ |  
 ಖರ ಪ್ರತಿಬಿಂಬ ಕಾಣೆನುತ್ತಿರೆ |  
 ಹಾರ್ಯೆಸುವ ಮನಕಾಗೋಚರನೋ |  
 ವೀರಾಜಿಸುವ ಪೀತಾಂಬರ ಕಟ್ಟಣಾರ್ ಮುಂ |  
 ಜೀರ ಜಫ್ಫನ ಖಾರು ಜಾನು ಜಂಫೆ |  
 ವೀರಪೆಂಡಿಯೂ ಕಡಗ ಪ್ರೋಂಗೆಜ್ಜೆ ಸರಪಳೆ |  
 ಧಾರುತೆ ಪಾವನ ಹೆಚ್ಚಿ ಸೊಬಗೂ |  
 ವಾರಿಜ ಧ್ವಜಾಂಕುಶ ವಜ್ರರೇಖಿ ಅ |  
 ಪಾರ ಮಹಿಮ ದೇವಾ ದೇವಾವಂದಾಯಿ |  
 ಜಾರನಾರಿಯರೊಡನೆ ನಲಿದಾಡಿದಾ ನಿರುತ್ತ |  
 ಜಾರ ಭಕ್ತರ ಮಾತಿಗೆ ಎಂದೆಂದಿಗೇ |  
 ಘೋರಾದುರಿತಹಾರಿ ವೆಂಕಟಾಚಲ ವಿಹಾರ ವಿಜಯವಿಶಲ |  
 ಸಾರಿದವರ ಮನ್ಮಂಹರ ವಾಡಿದ ಕರುಣೆ                    || ೮ ||

## ಮಟ್ಟತಾಳ

ಈ ನಿನ್ನ ಯ ಪಾದ ನೋಡದವನು ಪಾಪಿ |  
 ಈಕರೆಂಬುವರೆಲ್ಲ ನಿನ್ನ ತರುವಾಯ |  
 ಈ ಈಪಣತ್ತಯವೆಂಬೇ ಮಹಾ ಮಮತೆಯನ್ನು |  
 ಈ ಕರೀರದಲ್ಲಿ ಭಿಡಿಸು ಮುಂತೆ ಇಂತು |

ಉತ್ತರವಂದಿತ ಪಾದ ವಿಜಯವಿಶಲ ವೆಂಕಟ |

ಲೇಕವಾದರು ನಿನ್ನ ಬಿಡದಿಪ್ಪನೆ ಧನಾಂಜಿ

|| ೭ ||

### ಶ್ರೀವಿಜಿತಾಳ

ಕಣ್ಣೀಗೆ ಕಾಣಿಸದ ಪರುಸ (ಪರಶು) ಕಂಡಲಿದ್ದ |

ಅನಂತವಾಗಿಪ್ಪ ಲೋಕ ಖಣಿಗೇ |

ಮುನ್ನೆ ಶಂಬಂಧವಾದದೆಂತೂ ತಿಳಿಯದು |

ಫನ್ನುತೆ ಏನೆಂಬೆ ವಿಚಾರಿಸಿ ನಿನ್ನ ಶರಿ ಕೃಪಾಂಬುಧಿ |

ಇನ್ನಿಲ್ಲ ಇನ್ನಿಲ್ಲ ಎನ್ನಂಥ ಪಾಪಾತ್ಮ ಮುಷ್ಣಿಲ್ಲ ಆವಲ್ಲಿ |

ಇನ್ನೀತಿರ್ವರಿಗೆ ಘಟಣೆ ವಾಡಿದ ಬುದ್ಧಿ ಸಂ |

ಪನ್ನ ಗುರುಗಳ ಕರುಣಕ್ಕೆ ಎಣೆಗಾಣಿನೋ |

ಫನ್ನು ಮಹಿಮು ನಮ್ಮ ವಿಜಯವಿಶಲ ರೇಯ |

ಫನ್ಯನಾದೆ ಸಿನ್ನ ಪಾದದ್ವಯವ ಕಂಡೂ

|| ೮ ||

### ಅಟ್ಟಿತಾಳ

ನರಿ ಮೇರು ಗಿರಿ ಶಿಶುಭಾಗ್ರದಿ ಕುಳತು |

ಕರದಲ್ಲಿ ಪೀಯುಳವ ಪಾತ್ರಿಯ ಪಿಡಿದು |

ಸುಂದು ಶುಖಿಸುವ ತೆರದಂತೆ ಎನಗಿಂದು |

ದೊರಕಿತು ಹರಿಯ ಚರಣ ನಾವಾಮೃತ |

ಸುಂದು ಸುಖಿಸಿದೇ ಗುರುಗಳನುಗ್ರಹ |

ಫರಿದಾಗಿ ಸಿದ್ಧಿಸಿತು ವೆಂಕಟ ಶಂಕಟ |

ಹರಣಾ ಹರಿ ಹರಣಾಂಕ ಗಿರಿರಾಯ |

ನರಿಗೆ ವಂಚಕನಾಮು ಉಂಟಾಗಿದ್ದ ದ್ವು |

ಪರಿಹಾರ ವಾಯಿಂತು ನೋಡಿನೋಡಿರೋ |

ಧರೀಯೋಳು ನಾನೋಬ್ಬ ವಂಚಕನಾಗಿದ್ದೆ |

ಕರುಣಮಾಡಿದ ಹರಿ ತನ್ನ ವನಿವನೆಂದು |

ಮರಮಾಲಕ ನಮ್ಮ ವಿಜಯವಿಶಲರೇಯನ |

ನಿರೀಕ್ಷೆ ಕೊಂಡಾಡಿ ಭವತಾರಕನಾದೆ

|| ೬ ||

### ಅದಿತಾಳ

ಪರಮಪುರುಷ ಪರಂಜೋತಿ ಪರಮ ಬ್ರಹ್ಮನಾಯಕ |

ಪರಮಾತ್ಮ ಪರಮಪೂಜ್ಯ ಪರತರ ತಮ ಗುಣಪರಿಪೂರ್ಣ |

ಪರಮ ಮುಖ್ಯ ಪರಮೋದ ಪರಮೇಶ ಪರಮಾತ್ಮ ಯರ್ |

ಪರಮತತ್ವ ಪರಮಶರೀರ ಪರಮಪಾವನ |

ಪರಮಸುಹೃತ ಪರಮ ಮಂಗಳವೂತ್ತಿರ್ |

ಪರಮ ಸ್ವೇಚ್ಚಿತ್ರ ವಿಜಯವಿಶಲ |

ಪರದ ವೆಂಕಟಗಿರಿರಾಯ ಶರಣರ ಮನೋರಂಧ ಸಂತತ ||೫||

### ಜತ

ಗಿರಿರಾಯ ಸರಂಗಯ ಸುಖಪೂರ್ಣ ಮಹಾರಾಯ |

ಉರಗಾದ್ರಿವೆಂಕಟ ವಿಜಯವಿಶಲಪ್ರೇಲಿದ

|| ೬ ||

### ಶಿರುವೆಂಗಳೀತನ—ಸುಳಾದಿ ೨೨

ರಾಗ ಭೃತ್ಯಾ

ರ್ಯಾಂಸಿತಾಳ

ಕೆಂದಳವ ಸೋಲಿಸುವ ನಬಿಗಳಾನುತ |

ಇಂದು ಕೊಂತಿಗಳುಳ್ಳ ಪಾದವನು ಕಂಡೆನಾ |

ನಂದುಳ್ಳ ಧ್ವಜ ವಜ್ರಾಂಕುಶ ಮಂಗಳ ಸುಧಾರ |

ವಿಂದ ಕುಂಕುಮ ರೈಖೆಯುಳ್ಳ ಪದತಳವಕಂಡೆ |

ಉಂದೊಂದು ಬೆರಳ್ಳಳಲಿ ಎಸೆವಜಜ್ಞಾಂಬೆರಳಗಳಾಧಾರ |

ಸಂಧಿಯಲ್ಲಿ ಒವ್ವುವ ಜಗವ ಚಿತ್ರವಕಂಡೆ |

ಅಂದಿಗೆ ಕಿರಿಗೆಜ್ಞ ಕಾಲುಗಗ್ಗಿರೆಂದೆ |

ವೆಂದೊಲೈವ ಪಯ್ಯಾಂಚರಗು ಲೈಂಡರಬಿರುದನ ಕಂಡೆ |

ಭಂದವಾದ ಜಾನು ಜಂಫೆ ಕಡೆಯಮಾಡಿ  
 ದಂದಲ ಪ್ರೋಪ್ರೀವ ದ್ವಯ ಉರವನು ಕಂಡೆನಾ |  
 ಮಂದಗವನಿಯರ ಬಲು ಸೋಲಿಸುವ ಸಂಪಿನಲಿ |  
 ಒಂದೊಂದು ಬೆರಗಿನ ಸ್ವರಮಣನ ಕಂಡೆನಾ |  
 ಮುಂದೆ ಪೀತಾಂಬರ ಪ್ರೋಕೆವ ವಢಾಜ್ಞಾಕರ |  
 ಒಂದು ಕರ ಮತ್ತೊಂದು ಕಟ್ಟಿಯ ಹ್ಯಾನ ಕಂಡೆ |  
 ಮುಂದೊಲಿವ ಹಾರಾದಿ ನಾಭಿತ್ರಿವಳಿಲೀಲೆ |  
 ಇಂದುರತ್ನನಾ ಕಂಕಣಕಡಗ ಪ್ರೋಕೆಯೆ ನಲು |  
 ಎಂದು ಉಂಗುರುಗಳ ಧಂಸಿದ ಬೆರಳಕಂಡೆ |  
 ಬಂದಿನಳ ತೋಳಿ ಭುಜಕ್ಕೇತಿಗಳು ಗಲ್ಲಿದಲಿ |  
 ಅಂದಾಗಿ ಶೂಗುವತಿ ಕುರಳುಗಳದಲೀನ ಕಂಡೆ |  
 ನಂದು ತ್ರಿಜಗವಿದ್ದ ಉದರ ಬದಿಯನು ಕಂಡೆ |  
 ಸಿಂಧುನಂದನೆ (ಸಿಂಧುನಯನೆ) ತುಲಸಿಮಾಲಿ ಕೌಸ್ತುಭ |  
 ಸಿರಿಗಂಧಲೇಷಿದವುರ ವೈಜಯಂತಿಯ ಕಂಡೆ |  
 ಮುಂದರ ವಂಬುಗೊರಳರ್ಜ್ಯಾವಿ ಎಡಬಲಾ !  
 ದ್ವ್ಯಾಂದ್ರ ಕಸ್ತುಗಳಲ್ಲಿ ಶಂಖಚಕ್ರವ ಕಂಡೆ |  
 ಚಂದ್ರಪ್ರಯು ನಗೆಮೋಗದಂತಪಜ್ಞ್ಯಯು ನಾಸ |  
 ಭಂದಾಗಿ ವಲಿವ ಕುಂಡಲಕರ್ನ ಪೆಬುಂಬ್ರು  
 ಗಂಥಕಸ್ತುರಿತಲುಕ ನಸುಲಸತ್ತದ್ವೀದ |  
 ಕುಂದದಲೆ ಬೀಳಗುತ್ಪು ನಯನಂಗಳನು ಕಂಡೆ |  
 ಮಂದಾರ ಮಾಲೆಮಲ್ಲಿಗೆ ಪಾರಿಜಾತ ಸೋಬ |  
 ಗಂಡ ಕುಸುಮವ ಮುಡಿದ ತಲುವಮುಡಿಯನು ಕಂಡೆ |  
 ವಂದೊಂದು ಮಾಡಿಗೆ ಮೂಲೋಕ ಹರಿಸೊಂಬ ಗೋ |  
 ವಿಂದನ ಕರೀಷ್ಪವನ್ನು ಕಂಡು ಧನ್ಯನಾಡೆ |  
 ಇಂದೆನ್ನ ಮಂದಮತಿ ಬೆಂದುಪ್ರೋಯಿತು ನಿಳ್ಳದೆ |  
 ಇಂದೆನ್ನ ಕುಲಕೆ ಹರಿಮಂದಿರನೆ ಘಲಿಸಿತು |

ತಂದೆ ವಿಜಯವಿಶಲ ತಿರುವೆಂಗಳೇಶನಾ |  
ಬಂದು ಕಣ್ಣೆಲ ಸೋಡಿ ನಾನೀಂದು ಶೃಂಥಾಧನಾದೆನಾ || ೮ ||

## ಮಟ್ಟತಾಳ

ಮಂಕುಟಪುರಂಡಿತ ತಿಲುಕನ ಕಂಡೆ |  
ಮಂಕರಕುಂಡಲ ಧಾರನಕಂಡೆ |  
ಮಂಖಿಂಜಲುವನ ಕಂಡೆ ಮುಂಗುರಳನ ಕಂಡೆ |  
ಮಿಕಸಿತಚಕ್ಕು ನಾತಿಕವದನನ ಕಂಡೆ |  
ಪ್ರಕಟತಕ್ಕೆಸ್ತುಭ ಯಳೆದುಳಸಿ ವರ್ಣಾ |  
ಕ್ಷೀಕಹಾರನ ಕಂಡೆ ಸಿರಿದೇವಿಯ ಕಂಡೆ |  
ಸಂಕರಣಣನ ಕಂಡೆ ಚತುಭುಂಜನನ ಕಂಡೆ |  
ಪೂರ್ಕುಳಮಣಿಯ ಕಂಡೆ ವರವಸನನ ಕಂಡೆ |  
ಸಕಲ ಭೂಷಣ ಕಂಡೆ ಭಕುತಜನಕೆ ವೇಗ |  
ಮುಕುತವಿವನ ಕಂಡೆ ಅಶೀಳ ಜೀವೇಶನ ಅನಂತವೇಶನ  
ಶಿಖನಬಿ ಪರಿಯಂತ ನಬಿತಿಖವನು ಕಂಡೆ |  
ಮಂಖಿಂಜವಂದಿತ ಪಾದ ವಿಜಯವಿಶಲ ಕ |  
ನಕಾಜಲ ತಿರುವೆಂಗಳೇಶ ತಿಮ್ಮನ ಕಂಡೆ || ೯ ||

## ರೂಪತಾಳ

ತಿರುಮಲ ತಿರುಪತಿವಾಸ ನಿರಮಲ ನಿಸ್ಸುಂಗ ಭೂವನ |  
ಶರಣಜನರ ಪರಿತೋಷ ತರಣೆಪ್ರಕೋಟಿ ಚಂಕಾಶ |  
ಜರಮರಣ ನಿಡೋಷ ಪರಷ್ವಿಣಿಗುಣ ವಿಲಾಸ |  
ಪರಮವಾನಸರಹಂಸ ಹರಿ ವಿಜಯವಿಶಲೇಶ |  
ಸಿರಿದೇವಿಯ ಪ್ರಾಣದರಸ ಉರಗಿರಿಯವೆಂಕಟೇಶ |  
ಹರಿಯೆನಲು ದೊವನಾಶ || ೧೦ ||

## ಧ್ವನತಾಳ

ಆರಿಗಂಜನೋ ನಾನು ಆರಿಗಳಿಕೆನೋ ನಾನು |  
ಅರನಾದರು ಲೀಕ್ಕಿಸದಿಪ್ಪೆನೋ ನಾನು |

ಮಾರಿ ಮೃತ್ಯುಗಳು ಕೇಲಸಾರದಲೆ ಬಂದರೆ |  
 ದೂರದಲ್ಲಿ ನಿಲ್ಲಿಸಿ ಮಾತಾನಾನಾಡಿಷುವೇನೋ |  
 ಶೇರಾಗ್ನಡೆ ದುಷ್ಪರನ ನೂರಾರೋಜನದೊಳಗೆ |  
 ಕಾರುಣ್ಯ ನಿಧಿಯನ್ನು ಕಂಡು ಬಳಿಕಾದಲ್ಲಿ |  
 ಫೋರಾದೂತರು ಎನ್ನಾ ಕಡಿಗೆ ಬಾರದಂತೆ |  
 ದಾರಿ ವೇಷ್ಟಾದಂತೆ ಮಾಡಿ ಬಿಡುವೇನೋ ನಾನು |  
 ಭೂರಿ ದೈವವ ಗಂಡ ವಿಜಯವಿಶಲ ದಿವಾಗ್ಯ |  
 ಮೂರುತಿಯ ಹೊಗಳ ಖದಾರನಾನಾದೆ                    || ೪ ||

### ಶ್ರೀವಿಜಿತಾಳ

ಸಾರಾಯಣನಂತ ಸಿದ್ದೋಽವ ಗಂಣಪೂಜ್ಯ |  
 ಸಾರನಿತ್ಯ ಸ್ವಾತಂತ್ರ್ಯಸ್ವರಮಣ ವೇದ |  
 ವಾರಾಯಣ ನಾಶರಹಿತ ಶಾಮವನ್ಯ |  
 ಧಾರುಣೀಯೋಳಗಿರ್ಥಾರ್ಥಿಕ ಸಮರ್ಪಿಲ್ಲ |  
 ತೋರುವನಲ್ಲ ಕಂಡವರ ಮನಕೆ ಭಕ್ತು |  
 ಧಾರಾನು ಭವರೋಗ ವೈಧ್ಯ ಚೈಧ್ಯ ಮಧನ |  
 ಸಾರದವಂದ್ಯ ಶ್ರೀ ವಿಜಯವಿಶಲ ಉ |  
 ದಾರಿ ಕಾಣೆಲಪ್ಯೇ ಸಮಸ್ತ ದೇವರೋಳಗೆ                    || ೫ ||

### ಅಟ್ಟಿತಾಳ

ಶಂಕಸುರನ ಕೊಂದ ನಿತ್ಯಂಕನೀತ |  
 ಹಂಕಜಸುಕನ ಪಡದ ದೈವನೀತ |  
 ಶಂಕರನ್ನ ಪ್ರಾಣವನು ಕಾಯಿದನೀತ |  
 ವೆಂಕಟಗಿರಿಯಲ್ಲಿ ಮೇರೆವಾತನೀತ |  
 ಹಂಕಜೋದರನೀತ ಹಂಕಜಾಪತಿ ಈತ |  
 ಲೆಂಕಪುರ ವಿಭಿಂಷಣಗಿತ್ತ ನೀತ |  
 ಕಂಕರಿಗೆಲಿದಂಫ ಕೈಟಭಾರ ಈತ |

ಓಕಾರನಾಮ ಉಳ್ಳಾತನೆ ಈತ |  
 ಕಂಕಚಕ್ರವನ್ನ ಕೊಟ್ಟುತ್ತಿತ್ತಿತ |  
 ಬಿಂಕಡದ ಬಿರದನ್ನ ಕಟ್ಟಿದ್ದಿತ್ತಿತ |  
 ತಂತ್ರಪಾಠಿ ನಹ್ನು ವಿಜಯವಲರ್ಭಿಯಾ |  
 ತಂತ್ರವಿಶ್ಲೃಧ ಪೂರುಷದಾತ ಸ್ತಿತ  
|| ೬ ||

## ಅದಿತಾಳ

ನಂಬೀರ್ಯೇಯ್ಯ ನೀತ್ವ ಜಗದಂಬಿಕೆರಮಣನಾದ |  
 ಅಂಬುಧಿಕಯನ ಪಾದಾಂಬುಜಾಗಳಾನುದಿನಾ |  
 ದೆಂಬಿಡಾದೆ ಭಜಸಲು ಅಂಬುವಾದಕ್ಕುಡಲುಂಟು |  
 ಹಂಬಲೀಷಣದಿರಿ ಹೀನವೆಂಬ ದೈವೇಗಳಭಕ್ತಿತ |  
 ತಂಬಕತನೆದಲಿಂದ ಕಿಂಬವನು ಕೆಡಿಸಿಕೊಳಡೆ |  
 ಗಂಭೀರನ್ನಾ ನೋಡಿ ಬಲು ಸಂಭ್ರಮದಿಂದಲಿ ಪಾಡಿ |  
 ಇಂಬು ತೊರುವನು ದಯಾಂಬುಧಿ ವಿಜಯವಲ |  
 ಕಾಂಬಿನೆಂಬೂ ದಾಷರಿಗೆ ದೆಂಬಲವಾಗಿ ಸಿಲ್ಲುವ  
|| ೭ ||

## ಇತಿ

ಈನಂದಮಯ ಸಕಳಾವಾನಂದ ಮಹಿವಾನೆ |  
 ಆನಂದಗಿರಿ ವಿಜಯವಲಲ ಕಿಮ್ಮನ ಕಂಡೆ  
|| ೮ ||

**ಶ್ರೀ ವರಂತಿಂತಹ ಅಹರೋಽಕ್ಷ—ಸುಳಾದಿ ೨೨**

ರಾಗ ಭೃರವಿ

ಕ್ಷಮಣಿ

ಅಂತರಂಗದೊಳು ಪ್ರೌಢವನು ಶ್ರೀ |  
 ಕಾಂತನೇಂದೊಮ್ಮನ ಪದದ ದೇವಾನೋ |  
 ಕಂತುಜನಕಾನೋ ಅನಂತನದಿಯಷಿತನೋ |  
 ಅಂತಕಾಂತಕನ ಪೆತ್ತಯ್ಯನೋ ಅಯ್ಯನೋ |

ಸಂತತಚಂತಿಪ ಭಕ್ತರ ಮನೋಹರನೈ |  
 ಅಂತಕನೈ ದೈತ್ಯಾಂತಕಿಗೆ |  
 ದಂತಿಯ ಪಾಲಿಸಿದ ಪರಮಾರ್ಥನೈ |  
 ಕುಂತಿಯ ಮಕ್ಕಳಿಗೆ ಬಿಡದೆ ಬೆಂಬಲನೈ |  
 ದಂತವಶ್ವಾದಿಯ ಕೊಂಡ ಬಲವಂತನೈ |  
 ಹೊಂತಕಾರನೈ ಜಗದಂತರಿಯಾಪನೈ |  
 ತಂತುಗಾರನೈ ಶ್ರಿಂಗಾರವರನೈ |  
 ಪಂಥದ ದೈವಾನೆ ವಿಜಯವಿಶಲರೇಯಾ |  
 ಎಂಥಾವರನ ಭ್ರಾಂತಿಗೊಳಿಸುವ ಧಿಟ್ಟನೈ

|| ೮ ||

### ಮಹಿಳಾಳ

ತ್ರೀತ ತ್ರಿತ ಭೂಷಾಧಿತ ದಾಸ |  
 ರಾತ ಪಾತ ಕ್ಲೇಶನಾತ ದಾಕವೇತ ದಾತಧಿಶಾ |  
 ಶಾಶವಾಸ ಹೃಷಿಕೇಶ ವಿಜಯವಿಶಲ |  
 ತೇತಪ್ರೋತ ಲೇಶವೇನಾ

|| ೯ ||

### ಶ್ರಿವಿಧಿಂಜಾಳ

ಅಲ್ಲಾಕೇಶ ವಸ್ತ್ರವೈ ಅಮಂದನಂದಾನೈ |  
 ಮೂಲಾಧಾರನೈ ಶಕಲಗುಣಶರಿಪೂಣಿನೈ |  
 ಶಾಲಾದಿಗಳಧಿಷ್ಠಾನವಾದ ಮಹಿಮನೈ |  
 ಮೂಲೋಕದಲ ಮೇರಿವ ಮುದ್ದುಳಾವಣ್ಯನೈ |  
 ಬಾಲಕ್ರೀಡಿಯತೀರದ ಆಹುವ ಆಗಣತನೈ |  
 ಏಕು ಕಮುಲದಲ್ಲಿ ವಾಸವಾಗಿದ್ದವನೈ |  
 ಏಕು ಗೂಳಿಯನು ವಂದೇಬಾಂ ಬಿಗಿದವನೈ |  
 ಲಾಲಿಪಾದಿಸಿಕೊಂಡ ನಾಗಾರಿಗಮನನೈ |  
 ಮೇಲುಗಿರಿಯವಾಸ ವಿಜಯವಿಶಲ ನೆಂಕಟ |  
 ಶೈಲದಲ್ಲಿ ಇಪ್ಪು ಸರ್ವರಾಭಿಷ್ವನೈ

|| ೧ ||

## ಅಟ್ಟಿತಾಳ

ವಿರಮುದ್ರಿಕೆ ಬೆರಲರನಿಂದ ಪಾದನೊ |  
ಭೋರಗರುನಗೆಜ್ಞ ಶೋರುಹೇಮನೇಂದೆ |  
ವಾರಣ ಜಾನುಜಂಘೈವೃಧ್ಯ ಚಲುವಾನೊ |  
ಉಂಪರಂಭ ಉಡುಡಾರ ಪೀತಾಂಬರ |  
ಧಾರನೊ ನಾಭಿಕಮಲ ವೈಖಾರನೊ |  
ಹಾರಕೌಸ್ತಭ ಹೀರತಾರಾದಿಸರನೊ |  
ಶ್ರೀರಮಃನೇವಕ್ಷ ಸಿರಿಗಂಥಲೇಪ ಶ್ಯಂ |  
ಗಾರದ ದರಹಕ್ಷ ಸಾರಿಕಂಬುಧರನೊ |  
ಚಾರುವೊಗದಂತ ನಾಷನಯನ ಕನಾ |  
ಪಾರಭೂತಳವಾದ ಕರೀಬಾಂಗದ ನೂ |  
ಕ್ಷೂರ ತಿರುಗಿ ತಿರುಗಿ ತೋರುವ ಜಾಣನೊ : |  
ಸಾರ ಹೃದಯವಾಸ ವಿಜಯವಿಶಲ ಕಂ |  
ಸಾರಿ ಸಂ ಸಾರಿಗೆ ಪ್ರೋರೆವನೊ

|| - ||

## ಆದಿತಾಳ

ಮಹ್ಯ ಕದಲ್ಲಿ ಅಭಯಹಸ್ತವನು ಇಟ್ಟಿಬಲು |  
ಅಸ್ತುಮಾನ ಉದಯದಾವಸ್ತಿಯನು ಹರಿಸುತ್ತಾ |  
ಸ್ವಸ್ಥಾನದಲ್ಲಿ ಯೆನ್ನ ಪ್ರಸ್ತುತವನ್ನು ನಡಿಸಿ |  
ಹಸ್ತಕನ್ನ ಮಾಡು ಪರವಸ್ತವೆ ವಿಜಯವಿಶಲ |  
ವಿಸ್ತಾರಮಹಿಮನೊ ಕಸ್ತೂರಿವೃಗದಂತಂ |  
ತಸ್ತುವಾಗಿ ಪ್ರೋಳವಾನೊ

|| ೫ ||

## ಜತಿ

ಇಂದು ಸಂಭದಂತಿ ಅನುಗಾಲ ಎನ್ನೊ ಇಗೆ |  
ಬಂದು ಉದ್ದರಿಸೊದು ವಿಜಯವಿಶಲರೇಯಾ

|| ೬ ||

ವೆಂಕಟೀಶನ ಸ್ಮೃತಪ್ರಾರ್ಥನಾ—ಸುಳಾದಿ ೨೪

ರಾಗ ಕಾಂಬೋಧಿ

ಧ್ಯಾವಕಾಳ

ಅದಿದ್ವಿನವೆ ನಿನ್ನ ಪಾದವೆ ನೇರೆನಂಬಿದೆನು ಬಿಡದಲೆ |  
ಅದರಿಸು ಕಾದುವಣಿಳಿ ವಾಮದಲ್ಲಿ ಹುಡಿಗೂಡಿ |  
ಬಾಧೆಬಡಿಸುವದು ನಾದಾರಿಗೆ ದೂರಲೆ |  
ಸ್ತೋದವನೇರು ಜನನವಾದ ಕಾಲಿದಲ್ಲಿ |  
ಈ ದೀಹದ ಶುಖವಾದದ್ವು ಕಾಣಿಸೋ |  
ವೇದಾರಿಸಿ ಕಾಣದ ಬಲು ಮಹಿಮಾನೆ |  
ರೂದವಶಿರೋಮಣಿ ವಿಜಯವಿಶಲ ನಿನ್ನ |  
ವಾಧುಯಂನಾಮವ ಉಣಿಸಿ ಬೀದಿ ಬಸವನ ಮಾಡೋ ||೮||

ಮಟ್ಟತಾಳ

ಅಪ್ಪನ ಅಪ್ಪನೆ ಗಿರಿಯ ತಮ್ಮಪ್ಪನೆ |  
ಸರ್ವನತಪ್ಪನೆ ಸರ್ವರೋಳಪ್ಪನೆ |  
ಇಪ್ಪಲುತಪ್ಪನೆ ಕರದರೆ ಬಪ್ಪನೆ |  
ದರಣಾರೂಪನೆ ವಿಜಯವಿಶಲ ನಿನ್ನ ಕಪ್ಪನೆ ಚರಣದಲೆ |  
ಫೊಪ್ಪನೆ ಹೊರಹೊರಳುವೆನ್ನೋ || ೯ ||

ತ್ರಿವಿಡಿತಾಳ

ಕಟ್ಟಿಕನ ಕೈಯ್ಯ ತಿಲಿಕಿದ ಗೋವೋಂದು ಸಂ |  
ಕಟ್ಟಿ ಬಡುವಂತೆ ನಂಬ್ರು ಇಗೆ ನಾನೆ ಬೀಳುವೆ ಅ |  
ಕಟ್ಟಿಕಟ್ಟಿ ನಿನಗಿನ್ನು ಕರುಣಭಾರದೆ ಸುರ |  
ಕಟ್ಟಿಕದೋಡಿಯನೆ ನಿರಾಕರಿಸಿ ಎನ್ನ ನು ಯಿರಾ (ಇಕ್ಕಟ್ಟಿ) |  
ಕಟ್ಟಿಕದೋಡಿಗೆ ಇಟ್ಟು ಯೆಳಸುವರೆ ಅ |  
ಕಟ್ಟಿಕಟ್ಟಾ ನಾನಾರಿ ಗಾಲವರಲಿ ಮರ |

ಕಟ ಕುಣಿವಂತೆ ಮನಮು ಇಂದ್ರಿಯಗಳು ವ |  
 ಕೃಟಪಾಗಿ ಕುಣಿದು ಕಂಗೆಡಿಸುತ್ತಿದೆ ವೆಂ |  
 ಕಟಾಚಲವಾಸಾ ವಿಜಯವಿಶಲನೆ ಜೊ |  
 ಕೃಟ ವಾಗಿ ವ ತೋರಿ ವಿಕಟಮತಕಳಿಯೋ || ೪ ||

## ಅಟ್ಟಿತಾಳ

ದಾಸರ ಮನೆಯಲ್ಲಿ ವಾಸವಾಗಿದ್ದವ |  
 ದಾಸರ ಬಳಿಯಲ್ಲಿ ಸೇರಿಕೊಂಡವನಾನೊ |  
 ದಾಸರ ಮನೆಯಾಲ್ಲಿ ನೀರುಪ್ರೇತವನಾನು |  
 ದಾಸರ ಮನೆ ಯಂಜಲೆದೆ ತೆಗೆದವನಾನು |  
 ದಾಸರುಂಡದ್ದು ಉಂಡುಬೆಳೆದವನಾನು |  
 ದಾಸರ ಮನೆ ಮುಂದೆ ರಾತ್ರಿ ಜಾಗರನಾನು |  
 ದಾಸರ ಶಂಚೆಲಿ ದಿನ ಕಳದವನಾನು |  
 ದಾಸರ ನಂಬಿದ ದಾಸನು ನಾನು |  
 ದೋರಿ ನಾನಾದಡಿ ದೋರರಹಿತಪ್ರಣ್ಯಾ |  
 ರಾಶಿ ಪುರಂದರ ದಾಸರ ಮಾತ್ರೆ ದಯಾರಥಿಯಾಟ್ಯಾ |  
 ನೀ ಸಲಹುಯೆನ್ನ ಪಾಶವ ಬಿಡಿಸುತ್ತು |  
 ಲೇಸುಪಾಲಿಪ ನಮ್ಮ ವಿಜಯವಿಶಲರೇಯ |  
 ಬೀಸಿಬೀಸಾಟೆದಿರು ಬಿಂಕದ ದೈವ || ೫ ||

## ಅದಿತಾಳ

ನಿನ್ನನೆ ಪ್ರೌಂದಿದೆ ನಿನ್ನನೆ ಸೇರಿದೆ |  
 ನಿನ್ನನೆ ಪಾಡಿದೆ ನಿನ್ನ ಕೊಂಡಾಡಿದೆ |  
 ನಿನ್ನಂಸ್ತಿಯುಗಳವನ್ನು ನಂಬಿದೆ ಪಾ |  
 ವನ್ನ ಚರಿತ ರಂಗ ಎನ್ನ ಸಲಹದಿರಿ |  
 ನಿನ್ನಾರು ಪ್ರೇಪ್ಯವರು ಪನ್ನ ಗಾರಿವಾಹನ್ನು ವಿಜಯವಿಶಲ |  
 ಯನ್ನ ಬಿಡದೆ ಕಾಯೊ ಅನ್ನಾ ಧರೋಡಿಯಾ || ೬ ||

四

ದುರುಳನೆನದೆ ದುಜ್ಯನರಿಗೆ ಹೈಸ್ವಿಚೆಡೆ ।  
ದರಿದ್ರಾಲಿಸಿ ಸೂಕು ವಚ್ಯೇಯವಶಲರೈಯೂ || ೬ ||

ಶ್ರೀ ವಂಕಟೇಶ ಪತ್ರಾಳ್ಯಾನಾ—ಸುಳಾದಿ ೨೫

## ରାଗ ଭ୍ରେରମ୍ଭ

తనువారోపిషిద్దినో మనవారోపిషిద్దినో |  
 దిన ప్రతిదిన బడదే మూర్ఖ లాభవలాభ |  
 గుణవారోపిషిద్దినో గుణస్తేయిల్లదే యెన్న |  
 జనువుజనువాదల్లి నేనెదు వాడిదవెల్ల |  
 నినగి తప్పదుకాణో వనజనాభనే నవాగి |  
 జననిజనక నిసేందిసిద తెరువాయ |  
 ఆనువానయేనగి యథ్యనితు వృష్టిదుకాణో |  
 గుణ ఆవగుణనేందు యీణిషి దహరిట్టారో ఇతి |  
 ఫోనవే సిన్నుదు యనును మునిషనామిక్కావాతిగి |  
 మణవేనే వజ్రదబుణి శిక్షుతెరనాగి |  
 కనకావ్యిశదన వేంకట విజయవితల |  
 నినగల్లద నైక్యజనేచే కరణుప్రోగి || 6

ಮುಟ್ಟಿ, ತಾಣ

ବଂଟିର ମୁନ୍ଦୋତ୍ତର ବଂଟିରିଗେ ମୈ ।  
 କୁଂଠପତି ନୀଣେ ବଂଟିନାଗ ଆହର କଂଟିକ କଳନ୍ତୁ  
 ଅଂଟିଶିଦ ମାତୁ ଖଂଟୁମାଧିକେଳାଇ ।  
 ଗଂଟିଯଦ୍ବୀଗେ ସିଂହାତ ନେଂଟିନ୍ତକେ ଦୁଇବ ।  
 ବଂଟିନୀଳ ଅମୁରର ଗଂଟିଲଗାନ୍ତିନୀଳ ।

ಎಂಟು ದಿಕ್ಕೆನೇಣು ವಂಟಿರಗಾರ ವೈ |  
 ಕುಂತ ಶೈಲವಾಸ ವಿಜಯವಿಶಲ ಕಂಬು |  
 ಕಂತ ಶಿಮುಳ-ನಿತ್ಯಾಭಂಟಿರ ಬಲುಕಾವ.

॥ ೨ ॥

## ಶ್ರೀವಿಜಯಾಳ

ಎನ್ನ ಯೈ ಎನ್ನ ಪ್ರ ಎನ್ನ ಜೀವನದೊಡಿಯಾ |  
 ಎನ್ನ ಹಾಲಿಹ ಘನ್ನ ರನ್ನ ಕಂದನ್ನ ನೇ |  
 ಇನ್ನ ನಿನ್ನ ವನೆಂದ ಮನುಜಾ ಮರೆದಿರೆ |  
 ಅನಂತಜನುಮ ಜನುಮದೊಳಗಿನ್ನ |  
 ನಿನ್ನ ಗೆನೀನೆ ನೆನೆಬನ್ನ ತಂದುಕೊಂಡಂತೆ |  
 ಜನ್ನಾಗಿ ಇಪ್ಪ ಪ್ರಸನ್ನ ವದನ್ನಾ |  
 ಜನ್ನಾಗಿ ಕರುಣಾವನ್ನಾ ಶಿಮುಳಾ |  
 ವನ್ನ ಗಾ ಗಿರಿವಾಸನೆ ವಿಜಯವಿಶ |  
 ಲನ್ನ ಮಾನಾವಿಲ್ಲದವನ್ನ ಮಹೋಹರ

॥ ೩ ॥

## ಅಟ್ಟಿಂತಾಳ

ಭಕುತ ರುಂಡದ್ದು ನೋಡಿ ಭಕುತರುಟ್ಟಿದ್ದು ನೋಡಿ |  
 ಭಕುತರಿಟ್ಟಿದ್ದು ಭಕುತರಂಡದ್ದು ನೋಡಿ |  
 ಭಕುತಾರು ಭುಂಜಸೆ ಭಕುತೀಲಿನೀನಾದ |  
 ಭೋತುತನಾಗುವೆ ವಿರಕುತಗಳಂದಲ್ಲಿ |  
 ಭಕುತಡಿಟ್ಟಿದ ಭಕುತರುಧ್ವರನೆ |  
 ಭಕುತರಂಡದ್ದೆ ಸತ್ಯಾಭಕುತರಾಹಿದ್ದೆ ಸತ್ಯ |  
 ಭಕುತರಂಡದೆ ಆಂಬೆ ಭಕುತರುಂಟುದೆ ಪುಂಬೆ |  
 ಭಕುತರಿಗ್ಗಿದ್ದ ಸ್ವಾತಂತ್ರ್ಯ ನಿಸಗಿಲ್ಲ ಭಕುತರಿಟ್ಟಿಗಾರ |  
 ರಕುತಾದಿ ಆಗಾರ ಆಪಿಶೀಲಾ ವೆಂಟಾಟ ವಿಜಯವಿಶಲ ನಿಜ |  
 ಭಕುತರಗಲಿಪ್ಪ ಭಕುತರ ದೈವ

॥ ೪ ॥

ಅದಿತಾಳ

ಜನನಿತ (ಜನಿತ) ವಾದಿನೋ ನಿನ್ನಿಂದ ಬಿಡದಲೆ ।  
 ಜನುಮ ಜನುಮ ದೀಕ್ಷೆಕೆತ್ತು ತವಕದಿಂದ ।  
 ಮನುಜ ದೀಕ್ಷೆಕೆ ಬಂದೆ ನಾಧವರಾಯಾ ಕೇಳು ।  
 ವನಚರ ಹೊದಲಾದ ತನುವೆ ಬಂದಾಗರಿ ।  
 ಮನದಣಿಯೆ ನಿನ್ನ ಪ್ರಸಾದವನು ಉಂಡವನ್ನಿಬ್ಬಿಲು ।  
 ವನಜಾಕ್ಷ ಬಹುದಿನದ ತದನೆ ಘರಿಷಲು ಈ ।  
 ಮನುಜಕಾಯವೆ ನೀನು ತಂದಿತ್ತಕಾರಣ ।  
 ಯನಗೆ ಸ್ವಾತಂತ್ರ್ಯವು ನಿನಗಿತ್ತಿ ದ್ರವ್ಯವೆಣ್ಣಿ ।  
 ಶಿನರಿ ಕತಾರ್ನನೆಂಬೆಂದೆ ನೀನರಿದದು ಶಾಣಿ ।  
 ಅನುನಾನಾಎನಗಿಲ್ಲ ವಿಜಯವಿಶಲ ಶಿಮ್ಮು ।  
 ನಿಖಗಂಜುವೆವು ದಯವಾಡಿ ಪಾಲಿಸೋ

॥ ೩ ॥

ಜತಿ

ಕಾರುಣ್ಯನಿಧಿ ನಿನಗೆ ಕಡೆ ಹುಟ್ಟಿ ಮಾಗ ನಾನು ।  
 ಬೇರೆ ನೋಡದೆ ಕಾಯೋ ವಿಜಯವಿಶಲ ಶಿಮ್ಮು ॥ ೪ ॥

ಶ್ರೀ ವೆಂಕಟೀಶದೀವರ ಮಹಿಮಾ ಅಪಾದ ಮೌಳಿಸ್ತ್ತೊತ್ತು  
 ಸುಳಾದಿ ಶಾ

ಈಗ ಛೀರಣಿ

ಧ್ವನಿತಾಳ

ಮುಕ್ತು ಆಮುಕ್ತು ರಿಂದಜೆನೆಗೊಂಬ ಜರಣ ವೀ ।  
 ರಕ್ತಾರ ಮನದಲ್ಲಿ ನಿಂದಿಕ್ಕೆ ಜರಣ ಸೂ ।  
 ರಕ್ತಾ ವನ್ರ ನಖದಿಂದ ಲೋಪ್ಪುವಜರಣ ।  
 ಭಕ್ತಿಗೆ ಪೂರಿದೊಲಿದು ಭಾಗ್ಯಕೊಂಡುವ ಜರಣ ।  
 ಭಕ್ತಾವಶ್ವಲನೆಂಬೆಂ ಮಹಾಪ್ರತಾಪದ ಜರಣ ॥

ವ್ಯಕ್ತವಾಗಿ ಲೋಕಾ ಸೃಜನವಾದಾದಿ ಚರಣ |  
 ಉತ್ತಿಗೆ ಮೈದೊರಿದ ಉಷ್ಣ ತೋನ್ನತ ಚರಣ |  
 ಶಕ್ತಿಪ್ರದವಾದ ಜಾಳಿನಾನಂದ ಚರಣ |  
 ಕ್ರಾಕ್ರಾವೈದಿಕಾಸಿಧ್ವ ಸಾರಸುಂದರ ಚರಣ |  
 ಭುತ್ತಿ(ಭಕ್ತಿ) ಭೂವಣ್ಣತ್ವ ಹಾಲಿಸುವ ಚರಣ  
 ಶಕ್ತಿ ಉದ್ದರದಲ್ಲಿ ಅಂಕಿತವಾದ ಚರಣ |  
 ಸಿಕ್ಕೊಡಕ ಫಂಸೆ ಖೆದಲ್ಲಿ ಪ್ರೋಳಿವಾ ಚರಣ |  
 ಮೂಕೆ ಕ್ಷಮಾತ್ಮ ಮದನಲಾವಣ್ಯ ಚರಣ |  
 ನಕ್ತೆ(ಚಂದ್ರ) ಶನಂದದದಲ್ಲಿ ಧಾರಾಧಿಸುವ ಚರಣ  
 ಮುಕ್ತಾಭರಣ ರಂಗಾ ವಿಚಯವಿರಲಪೀಯಾ |  
 ಮುಕ್ತೋರಿಯ ವೆಂಕಟ ಶ್ರೀಸೈವಾರಣ ಜಣ

॥ ೮

## ಮಟ್ಟತಾಳ

ಈ ಚರಣ ಸಮಸ್ತರಿಗೆ ಸಂಭಸಾಧ್ಯ |  
 ಈ ಚರಣ ಜಾಳಿಸ ಭಕ್ತಿ ಕೊಡುವದು |  
 ಈ ಚರಣ ಶಹಂಕಾರ ಹೊಕ್ಕಿ ವದೂ |  
 ಈ ಚರಣ ಕರಣಾಂದಿ ಹ್ಯಾ ಸೂಜುವದು |  
 ಈ ಜ್ಯಾಜ್ಯಾದುರತರಂತ್ರಾರ್ಥ್ಯ ದಂಡಿಸುವದು |  
 ಈ ಚರಣದಿಂದ ಪ್ರಸಾದತ್ತಂತ್ರ್ಯಪ್ರೇ |  
 ಈ ಚರಣಾಜ್ಞನೇಯ ಮಾಡಿದ ಆಜಭವರು |  
 ಗ್ರಾಂಚರಿಸುವರು ತಮ್ಮ ಪರಾವಿಯಾಲ್ಲಿ ಸಿತ್ಯ |  
 ಈ ಚರಣ ಸೈನಿಕಿದವನ ಭಾಗ್ಯವೆಭಾಗ್ಯ |  
 ಈ ಚರಣ ಕಮ್ಮಿಜಾಳಿನಾನಂದಕ್ಕ |  
 ಸೂಜನಕಾಣಿದೈ ಗುರುಗಳ ಕೃಪೆಯಿಂದ |  
 ಈ ಚರಣವೇ ದೃಢ್ಯವನ ಪರಾವ ಕೊಡಲಿ |  
 ಈ ಚರಣ ದೇಹಕ ವಿರಹಿತ ಸಂಪೂರ್ಣ

తు చరణీశరణా ఆలోఽిషనేయ మాడే ।  
పోఽిషకవాగువదు లోగాతరిరఘు ।  
వాచ్చుతి జనక విజయవితల వేంకట ।  
లోఽిషనకే ప్రోళవ అవ్రాకృత చరణ ॥ ३

త్రవిదికాళ

ఒస్సు బస్సి రో జనరు భాగ్యశ్రదాతన్న ।  
శన్న చరణావిదిదు మోళయ పరియంక ।  
జనాగి తిరుదు ధాన్యవమాడి వేంకట్ను  
రన్న మకటి కుండల ఈన్ నసలానామా ।  
బంణీసంలందు ముఖనయసనాసావదన ।  
కేస్తు కప్పులా మలిపల్లు సుధాసంరియే ।  
జిన్నద పరిగే నానాకారణ కౌచ్చు భూ ।  
పస్సి భా ఎవియన్నే కొరచ శ్రీవఁకోంతి ।  
కస్తులకుమి ఇష్ట అంజ జతుభుజ జబుము  
ఖన్న తకేయంర తస్తుకంకణంగూలి ।  
కస్తురదు ఎరదులేకా ఖుళ్ళప్రదర ।  
ఫస్తుంగనకాయ సోలిశువ కట్టిషుత్తా ।  
గణగణద పీతాంబరఘురు పూ ।  
వహ్ని జానుజంసై పరశుబ్రాదాంగులి ।  
ఒనాడి పడుచ నప్పా లేఖాంకిత ఛలుపర ।  
ఖుళ్ళవిష్టదే ఇష్ట శవాంవయంగణ ।  
కఱ్మ ఈ విధదలి నిమ్మ చిత్తుదల్ల సం ।  
ఇన్న ఈ ముత్తింయ స్నిగ్ధి ఆత్మసేంద్రా ।  
ఉష్ణ ఉడదిరి అల్లీల్లి ఇకసేంద్రా ।  
కణ్ణ ముందాథువ దురమ్మ యిషుత్త ।

ಪುಣ್ಯಶೇಖರ ಕರಾಯಾ ವಿಜಯವಿಶಲ ವೆಂಕಟ |  
ಮನ್ಮಿಸಿ ಮುದದಿಂದ ಪ್ರಸನ್ನನಾಗುವ

|| ೬ ||

## ಅಟ್ಟಿತಾಳ

ವಿಶ್ವಮಂಗಳನೀತ ವಿಶ್ವಕಾಯನೀತ |  
ವಿಶ್ವಕುಟುಂಬ ಪಾಲಕನೀತ ಪ್ರಭುನೀತ ;  
ವಿಶ್ವಧಾರಕನೀತ ವಿಶ್ವವಿಶ್ವನೀತ |  
ವಿಶ್ವೀಶ್ವರನೀತ ವಿಶ್ವಸುಗುಣನೀತ |  
ವಿಶ್ವನಾಟಕನೀತ ವಿಶ್ವಪ್ರೇರಕನೀತ |  
ವಿಶ್ವಕರ್ಮನೀತ ವಿಶ್ವಕಾಲನೀತ |  
ವಿಶ್ವದ್ರವ್ಯನೀತ ವಿಶ್ವನೀತ |  
ವಿಶ್ವವ್ಯಾಪ್ತನೀತ ವಿಶ್ವಭಿನ್ನನೀತ |  
ವಿಶ್ವಮರುತಿ ಈತ ವಿಲಕ್ಷಣನೀತ |  
ವಿಶ್ವಾಂಬರೆಯೋಳಿಗೆ ವಿಶ್ವಾಸದಲ ಶ್ಯೇ |  
ತಶ್ವನ್ನ ಏಶ್ವನ್ನ ಸುಸ್ವರದಲ ಪಾಡ |  
ಈಶ್ವರ ನಾನೆಂಬ ನಶ್ವರ ಮತಿಬಿಟ್ಟಿ |  
ಭಾಸ್ವರ ಸಂಪೂರ್ಣ ಪಶ್ವಯಾಂನಾಗೋ |  
ವಿಶ್ವಗಿರಿವಾಸ ವಿಜಯವಿಶಲ ವೆಂಕ |  
ಟೀಶ್ವರ ಭಕ್ತರ ವ್ಯಾಧಿಗಳ ಕಳವಾ

|| ೭ ||

## ಅದಿತಾಳ

ದ್ರವ್ಯ ಧರ್ಮಮೂರ್ತಿ ಭವ್ಯಫಲದ ಭಯಕಾರ !  
ನವ್ಯಾಭಂಷಣನಂದ ಪ್ರೇಷಣ |  
ಅವ್ಯಕ್ತವ್ಯಕ್ತಗಾತ್ರ ದಿವ್ಯತೀಜ ದಿವಿಜರಾಜ |  
ಅವ್ಯಯ ಆನಂದಮಯ ಹವ್ಯಾದಿಕೃಯಾ ನಿಯಾಮಕ |  
ಸವ್ಯಾಸಾಚಿಪ್ರೀಯ ಜೀಯ್ಯ ಭವ್ಯಗಿರಿರಾಯ ವಿಜಗಂಬಿಶಲಾ |  
ಸೇವ್ಯಮಾನನೇ ಸುರರಿಂದ ವೆಂಕಟ

|| ೮ ||

ಜಡ

ವೆಂಕಟಿಗಂಸಪ್ತಮಿ ಪ್ರಷ್ಣರಣೀವಾಸ |  
ಸಂಕಜಾಪತಿ ವಿಜಯವಿಶಲನ್ನ ಕೊಂಡಾಡು || ೬ ||

### ಶ್ರೀ ವೆಂಕಟೀಕನ ಪಾದ—ಸುಳಾದಿ ೭೯

ಈಗ ಮಾರವಿ

ಧ್ಯಾವತಾಳ

ಧ್ಯಾಜವಚಾರ್ತಾಂತಕ ಹಂಕಜ ಕುಂಕುಮೋಂಕಿತ |  
ನಿಜರೀಖೆಯಿಂದೊಂಬ್ರಾವ ಸೃಜತರಹಿತಪಾದ |  
ಧ್ಯಾಜಪನ್ನ ಪೆಗಲಲ್ಲಿ ಚರಂತವಾದ ಪಾದ |  
ಧ್ಯಾಜರಾಜ ನಂದಾದಿ ವಿರಾಜಿಸುವ ಪಾದ |  
ಭುಜಗನ್ನ ಶಿರದಲ್ಲಿ ಸೃಷ್ಟಿವಾದಿದ ಪಾದ |  
ಅಜಹರಾದಿಗಳಿಂದ ಧ್ಯಾಜನೇಗೊಂಬುವ ಪಾದ |  
ಸುಜನರ ಮನದಲ್ಲಿ ಚಂಚಲಿಸುವ ಪಾದ |  
ವ್ಯಾಜನಂದನವನಿಯಲ್ಲಿ ಸಂಚರಿಸಿದ ಪಾದ |  
ಶ್ರೀಜಗಮೋಧನ್ನ ಪಾದ ಶ್ರೀಗುಣರಹಿತ ಪಾದ |  
ವಿಜಯಾಶ್ವಿನಾಮಾ ಸಿರಿ ವಿಜಯವಿಶಲ ತಿನ್ನು |  
ಭುಜಗ ಗಿರಿಯಮೇಲೆ ಕೋಧಿಸುವ ಪಾದ

ಮಾಟ್ಟಾಳ

ಫರಿಯನಿತ್ತು ಸೃಷಣ ಬೆರಗುಮಾಡಿದ ಪಾದ |  
ಕುರು ಸಭೆಯನ್ನ ಹೇರುರುಳಿಸಿದ ಪಾದ |  
ದುರುಳ ಕಕಟಿನ್ನ ಮುರಿಯಲ್ಲಿದೆದ ಪಾದ |  
ಮರುತನ ಕರದಲ್ಲಿ ಮೇರಿನ ಸುಂದರ ಪಾದ |  
ಕರಿವಶದ ವಿಕ್ಷೇರ ವಿಜಯವಿಶಲ |  
ಪ್ರಪ್ರಣ್ಣ ಮೂರುತಿಯ ಅಶುಳವರುಣ ಪಾದ |

ಸುರವಿರೋಧಿಗಳ ತಿರದಿ ಹಾವಿಗೆನೇಟ್ತಿ |

ಫರದಿ ನಡೆವ ಪಾದ ಅರವಟ್ಟೆತ ಪಾದ

|| ೧ ||

### ರೂಪಕಾಳ

ರಣದೊಳಗೆ ವೇಗಫಲ್ಲಿ ಇನ ವರೂಢವ |

ಅಣಗೊತ್ತಿ ಫಡೆಬಾಣಾಕ್ಷಯೆ ಮುರಿದ ಪಾದ |

ಇನತನುಜನನುಷರಿಂ ದನುಜನ ಕಳೆವರ |

ತೃಣವಾಡಿ ಗಗನಾಂಗಳಕೆ ವಿಾಟಿದ ಪಾದ |

<sup>1</sup>ಫಣಮಣಿಸಿದ ಕಂಶನ ತನುವಿನ ಮೇತೆ |

ಅಣಕಪಾಡುತ ಕುಣಿಕುಣಿದಾಡಿದ ಪಾದ |

ಗುಣಗಣಿಲಯ ನಿಗುಣ ವಿಜಯವಿಶಲ |

ಅಣೋರಣಿ ಮೂತ್ತಿ ಎಂದೆನಿಪನ್ನ ಪಾದ

|| ೨ ||

### ರೂಪಂಹಿಕಾಳ

ಮೂಳಿಗೆಜ್ಞಿ ಪೆಂಡಿ ನೂಪುರ ಪೂರಿತದಿಂದ |

ತೃಂಗಾರವುಳ್ಳ ಸೊಬಗದ ಪಾದ |

ಗಂಗೆಯನು ಪಡೆದು ಗಾಂಭೀರ್ಯದಲ್ಲಿ ತ್ರಯಃ ಜ |

ಗಂಗಳ ನುದ್ಧರಿಸಿದ ಪಾವನ್ನ ಪಾದ |

ಸಂಗೀತದಲ್ಲಿ ತುಂಬರ ನಾರದರಿಂದ |

ಹಂಗದಿ ಸೊತ್ತೆತ್ತ ಕೈಕೊಂಬ ಪಾದ |

ಮಂಗಳ ಮಹತ್ತ್ರಿಂಗ ವಿಜಯವಿಶಲ ಎನ್ನ |

ಸಂಖೈ ದುರಂತ ಕಳೆವ ಸೌಮ್ಯವಾದ ಪಾದ

|| ೩ ||

### ತ್ರಿವಿದಿಕಾಳ

ಮುನಿಪತ್ತಿತಿಲೆಯಾಗಿ ಘನದಿನ ಚಿದ್ದಿರಿ |

ಕ್ಷುಣವಾತ್ತದೊಳು ಮಾನ್ಯಿಯ ಮಾಡಿದ ಪಾದ |

<sup>1</sup>ಫಣಮಣಿಸಿದ = ಬಹು ಕುಣಿತಾದ. ದುಸ್ಸಾಳ್ಳ

ಉನುನಾರದೊಳು ಗುರುತನುಜನ ಸ್ವವಚಿದೆ ।  
ಅನಲುವ ನಡಿಗಿಳಿ ಜನರ ಸಾಕಿದಬಾದ ।  
ಕೃಣವಮುಳರುತ್ತಿ ಸಿದ್ಧ ವಿಜಯವಿಶಲ ರೀಯು ।  
ಕೃಣತಡನರು ಬಿಡದೆ ಎಣೆ ಪಾದುವ ಪಾದ      || ೪ ||

## ಉಪ್ಪಾಳ

ವರಳಸೆಳದು ಅಶ್ವಿ ಮರವ ಮುರಿದ ಪಾದ ।  
ಶಿರದೇವಿ ಉರು-ದಲ್ಲಿ ಕುರುಹತೋರುವ ಪಾದ ।  
ಕರುಣಾದಿಂದಲಿ ಭಜಕರನ ಹೈವಿನ ಪಾದ ।  
ಭರಣಯೋಳಗೆ ಗಯಾಶರನ ಮೆಟ್ಟಿದ ಪಾದ ।  
ಕರದವರಿಗೆ ಮುಕ್ತಿ ಸುರಿಷುವದಿ ಪಾದ ।  
ಪರಕೆಬರಾ ತತ್ತ್ವವಾಗಿ ಸೈಲೇವ ಪಾದ ।  
ಪರಮ ಕ್ಷುತಿರಸೆ ವಿಜಯವಿಶಲ ಸರ್ವ ।  
ಸುರರೆಳು ಮೇರಿದು ಸದ್ಭೂತವಾಗುವ ಪಾದ      || ೫ ||

## ಅದಿಪಾಳ

ಯೋಗಿಗಳ ಮನಕೆ ಅಗೋಚರವಾದ ಪಾದ ।  
ಆಗಂ ತುತ್ತಿಸಲಾರದ ಪ್ರೋಗಳ್ಹಿಗ್ಗುವ ಪಾದ ।  
ಭಾಗವತ ಜನರಿಗೆ ವೇಗ ನಿಲಕುವ ಪಾದ ।  
ಆಗಾಮಿ ಸಂಜಿತಭವ ರೋಗ ಓಡಿತ ಪಾದ ।  
ರಾಗ ದೈವಗಳ ಕಳಿದು ಆಗತಾವಾಗುವ ಪಾದ ।  
ಜಾಗರದಿಂದಲಿ ಸರ್ವ ಭಾಗೀಳಿತ ಪ್ರಾಣಿತ ಪಾದ ।  
ಶ್ರೀ ಗಭಾರ ವಿಜಯವಿಶಲ ಜಾಗುವಾದೆ ಸೈಲೇವ ಪಾದ ।  
ಶ್ರೀಗಂಥವುಪ್ಯವೈ ಭೋಗದಿಂದ ನಲಿವ ಪಾದ      || ೬ ||

四

కమ్ఫలేకన పాద శ్రీమతీయన పాద |  
కమ్ఫసాకన మాదువ విజయవితున పాద.

క్రీ. వంకటేశ్వర జరణస్తోత్ర—సులాది అం

# ರಾಗ ಭುರವಿ

ಧ್ವನಿ ವಜ್ರಾರಕುಶ ಸುಧಾಂಬುಜದಿಂದೊಪ್ಪುವ ಚರಣ  
 ಬುಜಪಾಣಿ ಹಸ್ತಾದಲ್ಲಿ ಪ್ರಾಜಿಗೊಂಬೊ ಚರಣ |  
 ಆಜನ ಪ್ರೋಕ್ಕೃತಿಯಲ್ಲಿ ಶೃಂಜಿಸಿ ಅರಿಸಿದ ಚರಣ |  
 ರಜತಗಿರಿವಾಸನು ಭಜಿತ ಸುಂದರ ಚರಣ |  
 ಶ್ರೀಜಗದೇಷಗೆ ವಿರಜವಾಗಿಪ್ಪ ಚರಣ |  
 ಭುಜಗಿರಿವಾಸ ತಿಂವೆಂಗಳೇತ |  
 ವಿಜಯವಿಶಲ ಪ್ರಾಣಾರ್ಥಿಜರಾಜನಂತೆ ಪ್ರೋಲುವ  
 ಆಜಮುತ್ತಾಚಿಂತ ಚರಣ

ಮುಚ್ಚಿತಾಂ

ಕಾಳಂಗನ ಪೆಡಿಯ ಶುಂದ ಚರಣ |  
 ಬಾಲಿಯಾರ ಕೈಯಾಷಾವಾಲಗಗೊಂಬೊ ಚರಣ |  
 ಮೇಲುಲೊಕವ ವದದಲೊಲವಾದ ಚರಣ |  
 ಧಾರ್ಣಂಧನನ ಕರದಿ ಮೆರೀವ ಚರಣ |  
 ಸೇಲುಗಿರಿ ತಿಮ್ಮಿ ವಿಜಯವಿಶಲರೇಯಾ |  
 ಅಂಗದವರನ್ನ ಉದ್ದೂರಿದ ಚರಣ

ପ୍ରଦିତ୍ୟାତ୍

ରୋଗରେ ଦେଖିଲୁ ବଦଦୁନାଲିଦ ଚରଣ ।  
କେନନ୍ତମେଂଜୋ ଦୁର୍ଦିତ ଧାରୀଙ୍କିବିଦୁଵ ଚରଣ ।

ವಾಣಿ ಶ್ರುತಿಸಲಂದು ಲೀಕಶೈಲೀರದ ಜರಣ |  
 ಮಾಳಿದೆ ಭಕ್ತತರಿಗೆ ಗೋಚರವಾಗುವ ಜರಣ |  
 ದಾನವಬೇಡಿದ ಗಗನವದಿದ ಜರಣ |  
 ಧ್ಯಾನದಲ್ಲಿ ಪ್ರೋಕ್ರಿವ ಶೈಲೇಭನ ಜರಣ |  
 ಏನೇಂಬೆ ಚತುರ್ಥ ಲೀಕಬೇಳಗುವ ಜರಣ |  
 ದೀನನಾ ನೇಂದೆನಲು ಇಯವಾಡುವ ಜರಣ |  
 ಭಾನುವಿನನಂತಕೀರಣ ವಿಾರಿದ ಜರಣ |  
 ಭೂನಾಥವರಗಿರಿ ವಿಜಯವಿಲ ತಿಮ್ಮಾತ್ |  
 ಅನಂದ ಕೊಡುತ್ತಪ್ಪ ಐಪ್ಯಾಯಕರ ಜರಣ

|| ೨ ||

### ಅಟ್ಟಿತಾಳ

ಅಸುರನ್ನ ಕೈಂದ ಮಧಾಮಯಾದ ಜರಣ |  
 ಎಸಳು ಬೆರಳು ಹಜ್ಞಾಯಿಂದಲ್ಲಿಂತ್ವಾನ ಜರಣ |  
 ಶರಿಮುಖಿಯ ಪಾವನಗೃಹಿದ ಜರಣ |  
 ಶಸಂಪಾಕ್ತಿಂದನೆ ಕುಣ್ಡಾಡಿದಾ ಜರಣ |  
 ವಿಫವಜ್ರತನಾದ ವೈಲಕ್ಷಣ ಜರಣ |  
 ಮಿಷಣಿಪ ಪೂಂಗಿಜ್ಞ ಪರಪೂರ್ಣ ಜರಣ |  
 ನಂಜನಗೆ ತಿಮ್ಮಾಲ ವಿಜಯವಿಶಲ ಕರುಣ |  
 ನಿನಂಬಿದವರಿಗೆ ಘಬವೀವ ಜರಣ

|| ೩ ||

### ಅದಿತಾಳ

ಕಾರಂಜ್ಯಸೋನಿಯ ಗರೇವದು ಈ ಜರಣ |  
 ಅಂದರಾಗಲಿ ಭಕ್ತತಿಗೆ ನಲಿವಾ ಜರಣ |  
 ಬಾಂಬಾರಿಗೆ ಜಗವ ಪಾಲಿಸುವ ಜರಣ |  
 ಸಾರಲು ಸಂಸಾರ ಬಿಡಿಸುವ ಸಿದ ಜರಣ |  
 ದೂರಕ್ಕೆ ದೂರವಾಗಿ ನಿಲುಕದಿಪ್ಪ ಜರಣ |

ಮಾರಿಗಳಿಗೆ ಮನೀದ ಕೂಲವಾದ ಚರಣ |  
ಫೇರಿದುಂದುಭಿಯಿಂದ ವಾಲಗವವಾದ ಚರಣ |  
ವಾರವಾರಕೆ ಎನಗೆ ಪ್ರಸನ್ನವಾದ ಚರಣ |  
ಶ್ರೀ ರಮಾರಮುಣ ತಿಮ್ಮಿ ವಿಜಯವಿಶಲ ಸವಾರ |  
ಧಾರವಾಗಿ ಎಲ್ಲ ವ್ಯಾಪಿಸಿದ ಚರಣ

|| ೫ ||

ಜತೆ

ಗರುಡನ ಶೃಂಗಾರ ಕರದಿವಪ್ಪುವ ಚರಣ |  
ಗಿರಿಯ ತಿಮ್ಮಿ ವಿಜಯವಿಶಲರೇಯನ ಚರಣ

|| ೬ ||

**ಕ್ರಮೇಯ ಶಿಖಾಭಿವಾಣಿ ದೇವಕೀಗಳ ವಿಜಾರ—ಸುಭಾದ್ರಿ ೨೯**

ರಾಗ ನಾಟಿ

ಧ್ವನಿಕಾಳ

ತಿಮ್ಮಿಯ್ಯಾ ನಿನ್ನ ಪಾದವ ವಮ್ಮೆತ್ತಪಿದೆನೊ ನಾನು :  
ಸುಮ್ಮಿನಿರದಿರು ರಮ್ಮೆಯರೊ |  
ನಮ್ಮಿದು ಎಂದೆಂದು ಈ ಮನದಲಿ ಬಲು |  
ಹಮ್ಮೆಲಿ ತರಿಗಿದೆ ಹಿಮ್ಮೆಟ್ಟಿದೆ |  
ಹಮ್ಮನೆ ಹಿತ್ತಲಿ ಹಮ್ಮೆಕ್ಕೆ ಯೊನ್ನು |  
ಹಮ್ಮೆಟ್ಟೆ ಸಂಭ್ರಮದಲ್ಲಿ |  
ಒವ್ಯಾದರೂ ನಿನ್ನ ನೆಮ್ಮಿದೆ ಆವಾಗ |  
ನಿಮ್ಮಿದಿ ದುಷ್ಪಮಾರ್ಗ ರಮ್ಮೆಸಿದೆ |  
ಖನ್ಮಿದಿಕೆಯಿಂದ ಹಮ್ಮಿತಯೋಳಗಿದ್ದು |  
ಗಿಮ್ಮನೆ ಸತ್ತಿದೆ ಮಹ್ಮಾದಿಯಲಿ |  
ನಹ್ಮಿಯ್ಯಾ ಪ್ರಾಕ್ಕಣಪ್ರಿಯ ವಿಜಯವಿಶಲ |  
ದಹ್ಮಿಯಾ ನಮಿಸುವೆ ಎಮ್ಮನುದ್ದೇಸೊ

|| ೮ ||

ಮಟ್ಟಿಕಾಳ

ನಿನ್ನ ಚರಣ ಮೋಹನ್ನ ಚರಣ ನಿನ್ನ ಚರಣ ಸಂಪನ್ನ ಚರಣ

ಸಿನ್ನಜರಣ ರತ್ನನ್ನಜರಣ ನಿನ್ನಜರಣ ಪಾವನ್ನಜರಣ |  
ವನ್ನು ಧ್ಯಾನಿಸಲು ಎನ್ನಫೋತ ಕಣ್ಣಿನ ಕುಟೀಕೆ |  
ತನ್ನಂದಲ ತಾನೆ ಖನ್ನವಾಗುವದು |  
ಅನ್ವಂತರಾಷ ವಿಜಯವಿಶಲ |  
ಕಣ್ಣಿಗೆ ಹೊರ್ಯೋ ನಿನ್ನಜರಣ

|| ೬ ||

### ಶ್ರವಿತಾಳ

ಜಗದೊಳಗುಳ್ಳ ನದಿಗಳು ಕ್ಷೇತ್ರಂಗಳು |  
ಗಗನ ನಾಗಲೋಕದಲ್ಲಿದ್ದ ಹೈ |  
ಅಗಣತಮಹಿಮು ನಿನ್ನಗರಾಶ್ರಯನ ತೋ |  
ಲಗದೆ ಮಾಡಿಕೊಂಡಿಪ್ಪದೆಂದು |  
ಶಿಗಮತತಿಗಳು ಪ್ರೋಗಳುತಲಿವೆ ಹಿಂ |  
ದೇಗಿಯದೆ ಮನಬಲು ಉಬ್ಬಿನಲ್ಲಿ |  
ಭಾಗಫ್ಳೈನಾಮ ಸಿರಿ ವಿಜಯವಿಶಲ ನಾನು |  
ಮಗಿಲಾವದು ಕಾಣೆ ನಿನ್ನ ಪಾದವಲ್ಲದೆ

|| ೭ ||

### ಅಷ್ಟಿಂತಾಳ

ಮೂರುವರೆ ಕೋಟಿ ಧೀರಥದಲ್ಲಿ ಪೈಗೆ |  
ವಾರವಾರ ಒಂದೆಸಾರಿಗೆಯಲಿ ಮುನ್ನಾರು ಕಲ್ಪದಲ್ಲಿ |  
ವಿಾರದೆ ಸ್ವಾನಾದಿ ಪೈರೈಸಿ ಮಾಡಲು |  
ಧಾರುಣ ಶುರನಾಗಿ ನಾರಾಯಣನ ಶೃಂ |  
ಗಾರದ ಪಾದವ ಧರಣೆಯೆಡಲ ಸುಂದ ನಾತಾರ |  
(ಕೀರಿಧಗಳಿಗೆ)ಪಾರ ಫಲವುಂಟು |  
ಆರಾದರು ಸಾರಲೋಪರೈ ಶ್ರೀ |  
ನಾರಾಯಣನ ವಿಸ್ತಾರ ಮಂಗಳವಾತ್ |  
ಕೀರುತ ಸತ್ಯೇತಿ ವಿಜಯವಿಶಲ ನಿನ್ನ |  
ತೇರಿದೆ ಎನ್ನಯಃಭಾದ ವಿನ್ನಾರದು

|| ೮ ||

## ಅದಿತಾಳ

ಅಚ್ಛತ ಸಿನ್ನ ಚರಣ ನಿಚ್ಛಬಿಡದೆ ಸ್ವರಕೆ ವಾಡಿ ;  
 ಬೆಚ್ಚಿಸಿದ್ದ ಪಾಪಗಳು ಕೊಚ್ಚಿ ಹರಿದುಸೋಗುವವು ;  
 ಅಚ್ಚಗತಿಗೆ ಸೇನದಾಗ ನಿಚ್ಛಣಿಕೆ ಎನಿಮುವದು |  
 ಅಚ್ಚತ ಅಚ್ಛತ ಸಿನ್ನ ನಿಚ್ಛದಾಗದೆ ಬರಿದೆ ಹೈನೇ |  
 ಅಚ್ಚದ್ವೀವ ವಿಜಯವಿಶಲ ಬಜ್ಜಲಗಲ್ಲನು ವಾಡಿ |  
 ಮೆಚ್ಚನಿಂದ ಸಿನ್ನ ನಿತ್ಯನೆಚ್ಚಿ ಭಜಸುವಂತಿ ಸೋಡೋ ||೨೫||  
 ಜತಿ

ಶ್ರೀಥಾರ್ಥದಿಗಳು ನಿನ್ನ ಪಾದದಲ್ಲಿ ಉಂಟಿಯಾಗಿ |  
 ಅಥಾರ್ ವಿಜಯವಿಶಲ ನಿನ್ನ ಚರಣ ಬಿಡಿನಯಾಗಿ || ೬ ||

**ಆಧಿಗಿರಿವಾಕನ ದೇವರ ಚರಣ ಮಹಾತ್ಮೆ—ಸುಳಾದಿ ೫೦**

ರಾಗ ಘೃರಣ	ರ್ಯಂಸೆತಾಳ
ಕದಿನಾಲ್ಕು ಲೋಕದಲ್ಲಿ ಪೂಜೆಗೊಂಬ ಚರಣ	
ಸುಧಾಕರ ನುಂದದಲ್ಲಿ ಪ್ರೋಳಿವ ಶುಂದರ ಚರಣ	
ಬದ್ರೀಪದಿಗೆ ನಾರದನ ವದನದಿ ಸೇನೆವ ಚರಣ	
ವೃದುವಾದ ದಿವ್ಯಚರಣ	
ಕದನದಲ್ಲಿ ನರನ ರಧ ಮುಂಬಿನಲ್ಲಿದ್ದ ಚರಣ	
ಅಧೀನ ಭುವನಕಾಶ್ಯವಾಗಿದ್ದ ಚರಣ	
ಸಿದುರಶನವಾಗಿ ನಿತ್ಯತೋರುವ ಚರಣ	
ಸದಮಂಬಾದ ಚರಣ	
ಚದುರಳ ಅಳುಗಿಂ ತಿಂಳು ನಿಜಯವಿಶಲ ಸಾರ	
ಹೃದಮರಿಗೆ ಹೈಲಿದು ಸಂಪದವ ಕೊಡುವ ಚರಣ    ೭	

## ಮಟ್ಟತಾಳ

ಸನಳಸನಂದರ ಮನಕೆ ಪ್ರೋಳಿವ ಚರಣ |  
 ಧನುಷಕ್ಕಾ ಸಂಹರಣ ವಾಡುವ ಚರಣ |

కనెకమయవాగి ప్రోలువ ఇర చరణ |

ఘన వృషభాద్రియలీనింద విర |

ఉనుగాల ఎన్న సాకువ కుభజరణ

॥ ५ ॥

త్రవిధితాట

గగన పాతాట భూ వాయిషిద చరణ |

అగణైత గుణదిందపోవ్యన నిజచరణ |

వృగమదాదియల్లి పూజేగొంబువ చరణ |

అఘపవంతక్షే అకనియైసువ చరణ |

ఒగదేవ అళగిం తిమ్మ వృషభాద్రి |

నగరావాస విజయవితల దేవన చరణ

॥ ६ ॥

అట్టతాట

ఎంథవరన్న చంచలగొళసువ చరణ |

సంతరిగొలిదు మేలై బిడద చరణ |

అంతకనాటగే కొలవాద చరణ |

చింతనేమాడలు ఐలకువ చరణ |

సంతత వృషభాద్రి అళగిం తిమ్మల |

శాంత విజయవితలన్న శ్రీ చంటా

॥ ७ ॥

ఆదితాట

మునిశ మండూటగే వరవిత్త్వాది జరణ |

జనశ పుణ్యసిధిగే ప్రోలిద చరణ |

ప్రణేతాత్మక సాదటలు పావన చరణ |

ప్రణవప్రేవఁ కదింద పరిప్రేణవాద చరణ |

శసుమవందితవాద వాప్రదేఖియ చరణ |

ఘనవన్మదంతే నిత్యరంజిసువ చరణ |

మంభూవణవాద వృషభాద్రిశ్యేలవాస |

ఎనగొలైద విజయవితల తిమ్మన చరణ

॥ ८ ॥

ಜಡ

ಪಾಂಡ್ಯರಾಯಗೆ ಪ್ರೌಲಿದ ಪರಮಾವನ ಚರಣ |  
ಚಂಡಕೋಟಿತೇಜ ವಿಜಯವಿಶಲನ ಚರಣ |

|| ೬ ||

ಶ್ರೀ ದೇವರ ನಖದಮಹಿಮೂ—ಸುಳಾದಿ ೫೭.

ರಾಗ

ಧ್ವನತಾಳ

ಇಂದಿರಾ ದೇವಿ ಗುಣೈ ಎಣೆಷುವೇನೇಂದು |  
ಉಂದುಸಾರಿ ಸೋಡಲು ಬೆಡಗುತ್ತೋರಿದ ನಖಿ |  
ಅಂದು ಒಂದೊಂದು ಪರಿಷರ ವರ್ಣಂಗಳ ತೋರಿ |  
ಅಂದವಾಗಿ ಪ್ರೌಳಿದ ವರಾಯಾ ಲೀಲಾದ ನಖಿ |  
ಮಂದಮತಿಗಳು ನಮಿಸಲವರ ಪಾಪ |  
ವ್ಯಂದಾವ ಕಳೆದು ಸುಜ್ಞಾನಕೊಡುವ ನಖಿ |  
ಮಂದರನಾವಾ ಸಿಂ ವಿಜಯವಿಶಲ ನಿನ್ನ |  
ಮಂದರ ನಖಗಳಿಗೆ ನವೋನಮೋ ಎಂಬೆ |

|| ೮ ||

ಮಟ್ಟತಾಳ

ಬಲಿಯಮನಿಗೆ ಪ್ರೋಗಿ ನೆಲನ ದಾನವಬೇಡ |  
ಜಲಜ್ಞಾಂಡಕ ಬೆಳೆದು ಬಲಿದ ಖರ್ಬರವನ್ನು |  
ಪ್ರೌಳಿಸಿ ಸೀಳಿದ ನಖಿ |  
ಕಿಲಿಕಿಲಿನಗುತ್ತ ಗೇಳೀವಳ ಶತಿಯರ ವೋಗ್ಗಿ |  
ವೋತೆಯನೇೇಲೆ ತುಳುವುತ್ತುನಲಿದು ನತ್ತಿದ ನಖಿ |  
ಕಲಾಲ ಮುನಿಗಳು ಪ್ರೌಲಿಸಿಪ್ರೌಲಿಸಿ ಸೋಡೆ |  
ನೆಳಲಗಾಣದೆ ಪ್ರೋಗಿ ತೋಳಲಿ ತುತಿಪ ನಖಿ |  
ಸುಲಭ ಮಹಾವೀರ್ಯ ವಿಜಯವಿಶಲ ನಿನ್ನ |  
ಪ್ರೌಳಿವನಖಗಳಿಗೆ ಗೀಲುವಾವದು ಇಲ್ಲ |

|| ೯ ||

## ರೂಪಕಾಳ

ಬಣ್ಣಾ ಬಣ್ಣಾ ವಾಗಿ ಬಲುಸೋಜಿಸದ ನಬು |  
 ಕಣ್ಣಂದನೋಡಲು ಥಳಥಳಿಸುವ ನಬು |  
 ಚಿಣ್ಣ ತನದಲಿ ಗೋಮಕ್ಕಾಳ ನೊಡಗುಡಿ |  
 ಚಿನಾನ್ನ ಟಕೆ ಗೋಲಿನೇಗದು ಚಿಮ್ಮಿದ ನಬು |  
 ಪನ್ನಗತಯನ ವ್ಯಕ್ತ ವಿಜಯವಿಶಲ |  
 ಚನ್ನಿಗನವಾದ ಪಾವನ್ನ ವಾದ ನಬು |

|| ೨ ||

## ರ್ಯಾಂಪೇಂಡ

ಷಕಲ ಚೋಮ್ಮಾಂಡೆಗಳ ವ್ಯಾಪಿಸಿಕೊಂಡ ನಬು |  
 ಅಕಳಂಕ ಚರಿತವಾದ ಆದಿಶಾಂಕಾದಿ ನಬು |  
 ಭುಕುತಿಭಕುತಿ ಯುಕುತಿಕುತಿ ಕೊಂಡುವ ನಬು |  
 ಮುಕುತಿಚೇಡಿದರೆ ಚಖ್ಮಾರದಲ್ಲಿ ನೀವ ನಬು |  
 ಕರುಭಾ ಹತ್ತುಕೆ ವಾರಿ ಬೆಳಗುತೋರುವ ನಬು |  
 ಸಕಲೇಕ ಚತುಭೂಜ ವಿಜಯವಿಶಲರೇಯವ |  
 ವಿಕಸಿತ ಕೆಂಡಳಕೆ ಸದ್ಯ ಕವಾದ ನಬು |

## ತ್ರಿವಿದಿಕಾಳ

ಮಂದಾಕಿನಿಯ ಪಡದು ಮಹ ವೇಗದಿಂದಲಿ |  
 ಇಂದುವೋಳಿಯ ಕಾಯ ಪಾವನ್ನ ನೂಡಿದನಬು |  
 ಹೀಂದ ಶಾರುರಣದಲ್ಲಿ ಮತ್ತಾಮನಂದನವ |  
 ಶ್ಯಂದನ ಎಳಿವ ವಾಜಯ ನಡಿಸಿದ ನಬು |  
 ಸಂದೇಹ ಭಕ್ತರು ನಮಿಸಿ ಸೈತ್ಯಾಶ್ರವಮಾಡಿ |  
 ಚಂದದಿಂದಲಿ ಕೇಳಿ ಹಿಗ್ಗಿ ನಗುವ ನಬು |  
 ಕುಂದನಾಮಾ ಸಿರಿ ವಿಜಯವಿಶ್ವಲ ನಿನ್ನ |  
 ಸಂದದಾ ನಬುವ ಲೀಲೇನೆಂದು ಬಣ್ಣಿಸುವೇ

|| ೩ ||

## ಅಟ್ಟಿತಾಳ

ಗೋಕುಲ ಭೂಮಿಯ ಯಮುನಾನದಿಯತೀರ |  
 ಸೋಕಿ ರಜದಿ ಪಾವನ್ನ ನೂಡಿದ ನಬು |

ಆ ಕವಲಾಜಾಂಡವನಂತಾ ನಂತಾ |  
 ನೇಕಬಗೆಯಿಂದ ಪ್ರೋಳಗೆಹೊರುವ ನಷ್ಟಿ |  
 ಹಾಕಶಾಸನಾಡಿ ಮಾಕುಟಮಣಿಯ ಶಾಂತಿ |  
 ನೂಕಿ ಹೀಂದುಮಾಡಿ ಧಕ್ಕರಿಂಷುವ ನಷ್ಟಿ |  
 ಸ್ವೇಳಾದ ವಿಜಯವಿಶಲ ಗುಣಪೂರ್ಣ ರ |  
 ತ್ವಾ ಕರವಾಗಿ ರಂಜಿಸುವ ಭದ್ರನಷ್ಟಿ

॥ ೬ ॥

## ಅದಿತಾಳ

ಮುಕ್ತಾಮುಕ್ತಾ ಬೋಮ್ಮಾದಿಗಳು |  
 ಸಿಕ್ಕಾದೆಂದು ಜಪಿಸುವನಷ್ಟಿ |  
 ಅರ್ಥಸೋಧು ಕೋಟಿಕರುಕೂ |  
 ನಕ್ಕುಹಾಸ್ಯ ಮಾಡುವನಷ್ಟಿ |  
 ರಕ್ಷಿತರ ಸಮುದಾಯದಾಯದಾ |  
 ಸೋಕ್ಕುಮುರಿದು ಕಳವನಷ್ಟಿ |  
 ಅರ್ಥನಾಮಾ ವಿಜಯವಿಶಲ |  
 ಭಕ್ತರಿಗೆ ಪ್ರೋಲಿದನಷ್ಟಿ

॥ ೭ ॥

## ಜಕ್ಕಿ

ಅಚ್ಚಿದರ ಹೃದಯದೊಳಗೆ ಎನ್ನಗುವನಷ್ಟಿ |  
 ಅಚ್ಚಿತ ವಿಜಯವಿಶಲರೇಯನ ನಷ್ಟಿ

॥ ೮ ॥

ದೇವರ ಹಸ್ತಮಹಿಮಾ—ಸುಳಾದಿ ೫೨

ರಾಗ

ರ್ಯಂಕೆತಾಳ

ವಾಣಿ ಮಾಯಾತಿ ಕಿರುಣ ಕಂಕಣ ಶೋಭಿತದ ಹಸ್ತಿ |  
 ಘನಮಹಿಮ ಲಕುಮಿಯ ತಕ್ಕೆಪುವ ಹಸ್ತಿ |  
 ನ ನಜ ವಿಗ್ರಹನಾಗಿ ನಂದವ್ರಜದಲ್ಲಿ ಮಾ |  
 ಸುನಿಯರ ಮನಿಯಾ ವವಣೀತ ಕದ್ದ ಹಸ್ತಿ |

ಅನು ವಾರಾದೊಳು ಘಲ್ಲುಗೊಲಿದು ದಿನ್ಯತೇ ।  
ರನು ಹಿಡಿದು ವಾಜಿಯನು ನಲಿದು ನಡಿಸಿದ ಹಸ್ತ ।  
ಫಂಗಿರಿಯ ವಾಸಾ ಸವೇತ ತಿಮ್ರತೀರ ।  
ಎನ್ನೋಲಿದಾ ವಿಜಯವಿಶ್ವಲದೇವನ ಹಸ್ತ ॥ ೭ ॥

ಮಟ್ಟತಾಳ

ಬಿಲ್ಲು ಮುರಿದ ಹಸ್ತ ಚಳ್ಳಗುರಿನ ಶಸ್ತ ।  
ಪಲ್ಲ ವಾರುಣ ಹಸ್ತ ಮಲ್ಲಮುದರನ ಹಸ್ತ ।  
ತಲ್ಲಿ ಸದರ ಹಸ್ತ ಜಲಧಿ ಎಚದ ಹಸ್ತ ।  
ಬಲ್ಲಿದ ವಿಜಯವಿಶ್ವಲದೇವನ ಹಸ್ತ ॥ ೮ ॥

ರೂಪಕ್ರತಾಳ

ಕಮಲಸಂಭವಗೆ ಆಗಮವನಿತ್ತ ಹಸ್ತ ।  
ರಮಣೀಗೋಸುಗ ಪಾರಿಜಾತ ತಂದ ಹಸ್ತ ।  
ಸಮನಸರಿಗೆ ಶಂಧಿ ಉಣಬಡಿಸಿದ ಹಸ್ತ ।  
ಸಮರದೊಳಗೆ ದಿನಕರನ ಮುಚ್ಚಿದ ಹಸ್ತ ।  
ಹೈಮಕರನ ಪಿಡಿದು ನೀಕ್ಕಿಸಿ ಕಳುಹಿದ ಹಸ್ತ ।  
ಸಮಯಾತ್ಮ ವಿಜಯವಿಶ್ವಲನ್ನ ಹಸ್ತ ।  
ಅವಿಕಗುಣಪೂರ್ವಿಕವಾದ ಹಸ್ತ ಹೃ ।  
ತ್ವಮಲದೊಳಗೆ ನಿಂದು ಸ್ನೇಹಿತ ಹಸ್ತ ॥ ೯ ॥

ರ್ಯಂಖತಾಳ

ದಾನವನುದರ ಬಗದು ಕರಳ ಕಿತ್ತಿದ ಹಸ್ತ ।  
ದಾನವನು ಕೈಕೊಂಡ ದಿನ್ಯಹಸ್ತ ।  
ಆನೆಯನು ಸೀಳ ರಚಕನ್ನ ಮಡುಹಿದ ಹಸ್ತ ।  
ವಾನರೀತಗೆ ಬೋಮ್ಮಾಪದವಿ ಕಟ್ಟಿದ ಹಸ್ತ ।  
ನೀವೇ ಗತಿ ಎಂದೆನಲು ಬಿಡದೆ ಸಾಕುವ ಹಸ್ತ ।  
ಶ್ರೀನಾಥ ವಿಜಯವಿಶ್ವಲಾಮೃನ ಹಸ್ತ ।

ಮಾನಸಕ್ಕಾಜೆಯಲಿ ಧ್ವನಿಕೆ ನಿಲುವ ಹಸ್ತ |  
 ಮಾನಿನಿ ಪಶ್ಚಾತ್ತದಿ ತೃಪ್ತಿ ಬಡಿಸಿದ ಹಸ್ತ  
 "(ಪಾಠಾಂತರ) ವರೋನಿಗೆ ಪಂಚಾಮ್ಯತದಿ  
 ತೃಪ್ತಿಬಡಿಸಿದ ಹಸ್ತ"

|| ೭ ||

### ತ್ರಿವಿಧಿತಾಳ

ವಿದುರನ ಮನೇಯಲ್ಲಿ ಕ್ಷುಧಿಗೆ ಪಾಲ್ಯದಿದ ಹಸ್ತ |  
 ಸುದರುಶನ ಕಂಬಾಗದ ಪದುಮದ ಹಸ್ತ |  
 ಸುಧಾಮನ ಅವಲಿಗೆ ಜದುರ್ಪೈಡ್ವಿದಾ ಸಹ್ಯ |  
 ಇದೆ ಕುಬಜಿಯ ತಿದ್ದಿದ (ಜದುರ) ಸುಂದರ ಹಸ್ತ |  
 ಸುಧಾ ತಿರುವೇಂಗಳಾ ವಿಜಯವಿಶ್ವಲ ಸೂ |  
 ತೃದಯಂಗೆ ಕೈವಲ್ಯ ತೋರುವ ಹಸ್ತ

|| ೮ ||

### ಅಟ್ಟಿತಾಳ

ಮುದ್ರಿಗಳಿಂದಲಿ ಬಲುರಮ್ಯವಾದ ಹಸ್ತ |  
 ಅದ್ರಿಯ ಸೆಗಹಿದ ಅಗೋಚರವಾದ ಹಸ್ತ |  
 (ಇ) ಕಾದ್ಯವೆ ತುಳವಾಗ ಆಭಿನಲಿಸುವ ಹಸ್ತ |  
 ಅಧೃತ (ಅದ್ವೈತ) ವಿಜಯ ವಿಶ್ವಲ ತಿರುವೇಂಗಳ |  
 ಧನ್ಯ ಗಜರಾಜ ವರದನ್ಯ ಹಸ್ತ

|| ೯ ||

### ಆದಿತಾಳ

ಪ್ರೇಕುಂಶವೇಂದು ತೋರುವ ಹಸ್ತ |  
 ಉಂಟಿವ ಹಾಲಿಪ ಲಾವಣ್ಯ ಹಸ್ತ |  
 ಸಾಕಾರವಾದ ಸ್ವಾತಂತ್ರ ಹಸ್ತ |  
 ಏಕಮನುನ ಹಸ್ತ ಆ ಕಟ್ಟಿಕರ ಹಸ್ತ |  
 ಶ್ರೀಕರ ವಿಜಯ ವಿಶ್ವಲ ಸನಕಾದಿಗಳ ಪಾಲಿಪ ಹಸ್ತ || ೧ ||

ಜತೆ  
ದುಷ್ಪ ಮರ್ಡನ ಹಸ್ತ ಶಿಷ್ಟವಾಲಕ ಹಸ್ತ |  
ಶ್ರೀಪ್ರೇತ ವಿಜಯ ವಿರ್ತುಲ ತಿಮ್ಮನ ಹಸ್ತ |

॥ ೮ ॥

### ಶ್ರೀ ನೆಂಕಟೇಶ ಉದರ— ಸುಳಾದಿ ಇತಿ

ರಾಗ ಭೃರಿ ಧ್ವನಿತಾಳ

ಕಮಲಾ ಕಮಲಾಶನದಿಂದೊಪ್ಪುವ ಸೈಕ್ಕಳವ ಲವಾಗಿ |  
ಮೇರೆವ ಬಲುಕಾಂತಿಯಾದ ಉದರ |  
ಸಮ ವಿನಮವಿಲ್ಲದ ನೋಣ್ಣಪರ ಕಂಗಳಗೆ |  
ಕಮಲಾವಾಗಿ ವಿರಾಜಿಸುವ ಉದರ |  
ತಮದಮಾನಾನಂತ ಗುಣಪರಿಪುಣಿಂಬಾದ |  
ಶ್ರಮೇಗಳು ತುಂಬಿದ ಕಲುಷಹರ ಉದರ |  
ವಮುನಾಮು ನಮ್ಮ ವಿಜಯ ವಿಶಲೇಶನ |  
ನಮಿಸದವರ ಮನಕೆ ಚೆಡಗುತ್ತೋರುವ ಉದರ |

\*

ವಟ್ಟಿತಾಳ

ಕುವರತನದಲ್ಲಿರೆ ವಡಲ ವಳಗೆ ಅವಸಿಯನ್ನು ಸವರಿದ ಉದರ |  
ಪವಳತಿ ಮಾಣಿಕ ನವ ಪೂರ್ತಿಕ ಹಾರ |  
ರವಿಯಂದದಲ್ಲಿ ತೂಗುವ ಶ್ಯಂಗಾರುದರ |  
ಸಿವತಾತ್ಮಾ ನಾಮಾ ವಿಜಯ ವಿಶಲರೇಯಾ |  
ಭುವನತ್ಯಯದೊಳಗೆ ಧವಳವಣಿ ಉದರ |

॥ ೯ ॥

ಶ್ರವಿದಿತಾಳ

ಗುಣತ್ಯಯಗಳ ಬಿಡದೆ ಸ್ಥಿಂದಲಿಟ್ಟು ಉದರ |  
ಗುಣನೆ ಯಿಲ್ಲದ ಜೀವರಾತಿಗಳಿಂದ್ದುದರ |  
ಅಸುವರಿತು ವೇದಗಳು ಸ್ತುತಿಸಿಕಾಣದ ಉದರ |  
ಮುನಿಗಳ ಮತಿಗೆಗ ನಿಲಕಾದಿಪ್ಪ ಉದರ |  
ಜನಸಿ ಗೋಪಿಗೆ ಒಳಗೆ ಲೋಕಾತೋರಿದ ಉದರ |

ಅನಿಮಿವರು ನೋಡಿ ಬೆರಗುಬೀಳುವ ಉದರ |  
ಗುಣಸಂಪ್ರದ್ಯ ಸಕ್ತೇಧಾ ವಿಜಯಾವಿಶಲರೀಯ |  
ಮಂಣಿ ಕಾಂಚನದಂತೆ ನಿನಗುವ ಚಲುವ ಉದರ | ೪೨ ||

## ಅಟ್ಟಿತಾಳ

ಎಂದಿಗೆಂದಿಗೆ ಕ್ಷುಧಾರಹಿತವಾದ ಉದರ |  
ಗಂಥಕುಶಮದಿಂದ ಪೂಜೆಗೊಂಬ ಉದರ |  
ಒಂದೇಂದು ರೀತಿಯಲಿ ಬೆಳಕಾಗುವ ಉದರ |  
ಮಂದಮತಿಗೆ ಜ್ಞಾನವನ್ನೀವ ಉದರ |  
ಅಂಮ ಪರ್ವತ ಪೂತ್ರ ಮೃದುವಾದ ಉದರ |  
ತಂದರ್ಸಿದ ಮಿತಾತನದ ಉದರ |  
ಸುಂದರ ಶ್ರೀರಂಗ ವಿಜಯಾವಿಶ್ವಲ ಸಿನ್ನ |  
ಂದಾದ ಶ್ರೀವಳ ಎಸೆವಂಥ ಉದರ |

## ಆದಿತಾಳ

ಜೊಲ್ಲಿ ಜೊಲ್ಲಿ ಸುರಿವಧಾರಿಯಲ್ಲಿ ಶೋಭಿಸುವ ಉದರ |  
ಸಲ್ಲಲಿತವಾದ ಭಕ್ತರೆಲ್ಲರಫೀಷ್ಯಯ ಉದರ |  
ಕಲ್ಲಿಬೋನಾ ಶವಿದು ಶವಿದು ಡೊಳ್ಳುಬೆಳಿಸಿಕೊಂಡ ಉದರ |  
ಬಳಿದ ನಾವೂ ವಿಜಯಾವಿಶಲ ಕರ್ತೃವಿನ ಉದರ || ೫ ||

## ಜತ

ಅನಂತ ಜಾಂಡೇವಿಳಳಿಗೆ ಬದಕುವಾಹುವ ಉದರ |  
ಅನಂತ ವಿಜಯಾವಿಶಲರೀಯನ ಉದರ || ೬ ||

## ಶ್ರೀ ದೇವರ ವದನಮಹಿಮಾ—ಸುಳಾದಿ ೫೪

ರಾಗ ರೀಗುಷ್ಟಿ

ಧ್ಯಾತಾಳ

ಶ್ರೀ ರಮಣಿ ಕೂತ ಏಕಾಂತವಾಹುವ ವದನ |  
ಸಾರ ಸುಂದರವಾದ ವೇದವದನ |

ಜಾರುಕೊಳಿಬ ದಂತಪಜ್ಞ ಎಸವ ವದನ |  
 ಕಾರುಣ್ಯದಲಿ ಸೋನೆಗರವ ವದನ |  
 ವಾರಿಷೋಧ್ವವಗೆ ಖುಪದೇಕ ಹೇಳದ ವದನ |  
 ಜೋರತನದಲ್ಲಿ ಬೆಳ್ಳಿ ಸವಿದ ವದನ |  
 ಸಾರಿಸಾರಿಗೆ ನಗಲು ರತ್ನ ಉದರುವ ವದನ |  
 ನಾರಿಯರಧರವ ಚುಂಬಿಸುವ ವದನ |  
 ಕಾರುಣ್ಯನಿಧಿ ಕಾಮಿಕಾಂತ ವಿಜಯವಿಶಲ |  
 ಕಾರಿಯ ಚಕ್ರ ವಿಚಕ್ರವದನ

॥ ೧ ॥

### ಮಟ್ಟತಾಳ

ಯಕೊಡೆದೇವಿಯ ಅಮೈ ಉಂಡ ವದನ |  
 ಅಸುರ ಪೂತನಿಯ ವಿಷವಹಿಂದ ವದನ |  
 ತಿಕುವ ಲೀಲೆಯಲಿ ಮಣ್ಣ ಮೇಡ್ವ ವದನ |  
 ಒಸುರೊಳಗೆ ವನಜಜಾಂಡ ಕೇಂಡಿದ ವದನ |  
 ಪರುಗಳು ತೊರದಾ ಮೊಲಿ ಚಪ್ಪರಿಸಿದ ವದನ |  
 ಕಸುಮುಕ್ಕಳಮೇಲೆ ಉಗುಳಂಗಳಿದ ವದನ |  
 ಮೃಷಾಪರವನಾಮ ವಿಜಯವಿಶ್ಲಿಂಬಿನ್ನು |  
 ಕರಿಬಿಂಬದ ವದನ ಆನಂದದ ವದನ

॥ ೨ ॥

### ತ್ರಿವಿಧಿತಾಳ

ಕರಂಳವದನ ಕರ್ಮರವನ್ನೇ ತುಂಬಿದ |.  
 ಕರಡಿಗೆ ಎಂದದಿ ಸೋಲುವ ವದನ |  
 ಪರಮಭಕ್ತಿಗೆ ಪ್ರೋಲಿದು ಪಣ್ಣಿ ಸವಿದ ವದನ |  
 ಪರಮೇಷ್ಠಿ ಚನ್ನಾಗಿ ಉದಿದ ವದನ |  
 ಶರಣೇರಿಂದ ಆನ್ನ ತರಿಸಿ ಉಂಡ ವದನ |  
 ಘರ ಚತುರ್ಬಕವನ್ನು ನುಂಗಿದ ವದನ |  
 ಸುಂದರ್ಭಕ್ಷನಾಮ ನವ್ಯಾ ವಿಜಯವಿಶಲದೇವ |  
 ಪರಮಾದಾಸರ ಕೂಡಲಾಡುವ ವದನ

॥ ೩ ॥

## ಮಟ್ಟತಾಳ

ಜನಸಿಗೆ ತಪ್ಪವ ಹೇಳಿದ ವದನ |  
 ದನುಜ ನುರಿಯಾಗೆ ನುಂಗಿದ ವದನ |  
 ವನಧಿಗಳ್ಲಿ ಫೋರ್ಮಾಟ್‌ಹೆಚ್‌ಎಂಬ ವದನ |  
 ಘನಶೂಕರ ತುರಂಗದ ವದನ |  
 ಕನಕಾಚಲವನ್ನು ಕಚ್ಚಿದ ವದನ |  
 ತನಿ ಮಧುರಾವೃತ ಸೋರುವ ವದನ |  
 ಅನ್ನಿವರ್ತ್ತಿ ವಿಜಯವಿಶಲ ರಂಗರಾಯ್ |  
 ತನ್ಯಯನಾಗಿ ಜೊಲ್ಲುಸುರಸುವ ವದನ |

॥ ೪ ॥

## ಅದಿತಾಳ

ತಾಂಬಳಲರಸದಿಂದ ಥಳಥಳಿಸುವ ವದನ |  
 ಅಂಬುಜಜಾಂಡವನೇರ ಕ್ಷೇತ್ರಕುಗುಳುವ ವದನ |  
 ಕಾಂಬೆನೇಂದು ಬಂದ ವೈತ್ರೇತನ್ನು ವಲಕ್ಕೆತ್ತಿಂದ ವದನ |  
 ಅಂಬೆ ಅಂಬೆ ಎಂದು ಗೋಸಂಕುಲವ ಕರದ ವದನ |  
 ಬೆಂಬಿಡದೆ ಸರ್ವವಸ್ತು ಮೆಲ್ಲಿನವನ ಪೆತ್ತೆ ವದನ |  
 ಅಂಬರೀಷ ಪಾಲ ಮಹ ಹ್ಯಾದಯ ವಿಜಯವಿಶಲ |  
 ಅಂಬುಜ ಭವಾದಿಗಳ ಪಾಲಿಸುವ ದಿವ್ಯ ವದನ || ೫ ||

## ಜತಿ

ವಿಶ್ವತೋವದನ ವಂದಾನಂತವದನ |  
 ವಿಶ್ವಬಾಹು ವಿಜಯವಿಶಲರೀಯನ ವದನ

ದೇವರ ಕೆಣ್ಣಮಹಿಮೂ—ಸುಳಾದಿ ಇಂ

ರಾಗ ಶಲ್ಯಾಳ	ಧೃವತಾಳ
ಮಕರಕುಂಡಲದಿಂದ ರುಗಿರುಗಿಸುವ ಕರ್ನ	
ಲಕುಮಿ ಬನ್ನೆಸಲು ಲಾಲಿಸುವ ಕರ್ನ	

ಅವಿಷಿಂಧರು ವೋರಿಯಿಡಲು ಕೇಳುವ ಕನ್ನ |  
 ಮುಕುತಾಮುಕುತದಿಂದ ವರ್ಣಿಸಿಕೊಂಬ ಕನ್ನ |  
 ಚಿಕ್ಕವಾಕ್ಯಾಂದಿಲಿ ಲಿಖಿಸಿದ ಕನ್ನ |  
 ಸುಖಸಾಂದ್ರವಾಗಿದ್ದ ಸುರಳತವಾದ ಕನ್ನ |  
 ಮಾಕ್ಕಳ ಮಣಿ(ಸರ್ವ) ಮುನಿಲಯಾ ವಿಜಯವಿಶಲ |  
 ಭಕ್ತತಂಗಾಗೋಚರವಾದ ಸೂವನ್ ಕನ್ನ || ೮ ||

## ಮಟ್ಟಿತಾಳ

ಪಂಜರ (ದೊಡಿಯನು ಧರಿಸಿದ) ಶುಭ ಕನ್ನ |  
 (ದೊಲಿಯನುಧ್ವರಿಸಿದ)  
 ಕುಂಜರಪತಿ ಕೂಗೆ ಕೇಳಿದ ಮಹ ಕನ್ನ |  
 ಅಂಜನೇಯನ ಕೂಡೆ ಕಾಂತವಾಡಿದ ಕನ್ನ |  
 ನಂಜೀಶನ ವೈಗೆ ಪ್ರೌಂದಿಪ್ರೌಳೆವ ಕನ್ನ |  
 ಮುಂಜಿಕೇಶಾಕ್ಷಮಣ ವಿಜಯವಿಶಲನ ಸು |  
 ರಂಜನ ನಿಗುಣಿರಾಧಾರ ಕನ್ನ || ೯ ||

## ಶ್ರವಿತಿತಾಳ

ವನಜ ಸಂಭವನು ಸೈತ್ಯತ್ರಬವಾಡಿ ಕರುಣದಲ |  
 ಅನವರಿತು ಲಾಲಿಸುವ ಆಗಣಿತಗುಣ ಕನ್ನ |  
 ತೃಣಾರುನುಜರು ಕೈಮುಗಿದು ವಂದನೆ ಮಾಡಿ |  
 ಇನುವಾನ ಇಲ್ಲದಲೆ ಪಾಟಿಸುವ ಕನ್ನ |  
 ಅಣುಮಹತ್ವದರು ಒಂದೇ ಶವಾನವಾಗಿ |  
 ವಿನಯದಿಂದಲಿ ಕೇಳ ಸಂರಸ್ಯಾಸುವ ಕನ್ನ |  
 ಧನುಜಾರ ಹುತ್ತುಭುಜಾ ವಿಜಯವಿಶಲ ರಾಜಾ |  
 ಮನವಂತಿ ವಾಗಾಯಿಲಿಂದ ವಷ್ಟುವ ಕನ್ನ || ೧೦ ||

## ಅಟ್ಟಿತಾಳ

ಸಾಧುಜನರು ನಿಂದು ಆದರಣೆಯಿಂದ |  
 ಆದರಿಸೆ ಜ್ಞಾನಯಾದಿ ಪಾಲಿವ ಕನ್ನ |

ಕೆಂಪ್ರೇಥದಿಂದಲಿ ವಿವಾದವನ್ನು ಹೇಳಿ |  
 ಪೈದು ನರಕದಲ್ಲಿ ಭಾಡೆಗಿಡುವ ಕನ್ರ |  
 ಕಾದಬಂದ ಸುರರ ಮಾತ್ರಿನಿಂದಲಿ ಶತ್ರು |  
 ಸೇದಿಕೊರಹು ನಿತ್ಯಾಳಗೃಹಿಸುವ ಕನ್ರ |  
 ಅದಿ ಮುಖಲಸ್ಸುಸ್ತಿಕ್ಕುತೆ ವಿಜಯವಿಶಲ |  
 ಅದಿತ್ಯಗಣದವರು ಹೋಗಿಬರುವ ಕನ್ರ |

|| ೫ ||

## ಅದಿತ್ಯಾಳ

ಉರವಣೀಸಿ ಸಾಸಿರ ಸಾವಿರನೇದಗಳು ಸಂದು |  
 ಕರದುಕೊಂಡಾಲೂಪರವೆ ಮಾಡದ ಕನ್ರ |  
 ಸರಿಬಂದವರು ಕಣಗೆ ದಳಿರದಲ್ಲಿದ್ದರೆ ಕೇಳುತ್ತ |  
 ವರಗಳನಿತ್ಯ ಮನೋಭಯಕೆ ಸಲ್ಲಿಪ ಕನ್ರ |  
 ಸರಿಬಾರದವರೆಪ್ಪು ಕರದು ಚೊಬ್ಬಿರಿದರೆ |  
 ಅರಿದು ಅರಿಯಾದಂತೆ ಸುಮೃಷಿಪ್ಪು ಮಾಯ ಕನ್ರ |  
 ಹಂ ಕಳಮು ಮತ್ತುವರಹ ತುರಗನೇಷದ ಕನ್ರ |  
 ಸರಸಿಜ ತನುಜಾಂಡ ಧರಿಸಿದದ್ವಿತ ಕನ್ರ |  
 ಪರದೈವ ಯಜ್ಞಗುಹ ವಿಜಯವಿಶಲ ಮತ್ತ  
 ವುರುವ ಚೌಕಳಿ ಬಿಡಿ ಮುತ್ತಿನೊಂಟಿ ಇಟ್ಟ ಕನ್ರ |

## ಜತೆ

ದುಜನೆರಿಗೆ ನಿತ್ಯ ನರಕಕೊಡುವ ಕನ್ರ  
 ಉಜ್ಜಿತ ವಿಜಯವಿಶಲನ ಸುಂದರ ಕನ್ರ |

|| ೬ ||

## ಶ್ರೀ ವೆಂಕಟೀಶ ಲೋಚನ—ಸುಳಾದಿ ೩೬

ಉಗ ಭೈರವಿ

ಧ್ವನಿತಾಳ

ಜಂದ್ರಮಂಡಲಪೂರ್ವೀಲುವ ಇಂದಿಂಂ ಮೋಗವನು |  
 ಜಂದದಿಂದಲಿ ಬಿಡದೆ ನಿಕ್ಕಿಸುವ ಲೋಚನ |

ಮಂದಹಾಸ ಕೀರ್ತಳವಾಗಿ ಪಾದವನೆ ।  
 ಶೈಂದಿದ ಭಕ್ತರನ ನೋಡುವ ಲೋಚನ ।  
 ವಂದಿಸಿ ಕೈಂಡಾಡಿ ಒಂದೇ ಭಕ್ತಿಯಲ್ಲಿ ದೀವನ ನಂಬಲು ।  
 ಸಂದದಿಂದಲಿ ಸುಧಾ ಬಂದುಗರೆವ ಲೋಚನ ।  
 ಅಂದು ಪ್ರಲ್ಪದಗೇ ಕಂಭದಿಂದಲಿ ಸೋಲಿದು ।  
 ಬಂದು ಹೇರಳವಾಗಿ ಕಿಡಿ ತೋರಿದ ಲೋಚನ ।  
 ವೃಂದಾದೀಳಗೆ ಸಕಲ ವೃಕ್ಷಜಾತಿಗೆ ಏಗಲು ।  
 ಎಂದೇನಿಷುವ ತುಲಸಿಪೆತ್ತ ಲೋಚನ ।  
 ಚರಿದರ್ಶಫಿತ ನಮ್ಮ ವಿಜಯವಿಶಲ ನಿನ್ನ ।  
 ದ್ವಾಂದ್ವಾನಂತ ಸೌಕ್ರವ ಸುಲೋಚನ ॥ ೮ ॥

### ಮಟ್ಟತಾಳ

ಸರಸಿರುಹ ದಳಮಾರಸಿದ ಲೋಚನ ।  
 ಕರಿಯ ಮೇಲೆ ದಯಾಕರಿಸಿದ ಲೋಚನ ।  
 ಕುರು ಬಲದಾಯುವ್ಯ ಹರಿಸಿದ ಲೋಚನ ।  
 ಆರುಣವರುಣದರೀಖೆ ಸ್ವರಿತದ ಲೋಚನ ।  
 ಕರುಣೆ ಜಿತಾಮನ್ಯ ವಿಜಯವಿಶಲ ಸರ್ವ ।  
 ವರಣಾಶ್ರಮದಲ್ಲಿ ಭರಿತ ಲೋಚನ ॥ ೯ ॥

### ಶ್ರವಿಹಿತಾಳ

ಜಲನಿಧಿಯ ಮೇಲೆ ಶಿರಹಿದ ಲೋಚನ ।  
 ಸುಲರಿತವಾಗಿದ್ದ ಸುಂದರ ಲೋಚನ ।  
 ಜಲಜಾತ್ತರಕ್ತಿಯಂತೆ ಒಮ್ಮೆವ ಲೋಚನ ।  
 ಕಳಂಕವಿಲ್ಲದ ನಿದೋಽಿವ ಲೋಚನ ।  
 ಒಳಗೆ ಹೊರಗೆ ನೋಟಿತುಂಬಿದ ಲೋಚನ ।  
 ಸಲೆ ವಿಶಾಲವಾಗಿ ವಿರಗುವ ಲೋಚನ ।

ಬಲುದೈವಾ ಸಂಕೃತ ವಿಜಯವಿಶಲ ತಿಮ್ಮ |  
ಕಲಕಾಲ ಜಾಗರವಾಗಿದ್ದ ಲೋಚನ

|| ೫ ||

## ಅಟ್ಟಿತಾಳ

ದಟ್ಟದಾರಿದ್ರನ್ನ ದೃಷ್ಟಿಯಂದಲಿ ನೋಡಿ |  
ಅಪ್ಪಭಾಗ್ಯದ ನೀವಾಭಿಷ್ಪದ ಲೋಚನ |  
ಕವ್ಯವಾದರು ಮನ್ಮಿಸಿದರು ನಿಮಿಷಕ್ಕೆ |  
ಶ್ರೀಷ್ಟನ್ನ ಮಾಡುವ ಸ್ವಾತಂತ್ರ ಲೋಚನ |  
ಸ್ವಷ್ಟಿಯೋಳಿಗೆ ಸಗರಕುಲ ಹೇಣಗಲು |  
ಸುಟ್ಟು ಕಳದ ಪರಾಕ್ರಮ ಲೋಚನ |  
ಶ್ರೀಷ್ಟನಾಮಾ ಸಿರಿ ವಿಜಯವಿಶಲರೇಯಾ |  
ಇಷ್ಟಾರ್ಥಿಪಾಲಿಪ ಶಂಭಕರ ಲೋಚನ

|| ೬ ||

## ಅದಿತಾಳ

ಸರ್ವಚೋವಾಂಡಗಳನ್ನ ಒಳಗಿಟ್ಟ ಲೋಚನ |  
ಗೀರಾರ್ಥಣ ಮುಸಿಜನಕೆ ವಂಹಿಮೇತೋರಿದ ಲೋಚನ |  
ಉವಿರ್ಯಾ ಪತಿಗಳನು ಶುಟ್ಟಿಸಿದ ಲೋಚನ |  
ಸರ್ವಪ್ರಾಣೋಳಿಗೆ ಸಾಕಲ್ಯವಾದ ಲೋಚನ |  
ಖಾವಾರಕ ಖಿಳರನ್ನ ಜರುವಂತ ಲೋಚನ |  
ಸರ್ವಕಾಲದಲ್ಲಿ ಯವೇ ಹಾಕದಿದ್ದ ಲೋಚನ |  
ಸರ್ವಶಾಂತ್ರಭೃತ ವಿಜಯವಿಶಲರೇಯಾ |  
ಗೀರಾರ್ಥಣ ಭಜನೆಯಾರಿತು ಭಕ್ತರಿಗೀವ ಲೋಚನ || ೫ ||

## ಜತೆ

ಗಂರುಣನುಜನಾ ನಡಃಗಿಸಿಕ್ಷಾಂಡ ಲೋಚನ |  
ಸಿದರಂಗ ಪ್ರಭುರಂಗ ವಿಜಯವಿಶಲನ ಲೋಚನ || ೬ ||

ಅಹೋಬಿಲ ನರಸಿಂಹ ಕ್ಷೇತ್ರ—ಸುಳಂಡಿ ೬೨



ರಾಗ ಕೇಂದ್ರಾಗೋಳ

ಧ್ಯಾನತಾಳ

ಎನಂತಾನಂತಕಯುನಾ ಅಂಬಿಜದಳನಯುನ |  
 ಶುನ್ವಂಶು ಗಂಣಸಿಲಯಾ ವನ್ನು ಗರ್ಭೇಯು |  
 ಖನ್ನು ಕಾರುಣ್ಯ ಮೂರ್ತಿ ಶತತ ಮಂಗ್ರೇಶೇತಿ  
 ತನ್ನ ಪ್ರಸನ್ನ ರನ್ನ ಶೀರಿ ಸಂಪನ್ನು |  
 ಚಿನ್ನಾಂಬರ ಚಿನ್ನ ರೂಪ ಚಿನ್ನ ಯಾಕಾರು .  
 ಖನ್ನು ಜೀವರ ಪರಿಭಿನ್ನ ವಾಪತ್ತು |  
 ಸನ್ನ ಗನಾಗಾತಲ್ಪು ನಾಗಭ್ಯಮು ವಿನಾಶ |  
 ಜುನ್ನಾ ಜೊರೊ ಜತುರೊ ಜತುಮೋಗಸ್ಪೇಯಾ  
 ಅಣೋರಣೇ ಆಜಂಾ ಆನಾದಿದೇವ ಪಾ |  
 ವನ್ನಾ ಜೀವನ್ನಾ ದುಷ್ಪಜನ ಮರ್ದನಾ |  
 ಒಣ್ಣು ಒಣ್ಣು ದ ಖನ್ನಾ ವನಾರ ಶುಪನ್ರ ವಾ |  
 ಖನ್ನು ಭವಾರಣ್ಣ ದಾಕನ್ನ ನಿತ್ಯಾ |  
 ಜೊನ್ನು ಪ್ರಕಾಶ ಧಿಕ್ಕರಿಸುವ ತೇಜ್ಜಾ ಪ್ರ |  
 ಸನ್ನಾ ಕೇಶವ ಭಂಜನ್ನಾ ಸುನಿರಂಜನ್ನಾ |  
 ಎನ್ನಂತರಂಗದೀಳಗಿಪ್ಪ ವಿಜಯಪಿಶುಂ |  
 ಅನಂತಗಿರಿವಾಸಾ ನರಕ್ರಸರಿವೇಷಾ

॥ ೮೨೫ ॥

## ಮಟ್ಟಿತಾಳ

ಕಲ್ಪಾಯು ಪಡೆದ ಮುನಿ ಮಾರ್ಗಂಡೇಯಾ |  
 ಶರ್ವಗಿರಿಯಲ್ಲಿ ಶ್ರೀನಿವಾಸನ ನೋಡಿ |  
 ತಪ್ಪದೇ ದೇವನ್ನು ವರವ ಸಂಪಾದಿಸೆ |  
 ವಸ್ತುದಿಂದಲ್ಲಿ ಈ ಗಿರಿಯಾಕಡೆ ಭಾಗಾ |  
 ತಪ್ಪಾಲಲ್ಲಿ ಸೋಗಿ ತಪವನು ಮಾಡಿಂದು |  
 ಅವ್ಯಾಸೆ ಕೊಡಲಾಗಿ ಶುಧಿನವೋಡಗೂಡಿ |  
 ಮಸ್ತಿಷ್ಯಾಂದ ಭುವನವ ಸಂಚರಿಸೇ |  
 ಅಪ್ರತಿಯಾಗಿದ್ದ ಸ್ಥಳವನೇ ನೀಡ್ದಿಷ್ಟ |  
 ಮುಖ್ಯರದೊಳಗಿದಕೆ ಎದರುಗಾಣನೆಂದು |  
 ಅಲ್ಲಾಮನಶುವನಾಡದೇ ವಾಕವಾದನು ಇಲ್ಲಿ |  
 ಮುಖ್ಯಾಯಿಲ್ಲದ ದೇವ ವಿಜಯವಿಶಲಾಂ |  
 ವರ್ಣಗಳು ಗುಣೆ ಧ್ಯಾನವ ಏದಿದನೂ

॥ ೨ ॥

## ಶ್ರೀವಿಷಣು

ಪದಿನಾಲ್ಕು ಸಾವಿರವರುವ ಬಕುತ್ತಿಯಾಂದ |  
 ಒಡಗಿ ತಪವನಾಡಿ ಆಹಾರ ತೊರದೂ |  
 ಮುದದಿಂದ ಬಂದು ನೇಮಾವನಾಡಿಕೊಂಡಿಪ್ಪು |  
 ಸದವಃಲವಾದ ಆಹೋಬಲರಾಯನ |  
 ಪದದರುತನ ಮತ್ತೆ ಭುವನಾತಿ ಮಜ್ಜನ |  
 ಬುಧನು ಬಿಡದೆ ಬಂದು ಗುಹಾದಿಂದ |  
 ಶಾವಯಿಕಾಲಕೆ ಸೋಗಿ ಬಲಗೊಂಡು ಬರುವಾ ಪೂರ್ಣ |  
 ತ್ಯಾದಲಿ ಬಂದಾಯಿತು ಕೇಳಿ ಜನರೂ |  
 ಅದು ಭೂತಾದಿವಸ್ತು ಪ್ರಾಪ್ತವಾಯಿತು |  
 ವೇದಲು ಚಾತುವ್ಯಾಸ್ಯ ಏಕಾದಶಿ |  
 ಅದರ ತರುವಾಯ ಕಳಮಾತ್ರಸಾಧನ |

ಪದವಿಗೆ ಕೇವಲಾ ಶಂಚಿಮಾಗ್ರಣೋ !  
 ಇದು ಉಳ್ಳಿಂಭಿಸಿದರೆ ಪಾಪ ಆಲ್ಲಿಗೆ ಪೈಗಾಡೊ |  
 ಇದ್ದಾರೆ ಎನ್ನೂ ನೇಮಾ ಭಂಗ |  
 ಹದುಳ ತೋರದೇ ಹೌನಿ ಉಭಯಸಂಕಟದಿಂದ  
 ಪದುಮನಾಭನ ಚರಣನೇನಿ ಗುಣಿಸೆ |  
 ಆದೆ ಆದೆ ಸಮಯದಲ್ಲಿ ದೇವ ನುಡಿದ ತಾನೇ |  
 ಖಾದಯವಾಗದ ವುನ್ನೆ ಆರುಣ ಗಳಿಗೆ |  
 ನದಿ ಭವನಾಶಿಯಾ ಕರಕೊಂಡು ಪಾರಿಜಾ |  
 ತದ ವೃಕ್ಷ ಸಮೀತಾ ಬರುವೇನೆಂದೂ |  
 ಖ್ಯಾದಯದೊಳಗೆ ತಿಳಿಸಿ ಹೇಳಿದಂತೆ ಬಂದು |  
 ಖಾದುಭವನಾದನು ಆಹ್ವಾಬಲರಾಯಾ |  
 ಗದಗದನೆ ನಡುಗಾತ್ಮಾ ಅಂಜಳಿ ಪುಟಿಂದ |  
 ತೊಡಲು ವಾಕ್ಯಗಳಿಂದ ಹರಿಯ ಸ್ತುತಿಸಿ |  
 ಶ್ರದ್ಧಿಶಾದಿ ವಂಧ್ಯ ನಾರಸಿಂಹನೆ ಪರಮಾ ಸು |  
 ಜ್ಯಾದಯನೇ ಅನಂತನಾಮಾಕ ದೇವನೇ |  
 ಮಾದಡಮತಿಗೆ ಪ್ರೇಲಿದು ಉಳ್ಳಿರಿದೆ ಎಂದು |  
 ತದನವರಿತು ಪುಣ್ಯ ಘಾಳಿಕೊಂಡ |  
 ವಾಧುವೈರಿ ವಿಜಯವಿಶೇ ಆಲ್ಲಿ ಪೈಳಿಯಲು |  
 ವಿಧಿ ಶಿವಾಧ್ಯರು ಬಂದು ವಾಲಗ ಮಾಡಿದರು

೧೨೧

### ಅಟ್ಟಿತಾಳ

ಅನುಗ್ರಹಮಾಡಿದೆ ಅನ್ನಿಮಿತ್ತ ಬಂಧುವೆ |  
 ಎನಗೊಂಡು ವರವ ಪಾಲಿಸುವದು ನಿರ್ಸಿಲ್ಲಿ |  
 ಅನುಗಾಲಾ ವಾಸಾವಾಗಿರಬೇಕು ತೊಲಗಾದೆ |  
 ವನದಿಸಂಭವೆ ಚೊಮ್ಮೆ ಕಂಭುಸುರರು ಮಾಕ್ಕು |  
 ಮುನಿಮನುಗಳು ಶೀಥಾರ್ಥಿಮಾಸಿಗಳಾ |

ಜನರೆಲ್ಲೂ ಸನ್ನಿಧಿಯಾಗಿ ಇರಬೇಕು |  
 ವಾನುಜನಾವನು ಇಲ್ಲಿಗೆ ಬಂದರವನಿಗೆ |  
 ಘನ ಪಾಪಾ ಓಡಿಸಿ ಪುಣ್ಯವೆ ತಂದಿತ್ತು |  
 ಜನುಪಾಜನುಪಾದಲ್ಲಿ ಜ್ಞಾನವೆ ಕೊಟ್ಟು ನಿ |  
 ಸಿನ್ನನೆ ಧೇನಿಮಂತಕೆ ಕೃಪೆಮಾಡು ಎನಲಾಗಿ |  
 ಮಹಿಸಿಗೆ ವಲಿದು ಪರವನು ಇತ್ತುನು ಇತ್ತು |  
 ಕನಕವಚವಾದಾ ಗಿಂ ಇವೆ ಇವೆ ಇವೆ |  
 ವನಧಿ ಬಂಧನ ಕುರು ಜಾಂಗುಲಿ ವಿಶಾಲಾ |  
 ಮಹಿಕಣಿಕೆ ಶಾಸಿ ಶ್ರೀರಂಗಕ್ಕೇತ್ತು |  
 ಮಹಿಯಾಗಿಪ್ಪಾದೆಂದು ಅತಿಶಯವಾದಾ ಮಾ |  
 ತನು ಕೊಟ್ಟು ಪರಮಾತ್ಮು |  
 ದಿನ ಒಂದು ನೂರ್ಯೆದು ಏಳಿಂಟು ಒಂಭತ್ತು |  
 ಇನಿತರವೇಂತೆ ವೆಗ್ಗುಳವಾಗಿ ಇವ್ವರು |  
 ಅನಿವಿಷ ಗಂಗಾತೀರದಲ್ಲಿ ಕಥವಸ್ತು |  
 ರನುಷಂಹಿ ಇದ್ದು ಫಲಕೆ ಮಿಗಲಭ್ರಾಂತಿ |  
 ಎಣಿಕೆ ಮಾಡುವರಂಧರು ಈ ಕ್ಷೇತ್ರದಯಾತ್ಮಿ |  
 ಜನುಮದೊಳಗೆ ಒಮ್ಮೆ ಸಾರಿದಾನಂತ |  
 ಜನನಕೆ ಯಾತ್ರಿ ಮಾಡಿದಂಥ ಫಲವಕ್ಕು |  
 ಕನಸಿಲಿ ಮನಸಿಲಿ ಚಿಂತಿಸೆ |  
 ಧನವಂತನಾಗುವಾ ಇಹ ಪರದಲ್ಲಿ ಸೌಖ್ಯ |  
 ಹನುಮಾ ವಂದಿತ ನಮ್ಮ ವಿಜಯ ವಿಶಲರೇಯಾ |  
 ಶನತ್ಮುಮಾರ ನಾರದರಿಗೆ ಹೊಲಿದ ಶಾಣೋ || ೫ ||

## ಅದಿತಾಳ

ಎಸೆವಾ ಶೀರ್ಘಂಗಳುಂಟು ಶೀಷ ಮಾರ್ಕಂಡ ಬ್ರಹ್ಮಾ |  
 ಬಿಂಬಿಸಿಹನಾಭಾ ಲಕುಮಿ ಹನುಮಾ ರುದ್ರ ರುದ್ರಾಣಿ |

ಪುಷ್ಟಿ ಗೊತುವೂ ವಿಭಾಂಡಾ ಸ್ಥಾಂದ ಅಂತರಂಗಂಗೆ ।  
 ಬೆಷಪುನೆ ಭೈರವ ಪಾಪವಿನಾಶನ ।  
 ಪಸುಧಿಯೋಳಗಿದ್ದ ಎಲ್ಲಾ ಶೀಥಿಗಳಕ್ಕೂ ।  
 (ಬೆಷನೆ) (ಬೆಷಸೆ) ಲೋಕದ ಜನರು ಬಂದು ವಿಧಾನ ಶಿಳದು:  
 ಕುಶಲ ಮತಿಯಿಂದಾ ಶತ್ಯಮಾರ್ಚಣಿಸಲು ।  
 ವರವಾಗಿಪ್ಪಾರು ಸರ್ವದೇವತೆಗಳು ।  
 ವಿಷಯಗಳಲ್ಲಿ ಬಿದ್ದ ಕೆಟ್ಟಿಪ್ಪೋಗದೆ ರೆ ।  
 ಕ್ಷಮಣಿಯೋಗ ವಾಡದಿಂ ಗತಿಗೆವಾಗಿವಾಗಿದು ।  
 ಅಸುರ ವಿರೋಧಿ ನಮ್ಮ ವಿಜಯ ವಿಶಲರೀಯಾ ।  
 ನಮು ನೆಗುತ ಗಂಡಿಕೆ ತೀಕಿಯೋಳಗಿರುತ್ತು                    || ೩ ||

ಇತಿ

ಪರವಾಯು ಸಿದ್ಧಿ ಪದು ವಾಕ್ಯಂ ದೃಕ್ಪೈತ್ತಾ ।  
 ನರಸಿಂಹಾನಂತಾ ವಿಜಯ ವಿಶಲವಾಷಾ                    || ೪ ||

ಶ್ರೀ ಗೋಪಾಲವಿಶಲಕೃತ  
 ಅಹೋಬಲ ನರಸಿಂಹ ದೇವರ—ಸುಳಾದಿ ೫೭

ಅಹೋಬಲಸ್ಯಸಿಂಹಸ್ಯ ಮಹೋಬಲಮುಖಾಶ್ರಿತಾಃ ।  
 ಅಸ್ತ್ರಮಿತ್ರ ಸಂವಿಶ್ರಾಂ ಗಣಯಾಮೋ ನ ಸಂಸ್ಥಾನೂ ।

ಈಗ ಭೈರವಿ

ಘ್ರಾವಾಳ

ಅನಂತನ್ನ ಸೋಧಿ ಅಗಡಿತಗುಣಗಣನ್ ।  
 ಅನಂತನ್ನ ಪಾಡಿ ಅಗವಣದಿನುತನ ।  
 ಅನಂತನ್ನ ಬೇರಿ ಅನಿವಿಶ್ಯಬಾಂಧವನ್ ।  
 ಅನಂತನ್ನ ಶಿಳಿ ಅಧಿಕಾರಾನುಸಾರ ।  
 ಅನಂತ ಜನರ ಪ್ರೌಢ ಅನಂತರಳಬನಾಗಿ ।

ಅನಂತದೇವಿ ಅಜ್ಞೋಬಲ ನರಸಿಂಹನಾಗಿ ।  
 ಅನಂತದರಿಯಾ ತುಕಿಪ್ಪೇ ಆ ಮಾರ್ಕಾಂಡೇಯಾಗ್ಯಾಲಿದು ।  
 ಅನಂತಮುಖರ್ಥ ತೊರಿ ಅತನ ವೃತವಗೆಲಿಗು ।  
 ಅನಂತಸಿರಿ ಅಜಭವಾಧ್ಯರಿಂದಲಿನ್ನು ।  
 ಅನಂತದರಿಯಲ್ಲಿ ಸೃಂಗಿಕೊಳುತ್ತಿಪ್ಪು ।  
 ಅನಂತಗಿರಿವಾಸ ಗೋಪಾಲವಿರಲ ।  
 ಅನಂತನೀಂದರಿ ಅನಂತಕೀರ್ಥವುಂಟು

॥ ೮ ॥

## ಮುಖ್ಯತಾತ್

ಭವನಾಶನಮಾಳ್ವಿ ಭಾಗೀರಥಿಯ ಜನಕ ।  
 ಭವನಾಶನ ಶೀರ್ಥದಲ್ಲಿ ತಾನೆನಿಂದು ।  
 ಅವನಿಯೋಳಗೆ ಒಬ್ಬ ಚಂಡಶಾಸನನು ಯೆಂ ।  
 ಬವನುತಾನು ಬಲು ಕವಿಗಳ ದಂಡಿಸುತ್ತ ।  
 ಭವದಿ ಪೀಡಿತನಾಗಿ ಬಹುವಶ್ವರ ದೈತ್ಯೇ ।  
 ಜವನು ತಾಕೆ ಕವನು ಆಗಿ ಬೀಳಿ ।  
 ಜವನ ದೂತರುಬಂದು ಜಬರಿಸಿ ವೈಯ್ಯಾವಸಮಂಯ ।  
 ಕ್ಷುವನ ಅಂಗುಟಿ ದೇರಳು ಭವನಾಶಿಲಿಬೀಳಿ ।  
 ಭವತರಿದು ಆನುಭವಕೆ ತಂದುಯಿತ್ತು ।  
 ಭವನದೀಳಗೆ ದಕರಥಂಜಾಸ್ನೆ ಆ ।  
 ಭವದೋಗದ ವೈದ್ಯ ಗೋಪಾಲವಿರಲನು ।  
 ಪವನಂತರನೀಂತು ಪಂಡಿತರನು ಪ್ರೌರೆವ

॥ ೯ ॥

## ರೂಪಕತಾತ್

ನಿರದೇವಿವೆಷರಿನ ಶೀರ್ಥ ಇಲ್ಲಿಂಟು ।  
 ಗರಂಡಶೀರ್ಥವುಂಟು ಉರಗಶೀರ್ಥವುಂಟು ।  
 ನರಂವುದ್ಧರಿಸಲಿ ವಾಯುಶೀರ್ಥವುಂಟು ।

ಪರಿಪರ ಪೆಶಂನ ಶೀಥಿಗಳಿಲ್ಲಿಂಟು ।  
 ನರಹರಿತಾನೆ ಒಂದೊಂದು ಶೀಥಿದಿಯಿದ್ದು ।  
 ಥರಿಯಮೇಲಿದ್ದ ಜನರ ಸೈರವ ತಿಳಿದವರಿಗೆ ।  
 ಕರುಣಾಕರ ದೇವಗೋಪಾಲ ವಿಶಲ ತನ್ನ ।  
 ಶರಣರ ಸೈರಿಯಲಿ ಇರುತ್ತಿದ್ದುವನಿಲ್ಲಿ ॥ ೬ ॥

ರ್ಯಾಚೆತಾಳ

ಸಿಂಹತನ್ನ ಕೊಷ್ಟುಭ ಸಿಂಗಂಧಕೊರರಿ ।  
 ಅರಿದ ಪೂರ್ವಾಲೆ ಆ ಪುದರವ್ಯಾಲೊಲಿಯೆ ।  
 ಕರಣಕುಂಡಲ ಕಷ್ಟುರನೊಸಲ ಥಳಥಳಿಸಿ ।  
 ಕರಿದಂತ ಕಪ್ಪುರದ ಕರಡಿಗೊದನ ।  
 ಸಿಂಕಿರಿಟ್ರಿವು ಸಿಂನಾಮಕಷ್ಟುರ ತಿಲುಕ ।  
 ಕರ ಚತುಭೂಭಾಜಾ ಕಂಬಿ ಚಕ್ರಾಯುಧಾ ।  
 ವರನಾಭಿಯಿಂದೊಪ್ಪವೆರಡ್ದಾಗ (ಡಾಫುನ) ಕಟಿ ।  
 ತರವ್ಯಾಲಿ ಉಡಿಗಿ ಕಿಂಕಿಣಿಯಾ ಝಿಂಟಿ ।  
 ಉರು ಜಾನು ಜಂಖೆ ಜಫೇನ ।  
 ಶರಣರ ಮೋಹಿಪರಾಪ ಸಿಂನಾರಾಯುಣ ಶ್ರೀ ೧೦ ।  
 ಗಾರವುಂತಿರ ಗರುಡವಾಹನ ಗೋಪಾಲ ವಿಶಲ ।  
 ಪರಿವಾರದೊಡಿಯ ಪರಬೋವ್ಯಾಕಾಣೊ ॥ ೭ ॥

ಶ್ರೀವಿಧಿತಾಳ

ಇಲ್ಲಿವುಂಟು ಅಲ್ಲಿಯಾಲ್ಲ ಅಲ್ಲಿಂಟು ಇಲ್ಲಿಯಾಲ್ಲ ।  
 ಸೊಲ್ಲಾನಾಡ ಸಲ್ಲದಿನ್ನು ಬಲ್ಲವರಂಗಲ್ಲಿ ಕೈವಲ್ಯ ।  
 ಬೆಲ್ಲದಚ್ಚು ಅವಕಡಿಯಿಂದಾದರು ತಿನ್ನಲು ।  
 ಬೆಲ್ಲಪ್ಪೆಂದು ಕಡೆಯಾಗಿ ಕಲ್ಲುವಂದುಕಡಾಗೋಡಿ ।  
 ಎಲ್ಲಿ ನೊಡು ಹೆಂ ಇರಲು ಇಲ್ಲಿಗೆ ಬಂದದ್ವಾಕೆನಲು ।

ಮಲಭದಿ ಕಿಳುವಸ್ಥ ಇದಲ್ಲಿ ಮಹತ್ಕೃಯವ್ಯಂಖೀ |  
 ಶಲ್ಲಿಂದ ಬಂದುದುಯೇನಾ |  
 ಇಲ್ಲಿಂದಾ ಕೊಂಡೆಹೇಯ್ದ ದಾದೇನು |  
 ಬಳ್ಳಿ ಜ್ಞಾನಿಗಳು ಮಹದಲ್ಲಿ ದುಸುಣಿಸಿ ಸೋಡಿ |  
 ಮಲ್ಲರ ಮರ್ದನರಂಗ ಗೊಪಾಲವಿಶಲ |  
 ಎಲ್ಲಿ ಸೋಡಲು ವಿಶ್ವಮರ್ಮಿ ತಾ ಪ್ರೇಕ್ಷಿವ  
|| ೨೧ ||

### ಅಟ್ಟಿತಾಳ

ಸೋಡುವ ತನ್ನ ತಾ ಒಬ್ಬರಲ್ಲಿ ನಿಂತು |  
 ದೀಡುವ ತನ್ನ ತಾ ಒಬ್ಬರಲ್ಲಿ ನಿಂತು |  
 ಮಾಡುವ ತನ್ನ ತಾ ಒಬ್ಬರಲ್ಲಿ ನಿಂತು |  
 ನೀಡುವ ತನಗೆ ತಾ ಒಬ್ಬರಲ್ಲಿ ನಿಂತು |  
 ಕೇಡು ಲಾಭಂಗಳಕ್ಕಾಡಿ ಉಣಿಸುವನು |

### ಅದಿತಾಳ

ಇಲ್ಲೆ ಅನಂತಾನಂತವಾಗಿ ಮೆಲ್ಲನೆ ತಾ ತೋರುತ್ತದ್ದು |  
 ಇಲ್ಲೆ ಅನಂತಾಯುಧಗಳು ಒಳ್ಳಿವರಂಗೆ ತೋರುತ್ತದ್ದು |  
 ಇಲ್ಲೆ ಅನಂತರೂಪಗಳು ಒಳ್ಳಿವರಂಗೆ ತೋರುತ್ತದ್ದು |  
 ಇಲ್ಲೆ ಒಂದು ಕರ್ಮಫಲವಾಡಿ ಅನಂತ ಸುಧಿ ಅವರಿಗೇವ |  
 ಎಲ್ಲಿ ಸೋಡಾ ತೀರ್ಥಂಗಳು ಎಲ್ಲಿ ಸೋಡಾ ದೇವತೆಗಳು |  
 ಎಲ್ಲಿ ಸೋಡಾ ಮುಣಿಗಳು ಎಲ್ಲಿ ಸೋಡಾ ತಾಪನಿಗಳು |  
 ಸಿಂಧಿಸಿಪ್ಪರೊಂದು ಪ್ರೋಂದು ಬಳ್ಳಿ ವೃಷ್ಣಿವಿಷಯದಿಂದ |  
 ಸಳ್ಳವಿಸುತ್ತಾ ನಾನಾ ಪಕ್ಷಿ ಜಾತಿ ರಜಬದಿಂದ |  
 ಹುಲ್ಲು ಕಾಷ್ಟಗಳನ್ನು ಇಲ್ಲಿ ಭೇದಿಸುವದಕೆ |  
 ಮೆಳ್ಳನೆ ತಿಳಿದು ಹರಿಗಲ್ಲಿ ಇನ್ನು ಪೀರಸಬೇಕು |  
 ಎಲ್ಲ ಪುಷ್ಟ ಫಲವು ಶ್ರೀ ವಲ್ಲಭನ್ನು ಸೇವಿಸುತ್ತು |  
 ಇಲ್ಲಿ ಇರುತ್ತವುವೇವು ಒಳ್ಳಿವರು ತೀಡು ಸೋಡ |

ಎಲ್ಲರಂತರಿಯಾವಿಯಾದ ಬಲ್ಲಿದ ಗೋಪಾಲ ಪಿಠಳ |  
ಅಲ್ಲಿ ಪ್ರಫಲ್ಲಾದಗೋಲಿದು ಇಲ್ಲಿ ಬಂದ ದೈವ ಸೋಡಿ || ೭ ||

ಜತಿ

ಅನಂತನ ಸೋಡಿ ಅನಂತನ ಚೇಡಿ |  
ಅನಂತ ವಂದೆ ದೈವ ಗೋಪಾಲವಿಶಿಷ್ಟನೆಸ್ತಿ || ೮ ||

### ಶ್ರೀತ್ವಂಹಿ—ಸುಖಾದಿ ೯೯

ಶ್ರೀಬರ್ವತ ಕೃತಾವಾಸೋ ಭಾತೀಕೋ ವಂಲ್ಲಿಕಾಜುಂಜಃ  
ಬಧಿಸ್ತೀಯಜಟಿಜಾಟಪ ಮಧ್ಯಸ್ಥ ಇವ ಜಂದ್ರಮಾಃ ||

ರಾಗ ಶಂಕರಾಭರಣ ಧೃತತಾತ್ಮ

ಶ್ರೀತ್ವಂ ಹಂಚಹಂಚಕೈಶ್ರೀಶಾ ಯಾತ್ರೀಯುಂಟು |  
ತೇಷಾದ್ರಿ ಪುಜ್ಞಭಾಗಾವೆಂದು ತಿಳದೂ |  
ತೇವಭೂಹಣ ನಿಲ್ಲಿ ವಾಸವಾಗಿಪ್ಪನು |  
ಶ್ರೀನ ದಯದಿಂದ ತೀಥಾರ್ಥವ ಸೀವುತ್ತ |  
ದೈತದೊಳಗೆ ಭೂಕ್ಷೇಲಾಸಕಧಿಕವಿದು |  
ಕಾಶಿ ರಾಮೇಶ್ವರ ಮಧ್ಯದಲ್ಲಿ |  
ಮೋಷಣಿಬಂಧನಾ ಪಾಶಾವೇ ಹರಿಸೋದು |  
ಎಸುಜನ್ಮದ ಕ್ಲೇಶನಾಶನವಾಗುವಾಡೂ |  
ಕೇಶವನ ದೀಪಂದ್ರೇಷಿಷಿಗಳು ಇಲ್ಲಿ |  
ವಾಸಾವಾದರು ಘಲಾ ಲೇಶವಿಲ್ಲ |  
ವಾಸುದೇವನಾವಾ ವಿಜಯವಿಶಲರೇಯನ |  
ದಾಸಾನಲ್ಲಾದವರೆ ಈ ಸುಲಭ ದೊರಕೋಡೆ || ೯ ||

ಮಟ್ಟತಾಳ

ಸುತನ ಸ್ವೀಕರಿಂದ ಪಿಠಾಹನು ಬಂದು |  
ಆತಿಶಯದಿಶಾನಾ | ಹಿತವಾಗ ಪೂಜಿಸಿದ |

ಸತತ ವಲ್ಮೀಕಿರ್ಣಿಳು ಮಾತಿಯಿಲ್ಲದ ವರುಷಾ ।  
ಹುತನೇಶ್ವರಿನರಲು ।  
ಚಿತಮನ್ಯನಾಮಾ ವಿಜಯವಿಶಲನ್ನ ಅ ।  
ಮೃತನಾಮವನ್ನ ಪ್ರತಿದಿನ ನೈಸಿಕುತ್ತ ॥ ೨

## ರೂಪಕಥಾಳ

ಚಂದ್ರಗುಷ್ಠನ್ಯಬನಾ ಮಂದಿರದೆಂದಲ್ಲಿ ।  
ಬಂದು ಉತ್ತಮಾಂಬಾದಾ ಕಂದಾಘೃಜ್ಞಾಕಳೂ ।  
ಬಂದು ಸಿರಂತರ ಚಾದವಾಗ ಸ್ವೀರ ।  
ಬಿಂದುನಾಕುರ ಇಡನೆ ಅಂದು ಕರವುತ್ತಿರೆ ।  
ಒಂದುದಿನ ನ್ಯಬತಿ ಅಂದು ಗೋವನ ಕರ  
ತುದು ದಂಡಿಸಲಾಗ ಬಂದಾಗ ಪುಕ್ಕಿಷಿವ ।  
ಸಂಧಿನಾತೆ ನಾಮಾ ವಿಜಯವಿಶಲನಾ ಕೃಷ್ಣ ।  
ಯಿಂದ ವೇಕರಾದಾನೆಂದು ತಿಳಿವದೂ ॥ ೩

## ರ್ಯಾಂಶಿತಾಳ

ಈತಿರದಲಿಯತಿರಲು ಭಾತಕನಾಫರು ಮುಂದೇ ।  
ಸೀತಾಂಕಳಾಗು ಶ್ರುಜಳು ಮಲ್ಲಿಕಾ ಎಂಟುವಳು ।  
ಚಾತು ಚುಂವಂತೆ ಯವ್ಯನಾಕುರವಿ ವಷ್ಟುತ್ತಿರೆ ।  
ಸೀತಾನಂಗವಳ ಪಿತ ಕೃಧುಡುಕಲು ।  
ಕಾತುರದಲಿ ಪಿತನ ಶಾಸಿಂ ನೇಗವಲಿ ।  
ಭಾತೀಕನೊಳಗೆ ಗೋಷಾಲ ಸವ್ಯೇತಾ ।  
ತಾ ತವರ ವಲ್ಲಿ ಪ್ರವೇಶನಾವಶಂಖು ।  
ವಾಕು ಪುತಿಚುಲ್ಲ ನಿಕ್ಕಯವನ್ನಿರೊ ।  
ಚೈಕ್ರೀಕಿರಾದಿಕ್ಕು ತಿರಿ ವಿಜಯವಿಶಲನ್ನ ।  
ಪ್ರೀತಿ ಸಂಪಾದಿಂ ಲಾರಿಷುನವಿಷನಾ ॥ ೯

ಶ್ರೀವಿಧಿತಾಣ

ಇಲ್ಲಿ ಈವರು ಒಂದು ಪ್ರೋಕ್ಟ್ ಕಾರಣದಿಂದ |  
 ಮಲಿಕಾಚ್ಚಾನನೆಂಬ ನಾಮಾದಲ್ಲೀ |  
 ಎಲ್ಲ ಶ್ರೀಕಾರಲೀಶಾ ಉಡಿಕೊಂಡನು ಸುರಾ |  
 ರೆಲ್ಲಾರು ಕೊಂಡಾಡಿ ವಿನಯಾದಿಂದಾ |  
 ಬಲ್ಲಿದ ಕರ್ತಿಗುಪ್ರಾ ಕಾಷಿತಾದಲ್ಲಿ ಗಿರಜಾ |  
 ನಲ್ಲಭಗೆ ಕಪಿಮೀಡಾ ನಿನ್ನಾನ್ನೇಡಲು ಗತಿ |  
 ಇಲ್ಲಾದೆ ಪ್ರೋಗಲಿ ಎಪುತ್ತಾ ಸೇಳಲು ಗಿರಜಾ |  
 ವಲ್ಲಭ ಕರುಣದಲ್ಲಿ ತಿಖಿರಕ್ಕೆ ವರದಿತಾತ್ರಾ |  
 ಖುಲ್ಲಾ ದಳ್ಳಣ ಶ್ರೀಷ್ವಾ ವಿಜಯವಿಶಲರೀಯಾ |  
 ಶಲ್ಲಿಸುವನು ಭಕ್ತಾ ಎಲ್ಲಿ ನಡೆದರೆ ಪುಣ್ಯ

|| ೨ ||

ಅಪ್ಯತಾಣ

ನವಭಕೃತಿಯಲಿಂದ ನವನದಿಯಲ್ಲಿ ಸ್ವಾ |  
 ನವನು ಮಾಡಿದ ಮಾನವನ ಪುಣ್ಯಕೇ ಇ |  
 ನ್ನ ವನಿಯೋಽಗಾವನಾವನು ವಿಧಿತ ಸಾಧಿ |  
 ನವನು ತೀರಿಸಿದ ಮಾನದಗೆ ಪಡೀಯುಂಟಿ |  
 ನವನೀತಚೋರ ವಿಜಯವಿಶಲನ ಧ್ವಾ |  
 ನವನು ಕೃಕೈಂಡಾಗಾನವ ನೀತರಾಗಿ

|| ೩ ||

ಅದಿತಾಣ

ಶ್ರೀಗಿರಿಯಲ್ಲಿ ವಾಸವಾಗಿ ಒಂದು ನಿಮಿಷಾ ನಿಜಾ |  
 ಭಾಗವತರೀದಗೂಡಿ ಜಾಗರತನದಿಂದಲಿ |  
 ಆಗಮ ಸಿದ್ಧಾಂತಸ್ವಾಳ್ಯ ಸಾಗರಾದೋಳಗೆ ಏ |  
 ಯೋಗ ವಾಗದಕ್ತಿ ಕದ್ದು ಸಾಗರಕಯನನ ಸೇವ |  
 ಜಾಗು ಮಾಡದತ್ತಮಾಡಿ ಸೀಗಿ ಭವರೈಗಗಳು |

ಯಾಗಿಗುಳು ಬಲ್ಲಿರಂದು ಈಗಿನ ಮಾತ್ರಲ್ಲವಳ್ಳ |  
ಭೂಗಭ್ರಣಾವು ಸಿರಿ ವಿಜಯವಿಶಲ ಬಲ್ಲಾ |  
ಕಾಗಿಯಂತೆ ಮುಣಿದರು |  
ಆಗದಾಗದು ಕೈವಲ್ಯಾ

॥ ೯ ॥

ಇತಿ

ಎಂದಿಗ್ರಾದರು ಒಮ್ಮೆ ಜ್ಞಾನದಿಂದಲಿ ನೋಡಿ |  
ಬಂದು ಮಹ ವೀರಾರ್ಥ ವಿಜಯವಿಶಲ ನೋಲಿವಾ ||

ಮಹಾ ನಂದಿನಿಷ್ಠೇತ್ರ—ಮುಳಾದಿ ೪೦

ರಾಗ ಕಲ್ಯಾಣ

ಧ್ಯಾನತಾಳ

ಮಹಾ ನಂದಿನಿಷ್ಠೇತ್ರ ಮಹಿಯೋಳು ಶ್ರುತಿಗಾಣಿ |  
ಅಹಿಪತಿ ವರ್ನಿಸಲ್ಪಾರನ್ಯೇಯಾಂಧ್ರಾ |  
ಮಹ ಪುರುಷಾಧ್ಯಾಪರ ಇಹದಲ್ಲಿ ಸಿದ್ಧಾ |  
ಅಹಿಭೂಷಣ ನಿಲ್ಲಿ ನಲಿಯುತಿಪ್ಪ |  
ಅಹಂಕಾರವ ನಳಿದು ವಿಹಿತದಿಂದಲಿ ಯಾತ್ರಿ |  
ರಾಹಸ್ಯದಲ್ಲಿ ಮಾಡಿದ ನರಗಿ |  
ದೇಹ ಸಿಮುಳ ಪಂಚದೊಽಿಹಗಳೊಡೊನ್ನಿ |  
ಶ್ರೀಹಂ ದಯಿಂದ ಪಾಲಿಸೂವ |  
ಮಹ ಯಂಜ್ಞಾನಾವು ವಿಜಯವಿಶಲನ ದಾ |  
ನೋಹಂ ನಾಗದತಿ ಫಲವಾಹದೆ ಮರುಳೆ

॥ ೧ ॥

ಮಾಟ್ಟತಾಳ

ಶಿಲವೆಂಬೋವಿಪ್ಪಾ ಬಲುಕಾಲಾದಲಿ |  
ವಲಿದು ಶಪವನ್ನಾದ ಪುಲಿದೊಗಲಾಂಘರನಾ |  
ವಲಿಸಿ ಮಕ್ಕಳ ಪಡದ ಬಲವಂತರೀವರನು |

ಇಂದಿಯೋಳ 'ಪೀಠರಾದಾ' ಬಲವುತ್ತ ಮಹಕೆಮು  
ವಿಜಯವಿಶಲನ್ನು |  
ವರಿವೆಯಾಂದಲಿ ಕ್ರೀತ್ತಾಪ್ರೇಚವದು ನಿತ್ಯದಲಿ || ೫ ||

### ಶ್ರೀವಿಷಿಕಾಳ

ನಂದನರಾದರು ಸಿಲನೆಂಬೊ ಭೂಷುರಗೆ |  
ನಂದನಾಫರ್ತರೆಂಬೊರಿಷ್ವರು ಮಹಾ |  
ನಂದಾದಿಂದಲಿ ತಪನ ಮಾಡಾಲು ಪರ್ವತ |  
ನೆಂದೆಂಬುವನನು ಪ್ರೇರಿಗಿ ಶ್ರೀಗಂಯಾಲನಿಂತ |  
ನಂದನನೆಂಬವ ಮನಸು ಧೃತವಾಗಿ |  
ನಂದಾನಿಲ್ಲಿಗೆ ಬರಬೇಕೆಂದಾಪೇಸ್ವಿಷಿ |  
ವಂದೆ ಭಕ್ತುತ್ತಿಯಲ್ಲಿ ತಪನನ್ನು ಮಾಡಲು |  
ಕಂದರ್ವಷಿತ ಮಹಕಕುತ್ತಿ ವಿಜಯವಿಶಲ |  
ನಂದಾ ಮಂರುತ್ತಿಯಾ ಕೃಪೆಯಿಂದವಾಯತು ಸಾಧ್ಯ || ೬ ||

### ಅಟ್ಟಿಕಾಳ

ಭೂಷುರ ಸೈಕಿದ ತಪಸಿಗೆ ಬಲುವೇಷ್ಟಿ |  
ಕಾತಿಯಲಿದ್ದ ಅತ್ಯರವಾಹಿನಿ ವಾರ |  
ಕಾಸಿ ಗಂಗೆಮಧ್ಯ ಬೊಮ್ಮನಾಳದಿಂದ |  
ತಾ ಸುಖಾದಲ್ಲಿ ಗುಪ್ತಗಾವಿನಿಖಾಗಿ |  
ತೇವರವರ್ತತಕೆ ಬಂದಳು ವಿನಯಾದಿಂದ |  
ವಾಸರ ನಾಲ್ಕುತ್ತರೊಳಗೆ ಕೃಷ್ಣಭನ |  
ನಾಸಿಮಿಕ್ಕಾದ ಪಂಚತೀಥ-ಪ್ರೋಡಗೂಡಿ |  
ದೀರ್ಘವರ್ಜಿತ ಸಿಂ ವಿಜಯವಿಶಲನ ಪಾ |  
ದಾ ಸಲೀಲಲಾಲಿ ಅನ್ಯತ್ರವಿಲಾಲ || ೭ ||

### ಅದಿಕಾಳ

ಅಂದಿನಾರಧ್ಯವಾಗಿ ವೃಂದಾರಕಾ ಶರ್ವಸಿದ್ಧಿ |  
ಗಂಥರೀಲಿ ನಾರಿ ವೃಂದಗನು ನಿತ್ಯನಿತ್ಯ |

ಬಂದು ರಾತ್ರಿಯಲ್ಲಿ ಪರವಾನಂದದ ಲೀಲೆಯಾಡುತ್ತು ॥  
 ಇಂದುಧರಾ ಸಹಿತಾ ಗೋವಿಂದನಾ ಧ್ಯಾನದಲ್ಲಿ ।  
 ಅಂದು ಮೊದಲಾಗಿ ವಾಹಾನಂದಿನಿ ಪ್ರವರ್ಣಿಸಿ ।  
 ಮಂದಾಕಿನಿ ಕಂಸಿಕೊಂಡು ಜಂದದಿಂದಲಿ ನಲಿವಳು ।  
 ಬಂದು ನಿಂದು ಏಂದು ವರದು ವಂದನೆ ಎಂದವರಿಗೆ ।  
 ಬಂದು ವಿಜಯವಿಶಲಾನು ।  
 ಎಂದೆಂದಿಗೆ ಬಿಡದೆ ಪ್ರೋರೆವ  
ಜತ್ತ

ಧೀನುಗುರುದುದೆ ಸರ್ಪಿ ಈ ಕಧೀಯನು ತಿಳಿದೂ ।  
 ಈ ನಿಧಿಯಲ್ಲಿ ವಿಜಯವಿಶಲನ್ನು ಕೊಂಡಾಡೀ ॥ ೫ ॥

### ಕೆನಕಿಗಿರಿ ಮಹಾತ್ಮೆ—ಸುಳಾದಿ ಉಗ

ರಾಗ ಕಂಕಿಂಭರಣ ಧ್ವನಿತಾಳ

ರುದ್ರಾಂಶಯಾರ್ಥಿ ನಾರಸಿಂಹ ಮಹಾಸಿಂಹ ॥

ರೌದ್ರಾವತಾರ ತರಣಕೊಟಿ ಭಾಸ ।

ಭದ್ರದಾಯಕ ಭಕ್ತರಾಧಿನ ಅನುದಿನ ।

ಉದ್ರೇಕಮತಿ ಕೊಡುವ ಖದಧಿಶಯನ ।

ಕ್ಷುದ್ರದಾನವ ತತ್ಯ ಧರಣಿಗೆ ಕಡಹಿಸು ।

ನಿದ್ರಾರಮಾಡುವ ಧೀರಶಾಲಿ ।

ಹೃದರೋಗ (ಹೃದ್ರೋಗ) ಮೂಲಕ್ತಿ ಕೇರಿಯ  
ಸೂತ್ರ ಗುಣ ಸ ॥

ಮುದ್ರ ವಜ್ರನಬಿ ನಿಟಿಲನೇತ್ರ ।

ಸದೃಕರಹಿತ ರಾಜ ಬಲು ಬಹುಶ್ರಾತಾವ ।

ವಿದ್ವಾಮ ನಯನ ವಿಚಿತ್ರರದನ ।

ಶ್ರೀ ರಾಜೀ ರಾಜ ಲು—“ಎಂಗನ ನೋಡಿಕೊಂಡ ಸರ್ವಿಂಗನ ಪಾಡಿಕೊಂಡೆ” ಎಂಬ  
ರಾಜ ಈ ಸುಳಾದಿಗೆ ಸಂಬಂಧವಿದೆ.

ಶುದ್ರಾಂತಯಾರ್ಥಿ ಸ್ವಾನೀ ಭಣಿರೆ |  
 ವಿಧ್ಯಾನೇಕ ಇಪ್ಪದೇಹ ಬರುವ ಈ |  
 ಶದ್ರುವ ಪಂಹಂಸೋ ಎನಗೆ ಬರಿದು |  
 ಮುದ್ರಾಧರರ ಒಡನೆ ಭಕ್ತಿಯ ಕೊಟ್ಟು ಜ |  
 ಗಾದ್ರಮಣ ಕಾಯಬೇಕು ನಾರಸಿಂಹ |  
 ನಿದ್ರಾರಹಿತ ನಮ್ಮ ವಿಜಯುವಿಶಲ ಕನ |  
 ಕಾದ್ರಿತ ಕರುಣಾಕೆ ನಮೋ ನಮೋ ನಿನಗೆ  
 ಮಟ್ಟಿತಾಳ

ಪ್ರಲ್ಲಾದ ದೇವನ್ನ ಆಹಲ್ಲಾದ ನೋಡಯಾಗಿ |  
 ಮಹದಾದಿ ಜನಕೆ ಅಹೋ ತತ್ತ್ವಾರ್ಥಕರ |  
 ಸೋಹಂ ಎಂದ ಮನುಜನನ್ನ ಇಹಪರಿಹೋಕದಲ್ಲಿ |  
 ಶಹಬಾಧಿಯಲ್ಲಿ ದಹಿಷುತ್ತಿಪ್ಪನು ಗಡ |  
 ಪ್ರಹಲ್ಲಾದ ದೇವನ್ನ ಆಹಲ್ಲಾದ ನೋಡಯಾಗಿ |  
 ಹೋಽಕನ ಕನಕಾವ್ರಿ ವಿಜಯವಿಶಲ ನಿನ್ನ |  
 ದ್ರೋಹಿಗೆ ತಮಷು ಸಂದೇಹ ಎಂದಿಗೆ ಇಲ್ಲಾ  
 ಶ್ರವಿತಾಳ

ಧರೆಯೋಳು ನುಳು ಲಿಂಗಾಕಾರವಾಗಿ ಶ್ರೀ |  
 ಹರಿಯೆ ನೇರಪುತಿಪ್ಪ ತಿಳಯಬೇಕು |  
 ಪರುಶ ರೂಪಾತ್ಮಕ ರೂಪಗಳಿಷಠರಿ |  
 ಶರಿಕೋಂಡವು ಕೇಳಿ ನಾಮನಿತ್ಯ  
 ಪರಮ ಶೈಲಿಭಿತವಾದ ವಾರಣಾವತಿ ಎಂಬ |  
 ಶುರದಲ್ಲಿ ಜಯಂತ ನಾರಸಿಂಹ |  
 ಮರಳೆ ಲಾಲಿಸಿ ಇದನೆ ಕನಕನಾಮಕನೆನ್ನೆ |  
 ನರಸಿಂಹನೆಂಬೋದೆ ನಿಜಕಾಣರೋ |  
 ಶರಧಿತೀರದಲೋಂದುಕಡೆ ಸಿಂಹಾಲಯನೆಂಬ |

ಎರಡೆಂದು ಸ್ಥಿತಿ ದಲ್ಲಿ ಪೂಜೆಗೊಳತ ಇನಿತು ।  
 ಮೇರನ್ನು ತಪ್ಪಿಸು ನೇಡು ನಾರಾಯಣ ।  
 ಶರರಿಹ ತಾಳೀದ ಮೇಡಕ ಜನರಿಗೆ ।  
 ಸರಯವಾಗಲಿ ಎಂಬ ಕಪಟದಲ್ಲಿ ।  
 ದರೆಮಾವಾವನವಾದ ಶೈಲಪಾಕ್ಷೀತ್ರ ಸುತ್ತ ।  
 ಶರಹಕೊಂಡಿದೆ ಪಂಚಕ್ಕುತ್ತರ ಧರಿಣೀ ।  
 ಮಿರುಗುತ್ತಿದೆ ಇದೆ ಆದರೊಳಗಣಿ ।  
 ಕರಣಶುಧ್ದಿ ಪುಣ್ಯಪದಕಕ್ಕುತ್ತರೋ ।  
 ಸುರನುತ ವಿಜಯವಿಶಲ ಶಾಂಚನರಾಯಾ ।  
 ವರವ ಕೊಡುತಲಿಪ್ಪ ಚೇಡಿದ ಧಾಸರಿಗೆ  
 ಅಟ್ಟಿತಾಳ

॥ ೫ ॥

ಕನಕರಾಯನ ದರುಶನ ಮಾಡಿದವನಿಗೆ ।  
 ಮನದೊಳಗಿದ್ದ ಮಹಾಭಿಪ್ರೇ ಸಲ್ಲಿವದು ।  
 ಅನುಮಾನವಿದಕ್ಕುಲ್ಲ ಪೂರ್ವದ ಕಥೆ ಕೇಳಿ ।  
 ಕನಕಮನೇಶ್ವರ ತಪನಮಾಡಿದನಂದು ।  
 ಕನಕಾವರುಹ ಒಂದುಕ್ಕುಣ ಕರವದು ನಿತ್ಯ ।  
 ಇನಿತು ಮಹಿಮೆ ಉಂಟಿ ಆದರಿಂದ ಲಕುಮೇಶ ।  
 ಕನಕರಾಯನೆಂದು ಕರಿಸಿಕೊಂಡಾನು ಇಲ್ಲಿ ।  
 ವನಜಸಂಭವ ವೋದಲಾದ ದೇವತಿಗಳು ।  
 ಘನವಾಗಿ ಪೂರ್ಜಿಸಿ ಕೊಂಡಾಟಿದರು ಕೇಳಿ ।  
 ಮನಜ ಕೇಸರಿ ರೂಪ ಲಿಂಗಾಕಾರದಲ್ಲಿ ।  
 ಜನರಿಗೆ ಹೈರುವ ನಾವಾರೂಪಾತ್ಮಕ ।  
 ಕನಕ ಕೊಡುವ ನಮ್ಮ ವಿಜಯವಿಶಲರೇಯಾ ।  
 ಅನುತಾಪ ಬಿಡಿಸಿ ಶಿಶಂದ ಸುಮಿವ ಕೊಣವ

॥ ೬ ॥

ಅಡಿತಾಳ

ಸರಸಿಂಹಕ್ಕಿಂಡಲ್ಲಿ ಮಿಂದು ಕುಚಿಯಾಗಿ ।  
 ಜರಿವಾಯುಗಳ ಭಕ್ತಿ ಸಂಪಾದಿಸಿ ।

నిరుత సేవయువూడి కనకనరసింహన |  
 జరణాంబుజయుగాల బెడదె నీవు |  
 నర షివాను తల్లిగే యాత్రిమాడిదారి |  
 శురురు పేళ్ళవరు ఆనంతకల్పు |  
 అరీమారె తల్లివిదికే తుంగావాహాకృయోఽగే |  
 విరచసిదే నోఎది శత ఆధ్యాయ |  
 కరన సుతన పురణదలీ గిధ్య |  
 వరదీశరదు పేఇతిష్టరు జ్ఞానిగాఁ |  
 నిరయాదారం నమ్మ విజయవిచలరేయన |  
 కటణ శంధ్వదల్ల సోండాడి నల్ దాడి

జత

జయంతి నదిస్న్యానాతనక సరగింహన |

శ్రీయాంగి నోచువదు విజయవిలిల ఒఁదా : ३३ :

దంసిష్టేత్ర-- సుఖాది ४७

పంపాధ్యక్షోఽపిచూపాశ్చ సంపదేశ్యాక్షరాం సదా : ३४ :  
 యోఽహినుగిరి సిస్యాయశం రాజుకే రాజుతేమిరః |  
 పంపాసంక్షరీశేయం కం కఃపం న జరే స్వామ్యః |  
 యాంధోముతిశరే శ్రేతన్నా మోభ్యారజవాత్రతః ||

రాగ

ధ్యావకాల

దశ్మేణ వారణాసిశ్రేత్రవేసిసువదు |  
 యశ్మేకనాశ్చ ఇల్లి వాసవయాశ్చ |  
 ఆశ్చర వందు నుఛివహోత్తు వానుజా ఉము |  
 ఈ శ్రేత్రదల్ల ఇధ్య ఫలకేయల్లి |  
 సిశ్మేసినోదలు ఎణేసలిన్నా రథవే |

ಸಹ್ಯೇವನೇನ್ನಿಂದಾ ವಂಶಾವಳಿಗೇ |  
 ನಕ್ಷತ್ರ ಮಳಲು ಮಳಯಹನಿಕಡಲಧೀರೆ |  
 ವೃಕ್ಷಜಾತಿಗಳಿಲೆ ಎಣೆಚಬಹುದು |  
 ಲಕ್ಷಣಶ್ಲಷ್ಟ ಪುಣ್ಯಗಣತೆ ವಾಮವರಾರು |  
 ಅಕ್ಷಯವಾಗುತ್ತಪ್ಪದು ದಿನದಿನಕೇ |  
 ಕುಶೀಗೋಽಸುಗ ಇಲ್ಲಿ ಬಹುಕಾಲವಿದ್ದರೂ |  
 ಮೂಕ್ತಸಾಧನವಲ್ಲ ದುರುಳಂಗೆ |  
 ದಕ್ಷಣಧೀರ ಈ ಶರಂ ಇವ್ವವರವೈದು |  
 ಶೀಕ್ಷಿಸುವನು ಜನುಮಜನುಮದಲ್ಲಿ |  
 ಚಕ್ಷುಶ್ರವಣಶಾಯಿ ವಿಜಯವಿರಲನಂಭ್ರಿ |  
 ರಕ್ಷೆಯಿಂದ ದಾಷನ್ನ ರಕ್ಷಿತವ ಉಮೇಶ  
|| ೮ ||

## ಮೃತ್ಯುತಾಳ

ಒಂದುದಿವಸ ನುಂಕುಂದನು ತನ್ನ ಯ |  
 ಮಂದಗಮನೆ ಸಹಿತಾನಂದದದಲ್ಲಿ ಖಗೇಂಪ್ರವಾಹನನಾಗಿ |  
 ಬಂದನು ಪಕಲ ವಸುಂಧರೆ ತರಿಷುತ್ತಲಿ |  
 ಆಂದವಾದೀ ಧರಿಯ ಆಂದು ಸೋಡಿದನಲು |  
 ವಿಂದ ಶಿರಿಯೊಡನೆ ನಿಂದನು ಕರಕಮುಲ |  
 ದಿಂದ ಗುಲಗುಂಜಿ ವಂದು ಹಿಡಿದು ಕಾಶಿ  
 ಗಿಂದಧಿಕಫಲಶ್ಚ ತಂದುಕೊಡುವೇನೆನುತ್ತ |  
 ನಂಜನಗೊಲಿದ ಶ್ರೀ ವಿಜಯವಿರಲ ಮಾಧವ |  
 ಸೆಂದೆಂಬೋ ನಾಮದಲಿ ಇಂದ್ರಾಧ್ಯರು ಸ್ಥಾಗಳಿ  
|| ೯ ||

## ರೂಪತಾಳ

ಶ್ರೀ ತರುಣೇಶನು ವಿನಯದಿಂದಲೀ ಬಂದೀ |  
 ಭೂತಳದಲಿ ನಿಂದ ವಾತಿಂಯನ್ನು |

ಭೂತಾಧಿಪನು ನಾರದನಿಂದಲಿ ಕೇಳಿ |  
 ಕೌಶಲವಹುದೆಂದು ತಲೆಯಡಳಿಗಿ |  
 ಕಾಶುರದಲಿ ಹರಿಯಸೇವೆ ಮುಟ್ಟಿಬೇಸೆಂದು |  
 ಪಾತಾಳೀಕೃರನಾಗಿ ಇಲ್ಲಿಸಿಂದ |  
 ಈ ತೆರದಲಿ ಇತ್ತಲಿಂಡಿತರೆ ಆಷನಾರ್ |  
 ಭೂತಳಗೋಷುಗ ಹರಿ ವರಹನಾಗೇ |  
 ಆಶನಾದಾಡಿಂದಬಂದಬುಂಗೆ ಇರಲು |  
 ಆ ಶೀರದಲಿ ಪೋಷನಾಮದಿಂದ |  
 ತಾತಪವನೆ ಮಾಡತ್ತೊಡಗಲಾಕ್ಷಣ ಆತ್ತ |  
 ಜಾತವೇದಸನೇತ್ರ ಪ್ರತಿರೂಪದಿ |  
 ಚಾತುರ್ಯದಲಿ ಬಲು ಬಾಧಿ ವಾಗ್ರದಲಿ |  
 ಕಿರಾತನಂದದಿ ಬಂದ ಹಂಪನೆನಿಸಿ |  
 ಗೋತುರಜಾತಿಯ ಕಂಡು ಮಾನವನಂತಿ |  
 ಸೋತು ಸೀನಾರೆಂದು. ಮಾತಾಡಿಸೇ |  
 ಸೀತವಲ್ಲಿಂದು ಆಪೋಂಪನಾಮಕ ಗಿರಿಜೆ |  
 ಭೀತಿ ಹೋರಿದಳು ಆಸ್ಯಾರೋಪಾದಿಲಿ !  
 ಯಾತಕೆಸಂಕರು ಎನ್ನುಲ್ಲವ್ಯಾಪ್ತ ಮಹ |  
 ಭೂತಿ ಸಿನ್ನುದು ಎಂದು ಸತಿಯಾಮದನಾ |  
 ರಾತ ವಡಂಬಡಿಸಿ ಪಾಣಿಗ್ರಹಣವ ಮಾಡಿ |  
 ಭೂತಪ್ರಮಥಗಳ ಪೋಗಳುತ್ತರೆ |  
 ಜೋತಿಮರ್ಚಾಂಡಾಡ ವಿಜಯವಿಶಲರೇಯನ |  
 ಮಾತುಮಾತಿಗೆ ಸೆನಿಸಿ ಪುಳಕೇತ್ತದಲ್ಲಿದೆ

|| ೩ ||

ರಮಂಜೆಂಜ

ಹರಿಯ ಸಿರೋಪದಲಿ ಪರಮೇಷ್ಠಿಸುರನಿಕರ |  
 ಪರನು ಹರುಷದಲಿ ನಿಂದಿರದೆ ಬಂದು |

ಸೇರಿದು ಶಕಲರು ನೇಡ ಹಿರಿದು ಮಂತ್ರಗಳಿಂದ |  
 ಚಿರವಕ್ಕುವನಾಮಹೇಶ್ವರಗೆ ಕಾಶಿಯ ದಳದು |  
 ನೊರಗಿದವು ಭೀರು ಅಷ್ಟಿರಿ ನಾನಾವಾಧ್ಯ |  
 ಸುರರು ಕುಶಮು ವರುವ ಗರಿಯೆ ಮಹೋತ್ಸಹದಲ್ಲಿ |  
 ಕರಣಿಕೆಂಡನು ಪುರಹರ ನಂದಿನಾರಭ್ಯ |  
 ವರಪ್ರೀಂಪಾರಮ್ಯಣ ಪೇಶರನ್ನಿಂದಲ್ಲಿ |  
 ನೇರಿದುದೀಭಾವಾ ವಿಶ್ವರದಿಂದ ಪ್ರೌಢಾಕ್ಷೇ |  
 ತುರ ಆದಿಯುಗವಿಡಿದು ಕರಣಿತಿವಕೆಂ |  
 ಸರಿ ಇಲ್ಲವೇದಿದರ ಅರಿದು ಶಂಖಶಕಟಿ |  
 ಶರಭ ಮಾಕಾರಂಡೀಯ ದೀವರತಿ ಕಪಿಳಾ |  
 ಬಂಬರಿ ಮುನಿಗಳು ಕರನು ಶವಾಧಿಯಾಲಿ |  
 ಜರಿಹರರ ಪೂಜಿಸಿದರು ಗುಣಗಳ ತಿಳಿದು |  
 ಸುರಪಾಲ ವಿಜಯಾವಿಶಲನೆ ಶವೋತ್ಸವನಾ |  
 ಅರಿದವರೆ ಕೈವಲ್ಯ ಶರಂಶದತೆ ಉಂಟ್ರು॥ ೬ ॥

### ಶ್ರೀವಿಧಿತಾಳ

ಪಿತ ಮಹಿಮೀವನು ಶತಿಕಯುದಲಿ ಇಲ್ಲಿ |  
 ಕೃತವನೂಡಿದನು ಅವಿತಬಗೆಯಲ್ಲಿ |  
 ಕ್ಷುತಿಯೋಳ ಬವರು ಪರಮತದೆಡಿಯಲಿ ರಚಿಸಿ |  
 ಜತುರಾಷ್ಟ್ರ ಪ್ರೇಗೆ ಶಾಲತೀತವಾಗಲು ಬಯೆ |  
 ಕ್ಷುತಿಬರಾಳಿದರು ಉನ್ನತಲೀಲೆಯಲ್ಲಿ ಅವರು |  
 ಗತವಾದ ತರುವಾಯ ತಕನೇರೇದನಂದನನು |  
 ಪ್ರತಿವಿಲ್ಲವೇನಿಸಿ ಸಪುತ್ರದ್ವೀಪದೂಳು ನೇರಿಯೆ |  
 ದಿತಿಸುತ ನಿಂದಕರ್ಮಸುತರೀಡನೆ ವಾಲಿ |  
 ಹಿತತಪ್ತಿ ನಡಿದು ದುರುತ್ತಿಯಲ್ಲಿ ಸಂಚರಿಸಿ |  
 ಪತಿತರಾವಣ ವಿಬಂಧತಿಗಳಿಷ್ಟೆಲು ಅವರ |

ಸ್ತುತಿಗೆ ಪುಟ್ಟಿದ ಬಿರಿಪತಿ ದಶರಥನಲ್ಲಿ ।  
 ಜತುರವಾರುತ ತನ್ನ ಪತಿಸೀರೇವೆ ಗೋಷುಗು ।  
 ಮತನಾದಂಜನಿಗೆ ಶಂಗತಯೆಲ್ಲ ತಿಳಿದು ।  
 ಶತಪ್ರೀದ ವಾಯಿಜದಲಿ ಸ್ತುತಿಪನಲ್ಲಿಗೆ ಬರಲು ।  
 ನತನಾಗಿ ಭಾಷ್ಯರನಾ ಮತನ ನೆರಕೆ ವಾಲಿಯ ।  
 ಹತವವಾಡಿ ರಘುಪತಿ ಇಲ್ಲಿ ಮೇರದ ಪ ।  
 ವರತ ವರಾಲ್ಯವಂತವಲ್ಲಿ ಪ್ರತತೀಂಟ್ಯಾ ನರನಂತೆ ।  
 ನುತ್ತಿನಿ ವರವಚೀಡ ಮತಿ ತಾರತಮ್ಯದಲಿ ।  
 ಮತವನ್ನೈ ಬಿಡೆ ಶಾಶ್ವತ ಫಲವನುದಿನ ।  
 ಯತಿಗಳ ಮನೋಹರ ವಿಜಯವಿಶಲ ಹರಿಯ ।  
 ಕೃತದ್ವಂತಿ ತನೆನ್ನೊಳಗೆ ಪ್ರತಿಕಾಲ ಜಪಿಷುವ  
|| ೪ ||

### ಅಪ್ತಿಕಾಳ

ಮನುಮಥ ಕೊಂಡ ವತಿಪ್ಪ ಲೋಕ ವಾ ।  
 ವನೆ ಆಗಸ್ತ್ಯತೀರ್ಥ ಪೊಂಪಾಸಾಗರ ಸೀತಾ ।  
 ಖುಣ ವೋಚನ ತೀರ್ಥಪ್ರೌಢವದು ಶುದರು ।  
 ಶನ ತೀರ್ಥಕೊಟಿ ಕಪಿಲತೀರ್ಥ ವಾಕ್ಯಂದೆಯಾ ।  
 ಮುಸಿತೀರ್ಥ ಲಾನಾ ತೀರ್ಥಂಗಳು ಇಲ್ಲಿ ಉಂಟು ।  
 ಅನುಮಾನ ಬಿಡಿ ಸಾಧನ ಮಾನವರೀಲ್ಲ ।  
 ಮತಕುಜಿಯಾಗಿ ನಾನುನೀನೆಂಬ ವಾ ।  
 ತನುವೇಳಾಗದು ಹಣಮಣ್ಣ ಒಂದೆಯಾದರೆ ಅಂಗಡಿಗೆ ಮ  
 ಣ್ಣನ್ನು ಕೊಟ್ಟು ಉದರಕ್ಕೆ ತರಬಾರದೇ ಧಾನ್ಯ ।  
 ನಿನಗೆ ಆವಗೆ ಭೇದಾ ಇಲ್ಲವಾದರೆ ನಿನ್ನು ।  
 ವನತೆಯಾ ಮತ್ತೊಬ್ಬ ಹಿಡಿದು ವೈದರೀನು ।  
 ಗುಣ ಪರಪುಣಿವ ಬೊಮ್ಮಗೆ ವೇಳಿನಿ ।  
 ಸುಣಿನೆಂದು ನುಡಿವದು ಅಪಂದಾಂತವು ।

ಜನನೆಯ ಬಳಿಯಲ್ಲಿ ಗತ್ತಿಯೊಂದು ಹೇಳಿ ।  
 ಜನರ ಮುಂದೆ ಹಾದಂಗಿತ್ತಿ ಎಂದಂತೆ ।  
 ಗುಣವ್ಯಂಟು ಗುಣವಿಲಾಳ್ವ ವೆಂದು ಯಶಸ್ವಿ ಯಾ ।  
 ತನೆಯೆಂದ ಒಹುಕ್ಕೆ ಕವನು ಒಹುವದು ಶಲಾಳ್ವ ।  
 ಕನಸು ಎಂದರೆ ಇದು ಮನಕೆ ತಾರಕಾಂಜಾಳ್ವ ।  
 ಕಡೆತಂದು ಬಿತ್ತಲು ಜನಿಸುವದೆ ಸಸಿ ।  
 ಬಿನಗುಮಾಗ್ರವಬಿಟ್ಟು ಗುಣವಂತನಾಗಿ ಭಾ ।  
 ಜನೆ ಮಾಡು ಸರ್ವತೀರ್ಥವನೆ ಏಂದು ವಟಿತರು ।  
 ವಿನಲಿ ಗೋತ್ತು ಇಳನು ಖಾಧ್ಯರಿಪದು ।  
 ಅನಲಾಕ್ಕುಗೆ ಬಿಂದನು ತಂದು ಅಭಿಪೋಕ ।  
 ವನೆ ಮಾಡಲವನೆ ಧಂಡನುಕಾಣ್ಣೂ ಜಗದೊಳು ।  
 ಎಣಿಸಲು ಸಾತ್ತವೋಜನ ಹೈತ್ರವೆನ್ನಿ ।  
 ಹನುಮವಂದಿತ ನಾನ್ಯಾ ವಿಜಯವಿಶಲನ ಈ ।  
 ರಣಗಳ್ಳದೆ ಪುಣ್ಯ ಭಣಗುಗಳಿಗುಂಟೆ

## ಅದಿಷಾಳ

ನರನೊಂದುಸಾರಿ ಇಹಪರದಲ್ಲಿ ಕಂಗೆ ಕಿಂ ।  
 ಚರನೆನ್ನಿಕೊಂಡವ ಹಂದು ಇಲ್ಲಿಗೆ ಬಂದು ।  
 ಕಿರಿಸುತ ರಮಣನ್ನು ದರುಶನವನು ಮಾಡಿ ।  
 ಕರಣ ಶಂಧಿಯಲ್ಲಿ ಸೈತ್ತಿತ್ತರಗೈದು ಮತಿಯಲ್ಲಿ ।  
 ವರ ಹೈಂಪಾಕ್ಕೇತ್ತುದ ಆರಸು ಸುಲಗಂಜಿ ।  
 ಧರ ಮಾಧವಂಗೆ ಸೀರೆರದು ಸಮಾಷಿಸಿ ।  
 ಕೊರತೆಯಾಗದಂತೆ ಪರಿಪೂರ್ಣವಫು ಮಾಡಿ ।  
 ಪೌರವನು ಯಾತ್ರಿಯು ಜರಿಸಿದ ಮಾನವನು ।  
 ಕರನು ಪರಮ ಲೋಕಿಕ ಗುರುವೆಂಬೋದೆ ಸಿದ್ಧಾಂತಿ ।  
 ಇರಿತವಂಗೆ ಮನಸ್ಸಿರವಾಗಿ ನಿಲ್ಲಿಸುವ ।

ಭರೆಯೋಳಿದು ಭಾಷ್ಯರಕ್ಕೇತ್ತನೆನಿಸಿದ್ದೀದು ।  
ಸುರರು ತಲ್ಲಿಪ್ಪರು ವಾಸರ ಒಂದು ಬಿಡವಲೆ ।  
ಪರಮ ಪುರುಷ ನಮ್ಮ ವಿಜಯ ವಿಶಲ ಹರಿಯ ।  
ಸ್ವರಕ್ಷಿ ಪೂರುತ ಈ ಸ್ವೇತಕುರ ಮಹಿಮೆ ಶಿಳವದು ॥ ೯ ॥

ಜತೆ

ಜನುಮದೊಳಗೆ ಒಮ್ಮೆ ಸ್ತೋಂಪಾಕ್ಷೇತ್ತದಯಾಶ್ರಿ ।  
ಮನ ಮೇಚ್ಚಿ ಚರಿಸಲು ವಿಜಯ ವಿಶಲ ಸ್ತೋಲಿವಾ ॥ ೧ ॥

ಹಂಸಿಯಲ್ಲಿ ಶ್ರೀಯೆಂತೊಽದ್ದಾರಕೆ ಪ್ರಾಣದೇವರ—ಸುಳಾದಿ ೪೯

ಹಾಸಿನಂ ಜತ್ತ ಕೀರ್ತಿಸ್ಯ ದಕ್ಷಿಣಾ ಗಿರ್ವಾ ಸಂಹಾ ।  
ತುಂಗಾಂ ಚೋಧಿಕರಂಗಸ್ಯ ವಾತೇನ ಪರಿಕೋಭತೇ ।  
ವೃಜಾಮಿ ಜನುಮಾತ್ವದು ಹೇಮಕಾಂಜನ ಸನ್ಮಿಥಿವಾ ।  
ವ್ಯಾಸತೀರ್ಥ ಯತ್ತಂದ್ರಾಜಾಂ ಭೂಜಿಕಂ ಪ್ರಾಣಿಫಾನಃ ।

ರಾಗ

ಧ್ಯಾವಣಾ

ಯಂತೊಽದ್ದಾರಕ ಹನುಮಾ ಸುರಸಾವಂಭಾವೋಹನಾ ।  
ಯಂತ್ರ ಧಾರಕ ಎನಗೆ ಮನಹಿನೊಳಗೆ ।  
ಯಂತ್ರ ವಾಹಕನ ಪ್ರಾಣದಯದಿಂದ ಸಕ ।  
ಲಾಂತರಿಯಾವಿಯಾಗಿ ಚರಾಜರದಲ್ಲಿಯೆ ।  
ತಂತ್ರವನು ನಡಿಸುವ ಮಂತ್ರಿ ಈತನು ಕಾಣೋ ಸಾಮ್ಮಾ ।  
ತಂತ್ರ ಪುರುಷ ವಿಜಯ ವಿಶಲನ್ನ ನಿಡಿ ಭಕ್ತ ।  
ಅಂತ್ರವಿಲ್ಲದ ಶನ್ನ ಸ್ವತಿರರನ್ನ ಸ್ತೋರೆವ ॥ ೧ ॥

ಮಟ್ಟಿಂಬಾ

ವ್ಯಾಸರಾಯರು ತಮ್ಮ ವೀರಲ ಮನದಲ್ಲಿ ನಿಜ ।  
(ಅ) ಧ್ಯಾಸನ ಧ್ಯಾಸದಲ ಶ್ರೀತನ ಪ್ರಾಜಿಸಲು ।

ಆ ಸಮಯದೊಳು (ನೀ) ಸುಳದು ನಿಂದು |  
 ಈ ತೀಲೆಯೊಳಗೆ ಪ್ರಕಾಶವಾನವಾಗೆ |  
 ಶ್ರೀಸಾಮಾ ವಿಜಯವಿಶಲನ ಸೇವೆ ಹಾ |  
 ರೈಸಿ ಇಲ್ಲಿ ಮೇರದೆ ದಾಸರನ ಪ್ರೋರದೆ

॥ ೮ ॥

## ಶ್ರೀವಿಧಿತಾಜ

ಮುಂರುಕೊಟೆ ಬೀಜಾಕಾರಾ ಮಂತ್ರವ ಜಪಿಸಿ |  
 ಧಾರಿಯನು ಎರಡು ನಿನ್ನ ಯ ಸುಂದರ |  
 ಮುಂರುತ್ಯಯನು ನಿಮಾಣವನು ಮಾಡಿದರು |  
 ಅರುಕೊಟೆ ವಲಯಾಕಾರಾ ವಾನರಬಧ್ಯ |  
 ಜಾರು ಕೊಭಿತ ತುಂಗಾತೀರದಲ್ಲಿ ವಾಸ |  
 ವೀರಾ ವಿಜಯವಿಶಲನ್ನು |  
 ಶಾರುಣ್ಯದಲಿಗನುಗುಣ್ಯವಾಗಿನಿಂದೆ

॥ ೯ ॥

## ಅಪ್ಪಿತಾಜ

ಹಂದು ಕೊಟೆ ಬೀಜ ಮಂತ್ರ |  
 ದಿಂದ ಶುತ್ತ ಯಂತ್ರವ ಬರಿಸಿ |  
 ಅಂದು ಪ್ರಾಣ ಪ್ರತಿಷ್ಠೆಯವಾಡಿ |  
 ನಿಂದಿರಿಸಿದರು ನಿನ್ನ ಮಂದಹಾಸದಿ ವಾಕ್ಯಸಮುಷ್ಟಿಗಳು |  
 ಹಂದು ಕರದಲಿ ಜವದವಾಲೆ |  
 ಹಂದು ಕರಿ ನಾಭಿ ಕೆಳಗೆ |  
 ಹಂದದಿಂದ ಪದುಮಾಸನ |  
 ದಿಂದ ಕುಳತು ನಿತ್ಯ ನಿತ್ಯಾ |  
 ಹಂದ ವಿಜಯವಿಶಲನ್ನು |  
 ವಂದಿಸಿ ವರಗಳ ಕೊಡುತ್ತ |  
 ಬಂದ ನರರ ಪಾಲಿಸುತ್ತ

॥ ೧ ॥

ఆదికాశ

భూత ప్రేత పితాజె పీడి |  
 వాత తీత జ్వర ఏశ్వద |  
 యూతనే నానాకరిణ (భీతరణ) భీతి మత్తై |  
 యూతరఘ్యతరథపేష్టిత తీరదలే |  
 ఆతుండించలే ఉండ్పు పాతకవ తరసి |  
 భూతభృతే విజయవిశలన |  
 దూతరేణు శ్రీవ్యనీతా || 5 ||

జతే

వ్యుసముని పూజివ యంతోఽద్భురక జేసుమా |  
 అశానా విజయవిశలన దాసర ప్రేమా |

నివతీ సంగమ—సుఖాది 44

నివృత్తిసంగమే భాతి యత్కు మక్కుముబాక్రితాః |  
 నివతీసంక్రమిలా దూషాః సంయునక్తికుభావరిస్మా ||

రాగ దేశాస్తీ

ధ్యువతాశ

నివతీసంగమక్కువనాదరు బందు |  
 భావరుధ్యదలిన్న సేవిసలూ |  
 క్షువరికే సంసారవస్తి పరికార |  
 రూవాడొళగే మానవసుత్తుమాగే |  
 జీవనముత్తై సిద్ధవా వావబగీయల్లి |  
 శావకరుణదింద శావనయ్యా |  
 ఈ వసఃధీయోఽి పావనశ్రేత్రశ్నే |  
 సావిరాశ్నేను బయసువను వాస |  
 దేవముషి గంధివామణగళు నిక్షేవాల |

ಗವ ಬಿಡದೇ ವಿಧಿಮಾಯವರು |  
ನೈವಷ್ಠನಾಮು ನಮ್ಮು ವಿಜಯವಿಶಲ |  
ದೇವನು ಮನಮೆಚ್ಚಿ ಘಲವೀವನು

॥ ೮ ॥

ಪ್ರಾಟ್‌ತಾಳ

ಕಾತಿಯ ಶುರದಲ್ಲಿ ಭಾಸುರನ ಮಂಡಿ |  
ಹೇಸದೆ ನಿತ್ಯ ಒಬ್ಬ ಶ್ವಾಬಿಜನ ಪೋಗಿ |  
ವಾಸರೀಂಶರವಲ್ಲಿ ದೋಷರಾತಿಯ ವಾರ |  
ಕಾಂತಿಯೊಳಗೆ ಮಂದು ಸಾಕವ್ಯಿಸುತ್ತಿರಿ |  
ಭಾಸುರ ಸುರಗಂಗೆ ದೋಷಕೆ ಗಡಗದಿ |  
ಲೀಕಾದ ಉಜ್ಜೀತ ಕಾಷನಾಮುಕ ವಿಜಯವಿಶಲನ |  
ಮಿಂದಲ ಮನದಲ್ಲಿ ಪೂಜಿ ಪಡದಳಭಯಾ

॥ ೯ ॥

ಶ್ರೀವಿಧಿತಾಳ

ಶೃಂತಿನಾಕ್ಷಯೆಂದು ಶ್ರೀಪತಿ ಪೇಣಿದನು ತನ್ನ |  
ಸುತ್ತಿಗೆ ನಿವೃತ್ತಿ ಸಂಗಮಾಖ್ಯಾನ |  
ಅತ ನೇಗದಲಿ ಸಮೃತವಾಗಿ ಪೋಗಿ ಸ |  
ಮ್ಮುತ್ತಿಸಿ ಮಂದು ಪಾಪಾಹತಗ್ರೀಸುವದೆನಲು |  
ಪತಿಕರಿಸಿ ಮಾತು ಹಿತವೆಂದರಿದು ಭಾಗಿ |  
ರಥೀ ಬರಲುದ್ವೀಗ ಮಾಡಿದಳು ಆ |  
ಮಿತ ವಿಕ್ರಮ ನಮ್ಮು ವಿಜಯವಿಶಲನ್ನ |  
ಸತತ ಕೃದಯಾದೋಳು ಏತಿಮೂಲಿ ನೆನಷ್ಟುತ್ತ

॥ ೧೦ ॥

ಆಟ್‌ತಾಳ

ಅಂದು ಮಂದಾಕಿನಿ ವಂದಿಸಿತಾ (ವಂದಾಸಿತಾ) ನಾಯಿ |  
ಸಂದಾದಿಂದಲಿ ನಿತ್ಯ ಗಂಧವಾಜನ ಯೋಗಾ |  
ದಿಂದಲಿ ಬಿಡದಲೆ ಬಂದು ಶುಂಖಯಾಗಿ |  
ಮಿಂದು ಪೋಗುತಲಿರಲ್ಲಿಂದು ದಿನಸ ಮು |  
ನೆಂದ್ರಾನು ಸ್ವಾಕ್ಷರಿಸಿ ಸಂದರುಶನ ಮಾಡಿ |

ಅಂದಾಗ ನುಡಿಸಿದ ಇಂದು ನಿನ್ನರೂಪೇ |  
ನೆಂದು ಬೆಸಗೊಳಿಲಂದು ಹೇಳ ಪಾಪ |  
ದಿಂದ ಮುಕ್ತಾಳಾದಳಿಂದು ತಿಳಿದು ಭಕ್ತಿ |  
ಇಂದಾನುಷರಿಸಿ ವಂದಿಸಿ ಶಗ್ನಕ್ಕೆಲಿ ವಿಜಯವಿಶಲನ |  
ಬಾಂಧವನೆಂದು ಮುಂದಣವನು ಕೇಳ || ೫ ||

ಅದಿತಾಳ

ಯಮನ ತನುಜಾದಿಗಳು ಸಮರದೊಳಗೆ ಭೀ |  
ಹಣ ವೇದಲಾದ ಪರಾಕ್ರಮರ ಸದ ಬಡಿದಾ ಅ |  
ತತ್ವಮ ಪಾಪವನ್ನು ಅಪಕ್ರಮನವಾಗುವದಕ್ಕೊಂದು |  
ಆಮಲ ಶಬ್ದವಸನ ತಮಕ್ಕೆರಿನೊಳಗದ್ದಿ |  
ಶಮದವೇಯಲ್ಲಿ ಆನುಕ್ರಮದಿರಿದ ಪುಣ್ಯಪ್ರಕ್ರಿಯೆ |  
ಅವಿಕದಲ್ಲಿ ಚರಿಸಿ ಆಮಲೊಳಗನಾಗದಿರೆ |  
ನಮಿಸಿ ಪಾಂಡವರು ನಿಗಮಾದಧ್ರು ತಿಳಿದು |  
ಸಮೃದ್ಧದಲ್ಲಿ (ಸಂಗನು) ವಿಂಯಿ ದೋಷ

ತಮಿರ ಪ್ರೋಯಿತು ಸ |

ರಮಂಬಿಭಾಗಿ ವಸ್ತು ಹಿಮಕರನಂತೆ ತೋಳಯೆ |  
ಆಮರಾ ಜೇಡ್ಯಾ ಈಸುಮಾನ್ಯಷ್ಟಿಗಿಯೇ ಮುನಿ |  
ಸಮವಿಷಮರ್ಲಿ ಸಂಗಮವಕೊಂಡಾಡುತ್ತಿರೆ |  
ಕ್ರಮಿಹನಾಮಾ ವಿಜಯವಿಶಲರೇಯನ |  
ಸಮಚಿತ್ತದಲ್ಲಿ ನೇನದು ಹಿಮಕರ (ಸ್ನೇಹರೊಲಿಯೂ) || ೫ ||

(ಸ್ನೇಹಾನ್ವಯರೊಲಿದು)

ಇತಿ

ಸತ್ಯಗಂಗಿಯ ಸ್ವಾನಾಗ್ನೇಯೆ ಕ್ಷಿಪ್ರವರಿತು ಸಿಂ |  
ಆಪ್ತನಾಗುವ ಸತ್ಯಜಿಂಹಾನ್ಯ ವಿಜಯವಿಶಲ |

ಶುಟ್ಟಿ ೪೩-೪೪ ಈಲ್ಲಿನ ಪದ—೪೪-೪೫ ನಿರ್ವಿಷಂಗಮನಹಿಮಾ ನಿರ್ವಿಷ  
ಸಂಗಮಕ್ಕೆತ್ವರನ ಸ್ತೋತ್ರ ಈ ಸುಳಾದಿಗೆ ಸಂಬಂಧಾರ್ಥಿಸ್ತು.

## ಕಂಚಿ ವರದರಾಜ—ಸುಳಾದಿ ಉಜ್ಜ

ರವೇಂದ್ರ ವರದರಾಜೋಽಯಂ ರಸಿಕಾಗ್ರೀಸರೋಽಧೃವನ್ವಾ ।  
ಕಥಮಾತ್ರವಧಿತಾಲ್ಲ ಫ್ರುಕ್ತಾಂಚಿಂದೇಶಿ ನಚೀಷ್ಟುಸೇತ್ತಾ ॥  
ಯಾಚೀವರದರಾಜತ್ವಾಂ ಕಾಂಚಿತೇಶನ ಕಂಚನ ।  
ಯೇತನಾಚೀತನ ಜಗದ್ವರಂ ತ್ವಾಮೇವ ದೇಹಿಮೇ ॥

ರಾಗ ಕೇದಾರಗೌಳ

ಧ್ವನಿತಾಳ

ಅಡಿಗಡಿಗೆ ಭಕ್ತರನ ಸೋಧುವ ರಾಜಾ ।  
ಎಡಿಗೆಡಿಗೆ ಭಕ್ತರನ ಪಾಲಿಸುವ ರಾಜಾ ।  
ನುಡಿನುಡಿಗೆ ಭಕ್ತರನ ನುಡಿಸುವ ರಾಜಾ ।  
ನಡಿಗಡಿಗೆ ಭಕ್ತರನ ಬಿಡದಿಪ್ಪ ರಾಜಾ ।  
ಜಡಿತಾಭರಣದಲ್ಲಿ ರುಗರುಗಿವ ರಾಜಾ ।  
ತುಡಿಗೆ ಪರಿಮಳ ಕುಷುವೂ ಮುಡಿದಿದ್ದ ರಾಜಾ ।  
ಕುಡತಿಹಾಲ ನಲಿಗೆ ನಲಿದ ವರದರಾಜಾ ।  
ರಡಿಗಾಣ ಕಡಿಗಾಣ ಈತನ ವೈಭವಕ್ಕೆ ।  
ಹೈಡವಿಯೋಳಗೀತನ ವಡಿತನಕ್ಕೆ ।  
ಒಡಬಡನಾಡುವ ವಿಜ ಮನಿರಳನೀತ ।  
ಬಡವರಾಧಾರ ಕಂಚಿ ವರದರಾಜಾ

॥ ೮ ॥

## ಮಂಟ್ಟಾಳ

ರಾಜಾಧಿರಾಜಾ ರಾಜವಿರಾಜಿತ ।  
ರಾಜಪೂರ್ಣಿತ ರಾಜಶಿರೋನಾಣಿ ।  
ರಾಜವಾಜಾಧಿತ ರಾಜವಿಗ್ರಹಪೂರ್ಣ ।  
ರಾಜವಂಡಲವದನಾ ರಾಜರಾಜವಿನುತ್ತಾ ।  
ರಾಜಶೀಖರ ತಾತ್ತಾ ರಾಜರಾಜಾಗ್ರಣಿಯೆ ।  
ರಾಜೇವದಳನೆಯನ ರಾಜಮಾರುತಿ ಖಿಗ ।

ರಾಜಗಮೀನ ಕರಿರಾಜವರದ ದೀನ |  
 ರಾಜ ವಿಜಯವಿಶಾರಾಜ ಕಾಂಚೀನಗರ |  
 ರಾಜ ವರದರಾಜು ರಾಜುಂತ್ರವೊ |  
 ರಾಜ ರಾಜ ರಾಜು || ೨ ||

## ರೂಪಕಾಳ

ಒಂದುದಿನ ವೈಕುಂಠಮಂದಿರದಲ್ಲಿ ಹರಿ |  
 ಇಂದಿರಾ ಸಹಿತದಲ್ಲಿ ವಂದಾಗಿ ಇರುತ್ತದ್ದು |  
 ಮಂದಹಾಸದಲ್ಲಿ ಪಶುಂಥಡೆಂಳಿಂಥ |  
 ಮಂದಿರಾ ಉಚಿಷಬೀಕೆಂದು ವಾನದಲ್ಲಿ ತಿಳಿದೂ |  
 ಮಂದರ ವಿಜಯವಿಶಲರೀಯಾ ಕಾಂಚಿಯಾ |  
 ಮಂದಿರ ವರದ ತಾನೆಂದು ಮೇರೆನೆಂದು || ೩ ||

## ರುಂಬೆತಾಳ

ಅಮೋಕೇಶನೀಂದಲಾಚನೆಗೊಂಬೆ ವಿಗಿಲಾಗಿ |  
 ವೈಕುಂಠನಗರಕ್ಕೆ ಶರಿ ಎಂದೆನಿಮುವೇನೂ ಭೂತ್ |  
 ಅಮೋಕದೊಳಗೆ ಚಿತ್ತನುಯವಾಗಿ ವಿಡಿಸಿ |  
 ಶ್ರೀ ಕಾಂಬಿ ಎಂಬ ಅಭಿಧಾನದಲ್ಲಿ |  
 ಅಮೋಕೇಶಾಧ್ಯರು ಪ್ರೋಗಳಲಾತ್ತಯಾವಾಗಿ ಅ |  
 ಲಾಕ್ಕಣವೆಂದು ತಲೆತ್ತಳಗುವಂತೆ |  
 ಸಾಕಾರ ಕಾಂಚೀವರದ ವಿಜಯವಿಶಲಾ |  
 ನೇರದಿನಕ್ಕೆ ಅಜನೀಂದಲಾಚನೆಗೊಂಡಾ || ೪ ||

## ಶ್ರವಿಡಿತಾಳ

ಇಂದಿರಾ ಭೂದುರ್ಗಭಾಗ ಏತಾರ್ಟಿಸಿ |  
 ಒಂದೊಂದು ಅಧಿಕಕ್ಕೆ ಅಧಿಕ ಸೋಪಾನವು |  
 ಒಂದೆಂಟು ಚತುರವಿಶಂತಿ ದಶಾಪರಿವಿತ |

ಕೂಡಣ ಬಲು ಮಣಿಗಳಂದಲಿ ಭಖಭಳಿಷಿ ।  
 ಒಂದೊಂದು ಸೋತಾನ ಮೇಟ್ಟಿಪ್ಪೋಗಲು ಅವನೇ ॥  
 ನಂದಕ್ಕೆ ಶುರವು ವಸ್ತಿಸಲಾರರೂ ।  
 ತಂದುಕೊಡುವದು ಜ್ಞಾನ ಭಕುತಿ ವೈರಾಗ್ಯವ ।  
 ಹಿಂದಾಗುವದು ತಮೇರಾಜವಗುಣವು ।  
 ಪೈಂದುವಾದು ಸತ್ಯಗುಣ ಸಾಧ್ಯವಾಗುವದು ।  
 ಇಂದಿರಾಕತಿಯ ಶಂದರುಕನಕ್ಕೆ ।  
 ಸಿಂಧುರಾದ್ರಿ ರಾಜಂಚಿವರು ವಿಜಯವಿಶ್ವಲು ।  
 ಬಂದಾಡಿದ ಸಕಲ ನೇಡಾ ತುತಿಸುತ್ತಿರಲೂ

॥ ೩ ॥

## ಘ್ರಾವತಾಳ

ಸುತ್ತಾಲು ಪಾವನ ವಂತರಿಕ್ಕುಕ್ಕೆ ತುಳ ।  
 ಶುತ್ತಲಿನೆ ನಾನಾ ವೃಕ್ಷಂಗಳೂ ।  
 ಮತ್ತೆ ಶರೀರವರ ಮಹಾನಿಮುಳವಾಗಿ ।  
 ಚಿತ್ತಕ್ಕೆ ವ.ನೋಹರವಾಗುತ್ತದೆ ।  
 ಎತ್ತ ನೋಡಿದರತ್ತ ಪ್ರಾಕಾರ ಗೋಪುರ !  
 ಕತ್ತಲೆ ಬಡೀಡೂ ಅಂಜಸುತ್ತದೆ ।  
 ಕೀತಿಸಕೊಟಿ ದೇವತ್ತಿಗಳು ನೇರದು ।  
 ಜತ್ತವಧಾರೆಂದು ಪೇಡುತ್ತದೆ ।  
 ಎತ್ತಿಸಿದದ ಪತಾಕೆ ಸೂರೆ ಪಾನಾ ।  
 ಮುತ್ತಿನ ಶತ್ರುಗೆ ಸ್ವೇಳವ್ಯತಿದೆ ।  
 ನರ್ತನೆ ಉವರ್ತಿ ರಂಭಾದಿಗಳು ನಿಂದು ॥  
 ತತ್ತತತ್ತತ್ವೇ ಎಂದು ವನ್ನುತ್ತದೇ ।  
 ಜತ್ತಾಗಿ ಸ್ವರದಿಂದ ತುಂಬಾರ ನಾರದ ।  
 ರಿತ್ತಂಡ ಬೆಡದಲೆ ಹಾಡುತ್ತದೆ ।  
 ಖತ್ತಮರನೆ ಕಾಂಜಿ ನರದಾ ವಿಜಯವಿಶಲ ।  
 ದೃತ್ಯರಿಗೆ ಭಯಭೀತಿ ಮೇರಿವಾ ದೇವ

॥ ೪ ॥

ರೂಪಾತ್ಮಾಳ

ಇತ್ಯರಾಜ್ಯಾದಿಗಳು ಜತುರತ್ನದಲ್ಲಿ ।  
ಇತ್ಯರಯುಗದಲ್ಲಿ ಇತ್ಯರ ತಪವವಾದಿ ।  
ಜತುರ ವೇಸರಿನಲ್ಲಿ ಪ್ರತಿಪ್ರತಿನಾಮಾ ಪ ।  
ರ್ವತ ವೆಂದೇನಿಷುತ್ತ ಶ್ವಾಸಿಯಾ ಜನರಿಗೆ ।  
ಗತಿಯು ಕರುಣೀಷುತ್ತ ಪತಿತಪಾವನ ಶಾಂಚೀ ।  
ಸತಿ ವರದರಾಜಾ ವಿಜಯವಿಲಾಭೀಂಡಾ ।  
ಶತಕ ನೇರವನಾಮಿತರ ಹೃದಯದಲ್ಲಿ                            || ೩ ||

ರೂಪಾತ್ಮಾಳ

ಬಣ್ಣಿ ಸಲೇನ್ನ ಇವೇ ಭಕತರಾಧಾರನ ।  
ಹೆಣ್ಣಿಶುವಿನ ಬಾಲಕನ ಮಾಡಿದಾ ।  
ಮುನ್ನ ಸೂಳಿಗೆ ವಲಿದು ಪ್ರತಿವರುಷ ದಯದಿಂದ ।  
ಜನ್ಮ ರೂಪದಲಿ ಸಂಚರಿಸುತ್ತಪ್ಪ ।  
ಎನ್ನ ರಾವುತರಾಯ ಹೆಣ್ಣಿಹೆಣ್ಣಿಗೆ ಹಿಡಿ ।  
ಹೊನ್ನ ಕೊಡುವನು ತನ್ನ ನಂಬಿದಂಥ ।  
ರಾಣಿ ವರಿಗೆ ಒಂದು ಘಳಿಗೆ ತಪ್ಪದಲೆ ।  
ಪುಣ್ಯಕೋಟಿರಾಜಾ ಅಮಿತತೀಜಾ ।  
ಬುಣ್ಯಕ್ಕೇತ್ತ ಶಾಂಚಿವರದ ವಿಜಯವಿಲಲ ।  
ಕಣ್ಣಿಗೆ ತೋರಲು ಮಣಿವೇ ಕುಣಿವೇ ದಣಿವೇ                            || ೪ ||

ಶ್ರವಿತಾಳ

ಕಾಂಚಜನ್ಯ ಜೆಕ್ಕಿಗಧಾ ಅಭಯಹಸ್ತಾ ।  
ಕಾಂಚಿಯ ವರದ ಹಿನುಂತದ ರಾಜಾ ಪ್ರ ।  
ಸಂಚದಲ್ಲಿ ಲೋಕಾ ವಂಚಿಸೂವ ಮೃಗಿ ।  
ಖಾಂಚನ ತಿಲುಕದಲಿ ವಿಂಂಚುವ ರತ್ನನಾ ।

ಕಾಂಚಿಧಾಮನೆ ವಿರಂಚಿಗಿರಿಹುವಾಸಾ !  
 ಕಾಂಚಿವರದರಾಯಾ ವಿಜಯವಿಶ್ವಲಭೈಯಾ |  
 ಹಂಚಾತ್ಮ್ಯವಿನುತ್ತಾ ವಿರಂಭಿರು ತಾತ್ಮಾ || ೪ ||

## ಅಟ್ಟಿತ್ವಾ

ವರದಾನಂತಾ ಸರೈವರದ ತೀರದ ಕರಿ |  
 ವರದಾ ರಾಜಾ ಜೀವವರದ ಅಂಬರೀಷ |  
 ವರದಾ ಫಣೆ ವರದಾ ಭರದಿಂದ ಭಕ್ತರು |  
 ಕರದಬ್ಧಿರಕ್ಯೇ ವರಗರದು ಶುಖ ಸುಂದರ |  
 ಮೇರದಾ ಜಗದ ಕಳಡ ನೇರದ ದುರುಳರ |  
 ಜರಿದ ದುರಿತ ಹಾಕಾ ಹರಿದಾ ಸಿಂಹರಂಗ |  
 ಪರಮಾದರದಾ ಕಾಂಚಿವರದಾ ವಿಜಯವಿಶ್ವಲಾ |  
 ಘುರಂಧೀರಾ ವೈಕುಂಠಪುರದ ರಾತ್ರಿರಂಗಾ || ೧೦ ||

## ಅಧಿತ್ವಾ

ಈ ಸೋಗಸು ಈ ಸೋಂಪ್ರೇ ಈ ಸೋಬಗು |  
 ಈ ಸೋಭಾಗ್ಯ ಈ ಸುಮಹಿಮೇ ಈ ಸುಲೀಲೆ |  
 ಏಸೋಬಗೆ ಲೇಕುಲೇಸು ಈ ಸುಲಭಯಾತ್ಮೆ ದೇಶ |  
 ದೇಶಾದೊಳಗೆ ಕಾಣಿಸೊ ಕಾಶಿಗಂದಧಿಕಾಫಲಾ |  
 ಸೂಸುವದು ಸಾಸಿರಕ್ಯೇ ವಿಂಬಾಸಲ ಗತಿಗೆ ವಾಗ್ಯ |  
 ಸಾಸಿವಿನಿತ್ತ ಕೊರತೆ ಜಲ್ಲ |  
 ಶ್ರೀಕ ಕಾಂಚಿವರದ ದೊಳ್ಳಿನಾಶಾ ವಿಜಯವಿಶಲನು |  
 ವಾಸವಾಗಿ ಪುರಂದರ್ಭಾಸರ ಮಗನ ಪ್ರೌರಿಧ || ೧೧ ||

## ಜ್ಞ

ವೇಗಾವತಿಯತೀರದೇಹದಿಯನೆ ವೈಕುಂಠ |  
 ದಾಗಾಂತ ವಿಜಯವಿಶಲ ಕಾಂಚಿ ವರದಯಾ || ೧೨ ||

### ಕಂಚಿ ವರದರಾಜ—ಸುಳಾದಿ ೪೬

ದ್ವಿಜೀಷ್ಟದಾಕೃತ್ಯಮಜಾಹೀರತ್ವಮಜನ್ಮತಾಂ ಸ್ಥಾಂ ಮಖಭೀಕ್ರಿತ್ವತಾಂ ಚ |  
ಷ್ವನಕ್ತ್ಯಯಂ ಶ್ರೀಪರಿಗ್ರಹಾರ ಪರಂತ ಧಾರ್ಮಿಕವೇದಿಜಾಂಶಿ ||

ರಙ್ಗ ಭೂರಿ

ಧ್ರುವತಾಂ

ತಮ್ಮನನ್ನ ಕೊಂಡು ಆಗಮನ ಬಿಡಿಸಿತೆಂದು |  
ಸುಮನಸರಿಗೆ ಸುಧಿ ಕ್ರಮದಿಂದಲೇರದೇ |  
ಕುಮತಿ ಹೇಮಾಕ್ಷನ ಗಮಕವ ಮುರಿದೆ |  
ಸಮತಿಯ ವೋರೆಕೇಳಿ ಅಮರಾರಿಯ ಸೀಳಿ |  
ಅಮಮ ಯೋಮಕೆ ಬೆಳದು ನವಿತನ್ನ ತುಳಿದು |  
ಜನದಗ್ಗಿ ನಿಜಜಾತಾ ಸಮರದೊಳು ನಿಭಿತ್ತಾ |  
ಉಮೆ ಅರಸಷ್ಟ ಷ್ರೀತಾ ಕಮಲಾತ್ಮಕುಲಜಾತಾ |  
ಯಾವಾದಿಯಾಗೆದ್ದು ಸರದ್ದುಮವತಂದ ಗಂಭೀರ |  
ರಮಣೈರ ಪ್ರತವಾಕ್ರಮಿಸಿದ ಬಲುದೇವಾ |  
ವಿಮಲಾ ತುಂಗಾ ತುರಂಗಾ ಗಮನ ದುರಿತಭಾಗಾ |  
ಅವಿತಮಾಹಿಮ ಕಂಚಿವರದ ವಿಜಯವಿಶಲ |  
ಸಮರಾರು ನಿನಗನುಹಮಚಿತ್ತಜರಿತ್ತು || ೮ ||

ಮಟ್ಟತಾಂ

ಪುಣ್ಯಶೀಲೀಕರಾಯಾ ಪುಣ್ಯಮಳಿಕೀರಾಯಾ |  
ಪುಣ್ಯವಂತರಾಯಾ ಪುಣ್ಯಕೀರ್ತನೇರಾಯಾ |  
ಪುಣ್ಯಮಹಿಮಂರಾಯಾ ಪುಣ್ಯಸಾಫನರಾಯಾ |  
ಪುಣ್ಯಪೂರುತಿರಾಯಾ ಪುಣ್ಯಕೋಟಿರಾಯಾ |  
ಪುಣ್ಯರೀಗೆಸತ್ಯಜ್ಞಕೊಡುವರಾಯಾ |  
ಪುಣ್ಯತಿಧಿರಾಯಾ ವಿಜಯವಿಶಲರಾಯಾ |  
ಪುಣ್ಯಕ್ಷೇತ್ರ ಕಂಚಿ ಪುಣ್ಯವರದರಾಯಾ || ೯ ||

## ಶ್ರೀವಿಧಿತಾಳ

ಅಜನು ಸಭಾಸಾಫ್ಫಾನಾ ನೇರಫಲು ವಾಲಗಕೆ |  
ಭುಜಗಭರಣ ಇಂದ್ರ ಸುರಮುನಿ ವೃಜವೇಳಿ |  
ನಿಜವಾಗಿ ಬಂದು ವಾರಿಜ ಕರವನೆ ಮುಗಿದು |  
ಅಜನ ಪೈಗಳಲ್ಲಾ ನೀನೋಡಿ ಹರುಸದಿಂದ |  
ಶ್ರೀಜಗದೊಳಗೆ ಉತ್ತಮಸಾಧನಕೆ |  
ಸುಜನರೊಂದಾಗಿ ಬೆಷಸೆನಲು ವಶಿಷ್ಟಮುನಿ |  
ಅಜಗರುಹಿದನು ಭೂತೆಳದೊಳಗಿದನು |  
ವಿಜಯವಿಗ್ರಹ ಕಂಚಿವರದ ವಿಜಯವಿಶಲ |  
ಭಜಿಸಲು ವಲಿದಾನು ಭಕ್ತರಿಗಾವಾಗಾ

|| ೩ ||

## ಅಷ್ಟಾಳ

ಮುನಿನುಡಿದ ಮಾತನು ಮನ್ಮಿಸಿ ಬಂದು |  
ವನಜಶಂಭವನು ಶಜ್ಜನರಿಗೆ ಮನೋರಥ |  
ವನು ಮಾಡುವೇನೆಂದು ನೇನಮು ಯಾಗವಮಾಡಿ |  
ದನುಜಾರ ಮೆಚ್ಚಿಬಂದನು ರುಗರುಗಿಬ'ರ |  
ತುನಮಯ ಪುಣಿಕೋಟಿಯನು ಏರಿಕೊಂಡು |  
ರುಣರುಣರುಣ ಡಂಫಣವೆಂಬೊ ಘಂಟೆ |  
ಘಣಲೆಂದು ಕೂಗಲು ಅನಾಲಾಮಂಧ್ಯದಿಂದ |  
ತನಗೆತಾನೆ ಪೈಳಿದಾ ಅನಿಮಿಷರಾಡಲು |  
ಫೈನ ಕಂಚಿವರದ ಶ್ರೀ ವಿಜಯವಿಶಲರೇಯಾ |  
ಮನಕೆ ಬಂದರೆ ಸಾಧನವಾ ಪೂರ್ಪೆಷುವ

|| ೪ ||

## ಅದಿತಾಳ

ಅಂದು ಮೊದಲಾಗಿ ಇಲ್ಲಿ ಚಂದದಿಂದ ಉದುಭೇವಿಸಿ |  
ಬಂದಬಂದವರಿಗೆಲ್ಲಾ ನಂದದಿಂದವರನೀಪುತ್ತಾ |  
ಕುಂದಾಗೊಡದೆ ಭಕ್ತರನ್ನ ಸಂದೇಹವಿಲ್ಲದೆ ಪೈರದು |

ప్రేందాలిట్టు కోండు పాదప్రంధ్యదాసేపియి సీవా |  
శందప్రఫనయ్యా కంచివరద విజ మవితలా |  
ఎందేందు గుణప్రేణ సంధ్రశుఖద దయాళు || ౨ ||

జకి

శంచియనిలయా నీలవన్ఫ శ్రీ వత్స |  
బాంజన వరదా శ్రీ విజయవితల మేరదా || ౩ ||

### శ్రీముష్టవరదాదేవరు—సుఖది ౪౯

వరాద వరాదంష్ట్యయా తుటిలయా శతోరం రథ్యం  
విదీయ్ఫ సురథుయ్ఫగాం సజపదారవిందానుగావ్యా |  
ఉపేక్షసుఖత్కునుః సరసలీలయాఽలింగ్యకాం  
సకాంగ జగతాంగరే విహరసీతప్రణ్యస్థలే ||

రాగ సూరాష్ట్ర

ధృవకాళ

జీవన్న భిన్న గగనావన్నా జనకా శ్రీ |  
భువన్న సంజీవన్న కావనయ్యా |  
కావన్న కాయ కంచుగ్రీవన్న వరవా |  
నీవన్న ఆఘవన దావన్న ధరుణి |  
భావన్న సురతతి కావన్న సరసిజా |  
భావన్న నాశదుదు భావన్నా నమితర |  
నోవన్న కావన్న శ్రీ వన్న జా-నయ |  
నా విజయవితలా దేవన్న పాద |  
రాజీవన్న వా నంబలు |

ప్రపంచ లు రల్లి పద లం—శ్రీముష్టవరదాదేవర శ్రీకృష్ణ ఈ సంఖారిగే  
సంబంధపట్టిద్దు

ಜೀವನ್ನಾದ್ಯಾ-ರೋಷ್ಟ್ವಿವರೂ |  
ಈವನ್ನಾ ಸುತ್ತಿಸಿ ಮತ್ತೊನ್ನು ವರವೆ

|| ೧ ||

## ಮಹಿಳಾಳ

ಕನಕಾಶ್ವನ್ ಮಂಡುಹಿ ಅನ್ನಿವಿಷ ಗಣದವರೆ |  
ಕ್ವಾಣದೊಳು ಪಾಲಿಸಿ ಮನದಿಚ್ಛಿಯಲ್ಲಿ |  
ಮನಸುಭಿರಾಯನು ಜನರಗೋಽಸುಗಡುಳ್ಳಿ |  
ವನದ ಮಧ್ಯದಲಿ ಮನೋಹರವಾಗುತ್ತ ತನಗೆ ತಾನೇ ನಿಂದಾ |  
ಫಂಹಡರುವದಲಿ ಪ್ರತ್ಯನು ಪ್ರೌಪ್ಯತಿರಲು |  
ಅನಿಲಾವಂದಿತ ವರಹಾ ವಿಜಯವಿಶಲರಾಜಾ- |  
ನನ ಮಂಡಲದಂತೆ ಮಿನಗುತ್ ಮುದದಿಂದ

|| ೨ ||

## ರೂಪಕಾಳ

ಪದಜಾ ಸುಶರ್ವನೂ ಸದರಾವಿಳ್ಳದೆ ಧಾನ್ಯ |  
ವದಗಿ ಬೆಳಿಸುತ್ತಿರೆ ಆದನರಿಂದು ಲಕುಮೇಶ |  
ಮದವಾದಾ ರೋಮಾ ಶಾಬದದಂತೆ ಪ್ರತಿದಿನ |  
ಮಂದಮಂತ್ರೇಗುತಲಿರಾಲದನೋಡಿ ಆವನಂದು |  
ಕದನಾವನಾಳಪೆನೇಂದು ಹುದಗಿಕೊಂಡಿರಲಾಗಿ |  
ಶ್ರೀದರ್ಶಾವಂದಿತ ಶ್ರೀತವರಹಾ ವಿಜಯವಿಶಲಾ |  
ಪದಜಾಗೆ ವಲಿದು ತೋರಿದನು ಆನಂದವಾ

|| ೩ ||

## ರ್ಯಂಬೇಂಳ

ಪೇಶರಾದನಂದು ವೋದಲಾಗಿ ಸೂಕರನು ಈ |  
ವಶಧಿಯೋಳಗೆ ಸ್ವಯಂ ವ್ಯಕ್ತನೇಂದೂ |  
ಹಂನಾಗಿ ತೋರಿದನು ಆಬುಜಭವಾದ್ಯರಿಗೆ |  
ಮಿನುಸಿದ ಕಾಂತಿಯಲಿ ತೋಭಿಷತಲೀ |  
ಪರಂಸಿದವು ಬೀದಿ ಪ್ರಕಾರ ಗೋಪುರ, ಗ |

ಉ ಶರಲಭನೆ ಉರಗಾಧಿಶಗಾವರೂ ।  
 ಶ್ರೀಸನದೇವರು ತನ್ನ ಮಂದಿರದಲ್ಲಿ ಪ್ರಾ ।  
 ಜಿಸಿದ ಶ್ರೀತವರಹವಿಗ್ರಹವನೂ ।  
 ನಮನಗುತ ನಿಲ್ಲಿಸಿದ ಶರರುಷೆ ಎಂದಷ್ಟು ।  
 ಕುಶಮ ವರುಷಾ ಗರಿಯೆ ಗಮಕದ್ದ್ರೀ ।  
 ಅಮರಾರ ಶ್ರೀಮುಷ್ಟುವರ್ಕಾ ವಿಜಯವಿಶಲ ।  
 ವಶತಿಯಾದನು ಬಿಡದೆ ಕಲ್ಪಕಲ್ಪದಲ್ಲಿ   || ೫ ||

## ಶ್ರೀವಿಧಿತಾಳ

ಪಾವನಾನ್ನ ವಿಮಾನಾ ವರನಾ ಸಂಬಂಧವೇನ್ನಿ ।  
 ದೇವನನಂಗದಾ ಬೆವರೀ ತೀಥಾಃ ವೇನ್ನಿ ।  
 ಪಾವನವಾದಾ ವೃಕ್ಷವೆ ಎಡಗಳ್ಳೀಂದ ।  
 ತಾ ಉದುಭವಾವಾದಶ್ವತ್ಥವೇನ್ನಿ ।  
 ಪಾವನಕ್ಷೇತ್ರವಿದು ವರಮ ವವಿತ್ರವೇನ್ನಿ ।  
 ಜೀವನಮುಕ್ತಾರಿಗೆ ಸಿದ್ಧಾಂತವೇನ್ನಿ ।  
 ದೇವರದೇವ ವಿಜಯವಿಶಲ ವರಹಾ ।  
 ಪೂರ್ವಾದೇರಿಸಿದರು ಗತಿಯಾ ಪಾಲಿಪಾನೂ                                   || ೬ ||

## ಅಷ್ಟತಾಳ

ತ್ರಯಯೋಽಜನ ಮತ್ತ ಪುಣ್ಯಭರಮಿ ಕಾಣೊ ।  
 ಭಯಭಕುತಿಲಿಂದ ಅವನಾದರು ಬಂದು ।  
 ತ್ರಯದಿನದಲ್ಲಿ ನುತ್ತಿಸಿ ಪಾಡಲು ಜಗ ।  
 ತ್ರಯದೋಳಗಾವನು ಶುದ್ಧಾತ್ಮನೇನಿಷುವ ।  
 ಗಯ ಪ್ರಯಾಗ ಕಾಶಿ ವಾಡಿದ ಘಲಗಳು ।  
 ತ್ರಯಕೆ ಕೊಂಬುವದು ಕೆಂಬುವದು ಶತಾಧಿಧಾ ।  
 ಲಯ ವಿವಜಿತ ಪಂಚಸೂಕರ ದೇವ ಏ ।

ಜಖುವಿತಲನ್ನು ನಿಜವಾತ್ತಿಗ್ರೇಯಾಲು ।

ಅಯೋನಿಜನಾಗಿ ಅಚ್ಚೆಸುವಾ ಹಂಯಾ

॥ ೬ ॥

### ಅದಿತಾಳ

ನೇತಿಯಿಂದ ಮಣಿಮುಕ್ತ ಶ್ರೀತಂಗವುದ ಸತ್ಯನ ।

ಪ್ರೀತಿಯಿಂದ ಹೊಡಕನದಿ ಶೀರಧವನು ವಾಡಿ ।

ಶ್ರೀತವರಹ ದರುಕನ ವಾತನಂತರ್ಗತವೆಂದು ।

ಮಾತು ಹೇಳುವಂತರ್ಗಳು ಪಾತಕವೇ ಪರಿಹಾರಾ ।

ನೇತುರವದನನಾಷಾ ಶೈತ್ಯತುರಹ ಸತ್ಯಸರುವ ।

ಗಾತುರ ಪವಿತ್ರಾರಪೇಂ ಯಾತರ ದುಕ್ತಿತ್ವಾವಣೆ ।

ಮಾತುರ ಘಂತಯವಿಲ್ಲ ಗೋತುರಕ್ಕೆ ಗತಿ ಉಂಟು ।

ಶ್ರೀತದ್ವೀಪದ ರಾತ್ಮವರಹ ವಿಜಯವಿತಲನು ಈ ।

ಶೈತ್ಯತುರ ಒಮ್ಮೆ ನೇತಿಡಲು ಕಾತುರವ ಬಿಡಿಸುವ ॥ ೭ ॥

### ಜಡ

ನಿತ್ಯ ಪುಷ್ಟರಣೆಯಾವಾಷಾ ಶ್ರೀನಿವಾಸ ।

ಧೃತ್ಯವರ್ಗವ ಪಾಲಾ ವರಹಾ ವಿಜಯವಿಶಲಾ

॥ ೮ ॥

### ಕುಂಭಕೋಣೆ ಮಹಿಂ—ಸುಳಾದಿ ೪೪

ಕುಂಭಕೋಣೆವಾಸ ಶ್ರೀತ ಶಾಂಕ್ರಾಂತಿಕಾದಯಪ್ರಭೇ ।

ಕಥಾಪ್ಯಮುಲಾವಣ್ಣಿಜನಾಷ್ಟುಂ ಜಂನತ್ತಿಂಜಪ್ಯಕವಾ ।

ಕತಭಾರದನ್ನೇತೇಯ ಕೃತವಿಶ್ವಜನಾವನ ।

ಶಾಂಕ್ರಾಂತಿಕಾರ್ಥಿ ಶರಣಂ ತೇಲಪ್ಯುಂ ಪಾಷಾಣಮುಂಧನಾ ॥

ರಾಗ ಕಾರಂಗ

ಧೃತಾಳ

ಗೀಲೈಲ್ಲಿದರದಲ್ಲಿ ಪ್ರಾನಗೈಲ್ಲಿ ಎದುರು ಇಲ್ಲ ।

ಕೊಲೈಲ್ಲಿದರಲ್ಲಿ ಸೀನಲ್ಲಾದೆ ಒಬ್ಬರಲ್ಲಿ ।

ಬಲ್ಲಿದಾರೈಳಗೆ ವೀನಲ್ಲಾದೆ ಒಬ್ಬರಲ್ಲಿ ।

ఎల్లా భక్తురోళు నీనెల్లూ దిన్నూ రిల్ల |  
 బల్లుకరా దైవవే బిల్లు కరదల్లిపిడిదు |  
 ఇల్లి పవణిష్ట అల్లూ శనేనయ్యా |  
 ముల్లురా ఎదేదల్లూ విజయవితలారంగపాణి |  
 బిల్లగారరసే ఎల్లే వైకుంఠ నిన్నగెల్లే ఈ పురఫ్మో || १ ||

### మట్టతాళ

హేనుగిరియంథ హేనువివానదోళు హేమపుటివాణి |  
 హేనువుయద మకుటొ హేనుకుండల కనాఫ |  
 హేనుహార కోరళూ హేనుకట్టిషూతారు |  
 హేనువాంబర చిత్తు హేమనూపుర గేజ్జె |  
 హే వుతాముహివానే హే వులగిష్టునే |  
 హేమవున్నగే పలుద హేమకీరథవాస |  
 హేమపురినిలయూ విజయవితలరేయూ |  
 కోమాలవల్లి ప్రియూ కోమాలాంగనే రంగ || २ ||

### తృవిభాళ

శాచువరిల్లేందు కైదు ఇళికొండు |  
 మేధినియోళగిల్లి మలగిద్దుయూ |  
 శాచాలారినేందు కైయూసోతవనెంతొ |  
 శాదియుల్లి ఒందు మలగిద్దుయూ |  
 శాచువదరిదల్లి ఇడ్డు స్తానదింద కైప్రోధరబడివెనేందు |  
 మేధినిశతియింద దానవా బేడిద కఠదలి |  
 కృదుషిదియేనేందు మలగిద్దుయూ |  
 సాధుగఢగే (బాధే) బరలాడగి బిల్లు |  
 సేది బాణవ నేసిదనేందు మలగిదయూ |

ನೇದಾಳಿತನೆ ಕಲಿಗಿತ್ತು ಭಾಷ್ಯಗೆ ಅವನ |  
 ಹಾದಿ ಶೋಗನು ೧೦ದು ಮಲಿಗಿದ್ದಿಯಾ |  
 ಶ್ರೀಧರರಮಣ ಶ್ರೀ ವಿಜಯವಿಠಲಾ ತಾರಂ |  
 ಕಾ ಶಿಶುಷ್ಟು ಮಿಡಿದು ಸಗುತ್ತಾ ಮಲಿಗಿದ ದೇವಾ || ೬ ||

### ಅಪ್ಪಿತಾಳ

ಕುಂಭಿಣಿಯೋಽಗೈಬ್ರಾ ಕುಂಭಾ ಮುನೇಶ್ವರ |  
 ಶ್ರೀಂಬೇಷ್ವ ಮಹಾತುವಾ ಕಂಭುವಿನೊಲಿಸಾಲು |  
 ಕುಂಭಾತ್ಮು ಬಂದು ಸೇಳಾಂಬುದನೆ ದೈವ |  
 ನೆಂಬೋಂದಿ ಶರಿ ೧೦ದೂ |  
 ಕುಂಭಾಗೆ ವೇಳಲಾಗಂಬಾಜಾಕ್ಕೆನ ಚರಂ |  
 ಕೂಂಬುಜ ವಚ್ಚೆಸಿ ಇಂಬಾದನರಿಪಾಣ |  
 ಎಂಬೋಂ ನಾವಾದಳ್ಳ ಕುಂಭಜನಾ ನಿಜರಂಭೆ ತಿಳಿರದಳ್ಳ .  
 ಸಂಭ್ರಮದೀ ಶತಕುಂಭ ರಘಾದೈಳು |  
 ಗಂಭೀರ ಕಡತಲೆಗಂಕಾದ ದೈವಾವೆ |  
 ಕುಂಭಾಗೆ ವಲಿದು ಗುಂಭಾದಿಂದ ವರವಿತ್ತೆ |  
 ಜಂಭಾ ಭೀದಿ ಪಾಲಾ ವಿಜಯುವಿತ್ತು ಲರೇಯಾ |  
 ಕುಂಭಕೋಣಿ ಶುರಂವೆಂಬ ಸಿವಾಸ || ೭ ||

### ಅದಿತಾಳ

ಮುಸಿ ಭಗವಾನೆಂಬಾತನ ಗುರುವಿನ ಅಸ್ತಿ |  
 ಯಂಥು ಸುರನದಿಗೆ ಶಿಷ್ಯನ ಸಹಿತಾ ಪ್ರೋಗುತರಿ  
 ವಿನಿತ್ಯಾಧಿತಾದಲಿ ವಸ್ತ್ರೀಯನು ಒಳ್ಳಿ ಮಾಡಲಾ |  
 ತನ ಶಿವ್ಯನು ಯಾವುದು ಗಂಭೀರನು ಬಿಳ್ಳಿಲಾಗಿಲ್ಲ |  
 ನನ ಕಣ್ಣಿಗೆ ಕಂಸಮಾಹಾಗೆ |  
 ಖಿನನದಿ ಸುಳಿಯಾಲ್ಲಿ ಅನುಮಾತ ಹೋರಲಾಗಿ |

ಮುನಿಗೆ ಸುಡಿಯಲಂಡಾ ಕ್ವಾಡಲ್ಲಿ ಮರುಳಿ ಬಂಧಾ |  
 ತನುಪರಿಕ್ಕೀಯ ಮಾಡಿ ಮನಕೆ ಸುಖವಾಗಲು |  
 ಮುನಿ ಸಕಲಾ ಪ್ರಣಿನಿಧಿಗೆ |  
 ಮಣಿ ಎಂದದನು ಹೊಗಳಾ |  
 ಅನುಮಿಷಾರೋಲಿದು ಮನಾ |  
 ದಣಿಯಾ ಕೊಂಡಾಡಿದರು |  
 ಘನ ಶಾರಂಗಪಾಣಿ ವಿಜಯವಿಶಲೇಯಾ |  
 ಘಣಿ ಪರಿಯಂತ ಕುಂಭಫ್ಲೋಣಪುರದಲ್ಲಿ ಮೇರೆನ್ನ || ೨ ||

ಇತಿ

ಗಂಗಾಜನಕ ಶಾರಂಗ ಸಾಯಕ ಹಸ್ತಾ |  
 ರಂಗ ವಿಜಯವಿಶಲಾ ವಿಕಸಿತಾಂಬುಜಚರಣಾ |

ಅರುಣಾಚಲಮಹಾತ್ಮೆ—ಸುಳಾದಿ ೪೯

ಫಳಗಣವರಭಾಷಃ ಪಾರ್ವತಿಎಣ್ಣಾಘ್ರಾಂತೇಷಃ ||  
 ಶುಲಜನಕ್ಕುತೋಽಷಃ ಖರಣಿತಾತ್ಮೀಯದೂರಃ ಕ್ಷಿ  
 ಸದರೂಣಗಿರಿವಾಸಃ ಶಕ್ರಸೂಯಾರ್ಥಾಧ್ಯಾಧೀಷಃ |  
 ಪರಿಹೃತಭವಬಾತಃ ಪಾತುಮೂಂ ಪಾರ್ವತಿಽಃ ||

ರಾಗ ಭಾಷಾಣ

ಧ್ವನಿವಾಕ

ಅರುಣಾಚಲೀಶ್ವರಾ ಕರುಣವ ಮಾಡಿಯ್ಯಾ |  
 ಕರಣಾ ನಿನ್ನ ದು ನಾಗಾಭರಣ ದೇವ |  
 ತರುಣ ಭಕುತೀಯಲ್ಲಿ ತರಣ ಪೋಗುವೆ ನಿನಗೆ |  
 ಮರಣ ಕಾಲಕ್ಕೆ ದೈತ್ಯಾಧರಣ ಹರಿಯಾ |  
 ಚರಣ ಯುಗಳ ದಿವ್ಯ ಸ್ವರಕ್ಷಿ ಒದಗುವಂತಿ |

ಧರಣಿ ಧರಾ ನಮ್ಮೆ ವಿಜಯ ವಿಶಲನ ಶ್ರೀ ।

ಚರಣಾ ಮನದಲ್ಲಿಟ್ಟಿ ಅರುಣ ಕರ್ಮದಾ

ಮುಟ್ಟಿತಾಳ

॥ ೮ ॥

ವಿಳಿ ಯೋಜನ ಉದ್ದೇಶಿಲವಿಪ್ಪದು ಕಾಣೋ ।

ವಿಳಿ ಯೋಜನ ಸುತ್ತಾತ್ಮ ಲೋಲಪುಣಿಭಾಮಿ ।

ಭೂಲೋಕದವಳಗೆ ಕೇಳಿರಿ ಇದ್ದುಲ್ಲ ।

ಮೇಲಾದ ಯಾಶ್ರಿ ಹೇಳುವರಾರ್ಥೆಯಾಗ್ಯ ।

ವಿಳಿವಾಸರವಿದ್ದ ಆಳುಗಳ ಪುಣ್ಯ ।

ಹೇಳಲಿ ಯನ್ನೆ ಇವೇಳು ಜನ್ಮತ್ವೆ ।

ಬಾಲಸಾಗರಕಯಾಗ್ಯ ವಿಜಯವಿಶಲನಾಗ್ಯ ।

ಅಳಾಗಿಳಿಪ್ಪು ಶೈಲಜಶತಿ ತಿನನೂ

॥ ೯ ॥

#### ರಂಜಕತಾಳ

ಗೌರಿ, ಅರುಣ, ಗೌತಮ ಭಕ್ತರೆಲ್ಲಾ ।

ಧರಣಿಯೋಳಗೆ ಶಿಂಗಿ ಈ ಗಂಧುಲ್ಲಿ ತಪಮಾಡಿ ।

ಹರುಷಾದಿಂದಲಿ ತಮಗೆ ಶರಿಂದ ಮನೋಭೀಷ್ಯಾ ।

ಭರದಿಂದಲಿ ಪಡೆದು ಶ್ರೀಹರಿಯಾಕರುಣಾದಲ್ಲಿ ।

ಮೇರದು ಮೈಮರದು ವಿಸ್ತರವಾಗಿ ಇದ್ದರು ।

ಸುರರು ವರ್ವಿಪಲರಿದು ವರಗೌತಮ ಕ್ಷೇತ್ರಾ ।

ಜರಿಸುವದೇಕ ಸೌರಂಭ ಮನದಲಿ ।

ಕುರಬಲಾ ಶಂಹಾರಿ ವಿಜಯವಿಶಲರೇಯನ ।

ದರಮ ಭಕ್ತನಾದ ನರಗೆ ಸಿದ್ಧಿಪದು

॥ ೧೦ ॥

#### ರ್ಯಾಂಜೆತಾಳ

ಸುದರುಶನ ಶೈಲ ಮುದಿಂದ ಜ್ಞಾನದಲಿ ।

ವದಗಿ ಒಂದಾದರು ಪ್ರದಕ್ಷಿಣ ಹೃದಯದಲಿ ಆ ।

ನಂದ ಉದಧಿಯೋಽಗೆ ಮುಖುಗಿ |  
 ಪದೊಪದವಿಗೆ ನರಹಂಯ ಧ್ವನಿಶುತ್ತ |  
 ಜದುರತನದಲೀ ಗಿರಿಯ |  
 ದಧಿಯಾ ಮದಿಸಿದ ತೆನದಿ ನಿನ್ನ ಮನಸು |  
 ಮದಿಸಿಕೊಳ್ಳಬಾ |  
 ಜದುಳನಾಗಿ ಸುತ್ತಿ ಬರಲೂ |  
 ವಂದಡಿಗ್ರ್ಯಾಮೇಧ ಮೇಧಾ ಘಲವಕ್ಕು ಶದಮಲಂಗೆ |  
 ಶುದರಶನ ಪಾಣ ವಿಜಯವಿಶಲನ |  
 ಪದಗಳಚೀಸಿ ಸಂಪದವಿಯಲ್ಲಿ ಸೇರಿಂಧ  
|| ೫ ||

ಶ್ರೀನಿವಿಷಾಳ

ಅರುಣ ಪರಮತದಲ್ಲಿ ಹರನು ಶ್ರೀರಂಮನಾ |  
 ಶ್ವರಣೆ ಮಾಡುತ್ತಲಪ್ಪ ಹರುಹಡಲ್ಲಿ |  
 ವರ ಚಿದಾಂಬರದಲ್ಲಿ ಗೋವಿಂದರಾಯಾನಾ |  
 ಚರಣ ದೇಶೀಯಲ್ಲಿ ಈಶಾ ಕುಣೀಯುತಿಪ್ಪ |  
 ನರಸಿಂಹನ ಧ್ವನಿವಾವಾಗ ಜಂಬುಕೇ |  
 ಶ್ವರದಲ್ಲಿ ಉಮಾಪತಿ ಮಾಳಪ್ಪನಯ್ಯಾ |  
 ಭರದಿಂದ ಮಾವಿನ ತರುವಿನಾಶ್ರಯದಲ್ಲಿ |  
 ಇರುತ್ತಪ್ಪ ಹರಿಮಹಿಮೇ ಲಾಲಿಸುತ್ತಾ |  
 ವರಕಾಳಹಸ್ತಿ ಎಂಬೀ ಕ್ಷೇತ್ರದಲ್ಲಿ ತಿವನು |  
 ಅರುಹುವಾ ಹರಿಂತಕೆ ವೈಧಾತ್ರಗೇ |  
 ಧರಣೆ ಮಧ್ಯದಲ್ಲಿ ಈಪರಂ ಬದು ಕ್ಷೇತ್ರದಲಿ |  
 ಹರಿಯ ಸೇವಿಯಾ ಹರನು ಮಾಡುವನೂ |  
 ಹರಿಯೆ ಗತಿಹಂಗಿ ಸಿಜವೆಂದು ತಿಳಿದು ತೀ |  
 ವರದಿಂದ ವಡಂಬಡುವದು ಜನರೂ |  
 ಶರ ದೃವ ವಿಜಯವಿಶಲರೀಯಾ ಸೂ |  
 ವರ್ಣಗಿರಿ ವಾಸಾ ಸವೇರ್ತಾ ಸಕಲ ಸುರರ ಸ್ವೇಷಾ || ೬ ||

ଅଷ୍ଟାବ୍ଦ

ಇಂದ್ರಾದಿ ಅಷ್ಟತೀರ್ಥದಲ್ಲಿ ಪೋಗಿ |  
 ಮಂದು ಮುದದಲ್ಲಿ ಅಚ್ಚತನ ಧ್ಯಾನಾ |  
 ದಿಂದ ಸಾಧನಗೈದು ಶುಭ್ರ ಭಕ್ತಿಯಲ್ಲಿ |  
 ಕುಂದದಲ್ಲಿ ವಾಡಿ ಹಿಂದಿನ ಕರ್ಮಗಳೊಂದಾದರಿರದಂತೆ |  
 ವಂದಿಸಿ ಜನರು ವರಗಳನು ಪಡೆವದು |  
 ಮಂದರ ಧರ ಶಿಂ ವಿಜಯವಿಶಲರೇಯಾ |  
 ಮಂದವತಿಯ ಬಿಡಿಸಿ ನಂದದಿ ಸಲಹೆವಾ || ೫ ||

ଅଦିତ୍ୟ

అరుణగిరియ యాత్రి ఇన్న శువరిగే దులఫభస్తో |  
 హరియ భజిషి ముప్పు రక్తాను ఈ గిరియాద |  
 (యంబియాద)  
 నరనోట్టి బందు ఆంతఃకరుణదిందలి యాత్రి |  
 భరదింద ముగిశలు హరి సంక్ష్టిస్తనాకను |  
 స్థిరవాగి ఈ గిరిగే కీరిదు ఇల్లగే బరలూ |  
 పెంచరేయాగి మహింతరవేషాళులొలూడి |  
 ఏచుగువ శాయాదల్లి తిరగువా సవదల్లి |  
 శరజన్మనయ్యానేషాదియా విజయివిరలరీయా |  
 ఎరవుమాడది తన్న వర శంగడాడిశవా || ४ ||

४३

ಅರುಣಾಚಲದ ಯಾತ್ರೆ ನಾಡಿದ ನರರಿಗೆ |  
ಅರುಣಾಚಲವಾಃ ವಿಜಯವಿಶಲ ವೇಲಿವಾ |

( ପାଠ୍ୟାନ୍ତର )

ಆ ನಾಲ್ಕಿದಾದರೂ ನೇನಿಯೇ ಅರುಣಾಚಲವಾಸಾವಾಗಾ |  
ಕೈನಲ್ಕಿ ನೀನಾ ವಿಜಯವಿಶಲಾ || ೮ ||

## ಅಧ್ಯಾತ್ಮಪ್ರಬಂಧ

ಮಧ್ಯಜ್ಞನಮಿಮ್ಮ—ಶುಭದಿ ೪೦

ರಾಗ ಸಾರಂಗ

ಧೃಷ್ಟಾಳ

ಮನಸೇಽಲಿ ಮಧ್ಯಜ್ಞನದ ಮಹಾಮಹಿಮ್ಮೆ ।

ಏಣಿಸಾಲಳವೇನು ಜ್ಞಾನಿಗಳಿಗೆ ।

ಕ್ಷೋಣಿಯೋಳಿಗೆ ಪುಟ್ಟಿ ಅನಂತಾಜನುವಾದಲ್ಲಿ ।

ಮಾತಾದೆ ವಾಡಿದಾ ದುರಂತಾವೆಂಬೋ ।

ಕಾನನಾ ರಾಸಿಗೆ ಈವ್ಯವಾಹನಣಾಗಿ ।

ತಾನಿಗಾಲಿಪ್ಪಾದು ತವಕದಿಂದ ।

ಗೇಣಿಗೇಣಿಗೆ ನಿಂದು ಯಾತ್ರಿಯಾ ಪತಿಕರಣಿ ।

ಆನಂದಾವಾಗುವದು ಅನುಸಾಲನೊ ।

ಭಾನುಕೋಟಿತೇಜಾ ವಿಜಯವಿಶ್ಲಂಜ್ಞೆ ।

ನಿಂದು ನಿತ್ಯ ಸ್ತುತಿಸೆ ಸಾನುಕೂಲಾವೇನ್ನು

॥ ೮ ॥

ಮಟ್ಟತಾಳ

ಕಶ್ಯಪ ವಿಭಾಂಡ ಖುಷಿಗಳೀವಾರು ।

ಹೃಷಿಕೇಶನ ಒಲಿಸುವೆನ್ನ ಎನುತಲಿ ।

ಕುಶಲಮತಿಖಲ್ಲಿ ವಶಧಿಯೋಳಿಗೆ ಯಮನಾ ।

ದೇತೆಯಲ್ಲಿಗೆ ಬಂದು ಕೃಷಿಭಾದಿಯ ತೊರೆದು ।

ಹರನಾಗಿ ಇರುತ್ತಿರೆ ।

ವಶದೇವ ತನಯಾ ವಿಜಯವಿಶ್ಲರೀಯಾ ।

ಶಿಶುವಿನಲಾಟುಚಿರ್ಣಿ (ತಿಕುತನಲಾಟಿ) ಸೋಡುವೆಂದು ।

ಶ್ರವಿಧಿತಾಳ

ಉಪಂ ತಪಸನು ವಾಡಾಲು ಉನ್ನರಿಗೆ ।

ಗೋಬಾಲಕೃಷ್ಣನು ಅಜುಂನ ಮರದೆಡಿಯಾ ।

ತಾ ಪ್ರೇಮದಿಂದಲಿ ಮುನಿಗಳಿಗೆ ತನ್ನ ಯಾ |  
 ರೂಪವನ್ನು ತೋರಿ ರಜನೆಯಿಂದ |  
 ತಪಸಿಗಾ ಮನೊ ಬಯಕೆಯ ಸಲ್ಲಿಸಿ |  
 ದೈತ್ಯದಿವರದನು ಮರಡಾ ಮಧ್ಯ |  
 ರೂಪವಡಗಿಸಿಕೊಂಡು ಪೋದಾನಂದಿನಾರಭ್ಯಾ |  
 ಭೂಪಾರಾದೊಳಿಳಿಗೆ ಮಧ್ಯಾಜುರುನನೆಂಬಾ |  
 ತಾ ಪೆಸರಾಗಿ ಈ ಕ್ರೇತ್ರ ಪೆಸರಾಗಿ ಈ ಕ್ರೇತ್ರ ಗುರುತಾದರೂ |  
 ನಾ ಪೇಳಾಲಿಂನ್ನಿನು ವಿಚಿತ್ರಾ ಅಣ |  
 ಮಾಪತ ವಿಜಯವಿಶಲರೇಯಾ ಅನಂತ |  
 ರೂಪಾನಗಣತಮಹಿಮಾ ಮೇರೆದಾನಿಲ್ಲಿ || ೩ ||

## ಅಟ್ಟಿತಾಳ

ಕಾರುಣ್ಯಾವೃತಾತಿಂಥಿ |  
 ಹಾರವಾಧಿದ ಕಾವೇರಿಯಾ ಸ್ವಾನವು |  
 ಶ್ರೀರಂಗನಾಥನಾ ಶ್ರೀಪಾದಪದುಮಾವ |  
 ಚಾರುಮನದಲ್ಲಿ ಸ್ವರಿಸುತ್ತ ಮಾಡಲು |  
 ಮಿರಿದ ದುರಿತದ ವಾರಿಧಿ ಬಶಿ ಸಂ |  
 ಸಾರದಿಂದಲಿ ಖದ್ದಾರವಾಗುವದು |  
 ಆ(ವಾ)ರುಕೆಂದ್ರವಂದ್ಯ ವಿಜಯವಿಶಲ ತಾನೆ |  
 ಭಾರಕರ್ಥನಾಗಿ ಸಾರೆದಲಿಪ್ಪಾ || ೪ ||

## ಅದಿತಾಳ

ಎಲ್ಲಿ ಪ್ರೇಗದಿದ್ದ ಪಾಪ ಇಲ್ಲಿ ಬಿಟ್ಟುಪೋಷದು |  
 ಎಷ್ಟನಿತು ಯಾಶ್ರಿ ಬಿಡದೆ |  
 ಉದ್ದುದ್ದು ಮಾಡಿ ಇಡ್ಡಲೇ ವೇಗಾದಲ್ಲಿ |  
 ಸಲಲ್ಲಿದ ಸಂಕಯ ಹರಿಯ |  
 ಬಲ್ಲವರಂಗೆ ಇದರ |

ನೊಲ್ಲಿ ಒಂದು ಕೇಳಾಲು ಶೈಲಿ |  
 ವಲ್ಲಾವಾಗುವದು ಸಿದ್ಧಾ |  
 ಬಲ್ಲಿದ ಶ್ರೀ ವಿಜಯವಿ |  
 ತಲನ ಕರುಣದಿಂದ |  
 ಚಲ್ಲಿಕ ನಡತಿ ಪೋಗಿ  
 ಒಳ್ಳೆ ಘಲ ದೊರಕಾವವೂ || ೫ ||

ಇತಿ

ಮಧ್ಯಾಜ್ಯಾಜುಂದ ಯಾತ್ರಿ ವಾಡಾಲು ಮನವರಿತು |  
 ಬಿದ್ದುಹೋಹದು ಘಲಾನೀವ ವಿಜಯವಿಶಲ || ೬ ||

### ಶ್ರೀ ರಂಗನಾಥ ಮಹಾತ್ಮೆ—ಸುಭಾದ್ರಿ ಜಿಗಿ

ಕಾರೇರಿ ಸ್ವಸಮೀನರ್ಥ ಕರುಳಿ ಭೂತಾತ್ಮಃ ಕೃಂಬಾವಿಕ್ಷತ್ವಾಂಖಃ |  
 ಶಮಯಂಚಿಯಾ ಇ ಧರಯಾ ಸೇಪ್ಯೋಽತಿ ಭಾವ್ಯೋವಿಭುಃ |  
 ಹೇನ್ಯೇರಾವರೆಂಷಿತ್ವೈ ಕೃತನಿಃ ತೇಷಾಂಗರಾಯಿಸದಾ |  
 ಭಾವೇಮೇವಿಧಿಪುಷ್ಟಿರಣ್ಣಧಿಪತಃ ಶ್ರೀರಂಗನಾಥೋಽಸ್ತಯಮ್ಯಾ |

ಇಗ ವರಾಳಿ

ಧ್ವನಿಕಾಳ

ರಂಗರಂಗ ವಿಹಂಗತರಂಗ ತು |  
 ರಂಗವದನ ತುರಂಗಭಿಳರ ಮದ್ರನ |  
 ರಂಗ ಭಕ್ತರಂಗದೊಡಿಯಾ ತಾ |  
 ರಂಗ ಚಾಪಾಪಾಣಿ ಸಂಗಿತಲೋಲ |  
 ವಾಂಗಳಂಗ ಶ್ಲಂಗನಾಯಕ ತಾ |  
 ರಂಗವಹಿಮು ಪಾತಂಗ (ಕುಲೋದ್ಧಾರ) (ಕುಲೋದ್ಧವ) |  
 ರಂಗ ನಿಷ್ಪಂಗ ದೊಷಾಸಂಗಾ ಸತತದೂರಾ |  
 ತುಂಗ ವಿಕ್ರಮ ಭುಜಂಗಶಯನಾ, ನೂ |

ತಂಗ ವರದ ದೈತ್ಯಭಂಗ ಕೃತ್ಯರಸಿಜ |  
ಭೃಂಗ ಭಾನುತೇಜ ಗಂಗಾಜನಕ |  
ಜಂಗವು ಸಾಫ ವರ ಜಂಗುಳೀ ಪರಿಪಾಲ |  
ರಂಗಮಂದಿರ ವಾಸರ ರಂಗರಂಗೀಶಾ |  
ರಂಗ ಮುಕುರುತಿ ನೀಲಾಂಗ ವಿಜಯವಿಶಲ |  
ಉಂಗರಿಗೊಲಿವ ಶಿರುವಂಗಳೀಶಾ || ೧೯ ||

## ಮಾಟ್ಟಿತಾಳ

ಸರಸಿಜಭವನಿಂದ ನಿರುತ ಹೈಜಿಗೊಂಬ |  
ವರ ಶ್ರೀರಂಗದೇವಾ ಧರಣಿಯೋಽಗಿ ಸವಿತರವಂತಕೆ ಒಂದು |  
ಹಂಪರಂಪರಾದಲ ಮೇರೆದು ಪಾರಂಪರೀಯ |  
ಅರಂಬಣ ಕೂಡ ಪರಮತೋಽಪದಲಿಷ್ಠ |  
ಕರುಣಾಂಬುಧಿರಂಗ ವರಮಂದಿರವಾಸ |  
ವಿಜಯವಿಶಲರೇಯಾ |  
ಶರಣರ ಮನಕೆ ಗೋಚರವಾಗುವ ದೈವಾ || ೨೦ ||

## ರಂದಕತಾಳ

ಆಜರಾಯನುದರದಲ ಸ್ವಜಿಸಿ ದಕರಥರಾಯಾ |  
ಭಜಿಸಿ ಪದದಾನಂದು ಶ್ರೀಜಗದ ಒಡಿಯನ್ನು |  
ಅಜನ ತಾತನು ಪುಟ್ಟಿ ರಜಿನಿ ಚಾರನು ಕುಟ್ಟಿ |  
ನಿಜಸತೀಯಾ ಕೂಡ ಪರಂಜನೇತ್ರ ಮೇರದಾನು |  
ರಜದೂರ ವಿಜಯವಿಶಲ ರಂಗರಾವಾ |  
ಭಜಿಸುವರ ಮನೋನ್ರಜಾವಂಧದೂರ || ೨೧ ||

## ರಘುರಾಜತಾಳ

ಭಕ್ತ ವಿಭೀಷಣನ ಭಯವನ್ನೆ ಪರಿಹರಿ |  
ಉತ್ತರೋತ್ತರಿರುವಂತೆ ಅಭಯಾವಿತ್ತು |

ಭಕ್ತಿಗೀ ಒಲಿದು ತಿರುಗಿ ಪ್ರೇರಿಸು ಎಂದೇನಲು |  
 ಉತ್ತರಕೆ ಶಲೀವಾಗಿ ಬಿಸ್ಸೆಗ್ಗಿಸಿದಾ |  
 ಚಿತ್ತದೇಹಡಿಯಾ ರಾಮಾ ನಿನ್ನನಗಲಿ ಕಾಲಕಳ |  
 ಪ್ರತ್ಯೇ ಇರಬಹುದೆ ನಂಬಿದ ದಾಸರೂ |  
 ಭೃತ್ಯ ಸುಡಿದದನು ಲಾಲಿಸಿದಾ ಸಪ್ರೇರ್ತತ್ವಮಾ |  
 ಇತ್ತೊನ್ನ ವರ ಮೂತ್ರಿಯನು ಪಾಲಿಸೇ |  
 ಸತ್ಯಸಂಘಾರಾಮು ರಂಗ ವಿಜಯವಿಶಲ |  
 ಹತ್ತಾವತಾರದ ಪುರಃಷ ಸಿರಿ ಅರಸಾ

|| ೪ ||

### ಶ್ರೀವಿಧಿತಾಳ

ತ್ವೇಷಣಿಗಳಹದಲೆ ನಿನ್ನ ಪುರಕೆ ವೈದು |  
 ಕಡುತ್ವಾಚೆ ಮಾಡಿಂದು ಹೇಳಲಾಗಿ |  
 ತ್ವೇಷಣಾಪಟ್ಟಿ ವಿಭೀಷಣ ಶಿರಸಾವಹಿಸಿಕೊಂಡು |  
 ನಡದು ಬರುತೀರಲು ಹರಿ ಮಾಯಾದಿಂದ |  
 ಶಢಧಾದಿಯಲ್ಲಿ (ದಾದಿಲ್ಲಿ) ಬಂದು ಸಾಗದಂತಾಗಲು |  
 ಒಡನೆ ಸಾಹಸಮೀರಿ ಕೇಳಾಲೇಳಾಡಿರೆ |  
 ಧೃಡಾಗುಂದಿ ವಿಭೀಷಣ ನಿಂದಿರಲೂ |  
 ಒಡಿಯಾ ಪ್ರಣ್ಯರಣೆಯವಾಸಾ ರಂಗರಾಯಾ |  
 ಒಡವರ ದಾತ ಶ್ರೀವಿಜಯವಿಶಲರೇಯಾ |  
 ಸದಗರದ ಮಹಿಮಾಮೇರದಾನಂದು ಮೊದಲೂ

|| ೫ ||

### ಅಪ್ಪಿತಾಳ

ಭಕ್ತಿಗೀ ವರವಿತ್ತು ಸುಖ ಸಾಂದ್ರದೇವ |  
 ವಿಕಳಾನಾಗಾದೆ ನೀಸಕಲ ಕಾಲಾದಾಲಿ ಅಚ್ಯಾ(ತ್)(ಕ)  
 ನಾಗಿರು ಎಂದು |  
 ಶಕುಲಾತಿ ಬಿಡಿಸಿ ಸಾರೆ ಕರೆದು ಸೇಳದ |  
 ರಕ್ಷಸರ ಪುರವಾಸಕ್ಕೆ ಸಲಾಲ್ ಎನಗಿರತಕ್ಕುದಲ್ಲಾ ವೆಂಡೂ |

ಲಕ್ಷ್ಮಿ ಮಿ ರಮಣ ಹೇಳಿ |  
 ಅಕಳಂಕ ರಂಗೇಶಾ ವಿಜಯವಿಶಲ ತಾ |  
 ರಕವಾ ವಿವಾನದಲಿ ಮುಕುತಾಥಾರ್ಥನಲಿವಾ |

## ಅದಿತಾಳ

ತೇಜೋಮಯನು ಇಲ್ಲಿ ರಾಜಿಸುತ ಪವಳಿಸಿದ |  
 ರಾಜಾ ಸರೋವರದಲ್ಲಿ ರಾಜಾ ರಾಜಾರಂಗರಾಜಾ |  
 ರಾಜಶೇಖರ ಬೊವ್ಯಾಸುರರಾಜ ಗಂಧವಾರ್ಥದಿಯಿಂದ |  
 ಪೂಜಿಗೊಳುತ ಪೂಣ್ಯವಾಗಿ ನಿ |  
 ಕೂಡಿದವರ ಪೂರವ್ಯತ್ತಾ |  
 ಮೂಳ್ಜಗದೊಡಿಯಾ ರಂಗಾರಾಜಾರಾವಾ ವಿಜಯವಿಶಲ |  
 ಯೋಜನವಾರಕೈ ನೆನಿಯವಾಜಾದೆ ಸತ್ಪುಣ್ಯಸೀವಾ || ೭ ||

## ಜಡ

ಉಭಯಾ ಶಾವೇರಿಯಾ ವಾಸಾ ಅನಿವಿಷಾಧೀಶಾ |  
 ನಿಭುವೆ ರಂಗರಾವಾ ವಿಜಯವಿಶಲರೇಯಾ || ೮ ||

## ಶ್ರೀ ರಂಗನಾಥಮಹಿಮಾ—ಸುಳಾದಿ ೫೭

ನವಾಂಭೋದವೀಲಃ ಸ್ವರದ್ದೇಮಜಾಲಃ  
 ಸ್ವರಚ್ಚಿತ್ತಲೋಳಃ ಸುರಶ್ರೇಷ್ಠಪಾಲಃ |  
 ಶ್ರಿಯೇರಂಗಧಾ ಮಾರ್ತಸ್ಯಯಂ ಪುಣ್ಯನಾಮಾ  
 ಮಹ್ಯೇಶ್ವರ್ಯಾಸೀವಾ ಗುಣಸ್ವಾಮಿ ಭೂಮಾ ||  
 ಹಿತ್ಯಾಹರಜಟಾಗಂಗಾ ಯುತ್ತಿಂದುದೇತಪತ್ತಃ |  
 ಚಂದ್ರಪುಷ್ಟರಣೀ ಸೇಯಂ ಮಂದಭಾಗ್ಯಾಸಾಸೀವತೇ ||

ಶ್ರೀ ರಂಗನಾಥಮಹಿಮಾ—ಸುಳಾದಿ ೫೭

ರಾಗ ಭೈರವಿ

ಧ್ವನಿಶಾಳ

ಇಂದ್ರಾದಿಗಳು ತನ್ನ ಸಂಪಣಿಯಾ(ಸಾರೆ, ತಾ)(ಕ್ಷಮ್ಯೇತಾ)|  
ವಂದಾರು ಪ್ರಾಕಾರಾ ಒಂದಾರು ಬೀದಿಯೊಳು |  
ನಿಂದು ನಿರ್ವಳರಾಗಿ ಒಂದೊಂದುಪರಿ ರಂಗ |  
ಮಂದಿರದಲ್ಲಿದ್ದ ಇಂದಿರೀಶನ ಪಾದ |  
ದ್ವಾಂದ್ವನ ಎಣಿಸಿ ಒಂದೊಂದು ಗಣಗಳ |  
ನಂದವ ನೆನವುತ್ತ ಮುಂದುಗಾಣದ ಶುಖಿ |  
ಸಿಂಧುವಿನೊಳಿಪ್ಪರು ಕಂಡರವನ್ನು ತೂಗಿ |  
ಗಂಧವರ್ತಂಬರ ನಾರಂಧನು ಮಹಾ ಹತಿ |  
ಯಿಂದ ನುಡಿಸಿ ತಾರಾ ಮಂದರದಿಂದಲಿ |  
ಕಂದೆರದೂ ಮುಚ್ಚಿ ಕಂಡನ ನುಡಿಯಂತಿ |  
ಒಂದೊಂದು ಕೇರಿಸಿ ವಂದನೇಮಾಡಾಲು |  
ಬಂದ ಕರೀರ ಸಾಲಾದೆಂದೆಂಚೊ ಗಾದೆಯಾಗೆ |  
ಮಂದರಧರ ಗೋವಿಂದ ವಿಜಯವಿಶಲ |  
ಮಂದರವಿಗ್ರಹ ಒಂದೆ ದೈವವೆ ರಂಗ                            || ೮ ||

ಮಟ್ಟಿತಾಳ

ರಂಗ ರಂಗ ರಂಗಾಧಾಮಾರಂಗ ಕಸ್ತ್ರಿರಂಗ ಕಾನೇರಿ |  
ರಂಗ ವೈಭೀಳಿಗರಂಗ ಜಗದಂತರಂಗ ರಂಗರಂಗನಾಥಾ |  
ರಂಗಶಾರಂಗ ದುರಿತಸಂಘ ದೂರ ರಂಗ ದಸುಜ |  
ಭಂಗತೌರಿ ರಂಗರಾಮಾ ವಿಜಯವಿಶಲ  
ರಂಗೇಶ ರಂಗಮಂದಿರವಾಸ                            || ೯ ||

ಶ್ರವಿದಿತಾಳ

ಸಪುತ ಪ್ರಾಕಾರವೆ ಸಪುತಾವಾಂಧಿ ಎನ್ನಿ |  
ಸಪುತ ಬೀದಿಗಳು ಸಪ್ತಾದ್ವೀಪ ಎನ್ನಿ |  
ತಪ್ತಿಕಾಂಚನವುಯ ಸಾಮೇರು ಪರಮತ |

ಗುಶುತ ಮಹಿಮಾನಿಸ್ಯ ಶ್ವಾಸವೇನ್ನಿಂ |  
 ಸಪುತ್ರಾಶ್ಚ ಚಂದ್ರಮಾಬಿಡದೆ ತಿರಗುವರೆನ್ನಿ |  
 ಸಪುತ್ರಾಬಿಷಿಗಳಲ್ಲಿ ವಾಷಾವನ್ನಿ |  
 ಸಪುತ್ರಿರೆದು ಲೋಕದಲಿ ಇದು ಹೆಗ್ಗಳವೇನ್ನಿ |  
 ಶಪುತ್ರಮಾಡುವರೊಡಿಯಾ ವಿಜಯವಿಶಲರೇಯಾ |  
 ಕುಷಿತರ ಸಂಹಾರಾ ಭಕ್ತಾತರ ಉದ್ದಾರಾ || ೪ ||

## ಅಟ್ಟಿತಾಳ

ಆವಾನಾಜರು ಬಂದು ಭಾವಾಶುದ್ಧದಲ್ಲಿ |  
 ರಾವಣಾಂತಕ ನಿದ್ರೆ ಈ ವೈಕಂತವ |  
 ಸೇವೆಯ ಮಾಡಾಲು ಸಾವಿರಬಗೆಯಿಂದ |  
 ಶ್ರೀ ವಾಖುದೇವನು ತಾರ್ವೋದಗಿ ಬಂಡು |  
 ಕೋವಿದರನ ಮಾಡಿ ಪಾವನರ್ಹಳಡುವ |  
 ಕಾವೇರಿನಿವಾಸಾ ವಿಜಯವಿಶಲವಂಗ |  
 ದೇವನಹ್ನೇತ್ರನ ಆವಂಣಿದನು || ೫ ||

## ಅದಿತಾಳ

ಬಯಸಾದಿರು ವೇಲು ಲೋಕ ಬಯಸಾದಿರು ನಾಗಲೋಕ |  
 ಬಯಸದಿರು ಸ್ವಗ್ರಹ ಸಕಲ ದಿಕ್ಷಾಲಕರ ಸುಖಗಳ |  
 ಬಯಸು ಮನುಜಾ ರಂಗಹ್ನೇತ್ರದಲ್ಲಿ ಒಂದುದಿವಸಾದಿದ್ದು |  
 ದಯಬಯೋಸಿಧಿಯ ಪಾದ ಭಯಭಕುತ್ತಿಲಿಂದ ನೋಡೆ |  
 ಬಯಲಾಗುವದು ಪಾಪಾತ್ಯರ್ಯಕಾಲದಲ್ಲಿ ವೋಲಿದು |  
 ಜಯಾ ಮಂತ್ರಿರಂಗಾ ವಿಜಯವಿಶಲ ಸಿರಿಮಣ್ಣಾ |  
 ಈಯಬಲ್ಲ ಈಪರಿಗಾಯನ ಮಾಡಲುವೇಗ || ೬ ||

## ಜತಿ

ವಿಧು ಪುಷ್ಟರಣಿಯಾ ನಿವಾಸ ಶೇಷಣಿಯಿ |  
 ಮಧುವೈರಿ ವಿಜಯವಿಶಲ ರಂಗಧಾವಾ || ೭ ||

## (ಅಳಿಗಿರಿ) ಮಥುರೆ—ಸುಳಾದಿ ಜಾ

ಯಸ್ಯಾಂತಕೋಂಪಿ ಶಿರಸಾ ಧತ್ತೇದಾಸ್ಯಾಂ ತಪಸ್ಯಿಭನ್ |  
ಸಸ್ಯಾಂದ್ವ್ಯಾಷಭಕ್ತಿಲೀಂದುರಷ್ಟ್ಯಾಂ ಶ್ರೀಯಸೀ ಹರಂ ||

ರಾಗ ಧೃವತಾಳ

ವೃಷಭಾಚಲ ನಿವಾಸಾ ಮಣಿಜನ ವಃನೋಲ್ಲಾಸಾ (ಹಂಸಾ)  
ಪಶುಪತಿ ಪಾಲಕ ರಕ್ಷಣ ಮತ್ತು ಕರೂಲಾ |  
ನಿಶಕರವದನ ರಂಜಿಸುವ ಸಿರಿ(ಪತಿ) ಪದನೆ |  
ಅವನು ಶ್ರುತಾಪ ಶಂತಾಮು ಸಜ್ಞಾನಾದಿನವಾ |  
ನಿಶಿಷ್ಠರ ದಾಹಕ ನಾಗಶಯನಾ ವಾಹನ ಗಹನ |  
ವೃಷಭಾಸುರಮರ್ದಣಾ ತೋಽಭಿಷುವಗಿರವರ್ಥನೆ |  
ಬಿಂಜದಳನಯನ ಕುಸುಮೇಶಾನಯ್ಯನೆ |  
ವಸುಧಿಗಧಿ ಅಳಿಗಿರಿವಾಸ ತಿಮ್ರಲೀಕ |  
ವೇಶರಾದ ವಿಜಯ ವಿಶಲ ಸೌಂದರ್ಯಾನೆ ನೆ |  
ಮಿಷನೆ ನಿತ್ಯಾ ಪಾಲಿಸು ಎನ್ನೂ ಒಡಿಯಾ || ೮ ||

ಮಟ್ಟತಾಳ

ಮುನಿ ಮಂಡುಕ ನಂಬುವನು ಬಲು ಹೆರುವದಲ್ |  
ವನಜಾಕ್ಷನ ಪಾದಾವನು ಕಾಂಬುವೇನಂದ್ರಾ |  
ಅನುನಯದಲಿ ಸಾಧನ ಕೇವಲವಾಗಿ |  
ಮನಮಾತಿದನು ಪ್ರಾ (ಪ್ರಾ)ವಣ ಗತಿಯಂದಲೆ |  
ಫೈನ ವೃಷಭಾದ್ರಿ ಸಾಧನ ಅಳಗಿರಿ ತಿಮ್ರಾ |  
ಎನ್ನ ಮನದೊಡಿಯಾ ಶ್ರೀ ವಿಜಯವಿಶಲರೀಯಾ |  
ನೇನವರ ಮಾತನು ಶಲ್ಲಿಸುವನ್ನು || ೯ ||

ರಂಜಕತಾಳ

ಮುನಿ ಇಲ್ಲಿ ಬಹುಕಾಲಾ ಕುಳತು ತಪನೆಸಗೆ |  
ವನಜಸಾಭನು ಬಂದನು ಮೆಚ್ಚಿ ಕರುಣದಲ್ಲಿ |

మణిమయవాద భూషణవాసాదింద దరు ।  
 శనవిత్త శ్రిరూపవను తోరిశుక్తలి ।  
 దనుజార ఆళగిర శమ్మ విజయవిరల ।  
 మినెగువ మధుర పట్టణ నిలయ దేవ

॥ ५ ॥

## ర్ఘుంహేతాళ

ఇత్తలిపరి కరలిత్త బోవ్వును తన్న ।  
 తేత్తిగర కూడాలిత్త వాలగ ఒందు ।  
 సుత్తబరుతా ముసిస్తోత్తమా నాచదనై ।  
 విశ్రంసిదను ఈ పృథ్వి వహిమే ।  
 అత్తవాంగా తాగి తేత్తిసక్కోటి దే ।  
 వతిగళ కూడ నలి ముత్త ఒండై ।  
 కత్తుమడి ఎందదలి కృత్తుమాడను న ।  
 గుత్తలి వృషభభవంతదేదియా ।  
 తోత్తినా మాగగొలిద విజయవిరల దే ।  
 పోత్తుమ ఆళగిరయా ఆత్మంతమహిమా

॥ ६ ॥

## తృవిదితాళ

వేదలు శ్రీహరం దానావదగి ఛేడిదండ్రి ।  
 తుదినబూ ప్రోగి సోచిదా సమయదల్లి ।  
 ముదదింద ఒంగిరా వరుణుదకొబరలు ఆజనై ।  
 పదవతోళయే నొప్పురదావళగే జలాసిల్లే ।  
 శదర విల్లాదలే ఖలిద జలవిత్త ప ।  
 రిదుద తివ సిమ్మల్య నెది జూన్నవి ఎసిసితీ ।  
 అదుకూవెనిసాలిల్లా సదమల వెన్నిరో ।  
 పదుమా సంభవనా యాగదా ఉపచారక్షే ।  
 పదగిందాలంది క్షీలద తప్పులల్లిగే ।

ಪದುವನಾಭನು ಕರುಣಾದಲಿ ಇಲ್ಲಿಗೆ ಬರಲೂ ।  
ಜದುರಾ ಅಳಗಿರಿರಾಯಾ ವಿಜಯವಿಶಲರೇಯಾ ।  
ಮಧುರಾಪುರದ ಸೌಂದರ್ಯದ ಪುರುಷಪುಣ್ಯತ್ವಾ ॥ ೫ ॥

ଅପ୍ରତାମ

ಕೃತುವಾಲಾವಾದಾಳು ಪಿತಾಮಹಾ ನೋಡಲು ।  
 ಅತಿಶಯದಲಿ ವೇಗವತಿ ಎನಿಸಿಕೊಂಡು ।  
 ಶ್ವೇತಯೈಳೊಬ್ಬು ಮುಂದವುತ್ತಿ ಬಂದು ಸೇವಿಸೆ ।  
 ಚತುರಾಘಾರ ಶುಲಭ ಭಕ್ತಿಯಿಂದ ವಾಡಲು ।  
 ಪ್ರತಿಗಾಣೆಯಲ್ಲಿ ಭರತೀಂಡನೊಳಿಕ್ಕೆ ।  
 ಶ್ರುತಿ ರಾವಾಯಣ ಭಾರತ ಪಂಚರಾತ್ರಗವೂ ।  
 ತತ್ತ್ವಿಯೊಳಿದಾರು ವಾತಿವಂತಾರಿಗರಿಂದೂ ।  
 ಗತಿಪ್ರದಾಯಕ ಶುರತತಿಪಾಲಕ ದಿತಿ ।  
 ಸುತ ನೃಷಂಭಾಷುರಹತ ಅಳಗಿರಿವಾಸ ।  
 ಪತಿತಪಾವನ ಸಿರಿ ವಿಜಯವಿಶಲರೇಯೂ ।  
 ಸತತ ಸೌಂದರ್ಯಾರ ಮೂರುತಿ ಎನಿಸುವ ನಾವೂ ॥ ೬ ॥

ଅଧ୍ୟାତ୍ମ

ವಟಬೀಜಾದಂತೆ ಪುಣ್ಯಫೈಟಿಸೋದು ಇಲ್ಲಿ ಒಂದು ।  
 ಫಾಟಿಕಾವಿದ್ವರೆ ಇಂದು ಸಟಿಯಲ್ಲ ಶುದ್ಧಾವೇಸ್ಸಿ ।  
 ನಿಟಿಲನೇತ್ತನು ಸುರಕ್ಷಿತ ಹರುಷಾದಲ್ಲಿ ।  
 ನಟಣಿ ನೂಡುತ್ತ ಸ್ತುವ ಪರಿಸುತ್ತ ಹಾಣುವರೂ ।  
 ಪಟುತರವಾಗಿ ಜಾಜ್ಞನಕುಟಿಲರಹಿತದಿಂದ ।  
 ಧಿಟ್ಟೆ ಅಳಗಿರಿ ಮಧುರಾ ಪುಟೊಭೀದನಿ ನಿವಾಸ ।  
 ವಟಪತ್ರಶಾಯಿ ವಿಜಯವಿಶಲನ್ನಾ ನಾಮರಷಾ ।  
 ಶ್ರೀಟಿಯಾದರೂ ಬಿಡದೆ ಗುಟುಗುಟು ಸವಿದುಂದು ।  
 ಕರಿಣ ಪದವೀಯ ಸಂಕಟ ಉದಮು ಸುಶೀಯಾಗೇ ॥ ೯ ॥

ಇತಿ

ಮೂರುಯೋಜನಾ ಸೈತ್ರ ಯಾತ್ರಿನುದದಿಂದ ಮಾಡುವದು |  
ಜೋಡಿರಾರ ಗುರು ವಿಜಯವಿಶಲಾ ತಿಮುಂಲ ಪ್ರೇರಿವಾ || ೮ ||

### ಅಳಗಿರಿ—ಸುಖಾದಿ ಜಾ

ರಾಗ ನೀಲಾಂಬಿ

ಧೃವತಾಳ

ನೀಲಾ ಮಾಡೆಕಾ ವಜ್ಞಾ ರತ್ನಾ ಭಚ್ಚಾ ವೈಧೋಯ್ ಪ್ರ |  
ವಾಳ ಗೋಮೇಧ ಹೋಕ್ಕಿ ಕ ಪುನ್ಯರಾಗಾದಿಂ |  
ಕೇಲಿಸಿದ ಮಲಕು ರುಳರುಳ ಅಳಧಳಃಯುನಾನ |  
ಹೋಳಿಯಾ ಕಂಡೆನಾ ಕಣ್ಣೆಲಿ ತಿಮ್ಮನಾ |  
ಫಾಲಾ ಮೃಗನಾಭಿ ಶುತ್ತಿವ ಪಟ್ಟಿಷುತ್ತಾ ಪೂ |  
ವಾಲಿಗಳು ತೂಗೂತಿರೆ ನವಪರಿವುಳವೂ ಕ |  
ವೈಲಾ ಚಿತ್ತಾ ಬರದಾ ಕದಪು ವಚ್ಚಿದಾ ಕಪ್ಪು |  
ನೀಲಾ ಕುಂತಳ ಕೇಶ ಮೃದ ಕೋನುಲಾಕಾಂತಿ |  
ಭೂಲಲಿತಾ ಭಾಲಾ ಲತೆ ಚಿಗುವಾರುಯೋಕಂಡೆ |  
ಮೇಲು ಕುಂಡಲಾ ಮಕರ ಕನ್ಫಂತ್ತಾದಿಪ್ಪು ನಿ |  
ಶಾಲಾಯುತ ಸೀತಳ ಕರುಣರವ ಪೂಣ |  
ಥಾಳಿಸುವ ನಯನಾ ಶಾಂಖಾನ ನಾಸಾನನ ಕಂಡೆ |  
ಸಾಲುದಂತಪಜ್ಞಾ ಬಿಗಿ ಮಾಗುಳಾಗೆ ಕಂತ್ರಿಕ |  
ಎಳೀಳು ಲೋಕವನು ಮುಸುಕಿರಲೂ ಬಿಂಬೋಷ್ಟು |  
ವಾಲಾಯ ರವಿ ಚಂದ್ರ ವಂದೆಶೆಯಲ್ಲಿದ್ದಂತೆ |  
ವೈಲುತ್ತಿದೆ ಸ್ವರ ಎಳಿವತ್ತರನ ಸೋಲಿಸೆ |  
ಬಾಳಿತ್ತಕ್ಕೆಳಸಾಗೆ ಬೆಳ್ಳು ಒಪ್ಪಾಲು ಕಂಡೆ |  
ನೀಲ ಲೋಹಿತ ವರದ ವಿಜಯವಿಶಲಾ ವೈಪಭ |  
ಕೈಲವಾಸಾ ಆಳಗಿರಿ ರಾಯನ ಕಂಡೆ

|| ೯ ||

### ಮಟ್ಟತಾಳ

ಚೆತುರ ಭುಜ ಬೂಹು ಹಸ್ತಾಂಗುಲಿ ಮುದ್ರೆ ।  
 ರತುನ ಕಂಕಣ ಕಡಗ ಕೇಯಾರ ।  
 ಸತತ ಧರಿಸಿದ ಕಂಪಾರಿಗದ ।  
 ಶತಪತ್ರಾಯಾಧಾ ಶೋಭಿಷುತ್ತಿಲೆ ಕಂಡೆ ।  
 ಶತ ಧೃತಿ ಜನಕ ಶಿರವಿಜಯವಿಶಲ ವೃಷಭಾ ।  
 ಶ್ವಿತಿಧರ ನಿವಾಸಾ ನಿಗಮವಂದ್ಯನಕಂಡೆ                            || ೭ ||

### ಶ್ರೀವಿಧಿತಾಳ

ಉರು ಉದರಾ ಸೂನಾಭಿ ಕಂಬುಕಂದರ ದಿವ್ಯ ।  
 ತೆಂ ವತ್ಸ ಕೊಷ್ಟುಭ ತುಲಸೀದಾಮಾಹಾರ ।  
 ಸರಿಗೆ ನಾಯವಳ ವನಮಾಲೆ ಪ್ರೇಜಯಂತಿ ।  
 ಹರ ಹೀರ ಪಚ್ಚ ಪದಕಾ ಮುತ್ತಿನಹಾರ ।  
 ಧರಿಸಿದವನಕಂಡೆ ನಾನಾ ಪ್ರಷ್ಣವಕಂಡೆ ।  
 ಕಿರಿ ಘಂಟೆ ಗೆಜ್ಜೆ ಕಾಂಚಿ ವಡಾಂಡಾ ವಸನ ।  
 ಕಿರಿಬಟ್ಟಿನಾಕೆಳಗೆ ಒಪ್ಪುತ್ತಿರಲೂ ।  
 ಏರಗೂವಾ ಕರಾರ ನಡುವಿನಲಿ ಕಿಕ್ಕಿರಲು ।  
 ಚಿರಿದು ಮಲ್ಲಿರ ಗಂಡ ಮಲ್ಲಾಗಂಟ್ಟೂ ।  
 ಭರದಾ ಉಡಿಗೆ ತೊಡಪು ವುಲಿವಾಬಾವಲಿಧಿರಾ ।  
 ಪುರುಷ ಹರಾಕ್ರಮನ ಕಂಡೆ ಮನದಿ ।  
 ಅರೀರೆ ಜೋರರ ಗುರು ವಿಜಯವಿಶಲ ವೃಷಭಾ ।  
 ಗಿರಿವಾಸಾ ತಿಮ್ಮಾಯ್ಯ ಅಳಿಗಿರಿರಾಯಾ                            || ೯ ||

### ಅಟ್ಟತಾಳ

ಉರು ಜಾನು ಇಂಫೆ ಗುಳ್ಳ ಪ್ರವದ ಪಾದ ।  
 ತೋರುವಾ ನಬಿಕಾಂತಿ ಸುರಗಣ ಶಿರದಲ್ಲಿ ।  
 ಭಾರಣಿಭಾಗಿದ್ದ ಮಕುಟಿ ಪ್ರಕಾಶನ ।

ಮೀರಿ ತಿರೋಭಾವ ಗೈಸಲು ಸಂದಣೆ ।  
 ತಾರು ದಟ್ಟಿಡಿಯಾಗಿ ಉದರಿದರನೆ ವಿಸ್ತೃತಿರುವೇಗಾ ।  
 ತಿರಮುಳಲಂತೆ ತೋಭಿಸಿ ।  
 ಜಾರು ಮುತ್ತಿನ ಪಂಡಿ ನೂಪುರಾ ಕಡಗಾ ಬಂ ।  
 ಗಾರದ ಗೆಜ್ಜೆ ಸರದಳ ಹದ ತಳ ।  
 ವಾರಿ ಜಾದಿ ರೇಖೆ ಪರಿಪರಿಬಗಿಯಿಂದ ।  
 ಸಾರ ಸುಂದರ ಸಿಕ್ಕೆ ಬೇಡಿದಾಢ್ವವನೀವ ।  
 ಆರಾಧಿಪರಿಗೆ ಅನುಗಾಲಾ ತಪ್ಪದೆ ।  
 ಕಾರುಣ್ಯ ಮೂರುತಿ ವಿಜಯಾವಿಶಲದೇವ ।  
 ವರೇಷಾಘಾ ವೃಷಭಾದ್ರಿ ನಿಲಯಾ ಶುಭಕಾರ್ಯಾ

॥ ೭ ॥

## ಅದಿತಾಳ

ಸುಂದರಾ ರಾಜ್ಞಾ ರಾಜತೇಜ್ಞಾ ।  
 ಇಂದಿರಾ ನಾಥಾ ಪಾವನ ಪಥಾ ।  
 ಅಂದಿಗೆ ಇಂದಾಲಿ ಆನಂದದಲಿ ।  
 ಅಂದು ಪಡೆವನಾ ಕಂಡೆ ।  
 ಸುಂದರ ರಾಜ್ಞಾರಾಜ್ಞಾ ತೇಜ್ಞಾ ।  
 ಇಂದು ತುರಗ ವಾಹನನಾಗಿ ।  
 ಅಂದಾ ವಿವಾನದಾ ಮಧ್ಯದಲ್ಲಿ ।  
 ಜಂದಾದಿ ವೇರೆಯುತ ಬರುವನಕಂಡೆ ।  
 ಮುಂದೆ ಉರಗ ವಾಹನನಾಗಿ ।  
 ಬಂದನು ಪ್ರೌಜಿಯಗೊಳುತ್ತಾಲಿ ಆಲ್ಲಿಂ ।  
 ದಾಂದದೇಳು ಕುಳಿತದು ಕಂಡೆ ।  
 ವೃಂದಾವನ ಶ್ರೀಯ ವಿಜಯವಿಶಲ ದೀನಾ ।  
 ಬಂಧು ವೃಷಭಾದ್ರಿವಾಸನಕಂಡೆ

॥ ೮ ॥

జతి

న.షి మండోక వరద విజయవితల కిమ్మా |  
వృషభాద్రినిలయ అళగిరిరాయనకండి || ౬ ||

**శురంగప్రేత్ర పంజతిరుపతి—సుఖాది జాజ**

రాగ శంకరాభరణ ధువకాళ

ఒలిగొలిదు ఒండదేందు ముఖరుతి |  
కళసాజూగొలిదదేందు ముఖరుతి |  
భులిరె భృగుగొలిదదేందు ముఖరుతి |  
సలే నారందగొలిదదేందు ముఖరుతి |  
చలువ సప్తరిగొలిదదేందు ముఖరుతి |  
ఇంయోళు మహేంద్రాచలదల్లి మేరివా |  
గ్రీ దృష్టవాద పంజ ముఖరుతి |  
ఒలిదవరిగె సుఖవా వానాదిరథవా |  
ఫలదంతా విజయవితల వామరుతి |  
ఒలగొలిదు ఒండాదేందు ముఖరుతి || ८ ||

మట్టకాళ

శోఽకవాక్యకనాగి కాకుష్ట వంకజను |  
స్వకాంతియనగల్ లోకికన తెచది |  
వాయుకులదలి దివాకర నందననతాకలతా నేసిసి |  
ఆ కపి బలవను సాకారఫూగి |  
భూ కుమారియను ఏకవాగి నోఇచేకేందు పేళలు |  
శ్రీశాంత విజయవితలా ర |  
ఘు కుతోత్తుమునా |  
వాకు కేళుతలీనే శాకమృగాదిగళు |

ಮೇಂಬಿಗೆ ಹರಿದು ಜೋಕೆಯಿಂದಲು ಬರಲು |

ಜೋಕ ವೋಹಕವಾಗೇ

|| ೨ ||

### ರೂಪಕ್ತಾಳ

ಹನುಮಾಂಗದ ನೀಲ ವನಚಸಂಭವನಂದನ ಜಾಂಬು

ವಂತಾನು |

ಫಿನವಾದ ಕಷಿಗಳು ಇನತೆನಯಃನ ಅಜ್ಞಾ

ವನು ಕೈಕೊಂಡು ದಕ್ಷಿಣ ದಿಕ್ಕಿಗ್ರೇಡಿರೂ |

ಜನಕ ಸುತೆಯ ಸೋಡಾಲನುವಾಗಿ ಹತ್ತೀಂದೊಣ್ಣೀ |

ಜನಪುಳ್ಳು ಮಕ್ಕೇಂದ್ರಾವನ ಸರ್ಣೀವರ ಲಕ್ಷ್ಮಣ ಉಳ್ಳಾಸೇತ್ತು  
ಮನಕೆ ಶೋಭಿಷಲಾಗಿ ಹನುಮಾದಿಗಳು ನಿಂಡು |

ಮತೆದು ಪ್ರೌಗಳದರು (ನೀ) ವಾಮನ ಏಕಾಂತರ ಮಾತ್ರಿಗಳ  
ಗುಣನಿಧಿ ವಿಜಯವಿಶಲ ಪಂಚತಿರುಪತಿ |

ನೆನದವರಿಗೆ ನಂಬಿ ಎನಿಷುವಾ ದೈವ

|| ೩ ||

### ರ್ಯಂಪತ್ತಾಳ

ವೇಗದಲಿ ಹನುಮಂತ ದಿಕ್ಕು ಸೋಡುವೆನೆಂದು |

ಈ ಗಿರಿಯವೇ ತುಳದು ನೀಪ್ಪಿಸಿ |

ಅಗಲೀ ಪರ್ವತ ಹತ್ತುಯೋಜನವಿಳದು |

ಪ್ರೋಗಲಾಯಿತು ಧಂಗೆ ಎನಂಬಿಸೋ |

ಅಗ ಪುಟ್ಟಿತು ಪ್ರೀರನದಿ ಹನುಮನದಿ ಎಂದೂ |

ಯೋಗಿಗಳು ಭಜಿಸಿದರು ವಿನಯಾದಿಂದ |

ಭಾಗವತರಿಗೆ ಮೌಲಿದ ನಂಬಿ ವಿಜಯವಿಶಲ |

ಸಾಗರ ಶಯನ ಪಂಚ ತಿರುಪತಿವಾಸಾ

|| ೪ ||

### ಶ್ರೀವಿಧಿತಾಳ

ಕೂರಂಗನೆಂಬುವ ಕ್ರಾರಾ ದೈತ್ಯನು ಇಲ್ಲಿ |

ಶೀರಕ್ಷಣಂಡಿದ್ದು ಸಂಚಾರವಾದುತ್ತರಿರೆ |

ಧಾರುಣೀಯೋಳಗೊಬ್ಬಿ ಪರಮಭಾಗವತನು ।  
 ವಾರವಾರಕ್ಕೆ ಈ ಕ್ಷೇತ್ರಕ್ಕೆ ಬರುತ್ತರಲು ।  
 ಕೂರದ್ದೈತ್ಯನು ಬುಧನಾಹಾರ ಮಾಡುವೇನೆನಲೂ ।  
 ಮಾರಿಗಭಯನಿಕ್ತು ಶ್ರೀರಮಣಾ ಜರ ।  
 ಖಾರವಿಂದವು ನೋಡಿ ಹೇಗಿ ನಿಲ್ಲಲು ದೈತ್ಯ ।  
 ಮೇರೆದಸ್ವಿದ ಲೀನಾ ನಾರದಾವಿನುತ್ತಾನು ।  
 ಕಾರುಣ್ಯದಲಿ ನಿಂದು ಮಾರುತ ತೋರಿಂಡಾ ।  
 ಸಾರಾ ಹೃದಯಗೊಲಿದು ಘೋರತನವೆ ಬಿಡಿಸಿ ।  
 ಕೂರಂಗನಾ ಸಾಕಿ ಧಾರುಣೀಯೋಳಿದ್ದು ।  
 ಕೂರಂಗ ಕ್ಷೇತ್ರ ವಿಸ್ತಾರವೆಂದೆನಿಸಿದ ।  
 ಕಾರುಣ್ಯಕೋಟಿಯಾ ತೀರತವಾಸಃ ।  
 ಮಾರಾರಿವಿನುತ್ತಾ ಶ್ರೀ ವಿಜಯವಿಶ್ಲೇಷ್ಯಾ ।  
 ಸಾರಿದವರ ಪೂರೆವ ಕ್ಷೇರಸಾಗರನಂಬಿ

॥ ೪ ॥

ಅಟ್ಟತಾಳ  
 ಪಾಯಸ ಬಂದು ಕೋಟಿತೀರ್ಥದೊಳು ।  
 ಪೀಯಾಲು ಹೇಮಾ ವಾಯಸವಾದುದಃ ಕೇಳಿ ।  
 ಆ ಇಂದ್ರಸೇನನು ಮೊದಲಾದವರಲ್ಲಿ ।  
 ಶ್ರೀ ಅರಣ ಒಲಿಸಿದರು ಭಕುತಿಯಲ್ಲಿ ।  
 ಭೂಯೋಮಾ ಪಾತಾಳದೊಳಗೆ ಎದುರುಗಾಡಿ ।  
 ಈ ಯನ್ನಿಗೆ ನೋಡಿದರು ಅನುಗಾಳಾ ।  
 ತಾಯಿ ಮಕ್ಕಳನ್ನ ಪೂರದಂತೆ ಪೂರಪುತ್ರಾ ।  
 ಶ್ರೀಯಸ್ಸ ತಂದುಕೋಡುವದು ಶುಭದಲ್ಲಿ ।  
 ಬೀಯಗೆ ಪ್ರೋಲಿದ ವಿಜಯವಿಶಲ್ಲಿಯಾ

ತುರಂಗ ಕ್ಷೇತ್ರನಿವಾಸ ॥ ೫ ॥

ಅದಿತಾಳ

ನಿಂದಮಾರುತ ಕುಳಿತಮಾರುತ ।  
 ಇಂದಃಧರಗಭಿಮುಖವಾಗಿ ।

४५

ଶଂଗରାଜାନେ ସଂଗୀତରତ୍ନୀଲାକୁ ।  
ଶଂଗ କ୍ଷେତ୍ରପଂଚ ନଂବି ବିଜୟବିତଳ ॥ ୫ ॥

ಪಂಚ ತಿರುಪ್ಪತಿ ಮಹಾತ್ಮೆ—ಸುಳಾದಿ ಜಿತ್

ರಾಗ ಕೇದಾರಗೌಡ ಧುವತ್ತಾಳ

ରତ୍ନପତି ପିତ ପାଵର୍ତ୍ତ ପତି ପିତନ୍ୟାୟ |  
 ଶ୍ରୁତି ତତି ନୁକ୍ତ ଭୂରତ ପିତ ଗତି ପ୍ରୀତ |  
 ଶତତ ମୁଖୀମ ଲୁନ୍ଦୁ ତ ଲୀଲା ଅତିଶ୍ୟ |  
 ମୁକିବଂତରିଙ୍ଗୀ ସଦ୍ଗୁତୀଯା କେନ୍ଦ୍ରୁନ ଦେଵ !  
 ପ୍ରେଷିଯୋଳସ୍ତ୍ରକିର୍ତ୍ତୁତୀଯା ମେରିନ ସନ୍ତ |  
 ପୃତମ୍ବରତଗଳିଙ୍ଗ ଦୂରତନାଗି ଇଷ୍ଟନେ |  
 ଜିତଦୂର ମିତନାମିତରାଗତ ହୃଦୟା |  
 ହୀତନଂତ ପଂଚ ତିରୁପତି ନାନା ଏନ୍ଦ୍ର ସା  
 ରଧି ନିଜଯନିଶିଲା ପତିତପାନନ ଦେଇ |  
 ଦିଅନ୍ତନଂଦନର ତାଯିଯୁନଦିତିଶୁତପନଦାନ

ಮಂಟ್ಟಿತಾಳ

ಕುಂಭಣೆಯನು ತಿರುಗಿ ಕುಂಭಸಂಭವ ಬಂದು |  
 ಸಂಭ್ರಮದಿಂದಲ್ಲಿ ತುಂಬಿದ ಮನದಿಂದೀ |  
 ಇಂಬುನೋಡಲು ಮರಿದುಂಬಿ ಮೃಗದ ಕಾ |  
 ದಂಬ ವಷಂತದಲ್ಲಿ ಸಂಭವಿಸಿದಂತೆ |  
 ಬೆಂಬಿಡೆ ಲಾಡಾಲು ಹಂಬಲಿಸಿ ನೋಡಿ |  
 ಅಂಬುನಿಧಿಶಯನ ವಿಜಯವಿಶಲನ ಪಾ |

ಶ್ರೀವಿಷಿತಾಳ

ದಾಂಬುಜವನು ನೆರೆ ನಂಬಿದ ದೃಢವಾಗಿ || ೨ ||  
 ಮೈದಿಕತನದಲ್ಲಿ ಏದಾ ತಪಕೆ ಮನವೀ |  
 ರೈದರ ವಡಗೂಡಿ ಮೈದೆಗಿಯಾದಲೆ |  
 ಖದು ಬಳಯಾ ಕ್ರಾತು ಕೈಮಗುಚೆ ಜ  
 ಗದೈಯಾನ್ನ ನೆನಡೂ |  
 ದೈನಾಜ್ಞವೃತ್ತಿಯಲ್ಲಿ ಹೈದರೊಳಿದ್ದ ಪರ |  
 ದೈವ ವಿಜಯವಿಶಲ |

ಮೈದೋರಿದನು ಮುನಿಗೆ ಸೈವಾಗಿ ಸಂತತಾ || ೨ ||  
 ಅಷ್ಟಿತಾಳ

ಖಿಷಿಯ ಮನಕೆ ಹರುಷಾವನ್ನ ತೋರಲು |  
 ನಿಶವನ್ನ ಕಳೆದು ದಿವಸ ನೋಡಿದಂತೆ |  
 ಪಶರಿಸಿತು ಜ್ಞಾನ ಕುಶಲಾದಿಂದಲಿ ಕ |  
 ಲುಷಹರದ ರೂಪವೇಷದದ್ದು ಅಥಿರಿ |  
 ಬಿಸಿಜನಯ್ಯನ ದೇವ ವಿಜಯವಿಶಲ ಪಂಚ |  
 ವಸತಿಯಾದನು ಪಾಲಿಸುತ ಎಲ್ಲರನೂ || ೨ ||

ಅದಿತಾಳ

ಪಂಚಾಮೃತದ ನದಿಯಾ ಸ್ವಾನ |  
 ಪಂಚಮಾರುತ ದರುಶನ |

ಹರಚಾರಳಿದು ಮಾಡಿದರೆ |  
ಹಂಚಿನಷ್ಟೇ ಪ್ರೋಗುವದು |  
ಹಂಚೆಭೇದವನ್ನು ತಿಳಿದು |  
ಮುಂಚೆ ಸಾಧನಪೂರವಾಗಿ  
ಕಾಂಚನಮಯದಿಂದ |  
ಮಿಂಚುವನು ತೇಜಾದಲ್ಲಿ |  
ಹಂಚರಹಿತ ವಿಜಯವಿಶಲ |  
ವಂಚನೆ ಇಲ್ಲಾದಂತೆ |  
ಹಂಚರಾತ್ರಿ ಇಟ್ಟು ಏ |  
ರಂಚಿ ಕೂಡಾ ಕರಸುವಾ

|| ೩ ||

## ಜತೆ

ಹಂಚ ತಿರುಪತಿಯನಾತ್ಮಿ ಯತಾರ್ಥದಲಿ ಮಾಡಿ |  
ಪಾಂಚಜನ್ಯ ಪಾಣಿ ವಿಜಯವಿಶಲ ಪ್ರೋರೆವಾ

|| ೬ ||

## ದರ್ಭ್ರತಯನ--ಸುಳಾದಿ ಜಿಜಿ

ಯತ್ತ್ವಾಗ್ಣಿಫಾನ ಕೃಷ್ಣಾರ್ಪಣಸ್ತ್ರೀ ಭೂತ್ಯಾಪರಾಧಿನವರ್ |  
ದಯಾಲುರಬ್ಧಿ ತೇನಾಭೂದ್ಧಿಭರಾಯಿಾಯ ರಾಘವಃ ||

ರಾಗ ಶೋಽಜಿ

ಧ್ವನತಾಳ

ಮಬ್ಬಿ ಬಯಲಾಯಿತು ಉಬ್ಬಿತು ಎನ್ನ ಮನ |  
ಹಬ್ಬಿತು ಎಳೆಬ್ಬಿ ಅಬ್ಬಿರದಿಂದಲಿ |  
ಅಬ್ಬಿನಾಭನ ಹದಾಬ್ಬಿವೆಂಬದಕೆ ಬಲು |  
ದೊಬ್ಬಿ ದೊಲಗಾದರತೆ ಲಬ್ಧಿತನವಿಲ್ಲಾದೆ |  
ಹಬ್ಬಿವಾಯಿತು ಇಂದು ಗುಬ್ಬಿಗೆ ಮಣಿಗುಂ(ಜೆ)ಹೆ |  
ಸುಬ್ಬಿದ ತೆರದಿಂದ ಅಬ್ಬಿತಯಾವು |  
ಚೊಬ್ಬಿರಿವಾ ದೊಽಷಾ ಇಬ್ಬಿಗಿಯಾಯಿತು |

ಸಬ್ಬರದ ಪುಣ್ಯ ಇಬ್ಬದಿ ಫಲಿಸಿತು |  
ಉಬ್ಬರನರಿವರು ತಬ್ಬಗಾಗೋಚರ |  
ದಭ್ರಶಯನನಾದ ವಿಜಯವಿಶಲರೇಯಾ |  
ಅಬ್ಬಧಿವಾಸವಾದಾ ಹೆಬ್ಬಾಗೆ ಮಹಿಮೆ

॥ ೮ ॥

### ಮಟ್ಟತಾಳ

ವಿಶ್ವಸೃಜಿ ಬಂದು ವಿಶ್ವಂಭರೆಯೊಳು |  
ಅಶ್ವನೆಯರಗೂಡ ಅಶ್ವತ್ಥದ ಚೀಜಾ |  
ವಿಶ್ವಾಸದಿ ತರಿಸಿ ಅಶ್ವರ ವೊದಲಾದ |  
ವಿಶ್ವದೇವರೊಳು ಸಪ್ತಶ್ವನಂತೆ ಮೆರೆದಾ |  
ಎಶ್ವರ್ಯದಲ್ಲಿ ಸ್ವೀತಶ್ವಸಾರಧಿ ನಮ್ಮ ವಿಜಯವಿಶಲ ಅನಾ |  
ದಿ ಸ್ವಾಭಾವ ದಭ್ರಶೇನಾವಾಸಾ |  
ಅಶ್ವಮೇಧದ ಪುಣ್ಯಪಶ್ವದಿಗೆ ಈವಾ

॥ ೯ ॥

### ಶ್ರವಿದಿತಾಳ

(ಆ) ಅನಾಸತ್ಕರು ಬಂದು ಧ್ವನವ ಕೆಂದೀಯೆ |  
(ಇ) ಆನಂದಾದಲಿ ವನಜಾಸೂನು ಸ್ಥಾಪಿಸಿದಾನು |  
ಈ ನೆಲದಲ್ಲಿ ವೃಕ್ಷ ತಾನೆಗಳಾಲಿದರ !  
ಭಾನುಸುತ್ತ ಜರಿಯೆ ಏನಂಬೆ ಸೋಜಿಗವ |  
ತಾನೋಲಿದು ಸುರಜೇವ್ಯವಾಣದಲೇ ತಪ |  
ವಾನು ರಚಿದನು ಈ ನಿಧಿಯಲಿ ಕುಳಿತು |  
ಶ್ರೀ ನಾರಯಣದೇವಾ ವಿಜಯವಿಶಲರೇಯಾ |  
ಕ್ರೋಣಿಯೊಳಗೆ ಬಂದು ನಿಲಾಳ ಚೀಕೆಂದು

॥ ೧೦ ॥

### ಉಟ್ಟತಾಳ

ಕಾಲಾಂತರಕ್ಕೆ ದಶವರೌಳ ಜನಿಸಾಲು |  
ನೀಲಮೇಘಶ್ವಮಾ ತಾಳದನವತಾರ |

ಭಂಗಲೋಕದಲಿ ನರಲೀಲೆ ಮಾಡುತ್ತ ಬಂದು |  
 ಆ ಲೋಕೇಶನು ಪಾಲಿಸಿದಶ್ವತ್ಥ |  
 ಮುಳುದಲ್ಲಿ ರಾನೂ ವಾಲಗನಾದನು |  
 ಶ್ರೀಶೋಲಿ ವಿಜಯವಿಶಲ ದಭ್ರತಯನಾ |  
 ಈ ಉಪನಾಷ್ಟಿಯಲ್ಲಿ ಮೇಲಿಂಗಿ ಮೇರೆದಾ |

ଅଧିକାର

కృణతల్పునాగి వరుణాన్న భంగిసి రా |  
 వణన పురకే పథవనేబిగిదు నేగదలి |  
 మణిదకీంకర ఏభీషణగే కట్టవగట్టి |  
 ఇనకుల్చోత్తుమ రావానిల్ల మణివుషితదల్లి |  
 జనకాసుతె శవేత అనివివరొడనే ఆ |  
 గణితబగేయల్లి ఫనపదవియాళుత్తు |  
 హనుమవందితరావా ఏజయవిశల ద |  
 శ్రీణ వనస్థివాసా ముసిసుర పరిపాలా |  
 మినగువ దబ్రశయనా కేతువిన ధోరియే || 9 ||

四

పుల్లు ముసిగే వోలిదా బలిదా జగనాథ |  
కుల్లు కాసి కేయల్లి ఇప్ప విజయవితల్లా || 6 ||

## రామేశ్వర మధుత్రై—సుళాది జల

## ରାଗ କାଂଚେଇଧି

ఆనిలతనుజరంద వననిధిచువ్వాలే |  
మునిదు అగస్త్యను ఆపోషణవేగిలొళగాగి |  
వనచరందిగళు నీరనుకాణాడే బళలే |  
అనిమిష ఏగలాద గణదవరు చెంతిసే |

ಮುನಿಸತ್ತಿ ನಡಿಯಾಗಿ ವಿನಯದಿಂದಲೆ ಬಂದು |  
ಮುನಿ ಪುಂಗವಗೆ ಪಂದಿನಿಯಾ ಪೂಡಾಲಾಗಿ |  
ಫೈನವಾಗಿ ವಳಿದು ಲವಣ ಸಾಗಲೈಸಾಲು |  
ಅನುಮಾನದಲ್ಲಿ ವರುಣದೇವರು ಸಿರುತ್ತಿದೆ |  
ಮುನಿ ಶುರಪಾಲಕ ವಿಜಯವಿಶಲೇ |  
ಯಾನ ದಯದಿಂದ ಖಂಡರಣಿಯಾದ ವನಧಿ

|| ೮ ||

ಮುಣ್ಡಿತಾಳ -

ಕೋಪದಲ್ಲಿ ಇದ್ದು ಲೋಪಮುದ್ರಾಪತ್ತಿ |  
ಕೂಪಾರಗೆ ಇತ್ತು ಶಾಪವ ಹೆರಿಹರಿಸಿ, ಏ |  
ಶಾಪವನೆ ಕೊಟ್ಟಿ ಆಪಾರದಯದಿಂದ |  
ಆಪವಕಜಡಗೆ ತಾಪಸಿಗನು ಮುನಿದು |  
ಶಾಪವನೀಯೆ ಕಪಿರಣಪವನು ಧರಿಸಿ |  
ಶ್ರೀಪತಿ ವಿಜಯವಿಶಲರೇಯನ ಸೇವೆ |  
ಆಪಾರವಾಗಿ ಲೋಪವಾಗದೆ ರಚಿಸೆ

|| ೯ ||

ರೂಪಕತಾಳ

ಒಂದುದಿನ ವೈಕುಂಠ ಮಂದಿರಕೆ ಸನಕಸ |  
ನಂದನರೂ ವೇಗ ಬಂದು ಬಾಗಿಲ ಮುಂದೆ |  
ನಿಂದಿರಲಾಗಿ ಬ್ರಾಹ್ಮಡೆಂದು ಜಯವಿಜಯರು |  
ಅಂದು ಪೇಳಲಾಜನಂದನರೂ ಶಾಪಾ |  
ತಂದು ಇತ್ತರು ಕೋಪದಿಂದ ಖಳರಾಗನೆ |  
ಒಂದು ಜನ್ಮನ ತೆತ್ತು ಹಿಂದಾದ ತರುವಾಯ |  
ಸಿಂಧುನಡುವೆ ದಶಕಂಧರನೆಂದೆನಿಸಿ |  
ಇಂದ್ರಾಧ್ಯರನೆಲ್ಲಾ ಮುಂದುಗೆಡಿಸಿ ತೇಣೀಕದಿಂದವರ ಬಳಲೀಸಿ  
ಮಂದರಥರ ಸಿರಿ ವಿಜಯವಿಶಲನಿಗೆ |  
ಒಂದು ಬಿನ್ನೆಪ್ಪಿಸಿದರಿಂದ್ರಾದಿಗಳಾಗ

|| ೧ ||

## ರ್ಯಂಪೇತಾಳ

ಮನುಜವೇವವಧರಿಸಿ ಜನಪತಿ ದಶರಥಗೆ ।  
 ತನುಜನಾಗಿ ಜನಿಸಿ ಮನಿಯಕಾರ್ಯಾ, ಶಿವನೇ ।  
 ಧನುವನು ಮುರಿದು ಜನಕಜೆ ಮರುಡ ಮೇರಿದೂ ।  
 ಅನುಜನೋಡನೆ ಚರಿಸಿ ಅನ್ನಿಲಜನ ನೋಡಿ ।  
 ಇನೆಮುತನ ಕಾರ್ಯ ವನಧಿಯ ಬಂಧಿಸಿ ವಿಭೀ ।  
 ಪಣನ ಮನ್ಮಿ ಸಿದ ರಾವಣನಕೊಂಡೂ ।  
 ದಿನಕುಲೋತ್ತಮ ರಾಮ ವಿಜಯವಿಶಲ ತನ್ನ ।  
 ವನತೆ ಸಹಿತಲಿ ಮೇರದ ಅನಿವಾಷರು ಮಖಿಸೆ      || ೪ ||

## ತ್ರಿವಿಕಿತಾಳ

ಹಿಂದೆ ಬೋಮ್ಮನ ಸಿರ ಇಂದು ಶೀಖರನೀಗೆ ।  
 ಬಂದು ಬಿಡದಿರಲು ವಂದು ವ್ಯಾಕುಲದಿಂದ ।  
 ಇಂದಿರಪತಿ ರಾಮಾಚಂದ್ರನ್ನ ಪಾದಾರ ।  
 ವಿಂದ ತುತಿಸಿ ದೇವ ಅಂದು ವಲಿದು ಇತ್ತ ।  
 ಅಂದ ಭಾಷಿಗೆ ಹೆರಿ ಗೋವಿಂದ ಜನಸಿ, ದಶ ।  
 ಕಂಧರಾದಿಯಾ ಕೊಂದು ಸಿಂಧು ತಡೆಯಲ್ಲಿ ।  
 ಅಂಧಕ ರಿಪುನಿನ ಕಂದನಂತೆ ಮನ್ಮಿಸಿ ।  
 ದಂದದಲ್ಲಿ ರಾಮಚಂದ್ರ ಈಶನ ಸಾಫಿಸಿ ।  
 ಬಂದ ಬೋಮ್ಮಹತ್ಯಕ್ಕೆ ಒಂದು ಪಥವ ತೋರಿ ।  
 ಸಿಂಧುವಿನಲಿ ಸೇತು ಬಂಧನದಲಿ ಶಿವ ।  
 ನಿಂದರೆ ದೋಷವು ಹಿಂದಾಗುವದೆಂದು ।  
 ಗಂಧ ವಾದನಾದಿವಾಸಾ ವಿಜಯವಿಶಲ ।  
 ಮಂದಮತಿಗಳಿಗೆ ಪರನೆಂದು ಶಿವನೋರಿದಾ      || ೫ ||

## ಅಟ್ಟಿತಾಳ

ರಾಮನೆ ಬಂದು ಸಂಚರಿಸಿದ ಕಾರಣ ।  
 ರಾಮೇತ್ತುರವೆಂಬೊ ಸಾಮದಿಂದೀ ಹೈತ್ರ ।

ಭಂವಿಯೋಳಗೆ ಪ್ರಕಾಶಿತನಾಯಿತು ।  
 ಈ ಮಹೇಂದ್ರಿ ಸದ ಪವಿತ್ರವೇನಿಸಿತು ।  
 ಆ ಮಹ ಚತುರ ವಿಂಶತಿ ತೀರ್ಥಂಗಳೂ ।  
 ಕಾಮಿತಾಧಿವನಿತ್ತು ಸಲಹುಕಲಿಪ್ಪಣಿ ।  
 ರಾಮನೆ ವಿಜಯವಿಶಲ ಪರದ್ವೀವ, ನಿ ।  
 ಸ್ವೀಮು ಕೋಂಡಂಡ(ಕ್ರಿತ)ದೀಕ್ಷಾಗುರು ಗುಣನಿಧಿ ॥ ೬ ॥

## ಉದಿತಾಳ

ಕೋತಿಗಳಂದಲಿ ರಘುನಾಥ ಗಿರಿಗಳ ತರಿಸಿ ।  
 ಸೇತು ಲಂಕೆಗೆ ಬಿಗಿಸಿ ಖ್ಯಾತನಾದಾ ಜಗದೊಳಿ ।  
 ಪೂತೂರೆ ಈತನ ಮಹಿಮೆ ।  
 ಭಂತನಾಥ ಕಾಣಲರಿಯ ದ್ವೈತಮತದವರಿಗೆ ।  
 ಪ್ರೀತಿಯಕುದು ಮಾಯಿಗೇನೂ ।  
 ಸೇತುವಾಂಧವರಾವಾ ವಿಜಯವಿಶಲರೇಯಾ ।  
 ಸೇತುಯಾತ್ರೆ ಮಾಡಿದವರಾ ವಾತನಿಂದ ಪಾಲಿಸುವಾ ॥ ೭ ॥

## ಇತಿ

ಏನು ಸೋಚಿಗವ್ಯೋ ಸೇತು ಮಹಾತ್ಮೀಯನ್ನು ।  
 ದೃಷ್ಟನಾಥ ಎಣಿಸುವ ವಿಜಯವಿಶಲನಿಂದ ॥ ೮ ॥

## ಸೇತುಮಾಧವ—ಸುಳಾದಿ ಶಾ

ರಾಗ ಹೋಡಿ	ಘ್ರಣಾಳ
ಜತ್ತುವಿದೇನೋ ತತಪತ್ರನಯನ ಪಾ । ವಿತ್ರನಾಮಾಕ ಶ್ರೀ ಕಳತ್ತ ಮುನಿಸೈತ್ತಿತ್ತ । ಸಂತ್ರಧಾರಕ ಲೋಕತ್ತುಯವಂದಿತ । ಪಾತ್ರಂಗೆ ಸತ್ವಾತ್ತ ತ್ರಿದಶಮಿತ್ತ ।	

ಶತ್ರುಸಂಹಾರ ವೀಕ್ಷಣೋತ್ತು ।  
ನೇತ್ರ ಪ್ರತಿಷ್ಟು ಭತ್ರಗಢಾದಿ(ರಸ್ತಾ)ಂದ ಪರ ॥  
ಮಿತ್ರಪ್ರಕಾಶ ಶ್ರೀತಗಾತ್ರ ಮಾಧವಸೇತು ।  
ಕೈತ್ರಿದಧಿಪತಿ ಧಾತ್ರಿಶಾ ವಿಜಯವಿಶಲರೇಯಾ, ಸಾ ।  
ವರ್ತುರ ಮನೋಹರ ಸುತ್ತಾಮವಂಧ್ಯ ॥ ೧ ॥

## ಹಾಷ್ಟಿತಾಳ

ಜಗದೀವನು ನಿನೆ ಜಗವಮೋಹಿಸುವಾನೆ ।  
ಯುಗಳ ಚರಣಕ್ಕೆ ನಿಗಳ ಹಾಕಿಸಿಕೊಂಡಬಗೆ ಮತ್ತುವದು ।  
ಅಗಣಿತ ಹರಚೊನ್ನಾದಿಗಳನು ಪಾತದಲಿ ।  
ನಗುತ ನಗುತಲಿದ್ದ ಬಿಗಿದುಕಟ್ಟಿಸ ಇ ।  
ನ್ನಿಗ ಬಲು ಚಪ್ಪುಂಗನೆ ಆಫ್ಹರಂ ವಿಜಯವಿಶಲ  
ಶೇತು ಮಾಧವಾ ।  
ರಘುಕುಲದಲಿ ಬಂದು ಮಗನಾದ ದೈವ ॥ ೨ ॥

## ಶ್ರೀವಿಧಿತಾಳ

ಮಧುರಿಯಲ್ಲಿ ಪುಣ್ಯನಿಧಿ ಎಂಬೇ ಭೂಪತಿ ।  
ಉದಸಿ ತು ದೇಶ ~ ಪ್ರೌದಗಿ ಆ ಕುತಲಿರಲು ।  
ಉದರಲಿ ಸಂತಾನದುದಭವ ಕಾಣದೆ ।  
ಮುದದಿಂದಲಿ ಚಿರತಾ ಉದಧಿಯೋಳಗೆ ಮುಳುಗೆ ॥  
ಬದಿಯಲ್ಲಿದ್ದ ಸಾರಹ್ಯದಯರು ತಿಳದು, ಪೇ ।  
ಉದರು ತುಸು ಸಂಗತಿಯೂ ಸುದಕಿಯಳ ಸಹಿತ ।  
ಆದನರಿದರಸು ಬಂದೇಂದಗಿ ಗಂಥಮಾದನ ।  
ಒದಿಯಲ್ಲಿ ಸೇರಲು ಪದೇಂಹದಿಗೆ ಲವಣ ।  
ಉದಧಿ ತಿಳಿರದಲ್ಲಿ ಹಿರ ಮದನನಯನ ಸೇನಸುತ ।  
ಸುಧಾ ಶೇತುಮಾಧವ ವಿಜಯವಿಶಲ ಸೇನಿ ।  
ಷಿದ ಕಾವ್ಯಭ್ರವ ಶೈವ ಮದಗವರವರ ದಾವ ॥ ೩ ॥

ಅಟ್ಟಿತಾಳ

ಶಪಥವನಾಡಿ ಸಮಾಪದಲಿ ನಿಲ್ಲಾದೆ ।  
ನೈಪತ್ತಿಗೆ ಮಗಳಾದಳ ಪರಮಿತೆ ಬಂದು ।  
ತಪನೆ ಸಿದ್ಧಿಸಿತೆಂದು ನೈಪವಿಂಥಾಣವಳಿಗೆ ।  
ಕೃವೇಯಿಂದರಹಲು ಉಪಚರಿಸಿದಕಂಡೂ ।  
ಗುಪಿತ ಶೇತುವಾಧವ ವಿಜಯವಿಶಲ ।  
ಕೃಪಣವಶ್ವಲ ಬಂದ ಕಪಟಭೂಸುರನಾಗಿ

॥ ೪ ॥

ಅದಿತಾಳ

ನಂದವನದಲ್ಲಿ ದೇವ ಇಂದಿರೆ ಸುಖಿಸುತ್ತಿರೆ ।  
ಮುಂದಿಳಿಯಾದಂತೆ ಪ್ರೇಗಿ ।  
ಇಂದಿರೀಶಾ ನೈಪತ್ತಿಯಾ ।  
ನಂದನಿಯಾ ಕರವ ಸಿಡಿಯೆ ।  
ಸಂದೋಹವೆಲ್ಲಾ ನೀಡಿ ತಂದು ನಿನ್ನ ಕಾಲಗಳಿಗೆ ।  
ಬಂಧಿಸಿದರು ನಿಗಳಾ ।  
ಆಂದು ವೊದಲಾಗಿ ಇಲ್ಲಿ ।  
ನಿಂದು ಪುಣ್ಯನಿಧಿಗೆ ಪ್ರೋಲಿದು ।  
ವಂದಿಸಿದವರಿಗೆ ಬೇಕೆಂದು ಪಾಲಿಸುವೆ ಚಿಡದೆ ।  
ಇಂದು ಧರ ವಂಡಾಯ ಶೇತುಬಂಧ (ಶ್ರೀತು)ವಾಧವನೆ ।  
ತಂದೆ ವಿಜಯವಿಶಲ ಸಂಬಂಧಿಗನೆ ಭಕ್ತರಿಗೆ

॥ ೫ ॥

ಇತಿ

ಕಂಡವಾತುರದಲ್ಲಿ ಭವದ ಶೃಂಖಿಳವನ್ನು ।  
ಶಿಂಕ್ರಿಮವ ಶ್ರೀತು ವಿಜಯವಿಶಲ ವಾಧವ

॥ ೬ ॥

ನೇತು ಧನಸ್ವರ್ಮಕೋಡಿ ಮಹಿಮೆ—ಸುಳಾದಿ ೬೭

ಯದ್ವಾರಣವಧಿ ನೇತುಃ ನೇತುಂ ಶೇತುಂ ಕ್ರಮಸ್ತಾಪಾ ॥  
ಕದಧಂ ಕರ್ತೃಶೈವಾ ಸೀರಿಸಂಗಸ್ಯ ತಿಳಾಷ್ಟು ತಂ ।  
ಯದ್ವಾರ ಶಸ್ಯ ಬಹಕೇಧಿಸಿವೇವಣೇನ ।  
ಲಭ್ಯಂ ಘಲಂ ದಿತಿ ಕಸ್ಯಮ ಸೇತುವಂಧಃ ।  
ಇತ್ಯಂ ಧಿಯೈ ವ ಪರಿವರ್ತಿತ ಚಾಪಕೋವ್ಯಾತಾ ।  
ಚಿಕ್ಷೇದಸೇತುಮಧಿಕಂ ರಘುಪುಂಗಾಷೋತಕ್ರ ॥ ೨೬ ॥

ರಾಗ ಕಂಕರಾಭರಣ

ಧ್ವನತಾಳ

ಸೀತಾರಾಮನು ಬಂದು ಸೀತು ಒಂಧಿಸಿ ಖರಣ ।  
ಕೋತಿಗಳಿಂದಲಿ ಘಾತನಾದಿಸಿ ।  
ಪಾತಕ ರಾವಣನ್ಯ ಯಾತನಿಗೆ ಕಳುಹಿ ।  
ಜಾಕುರ್ಯದಲ್ಲಿ ಮರವ್ಯತವನು ಹಾಲಿಸಿ ।  
ಘಾತನಾಥನ ಇಲ್ಲಿ ಸ್ತ್ರೀತಿಯಿಂದ ಪ್ರತಿಷ್ಟಿ ।  
ಸೀತಾನು ಪೇಸರಾದ ಭಾತಳದೊಳಗೆಲ್ಲ ಭಾತಕ ಪ್ರಮಥ ।  
ಮಾಥ ಪೇತಾನ್ಯತಗಳಂದ ಜಾತವೇದಷನ ಮನ ।  
ಘಾತಳಾಧಿತ ರಘುನಾಥನ ಜರಣಾಂಬಜ ।  
ತಾ ತುತಿಸುತ್ತಿರೆ ಪೀಠಾಂಬರಧರ ಶ್ರೀ ವಿಜಯವಿಶ್ಲಾರೇಯಾ ॥

ಮಹಿಂತಾಳ

ನೇತುಮಧ್ಯದಲಿ ಒವ್ವುತಾ ಸ್ತೋತ್ರದನಾಗ ॥ ೨೭ ॥  
ಮಾಧವನು ಗಂಧಮಾಧನಗಂಯಲ್ಲಿ ।  
ವೇದಗಳು ತುತಿಸಿ ವೇಧನು ಕೊಂಡಾಡಿ ।  
ವೇದಭೂರುಷಾ ಲವಣೀಧಧಿ ಮಧ್ಯದಲ್ಲಿ ।  
ಸಾಧುಸಜ್ಞನರೀಡನೆ ವೇದವಾಲಗವಾದಭು ಹರುಷದಲಿ ।

ಶ್ರೀ ವೇದಿವಿಯರನಾ ವಿಜಯವಿಶಲಂಂಬಾ ।  
ತೈತ್ತಿಧರಣದೆ ಒಡೆದು ಶ್ರಫರಿಯೋಳು ಮೇರಿಣಾ || ೭ ||

ರಾಜಕ್ಕಾಳ

ಆಪರಿಯಲಿ ವಾಲಗ ಪರಮಪುರುಷ |  
ಆಪಾರಬಗೆಯಲಿ ತಾ ಪ್ರೀತನಾಗರೆ |  
ಆಪತ್ತಿಗೆ ಬಂದು ಶರಣೀಂದು ಮೊರೆಕೊಕ್ಕು |  
ಆಪನ್ನು ವಿಭೀಷಣಾ ಶರವನ್ನು (ಶಾರಾಖಾದಾ) ನುಗುಚೆ |  
ಘೂಪಾರಾ ತಿದೊರತುನ ಬಿನ್ನ ಹಾ ಕೇಳಿಂದು |  
ಪಾಪರಹಿತ ಭಕ್ತ ಸ್ವೇಗಳಿದನೂ |  
ಶ್ರೀಪತಿ ರಘುರಂಬಾ ನೀ ಸೇತು ಉಳಿಹಿಡರೆ |  
ಆಪತ್ತ ಆಡರವದು ಧರಿಗೆನಲೂ |  
ಜಾಪಥರಂಗ್ರಣ ವಿಜಯವಿಶಲ ಲೀಂಕಾ |  
ದ್ವಿತೀಯ ಪತಿಯಾ ಮಾತನ್ನು ಪಾಲಿಸಿದನು || ೮ ||

ರ್ಯಾಂದೇಶಾಳ

ಸೇತುವಿನ ಭೀದಿಸಿ ಮೂರುಭಾಗವ ಮಾಡಿ |  
ಸೇತು ಮಾಡಿದನು ಸುರನರದಾನವ |  
ವಾತಗಳು ವಿಂದು ಕೃತಾಧ್ರಣಾಗುವದಕ್ಕೆ |  
ಸೀತಾರಾಮನು ಬಲು ಪ್ರೀತಿಯಲ್ಲಿ |  
ವಾತರಾ ಮಾಧ್ವಾನಾಂ ಸಾಯಂಕಾಲದ ಕಾಲಾ |  
ತೀತಾಗಗೊಡದೆ ಬಲು ಭಕ್ತಾತಿಯಲ್ಲಿ |  
ಜಾತ ಉತ್ತಮರೆಲ್ಲಿ ನಿತ್ಯನೈವಿತ್ಯಗಳು |  
ಶಾತದಲ್ಲಿ ಮಾಡಲು ಸವೋತ್ತಮಾ |  
ವಾತ ನಿಜಗುರು ರಘುನಾಥ ವಿಜಯವಿಶಲಾ |  
ಸೇತುಯಾತ್ರಿಗೆ ಬರಲು ಪ್ರೀತಿಮಾಡುವನು | || ೯ ||

## ಶ್ರೀವಿಧಿತಾಳ

ರಶುನಾಕಾರ ಮಹೋದಧಿ ಸಂಗಮದಲ (ಅಪರಿ) ಅಥಾರಾ |  
 ಮಿತವಲ್ಲಿ ಮುಖ್ಯರು ವಾಯುಜನ ಸ |  
 ಹಿತಾ ಶ್ರುತಿ ನುತ್ತಿ ಲಕ್ಷ್ಮಿ ಎಂದೇನಿಸುವ ಸೈದೇಹಿ |  
 ರತ್ನಿಷತಿ ಪಿತ ನಾರಾಯಣನೆ ರಾಮಾ |  
 ಅತಿಶಯದಿಂದ ತೀರಢದೊಳು ಶಸ್ನಿಧಿ |  
 ಪ್ರತಿದಿನದಲ್ಲಿ ಬಿಡೆ ಇರುತ್ತಿದ್ದರು |  
 ಹಿತದಿಂದ ನಿಂದು ವಂದನೆಗೈದವರಿಗೆ |  
 ಮತಿಯಾಗುವದು ಸೌಭಾಗ್ಯಮಾ೦ಲೆ |  
 ಗತಿಯಾಗುವದಿದಕೆ ಸಂಶಯ ಲೇಕವಿಲ್ಲ |  
 ಚತುರಾತರು ಕೇಳಿ ಸಂತೋಷರಾಗಿ |  
 ಸತುದೈವ ರಾಘವ ವಿಜಯವಿಶಲರೇಯಾ |  
 ಪತಿಯಾಗಿದ್ದನು ಇಲ್ಲಿ ಪಿತಮಹಾದ್ಯರಿಗೆಲಳ್ಳ || ೩ ||

## ಅಟ್ಟಿತಾಳ

ಹತ್ತುಸಾವಿರ ವಿಸ್ತುವಧಿ ಕನಕಸ್ತೇಹಾ |  
 ಮತ್ತೆ ಇದರಪ್ಪ ಸುರಾಪಾನಾ ಗುರುತಲಪ್ಪಿ |  
 ಇತ್ತಂಡಾದಲಿ ಸಂಸರ್ಗಕೋಣಿಟಿ ಇರೆ |  
 ಎತ್ತಲಾದರು ಏನು ನರರು ಒಮ್ಮೆ ಬಂದು |  
 ಚಿತ್ತಶುದ್ಧನಾಗಿ ನಿಂದು ತುತ್ತಿಸಿದಾರು |  
 ಸೋತ್ತುಮನಾಗುವ ಸರ್ವಕಾಲದಲ್ಲಿ |  
 ಕತ್ತತಿ ಹರನಮ್ಮು ವಿಜಯವಿಶಲ ದೇ |  
 ಸೋತ್ತುಮಾನೋಲಿದು ಮುಕ್ತಿಯನೀವನು || ೪ ||

## ಅದಿತಾಳ

ಪುಸಿ ಎನದಿರಿ ಧನುಸುಕೋಣಿ ಮಹಿಮೆ ಪ |  
 ರಿಸಿ ಕೇಳಿದವಗೆ ಉಲಿಸಿ ಪೇಳಿದವಗೆ |

విషయాదిగణ మహాప్రసరవళదు యమున |  
 భాషణిగే తప్పిసి గతిగీరించువదు శుభదింద |  
 వశుధియోళావ మానిశనాదరు సే |  
 విసిదరు పుణ్య ఖద్దిశువదు వేగదల్లి |  
 ఆసుర విరోధిరామా విజయవితలరేయ |  
 పేసరాద సేతు బంధిసి శ్రుతి శ్శృతియోళు || २ ||

జతి

మోదలు నరరు వాధ్యాయైవాంత్యదనుజరుత్తి |  
 విధిమాడిద రామా విజయవితలనేఱేలిదు || ३ ||

### కాంబ్రపణీ—సుళాది ఈర

కామ్పుపణీ సంకేత్తుఱియం సేవనిఱయం ముముక్షుభః |  
 ముక్తేకరోతి యత్రక్షుకుక్తిక్షు పక్తం జలమా ||

రాగ ధ్రువతాళ

తోఽకాదోళగే సాధన బేకేంబో మహాత్మరు |  
 లోకికవన్నే చిట్టు ఏకమనదల్లి |  
 సాకూరా భకుతియల్లి తేల్లోకాథ్రవణ్ణే తలదు |  
 తోఽకంగలోడాడి జోకేయింద |  
 భీకరగొళమువ వాకు మరెదు ఏ |  
 వేకతనదల్లి ఈ కలియోళగే |  
 వైకుంఠపురద బయకే ఉళ్ళవరు శ్రీ |  
 వైకుంఠ యాత్రియ మాడిరెండూ |  
 వైకుంఠ నామా నమ్మ విజయవితల సై |  
 వైకుంఠ పురదింద ఇల్లె వేరద || ८ ||

ಮುಟ್ಟಿತಾಳ

ತ್ರಿಜಗಡೀನಳಿಗೆ ತನ್ನ ಭಜಿಸುವ ಭಕ್ತರಿಗೆ |  
 ಭಜನೆ ಗೇತದಂತೆ ನಿಜವರ ಕೊಡುವಲ್ಲಿ |  
 ಅಜಹರ ಗೀವಾಣ ವೃಜಮೋಶಗಾನೆಂದು |  
 ಭುಜಗಾದಿಪಕಯನ ವಿಜಯವಿಶಲರೀಯಾ |  
 ವಿಜಯಾಸನ ವಿಟ್ಟ ಮಜಭಾವುರೆ ಈತ

一一二

ರೂಪಕ್ಕಾಡು

ఇల్లిగి బందవరా నిల్లిదలే సాకునే |  
 నల్లా దల్లిదలే బిడినెంబా కరుషదల్లి |  
 ఎల్లా లోచగళల్లా అల్లిగల్లిగి సుత్తి |  
 ఎల్లా కథికవేందు మేల్లమేల్లనే బందు |  
 బల్లిదా భూమిపాలక విజయవిరటా |  
 బల్లవరాదిద సొల్లు పాలిసువన్నా

一一

ರ್ಯಾಂಡೆಟಾಳ

గీవాటణ వోదలాద తృణజీవరిగళగే |  
 నివాటణవను కోడునే నానే ఎండూ |  
 లూవింయోళగే ఒందన్నథావిల్లే ందు |  
 పవ్రతదయమంకి బిరిదుహోయ్య్వు |  
 సవర్చోళు కర నేగికి సారిసారిరెందు |  
 సావభోవు విజయవితలదేవేత |  
 సమ్మోహితువూ నేనలు సవరశంపదవీ

11

୩, ନିରିତ୍ୟ

ଇଂଦୁ ନୁଦିଦର ଶାଂତଦିନଦଲି ନେହେଇ ।  
କାଂକାରପେଂଚୀ ପାପପାନେ ଶପରି ।

ಪಿತನ ದುಃಖಾ ಪುರಿಣಿ ಅನುದಿನ |  
 ಸಂತೋಷವನೆ ಕೊಡುವೆ ಮರೀಯಾದಂತಿ : |  
 ಶಂತುಜನಕ ಇಬ್ಜ ಲೋಚನ ವಿಜಯವಿಶಲಾ |  
 ಸಂತರಿಸುವನು ಇಡವರದಲ್ಲಿ ವೋಲಿದೂ || ೫ ||

## ಮಟ್ಟಿತಾಳ

ಸಪ್ತಕ ದ್ವೀಪದೊಳು ನಂಬಿದ ಜನರಿಗೆ |  
 ಅಸರಿಮಿತವಾಗಿ ಪಾಪವು ಬಂದಿರೆ |  
 ಕೃಪಣನು ನಾನೆಂದು ಒಮ್ಮೆ ನೇನಿಸಿದಡಿ : |  
 ಕೃಪೆವಾಡಿ ಅವರ ಪಾಪವೆಂಬವಿಶ್ತು |  
 ಅಪಹರಿಸಿ ಶುದ್ಧಾತ್ಮರನು ಮಾಡುವ |  
 ಚಪಳ ಚೋರ(ರ)ಾನಾಟ್ಯ ವಿಜಯವಿಶಲರೇಯಾ |  
 ವಿಶ್ವಾಳದೊಳಗೆ ಬಲ್ಲಿದನಾಗಿ ಮೇರದ || ೬ ||

## ರ್ಯಾಂಪೆತಾಳ

ಅನಂತ ಮಹಿಮನು ಅನಂತ ಅವತಾರ |  
 ದಾನಿಗಳರವ ನಿಧಾನ ಪುಣ್ಯ ಪುರುಷ |  
 ಈ ನದಿಯಲಿ ಬಂದು ಸ್ತಾನಾದಿಗಳಮಾಡಿ |  
 ಜ್ಞಾನಿ ಆದವ ಬಂದು ಏನೇನು ಅಷ್ಟಿಸಲು |  
 ತಾ ನೋಲಿದು ಪುಣ್ಯನಿಕ್ಷೇಪ ಮಾಡಿಕೊಟ್ಟು |  
 ಅನಂತ ಜನುಮಕ್ಕೆ ಉಣಿಸಿ ಉಡಿಸುವನೂ |  
 ಶ್ರೀನಾಥ ವಿಜಯವಿಶಲ ನಿಕ್ಷೇಪಸ್ವಾಮಿ |  
 ತಾನಾಗಿ ತಾರೆಕಮ್ಮೆದಿಂದ ಶಾಯಾನ್ಯ || ೭ ||

## ಅಟ್ಟಿತಾಳ

ಭಕುತ ನಿಕರ ಬಲು ಶುಖಿಬದುವಂತಿ ಸಿ |  
 ದಾಢ ತರನ್ನಾ ಮಾಡಿ ಪರಕ್ಕೆ ರದೊಯ್ದಲ್ಲಿ |

ಮುಕರಕುಂಡಲ ಮಹಾಮಹಾಮಾಕುಟ ವಿಹಾರ ಹೇ |  
 ದಕ್ಷ ನಾಷಣ್ಯಭರಣ ಕರಿಕೆ ಶಂಖಚೂರ್ಣ |  
 ಪರನಾಗಿ ತನ್ನುತ್ತೇ ಅಕಳಂಕನಾಗ ಉರಕೆ ಸಿರಿಷಲ್ಲದೆ |  
 ಮುಕುತನ್ನ ನಾಡುವೆ ಮುಕುತಾಥಾವೇರದು |  
 ಮಕರಾಯುತ ಕನ್ಬಪಾಶ ವಿಜಯವರ |  
 ಲ ಕುಟುಂಬಕೃದಯಾ ಸ್ವಿಂಕೆ ಕಂಜಪಾಷ                    || ೮ ||

## ಅದಿತಾಳ

ಜತುರದಿಕ್ಷಿಸ್ಯಾಗೆ ಜತುರಸಾಗರ ಮಧ್ಯ |  
 ನುತ್ತಿಸಿದವಗೆ ಮೆಚ್ಚಿ ಗತಿಜವೆ ಗವ ದಂದ |  
 ಜತುರದೊಳಗೆ ಬಲುಜತುರನೆ ಸಾಸ್ಯ ಎಂದು |  
 ಸತಿ ಮೂವರ್ಡುಡನೆ ಸಂತತ - ೧. ಸಂಬಂಧಾವಾ |  
 ಜತುರಾದಿನಾಢ ಸ್ವಾಮಿ ಪತ್ತಿಪರ್ವನ ಸಿರಿ |  
 ಪತಿ ವಿಜಯವಿಶಲಾ ತೀರಂತಜನ್ಮ ಸಮೃನೆಲ್ಲ |  
 ಹಿತವಾಗಿ ಪಾಲಿಸುವ    || ೯ ||

## ಜತ

ತಾಮ್ರಪಣೀಯ ಸ್ವಾನ ನವ ತಿರುಪತಿಯಾತ್ರಿ |  
 ಸಂಭ್ರಮದಲಿ ಮಾಡಿ ವಿಜಯವಿಶಲ ವೋಲಿವಾ                    || ೧೦ ||

## ತಾಮ್ರಪಣೀ—ಸುಳಾದಿ ೬೭

ರಾಗ	ಘ್ರುವತಾಳ
-----	----------

ಶ್ರೀಭುವನದೇಂಳಗೆ ನಿನ್ನ ವೈಭವಕ್ಕೆದಿರಾಯಿ |  
 ನಾಭಿಯಲಿ ಮಗನ ಪೆತ್ತೆ ತೋಭನದೇವ |  
 ಶ್ರೀ ಭೂದುರ್ಗೇರ ಕೂಡ ವೈಭೇಂಗದಿಂದ ಮರೆದ |  
 ವಿಭುವೆ ವಿಶ್ವಮಹಿಮಾವಿಭುವ ವರೆದ |

ವಿಭುಧರ ಕೈಯಾ ಶುಲಭಾದ ಗಳಿಯಾ |  
ಅಭಿಮುಖದವರಂಗೆ ಅಭಯವರಿಪಾಲಿಕನೆ |  
ಲೋಭಿಗಳರಸೆ ವಿಜಯವಿಶಲರೇಯಾ |  
ದ್ವಿಭಾಜನಾಗಿ ಹೃದಯಾಂಬಾಜದಸಿಲಯಾ

|| ೮ ||

### ಮಟ್ಟತಾತ

ವೈಕುಂಠನಾಥ ವಿಜಯಾಸನ ದೇವ |  
ಲೋಕಪರಿಪಾಲಾ ದೇವದೇವೇಶ |  
ಆ ಕಂಜದಳನಯನಾ ಶ್ರೀ ಜೋರನಾಟ್ಟೆ |  
ಶ್ರೀಕರನಿಕ್ಕೇವ ಮರಾಯತ ಲಕ್ಷ್ಮೀಕಾಂತ |  
ಶ್ರೀ ಅದಿನಾಥಸ್ವಾಮಿ |

ನೀ ಕರುಣಾದಿಂದ ಕಾಪಾಡುವದು |  
ಲೋಕರಕ್ಷಾಮಣ ವಿಜಯವಿಶಲರೇಯಾ |  
ಸೇಕಮಹಿಮನೇಂದು ವಾಕುವಾಣದೆ ಹೇಳ |

### ಶ್ರೀವಿಜತಾತ

ಈ ತಾಮ್ರಪರನಿಯಾ ಸ್ವಾನವಾಡಿದ ವರನೆ |  
ಪಾತಕಾ ಓಡಿ ಘೋಳಿಡುತ ಶ್ರೇಗುವದು |  
ಭೂತಳದೊಳಗಿದರ ಸರಿಸವಾನೆವಿಲ್ಲ |  
ಯಾತಕ್ಕೆ ಸಂಶಯವಾಡಸಲ್ಲ |  
(ಪ್ರೇ ೧) ಏ ಸಂಸ್ಕಾರವಿಲ್ಲದವರ ವಂಶಜಾ |  
ಸ್ವೀತಿಯಲಿ ಸ್ವಾನವವಾಡಲವರೂ |  
ಸೀತಾಂಬರದುಡಿಗೆ ಶಂಖಚಕ್ರವ ಧರಿಸಿ |  
ಸೀತಿಬದವಿಯಲ್ಲಿ ಸುಖಬಡುವರು |  
ದಾತಾ ವಿಜಯವಿಶಲ ನವಕಿರುಪತಿವಾಸಾ |  
ವಾತಿಗೆ ಮನಸೋತು ಮಹಾಷ್ವನೇನೈನೈ

|| ೨ ||

## ಅಟ್ಟಿತಾಳ

ಅನಂತಜನುವಾದ ಪುಣಿ ಘರ್ಮಂಗರೆ  
ಈ ನದಿಯಲ್ಲಿ ಒಂದು ಸ್ವಾನ ಹೊಂದಿ ನಮ್ಮ |  
ಈ ನಿಧಿಗಳಾರೆ ನವತಿರುಪತ್ತಿ ಸರಬ:  
ಶನವಾಗುವದು ಒಂದೆ ವಾಸುದಲ್ಲಿ |  
ಮಾನುಹೊತ್ತು ಮರಿಗಳಲ್ಲಿ ದೇಹ ಹೊ ಉಂಡಾ |  
ಹೀನಜನರಿಗೆ ಸಾಧ್ಯವಾಗಿದ್ದೇನ್ನ |  
ಈ ನುಡಿ ಸತ್ಯವು ವಿಜಯವಿಶಲ ಬಲಲ್ಲಿ |  
ಜ್ಞಾನಾನ್ಯಾದಿಂದಲಿ ಸರ್ವರಿಗೆ ಸಾಕಳಿಷ್ಠಿ |

|| ೭ ||

## ಅದಿತಾಳ

ಹರಿ ಸಿರಿ ನಿರಿಂಜಿ ಮರುತ ಗರುಡ ಶೀಷಾ |  
ಹರ ಇಂದ್ರ ಶೃಂಗಾರಾಧ್ವರ ತರುವಾಯ ತಿಂದು |  
ತರತಮ್ಯ ಮನದಿಂದ ಚರಿಸಿ ಯಾತ್ರಿಗ್ರಯಾಲು |  
ಮರಳಿ ಬಾರನು ಇಹಕ್ಕೆ ಪರವೇದ ಸಿದ್ಧಾವನ್ನೆನ್ನಿ |  
ಪರತತ್ವನಾದ ನಮ್ಮ ವಿಜಯವಿಶಲ ನವ |  
ಶಿರುಪತಿಯಲ್ಲಿ ಇದ್ದ ಪ್ರೇರಿತ ನಂಬಿದವರ

|| ೮ ||

## ಜತ

ವೈಕುಂಠಾದಿ ಧ್ಯಾನಾ ತಾಮಸುಪರ್ಣೀಯ ಸ್ವಾನಾ |  
ಪರಬರತ್ತದಿ ಮಾಡಲು ಪ್ರೋತ್ಸಾಹ ವಿಜಯವಿಶಲ

|| ೯ ||

ನವತಿರುಪತ್ತಿ ಮಹಾತ್ಮೆ (ತಾಮಸುಪರ್ಣೀರ)— ಸುಳಾದಿ ೪೨

ಂಗ ಭೃತಿ	ಧ್ಯಾನಾ
ಉತ್ತರಭಾಗದಲ್ಲಿ ಮೈತ್ರಾವರಣ ಮುನಿ	
ಪೋತ್ತುಮನಾನ್ಯಾ ಶಿವ್ಯ ವಿಂಥ್ಯಾಯೆಂಬುವನೂ	
ಮತ್ತುತಾರಾಗಣ ಏ.೧೦ ಬೆಳಿದು ಜಗತ್	

శక్తిలే వూడలు శురరు కంగెడ్దు |  
 ఎత్తునోఇడుదరత్తు సత్యస్వేచ్ఛ కృగు |  
 తత్తుళగొళుతిరి జేత్తు తోవదాలే |  
 జిత్తుపట్టబెరాగ స. ఏజేవాదిగళూ |  
 ఎత్తుణదవష్టతవేందు యోఇచుత్తు |  
 జిత్తుబొరిత నన్ను విజయవిలల దే |  
 వోత్తువూ కాతివాస బిందువూధవ ఎల్లు |  
 రుత్తువూంగవే బాగ తుతిసాలనితా || १ ||

### మట్టతాళ

చరసికోడన మగనూ కరుణదిందలి బందా |  
 దురితవ హరిసెందు హరి సిరూపిసలు |  
 వరముసి కేళుతలే కరగళనో ముగిదు |  
 నిరుతదలి మణికరణికే స్వున |  
 పరమ లాభవను చిట్టిరలారేను ఎందు |  
 హరయ శ్రీ చరణక్షే ఎరగలు నశునగుత |  
 శరణర మనోహర విజయవిలలరేయా |  
 పరమమునిగే అత్తరవను కరుణసిద | || २ ||

### రూపకతాళ

శమండలద వళగే ఈ మణికరణికియా |  
 కమలావన్ను తుంబి గమకాదిందలి నీను |  
 యమన దిక్షునలి తప్పోక్రమేయన్ను మాడేందు |  
 రమేయరసా పేళలాగ ముని అగ్రస్త్రీ |  
 గమనవాదను ఆనుక్రమదిందలి బరుతె |  
 కునుతియను వంచిసి శ్రవువేల్ల పరంహరసి |

ಹಿಮಕರೆ ಚರಣ ಶ್ರೀ ವಿಜಯವಿಶಲನಿಗೆ ।  
ನನ್ನಾಸಿ ಆತನೆ ಗುಣವನ್ನಾದಾಯಾ ಪ್ರೋಗಳುತ್ತಾ ॥ ೬ ॥

## ರ್ಯಂಜಿತಾಳ

ಕಾಶಿಯಿಂದಲಿ ಬಂದು ವಾಲಯಾಚಲದಲ್ಲಿ ।  
ವಾಸವಾಗಲು ಭೂಮಿ ಸಮನಾಯಿತೂ ।  
ಲೇಸಾಗಿ ದೇವಗಣ ಭೇರಿಗಳು ಹೊಯ್ಯ, ಮು ।  
ನೀತನು ವರೋನವಾದನು ಪುನರಂಪಿ ।  
ಆ ಸಲಿಲ ದಿವ್ಯ ಕರುಂಡಲದೊಳಗಿರಲು ।  
ಸೂಸಿತೊಂದು ಜೀವ ನಿವಾರಣವಾಗಿ ।  
ಅಶಾಧ್ಯರು ಬಂದು ಮನ್ಮಿಸಿ ತಾಪ್ರ ದ ।  
ನೀರೆಸರಿತೆಂದು ವೇರಲೀ ಕರೆಸಿದರು ।  
ದೇಶಾಧಿಕರಿ ನಮ್ಮ ವಿಜಯವಿಶಲ ಕರು ।  
ಜಾತರಧಿ ಎಂದು ಮನ್ನಿ ಕೊಂಡಾಡಿದ

॥ ೭ ॥

## ಶ್ರವಿತಿತಾಳ

ಪ್ರೋಗಳ ಹರಿಯಾ ಚರಣಯುಗಳಕ್ಕೆ ವಂದಿಸಿ ।  
ಯುಗದಲ್ಲಿ ಸದಿಯಲ್ಲಿ ಮಾಲ ಕಲಿ ।  
ಪ್ರೋಗದಿರಲೀಂದು ತಪಸಿಗಳನು ತವಕದಿಂದ ।  
ನಗುತ ಮನದೊಳಗಣತಾಚನೆಮಾಡೆ ।  
ನಗಧರ ಪ್ರೇಕುಂಶ ನಗಧಿತ, ನವ ।  
ಒಗೆ ರೂಪನಾಗಿ ಮನಿಗೆ ವರವನಿತ್ತಾ ।  
ಗುಗುಣ ಸಾಹಸನುಲ್ಲ ವಿಜಯವಿಶಲನು, ಶ್ರಿ ।  
ಜಗದೊಳಗೀ ಧರಿಯಾವಿಗೆ ಮಾಡಿ ತೋರಿದಾ

॥ ೮ ॥

## ಅಟ್ಟತಾಳ

ಕಳಸಜನಿಂದ ವೆಗ್ಗಳವಾಯಿತೀ ನದಿ ।  
ಮಲರಹಿತವಾಗಿ ಪ್ರೋಗವೃತ್ತಿದೆ ನೋಡಿ ।

ಕಲಿಯಾ ಸಂಚಾರ ಫೋಳಿಗೆಯಾದರು ಇಲ್ಲ |  
 ಇಳಿಯೊಳು ಇಡು ಪುಣ್ಯನೇಲವೇನ್ನೀ, ನೇಲವೇನ್ನೀ |  
 ಕಲಿಯಾಗಂತ್ಯದೇ ಹಳವುಕಡೆ ಧರ್ಮ |  
 (ಗ)(ವ) ಇವಾದು ಇಂಗ ಉಳಿದಿಪ್ಪದೇ |  
 ಕಲಿಹನ ವಿಜಂಂವರಲ ಮೈಕುಂಠಾಧಿತಾ |  
 ಸಲಹುವಾ ಕಲಕಾಲೂ ಪ್ರೋಲಿದು ಸಜ್ಜನರ

|| ೬ ||

ಅದಿತಾಳ

ಎಳು ಯೋಜನ ತೀರದಾ |  
 ಗಾಳಿ ಬೀಸಿದರೆ ಮೂರು |  
 ಏಳು ಕುಲದವರು ತವ್ತು |  
 ಪೀಳಿಗಿಯಾ ಶಹಿತದಲ್ಲಿ |  
 ಕಾಲನ್ಯಾಂಶನೆ ಭಂಗಾ |  
 ಸೀಳಕೊಂಡು ಪ್ರೋಗಿ ಸಿಂ |  
 ಲೋಲನಾ ಪಟ್ಟಣದಲ್ಲಿ |  
 ಖ್ಯಾಳಮ್ಯಾಳವಾಗುವರು |  
 ಹೇಳಲೇನು ಜ್ಞಾನಿಬಂದು |  
 ಕಾಲಫೋಳಿಗೆ ವಾಸವಾಗಿ |  
 ಮೇಲುಲೊಕಾ ಕೊಡುವದಕ್ಕೆ |  
 ಸಾಲದೆಂಬ(ಬರೆ)ರಾವಲೇಕೇ |  
 ಕೇಳಿಬಲ್ಲವರಿದರ |  
 ಆಲೊಜನೆಸಲ್ಲಿ ಪುಣ್ಯದ |  
 ಮಾಲೆ ಹಾಕಿದಂತೆ ಅನು |  
 ಗಾಲಾ ಶುಚಿಯಾ ಕಂಠದಲ್ಲಿ |  
 ನಾಳಿಗೆಂಬಾಲಕ್ಷ್ಯವಲ್ಲ ವಿಜಯವಿತಲ ತನ್ನ |  
 ಉಳಿಗವನಿತ್ತು ನಿಜದಾಳನೋಕು ಕೂಡಿಸುವ

|| ೬ ||

ಜತಿ

ಶ್ರದ್ಧೆಯಿಂದಲಿ ಯಾತ್ರೆತಿಳಿದು ಪುಣ್ಯರಾಗ |  
ಅದ್ವೈತಾ ಬಿಡಿ ನಮ್ಮ ವಿಜಯವಿಶಲ ಸುಳಿವ || ೮ ||

ಶ್ರೀಸುಧಿಂದ್ರಸ್ವಾಮಿ ಮಹಿನೆ—ಶುಚಿ ಇಂದ್ರ—ಸುಳಾದಿ ೬೪

ಇಂದ್ರತಾತ್ವಿಧಾನಕ್ಕೆ ನ ಶುಚಿಂದ್ರಾತ್ಮ ಪೌರುಷಮಾ |  
ಅನಿಂದ್ರಸ್ಥ ಮನರ್ಹಾಚಂ ಮನುಕೃತ್ಯಾ ತದಾಜರಯ ||

ರಾಗ

ಧ್ರುವತಾಳ

ಯೋಗಾದಭ್ರಾಶರೆದು ಜಾಗರ ಉಳ್ಳ ಪ್ರೇತ |  
ಅಗಮ ಸಿದ್ಧಾಂತದಲ್ಲಿ ನೋಡಿ |  
ಯೋಗಿ ಜನರು ಇಲ್ಲಿ ಭೀಂಗದಾತಿ ತೊರದೂ |  
ಲಾಗಿಸುವರು ಭವರೋಗ ವನಧಿ |  
ಭೂಗೋಳಾದಳಗೋವರಂಗದ್ವೀಷನೇ ಬಿಟ್ಟು |  
ಜಾಗು ಮಾಡದಿಲ್ಲಿಗೆ ಸಾಗೀ ಬಂದೂ |  
ಬಾಗಿ ಕೇವಲ ಧ್ಯಾಪವಾಗಿ ಪ್ರಜ್ಞಾತೀಫರದಲ್ಲಿ |  
ತಾ ಗುಣದಲ್ಲಿ ಮಿಂದಾಗಲೇ ಕರುಂನಾಶ ಭಾಗಿರಧಿನಿಧಿ |

ಸಾಗರದಲ್ಲಿಗೆ ಪ್ರೋಗಿ ಪುಣ್ಯಪದ್ದದೂ |  
ಯಾಗಾದಿಗಳ ಮಾಡಲಾಗಿ ಅವ ಘಲ |  
ವಾಗುವದದಕೆ ನೂರಾಗುವದು ಸಿದ್ಧ |  
ಮುಗೋಳಿ ನೋಬ್ಬಿ ಬಲ್ಲ |  
ನಾಗಶಯನ ವಿಜಯವಿಶಲ ಸಂಧೀಂದ್ರ |  
ಆಗರಾ ವಾಷನ ನಾಗ ಗವಾನ ಭಜಿಸೀ |  
ನೀಗಿಕೊಂಡನು ಬಂದ ಭೀಂಗವ್ಯಾಕುಲಾ || ೯ ||

ಮಟ್ಟತಾಳ

ಪರಶತಿಗೆ ಅಳುಕಿ ಹರಿಯನು ಶಾಪಾ |  
ಧರಿಸಿದನು ತನ್ನ ಶರೀರಾವಾಢ್ಯಂತಾ |

ದುರಿಯೋನಿಯಲ್ಲಿ ಪರಮ ದುಶ್ಯತ್ತನಾಗಿ ।  
 ಘರವಲ್ಲದೇ ಹೋದಾ ವರಷಭಾಸಾನಕೈ ।  
 ಮರಳಿ ತನೆನ್ನ ಈ ತಾನೇ ಮರಿಗಕೊಳುತಲೇ ।  
 ಸುರಮುನಿ ನಾರದನು ಭರವಿಂದಲಿ ಬರಲಿ ।  
 ಎರಿಗಿದ ಜರಣಕೈ ಕರಗಳನು ಮುಗಿದು ।  
 ಪರಮ ಪುರುಷರಂಗ ವಿಜಯವಿಶಲನ್ನು ।  
 ಶರಣಗೆ ತನ್ನ ಯಾ ಪರಿಯಲ್ಲಿ ಬಿನ್ನೆಪ್ಪಿಸಿ

॥ ೧ ॥

## ರೂಪಕಾಳ

ಬೀಷನ ಕೇಳುತ ಮೌನಿ ನಶನಗುತ್ತಾ ಪರಸ್ತಿಯಾ ।  
 ಖಿಷನಿ ಪೋದವನ ಮನ್ನಿ ಸದಾಲ್ಲ ಜಗವೆಲ್ಲ ।  
 ಹಸಗೇಡಿಯಾಗಿ ಸುಮನಶ ತತ ಕೇಳಿದಿ ।  
 ಕುಶಲಕೈ ಶಿವಾಯ ಪುತ್ತಿಯಾದಂತ್ತೀಗಾಲಿ ।  
 ಚಸಂಧಿಯೋಳಗೆ ರಂಜಷುವ ಮಹೇಂದ್ರಾದ್ವಾದಿ ।  
 ಪರಸಂಸುತ್ತಾ ಬಲು ವೇಷಂಗಿದೆ ಅಶ್ರಿ ।  
 ಖಾಷಿ ಆಶ್ರಮಾ ಉಂಟು ।  
 ಉಪರಿಕಾಳ್ವಾದಲೆ ಪೋಗಿ ।  
 ಏಷವಾ ಮನದಲ್ಲಿ ಭಜಿಸು ಮಧುಷೂದನನ ।  
 ಹಸನಾಗಿ ವಿಶಾವ ವರದಿಂದ ಕಡಿಬಿಡ್ಡಿ ।  
 ಲಷತು ಶಾಯದಲಿ ತೋಭಿಸು ಪೋಗು ಎನ್ಲಾಗಿ ।  
 ಬಿಷಜನಯನ ನನ್ನ ವಿಜಯವಿಶಲನ ಸೇ ।  
 ನಶತ ಬಂದನು ಅಶ್ರಿಮಷಿ ಇದ್ದು ಭೂಮಿಗೆ

॥ ೨ ॥

## ರ್ಘುಂಬೇಂಳ

ಬಂದು ಇಂದ್ರನು ತಪಸಿಗೆ ಕುಳಿತನು ಗ ।  
 ಜೆಂದ್ರನ್ನ ಕರದು ಖದಕವ ತರ ಪೇಳಲು ।  
 ಅಂದು ನಿರಾವಶನು ಕೈಕೊಂಡು ಮಲಯಾದ್ವಿ ।

ಲಂಡ ಶೈಟ್ಟಿಡ ತಾಂಪ್ರವರ್ಣೀಯದಂತ್ವಾ |  
 ಲಂಡ ಮಾರ್ಗವ ಮಾಡಿ ತನ್ನ ಒಡಿಯಸದ್ವಾ !  
 ಮಾಡೆ ಚಿಟ್ಟೆದು ಬಲು ಭಕ್ತಿಯಿಂದ |  
 ತಂಡ ವಿಚಾರವನು ಸೋಡಿ ಪ್ರತ್ಯೇಂ |  
 ಮುಂದು ಕುಚಿಯಾಗಿ ಮುದದಿಂದಲಿ ಕೊಂಡಾಡಿ |  
 ಮಂದರ್ಥರದೇವ ವಿಜಯವಿಶಲ ಸೂ |  
 ಧೀರ್ಂದ್ರ ಸ್ವಾಮಿಯ ಪಾದ ದ್ವಾಂದ್ವವನು ಸೇನಸುತ್ತ || ೫ ||

## ಶ್ರವಣಿತಾಳ

ಅಸನವನುಹಾಕಿ ಕ್ರಾಸೋಫ್ಟ್‌ಸವ ಬಂಧಿಸಿ |  
 ಲೀಕವಾದರು ಕಾಯದಾಶಯಾ ಮಾಡದೆ |  
 ಬ್ರಾಸಿಗಿ ಬಿಸಲೆನದೆ ಬ್ರಾಸರಕಿಯ ಒಡದೆ |  
 ವಾಸವ ರುಳತು ಸಂಕ್ಷೇಷದಲ್ಲಿ |  
 ಕೀರವ ಮದುಮೂಡನ ಶ್ರೀಕನಂಖ್ಯಾಯ ಒಂದು |  
 ವಾಸರ ಬಿಡದಲಚೆಸಲಾಗೇ |  
 ದೇಶಾಧಿಕ ಸುಧೀರ್ಂದ್ರವಾಸ ವಿಜಯವಿಶಲ |  
 ದಾಶಗೆ ವಲಿದುಬಂದ ಸತಿಯ ಕೂಡ || ೬ ||

## ಅಟ್ಟಿತಾಳ

ಗೌತಮನ್ನ ಸತಿ ಪತ್ನಿನ್ನತೆ ಉಹಲಾಘ್ರಾ |  
 ಕಾತುರದಲ್ಲಿ ಪುರಹೂತನ ಶಾಪಿಸಿರೆ |  
 ಸೋತ್ತುಮರಿಗೆ ಬಲು ಪಾತಕ ಬಂದರೆ |  
 ಜಾತುಯಾದಲ್ಲಿ ಅಜಾತು ನುಹಾವಿಷ್ಣು |  
 ಶ್ರೀಕಿಂಯಲ್ಲಿ ತಿಳಿದ ತಾನು ಭಕ್ತತರೆ |  
 ಭೂತಳದೊಳು ಮಧು ಘಾತಿಸುಧೀರ್ಂದ್ರನ್ನಿ |  
 ಕೇತನ ವಿಜಯವಿಶಲಾತುಮದೇವ || ೭ ||

ఆదికాణ

శైందిద కలువ కళదు జంద్రనుద్ధరిసిద ।  
అందు వేదలాగి దేవేంద్ర సాసిర సయుభా ।  
సేందు కరిసిశాందు సుఖదింద వాలగవాద ।  
శండేహతోరదు నరరు బందు యూత్రివూడలు గో ।  
ఒంచను కరుణారథదింద సాకువనవర ।  
ఎందేందు బిడదే శధీంద్రస్వాచు మధువైం ।  
వృందావన ప్రీయ విజయవితలరేయన ।  
శందరుకనవాగి మందబుద్ధి ప్రోపువాచూ ॥ २ ॥

జత

దక్షేణ సాలగ్రమష్టేత్ర శధీంద్రా ।  
అష్టేచూభ్రవాసా విజయవితలధీశా ॥ ३ ॥

ఆదిఅనేంత—సుభాద్రి ఐక

శేషే శయున తరదిందు సమాన వక్త  
శ్రీజాది శేతవ సితోదక జాతనేత్ర ।  
చోఽషాత యూరగతపాత గుణాంబురాతే  
దారేవయాంకురు మయింత గతేతరాతే ॥

రాగ ధ్నువతాణ

శ్రీమదనెంతా శ్రీ లకుమికాంతా ఆ ।  
చి మద్యంతరహిత పరమకూంత ।  
తానుస ఖళహంత సవరిగే బలవంత ।  
చోఽను రోఽను గుణవంత బలునిక్షేంత ।  
నానుప్రోగళువంథ జనరగే దయవంత ।  
తానుజనక శపంత తల్పునెంత నానూ ।  
ఆది అనంత విజయవితల సంత ।  
తాముష్ణి సువంత రంగ నిత్యుంత ॥ ५ ॥

## ಮಟ್ಟತಾಳ

ಜಯಜಯ ಜಯದೇವಾ ಜಯಜಯ ಸಂಜೀವತ |  
 ಜಯಜಯ ಶ್ರೀಧರ ಜಯ ಭಕ್ತರಕಾವ |  
 ಜಯ ಅಷ್ಟಿವನದಾವ ಜಯ ವರಗಳನೀವ |  
 ಜಯ ಭೂವನ ಜೀವ ಜಯಗೋಕುಲ ಗೋವ |  
 ಜಯಜಯಜಯ ವಿಜಯವಿಶಲದೇವ |  
 ಜಯಜಯ ಅನಂತ ಜಯಜಯ ಧನಂ |  
 ಜಯ ನಾಗ್ರಜ ಪ್ರೀಯಾ ಜಯಜಯ ಮುನಿಗೀಂಯಾ || ೨ ||

## ಶ್ರೀವಿಜಯ

ಶ್ರೀರವಾರಿಧಿಕಯಸ್ತಾ ನೀರಜದಳನಯನಾ |  
 ಕಾರುಣ್ಯಮುಕರುತಿ ಮೇರವ ಶತ್ಕೀರೂತಿ |  
 ವಾರುಣಭಯಹಾರ ವಾರುಣಸಂಹಾರ |  
 ಕಾರಣ ಪುರುಷಾ ಭವತಾರಣಬಲುದೈವಾ |  
 ಕಾರುನವನೀತ ಛೋರೆನಾರಿಯರ ಜಾಂತ |  
 ವಾರವಾದಕ್ಕೆ ಕೃಪಾಪಾರಾವಾರವೇನಿಹ |  
 ವಾರಾವುಹಮು ಗುಣವಾರಿಧಿ ನಿಗುಣ |  
 ಕಾರಾ ಶ್ರೀಮದಾನಂತಾ ತೀಗೆರುವಾನಿಜಾನಂತಾ |  
 ಸಾರಾ ವಿಜಯವಿಶಲಾ ದೂರಿದವರ ಕುಟೀಲಾ |  
 ಹಾರಿಸುವಾ ಕರುಣೆ ಶುರದಮಸ್ತಕಮಣಿ || ೩ ||

## ಅಟ್ಟತಾಳ

ವೃದ್ಧ ಭೂಮಿರನಾಗಿ ಕೌಂಡಣ್ಯ ಮುನಿಪನ್ನ  
 ಶ್ರದ್ಧರಷಕೆ ಸೋಲಿದ ಸಿದ್ಧ ಪ್ರಸಿದ್ಧ |  
 ಕುದ್ರಾತ್ಮರು ಬಂದು ಯೂತ್ರಿಯಾ ಮಾಡಾಲು |  
 ಚಿದ್ಮುಹೇಹದ ಫಲಗಳನ್ನು ಇತ್ತು |  
 ಉದ್ರಾರ ಗ್ರೇಮವ ಖದಧಿ ಮದನಸಿರಿ |

ಮುದ್ದುರವಣ ಶ್ರೀಮದನಂತರಾಬ |  
ಇವ್ಯಾಲ್ಯಿ ಫಲವಿನ ವಿಜಯವಿಶಲ ಬಂದು |  
ಇದ್ವಾವದಲ್ಲಿರೆ ಭದ್ರಪಾಗುವದೂ

|| ೪ ||

ಅದಿತಾಳ

ಜ್ಯಾನಾವಂತಾ ಗುಣಾನಂತಾ |  
ಧ್ಯಾನಾನಂತಾ ದಾನಾನಂತಾ |  
ಮಾನಾನಂತಾ ಮೌನಾನಂತಾ |  
ಅನಂತಾ ನಂತಾನಂತಾ |  
ಅನಂತವನ್ ವಿಜಯವಿಶಲಾ |  
ಅನಂತ ಎನ್ನ ಪ್ರಾಣಾನಂತಾ

|| ೫ ||

ಜಕ್ತಿ

ನವೋ ನವೋ ಅನಂತಾ ಆದಿ ಅನಂತಾ ನಿ |  
ಗಮ ಪಾಲಾ ವಿಜಯವಿಶಲನಂತಸ್ವಾಮಿ

|| ೬ ||

### ಅನಂತ ದೇವರ ಮಹಿಮೆ—ಸುಳಾದಿ ೫೫

ಶ್ರೀಭಾಭಾಷಣ ಕೃತಪಾದ ಸೇವನಮನಭೈರ್ವಾದು ಸ್ವರದೊಽಿವಣಸ್ |  
ತೇಷಾಂಗಿ ಸತಕಂ ಶಯಾನ ಮುದರ ಶೈಲಿದ್ವಾಸಿ ಪದ್ಮಂ ಪ್ರಭುಸ್ |  
ಧಾತ್ರಾ ಸ್ತೋತ್ರಚಯ್ಯೋ ಸ್ತುತಂ ಥಳ ಘಣ್ಯ ಶ್ವತ್ರಾಪನ್ಯಮಂಡಿತಂ |  
ಸೇವನಂತ ಶ್ವರೇಶ್ವರಂ ಮುನಿಪರ ಪ್ರೇಮಕರಂ ಶ್ರೀಕರಪ್ರ |

ರಾಗ

ಧ್ಯಾನತಾಳ

ಕೇತವ ಶ್ವಣ ತ್ರಿಲೋಕೇತ ಶ್ವಿಟಭಾರಿ |  
ಸಾಹಿರಫಣಾವುಧ್ಯ ಶೀಷ ಶಯಾನಾ |  
ಶ್ವೇತ ನಾಕನಾ ನರಶೇಷರಂ ವೇಷಾನೆ |  
ಮಿಷಲಾಭರಿಣಾ ವಿಭೂಷಣ ಸವರ್ದ |  
ಶ್ರೀಷತಿ ಉರದಲ್ಲಿ ವಾಸವಾಗಿ ಸಿತ್ಯ |

ತಾ ಸೇವಿಸುವಳು ಸಂತೋಷಾಭ್ಯಾಯೊಳು ಮುಳುಗಿ |  
 ಪ್ರೌಷಿದಾ ಶ್ರೀಗಂಥ ವಾಸನಿಯಾ ಕಮು |  
 ಲಾಕನ ಜಪಿಸಿ ಎಣಿಸುವನನುದಿನ |  
 ಈ ಸುಖವಿನಾನ್ಯಾವ ದೇಕ ದೃವಂಗಳಲ್ಲಿ |  
 ಏಸೇಸು ಪರಿಯು ನಿಕ್ಷಿಷಲು ರಾಣಿಸೋ |  
 ಈಂದ್ರಾಧ್ಯಾ ರೋಡಿಯಾದಿ ಕೇತಿಖಳಮದ್ವಾ |  
 ಶ್ರೀಶಾ ವಿಜಯವಿಶಲಾ ಶುಲಭಾ ಆದಿ |  
 ಕೇತವಾ ತಾವ್ರುಪರ್ಣವಾಸ ಲೋಕೇಶಾ

॥ ೮ ॥

## ಮಟ್ಟಿಷಳ

ಉತ್ತರಾನನ ಭಜಿಸಿ ಅತಿದುರುಳಾ ಕೇಣಿ |  
 ಸತತ ತಹಸಿಯಾಗಿ ಏತಿ ಇಲ್ಲದ ದಿನನ |  
 ಅತಿಶಯದಲ್ಲಿ ವರವ ಇತರಾದಿಗಳಂದ |  
 ಹತವಾಗದಂತೆ ನುತ್ತಿಸಿ ಬೇಡಿಕೊಂಡ |  
 ಸ್ವತಿಯೋಳಗೆದಿನಸ್ರುತಿದಿನದಲಿ ಸುರರ |  
 ಖತಗೊಳಿದನುನ್ನು ತ ಬಲು ಗರ್ವದಲಿ |  
 ಪತಿತಪಾವನನಾದ ವಿಜಯವಿಶಲನ್ನು ಭ |  
 ಕುತ ಜನರಿಗೆ ಅಹಿತನಾಗಿ ಹೇರವುತ್ತಿರೆ

॥ ೯ ॥

## ರೂಪಕತಾಳ

ಆದಿಕೇಶಾನೇಂಬ ದೃತ್ಯಾನ ಉಪಕೃತಿಗೆ |  
 ಆದಿದೃತ್ಯರು ಬಳಲಿ ಬಲುಬಗೆಯಿಂದಂ |  
 ಆ ದೃತ್ಯನುಪಟಿ ತಾಳಾಲಾರಿವು ಎಂದು |  
 ವೇದಗಳಂದಲೀ ವೇಧಾಗೆ ವೋರೆ ಇಡಲು |  
 ಆದರಿಂತಿನ್ನಿಂದೂದೆ ವೇದಲಿಗೇ |  
 ಕೇಷ್ಠಾರಿಗೆ ಇತ್ತುದವರಾಧಾವೆನ್ನದು ಎಂದು |  
 ಶಾದುವದರಿದವನದರಿಂದೂ ಏಕಾವುದವರಿಗೆನುತಾ |  
 ಶ್ರೀದೇವಿ ಅರಣ್ಯಾ ಪಾದದಲ್ಲಿಗೆಷಾರಿ |

ಶೇದಿಗನು ವಾಹೇಂದ್ರಾ ಪ್ರದೇಶಾದಲ್ಲಿದ್ದು ।  
ಬಾಧಿಯಾ ಬಾಳುವದು ವಿಧಿ ತಾ ಬಿನ್ನೆಸ್ತೇಸೆ ।  
ಮೇರಿದಿನಿದಿ ವಿಜಯವಿಶಲಾದಿ ಕೇತವಾ ।  
ಕಾದಯಾದಿಂದಲಜಾದಿಯಾ ಕಳುಹೀ

॥ ೩ ॥

ಯಂಜತಾ

ಅಷುರನಿದ್ದೈ ಡೆಯಾಲ್ಲಿ ಒಮ್ಮುಂದೇನ್ನೆಲ್ಲೇ ರ ।  
ಕೃಷರ ರಿಷ್ಟ ಎದುರಾಗಿಬಂದು ನಿಂದ ।  
ಬಿಸಿಜಸಂಭವನ ರೋಪಾದಿಂದ ಜನ್ಮಿಸಿದ ।  
ಅಷಮು ನೀ ನಹುದೆನುತ ಅವನ ಪಿಡಿದೂ ।  
ಕುಶಿಯನುಗೊತ್ತಿ ಏಳದಂತೆ ಮಲಗಿಸಿ ।  
ಅಷುರಾರಿ ಖಳನ ಮೈಮೇಲೆ ಪವಡಿಸಿದ ।  
ಘಾಶರಾ ಸಾಯದಂತುಪಾಯವನು ಕ ।  
ಲ್ಲಿಸಿದ ಹರಿಮಹಿಮಿಗೆ ಏನೆಂಬೇನೋ ।  
ಕುಸುಮುಕರನಯ್ಯನೆ ವಿಜಯವಿಶಲನ ತು ।  
ತಿಸುತ್ತಿರಲಿತ್ತ ಅಷುರನ ಮಂಡಿ ಮುನಿದೂ

॥ ೪ ॥

ತ್ರಿವಿದಿತಾ

ತನ್ನ ಗಂಡನ ಮೇಲೆ ಹನ್ನೆ ಗರಯನನನನ್ನು ।  
ಸಣ್ಣವನತೆರದಿನ್ನು ಮಲಗಿರಿ ।  
ಮುನ್ನೆ ಕೋಪವ ತಾಳಿ ಭಿನ್ನಾಮಾಳಪೆಸಿರವ ।  
ರನ್ನು ಬಿಡಿಸಿ ಎಂದು ಪುಣ್ಯ ಗಂಗಿಯಾ ಬಾಂಬಾ ।  
ವನ್ನು ಹಾರ್ಯಿಸಾಲು ತನ್ನಿಡಾದಾ ಸೀನೇ ।  
ಯಾನ್ನು ಮುಟ್ಟಿಪೆನೆಂದು ಫೈನ್ನಾ ತೀವರ ತಾಮ್ರ ।  
ಪರ್ವಯಾ ನಡಗೊಂಡು ಬಿನ್ನಾ ಕಾದಲಿ ಭೋ ।  
ರನ್ನೆ ಪರಿದು ಬಂದಳಾನಂತನ ನೇಡೀಡಿ ।  
ಸನ್ನನಾದಿಂದಲಾತನ್ನು ಸುತ್ತಲು ಗಂಗೆ ।  
ರನ್ನದ ನನವಾಲೆಯನ್ನು ಆದಳು ಸುರರೆಳ ।

ಬಣ್ಣಿ ಸ್ತೋಗಳಾಲು ಕಣ್ಣಿನೇ ಇಡದಲೆ |  
ಅನಂತ ಕಯನ್ನಾ ವಿಜಯವಿಶಲದೇವಾ |  
ಗ್ರಹಿನ ಲೀಲೆಗಿ ಅನಂತಾ ನಮೋ ನಮೋ

|| ೧ ||

## ಉಪ್ಪಿತಾಳ

ಅಂದು ಪ್ರಭಾಕರಾ ಬಂಧುವಿನ ನಿಜಾ |  
ನಂದನ ಗರುಡ ಶುರಂದರ ಖಳದಾದ |  
ವೃಂದಾರರ ಬಲ ಒಂದಾಗಿ ಎದಿರಲಿ |  
ಬಂದು ಜಯಜಯವೆಂದು ಹೇಳುತಲಿರೆ |  
ನಿಂದ ವರನೆ ದಯಾದಿಂದಲಿ ನೋಡಿ ಮು |  
ಕುಂದನು ವರಗಳ ಕುಂದಾದೆ ಬೇಡಿನೆ |  
ಸಂದೇಹ ತೊರದು ಶಾಮೀಂದು ಶಿರವಾಗಿ |  
ಇಂದಿಖಳನ ಮಾ೜ಲಿ ಬಂದು ನೀನು ನಾ |  
ಗೀರ್ಂದ್ರ, ಸಹಿತಾಲಿಷ್ಟಂದಾದಿ ಪವಳಿ |  
ಒಂದು ಕಲ್ಪವಿರು ಎಂದು ಪ್ರಾರ್ಥನೆಮಾಡಿ |  
ನೈಂದು ವರವಕೊಡು ಮಂದಮುತ್ತಿಗಳಿಗೆ |  
ಸಂದರುಶನದಿಂದ ಸ್ತೋಂದಲಿ ಕೈವಲಾಜ್ಞಾ |  
ಇಂದು ವಂದಿತ ಪಾದಾ ವಿಜಯವಿಶಲ ನೀನೆ |  
ಒಂದೆ ದೈವ ಜಗತ್ತಂದೆ ಕೃಪಾಸಿಂಧೂ

|| ೨ ||

## ಉದಿತಾಳ

ತುತಿಸಾಲು ಶೃಷ್ಟನಾಗಿ ಜತುರ ಮೊಗಾದಿಗಳ |  
ಅತಿ ನೇಗದಿಂದ ನೋಡುತ್ತಲಿ ನೀವಂದತೆರದಿ |  
ಹಿತವಾಗುವದದಕ್ಕೆ ಪ್ರತಿಕೂಲಾವಿಲ್ಲಾ ವೆಂದು |  
ಸಿತಾಮಹನಯಾಜ್ಞಾ ನಗುತ ಭರವಷವಿತ್ತಾ |  
ಕ್ಷೇತ್ರಯೋಳಗಾವಾನರ ಮತನಂತನಾಗಿಬಂದು |  
ಸಿತ ಮಾಘದಲಿ ಯಾತ್ರೆ ಏಂತಿಕ್ಕುದಂತೆಮಾಡಿ |

సితనది తామ్రపర్ణి జక్తయల్లి స్వానగైదు |  
 చక్తురసాదవగే తాశ్రీతవేస్త్ను మేలులేషీక |  
 వృథవాంగనొడియా విజయవితలనంతా |  
 పిఫతవేందు వాడి కులసహిత గంగి ప్రోందువదు || २ ||

జక్తి

ఆదికేళవ శ్రేష్ఠదల్లి ఒందు రాత్రి |  
 సాధు ఇరలు ప్రోలివ విజయవితలనంతా || ३ ||

### పదుమనాభ అనంత—సులాది శిల్ప

యా కృత్తిరిఱు నిగమాంతగ కిం వదంతి  
 సేవాక్రయో చికఫల త్రితంయం వదంతి |  
 తక్క సంతయమనా కురుకేంటఫ్రిమధ్వవక్క |  
 క్రమేణ ఘటిమన్మధై పద్మనాభః ||

రాగ

ధ్నువతాట

అనంత పరమ వృరుష |  
 అనంత ఆవతార అనంత గుణాణవ |  
 అనంత మహిమ అనంత పరదైవ |  
 అనంతాద్భుత లీలా అనంత ఆప్రేమేయా |  
 అనంత వన్మ అనంత వేదావంద్య |  
 అనంతాజానురచు అనంతకల్పదల్లి |  
 సిన్నాంతా నోదలాగి నిస్త్నాంత తిరియరేణ |  
 అనంత కయన నిన్నానంత బల్లీనే |  
 అనంత శ్రీమదా |  
 అనంత విజయవితల ప్రసన్నవదనా |  
 అనంత నంత అవాంతరసే |  
 అనంత పదుమనాభా శ్రీనారసింహ అనంతానంత గీతా ||

## ಹಾಟ್ಟಿತಾಳ

ಹರ ಪರ ದೇವತಯೂ ನಿರಶ್ವಮನೆನೆಂದು ॥  
 ಪರಮ ಭಕ್ತಯಲ್ಲಿ ಇರತಕ್ಕವನಾಗಿ ।  
 ಘರಣೆಯೋಳಗೆ ದಿವಾಕರ ಯತ ದ್ವಾರಕಾ ।  
 ಪುರಿಯಲ್ಲಿ ತಪಸಿಗೆ ನೇರೆನಂಬಿದನೆಂದು ।  
 ಪರ ಚರಿತ ರಂಗ ವಿಜಯವಿಶಲರೇಯೊ ।  
 ತರುಳನಾಗಿ ಬಂದು ಸರಸದಲ್ಲಿ ಸುಳಿದ

॥ ೨ ॥

## ರಷದಕಾಳ

ಹರಿಷುಳಿಯಲು ದಿವಾಕರಮನಿ ವೈರಾಗ್ಯ ।  
 ಮರದು ಮರುಳಾಗಿ ಪರಮಾ ಹೋಹದಿಂದ ।  
 ಕರದು ತೈಡಿಯಲ್ಲಿ ಕುಳ್ಳಿರಿಸಿ ಬೆಸಗೊಳಲು ।  
 ಹರಿ ಮಾಯೂ ಕಲ್ಪಿಸೇ ಚರಿತೆಯ ತೋರಿದ ।  
 ಜರಿದು ಅಲಿಂದಲ್ಲಿ ಒರುತ ಬರುತ ಮುನಿಗೆ ।  
 ಕರ ಪ್ರಾಸ್ತಿಯಾದಂತೆ ಸರಿದು ಬಂದನು ದೂರಾ ।  
 ಕರಣರ ಕರುಣಾಳು ವಿಜಯವಿಶಲನು ಕಿಂ ।  
 ಕರನ ಮನೋಭಾವಾ ಅರಿದು ಆ ಕ್ವಣದಲ್ಲಿ

॥ ೩ ॥

## ರ್ಮಂಜತಾಳ

ಗಿಡ ಬಂದು ಮೂರು ಯೋಜನ ಪರಿಮಿತಪರಲು ।  
 ಹುಡಗನಾಗಿದ್ದ ಬಾಹಿರೆಂತರಾತ್ಮಕನು ।  
 ಅಡಗಿದನು ಯತಿಯ ಕಣ್ಣಿಗೆ ಕಾಣಿಸದಿರಲು ।  
 ಶಂಡಿಗಿದನು ಆಕಟಿಕಟಿ(ಯೋಂದು) ಮನಮೈಳಗೆ ।  
 ಕಡುಪಾಪಿ ನಾನೆಂದು ದಿವಕರನು ಮರುಗಲು ।  
 ಒಡನೆ ತೋರಿದ ಕನ್ನು ನಿಜರೂಪವ ।  
 ಸಡಗರದ ದೈವ ನಮ್ಮ ವಿಜಯವಿಶಲನಂತಾ ।  
 ಶೈವಡಿವನು ನಂಬಿದವರ ಘಣೀಯದುಲೇಖಾ

॥ ೪ ॥

ಶ್ರೀವಿಜಿತಾಳ

ಬೇರರಸಿ ಕೃತಿ ಬೀಳಲಡರ ಪ್ರವಾಣ |  
 ತೋರಿದ ಭಕ್ತನ ಮನಕೆ ಸಂತೋಷ |  
 ಮೂರು ಯೋಜನದುದ್ದ ಶ್ರೀರಮಣಿನುದರಾ |  
 ಮೂರುತಿಯಾಗಿ ಪವಳಿಸಿದಾನಂದುವೇಗ |  
 ಘಾರಕತಾಂಕನೆಂತ ವಿಜಯವಿಶಲರೇಯನ |  
 ಆರು ಬಲ್ಲರ್ಪಿಯಾಜ್ ಕಾರಣಿಕ ತನಪೂ

|| ೫ ||

ಅಷ್ಟಿತಾಳ

ಬೇರಗಾಗಿ ಮುನಿನಿಂದು ಕರವ ಮುಗಿದು |  
 ಶಿರಧರನ್ನ ರೂಪವನ್ನೂ ಸೋಡಿ |  
 ಪರಮಾಶ್ಚಯಾವಾನಿರುವ ನೋಡುತ ವಿ |  
 ಸ್ತುರದಿಂದ ಪ್ರೇಗಳಿದಾ |  
 ಹರಂ ನಿನ್ನ ರೂಪವೀಪರಿಯಲ್ಲಿ ಉಳ್ಳಾರೆ |  
 ಘರೆ ಮನುಜರು ನಿನ್ನ ಅರಂಡೆಂತೆನ್ನ ಲಾಗಿ |  
 ಹರಂ ಅಣೋರಣಿರೂಪ ಶರುಣಾದಿಂದಲಿ ದಿವಾ |  
 ಕರನ ಕರದಲಿಂದ ವರದಂಡಾ ಪರಿವಿತ |  
 ಎರಡೀಂದರೆಷಿಳಗೆ ಆಕಾರತಂದು ಸಿಲಿಸಿದ |  
 ಸರಸಿಂಹ ವಿಜಯವಿಶಲ ಪದುಮನಾಭಾ |  
 ವರ ಅನಂತಾ(ತಯನ) ಕ್ಷೇತ್ರನಿವಾಸಾ

|| ೬ ||

ಅದಿತಾಳ

ವರವಿತ್ತು ಒಂದುಕಲ್ಪ ಪರಿಯಂತ ನಿನ್ನೂ |  
 ವರಕರದಿಂದಚ್ಚನೆಗೊಂಡು ಇಲ್ಲೆಯೆನುತಾ |  
 ನಿರುತಾವ ನರನೊಮೈ ಕರಣತುದ್ದಿಯಲ್ಲಿ |  
 ಜರಿಸಿ ಯಾತ್ರಿಯ ಎಪ್ಪತ್ತಿರದು ತೀರಫಥಲ್ಲಿ |  
 ಪರಮನಿಷ್ಠಿಗೆ ಮನವೇರಿಗ ಯತಾಫ್ರವಾಗಿ |

హంగే కుడతిడలవరదు బళ్ళడలాగి ।  
పరమ దదవిగల్లి నెరవాగి అణిశోధు ।  
దరమవావననంత విజయవితలబల్ల ।  
ఘరియోఇస్కేత్రకై సంగాటి ఎణిశాలు

॥ २ ॥

జక్కి

పదువునాభానంతా నరసింహ వ్యేకుంత ।  
సద్గునే విజయవితలదాశర ప్రేవా

॥ ౩ ॥

**భోగానంత దేవర మహాత్మ—సులాది తల**

యథాగుహాముఖీనాథ తేషే తేషే రమాధకే ।  
తథాహాద్రిగుహాముధ్యమథ్యసిఱే రమస్తుమే ॥  
సురగణశరవాః తోభమానోరుకారః ।  
శరికర సమయస్తుః కాంచనోద్దైశ్రవస్తుః ॥  
శుభజన శ్రుతగానః తేషభోఇగేతయానః ।  
శ్రుభురయమవిశాకః స్మీయతామిదిరేతః ॥

రాగ ధ్వన్తాళ

ములయా మధ్యదల్లిష్టదేసో పూవిసనే ఏలే ।  
ములగి ముదదింద్రినశునగువదేసో) ।  
ప్రేళవ వ్యేకుంతాది హోళలా తొరదు ఈ ।  
సేలదల్లి వాసవాగిష్టదేసో ।  
వలయాలారద జంబుద్ధైపదోళగి అత్తుము ॥  
శిలయా నోదికోళదే బందాబగి ఏసో ।  
జలజ సంభవాద్యరు ప్రేలిదు పూజిశుతిరలు ।  
ఇళీయోళే నరంద పూజిగోంబువదేసో ।

ಸುಲಭಸಾಧ್ಯ ವಿಜಯವಿಶಲ ಭೋಗಾನಂತ |  
ಚಲುವ ದೇವರದೇವ ವಲಿದವರಿಗೆ |  
ಗಲಭೇ ಮಲಿಯಾಮಧ್ವವಿಸ್ತುದೇನೋ

॥ ೮ ॥

ಮಟ್ಟತಃಷ

ಯನೆ ಇಡದಲೆ ನಿನ್ನಾನೋಡುವ ಭಾಗ್ಯ |  
ಅವನಿಯೋಳಗೆ ನಿನ್ನಾನೋಡುವ ಭಾಗ್ಯ |  
ಯಾವತ್ತು ನಿನ್ನಾನೋಡುವ ಭಾಗ್ಯ |  
ಅವಯವಂಗಳು ಇಂದುನೋಡುವ ಭಾಗ್ಯ |  
ದಿವಿಜಾದಿಗಳಿಗೆ ಮನಕೆ ದೂರ |  
ಭವ ಮನುಜಾ ನಿನ್ನಾನೋಡುವ ಭಾಗ್ಯ |  
ಮಾಣ( ಪವಣ)ವಾಡದು ಪಾವನಕಾಯ |  
ನವನೋಹನ ವಿಜಯವಿಶಲಾನಂತ |  
ಕವಿಗಳ ಮನೋಹರಾ ಭವಭಯವಿದೂರ |  
ದಿವಾಕರ ವರದ ದಿವಾಕರಕುಲಜಾತ

॥ ೯ ॥

ಶ್ರೀವಿಜಿತಾಷ

ಒಂದು ಬಾಗಿಲಲ್ಲಿ ಅನಂದವಾದಾ ಪಾದಾ |  
ದ್ವಂದರವಿಂದವಾ ಬಿರುದಿನವೇಂದೆಯಾ |  
ಇಂದಿಗೆ ಪ್ರೋಂಗೆಜ್ಞೆ ಪರದು ಬೆರಳಾಮುದ್ರೆ |  
ಇಂದು ಲಜ್ಞಿತನಾದ ಚಂಧಾ ಪಾದದ ಉಗರು |  
ಮಂದಾಕಿನಿಯ ಪಡದಾ ಉಂಗುಟಾಗ್ರ ಜಂಘೆ |  
ಪ್ರೋಂದಿ ಪ್ರೋಳವಾಜಾನು ವಸನಶಾಟಿಸಿ ನೋಡುವ |  
ಇಂದಿರೆಯರಸಿ ಪಾದಾಚ್ ನೇ ಮಾಡುತ್ತು |  
ಒಂದೊಂದು ಪರಿಯಲ್ಲಿ ಎಣಿಸಿ ಗುಡೆಸುತ್ತಿರೆ |  
ಇಂದಾನಂತತ್ತಲ್ಪ ವಿಜಯವಿಶಲರೇಯನ |  
ಸಂದರುತ್ತನವಾಗಿ ಇಂದು ಈದರಿ ಕಂಡೆ

॥ ೧೦ ॥

## ಮಹಿಳಾಳ

ಮಂಧ್ಯಬಾಗಿಲಲನಿರುಧ್ಯನ್ನ ನಾಭಿಯಾ |  
 ಪದ್ಮವನನ್ನ ಕಟಿ ತದ್ದಿದ್ದ ಉಡ್ಡಾರಾ |  
 ಮುದ್ದು ಶ್ರೀವಳಹೇಮಾ ಅದ್ದಿದ ಕರಗು, ಶ್ರ. |  
 ಸಿದ್ಧ ಉದರವಕ್ಕ ತುದ್ದ ಕೊಸ್ತುಭಮಂತಿ |  
 ಪದ್ಮ ತಿ ಸರಕರ ಪದ್ಮವನನ್ನ ಸಿತಿ |  
 ದಿದ್ದು ಮನದಲ್ಲಿ ಇದ್ದವನಾ ಕಂಡಿ |  
 ಉದ್ದಂಡ ವಿಜಯವಿಶಲ ಭೋಗಾನಂತ |  
 ಉದಾಧರವಾಳ್ ಸ್ತೀರಾಭಿಶಯ್ಯನ ನೀತಾ || ೪ ||

## ಅದಿಕಾಳ

ಎರಡೊಂದನೇ ದ್ವಾರದಲ್ಲಿ ಶಿರಸಾಪ್ರೀಳವ ಮುಕುಟಾ |  
 ಸರಷಕುಂಡಲ ಕನ್ಫರ ವಕ್ರನಾಸಕಿದ ಪೂ |  
 ಸರಸಿಜನೆಯನ ಕಸ್ತುರಿನಾಮ ಘಣೆಯಲ್ಲಿ |  
 ವರಪುಬ್ಯ ಮತ್ತೆ ಒಂದುಕರವು ಕೃಂಗಾರದಿಂದ |  
 ಪರಶೋಭಿಸಲು ಈ ಪರಿಯಲ್ಲಿ |  
 ಉರಗನ್ನ ಪರಿಯಂಕದಲ್ಲಿ ಮಲಾ |  
 ಗಿರುತ್ವ ಪರೀಮಾತ್ಮೆ ಸಿರಿಯರಸಾ ವಿಜಯವಿಶಲ |  
 ಪರಮಭೋಗಾನಂತ ಪರಮರೂಪಶಾಂತ || ೫ ||

## ಜಕ್ತಿ

ಪ್ರೋಕ್ಕ್ಯಾಂದಲಿ ಮಗನಾ ಪೆತ್ತು ಪದುಮನಾಭಾ |  
 ರಕ್ಷಸರಿಪು ವಿಜಯವಿಶಲ್ಲಾ ಭೋಗಾನಂತಾ || ೬ ||

ಅನಂತ ದೇವರ ಪ್ರತಕೆಂ—ಸುಳಾದಿ ೫೯

ರಾಗ

ಧ್ಯಾನಾಳ

ಸ್ರುತನೆ ಉತ್ತಮ ಸ್ರುತವು ಕ್ಷೀತಯೀಳಗೆ ನೇರಿದಲು |  
 ಮತಿವಂತರಿಗೆ ಮುತ್ತೆ ಹಥಕೆ ಮೌದಲಾ |

ಲತೆ ಶಲ್ಲವಿಸಿದಂತೆ ಸತತದಲ್ಲಿ ಭಕ್ತಿ |  
 ಪ್ರತಿದಿನ ವೆಚ್ಚವದು ಅತಿಶಯದಲ್ಲಿ |  
 ಖತಗೊಳಿದಿರಿ ಶಾಶ್ವತವೇನ್ನಿರೋ ಜನರೂ |  
 ಪತಿತರಾಗದೆ ಸಮೃತ ಬಡುವದೂ |  
 ಶತಕೇಷೀಟಿ ಅನ್ಯದೇವತಿಗಳ ವ್ರತವಾದೆ |  
 ಹತವಾಗುವದು ಸುಕೃತವಿದ್ವದ್ವಾದ್ವಾ |  
 ಚತುರ ಮೂರುತಿ ನಮ್ಮ ವಿಜಯವಿರಲನಂತರ |  
 ಶ್ರುತಿಕಾವಾದುಯಲ್ಲಿ ಪ್ರತಿಗಾಣಿ ಶ್ರುತಿಯೋಳು || ೮ ||

### ಮಟ್ಟಾಳ

ಸುಮಂತ ಭೂಸುರನಾ ಕುಮಾರಿ ಸುತೀಲೆ |  
 ವಿಮಂಳಾ ಗುಣವಂತಿ ಶಮದವೇ ಎಲ್ಲಿರಲು |  
 ಸುಮಂತ ವಿಪ್ರಾ ಉತ್ತಮ ಕೌಂಡಣ್ಣಗೆ |  
 ಸುಮತಿಯಳಾ ನಿತ್ಯಾ ಸುಮನಸರುಮೇಚ್ಚೆ |  
 ರಮೇಯರಸ ನಮ್ಮ ವಿಜಯವಿರಲನಾಂ |  
 ತುಮದೋಳಗೆ ನೇನೆದು ಯಮುನಾ ತೀರಕೆಬರಲೂ || ೯ ||

### ರೂಪಕತಾಕ

ಪರೋನಿ ಕೌಂಡಣ್ಣನು ಮಧ್ಯಾನದಾ ಆನ್ನಿಲೆಂಂಬನು |  
 ಪ್ರಣವ ಪೂರ್ವಕದಿಂದಾಚೆ ನೇ ಮಾಡಪ್ರೋದಾ ಯಃ |  
 ಮುನ ನದಿ ಸಲಿಲಗೆ ಘನತೀವರದಿಂದ |  
 ವನುತೆ ಮಾತೀಲಿತಾ ವನಜಾಕ್ಷಿಯರು ವೃತ್ತಾ |  
 ವನು ಮಾಡುತ್ತಿರೆ ಆ ಕ್ಷೇಣದಿಂದ ಗಮನಿಸಿ |  
 ಎನಗೆ ಹೇಳಿಂದವರ ನನುಸರಿಸಿ ಕೇಳಲೂ |  
 ಸನುಮತ ಅನಂತನ ವೃತವೆಂದೆನಲೂ |  
 ವಿನಯದಿಂದ ನಮಿಸಿ ಮನದಿಚ್ಛಿಲ ನೇನೇಸಿ |  
 ಏನುನೇನೇ ತಾಳಂದಾನಂತನ ಶಾತ್ರ ತೋಳಲಿ |

ದಿನ ಭದ್ರಪದ ಶೋಭನ ಶುಕ್ಲ ಚತುರ್ಥಿ |  
 ದಿನದಲ್ಲಿ ವಾಮಲೋಚನೆ ಕಟ್ಟಿದಳೊಲಡೂ |  
 ಪ್ರಣಾತಾಧಿಹರ ನಮ್ಮ ವಿಜಯವಿಶಲನ್ನು |  
 ನೇನೆಡು ಪತಿಯಾ ಕೂಡಿ ಮನೆಗೆ ಬರುತ್ತೀರೆ || ೨ ||

## ರ್ಯಂಹೆತಾಳ

ದಾರಿಯೋಳಗೆ ಮದವಾರುಣಾ (ಶ್ವಾಸಾನಾ)ಶ್ಯಂದನಾ |  
 ವಾರು ಗಂಗಳು ಪರಿವಾರಾವೈವೃತಲಿರೇ |  
 ಸಾರರಣನಾ ಬಂಗಾರಮಯದಾ ಶ್ರೀಂ |  
 ಗಾರದಾ ಮಂದಿರಾ ತೋರುತ್ತರಲು ಮನಕೆ |  
 ಕಾರಣಿಕವು ಮುಂದೆ ನಾರಿಯೋಡನೆ ಮುನಿ |  
 ವರೇಣ್ಯ ತನ್ನ ಯಾ ಕುಟೀರಕ್ಕೆ ಬರಲಾಗಿ |  
 ಕಾರುಣ್ಯ ಪುರುಷತ್ತಿರ ವಿಜಯವಿಶಲನ್ನೂ |  
 ದೋರದಾ ಮಹಿಮೇಲಿ ಪೂರ್ವೀಸಿತು ಭಾಗಾಗ್ಯ || ೩ ||

## ಶ್ರೀವಿದಿತಾಳ

ಎತ್ತುನೋಡಿದರತ್ತು ತತ್ತು ಅಕಲುಭಾಗ್ಯ |  
 ನಿತ್ಯನಂದಣಿಯಂದ ಇತ್ತುಮಾನಿ ಇರುತ್ತಿರೆ |  
 ಚಿತ್ತುದೊಳ್ಳಬುಕರದಿ ಸೂತ್ರವಿರಲಾಮಾನಿ |  
 ಪೋತ್ತುಮಾನುಡಿಸಿ ಅದರುತ್ತರವತ್ತಿಳಿದು |  
 ಎತ್ತಣವ್ಯತವೇಂದು ಮಿತ್ರಿಯಜರದು ದೋರಾ |  
 ಕಿತ್ತು ಬಿಶುಟ್ಟಿನಾಗಾ ಸಿತ್ತುದೊಳಗೆ ತೆಗೆದು |  
 ಉತ್ತುಮಂಗಣವಂತೆ ಎತ್ತಿ ಮನದಿ ಹಾ, ಯೈ |  
 ನುತ್ತು ಪಾಲಿನೋಳದ್ದಿ ತುತ್ತಿಸಿ ಗತಿ ಹರಿಯೆ |  
 ನುತ್ತು ಜತನಮಾಡಿ ಚಿತ್ತುಜಾಪಿತ |  
 ನಂತ, ವಿಜಯ ವಿಶ್ವಲರೇಯಗೆ |  
 ಹತ್ತುದವನಾಗಿ ಮುನಿ ಪೋತ್ತು ಕ್ಷೇತ್ರದೊಳಿದು || ೪ ||

## ಅಟ್ಟಿತ್ವಾದ

ಬಡಕನ ಬಂದು ಬೆಂಬಿದದಲೆ ಕಾಡಲು ।  
 ಒಡನೆ ಬಿದ್ದವರೆಲ್ಲ ಬಡದರು ಪಗಿಯಾಗಿ ।  
 ಪಿಡದಾ ಪರಿಜಾರಾ ಕಿಡಿಗಿಡಿಗೆ ಮುನ್ನಿ ।  
 ದಡಿಗಿಡಿಗೆ ಚ್ಯಾಡೆಂಡಂಬಹಿಷ್ಟ್ವರು ।  
 ಕಮ್ಮನೋಂದು ಯಾತ್ರೆತನ್ನು ಮುಕ್ಕಿದ ವಿನಯಿಂದಾ ।  
 ನುಡಿದ ಮಾತನು ತನ್ನೊಂದಲೀಂಜು ಜಿಂತಿಸಿ ।  
 ಸುತ್ತು ಎನ್ನ ಕರೀರ ಬಿಕುನೆ ರಂಗನ ದಿವಾಣಿ ।  
 ಅಡಿಗಳ ಬಳಿಯಲ್ಲಿ ತಡಿಯದಲೆ ಸ್ತೋಗಿ ।  
 ಕೊಡುವೇನೇನುತ ನೀರು ಕುಡಿಯದೆ ಹೈರಮಂಟ್ವಾ ।  
 ಅಡಿವಿ ಗಿಡಗಳು ಪಿಡಿದು ಕ್ಲೇಶದಿಂದ ।  
 ಏಂಡಕುತ್ತಾಳಲ್ಲಿ ಕಾಳೆಂಡದು ನೆತ್ತುರ್ಧಾರಿ ।  
 ಇಡುತಲಿ ಬಲುದಳಿರು ಕುಡುತ್ತಾ ಮಹೇಂದ್ರ ।  
 ದೆಡಿಗೆ ಬಂದನು ಖುಷಿ ।  
 ಕಡು ಕೃತಾಸಾಗರಾ ನಮ್ಮು ವಿಜಯವಿಶಲನಂತಾ ।  
 ತಡಿಯ ಕೌಂಡಣ್ಣನು ನಡುಗಿ ಬಾಯಾರೀ

॥ ೬ ॥

## ಅಡಿತ್ವಾದ

ಬರುತ್ತಾ ಚೂತ್ತಾ ತರುವು ಸರೀರೀ ।  
 ವರಾವೆರಡು ಗೋ ವೃಷಭಾ ।  
 ಖರ ಮದಕುಂಜರಗಳನು ।  
 ನಿರಿಕ್ಷಿಸಿ ಅನಂತನಾ । ಕುಡುತ್ವಾನಿಷ್ಠೆ ಕೋ ।  
 ರಿಂ ಎಂದು ಬೆಂಗೋಳಲು । ಅರಿಯಲಿಲ್ಲಂದು ಇಂ ।  
 ತ್ರೈ ನೇರದಾಷ್ಟೆ ಕೊಡಲು । ತಡನು ಮಂಜುಭಿಕ್ಸಾಗಿ ।  
 ವರಿಗಿದ ಧಂಗೆ ಮುನ್ನಿ । ತರಂ ಆರಿದು ವೃಧ್ಧಿ ಭಂ ।  
 ಮುರಸಾಗಿ ಬಂದು ವಿ । ವರಸಿ ವಿಳಿಂಡು ತಡ ।

ವರನಿ ಕಂಕರ ಸೋದಿರದೆ ಚೆಂಬಲವಾಗಿ ।  
 ಶರತಂದು ತನ್ನ ನಿಜ | ಸ್ವರೂಪವಾ ಹೊರಿ ಮುನಿಯೂ |  
 ಪರಿಕ್ರಮ ಪರಿಹರಿಸಿ ಶರುಣವ ಮಾಡಿದನು |  
 ಶುರಂಗಸಾಧ್ಯಾತ್ಮ | ಮರಿಯದೆ ವದಿನಾಲ್ಕೊಂದು |  
 ಶ್ವರಾ ನಂತನಾ ವೃತ್ತ | ಜಂಗಿ ಶುಖಿದಿ ಬಂದು |  
 ವರ ಪುನರ್ವಸು ಸಾಫಾನಾ | ಇರ ಹೇಳ ಹೀಂದೆ ಶಂಡಾ |  
 ವರಾ ಕಂಶೀಯನು ಹೇಳಿ | ಹರಿ ಅಂತಧಾರನಳಾದಾ |  
 ತರುಗಿ ಕೌಂಡಣ್ಣ ಮುನಿಶ್ವರಾ ಅಕ್ಕೆಶದಲ್ಲಿ |  
 ತರುಣಿ ಜ್ಞಾನವಾ ನೇನಿದು ಹರಿಯಾ ಕೌಂಡಾಡುತ್ತ |  
 ಭರದಿಂದ ತನ್ನ ಮಂದಿರಕ್ಕೆ ತಂದು ವೃತ್ತವ |  
 ಜಂಗಿದ ಮನಃ ಪ್ರಾರ್ಥದರ ಭರುತ್ತಿ ತಪ್ಪದಲೇ |  
 ಸಂ ಇಲಾಳದೈಶ್ವಯ್ಯ ಪರಿಶ್ರಾಣವಾಗಿ ಬಾಳ |  
 ಮರಳಿ ಸೀರಿದ ತನ್ನ ವರ ಸ್ವಾನುದಲಿ ಪೋಗಿ |  
 ಶಂ ಶ್ರೀಮದನಂತ ವಿಜಯವಿಶಲೇಯಾ |  
 ಶಿರವಾಡಾನಂದು ನೇಡಲು | ಕರಬಿ ದಕ್ಕಣಾದಲ್ಲಿ || ೨ ||

## ಉತ್ತ

ಯಿಮು ಮತನಃ(ಶಿವನ-)ಸೋತು ಬಲು ಶ್ರಮದಿಂದ ದೂರಾದ  
 ತಮಂಗಿ ಶಲಾಳಿದಿಮು ವಿಜಯವಿಶಲಿ ಒಲಾ || ೩ ||

## ತೋತಾದಿ—ಸುಳಾದಿ ಇಂ

ಉಗ ಘ್ರೇರವಿ	ಘ್ರುವಾಳ
ಅಚ್ಚುತಾನಂತ ಮುಕುಂದ ಭಾಗ್ಯವರವಾಣಾ   ಎಚ್ಚರಾದೈವ ಜಗದೀಶ ಮೂರ್ತಿಯಾ ಕಂಡೆ   ಅಚ್ಚು ಮುತ್ತಿನೆ ಮುಕುಟಾ ಶರಣೋದಯ ಕೆಂಪ್ತೆ   ಹಚ್ಚಿದನುಸಾಲ ಕೆಂಪ್ತು ರಿತಿಲಕನ ಕಂಡೆ	

ಅಜ್ಞಾ ಪ್ರೋವಿನ್ಸರೂ ಕೈರಳಿತು ತಂಗುತ್ತಿರಿ ।  
ಅಜ್ಞದಪದಕಾ ಉರದಲ್ಲಿ ಪ್ರೋವಿನ್ಸು ಕಂಡಿ ।  
ನಿಜ್ಞ ಮದವರ್ಚಿಗ ಶೋತಾದ್ರಿ ಪುರೀವಾಸ ।  
ಹಜ್ಞನ್ಯೇವ ನಮ್ಮ ವಿಜಯವಿಶಲನಂಖುಗಿ ।  
ಎಜ್ಞರಿಕೆಯಾ ವೇಳ ಶಿರಫಾಗಿ ಪುತಿನಿಕಂಡಿ ।      || ೧ ||

### ಮಹಿಳಾಳ

ಕುಂಡಲದ ದೇಶಗು ಜಂದನ ಶುಚಿಯಂತೆ ।  
ಗಂಡ ಸ್ಥಳದಲ್ಲಿ ಕಂಡೆನೊ ಎಕೆಡುಳಿ ।  
ದಂಡೆ ಕೊಸ್ತುಭಮಣೆ ದುಂಡುಮುತ್ತಿನ ಹಾರ ।  
ಕೊಂಡಾಡತೇನು ಮಂಡಲದೊಳಗುದ್ದಂಡ ಶೋತಾದ್ರಿಇಂ  
ಖಂಡಸ್ತರುವ ಶ್ರೀ ವಿಜಯವಿಶಲನಾ ।  
ತಂಡತಂಡದಲಿಂಗಾ ಕಂಡೆನು ಮನದೊಳಗೆ      || ೨ ||

### ತ್ರೀವಿಭಾಳ

ಮಂಜುಭಾಷಣ ತೇಳಿಜೋಳುಂಜಾಪುಷ್ಟರಾಜಾಕ್ಕು ।  
ಕಂಜಾರಿಹಸ್ತ ಶೋಭಂಜಯಾ ಕಟ್ಟ ಚತುರ ।  
ಮುಂಜಾರಾಗೆಳವಾ ಸಿರಂಜನವಾಸ್ತವ, ಕಾ ।  
ಖಂಜಾಯಾದೇವಾ ಪುಭಂಜನ್ನ ಸೆಕದಿಯಾ ।  
ಕುಂಜಾರವರದ ಶೋತಾದ್ರಿನಿಲಿಯಾ, ಮ್ಮ ।  
ತ್ಯಂಜಯನುತಾ ನಮ್ಮ ವಿಜಯವಿಶಲಾ ವಸ್ತ್ರ ।  
ಪಂಜರ ಭಕ್ತರಿಗೆ ಪ್ರಾಂಜಲಿಯಲಿ ಕಂಡಿ      || ೩ ||

### ಅಭ್ಯಾಳ

ಖಂದ್ರವಂದಿತ ಪಾದ ಖಂದ್ರವಂದಿತ ಪಾದ ।  
ಸ್ವಂದವಂದಿತ ಪಾದ ಸುಂದರ ಪಾರವಾರ ।  
ಇಂದುರವಿ ಖಗೇಂದ್ರ ವಂದಿತ ಪಾದ ।  
ವ್ಯಂದಾರಕ ವ್ಯಂದವಂದಿತ ಸಿಂ ಪಾದ ।

అందిగే గీచ్చేలి అందవాడ పాద |  
 ఇందు కోతాద్రిలింద దేవసు పాద |  
 మందరథర లింగి విజయవితలరేయు |  
 త్వందిదవర భవబంధుసాతన పాద || ఉత్తి

అదికాశ

సమాకిషు పరియంతే సెకలూభరణవిభ్యు |  
 శుఖసంప్ర అకుమినాయుక నాపుకథారా |  
 ఆకుప్రిలరాత్ర కుశేశర సంభారకనే |  
 మశుట్టధార నమ్మ కోతాద్రిపురవాసా |  
 ధికాదైవ విజయవితలరేయునే, ము |  
 నకే తందు ఇందు నాను ధన్యసాదే ధరియేశసీ || 8 ||

జతీ

ధూమియోళావావానాదరు మస్తు సే |  
 స్వామి కోతాద్రిశా విజయవితల శాయ్యు || 9 ||

కోతాద్రిమహిమే—సౌకాది ఇన

రాగ ధృవకాశ

దేసంబంధు నిన్ననే నేరే నంజిదే |  
 జ్ఞానాంబుధి యోళగానంద వాదిసు |  
 భానువిన కోటి భానువినంతే ది |  
 శ్రును ప్రకారిశువ వ్యోసిగళొడియు |  
 ఎను హేళలి నిన్న నాపుకతనపు |

పుట్ట శంఠల్లయ, పద 41 నెఱి, ‘నా ధన్యసాదనేం కోతాద్రిశన’  
 అందు సుభాద్రిగణి శంపంధువాముడు.

ಉಣಿವರಾರು ಗೀರಾಂತರೀಳಳು |  
 ಅನಂತ ಜನುಮದಲಿ ನಾನೆ ನಿನ್ನ ವನಯಾಗ್ಯ |  
 ಮಾಣಾದೆ ಸಾಕುವದು ಮಾನದಿಂದ |  
 ಈ ನಾಡಿನೊಳಿಳಿಕ ತೋತಪರ್ವತವಾಸ |  
 ಶ್ರೀನಾರಿಯರ್ಸ ವಿಜಯವಿಶಿಳಿ ಸುರ |  
 ಧೇನು ಭಿಂತಾಮಣಿ ನೀ ಸೋರಿದವರಿಗೆ

॥ ೧ ॥

### ಮಟ್ಟಿಂದ

ತೋತನೆಂಬವ ಕಿರಾತನು ಪ್ರತಿದಿನ |  
 ಘೂತಳದೊಳು ತನ್ನ ಜಾತಿ ಧರ್ಮದಿಂದ |  
 ತಾ ಕರಗುತಲಿರ ಸೂತನ ತಾತನು |  
 ಪ್ರೀತಿಯಂದಲಿ ಬರಲಾತಗೆ ಆವನಂದು |  
 ಭೀತಿಯ ತೋರಿದನು ಭೀತಿಯ ತೋರಿದನು |  
 ಸೂತನಾಂಗ ದೇವ ವಿಜಯವಿಶಲನ್ನು |  
 ಮಾತು ಮಾತಿಗೆ ನೆನದ ಮಾತುರ ಭೀತಿಹರ

॥ ೨ ॥

### ಶ್ರವಿದಿತಾಂ

ಮುನಿರೋಮು ಹರುವನ ತನುಮನವನುಕಂಡು |  
 ವನಚರ ಕಿಳಿದು ಕರುಣವ ಮಾಡಿದನು |  
 ಎನಗೆ ನೀನು ಶಿಂದು ನೆನದಾತನ ತೋರಿ |  
 ಮನಕೆ ಸಮ್ಮತ ಬಡಿಸಿಂದನಲಾಗಿನಷುನಗುತ |  
 ವನ ಕರೆದು ಹರಿಮಹಿಮೆಯನು ಪೇಳಿದನು ಇತ್ತ |  
 ಮುನಿ ಸಮಾಧಿಯಲಿ ಸಾಧನದಿಂದ ಪೌಷ್ಟಿದನು |  
 ಅನಾಮಿಷರೊಡಿಯಾ ನಮ್ಮ ವಿಜಯವಿಶಲರೇಯನ |  
 ವನಜಯುಗಳ ಜರಣಾವನು ಮನದಲಿನೇಸಿ

॥ ೩ ॥

### ಅಟ್ಟಿಂದ

ಬಲುಕಾಳಾನುನಿ ಇಲ್ಲಿ ವಲಿಸಿ ಧ್ಯಾನವನಗಾಡಿ |  
 ಜಲಜಲೋಡಿಂದ ಮೆಚ್ಚಿಪ್ಪುಲಿದು ಬಂದನು ತಾ |

ಇಳಿಯೋಳು ಮಹೇಂದ್ರಚಲದ ತಪ್ಪಲಲ್ಲಿ |  
 ಲಲಿತವಿಗ್ರಹನಾಗಿ ಥಳಥಳ ಸೋಳವುತ್ತ |  
 ದಳದಳಸುರರು ಪೂಮಳಿಯನ್ನು ಕರಿಯಲು |  
 ತಳಿಯ ಕಸ್ತುರಿಯ ತಿಲಕ ಮಹಾಟ ಕುಂಡಲ |  
 ಸುಳಗುರುಳು ಕೊರಳಹಾರ ಕಾಶ್ಮೃಭೇ |  
 ಥಳಕು ಪದಕ ಹಕ್ಕೆನಳಿತ್ತರು ಸುಳನಾಭಿ |  
 ಬೆಲೆಯಿಲ್ಲದುಷಧಾರಾ ರುಳಗೆಜ್ಞೆ ಅಂದಿಗೆ |  
 ಘಲುಕೆಂಬೋ ಹೆಂಡೆಯು |  
 ಚಲುವ ದೇವರದೇವ ತೋತಗಿರಿಸದಾ |  
 ನಿಲಯಾನೆ ವಿಜಯವಿಶಲನೆ ಹಮ್ಮನಡ್ವೆವ

॥ ೪ ॥

## ಅದಿತಾಳ

ಆ ಮುನಿಗೆ ವರವಿತ್ತು | ಭೂಮಿಯೋಳಗಾವ ಮಹುಜಾ |  
 ತಾಮಂಶವ ಕಳೆದು ನಿ | ಷಾಮದಲಿ ಬಂದು ಇಲ್ಲಿ |  
 ಯಾಮವಾದರು ವಾಸವಾಗಿ | ರೋಮ ಹರುವ ತಿಥಿದಲ್ಲಿ |  
 ರೋಮಾ ಒಂದಾದರದ್ದಲು | ರೋಮಾಂಚನುಷ್ಟಿ ಕ |  
 ಕ್ಷಣ್ಣ ಮನಕೆ ಸುಖಾ ಬಂಧುದು | ಆ ಮಹಾ ಮಹಾರುತ್ತಿಯನ್ನು  
 ಪ್ರೇಮಾದಿಂದ ನೋಡಲಾಗಿ | ತಾ ಮರಳ ಬಾರನಯಾಂ |  
 ಭೂಮಿ ಮೇಲಣ ಲೇರಿಗೆ | ಶೀಮೆಯೋಳುತ್ತೀಲಾ |  
 ಧಾಮಾ ವಿಜಯವಿಶಲನಾಂ |  
 ನಾಮ ನೇನಿಯೆ ಪಾದವೆಂಬೂ ,  
 ರಾಮಾ ದಹಿಸ ಸ್ತೋಗುಮಾದು

॥ ೫ ॥

## ಇತಿ

ಪರಮೇಷ್ಠಿಯಂದಾಜ್ಞನೆಗೊಂಡ ತೋತಾದಿ |  
 ವರಮಂದಿರವಾಶ ವಿಜಯವಿಶಲಧೀತಾ

॥ ೬ ॥

**ఘుటికాచల—సుఖాది २७**

రాగ నాటి

యుంజెతాళ

జయజయా జయజయతు జయదేవి సంభవనే |  
జయజయాజయ ధనంజయన నిజబాంధవనే |  
జయ ధనంజయన రథాగ్రదలి నిందవనే |  
జయజయా జయా రోమశాటి భవన |  
జయజయా జయాజయ గుణనిధి తీలప్రభావనే |  
జయజయా జయజయనే విరోధిజవనే |  
జయవవవాన జయాపతితపావన జయా |  
జయవక్క భూతరక్తిక జయవేదవిఖ్యాత వి |  
జయవితలన భయభక్తియింద ప్రేజివ |  
భండార భవహార భక్తురాధార జయతు      || ८ ||

మట్టితాళ

మునిసత్తరు ఎల్ల శ్రీ నరసింహన |  
ధ్యానవవాడుత్త ఆనందదలి సా |  
మానవిల్లద స్ఫేవను మనకే తందు |  
మనదలి గిరిసానుబలయల్లరి |  
జ్ఞానాంబుధి నమ్మ విజయవితలరేయన |  
కాణువ తవకదలి ధ్యానాదల్లి ప్రేలిసి      || ९ ||

త్రివిధితాళ

ముదదింద మునిగళు ప్రోదగి తపశువూడి |  
విధియింద వరవ పడదు పరమ గవాదలి |  
మధువన భువనరేంబో శ్రదశవైరంగలేవరు |  
ఎదురందవర లేక్కిశద్ నానా పరియుల్ల |  
మదనుష్టర్ధది సారష్టదయుద సాధన |

ಉದಿಕೂಷ್ಟವಾನ ನಿಲ್ಲಾದೆ ಕೆಡಿಷುತ್ತರಲೂ |  
ಉದಧಿ ಶಯನನಾದ ವಿಜಯವಿಶಲರೇಯನ |  
ಪದವನ್ನ ಸೇನಿಸಿ ಸಾರಿದರು ವೊರೆ ಇದುತಲಿ || ೨ ||

## ಅಟ್ಟಿತಾಳ

ಮುನಿಗಳು ಪ್ರೋದು ಘಟ್ಟಿಕ ಕುಳತು ತಮ್ಮು |  
ಮನದೊಳು ಏಕಾಂತದಲ್ಲಿ ಧ್ಯಾದವಾಗಿ |  
ಮನುಜ ಕೇವರಿಯಾ ಸೇನಿಷಲು ತಡಿಯದೆ |  
ಚಿನುಮಯರಳವ ಕ್ಷಣದಲ್ಲಿ ಯೈಗೀಗಾ |  
ಸನನಾಗಿ ಶ್ರುತ್ಯಕ್ವವನ್ನಾಗಿ ಬಂದನು |  
ದನುಜರ ಉಷಕತ್ಯಾನು ಕಳವೇನೆನುತಾಲಿ |  
ಅಸೀವಿಷರೇಡಗೂಡಿ ವಿಜಯವಿಶಲ ಪಂಚಾ |  
ನನದೇವ ಸುರರ ಬೀಧನ ಕೇಳಿ ಪರೀಕ್ಷಿಸೆ || ೩ ||

## ಆದಿತಾಳ

ಮುಕ್ಕಣ್ಣ ವೀಕ್ಕಾದವರು ರಕ್ಷಣೆದುರಿಗೆ |  
ತಕ್ಕುವರಾಗಾಂದಿರೆ ಮುಖ್ಯಪ್ರಾಣನ ಕರೆದು |  
ಚಕ್ರವ ಕೊಡಲಾಗ ಸೋಕ್ಕಿದ ದೈತ್ಯರನ |  
ಪಕ್ಕಿಯ ತಿವಿದು ಮೇಲಕ್ಕೆಹಾರಿಸಿ ಅವರ |  
ಕುಕ್ಕರಹಾಕಿ ನರಕಕ್ಕಾಗಿಸಿ ಪವನ |  
ನಕ್ಕು ಹೆರಿ ಸಮೃಖಕ್ಕೆ ಚಕ್ರನಾ ತಂದಿಡಲು |  
ಭಕ್ತನ ಭಕ್ತಗೊಲಿಮು ಶಕ್ಕರದಿಂದಲಿಮೇಚ್ಚಿ |  
ಚಕ್ರವ ಧರಿಸೆಂದು ಚಕ್ಕಾನೆ ದಯಾದಿ ಪೇಳಿ |  
ಮುಕ್ಕರ ಸ್ತುತಿಯಾನಾದ ವಿಜಯವಿಶಲನ ಪಾ |  
ದಕ್ಕರಿಗಿ ನಿಂದ ದಿಕ್ಕನೊಳು ಮೇರವುತ್ತ || ೪ ||

## ಇತಿ

ಕರಜತುಷ್ಯಯಲಿಂದ ಮೇರೆವ ಹನುಮಾಘಟಿಕಾ |  
ಗಿರಿವಾಳ ವಿಜಯವಿಶಲನ ಶರೆಮಾತ್ರಾ || ೫ ||

## ಮನ್ಮಾರಿ ಶ್ರೀಕೃಷ್ಣ—ಸುಳಾದಿ ೭೯

ಽಂಗ ಕಲಾಂಕ

ಧ್ವನಿತಾಳ

ಬಾಲಾ ಗೋಪಾಲ ಗುಣತೀಲಾ ವಿಶಾಲ ಮಹಿಮಾ |  
 ಕಾಲಾ ದೇಶತ ಪೂರ್ವ ನಿಲವಣ ಕಾಳಿಂಗ ಮದಭಂಗ |  
 ಕಾಳಿಂದಿಯಾ ರಮಣ ಮನಾಲಾವತಾರಾಭೀಧ |  
 ಲೀಲಾವಿನೋದ ಏಕೀಕು ಲೋಕವ ಆಶುವ ಬಲು ದೈವ |  
 ಪಾಲು ವೇಷಪರು ಕದ್ದ ಲಾಲಾಸುರವ ಶುದ್ಧಿ |  
 ಅಳನ ಮನೋರಥ ಘಾಲಲೋಚನವಿನತ |  
 ಬಾಲೀರ ಮಾನಭಂಗ ಮೌಳನುಕುಟಿ ತುಂಗ |  
 ಲೋಲ ಮನ್ಮಾರಿಗುಡಿಪಾಲಾ ವಿಜಯವಿಶಲಾ |  
 ಸೋಳಾಸಾಸಿರ ವಾಮಲೋಚನೋಶ ಪ್ರೀಯಾ || ೮ ||

## ಮಬ್ಬಿತಾಳ

ಅರಿಧರ ತಿರಿಧರ | ಧರಧರ ಗಿರಿಧರ |  
 ಸುರಹರ ಸುರವರ | ಮಾರಹರ ನರವರ |  
 ಕರಿವರತ್ವರಾತ್ವರ | ವಿಜಯವಿಶಲಹಿತಾಂ |  
 ಬರದರಂಬರ ಧರ | ಸಿರುತರ ಪರಪೂರ್ವ |  
 ಶಿರ ಮನ್ಮಾರಾದಾ | ನರಸಿಲಯಾ ಕೃಷ್ಣ || ೯ ||

## ಶ್ರೀವಿಧಿತಾಳ

ಶುಷ್ಕ ಹರಿತಾನೆಂಬಾಂಗಿರಸ ಕುಲದುದಭವಾ |  
 ವಸುಧಿಯ (ಎಲ್ಲ)ನು ಶೋಧಿಸಿ ಕೊಳುತ |  
 ಹಸನಾದ ನೆಲವೆ ಕಾಣಿಸದೆ ಇರಲು ತಾ |  
 ಹಸಿಗಾನು ಬಂದಿಲ್ಲಿ ನಸುನಗುತ |  
 ವಸುದೇವ ಸುತನ ಮೆಚ್ಚಿ ಖವನೆಂದು ಮನಸು |  
 ವಶವಾಹಿಕೊಂಡು ರಚಿಸಿದನು ತಕ್ಷವನು (ತ) |

ವಸುವುತ್ತಿತ್ತರ ಸಮ್ಮು ವಿಜಯವಿಶಲನಾ ಸ್ತು ।  
ರಸುತಲೀಪರಿಯಾ ದಿವಸ ಕಳೆಯೂತೆರಿ ॥೩॥ ೫

## ಹುಟ್ಟಿತಾಳ

ಮನ್ನು ಅಧಿಕವಾದ ಮನ್ನಾ ಶುರ ದೈತ್ಯ ।  
ತನ್ನೆ ದುರಿಲ ಒಬ್ಬರನ್ನ ಕಾಣಿಸೆಂದೂ ।  
ಉನ್ನತಿದಿಂದ ಸನ್ನು ಮುನಿಯು ತಪ ।  
ವನ್ನೇ ಕೆಡಿಷಲಾಗಿ ಖೆನ್ನ ಮನ್ಸಿನಲ್ಲಿ ।  
ತನ್ನೊ ಈ ತಾನೆ ಕಾವನ್ನು ನಯ್ಯಾನಪಾದ ।  
ವನ್ನು ನೆನಿಷಲು ಸನ್ನಿ ಧಿಯಾದನು ।  
ಅನ್ನಾ ಭರ್ಮಾಡಿಯಾ ವಿಜಯವಿಶಲನು ಬಂಡಂ ।  
ಮನ್ನು ಸಿದನು ಪ.ಷ. ಅನ್ನ ವಾದವನು ॥೪॥ ೫

## ಅದಿತಾಳ

ದುರುಳ ಮನ್ನಾ ಶುರನೆ । ವರಿಂ ಮುನಿಸುಕಾಯ್ಯ ।  
ಹರಂಹೆವರಾದ ಮನ್ನಾರಿ । ಶೃಷ್ಟಿಸೆಂದು ತಲ್ಲಿ ।  
ಕರಂಸಿತೆಂದು ಮೇರದನು । ತರುಣೇರ ಸಹಿತದಲ್ಲಿ ।  
ಹರಿದ್ರು ನಡಿಯೋಳಿ । ಪರಿಪರ ಲೀಲೆ ಅ ।  
ಪರಮಿತವಾಗಿ ಆಡಿ ಶುರು ಭೂಸರರಿಂದ ।  
ಹೀರಂದು ಸೇವಕೇಂಳುತ್ತ ಧಂಗೆ ದಸ್ತೀಜದವ್ಯಾರಾ  
(ಕಾಪುರ)ವೆಂದೆಸಿದೆ ।  
ಸರಿಯಾರು ನಿಂಥೆ ಶುರತರುವೆ ಕಿಂಕರಂಗೆ ।  
ಕರುಣ ಮನ್ನಾರಿಗುಡಿ ವರದಾಜಗೋಪಾಲಾ ।  
ಮರವಿಭುವ ವಿಜಯವಶಲೂ ಅಡವರೈದನಿತ್ಯ ॥೫॥ ೫

## ಇತಿ

ಮಾವಾರಿ ಮನ್ನಾರಿ ನಿಲಯಾ ರಾಜಗೋಪಾಲ ।  
ಗೋವ ಮಂಂಗ ಪ್ರೇಲಿದ ವಿಜಯವಿಶಲರೇಯಾ ॥೬॥

ಕೆಂಡರಿಮಹಾತ್ಮೆ—ಸುಳಾದಿ ೪೭

ರಾಗ ಛೈರವಿ

ಕೃಪತಾಳ

ಜಗದೊಳಗಡಕ್ಕಲ್ಲಿ ವಿಗಲುಗಾಣಿನೀರಿ ಸಹಿ ।  
ನಗದ ಪ್ರದೇಶ ಇದರ ಅಗಲಾ ಸುತ್ತಯೋಜನೆ ।  
ಯುಗಯುಗದಲ್ಲಿ ಯಾತ್ರೀಗಳ ಮಾಡಿದ ಪುಣ್ಯ ।  
ಹಗಲೊಂದು ಕ್ವಣವಿಲ್ಲಿ ಸುಗುಣನಾಗಿ ಇರಲು ।  
ಅಗಣಿತದಲ್ಲಿ ಧಕ್ತಗೆ ತಂದು ಕೊಡುವದೂ ।  
ನಿಗವಾಸನ್ನ ತಹರಿ ವೋಗನಹಗಿಗಳಿಗಲ್ಲ ।  
ಖಗರಾಜಾನಿಲ್ಲಿ ತಪಸಿನಾಗಿ ಕೃಷ್ಣನ ।  
ಕೆಗಲಲ್ಲಿಪ್ರೌತ್ತು ನಿರುಗುವ ವರವನ್ನ ಪಡೆದು ।  
ಪ್ರೌಗಳಿದ ಜನ ಕಟ್ಟಿಗೆ ಸುಳವ ಸುಲಭಾ ನರ ।  
ವೃಗರಾವ ವಿಜಯಾವಿಶಲಾ ಕದರಿನಾಸ ।  
ಬಗಿಬಗೆಯಿಂದ ಚನ್ನಿನನಾಗಿ ಮೇರಿವ  
॥ ೮ ॥

ಮಂಟಪಾಳ

ಪ್ರಾಲ್ಯಾದಗೆ ಮೇಚ್ಚಿ ಶ್ರೀಕರಿ ಉದುಭವಿಸಿ ।  
ಅಹಿತದಿತಿಸುತನ ಆವಹದೊಳು ಕೊಂದು ।  
ಸಾಹವ್ಯಾಸ ಸುರರ ದಾನನೂಡುವೇನೇಂದು ।  
ಅಹೋಬಲದಿಂದಲಿ ಈನ್ನುಡಿಯೊಳಗೆ ಸೇತ್ತುತ್ತು ।  
ಮಹಿಧರಕೆ ಬಂದು ಪಹಿಲದಲ್ಲಿ ಕೆಡಹಿಖಳರಕೊಂದೂ ।  
ಗಹಗಹಿಸಲು ವಾರಿರುಹ ಭವಬಂಧು ಬಿಂ ।  
ಸ್ತಾಪ ಮಾಡುತ್ತರಲು ಬಹುಮಹಿಮಾದ ವಿಜಯ  
ವಿಶಲರೇಯಾ ।  
ಮಹಂತೋವದಲಿ ಬಾಹುಬಲದ ಮೇರಿದಾ  
॥ ೯ ॥

## ಶ್ರೀವಿಧಿತಾಳ

ಈ ತೆರದಲಿ ಇಲ್ಲಿ ನರಹರಂ ಇರುತ್ತಿರೆ ।  
 ಶ್ರೀತ ಮುನೇಶ್ವರ ಬಂದು ವೇಗ ।  
 ತಾತಪವನೆ ಮಾಡಿ ಬೆತ್ತುನಿಮುಳಿದಲ್ಲಿ ॥  
 ಖ್ಯಾತ(ನಾದ)ಪಡದ ವರಣಿನಿಂದ ।  
 ಭೂತಕಳದೊಳಗ್ಗಿದ್ದು ಅಂದಾರಭ್ಯವಾಗಿ ।  
 ಶ್ರೀತಾರಣ್ಯಕಾಣ್ಡೂ ನಾಮವಲ್ಲಿ ।  
 ಖೀತಿಯಿಂದಲಿ ಭೃಗುನು ಇಲ್ಲಿ ತಪವನೆ ಮಾಡಿ ॥  
 ಹಾತಕ ಪರಿಹಾರ ಮಾಡಿಕೊಂಡ ।  
 ಶ್ರೀತವಾಹನನಂದು ಯಾತ್ರಿಮಾಡುವಾಗ ।  
 ಸೀತಿನಿರದಲಿ ಇಲ್ಲಿ ಶುದ್ಧಿನಾದ ।  
 ಭೂತಾಧಿಪನೆ ಬಲ್ಲಿ ಇದರ ಮಹಿಮೆಯನ್ನು ।  
 ಶ್ರೀತಿಯಿಂದಲಿ ನಾರದಗರುಹೀದ ।  
 ಮಾತುಭಾವೇರಿ ಸಿರಿ ವಿಜಯವಿಶಲಾ ಮಾಂ ।  
 ಧಾತಾಖ್ಯಾಂದಲಿ ಪೂಜೆಗೊಂಡ ವರವನಿತ್ತ

॥ ೩ ॥

## ಅಟ್ಟಿತಾಳ

ಶ್ರೀತವೃಷ್ಣರಫೆಯು ಭವನತಕಿ ಭೃಗುತೀಥ್ರ ।  
 ಶ್ರೀತವಾಹನ ವಶಿಷ್ಠ ನಾರದತೀಥ್ರ ।  
 ಘಾತಾ ನರಸಿಂಗ ಇಂದ್ರಾಧ್ಯಷ್ಟತೀಥ್ರ ।  
 ಮಾಲಕಹರ ಪ.ಇಮೋಜನತೀಥ್ರ ಮಾ ।  
 ಹಾತಿಕಯಂತ್ರಾ ರಾಮು ಶಂಖಾಚ್ಚ ।  
 ಶ್ರೀತ ನಾಸಾ ಇಂದ್ರಾಶಯತೀಥ್ರ ಆ ।  
 ಸೈತ್ಯತ್ತರ ತೀಥ್ರಗಳಲ್ಲಿ ಉಂಟು ಶು ।  
 ದಾಧಿತುಮಾ ಬಂದೊಂದು ಮಜ್ಜನಮಾಡಲು ॥  
 ಜಾಞ್ಜುತಿಗಳ ಕಹಡ ಸದ್ಗುತ್ತಿಸಿದುವ ।

ಮಾತಾವಿನುತ್ತ ಸ್ವಾಮಿ ವಿಜಯವಿಶಲರೇಯಾ |  
ಮಾತುಮಾತಿಗೆ ನೇನಿಸೆ ವಲಿದು ಸಂಗಡಬಪ್ಪು

|| ೪ ||

ಅದಿತ್ಯಾ

ಅಜುರ್ ನನದಿಯಲ್ಲಿ ಶಜ್ಜನರ ಕೂಡ |  
ಮಜ್ಜನವನ್ನು ಮಾಡಿ ಹೆಚ್ಚು ಹೆಚ್ಚಿಗೆ ನಿ |  
ಲರ್ಜ್ಯರಾಗಿ ಹರಿಯಾ ಗರ್ಜನೆಯಲಿ ನುಡಿದು |  
ಮೂರ್ಜಗಡೊಳು ಉಲು ಪ್ರಾಜ್ಯವಂತರಾಗಿ |  
ಅಜುರ್ ಮರದೆಡಿಯಾ ಇಪ್ಪ ವಿಜಯವಿಶಲ |  
ನಿಜರಾಗಣದೊಡನೆ ಶಾಲಿಸುವಾ ಫಲವರಿತು

|| ೫ ||

ಜತಿ

ಆದ್ರಿಪುರಾನಿಲಯಾ ನರಕಿಂಗಾ ಭವಭಂಗ |  
ಭದ್ರಾ ಮಾರುತಿ ಜನಾರ್ಥನ ವಿಜಯವಿಶಲಾ

|| ೬ ||

ತ್ರೀವಲ್ಲುಲಫ್ರೇಶ್ರಸ್ತ ಜನಾರ್ಥನಸ್ವಾಮಿ ಮಹಾತ್ಮೆ  
ಸುಳಾದಿ ಉತ್ತ

ರಾಗ

ಧ್ವನಿತಾಳ

ಆರ್ಥಮನವಿಯಾದಿರು ಚಿದ್ದೆ ಸಿನ್ನ ಪಾದಕ್ಕೆ |  
ಉದ್ದರಿಪದು ಸಮುದ್ರತಯಾಗ್ಯ |  
ಹದ್ದು ಹಾವಿಗೆ ಹರಿದ್ದು ಕರಿದಂತಿ |  
ಕೃದ್ವಾಗಳಿಂದಲಿ ಪ್ರೋಂದಿಪ್ಪನೋ |  
ಉದ್ದ ರಾಗಿ ನೂಕೋ ಸದ್ಗಡಗಿಸಿ ಖಳರ |  
ಸದ್ವಾಗದಂತಿ ಒಳಗೆ ತದ್ವಿಧುವದು |  
ಶುದ್ಧ ಸ್ವಭಾವ ನವ್ನ ವಿಜಯವಿಶಲ ಜ |  
ನಾರ್ಥನ ರ್ಹಾಕ್ಷಣಿ ಅಭ್ಯಾಸಾಸ

|| ೭ ||

## ಮಟ್ಟತಾಳ

ಒಂದು ದಿನದಲಜನು ಜಂದದಿಂದಲಿ ಆ |  
ನಂದ ವೈಜಯಂತಿ ಎಂದೆಂಬೊ ಸಭೀಯಲ್ಲಿ |  
ವೃಂದಾರಕ ಸಿದ್ಧಗಂಥರ್ವ ಶರ್ವ |  
ಸಂದರ್ಭಿಯಲ್ಲಿ ನವನಂದನರ ಪಹಿತ |  
ಅಂದು ವಾಲಗವಾಗಿ ಮಂದಹಾಸದಲಿನಾ |  
ರಂದ ಮುನಿಪ ನಡೆತಂದನು ಎದುರಾಗಿ |  
ಇಂದಿರಾಕತಿ ಗೋವಿಂದ ವಿಜಯವಿತ |  
ಲಂದಾಗಿರುತ್ತಿರಲು ಬಂದನು ಪಾಡುತ್ತಲಿ |  
ಬಂದು ಜನಾರ್ಥನನ ಮಂದರದಲಿನುಡಿನಿ      || ೨ ||

## ರೂಪಕತಾಳ

ಬರಲು ನಾರದಮುನಿ ಪರಮೇಷ್ಠಿ ಅತ್ಯಜನ |  
ನೇರವಾಗಿ ಬರುತ್ತಿಪ್ಪ ಹರಿಮಂತಾರುತಿಯ ನೋಡಿ |  
ಸರಸರನೆ ಎದ್ದು ನಿಂದರಲಾಗಿ ನವಪ್ರಜೆ |  
ಶ್ವರರು ಹಾಷ್ಯವನ್ವಾದೆ ಕರಿದು ಶಾಸಿಸಿ ನೀವು |  
ನರರಾಗಿ ಪುಟ್ಟಿ ಸಂಚರಿಸು ಎಂದೆನಲಾಗಿ |  
ಮರಗಿ ತವೋಳಿಗೆ ತತ್ತರಸೀದರವರಾಗ |  
ಸುರಪಾಲ ವಿಜಯವಿಶಲ ಜನಾರ್ಥನನೆಂಬೊ |  
ಸುರಮುನಿಯಾ ಕೊಂಡಾಡಿ ವರದಾರೀವಾತ್ರಿ      || ೩ ||

## ರ್ಮಂಬೇಷಾಳ

ಕೇಳಿ ಚಾತುಕವೆಂದು ತತ್ತಿದಾಗಿ ಹಂಲಿಲಿಗೆ |  
ವೇಳಲಾರಳನೆ ಶ್ರುತಿವಚನದಿಂದ |  
ಭೂಲೋಕದಲಿ ಪರುಶ(ಪುರುಷ)ರಾಮಾತ್ಮೇತ್ರ ಉಂಟು |  
ವಾಲಯಾಲಿಪ್ಪ ಅಕ್ಷಯಕ್ಷದವಲ್ಲಿ |  
ಮೇಲಾದ ಕಣ್ಣಮುಖಿ ಅಶ್ರೇಷ್ಟಿ ಇರುತ್ತು |

పేళువేను మనకుద్ద రాగి కేళి ।  
 ఆలసా గృసదతి పోగి నిచ్చుయతాప ।  
 బీళూ హాశువదశుపాయివండూ ।  
 త్రీలోఎల విజయవితల జనాదిఫనెందు ।  
 బీళుకొట్టును నవ ప్రజేసంగి

॥ ५ ॥

త్రవితితాళ

నారద శ్శపేయింద భైరవాశదజనీ ।  
 వారవ కొడలాదర సంగడదల్లి ।  
 కరిర ధరిసి బందరు సారవశన ।  
 భోరానేతందల్లి కేడాదదందు వోదలు ।  
 ధారుణయోళగి నల్సులశ్శీత్రవేందిదు ।  
 శారణవాయితు పంజకోర్తా ।  
 సారసుందర విజయవితల జనాదిఫన ।  
 మీరిదదైవద వూయా విన్నేంతుంటో

॥ ६ ॥

శుంఖితాళ

ఒంభత్తుమంది బ్రహ్మనే మక్కళు బందు ।  
 సంభ్రమజల్లి అశ్వాష్టవనశ్శు ।  
 అంబికాదిందల్లి నీట్టిసలు స్నున్మమయ ।  
 అంబరకే తుళుశుక్తిది ఆల్లిగల్లి ।  
 కొంచికొంచి ఎలేములాగ్ర పరియంత ।  
 తుంబికరు సురరాది తెరవిల్లది ।  
 జంబుద్వీపదోళగి ఇదకేణి ఇల్లెందు ।  
 ఇంబు మాదిదరదర భూయదల్లి ।  
 కంబుధర విజయవితల జనాదిఫన పర ।  
 నేంబ మునిపను బంద కుంభిణేసురనాగి

॥ ७ ॥

## ಶ್ರೀವಿದ್ಧಿತಾಳ

ಪ್ರಜೀಕ್ಷರಂಗೆ ಉಪದೇಶವ ತಳಹಿಡ |  
 ದ್ವಿಜನಾಗಿಬಂದ ನಾರದಮುನಿ ಅಂದೂ |  
 ದ್ವಿಜಗಮನನಬಳಿಗೆ ಪೋಗಿ ತುತ್ತಿಸಿ ಚಕ್ರ |  
 ನಿಜವಾಗಿ ಕಳುಹಿ ಚಕ್ರತೀಥವೇನಿಸಿದ |  
 ಭಜಿಶುತ್ತ ಮನದೊಳು ಹರಿಯಚರಣವನ್ನು |  
 ಆಜನ ಬಳಿಗೆಯೈದ ಭಾಗವತರಮಣಿ |  
 ಶ್ರಿಜಗ ಮಧ್ಯದಲೊಂದು ಯಾಗಮಾಡುವದಕ್ಕೆ |  
 ರುಜುವಾದ ನೇಲ ನೇನಗರುಹೆನಲು |  
 ಆಜನ ವಾತನು ಕೇಳಿ ಕರವಜೊಡಿಸಿನಿಂದು |  
 ಸುಜನರಾಗ್ರಣಿ ಪೇಳಿದನಿಧರಮಹಿಮಿಯಾ |  
 ಗಜವರದಃ ವಿಜಯವಿಶಲ ಶ್ರೀಜನಾರ್ಥನೆ |  
 ಎಜಮಾನನಾಗುವ ಮೇಧದಲ್ಲಿಗೆ ಬಂದೂ

|| ೨ ||

## ಅಟ್ಟತಾಳ

ಹರುವದಿಂದಲಿ ಬಂದು ಪರಮೇಷ್ಠಿಯಾಗವ |  
 ಸುರರಸಹಿತವಾಗಿ ಸರಿಯಿಲ್ಲದವಧಾನಾ |  
 ಸರಿಯಾದೆ ಕೊಡುತ್ತಿರೆ ನಿರುತ್ತಾದಲ್ಲಿ ವೈಶ್ವಾ |  
 ನರಗೆ ವಶಿಸುವಾಗೆ ಪರಿಹಾರಾ ಕಾಣಾದೆ |  
 ಭರದಿಂದಲಿ ಅಗ್ನಿ ಹರಿಯಾ ಹೊರೆಯೋಗಿ |  
 ಕರುಣಾದಿಂದಲಿ ಕೇಳಿ ಹರಿಬಂದಾ ಬಾಲಾ ಭೂ |  
 ಸುರ ನೇನವನು ತಾಳಿ ಇರಲದೆ ಕ್ಷುಧಿಪರಿ |  
 ಹರಿಸೆಂದು ಗ್ರಾಸವಾ(ನೀಡಿಸುವನೆ)ತರಿಸಿವಾದರಿಸಿ |  
 ಪರಮೇಷ್ಠಿಜಿಗನೆಂದು ಸುರಜೇಷ್ಠ ತಲೆದೂಗಿ |  
 ಹರಿನಾಯಾ ವಿಜಯವಿಶಲ ಜನಾರ್ಥನೆ |  
 ಕರುಣೆಯಾ ಮನದಲ್ಲಿ ಸ್ತುರಿಸಿ ಮನ್ಮಿಸಿದ

|| ೩ ||

## ಅದಿತಾಳ

ಎಲ್ಲೆ ಓದನರಾಣಿ ಎಲ್ಲೆ ನಾನಾಕರಾಣಿ ।  
 ಎಲ್ಲೆ ಘೃತದ ಮದುವು ಎಲ್ಲೆಲ್ಲಿ ಇದ್ದವೆಲ್ಲಾ ।  
 ಅಲ್ಲಿಗಲ್ಲಿಗೆ ಬಯಲು ನಿಲ್ಲದರಿಗಿದವು ।  
 ಎಲ್ಲಿ ಅದ್ವೈತವೆಂದು ತಲ್ಲಿಷಿಸಲು ಇತ್ತಲು ।  
 ಬಲ್ಲಿದ ದೈವ ಕರದಲ್ಲಿ ಆಪ್ನೋಷಣೆಯೂ ।  
 ನಿಲ್ಲಿದೆ ಪಿಡಿದು ಗ್ರಾಸಾ ।  
 ಇಲ್ಲಾವೆಂದರೆ ನಾನು ಕೊಳ್ಳತಕ್ಕವನೀಂದು ।  
 ಸೊಲ್ಲು ವೇಳಾಲೀಂದು ಅಜನು ।  
 ಮೆಲ್ಲಾನೆ ತುಕಿಸಿ ಸಿರವಲ್ಲಭನ ಲೀಲೆ ತಿಳಿದು ।  
 ನಿಲ್ಲಿಸಿದ ಯಾಗವನು ಇಲ್ಲಿನವಪ್ರಜೀಸನು ।  
 ಶುಲ್ಲಿಸಾಭನಪ್ರೇಲಿಸಿ ವೇಗದಲಿ ಮನುಷ ದೇಹಚಿಟ್ಟು ।  
 ಸಲ್ಲಿದರು ಪೂರ್ವದಂತೆ ಎಲ್ಲರಿಂದ ಪೂಜೆ ।  
 ಗೊಳ್ಳುತ ನಳ್ಳಿತಿದು ಬಾಗೀರಥೀ ।  
 ಉಳ್ಳ ತಾಮ್ರಪಣ ಸಲಿಳಾ ।  
 ಎಲ್ಲಾ ಪ್ರಖ್ಯಾತವಾಗಿಪ್ಪಿ ।  
 ಅಲ್ಲಿಗಲ್ಲಿಗೆ ಧರೆ ನರರೂ ।  
 ವಲ್ಲಿ ವೆನಡೀ ಇಂದು ಕ್ಷುಯಾದಲ್ಲಿ ಏಂದು ಕುಢಿಸಾಗೆ ।  
 ಎಲ್ಲಿ ದೊಂಂಗಳು ಇರದೆ ತಲ್ಲಿಷಿಸಿ ಪ್ರೋಗುವನು ।  
 ಖುಲ್ಲರಿ ಜನಾರ್ಥನ ವಿಜಯವಿಶಲರೀಯಾ ।  
 ಎಳ್ಳುತು ಬಿಡದೆ ಸಾರಿ ಗೆಲ್ಲಿಸುವ ತೀವೀಕರಿಂದ      || ೯ ||

## ಇತಿ

ವಲ್ಲುಲಾ ಕ್ಷೇತ್ರದಾ ವಾಸಜನಾರ್ಥನ ।  
 ಬಲವಂತ ವಿಜಯವಿಶಲಪಾವಕಹಾಳ      || ೧೦ ||

# ಅಥ ಪಶ್ಚಿಮಪ್ರಭಂಧ

ಉಡುಪಿಷ್ಟೇತ್ರಮಹಿಮೆ ಭಾಗ್ಯವಷ್ಟೇತ್ರ—ಸುಳಾದಿ. ೩೯



ರಾಗ ಚಿಲಾಂ ಧ್ವನಿಕಾಳ

ಆದಿವುಂರುತ್ತಿ ಶರಶುರಾಮನು ಸರ್ವ |  
 ಮೇರಿನಿಶುರಂಗ ಧಾರಿಯರದ್ದಿ |  
 ಮುದದಿಂದಲಿ ಸಿಂಹಾಜಲಿದಲ್ಲಿ ವಾಸವಾಗಿ |  
 ಕೈದು ತಳದು ನಾಂಸಿಧಿಯಿಂದಲೀ |  
 ಮೇರಿನಿ ಬಿಡಿಸಿದ ಪ್ರತಾಪವನ್ನೇ ತೋರಿ |  
 ವೇದವಾಲಕ ಮೇರದ ಸ್ತುತಿಗಳೆಂದ |  
 ಈ ಧರಿಗೆ ರಾಮಾ ಭೋಜನೆಂಬೊ ಭೂಪನಾ |  
 ಆದರದಿಂದಲಿ ಇರಮೇಳಲೂ |  
 ಮೇಧಾವರಚಿಸಿ ಭಾಗ್ಯವನ್ನ ಸತ್ಯರುಣ ಶಂ |  
 ಪಾದಿಸುವೆನೆಂದು ಭಾರುಣಿಯಾ |  
 ಶೋಧಿಸೆ ಅದರೆಣಳು ಒಂದಹಿ ನೇಗಲಿಗೆ |  
 ಭೇದಾವಾಗಿಬರಲು ನಡುಗಿ ಸೃಷ್ಟಿ |  
 ಏ ದಯಾಬುಂಧಿ ಏನಾನ್ನ ಪರಾಧಾ ಕ್ಷಮಿಸೆಂದು |  
 ಹಾದಕ್ಕೆನಮಿಸಿ ಬಿಸ್ಯೇಸಿ |  
 ಸಾಧುಜೀವನು ರಾಮಗೆ ಮೂರೆಯಿಡಲೂ ಏ |

ಕೊ೯ದದಿಂದಲಿ ಬಂದು ತಿಳಿಸಿದನು ।  
ಕಾಧನಾಣಿನಗಿದೆ ಪಾಪಾ ಮತ್ತಿಲ್ಲನೆಂದು ।  
ವೈದದವಿ ಉತ್ತರಿಸಿದ್ದಾ ।  
ಕೊ೯ಧದನುಜಭಂಗ ವಿಜಯವಿಶಲ ಪ್ರಾ ।  
ಕೊ೯ಧಶರೀರ ಕ್ಷೇತ್ರವರ್ಗಾಂಶಂಹಾರ

॥ ೧ ॥

### ಮಟ್ಟತಾಳ

ಅರಸುರಾವುಭೋ೯ಜಾ ದ್ವಾರದಸಭೀಯಲ್ಲಿ ।  
ಪರಶುಧರಗೆ ಬಂದು ಹರಿವಣಿತ್ತಿಸಿದ ।  
ಪರವು ರಜತವಷ್ಟುರವನ್ನು ನೇಮಿಸಿ ।  
ಹರುವದಿಂದಲಿ ಸೈತ್ತಿತರ ವೂಡುತ್ತಯಾಗ ।  
ವಿರಚಿಸಿ ನಿತ್ಯ ಭೂಸುರರ ಸುಖಿಂದಿಸಿ ।  
ಮರಳೆ ಸಿಂಹನಾವುಗಿರಿಯಲ್ಲಿ ಜನಿಸಿ ।  
ಮೇರೆವ ಮೂ-ವನಾಂ ಸರಿತೀಯಲ್ಲಿ ವಿಂದು ।  
ಹರಿಬಂ ಬಗೆಯಂದ ಇರುತ್ತಿರೆ ಇತ್ತಲು ।  
ಧರೆಯೋಳಿದು ಪೇಸರು ರಜಿತಪೀಠಿರವೆಂದೆನಿಸಿತು ।  
ಸರಿಯಿಲ್ಲ ಇದಕೆ ಕರಿಸಿತು ಭಾಗವನನ ।  
ಕರುಣದಿಂದಲಿ ಇಲ್ಲಿ ಸರಿಸಿಜಂಧವ ।  
ಪುರಹರ ಸುರನಿತಿಂದ ನೆರೆದು ಪೂಜಿಸುವರೂ ।  
ನಿರುತದಲಿ ಬಿಡದೆ ಕರುಣಾಕರ ಸಿಂ ವಿಜಯವಿಶಲನ್ನು ।  
ಜರಣವ ನೆನದೂ ದಾಸರಿಸಿ ಬಲುಸುಲುಭ

॥ ೨ ॥

### ಶ್ರವಿತಾಳ

ಒಂದು ಕೊ೯ತ ಉದ್ದ ಅದರಪ್ಪು ಅಗಲಾ ಆ ।  
ನಂದವಾಗಿಪ್ಪ ಒಪ್ಪುವ ಗದ್ದಗೇ ।  
ಕುಂಡಾದೆ ತನ್ನಂದಾ ತಾನೆ ಇಳಿದು ವ ।

ಸುಂಥರದೊಳಗಡಿಗಿತು ಸೋಚಿಗ |  
 ಶೈಲಂದಿತು ಲೋಕಣ್ಣ ಇತ್ತರಾಮುಖೋಜಾ ||  
 ಒಂದು ಕನಕ ಶೀವಾಸನ ಮಾಡಿತ್ತೀ |  
 ಕಂದು ಇಡಿಸಿ ಧ್ಯಾನ ಮಾಡಿದ ಭಾಗವ |  
 ಬಂದಿದರಮಧ್ಯ ನಿಲಬೇಕೆಂದೂ |  
 ಅಂದಾವಾತಿಗೆಮೆಚ್ಚಿ ಪರಶುರಾಮನು ಲಿಂಗಾ |  
 ವಂದಾದ ನೆಲಸಿದ ಆಹಿ ನಡುವೆ |  
 ಅಂದಾರಭ್ಯವಾಗಿ ಇದೇ ಅನಂತಾಸನಾ ಎಂದೆಸಿತು :  
 (ಇಂದೆಸಿತು) ಈತ ಹರಿ ಕಾಣಿರೋ |  
 ನಂದಿವಾಹನನಂತೆ ತೋರಿದ ಬಲುಹೀನ |  
 ಮಂದಾಜನಕೆ ತಮವಾಗಲೆಂದೂ |  
 ಸಂದೇಹಬಂಡಸಲ್ಪ್ರ ಸುಜನರು ಈತನೇ |  
 ಇಂದಿರಾಪತಿಯೆಂದು ವಂದಿರೆಂದೀ |  
 ಮಂದಹಾಸವದನ ವಿಜಯವಿಶಲನಿಪ್ಪು |  
 ಇಂದು ಕ್ಷೇತ್ರವಿದು ವಿವರಿಸಿ ಕಿಳವದೂ

॥ ೧೬ ॥

## ಅಟ್ಟಿತಾಳ

ಜಲಜ ಸಂಭವನಪುತ್ರ ದಕ್ಷನು ಶಿಫಿಷಲು |  
 ಕಳೆಗುಂದಿ ಶಂದ್ರಮು ತಿಳಿದು ಭಾಗವಕ್ಕೇತ್ತು |  
 ದೊಳಗೆ ಇದೇನೆಗ್ಗು ಇಯಾ ಶ್ವಾಳವೆಂದೂ |  
 ಕುಳಿತಾಜಾರಣ್ಣ ಮಧ್ಯದಲ್ಲಿ ತಪಮಾಡಿ |  
 ವಲಿಸಿ ತನ್ನನು ಧರಿಸಿದ ದೇವನ ಪಾದ |  
 ಜಲಜಾವ ಕಂಡು ಶಾಪವನ್ನು ಶೈಲಾಗಾಡಿ |  
 ಕಳೆನೇರಿದನು ದಿನಪ್ರತಿಯಲ್ಲಿ ಶೈಳವುತ್ತು :  
 ಶುಲಿದೊಳಗಲಾಂಬರನರ ಆನಂತಾಸನ್ನು |  
 ಇಳಯಲ್ಲಿ ನೀಂದನು ಸಮಾಗವಾಗಿ ನಿ |

ತ್ವಲ ವರನೀಷುತ ಬಂದ ಭಕ್ತರನ್ನು ।  
ಸಲಹುತ್ತ ಚಂದ್ರಮಾಳೇತ್ತರನೆಂದೆಂಬೂ ।  
ಸತಿ ಹೆಸರಿನಲ್ಲಿ ಹೇರಿಪುತಲಿಪ್ಪದು ।  
ಕಲಿಯುಗದಲ್ಲಿ ಬಂದಾ ಶೃಷ್ಟಿ ವಿಜಯವಿ ।  
ತಲ ನಾನಾ ಮಂಗಳಾ ನೆನೆಯುತ್ತ ನಲಿವುತ್ತ      || ೪ ||

ಆದಿತಾಳ

ಪರಶುರಾಮನು ತನ್ನ ಸಿರಿಯಕೂಡಾ ವಿವಾನ ।  
ಗಿರಿಯಲ್ಲಿ ನಿಂದಾನು ಸೂರರಿಂದಚರ್ಚನೆಕೊಳ್ಳುತ್ತೇ ।  
ಆರಸು ತಾನಾಗಿ ನಿರಂತರದಲ್ಲಿ ಹೈಂಪ್ರಾತಿಸ್ತು ।  
ಪರಮಾಪುರುಷನೀತ ನರನೇದು ಹೇಳಬಲ್ಲ ।  
ಪರಮಶುದ್ಧನಾಗಿ ನರನು ಬಂದು ಈ ಕ್ಷೇ ।  
ತುರದಲ್ಲಿ ಇದ್ದ ಮಹಿಮೆ ಅರಿದು ಆತುರದಿಂದ ।  
ಪುರುಷಗಂಡಜಾಪ ಶರಬೋಮ್ಮೆ ಚಂದ್ರ ಶಂ ।  
ಕರ ವಶಿಷ್ಟ ಸೂ ದರುಶನ ಪದುವಾ ।  
ಪರಿಪರಿ ಶೀಥಿಂಗಳು ಚರಿಸಿ ಜಷ್ಣಾನದಲಿ ಏಂದರೆ  
ಬಹುಜನ್ಯದ ।

ಹರಿದು ಪಾಪಗಳು ಪರಿಹರಿಪೋಗುವವು ।  
ಭರತಬಿಂದದೊಳು ಸರಿಯಿಲ್ಲ ಇದಕ್ಕೆಲ್ಲ ।  
ಸ್ವರಣೆ ಮಾತ್ರದಲಿ ಸಂಚರಿಸುವ ಮುಕ್ತಿಯಲ್ಲಿ ।  
ಪರಶುಧರ ಶೃಷ್ಟಿ ವಿಜಯವಿಶಲರೇಯಾ ।  
ಪರಿಣಾಮಕೆಂಡುವನು ಪರತತ್ವ ಶಿಳವದೂ      || ೫ ||

ಜಡ

ಭಾಗ್ಯವಕ್ಕೇತ್ತದೊಳೆದೆ ಕೇವಲಧಿಕ ।  
ಮಂಗರಮಣ ವಿಜಯವಿಶಲನವನ್ನು ಹೊರೆವ      || ೬ ||

## ಉಡಪಿ ಹೈತ್ರಮಹಿಮಾ — ಸುಳಾದಿ ೨೨

ರಾಗ

ಧ್ವನಿತಾಳ

ಮಂಧ್ಯಮತದ ಭಾಗ್ಯ ಎಂಥಾದೊ ಎಂಥಾದೊ |  
 ದುಗ್ಧಾಭಿಯಂತೆ ಪ್ರಕಾಶವಾಗಿ |  
 ದಿಗ್ನೀತದೊಳು ತುಂಬಿ ಶೂಷುತಲಿದೆ ಇದೇ |  
 ಸಿದ್ಧಾಂತ ಪ್ರಮೇಯವನು ಪ್ರತಿದಿನದಲ್ |  
 ಸಾಧಾರವಾಗಿ ಗುಣಿ ಪೇಠುವದಕೆ ನಿತ್ಯ |  
 ರುದ್ರಾದಿಗಳಿಗು ಅದ್ವಾತಪೋ |  
 ಭರ್ತ್ರಗತಿಬೇಕಾದ ಮನುಜ ಇಲ್ಲಿಗೆ ಬಂದು |  
 ಶುದ್ಧಾತ್ಮನಾಗಿ ಒಮ್ಮೆ ಸ್ಕೂರಿಸಲಾಗೇ |  
 ನಿದೊಂಷನಾಗುವನೇನಂಬೆನಯಾಗ್ಯ ಕರು |  
 ಸೂಭ್ರಿಯೇ ಕಾಣು ನಮ್ಮ ಗುರುರಾಯರು |  
 ಅಭಿಮೇಖದೊಳು ಅಜ್ಞಾನವಾಗ್ಯಪಿಸಿ |  
 ಒದ್ದಭವದೊಳು ನೆಲೆಗಾಣದೇ |  
 ಬಿದ್ದ ಹೊರಳುತ್ತಿರೆ ಜೀವೇಶ ಒಂದೆಂದು |  
 ಶ್ರದ್ಧೆಯಿಲ್ಲದೆ ಸುಜನ ಬಳಲುತ್ತಿರಲು |  
 ಉದ್ಧರಿಸುವೆನೆಂದು ಅತಿ ತೀವ್ರದಲಿ ಅ |  
 ವಿದ್ಯಾ ಕಾಮಕರ್ಮ ತತ್ತಗಳನು |  
 ಒದ್ದ ಕಡಿಗೆ ನೂಕಿ ಭೀದಾರ್ಥವಾಗ್ರಹ ತೊಂಬಿ |  
 ಸದ್ವೈಷಣವರಾಗಿ ವಾಡಿ ನಗುತ ತಪ್ತ |  
 ಮುದ್ರೆಯನಿತ್ತ ಮೋದದಿಂದಲಿ ಪರಮ ಮುಖ್ಯ |  
 ವಿದ್ಯರಚಿಸಿ ವಿಶೇಷ ವಾಗಿದ |  
 ಪದ್ಧತಿಯನ್ನ ತೊಂಬಿ ಪರಿಪರ ಮತವೆಂಬೊ |  
 ದಿಗ್ನಂತಿಗಳಿಗೆ ಅಂಕುಶನೆನಿದ |  
 ಮಂಧ್ಯರಾಯರ ಮತದ ಭಾಗ್ಯವೆ ಸೌಭಾಗ್ಯ |

ಇದ್ದಲ್ಲಿ ಸಂಧಾವರಣ ಗರೆವುತ್ತಿದಕೋ |  
 ಅದ್ವೈತ ಉದಿಸಲು ಸರ್ವಜೊತಿಗೆ ನೋಡು |  
 ಉದ್ದಿನಪ್ಪು ಶೇದ ಪುಟ್ಟಿದು ಕಾಣೋ |  
 ಬುದ್ಧಿವಂತರಾಗಿ ತಮ್ಮವನ್ನು ಸಾಧನ |  
 ಇದ್ದದ್ದೇ ಮಾಡಿಕೊಂಡು ಸುಖಿಸುವರು |  
 ಈ ಧರೆಯೊಳು ಕೇಳುತ್ತಣ್ಣಿಂದ ಉಪಕಾರ |  
 ಪದ್ಮಬಾಂಧವನಿಗೆ ಅಣುಮಾತ್ರಪು ಇಲ್ಲ |  
 ತದ್ವೀವವನ್ನೇ ವಾಡಿ ಅಪಕಾರದಿಂದ ರವಿಗೆ |  
 ಬಧ್ಗೃಹಿಸುವ ಶಕ್ತಿ ನೊದಲೇ ಇಲ್ಲ |  
 ಶೈವಿಕೊಂಡು ಬಂದು ಹೊದರಿನೊಳಗೆ ಆದ |  
 ಗಿಡ್ಲಾಗಿ ತರುವಾಯಾ ಇದೆ ನಾಮದ |  
 ಇದ್ದ ಶಕ್ತಿ ವ್ಯಧಿ ದಷಣಿಚಲೇನಹುದೋ |  
 ಹೃದರೋಗವಲ್ಲದೆ ಆದರಂತೆ ವೋ |  
 ಮಧ್ಯರಾಯರ ಮತದ ಭಾಗ್ಯವೆ ಸೌಭಾಗ್ಯ |  
 ಸಿದ್ದಿಯೊಳಗಾದರು ಎಚ್ಚುತ್ತು ನೋಡಿದರು |  
 ಉದ್ದೀಕ ಆನಂದ ಮುಂದೆ ವರ್ಣಸಲರಿಯೇ |  
 ಶಬ್ದಮಾತುರ ಕೇಳಿ ಬರಲು ಈ ಪರಿ ಸಾ |  
 ನಿಧ್ಯವಾಗಿದ್ದ ಜನರ ಪುಣ್ಯವೆಂತೋ |  
 ಮಧ್ಯವಲ್ಲಭ ನಮ್ಮ ವಿಜಯವಿಶಲ ನಿಲ್ಲಿ |  
 ಇದ್ದ ಸೇಳಬಗುನೋಡು ಆನಂದತೀರ್ಥರಿಂದ

೨೩೨ ||

### ಮಾಟ್ಟತಾಳ

ತತ್ತ್ವವಿಚಾರವನು ತಿಳಿದ ಮನುಷ ಮನುಜಾ |  
 ಉತ್ತಮ ಉತ್ತಮವನು ಆವಾವ ಜನುಮತ್ತು |  
 ವೃತ್ತರೂಪದಲ್ಲಾದರು ಜೀವನ್ನುತ್ತನು |  
 ನಿತ್ಯನಿತ್ಯವನು ಧ್ಯಾನವಮಾಡುವನು |

తక్కు ఇసువ మధ్యమతవ శ్రోందిదను |  
 వృత్యనిగంజకాలగే భయపడను |  
 మాత్యాలోచదల్లి అవనే సిద్ధపురుష |  
 ఎక్కులాదరు అవను ఇద్దదిక్షగే హస్తా |  
 వేత్తిముగిదు మాకా ధన్యనాగలిచేశు |  
 ఇత్త కేళు మనవే క్రుతి పుటియెంబువనె |  
 ఖత్తర నిజనేనో గతి మగనో ఎందరే  
 వాదిసువనె కూడ |

ಹೊತ್ತು ಹೊತ್ತಿಗೆ ಬಡದಾಡಿದರೇನುಂಟೋ |  
ಕೇತ್ತಿ ಪುರುಷ ನಮ್ಮು ವಿಜಯವಿಶಲರೇಯನ್ನು |  
ಚಿತ್ತದಲ್ಲಿ ಇಟ್ಟ ಮಧ್ಯರಾಯರೆ ಗುರುಗಳೈನ್ನು || ೨ ||

ಶ್ರೀವಿದ್ಧಿತಾಳ

ఎంధూ కరుణాల్సి సవిజ్ఞ రాయురు |  
 చింతామణియకాణ్డ చిరకాల నమగెల్ల  
 శాంతరాగి లోకమాలిన దపణదంతి |  
 భ్రాంతియల్లి నిత్య ముళగిరలు |  
 మంత్రోపదేశి అమృతగరేవ మహా |  
 గ్రంథగణ మాడి మందజనకే |  
 కింతు ప్రేగాదిసి ఆనాదియింద బండా |  
 గ్రంథియను బిడిసి తత్వానుసార |  
 ఎంతేంతు మనసిగే సౌకరయవాగువా |  
 పంథ తోరిదరయ్యా భేదాధిది |  
 పింతి ముంతిగ సూరారుచోటి కులకే |  
 అంతకన భాధియిల్లదంతి వే |  
 సంకేరిషివిక్క ఎందిగే ప్రతికుటాడ |

ಕಾಂತಾರಕಡಿವ ಕುತಾರಕಾಣೋ |  
 ಇಂತು ಸಜ್ಜನರನ್ನು ಪಾಲಿಸಿ ಅಶಿ ತೀವ್ರೆ |  
 ಸಂತರಿಗೆ ಸೈವಿಧಭಕ್ತಿ ಪುಟ್ಟು |  
 ವಂತೆ ಕೇವಲ ಸಾಧನಕೆ ದ್ವಾರಕಿಯಲ್ಲಿ |  
 ನಿಂತಿದ್ದ ನಿಗಮಗೋಚರ ರುಕ್ತಿಽಣೆ |  
 ಕಾಂತನ ವಿಗ್ರಹ ನಿಲ್ಲಿಸಿ ಲಕ್ಷ್ಯಾಳಿದಿಂದ |  
 ತಂತ್ರಶಾರೋಕ್ತುದಿ ಪೂಜೆಮಾಡಿದರು |  
 ಎಂಥ ಗುರುಗಳೋ ಮಧ್ಯಮುನಿರಾಯರು |  
 ಅಂತಾಗಾಣೆನು ನಾನು ರಜತಪೀಠದ ಮಹಿಮೆ |  
 ಎಂತೆಂತು ಪ್ರೌಢಿದರೆ ಪ್ರೌಢಬಗೆಯೂ |  
 ಕಂತಪಿತನು ಇಲ್ಲಿ ನೆಲೆಯಾಡ ನಾಣಾ |  
 ವೃತ್ತಾಂತ ಸ್ವಂದನಿಗೆ ಶಿವನು ಹೇಳಿಪ್ಪಣೋ |  
 ದಂತ ಕಥ್ಯಾಯಲ್ಲ ಧರಣೆಯೋಳಗೆ ಆ |  
 ದ್ವಾಂತ ಕಾಲದಲ್ಲಿದೆ ಸಿದ್ಧನೇಣ್ಣಿ |  
 ಅಂತರಂಗದ ಸ್ವಾಮಿ ವಿಜಯವಿಶಲ ಸ್ವಾ |  
 ತಂತ್ರಪುರುಷ ಮಧ್ಯಮುನಿ ಹೃದಯಮಂದಿರ

|| ೨ ||

## ಅಟ್ಟಾಳ

ಏನು ಸುಕೃತಪೋ ಮತ್ತಾವ ಸಾಧನಪೋ |  
 ಆನಂದತೀರ್ಥರ ಕರವಾರಿಜದಿಂದ |  
 ಖಾನುವಿನಂತೆ ಪ್ರಕಾಶನುಯಾಗಿ |  
 ಈ ನಿಧಿಯಲ್ಲಿ ನಿಲ್ಲಿಸಿದ ಬಾಲರೂಪ |  
 ಮಾನವವೇಷ ಭಕತರ ಉಂಘನೆ |  
 ಮಾನಸದಲ್ಲಿ ನೋಡಿ ಧನ್ಯನಾದಿನೋ |  
 ಎನ್ನು ಏನು ಸುಕೃತಪೋ ಸಾನು |  
 ನನ್ನ ಗೋತ್ತುರ ದೇಹ ಈ ಜನ್ಮ |  
 ಸಾನಾಪ್ರಕಾರದಿ ಮಾಡಿದ ಶಮ್ಮಣಣೆ |

ಅನಂತ ಯೋನಿಯಲ್ಲಿ ಬಂದು ಮಾಡಿದ ಬಗೆ ॥  
 ಕಾನನ ಗಂಗ್ರಾಮ ಕೈತ್ತ ಸರೋವರ |  
 ಧನಭವನ ಮೃಗಪದ್ಮ ವಾರಿಕರ |  
 ಮಾನವ ತರುಜಾಕಿ ನಾಮದಲ್ಲಿಪ್ರವು |  
 ಏನೆಂಬಿ ಎಲ್ಲೆಲ್ಲಿ ಇದ್ದ ವಸ್ತುಗಳೆಲ್ಲಾ |  
 ಭಾನುಪ್ರಕಾರದ ಪರಿಯಂತ ಚನ್ನೊಗಿ |  
 ಅನೇನಾದದು ನೋಡಿ ಹೇಳ ಕೇಳ ಆ  
 ಘ್ರಾಣಿಸಿಮೆದದ್ದು ಇದರ ವಿಸ್ತರವೆಲ್ಲಾ |  
 ಪೂನಿತವಾಗಲಿ ನಿರಂತರ ಬಿಡದಲ್ಲಿ |  
 ಅನಂದತೀಥಿರ ಕರಣಕೆ ಎಣಿಯೆ |  
 ದ್ವಾರಾನಪರಿಶೂಳ ವಿಜಯವಿಶಲರೇಯು |  
 ಧಾರ್ಮಿನಮಾಡುವ ಜನಕೆ ಅತಿ ಶುಲಭ ಸಾಧ್ಯ

॥ ೪ ॥

## ಅದಿತಾಳ

ಶ್ರೀ ಮಾದುಡುಪಿನ ಯಾಶ್ಚಿಯೆ ಯಾತ್ರಿ |  
 ಶ್ರೀಮಾನಂದತೀಥಿರ ಗುರುಗಳಿ ಗುರುಗಳು |  
 ಭೂಮಿಯೋಳಿಗೆ ಇದಕ್ಕೆ ಸಮಾ ಅಧಿಕ್ಯಕಾಣಿ |  
 ರೋಮಾರೋಮಾದಲ್ಲಿ ವೃಷ್ಣಿ ತುಳಿಕುವದು |  
 ಶ್ರೀಮದ್ವೈಪಾಣಿ ಜನಮನವೇ ಜನ್ಮನೇಸ್ತಿ |  
 ಶ್ರೀಮದ್ವಾಗಿವತ ಶ್ರವಣವೇ ಶ್ರವಣವೇಸ್ತಿ |  
 ಶ್ರೀಮದ್ವಿಷ್ಟಿ ಭಕ್ತಿ ಇದೆ ಮಹ ಭಕ್ತಿಯೇಸ್ತಿ |  
 ಯಾವಾಯಾವಾಕ ಸ್ತುರಿಸಿ ಸಕಲ ಸಂಪದವಕ್ಕು |  
 ಈ ಮನೋಖಿತ್ವಕ ಇಲ್ಲಿ ಪುಟ್ಟಿಂದೆ |  
 ಯಂತ್ರ ಗಂಗಾದ ಕೈತ್ತನೋಡಲು ಆಗಿದಕ್ಕೊ |  
 ತಾಮರಸ ಪೀಠಸ್ತು ಲೋಕಕ್ಕೆ ಸಮಾಬಿಂಧಿ |  
 ಸರ್ವೀಮ ಕೋಂಡಾಡದೆ ಸವಾರಗಮನಿಂದು |  
 ತಮಬುದ್ಧಿ ನಾಶವಹಿದು ತೆರವುಣಾತ್ರಿ ಇದೆ |

ಶೆವುದಮು ಗುಣದಲ್ಲಿ ಮುಕ್ತ ರೋಳಿಸ್ತು ।  
ಶರ್ವೆ ಮನೋಹರ ನಮ್ಮ ವಿಜಯವಿಶಲರೇಯಾ ।  
ಸೇವು ನಿತ್ಯದಲ್ಲಿ ಮನಸುಕೊಡುವನು ನಿತ್ಯದಲ್ಲಿ ॥ ೨ ॥

ಇತಿ

ಮನ್ಮಂಜಂಯರ ಕರುಣಾದಡೆದು ಪಾವನಾಗಿ ।  
ಖಿಧ್ರನಾಗುವದು ವಿಜಯವಿಶಲನ ಪ್ರೋಂದಿ ॥ ೩ ॥

ಉತ್ಸುಪಿ ಮಹಿಮಾ—ಸುಳಾದಿ ೨೫

ರಾಗ ಕಲ್ಯಾಣ ಶುಂಬೇತಾಳ

ಬದುಕಿದನು ಬದುಕಿದನು ಬಲುಜನ್ಮದಪುಣ್ಯ ।  
ಶುದಗಿಕೆನಗಿಂದು ಗುರುಗಳ ದಯಾದಿಂದ ।  
ಸದಮಾಲ ನಾನಾದೇ ಸತತ ಮಾಡಿದದುರತ ।  
ಖಾದಧಿ ಬತ್ತಿತು ಕಲ್ಲಾತ್ಮಿಗಳು ನೋಡಿ ।  
ಎದೆ ವಡದು ಎತ್ತುಪ್ರೋಗುವೆವೆಂದು ಯೋಚಿಸಿ ।  
ಗದಗದನೆ ನಡುಗಿ ಭಯನೆ ಪ್ರೋಂದಿಸ್ತರು ।  
ಶ್ರೀದಕರೀಲ್ಲರು ನೆರದು ತಮತಮೇತ್ತಳಾ ಕುಣಿದಾಡಿ ।  
ಪದೋ ಪಡೆಗೇ ಮಹೇತ್ಸಹದಲ್ಲಿಸ್ತರು ।  
ಇದೆ ಸತ್ಯ ಎನ್ನ ನೂರೊಂದು ಕುಲಗೋತ್ತುಜರು ।  
ಮುದದಿಂದ ಗತಿಗಳಿ ಮೋಗವಾದರೂ ।  
ಬೆದರಲ್ಕೃತಕ ಇನ್ನು ಮುಂದಿನ ಜನನತ್ಯಾ ।  
ಯದು ಕುಲೇಶನ ದಿವ್ಯ ಪಾದಗಳೆಂಬೋ ।  
ಒಧಿಯ ದೊರಕಿದಮೇಲೆ ಆದಜಾದರು ಪ್ರೋಗಿ ।  
ಖದರಕ್ಕೆ ಎಂಜಲೆಡೆ ತೋಧಿಸುವನೆ ।  
ಹದುಳವೇಶರಿ ಇಲ್ಲಿ ಲೇಶಕ್ಕೇಶವು ಇಲ್ಲಿ ।  
ಎದುರಿಲ್ಲ ಉಡುಪಿನ ಶ್ರೀಯಾತ್ಮಿಗೆ ।  
ಪದವಿಯಲ್ಲಿ ಇದ್ದು ಸುಖಿಕಿಂತ ಇಲ್ಲಿಯ ಸುಖ ।

ಅಧಿರಾಮಗಿಡಿ ಸೋಧು ಎಲ್ಲಾಮನವೇ |  
 ಕೃದಯಾಂಬರನಿವಾಸ ವಿಜಯವಿಶಲ ಕೃಷ್ಣನ |  
 ಶದಗಳನಂಬಿದ ವಿಶುರಭಾಗ್ಯವನೋಧು |

॥ ೮ ॥

## ಮುಖ್ಯತಾಂ

ಹರಿದಾಸರಸಂಗ ಹರಿಕಥಾಪ್ರಸಂಗ |  
 ಹರಿನಾಮಾಮೃತ ಹರಿಯಪಾಡಿಗೋತ |  
 ಹರಿಯಮನನ ಧ್ವನಹರಿಯ ಶಂದರುಶನ |  
 ಹರಿಸ್ತುತಿವಂದನೆ ಹರಿಯ ಪಾದಾಚರನೆ |  
 ಹರಿಪಾದೋದಕ ಹರಿಗುಣೀಡಾಕ |  
 ಹರಿ ಹರಿ ಓದನ ಹರಿಮಿತಸಾಧನ |  
 ಧರೆಯೋಳಗಿಲ್ಲ ದಾಕ್ಷಯರವಾಯಿಂದಿನಲಿ |  
 ಸಾರ್ಥಕಿಸಿದೆ ಎನಗೆ ದೊರಕಿತು ಬಲುಶಾಭಾ |  
 ಹರಮ ಪುರುಷ ಕೃಷ್ಣ ವಿಜಯವಿಶಲಹರಿಯಾ |  
 ಕರುಣದಳತೆಯನ್ನು ಅರಿತವರಾರಯಾಗ್ಯ

॥ ೯ ॥

## ತ್ರಿವಿಧಿತಾಂ

ಮರನ್ನ ದುಷ್ಟಪರಿಗ್ರಹ ದುಸ್ಸಂಗ ದುರಾಚಾರ  
 ಮರವಾಕೃ ದುಕ್ಕಿತ್ತಾ ದುರಾತೀಯು ನಿರುತಬಿಡದೆ ಆ |  
 ಜರಿಸಿದ ಮನುಜಂಗಿ ಶರರ ಸೇವಿಸಯಾತ್ರೆ |  
 ದೊರತಾದೇನು ಮನವೆ ಹೀರಿದು ಜನಾಷಾದಿ ನಮ್ಮು |  
 ಹೀರಿಯರು ಪುಣ್ಯವಂತರು ಕಾಣೋ ಇದನೆಲ್ಲ |  
 ಹರಿಬಳ್ಳನೇಹ ಬರಿದಾಗದು ಮತ್ತೆ |  
 ಗುರುಗಳ ಕೃಪೆ ವಿಶ್ವರವಾಗಿದಿದಕಿದೆ ಗುರುತುಕಾಣೋ |  
 ಸುರಗಂಗೆ ನೊಡಲಾದ ಸೇತು ಸೇತು ಎಲ್ಲ |  
 ತಿರುಗಿದ ಘಲಂಗಳ ಮರುತಾ(ದೇವ)ನಿಂದ |  
 ಹರಿತಾನೆ ವೈಕುಂಠಕ್ಕೆ ಸರಿಯಾದಾಜಾರಂಣ್ಯ |

ಪುರದ್ವಾತ್ತಿ ಫಲಹಿತೋ ಭರದಿಂದ ದಾಶರ |  
 ಪೂರೆವ ಪುರಹೊತ್ತಮ ಸರಿಸಾದಲ್ಲಿ  
 ಇರಣು ಹಗಲು ಇವ್ಯ ಉದ್ದಪಿನ ಕೃಷ್ಣನ್ನು |  
 ಸ್ತುರಣೆ ಮಾಡಿದ ಪುಣಿಕೈ ಸರಿಯಾವದೂ |  
 ದುರುಳಿಗತಿ ದೂರಾ ವಿಜಯವಿಶಲರೀಯಾ |  
 ಎರವುವಾಡದೆ ತಾವಾಕರದು ಕಳೆವನ್ನೊವ

|| ೬ ||

### ಅಟ್ಟಿತಾಳ

ನಿಮಾರ್ಥಲ್ಯ ವಿಸರ್ವಣನೆ ಬೆಳಗನ ಪುಂಜೆ |  
 ಪರಮ ಪಂಚಾವೃತ ಉದ್ವಾಚನೆ ಪೂಜೆ |  
 ಕಶತ್ವಾಲ ಚಂದ್ರನ ಸೋಲಿಪ ಬೆಣ್ಣೆ ಸಕ್ಕರಿ ಸೈವೇಧ್ಯ ಸುಂ  
 ದರಶೀಭ್ರ ಪೂಜೆ ಏಚಿತ್ರಲಂಕಾರವ |  
 ಸರಪೂಜೆ ಮಹಷ್ರಾಜೆ ಮಹಷ್ರಾಜೆ ಈ ಬಗೆ ನವವಿಧ |  
 ಮರುತವತಾರ ಮಧ್ಯಮಸುಸಿಗಳಂದು |  
 ವಿರಚಿಸಿ ಪೂಜೆಮಾಡಿದ ಸಂಭ್ರಮಾಪೋ |  
 ವರಸತ್ಯ ಸ್ಥಳವಿದು ಭಕ್ತಿಯಂವಲ ಬಂದು |  
 ಎರಗಿವಂದಸಾರಿ ಕೊಂಡಾಡಿ ಕೊಂಡಾಡಿ ತೃಣ ಮಾ |  
 ತುರದಿಂದ ಯಶಿಗಳ ಕರದಿಂದಾರಾಧನೆ |  
 ಹರುವದಿಂದಲಿ ನೋಡಿ ಮಾಂದೆಆಮನುಜಪು |  
 ದುರತಕೈ ಬೀಳನು ಹರಿಕಾವುತಲಿಪ್ಪು |  
 ನಿರಯಾದೂರನು ಪುಣಿತೊಲಗದೆ ಇಹಸೂ |  
 ಧರಧರವಣಾ ವಿಜಯವಿಶಲ ಕೃಷ್ಣಾ |  
 ಪರಣನಾಗಿ ಸಾಕುವ ಕೇಳು ಮನುವೆ

|| ೭ ||

### ಅದಿತಾಳ

ಷಡುರಸ ಕೊಡಿದ ಮಹಾಪ್ರಸಾದವೆ ಉಳ್ಳ |  
 ಎಡೆಯ ಕಣ್ಣಿನಿಂದ ಕಂಡಾಗತೀ ದೋಷ |  
 ಸುದುವದು ಶಂಧ್ಯ ಬಹುಭಕ್ತಿ ಕೊಡುವದು |

ತಡಿಯಾದೆ ಅಡಿಗಡಿಗೆ ಹಂನಾಮಾ |  
ನುಡಿಸುವದು ಜ್ಞಾನಾದಲ್ಲಿ |  
ಒಡನೆ ಬಂದು ಶುತ್ತುಕೊಂಡವನ ಭಾಗ್ಯಕೈ |  
ಕಡೆಗಾಣ ಲೋಕದೊಳಗವನೆ ಮಾಧಿಸ್ಯನು |  
ಒಡಲಾತುಂಬ ಮೇದ್ದವಗೆ ವರಗಳ ಹರಿ ಏನು |  
ಕೊಡಲಿ ಎಂದು ತನ್ನ ಸತಿಯ ಕೂಡಾಡುವ |  
ವಡಿಗಾಣ ಭಾಗ್ರವ ಕ್ಷೇತ್ರದೊಳಿದಕೆಲ್ಲಿ |  
ಉದುಸಿ ಎಂದೇನಿಸಿತು ಚಂದ್ರನ್ನ ದೇಶಿಯಿಂದ |  
ದೃಢವಾಗಿ ಇದ್ದ ಮನನೆ ಯಾತ್ರಿಯ ಪೂರ್ವೀಕು |  
ಚಿಡನು ಯಾದವಕ್ಕಣ ಅನಂತ ಜನುಮಕ್ಕು |  
ಪೌಡವಿರವುಣ ನಮ್ಮ ವಿಜಯವಿಶಲರೇಯ |  
ಜಡಮಾತಿಗಾದರು ತನ್ನ ವನೆನಿಷುವ

ಜಡ

ಬೀಜ ಯಾತ್ರೆ ಇದು ಕರ್ಮದ ಘಣಣಕೈ |  
ಹೀಜೊಮಯು ಕ್ಷಣ ವಿಜಯವಿಶಲ ಮನವೆ

|| ೩ ||

|| ೪ ||

### ಶ್ರೀ ಉಡಸಿಯಯಾತ್ರೆ—ಸುಳಾದಿ ೧೯

ಅವಸುಕೃತಪ್ರೋ ಮತ್ತುವ ಗುರುಗಳ ದಯವೇ |  
ಅವಾವ ಗೋತ್ರದಲ್ಲಿ ಉಧ್ವವಿಸಿದ ಫಲಪ್ರೋ |  
ಅವಪುತ್ರನು ಸತ್ಯಮರ್ಮಾದಿದ ಪುಣ್ಯಪ್ರೋ |  
ಅವನಿಜರಾಣ ನಡಕೊಂಡ ಬಗೆಯೋ |  
ಅವಸುಜನ ಬ್ರಹ್ಮಣರು ಹರಿಸಿದ ಹರಕೇಯೋ |  
ಅವಬಾಂಧವನು ಪೇಳಕೊಟ್ಟ ವಾಗ್ರಪ್ರೋ |  
ಅವಕ್ಷೇತ್ರದಲ್ಲಿ ಮಾಡಿದ ಸಾಧನಪ್ರೋ |  
ಅವತಾತ್ಕಿಕರು ಪ್ರೇರಿಸಿದ(ಹರಿಸಿದ)ಭಾಗ್ಯಪ್ರೋ |  
ಅವಾವದು ಎನಗೆ ಒಂದಾದರು ಶಿಂಯದು |

భావజ్ఞ రు బల్లరు స్థితిగతియా |  
 ఈ ఉడపిన యాత్రె వొడువ గోధుగ |  
 పావవాణియ మతదల్లి ప్రోంది నిక్షే |  
 పావననాగి నడేతందవర చౌభాగ్య |  
 దేవతిగళు కోండాదువరు |  
 జీవనముక్క నావాకులగోత్తరోడగూడి |  
 కైవల్యాదల్లి ముండే మటిసువరు |  
 జీవేత మధ్యమునియింద పూజియగోండ |  
 శ్రీవాసా నమ్మి సిరి విజయవితలరేయా |  
 కావాను కృపేయింద ధనుమవాగిష్ఠ తోఽం || ८ ||

### మట్టకాళ

సకల శంరక్షేకరు వొకేయ తరువాయ |  
 సకల బోధకరేల్లు తండీయ తరువాయ |  
 సకల సుఖగలేల్లు భుక్తియ తరువాయ |  
 సకల భోగంగళు సోమ్యుద తరువాయ |  
 సకల వ్రతంగళు శరదినద తరువాయ |  
 సకల శ్రీత్రంగళు ఉడుపిన తరువాయ |  
 సకల విగ్రహగళు కృష్ణన తరువాయ |  
 సకల శాస్త్రంగళు సంధాద తరువాయ |  
 సకల వజ్రసవేల్లు వైష్ణవ తరువాయ |  
 సకలేత ఉడుపియ శ్రీకృష్ణ విజయవితలా |  
 అఖిల వైభవదిం మేరెద తరువాయ || ९ ||

### కృవిధికాళ

ఎల్లి కృష్ణన సదనా ఎల్లి కృష్ణన సథనా |  
 ఎల్లి కృష్ణన మంత్ర ఎల్లి కృష్ణన కేత్ర |  
 ఎల్లి కృష్ణన్ గాయనా ఎల్లి కృష్ణన ధ్యానా |

ಎಲ್ಲಿ ಕೃಷ್ಣನ ಸೈತ್ರೀತ್ರಾ ಎಲ್ಲಿ ಕೃಷ್ಣನ ಯಾತ್ರಾ |  
 ಎಲ್ಲಿ ಕೃಷ್ಣನ ಪ್ರಜವಾ ಎಲ್ಲಿ ಕೃಷ್ಣನ ನಾಮ |  
 ಎಲ್ಲಿ ಕೃಷ್ಣರಾಧನೇ ಎಲ್ಲಿ ಕೃಷ್ಣತ್ರವಣಾ |  
 ಎಲ್ಲಿ ಕೃಷ್ಣನ ಪಾದತೀರ್ಥ ಮತ್ತೆ ಪ್ರಸಾದ |  
 ಎಲ್ಲಿ ಎಲ್ಲಾ ಗ್ರಂಥರು ಇಲ್ಲವೋ ಈ ಸೇಳಬಗು |  
 ಎಲ್ಲಿ ಈ ವೈಷ್ಣವರಾಗನು ಕಾಣಿಸೋ |  
 ಸಲ್ಲಾವದೂ ಕೇತೀರ್ಥ ಶ್ರೀಮಧ್ವಾಚಾರ್ಯರಿ |  
 ಗಲ್ಲಾದ ಮತ್ತೊಂದು ದೈವವಿಲ್ಲ |  
 ಎಲ್ಲಾ ಹೈತ್ಯಂಗಳ ಶಿರೋರತ್ನವಾಗಿದೇ |  
 ಬಳ್ಳವರೆ ಫಲ ದೂರವಿಲ್ಲ |  
 ಬಲ್ಲಿದ ಉಡುಪಿನ ಕೃಷ್ಣ ವಿಜಯ ವಿ |  
 ಶ್ರುತನ್ನ ಮಹಿಮೆಗೆ ನಮೋ ನಮೋ

|| ೭ ||

## ಅಟ್ಟಿತಾಳ

ಉಡುಪಿನ ಯಾತ್ರಿಯ ಮಾಡಿದವ ನಿತ್ಯಾ |  
 ಪ್ರೋಡವಿಯೋಳಗುಳ್ಳ ಯಾತ್ರಿಯ ಚರಿಸಿದವ |  
 ಉಡುಪಿನ ಯಾತ್ರಿಯ ಮಾಡಿರೋ ಮಾಡಿರೋ |  
 ಕೊಡಬೇಡ ಕೊಡಬೇಡ ಕೊಟ್ಟಿರೋಂದೆ ಕಾಸು |  
 ಅಡಿಗಡಗೆ ನೂರುಮಡಿ ಫಲವಾಹದು |  
 ಉಡುಪಿನ ಯಾತ್ರಿಯ ಮಾಡಿದ್ದರೆ ಪುಣಿ |  
 ಕೆಡುವದು ಮುದ್ದೆ ಇಲ್ಲದ ದ್ರವ್ಯದಂತೆ |  
 ಜಡಮತಿ ರಳೈವ ವಿಜಯ ವಿಶ್ವಲ ಕೃಷ್ಣ |  
 ಬಿಡನೋ ಬಿಡನೋ ತನ್ನ ಬಳಿಗೆ ಬಂದವನ

|| ೮ ||

## ಆದಿತಾಳ

ಇದೆ ಇದೆ ಭಾಗ್ಯವಿದೆ ಇದೆ ಇದೆ ಭಾಗ್ಯವೆಂದು |  
 ಯದುಕುಲೋತ್ತಮನನ ಪದಗಳ ಸೋದುವದು ಭಾಗ್ಯ |  
 ಇದೆ ಇದೆ ಇದೆ ಲಾಭ ಇದೆ ಎಣಗೆ ದರಮಲಾಭ |

సుధా గ్రంథ ఓవివచర పదదరుకనవాగే |  
 పద క్షేత్ర నయున నాశ వదన కన్ఫ నాలిగే |  
 సదా ఇష్టవడకే సిద్ధ ఇనే సాధ్యక దివక |  
 మువదింవ ఎన్నయి కృతయనానందవాయితు |  
 మధుసూదన కృష్ణ విజయ విశ్రుతియన |  
 నిదరుకన యూత్రి ఇతిదల్చి ఘలవ్యకే || ౨ ||

జతి

శ్రీమదాచామురిగే ఒలిదా ఉచుపిన కృష్ణ |  
 శ్రీమనోహర నమ్మ విజయ విశ్రుతియన || ౩ ||

ఉదుపి శ్రీ కృష్ణ దేవరు—సుఖాది ౭〇  
 (దాసరు ఉదుపియంత్రే వాచిదాగ్ని రచిసిద్దు)

రాగ

ధ్వనతాళ

అణు మూరుతి పరవాణు మూరుతి ఇదే |  
 ఫైన మూరుతి మహానవాద మూరుతి |  
 తృణ కాణ్ణ వోదలాద పరపూర్ణమూరుతి |  
 గుణత్రయాత్కుకవాద గుణవంత మూరుతి |  
 మనుజోత్తమర విదిద వనజభవాద్యర |  
 మన పూళీవ మూరుతి జీనుమయ మూరుతి |  
 దనిజకులకే దలణవాద మూరుతి |  
 రణదోళగజుంనెన్న తను ఉళుహిదా మూతి |  
 క్షేత్రవగలదే జీవన కూడలప్పదిదే |  
 అనిరుద్ధ మూరుతి అజ్ఞుత మూరుతి |  
 జనని గోపియ ముండి వోసరు కట్టివాగ |  
 కుణుద మూరుతి ఆశ్రుమేయ మూరుతి ఇదే |

ಪ್ರಣವ ಮೂರುತಿ ಮಧ್ಯಮುನಿಗೊಲಿದ ಉದು ।

ಷಿನ ನಾಸ ಶಿರಿಕ್ಷಣ್ಣ ।

ಇನ್ನು ಮೂರುತಿ ವಿಜಯ ವಿಶ್ವಲನಿರುತ್ಪ

॥ ೮ ॥

ಮಟ್ಟಿತಾಳ

ದ್ವಾರವತಿ ಎತ್ತ ಪದುವಲ ದಿಕ್ಕಿನ ।

ವಾರನಿಧಿ ಎತ್ತ ಗೋಪಿಚಂದನವೆತ್ತ ।

ಮಾರಾಟಿದ ಹಡಗ ಪ್ರೋಗಿಬರುವದೆತ್ತ ।

ಭಾರತಿ ಪತಿಯಾದ ಮಧ್ಯಮುನಿ ಎತ್ತ ।

ಉರ್ಧು ಸಂಗತಿಯಾ ಆವಲ್ಲಿ ಕಲ್ಪಿಸಿ ।

ತೋರಿದಿಸೋ ದೇವ ಆರು ಬ ।

ಲ್ಲರು ನಿನ್ನ ಮಹಾ ವಿಚಿತ್ರವು ।

ಸಾರಲಾಪಿನ ನಿತ್ಯ ಉದುಪಿನ ಶಿರಿಕ್ಷಣ್ಣ ।

ಜಾರ ಚೋರ ನಮ್ಮ ವಿಜಯ ವಿಶ್ವಲರೇಯಾ ।

ದ್ವಾರಾವತಿ ಎತ್ತ ಪದುವಲ ದಿಕ್ಕಿನ

॥ ೯ ॥

ಶ್ರವಿತಾಳ

ಅಂದು ದೇವಕಿದೇವಿ ದ್ವಾರಕಾ ಪುರದಲ್ಲಿ ।

ಒಂದು ದಿವಸ ನಿನ್ನ ಮಾಯಾ ಮುಖಗೇ ।

ಕಂದ ನೀನಾಗಿ ಗೋಕುಲದಲ್ಲಿ ಗೋಪಿಯಾ ।

ಮುಂದೆ ಬಾಲಕನಾಗಿ ತೋರಿದಾರ್ಥಾ ।

ಒಂದಾದರು ನೋಡಿ ದಣಿಯಾಲಿಲ್ಲವು ಮನಷು ।

ಎಂದೆನೆ ಜನನಿಯಾ ಮಾತುಕೇಳ ।

ನಂದನನಾಗಿ ತೋರುವೇನೆಂದು ನೇವದು ಗೋ ।

ವಿಂದನು ಗೋಪಳಿಯಲಿ ನಲಿದದ್ದು ।

ಒಂದೊಂದು ತೋರುತ್ತ ಬರಲಾದಾರೋಳಿದೆ ।

ಒಂದವಾದಾರೂಪಾ ಮನಕೆ ಪ್ರೋಳಯೇ

ನಿಂದಿರೆ ಹೇಳ ಮಗನಾ ಮುದ್ದು ದಿನೋಡಿ |  
 ತಂದೆ ಈ ರೂಪದಲಿ ಭೂಮಿಯೊಳಗೆ |  
 ಕುಂದಾದಚ್ಯಾನೀಗೊಂಡು ಕೀರ್ತಿಮೇವದೆಂದು |  
 ಮಂದಹಾಸದಲ್ಲಿ ಹೇಳಲು ಕೈಕೊಂಕೊ |  
 ಒಂದುಕೈಯಲಿ ಕಡ್ಡೋಲು ಪಿಡಿದು ಮು |  
 ಕೈತ್ತಿಂದು ಕೈಲಿ ನೇಡು ಧರಣಿ ಚಾಲಾ |  
 ನಂದಾದಿ ಇರಲಿತ್ತ ಬೈಪ್ರಾಣಿಕವಾರ್ |  
 ನಿಂದ ಅದರಂತೆ ರಚಿಷಾಹೇಳಿ |  
 ನಂದಾದಿಂದತತನ್ನ ವಾಗುತ್ಯಾನು ಇಟ್ಟು |  
 ಸುಂದರ ವಿಗ್ರಹ ದೊಡನಾಡುತ್ |  
 ತಂದಿರೆ ಇರಿತ್ತ ಕಲಯುಗಬರೆ ಗೋಪಿ |  
 ಜಂದನದೊಳು ಸಿನ್ನ ಅಡಗಿಸಲೂ |  
 ಸಿಂಹಾವನೊಳಗೊಷ್ಟು ಹಡಗದ ನಶಕೆ |  
 ತಂದಿರೆ ತವಕದಿಂದಲಿ ಅಲ್ಲಿಂದ |  
 ನಂದಾತೀಥರಿಗೊಲಿದ ಉಡುಪಿನ ಶಿರ ಕೃಷ್ಣ |  
 ಕಂದರ್ಫಿತ ನಮ್ಮ ವಿಜಯವಿಶಲರೇಯಾ

॥ ೯ ॥

### ಅಟ್ಟಿತಾಳ

ಈ ಉಡುಪಿನ ಯಾತ್ರಿ ಶ್ರೀ ವೈಕುಂಠದ ಯಾತ್ರಿ |  
 ಆವಾವನುನುಜನು ಸೇವಿಸಾಲು ದುರಿ |  
 ತವನ ದಾವನ ಪಾವನ ಮಾಡುವ |  
 ಯಾವತ್ತು ಜನುವಂದ ಸೋನ್ವಕಳದುತನ್ನ |  
 ಸೇವಿಯೊಳಟ್ಟು ಅಪವರ್ಗ ಕೊಡುವಾನು |  
 ದೇವಕಿ ನಂದನ ಕೃಷ್ಣ ಮಾರುತಿ ಕರು |  
 ಜಾವರಧಿ ನಮ್ಮ ವಿಜಯವಿಶಲರೇಯ |  
 ಜೀನೋಶ್ಚರ್ಮವಾ ವಧ್ವನುಸಿ ಮನದೈವವೇ

॥ ೯ ॥

ଅଧିକାର

ಇದೆ ಜನವರಾ ಸಾರ್ಥಕ | ಇದೆ ಸರ್ವಕಾರ್ಯಸಿದ್ಧಿ |  
 ಇದೆ ಕುಲಕ್ಕೆಟೀಟಿಳಧಾರ | ಇದಕ್ಕೆಂತಧಿಕವಿಲ್ಲ |  
 ಇದಕೆ ಸವಾನವಿಲ್ಲ | ಇದೆಮುಖ್ಯಯಾತ್ರೀವನ್ನಿ |  
 ಇದೆ ಇದೆ ಇದೆ ಸಿದ್ಧಿ | ಯಾದುಕುಲೇಶನ ದಿವ್ಯ |  
 ಪದಗಳಿಂದಿನ್ನೊಂದೆ | ಪದವಿಗೆ ಸೋಽಪಾನ |  
 ಮುದದಿಂದ ಸ್ಥಿರವಹದು | ಸದಮುಲಾನಂದ ಮುನಿಗೋ |  
 ಲಿದ ಮುದ್ದು ಶೃಷ್ಟಿನು |  
 ಹೃದಯರ ಮನೋವಾಸ | ವಿಜಯವಿತಲಫಡುವಲ |  
 ಉದಧಿ ತೀರದಲ್ಲು | ಇದೆದ್ವಾರಕೆಂದು | || ೨೫ ||

೪೩

వధ్వసరేవస్తున | వసద్ద కృష్ణస్తున |  
కుడ్దనాగి వాడే పజయవితలకూవా || ६ ||

## ଲୁଦୁପିକ୍ରମ୍—ସୁଳାଦି ତର

## ರಾಗ ಭೈರವಿ

ಸುಳನಾಭಿ ಸುಮನ್ಸೀಹರವಾದ ಉದರ ತ್ರಿ |  
 ವಳಿಯಲ್ಲಿ ಶ್ರೀಲೋಕಾಶ್ರಯ ಮಾಡಿಕೊಂಡಿರೆ |  
 ಎಳೆತುಳಸಿ ಕೌಸ್ತಭಮಣಿ ತೀರಿ ವತ್ಸ ಪರಿ |  
 ವಂಳ ದ್ರವ್ಯ ಸೂಷುತ್ತಿರೆ ಸವಾರಂಗದಲ್ಲ ಸಿತ್ಯ |  
 ಜೀಳಗುವ ಎಳೆನಗೆ ಕುಂಡ ಈಸುಮದಂತೆ |  
 ನಳನಳಿಸುವ ನಳತೋಳು ಉನ್ನತ ಭಾಕು |  
 ಗಳ ಕಪ್ಪಂರಾದ ಕರಡಿಗೆ ಯಂದಾದಿ ವನಾ |  
 ಗಿಳ ವಿಂದು ಸೋಲುವ ಧರ ಕಪ್ಪೋಲ ಕಲ್ಫ |  
 ವಲೆಪಾ ಕುಂಡಲ ಮುಂಬಕೆಯಲ್ಲಿ ತ್ರಾಗುವ |

ఆ ఇంటగొదలు విస్తూర నసలు తిలక |  
 జలువ కంకణ కడన బెల్ళానానా ఉంగర |  
 ప్రోళవ నవరత్న స్వేజయంతిమాలే సోబగు |  
 దఖవాద పాద కనకశూత్ర నవలత్త |  
 త్వులదళ లోచనా మండలా మండితదేవ |  
 ర్ఘుళర్ఘుళశువ జగన్మైహ పావి చిత్రకాంత |  
 ఒలు సూయఁర బీళగవందేసవాసవేనే |  
 అలవచీధ మునియిండ పూజియగొండ |  
 సులభ దేవర దేవ విజయవితలక్ష్మణ |  
 జలధర వన్ఫ సుగుణ ఉడ్పినివాస

॥ ౮ ॥

### మట్టతాళ

తిళలాగావియ ప్రోంబట్టివశన |  
 స్థుళ స్థుళెలునాడ కింకిణే కట్టిశూత్ర |  
 ములవార గండానేంబొ బిరిదూ బావులి కడి |  
 ఇఁయోళగే వేరివ విశ్వతేశమయమహిమా |  
 నేలన పావనవాద జంణ భూవణ వపై |  
 ప్రథయారణిత నమ్మ విజయవితలుధుసి |  
 సిలయా యాదవ కృష్ణ మధ్యమునివరద

॥ ౯ ॥

### తృవిధికాళ

పోలై మట్టిగే జాజి మరగుమందార |  
 ఎల్ల ప్రాగళు తురుచిలి తురుచిద జాణ |  
 సోల్లు కోళలాధ్వనిగే గోపాంగనేయర మన |  
 బిల్లుబాగిసిదంతే సిన్న తత్తుంఱిదే |  
 నల్లడియోళు తురుగళ కూడ నలిదనే |

ಇಲ್ಲಿಗೆ ಬಂದಾಬಗೆ ಹೇಳು ಪರವಾತ್ತು |  
 ಎಲ್ಲೆಗೊಂಕುಲ ವೃಂದಾವನ ಎಲ್ಲೆ ದ್ವಾರಕ |  
 ದಲ್ಲಿ ಮೇರೆದು ವೈಭೋಗದಿಂದೂಪ್ರದೆ |  
 ಕಲ್ಲಿ ವಾಗರಾ ಮೆಂದ್ರ ವಿಜಯವಿಶಲ ಸರ್ವಾ |  
 ರಲ್ಲಿ ಇವ್ವು ಉಡುಪಿಕ್ಕಣ್ಣ ಮಧ್ಯ ಮುನೀಶ

|| ೨ ||

ಆಟ್ಟಿತಾಳ

ನಿನ್ನ ಪಾದವೇ ಎನ್ನಾ ಶಿರಕೆ ಜೀವನ್ನು |  
 ನಿನ್ನ ನೋಡವದೆನ್ನ ಕಣ್ಣಿಗೆ ಜೀವನ್ನು |  
 ನಿನ್ನ ಶ್ರವಣ ಎನ್ನ ಕರ್ನಕ್ಕೆ ಜೀವನ್ನು |  
 ನಿನ್ನ ಪಾಡುವದೆನ್ನ ಜಿಂಹಕ್ಕೆ ಜೀವನ್ನು |  
 ನಿನ್ನ ಎಂಚಲು ಎನ್ನ ವದವನಕ್ಕೆ ಜೀವನ್ನು |  
 ನಿನ್ನ ಸೇವೆ ಎನ್ನ ಹಕ್ಕಕ್ಕೆ ಜೀವನ್ನು |  
 ನಿನ್ನ ಯಾತ್ರಿಗಳೆನ್ನ ಚರಣಕ್ಕೆ ಜೀವನ್ನು |  
 ನಿನ್ನ ಧರ್ಮಾನವೇ ಎನ್ನ ಮನಸಿಗೆ ಜೀವನ್ನು |  
 ನಿನ್ನ ಪಾದೋಡಕ ಪೀಠಾಂಘ ಪ್ರ |  
 ಪನ್ನ ಜೀವನವಯಾ ಜೀವೇಶ |  
 ನಿನ್ನ ವರ ದಾಸ ಒಮ್ಮೆನೇನಿಂದ್ದು |  
 ಎನ್ನ ಸಾಂಸಿರ ಕುಲಕೋಟಿಗೆ ಜೀವನ್ನು |  
 ಉನ್ನತ ಗುಣಸಂಧಿ ವಿಜಯವಿಶಲರೀಯಾ |  
 ಮನ್ನಜ ವಿಗ್ರಹ ಉಡುಪಿನ ಕ್ಕಣ್ಣ |  
 ಬಣ್ಣಿಪ ಗುರು ಮಧ್ಯಮುನಿಗೆ ವಲಿದುಬಂದ

|| ೩ ||

ಆದಿತಾಳ

ಶರಧಿ ಅಪ್ಪೇಷಣ ವಾಡಿದನೊಬ್ಬಿ |  
 ತರಣ ಸಂಗಡ ಕಕ್ಷೆ ವಾಡಿದನೊಬ್ಬಿ |  
 ಪುರವನು ಎಬ್ಬಿಸಿ ಉಳಿಂದನೊಬ್ಬಿ |  
 ತರದಲ್ಲಿ ಹೊಳಿಯನು ಬಂದಿಗಿದನೊಬ್ಬಿ |

ಮುರಿವ ಮಾರಿಗೆ ಹಣೆಯದಿದ್ದನ ನೋಬಾ |  
 ಉರಗವ ಬಿಡಿಸಿ ಸಭೀಗೆ ತಂದವಾನೋಬ್ಬಾ |  
 ಸುರರಿಗೆ ಉಪಕಾರ ಮಾಡಿದವನುನೋಬ್ಬಾ |  
 ಉರಿವ ಗರಳಿವನುನುಂಗಿ ನಗುವಾನೋಬ್ಬಾ |  
 ಹರಿನಿನ್ನ ಭಕ್ತರ ಶಕ್ತಿಗೆ ನಮೋನಮೋ |  
 ಹರಿನಿನ್ನ ಶಕ್ತಿಗೆ ಅನಂತ ನಮೋನಮೋ |  
 ಪರಮ ಗುರುಮಧ್ಯಮುನಿಗೊಲಿದ ಕೃಷ್ಣ |  
 ಸುರವರ ಗರಲೀಲಾ ವಿಜಯವಿಶಲರೀಯಾ |  
 ಧರಣಿಗಧಿಕ ಉಡುಪಿನವಾಸಾ ದಯಾಬುಧಿ

|| ೧೯ ||

ಜತಿ

ಅಡಿ ತೊಲಗದಲಿ ಹೃದಯ ಸದನಮಧ್ಯ |  
 ಕಡಗೋಲು ಸಿಡಿದ ವಿಜಯವಿಶಲ ಕೃಷ್ಣಾ

|| ೨ ||

ಉಡಣಿ ಶ್ರೀ ಕೃಷ್ಣದೇವರು – ಸುಳಾದಿ ತ್ರಣ

ರಾಗ ಕಾಂಬೋಧಿ

ಧ್ರುವತಾಳ

ಎಲ್ಲಿ ವೈಭೋಗಾವಿದು ಎಲ್ಲಿ ವೈಭವವಿದು |  
 ಎಲ್ಲಿ ಆನಂದಾವಿದು ಎಲ್ಲಿ ಅದ್ವಿತವಿದು |  
 ಎಲ್ಲಿ ಸೌಖ್ಯಾವಿದು ಎಲ್ಲಿ ವಿಚಿತ್ರವಿದು |  
 ಎಲ್ಲಿ ಪರ್ವತಯುವಿದು ಎಲ್ಲಿ ನಾಟಕವಿದು |  
 ಎಲ್ಲಿ ಅಮೋಫಾವಿದು ಎಲ್ಲಿ ಪರಾಕುವಿದು |  
 ಎಲ್ಲಿ ಸೈತ್ರೀತ್ರವಿದು ಎಲ್ಲಿ ಪರಿವಾರವಿದು |  
 ಎಲ್ಲಿ ವಾಲಗವಿದು ಎಲ್ಲೆಲ್ಲಿ ನೋಡಿದರು |  
 ಇಲ್ಲಿ ಪೋ ನಿನ್ನ ಶರಿ ಬಲ್ಲದರಿಳಿಯೋಳು |

ಶ್ರುಟಿ ಜಿರ್ಣಾಯ ಪದ ಅ ಮತ್ತು ಶ್ರುಟಿ ಕಾರಲ್ಲಿಯ ಪದ ಅ ಇವರಣಾ ಉಡುಸಿ  
 ಕ್ಷೇತ್ರವ ಹಮಾ ಸುಳಾದಿಗಳಿಗೆ ಸಂಬಂಧವಿದೆ.

ಸಲ್ಲುವಾದಿದು ಇಂದೆ ಅಲ್ಲದೇ ದ್ವಾರಾವತಿ |  
 ವಲ್ಲಭಾ ಗೋಕುಲದಲ್ಲಿ ನಿಂದಾಡಿದಾಗ |  
 ಗೋಲ್ಲರ ಮಕ್ಕಳಿಂದನೆ ಕಳ್ಳುತನಕೆ ಸರುವಾ |  
 ದಲ್ಲಿ ಸಂಚರಿದ್ದ ಎಲ್ಲ ದೇವರದೇವ |  
 ಕಲ್ಲಿದಾಗರ ಹೆಗಲಿನಲ್ಲಿ ಪ್ರೋತ್ಸುಕೊಂಡು |  
 ಬಳ್ಳಿಖಾಡಿಗೆ ಉಟ್ಟಿ ಗುಲ್ಮಿವಾಹುವ ಚೀಲ |  
 ಸೊಲ್ಲುಸೆಲಲ್ಲಿಗೆ ಬಂಧು ಸುಳ್ಳವಾತುಗಳಲ್ಲಿ |  
 ನಿಲನ್ನ ದಿನಕ ಕದಾಢೀಲನ್ನ ಎಲ್ಲಿ ಸೋಯಿತೋ |  
 ಒಳ್ಳವನಾಗಿ ಉಡುಪಿಯಲ್ಲಿ ನೆಲಿಸಿ ಅಧಿ |  
 ಯಲ್ಲ ಯತಿಗಳಿಂದ ಸಲ್ಲಲಿತ ಸಂಪೂರ್ಜಿ |  
 ಗೋಳ್ಳುತ ವೇರಿವದು ಭಳಿರಭಳಿರಿ ಹೊಹೋ |  
 ಎಲ್ಲ ಉನಾಯವನ್ನು ಎಲ್ಲ ಬಲವಂತರೋಡಿಯಾ |  
 ಬಳ್ಳವರಾರು ಗುಣವಲ್ಲಿಗಳು ನಿನ್ನವು |  
 ಬೆಳ್ಳಿಗದ್ದುಗಿ ಪುರದಲ್ಲಿ ಇಪ್ಪ ವಿಜಯವಿ |  
 ತಲ ಉಡುಪಿನ ಶ್ರೀ ಕೃಷ್ಣ |  
 ಪಳ್ಳಗೋವಳ ಹಟ್ಟಿ ಯಲ್ಲಿ ವೇರದೆ ನೀನು                            || ೧ ||

### ಮಟ್ಟತಾಳ

ನಾಕಜನರ ಸನಕಾದಿಗಳ ಶಾನಕಾದ್ಯರ ವೂ |  
 ನಕೆ ತೋರದ ಕನಕಾಂಬರಧರ |  
 ನಾಕಾಣಿನೂ ನಿನ್ನ ಕವಟಿತನಕೆ ಎಲ್ಲೆಲ್ಲಿ ಸಿ |  
 ನಾಕಥ(ರಂ)ರಶ್ರು ಜ್ಞಾನಕಾರೂ ಸಿಧ್ಧ ವಿಜಯವಿತಲಕೃಷ್ಣ |  
 ನಾ ಕರಮೂಗಿನೆ ಘನಕಾರದೇವ                                    || ೨ ||

### ಶ್ರೀವಿದಿತಾಳ

ಜಾರಚೋರನಾಗಿ ಜಗದೊಳು ಹೇಸರಂಗಿ |  
 ನಾರೀರಮಾನ ಆಪಹಾರಗೈಸಿದೆ ಅಂದು |

ప్రోభర సంగద కేలడాడి కండల్లి ।  
 కూర్చుడి కేరబారిందలి కొండాడి ।  
 లురెజనకే ఎల్ల తలేచొరియాగి శం ।  
 సారవకేంది ఎత్తెల్ల పరప్రీయర ।  
 ఆ రాస క్రేణియల్లిత్తి మత్తి వనదొళబ్బ  
 నారియ పేగలిలి ప్రాత్కు నడదే ।  
 ప్రోభాకనదల్లి నైచోళ్ళా నోఇదే ।  
 సారిసారిగే ఎంజలు మేలువ్వత్తు ।  
 ఆ రీతియలి ఇవ్వే ఒప్పురావరం నిష్ట ।  
 ఆరాధనే వాడివరల్లు శారుణ్ణ ।  
 ముహరుతి ఖడుపియ కృష్ణ వి ।  
 స్వార ముక్కను సిరి విజయవితలరేయా

୬୫

ಎಲೊ ದೇವ ಖರುಪಿನ ಕೃಷ್ಣ ವಿಜಯ ನಿ |  
ತಲ ನಿನಗೇ ಪೂಜೆ ಎಲ್ಲಿಂದ ಸೈದಗೀತು

|| ೮ ||

## ಅದಿತಾಳ

ಇದ್ದರಿದ್ದಾ ರಾಧಾರು ಒಂದಾರೆ ಅರ್ಚಣಾರು |  
ಶುಂಧ್ಯ ಯತಿಗಳಿಂದ ಪುಷಜಿಗಳಿಂದು ನಿನಗೆ |  
ಇದ್ದಿಭಾವಂಬೇಳು ಲೋಕವೆ ಬಲೀಲ್ಲಿ ಇಮು |  
ಕದ್ದು ತಿಂಡವನಿಗೆ ಬಲುಬಲು ಪ್ರವಚಾರ |  
ಉದ್ದಿನಕಾಳಮ್ಮೆ ತೀರತೆಯಾಗಿದಂತೆ |  
ಪದ್ಧತಿ ತಪ್ಪದೆ ಖದಯಾಸ್ತವಾನ ತನಕ |  
ಶಿದಿವಾಡಿದ ವಸ್ತುದಿವ್ಯವಸನರಹುನ |  
ಗದ್ದುಗೆಮೇಲೇನಿಂದು ಮೇಲಾದ ಶಾಖಾಕ |  
ಮಿದ್ದು ಮಾಡಿದ ಭಕ್ತಿ ಪರಮಾನ್ಮು ಓದನಾ |  
ಮುದ್ಗನ್ನಾ ಮಿಗಿಲಾದ ವಡುರಸ ಹದಾಫ |  
ಮಂದ್ದೆ ಮುದ್ದೆ ಕವಳ ತಪ್ಪದೆ ನಿರಂತರ |  
ಮೇದ್ದು ಮಂಗಳಾರುತ ಬೆಳಿಗಿನಿಂದಲಿವಷ್ಟಿ |  
ಪೂದ್ದಿಕೊಂಡಿನ್ನೆ ಸುಖ ಪಳ್ಳಿಯೋಳಿತ್ತಿ |  
ಹೆಡ್ಡುವರ್ಕನಬಿಟ್ಟು ಚಿಕ್ಕಮಕ್ಕಾ ಇಕ್ಕೆಯಾಗ್ಗೆ |  
ಗಂಡಿಸಿಕೊಂಡದ್ದು ವಾರದಿಯೇ ಎಲೊ ದೇವ +  
ಬಧ್ಯ ಪುಟ್ಟಾಂಜಲಿ ಕ್ಷತ್ರಿಂದಲಿನಿಂದು |  
ಶುಂಧ್ಯ ಯತಿಗಳು ಭಯಭಕ್ತಿಯಿಂದ |  
ಎದ್ದು ಸವೇಗಿಗಳಾಗಿ ತುಂಗಿ ಶಾಲತ್ರಯಾ |  
ಇಂಥಾಂತದಲಿ ನಿನ್ನ ಭಜಿಸುವ ಲೇಸುನೇಳಿದು |  
ರ್ತಿಯೇ ಅಂದಿನ ಬಟ್ಟಿ ಪರಿಹಾಪಿಲು |  
ನಿತ್ಯಕಾಣದೆ ಸ್ತ್ರೀಯರ ಇಂಡಲಿದ್ದಾದು |  
ಬುದ್ದಿವಂತರೆಡಿಯಾ ವಿಜಯವಿಶಲ ಕೃಷ್ಣ |  
ಸಿದ್ಧಾರ್ಥ ಪಾಲಿಸುವ ಸಂತತ ನಿಡೊಂವ

|| ೯ ||

జతె

అవదాదరు నినగే విషితానే సరి సిఫార్సా  
చేయేత విజయవితల ఉండుపిసె కృష్ణ

॥ ६ ॥

శ్రీ సుబ్రహ్మణ్యమంతుకై—సుఖాది రా

శుభమార్థారే శ్రుతిరే ముక్తిద్వారే గుణారే ।  
శదశ్తుతంతః సన్మంత్రం జపంతఃస్థాపు సంతతమా ।  
సుబ్రహ్మణ్యస్థునుషిమా పట్టమం కేన తశ్చై ।  
యత్కొర్చుష్టముషి స్వష్టం క్రూరః కోధయుక్తమో ।

రాగ సూఫేరి

ఘృవతాళ

పురమాధికారిగే దోషరకువది యూత్తి ।  
కంగురు విశ్వాసానిరుత ఉళ్ళవరిగే ।  
పరద్యేవనాద సిరి పరశురామున క్షోత్ర ।  
ఘరియోళగిదే కన్ముకువరి గోళరణా ।  
పరియంత కురువాహదిదరమధ్య ।  
పరిమిత ఉంటు తొలూ ।  
అరతిన దేశ తుళవార ।  
వారివేరేయు కరెశువదు ।  
మండల ఇదు సింహగిరి ఎనిశేవదు ।  
స్వరకేమాదిదరే దుష్టర భవాంబుధి ఖ ।  
త్తురిశువదాక్షుణ కరణకుద్దన మాది ।  
గరుడను జననియూ సేరియచిదిసి పగే(యూ) ।  
భంసి నిదయదింద ఉరగగఛన్న సదేదు ।  
భరదింద వాశుకియూ ఎరగి తుండది కచ్చె ।  
తెరథి గగనాదల్లి కెరిదుభైరేగే కశ్చత ।

ಕರೆದು ಬುದ್ಧಿಯಸೇಳಿ ತೀರಬಣಿಗೆ ವೈನತೇಯ |  
 ಅರಿಯಾ ಭೂಸಾಂಪು ಕಿರಾತರ ನುಂಗಿಧೀಂದೆಕೆಯಲ್ಲಿ |  
 ನಿರುಪಮ ನಿಷ್ಪಂಗ ವಿಜಯವಿಶಲರೇಯನ |  
 ಚರಣಪೂಜಿಪ ಸಿದ್ಧರಲ್ಲಿ ವಾಸಕಾಣಿಂ || ೮ ||

## ಧೃತಿಖಾಳ

ಉರುಗವಾಸುಕಿಯನ್ನು ಕರೆದು ಕೃಪಮುನಿ |  
 ಶರದಿಂದಲಿ ತಡವಂಣಿ ಮನ್ಮಿಸಿ ಶಿಲ್ಪಿ |  
 ಗರುಡಕಂಡರೆ(ನಿನಾಂ) ತರಿಬಿಡನು ತೀವರದಿಂದಲಿ ಪ್ರೋಗಿ |  
 ಹರನೆಕುರಂತು ಸಿಂಹಸಿರಯ ತೊಪ್ಪಲಲ್ಲಿ |  
 ವರತಪವನೆ ಮಾಡಿ ಉರುಕಾಲ ಭೀತರಹಿತನಾಗೆಂದು |  
 ಅರುಹಲು ಕೈಕೊಂಡು ಅರಿ ಉಪಟಿಳಿ |  
 ಪರಿಹರ ಮಾಡ್ದಿನೆಂದು ಪರಮತ್ವರಿತದಲ್ಲಿ |  
 ಜರುತ ಇದನೆಕಂಡ ಖರಗವಾಸುಕಿ ಅಂದು |  
 ಸಿರಿ ಅರಸ ನಮ್ಮ ವಿಜಯವಿಶಲರೇಯನ್ನು |  
 ಹಿರಿಯಮಗನ ಕುವರನ ವಲಿವೆನೆಂದ || ೯ ||

## ಶ್ರೀವಿಧಿಖಾಳ

ವಾತೋಽದಕ ಪನ್ಮರನಂದಿಂದ ವಾಸುಕಿ |  
 ತಾ ತಪವನೆ ಮಾಡಿ ಬಹುಕಾಲಕ್ಕೆ |  
 ಧೂತನಾಥನ ವಲಿಸಿ ಚರಣಯುಗ್ಂಕೈರಂಗ |  
 ಶೀತಾ ಫಾಲಾಭಿತಿ ಬಿಡಿಸಿನಲ್ಲಿ |  
 ಆತಕೇಳುತೆ ಶಿರದೂರಿ ಸಹನಕಾಡ |  
 ಎಂತನಾಡಿದ ಒಂದು ಕೈಪ್ರೋತದಹ್ನು |  
 ಭೀತರಹಿತನಾಗಿ ಇಲ್ಲಿ ಇವ್ವದು ಎನ್ನು |  
 ಜಾತಾಪ್ರೇಶ್ನನು ವಂದಾಕಾಲಾಂತರಕ್ಕೆ |  
 ಆತನ ವದಗೂಡಿ ಇಲ್ಲಿ ಪೂಜಯಗೊಂಡು |  
 ಭಾಂತಳದೊಳು ಖಾಜ್ಞತಿಯಾಗಿರೆಂದೂ |

ಭೂತ ಪ್ರಮಾಣೀಯನೆ ಅಂತಧಾರನಾಗಿ |  
ಗೀರುತುರಸುತೆ ಆರಸಾ ತೆರಳಲಿತ್ತು |  
ಆತುವುಂಡರಾತ್ಮಾ ವಿಜಯವಿಶಲಕಂಗೆ |  
ಪ್ರೀತಿಯಾಗಿಪ್ಪಾದೀ ಕ್ಷೇತ್ರರಜಗದೊಳಣ  
ಅಟ್ಟಾಳ

ಇನಿತಿರೆ ಕಾಲಾಂತರಕೆ ತಾರಕನೆಂಬಾ |  
ದನುಜನು ಶ್ರೀಂಚ ಪರಮತದೆಡೆಯಲ್ಲಿದ್ವಾ |  
ವನಜ ಸಂಭವನು ಮೇಚ್ಚುವಂತೆ ಮಾಹಾತಮ |  
ವನು ಮಾಡದನು ತಲೀಕೆಳಗಾಗಿ ವಜ್ರದ |  
ಕೊನೆಯಲ್ಲಿ ಅನೇಕ ವರ್ಣ ವಾಸವಾಗಿ |  
ಅನಿವಿಷನಿಕರ ಮಿಕ್ಕಾದ ಜನರಿಂದ |  
ಅಣುಮಾತರ ಸೋಲಿದಂತೆ ಫೋರ ಚೆಂ |  
ದೇನಿಸುವ ವರವನ್ನು ಬೇಡಲು ನಿಖಿಲದೆ |  
ನೇನಿದು ಮಹತತ್ತ್ವದ ಅಭಿಮಾನಿ ಈಶನಾ |  
ತನುಜಾನಿಂದಲ್ಲಿ ನಿನಗಪಜಯವಾಗಲಿ |  
ಎನಲು ದಾನವನು ಲೋಕೇಶಗರಿಗಿದ |  
ಎನಗಾಷ್ಟರು ಸಮನೆಂದು ಸ್ವರ್ಗಪಾತಾಳದ |  
ಜನರಿಗ ಮುನಿ ಸಮುದ್ರಾಯಕ್ಕೆ ಉಪಹತೆ |  
ಯನುವಾಡೆ ದೇವಾದಿಗಳು ಪ್ರೋಗಿಕಮಲಾ |  
ಸನಗಿ ಬಿಷ್ಣುಸಲು ಕೇಳಿಸ್ತೋದನು ತನ್ನ |  
ಜನಕಗೆ ಹೇಳಿ ನಗುತ ನುಡಿದನೆಂದು |  
ಮನುಮಧನಿಂದ ಪುರಾಣಯ ಹಿಮವಂತ |  
ತನುಜೆಯ ನೇರವಂತೆ ಮಾತ್ರಾದು ಅವರಿಗೆ |  
ತನುಜಾಗಿ ಮನುಮಧಪುಷ್ಟಿ ಅ |  
ವನ ಸಂಹರಿಸುವೆನೆಂದು ಹೇಳಲು ಅ |  
ಪುಷ್ಟಿಗೊಂಡು ಒಂದಿತ್ತಸುರರೆಳ್ಳ ಒಂದಾಗಿ |

ಅನಳಾಕ್ಷನಲ್ಲಿಗೆ ಪೂರ್ವರನಪ್ಪುಲು |  
 ಏನಯಿದಿಂದಲಿ ಹೊಗಿ ಚಾಪವಹೂಡಿ ಸರನೇ |  
 ಬಾಣ ಎಚೆಯಲು ಪಿನಾಕಿ ಚಂಚಲ |  
 ಮನದಲ್ಲಿ ಗೌರಿಯಕ್ಕಾಡಿದ ಶತ್ರುಲು |  
 ಮನಸಿಜ ನೈಸಿಇದ ಶಾಮನೆಂದಾರಭ್ಯ |  
 ಜನಸಿಇದಾ ಸಾಸಾ ತಾವಿನಲ್ಲಿ ಪ್ರಾಂತಕ್ಕು |  
 ವಕ್ಕೊಗ್ಗನಾಗಿ ಇಂದ್ರಾಧ್ಯರ ಸಹವಾಗಿ |  
 ದನುಜಾ ತಾರಕನೋಳು ಕಾದಿ ಅವನ ಕೊಂಡು |  
 ಅನಿಮಿಷ ಸೈನ್ಯಕ್ಕೆ ನಾಯಕನೆಸಿದ |  
 ಹಣವದುಂದುಭಿ ಭೇರಿಮೇರಿಯಲು ಕೊಂಡಾಡೆ |  
 ಗುಣನಿಧಿ ವಿಜಯವಿಶಲರೇಯನ ಪುತ್ರ |  
 ಮನು ಮದನವತ್ತಾರ ಸ್ವಂದನು ಶಾಷೀರೂ

॥ ೭ ॥

ಅದಿತ್ಯಾಷ  
 ದಿತಿಜನಕೊಂಡು ವೇಗದಲಿಂದ ಪಾವತಿ |  
 ಸುತನು ತನ್ನ ಪೆತ್ತವನ ಕೇಳಲು ಸಿಂಹ ಪ |  
 ವರ್ಷತದಲ್ಲಿ ಹೊಗಿ ತಪವನು ಮಾಡಿನಲು ಹೃ |  
 ದೃತನಾಗಿದ್ದ ಹರಲೀಲೆ ಶೂರಂಘತ್ವ ನಡೆತಂದ |  
 ಅತಿಶಯಿದಿಂದಲಿ ತಪವ ಮಾಡಿನಲು ತಾರಾ |  
 ಶಥದಲ್ಲಿ ಶಬ್ದವಾಗಿ ಲಕ್ಷಭೋಽಜನ ಪು |  
 ಶ್ರುತ ಶಮೇತ್ತುಕಾಪೋತನ ಒಂದೆದಿನ |  
 ಹಿತವಾಗೈಸಿ ಉಚಿವ್ಯಾದಲಿ ಹೊರಳಿ ನೀನು |  
 ಶಿತಮಂನ ನಾಗಿನಲು ಕ್ಷೇತ್ರಿಯೋಳಿಗಿದೆ ಸಿ |  
 ಮಿತವಾಯಿತು ತಿಳವದು |  
 ಕೃತಭುಜರು ನಲಿದಾಡಿ ಚತುರಾದ್ವಿಮೋಗನು ಇಲ್ಲಿ |  
 ಪ್ರತಿವಾರ ಬಿಡದಲಿ ಮತಿವಂತನಾಗಿ ಇಂ |  
 ಶ್ರೀತ ರಾಜಾ ನೇಲಸಿಇದ ಬುಕಿಗೋಳ್ಳವರ ಶೀರ್ಹೀ |

భిత మహ్నయి సుపుటిఁరథ రుద్రపాద మూరు |  
 పథద కుమారథారి దతివుళ్ళకంబు తీ | లై  
 రథ నినాబగీ ఉంటు ద్రుతకూలవాగదేశ |  
 ర రీతయ తిళదు భకుశయిందలివిందు అ |  
 మృత భోజన దుచిత్వాగతి ఎందు హేరఁ ద |  
 పిత్రనాగువ భాగిరథి స్వానశ్చై ఒందు |  
 శతసారే ప్రోదఫల ప్రాప్తతవాగువదు కాణొ |  
 శతసిద్ధనేస్తి ఉన్నత కుష్టరీఁగగఁ |  
 కతవాగి పోగువదు పతితనాదరుబందు |  
 తకువ మాగఁదల్సుచితవున్న తిళయీ ము |  
 కుతివంత సతతదల్లి |  
 నుతిసిదవరిగే శ్రీవిజయవిశలరేయా |

ಸುಬ್ರಹ್ಮಣ್ಯದಯಾತ್ರೆ ಎಂಥಾದೇ ತಿಳಿಯಾದು |  
ಶುಭ್ರವಣ ವಿಜಯವಿಶಲ ನರಹರಿಬಲ್ಲಾ || ೬ ||

**ಪಶ್ಚಿಮಸಾಗರ ತೀರಕ್ಕೆ-ಧರ್ಮಸ್ವರೂಪಕ್ಕೆ ಕೊಟ್ಟೇಕ್ಕೆರವುಹಿಮೆ  
ಸುಳಾದಿ ಶಳ**

ಬಾರುಕೈಡೀಟ್ ರಸಾನಂ ತೇಭಕೇ ಯವ್ವಿರಕ್ಯಯವ್ |  
ಶುರಾರಿವ ನಿಜ್ರಕ್ಕು ಧ್ವಜೆನದ್ವಾಷಿ ಜೃಂಭಕೆ |  
ನಮಸ್ತಿ ತಿತಕಂತಾಯ ಶೂಟಿಸಂಖ್ಯೀರ್ಣಿ ತ್ಯಾವಣಾತ್ |  
ಯಃ ಕೇಬೀಟ್ ರಸಂದ್ವಿಽಭಾಸ್ಯಾಕಿಂ ನೈಷಿರಾಮಧುರ್ |

రాగ సావేరి ధ్వనితాల  
రుద్రీణ లవణాంభసి ఎంబో ప్రవాణ ఈ స |  
ముద్రద్విషాగీ కృత్తు మహాలప్ప |

ಇದ್ದು ಕ್ಷುರೋದಕ ಪಾನವರ್ಹಿ ಪದವಿ ।  
 ಇದ್ದ ವರಾಡಿಕೊಂಡ ನರಸಿಂಹನ ।  
 ಹಡ್ಡಿಯದಲ್ಲಿ ಇಟ್ಟು ಕೈಲಾಶಪತಿ ತಾನು ।  
 ಶ್ರೀಷ್ಠಿಶರಲ್ಲಿ ಮಹಾದೇವಾ ನೈಸಿ ।  
 ಪದ್ಮಜಾ ಪ್ರಥಾನಾ ವಾಯುರಂದಾಲಿ ಸೋಡೆ ।  
 ವಿದ್ಯಾದಲ್ಲಿ ಕಡಿಮೆ ಮುಕ್ತೀರಿ ಸಹ ।  
 ನಿಧಾರಾ ತಿಳಿದು ನಿತ್ಯಶೃಂಖಿ ।  
 ನಿದೋರ್ಜರಂಗವರು ಸಜ್ಜನರೂ ।  
 ಶುದ್ಧವೂರುತಿ ನಮ್ಮ ವಿಜಯ ವಿಶಲರೇಯಾ ।  
 ರುದ್ರನೆಪಾಲಿಕ ಪ್ರಭುವೆ ಎನ್ನಿ

మండ్రా

ಗಿರಿಜವತ್ತಿ ತಿವನು ನಿರುತ್ತ ಸ್ಯೇರಾಗ್ಯದಲ್ |  
 ಇರುತ್ತಿಸ್ತನು ತನ್ನ ಪರಿವಾರದನೊಡನೆ |  
 ಸಿರಿ ರಾಮನಾಥಾ ಷ್ಕೃರಣೆವಾಡಿಕೊಳ್ಳತಾ |  
 ಶುರರಿಗೆ ಗುರುವೆಸ್ಸಿ ಪರಮಪುರುಷ ನಮ್ಮ ವಿಜ  
                   ಯವಿಶಲನಿಂದಾ |  
 ಕರಣಿರ ಬಯ ಶುಕ್ರಾ ರೋ ಮಹಾತ್ಮಾವಾ ಕರುಣೆ || ೯

3, විදිනාඹ

భస్తానురను మహతపవాది అగ్రదలి |  
 పకుపతియా వలసిద భకుతియింద |  
 ఆసమనేత్తను బందు నుడిద సినగేను |  
 కుకులబేకైనలు వందిసి తలేవాగి |  
 వసుధాయోళగి చిత్తువర బందు కొడు ఎందు |  
 బెససిదను అరికస్తూ కరుణైసేండు |  
 ఆశవ పూతిగి పక్తియిందూడగలే అవసు +

ಪುತ್ತಿಯಿಲ್ಲದಾಗೆ ಪರೀಕ್ಷೆಷುವೆನೆನಲ್ಲಿ |  
 ದತ್ತಿಗೆಟ್ಟು ಮುಂದಾಣ ಯೋಜನೆ ತೋರದೆ |  
 ದಶದಿಶಿಗೆ ಒಡಿದಾ ಭೀತಿಯಂದ |  
 ಅಷ್ಟರಾ ಬೆಂಬಿಡದೆ ಬರುತೀರಲು ಪೂರ್ವದಲ್ಲಿದ್ದ್ವಾ |  
 ವಸತಿ ಇದೆ ಎಂದು ಆಹಿದಾನಲ್ಲಿ |  
 ಅಸುರ ಸಂಜರ ಶಿರ ವಿಜಯವಿಶಲರೇಯಾ |  
 ಸಮನಗುತಾ ಪದಿದನಾಂವೇಷವ ತಾಳ

|| ೩ ||

## ಅಟ್ಟಿತಾಳ

ಶಿವನು ಕೇಶವಗೆ ದಾವನನ ಅಟ್ಟುಳಗೆ ಗಾ |  
 ತ್ರಿವನು ಬಳಲಿ ಮೊರಯಿಟ್ಟು ಮಾತಿಗೆ ತ್ರಿ |  
 ಧುವನ ಬೆರಗಾಗೆ ಯುವತಿರೂಪವತಾಳ |  
 ನವನವ ಮೋಹಕ ಕೌತುಕವನೆ ತೋರಿ |  
 ಅವನ ವಂಚಿಸಿ ಅಟಿವನು ಆಡಿದ ದಾ |  
 ನವನ ಸಂಹಂಸಿದ ಸವನಗಿರಿಯಲ್ಲಿ |  
 ಪವಿತ್ರರ ಮುಖರುತಿ |  
 ಕವಿ ಮನೋಹರ ನಮ್ಮ ವಿಜಯವಿಶಲರೇಯಾ |  
 ಅವನಿಯೋಳಗೆ ವೇಳಾಳುರದ ಚನ್ನಿಗರಾಣೆ

|| ೪ ||

## ಉದಿತಾಳ

ರಂಗವಾಡಿದ ಬ್ರಹ್ಮಾ ಮುನಿಗಳಕೂಡ ಇಲ್ಲಿ |  
 ಭಾಗಕೊಡುವದಕ್ಕೆ ತಪೋದನಾ(ಫನ) ಅಳ್ಳಕೊಟಿ |  
 ಯೋಗಿತ್ವರರಕ್ಕೆಯ್ತೆ ಪಾಠ್ಯವ ಪೂಜಿಸಿ |  
 ಆಗ ಕರಣಿದ ಶಿವನ ಕೂಪದಂಡೂಘ್ರತ್ವಕ್ಕೆ |  
 ಭಾಗೀರಾಷದೊಳಗಿದೆ ಕೋಟಿತ್ವರ ಪಕ್ಷಿಮು |  
 ಸಾಗರ ಶೀರದಲ್ಲಿ ಹೊಳ್ಳುತ್ತಿದೆ ಕೇಳಿ |  
 ಸಾಗಭೂತಣ ಇಲ್ಲಿ ವಸುರಾಯನಿಂದ ಇ |

ನನ್ನು ಗಿ ಪ್ರೊಜೆಯಗೊಂಡ ಭಕ್ತು ಶಿಭರಕೆ ಮೆಚ್ಚು |

ಅಗಮ ವಂಧ್ಯತಾದಿ ವಿಜಯವಿಶಲರೇಯ |

ಬಾಗಿದಾಜನಕೆ ಸದ್ಗುಣಯಾಕೋಡುವಾ ವಲಿದೂ

ಇತ್ತ

॥ ೪ ॥

ಘ್ರಾಜಪುರಿನಿಲಯಾ ಪಾರ್ವತಿಪತಿ ಪುರನೈರಿ |

ವಿಜಯವಿಶಲನ ಪ್ರೀಮುಧಾವನಕಾಯಾ

॥ ೫ ॥

### ಹರಿಹರಣ್ಣೀತ್ರ.—ಸುಳಾದಿ ತಜ

ಮುರಶ್ವರಾಯರ ಅಸ್ತಿತ್ವ ಪಾರ್ವತಿಕೇಲಿಂದೂ

ಸ್ವಂದರ್ಶಿತ ಸಿತಾಂಗಾ ಸಹ್ಯಜಕ್ತಿಶೂಲ |

ಹರಿಹರಗುರುಮುಂತ್ರ ಪಾನಾಪಾರಕೇತ್ರ

ಹರಿಹರತವಾದಾಂಧೀಂಜಯುಗ್ಗಂ ನಡೆತ್ತಿಸ್ತಿ

ರಾಗ ಕಂಕರಾಭರಣ

ಧ್ವನಿತಾಜ

ವಿಹಂಗಗಮನ ದೇವ ವಿಶ್ವಸರ್ವದ ಕಾವ |

ಅಹಿರಯಾ ಕಾಮನಯಾ ಭಕ್ತುತಾಪ್ರಿಯ |

ಬಹು ಕ್ಷತ್ರಿರರೂಪ ಭವದೂರ ಘಾಲಲೋಚನ ಚನ್ನು |

ಅಹಭೂಪಟಗೆ ಈಶ ಸತತ ದಯಾಸಾಗರ |

ಗಹನಮಹಿಮ ಸದ್ಗುಣಗಣಸಂಧ್ರಿಸ |

ಸ್ವಿಹಿತನಾಗಿಪ್ರ ದೇವೀಶ್ವಂಗಾ ಸಂಗಿ |

ಎತದೇವ ಜಾಜಿ ಸ್ತಕಾಖ್ಯಾ ಶಿವಮಂತಿಕ ಕುದ್ದಮಂತಿ |

ಬಹಿರಂತರ ಸಿತ್ಯಾಂಧ್ಯಾಂತ ಸಿತ್ಯಾಂತ್ಯಾಂತ |

ಇಂಹಿಯೋಳು ಈ ಕ್ಷೇತ್ರ ಸುತ್ತು ಮೂರುಯೋಜನ |

ವಹಡವ್ಯೋ ಹರಿಹರವೆಂಧೀ ಪೆಸರೂ |

ಗಂಹಕಯನನಾದ ನಮ್ಮ ವಿಜಯವಿಶ್ವಲರೇಯಾ |

ಮಹಿಧರನಂದನೆ ವಾಕವಿಲಾಸ

॥ ೬ ॥

ಮಟ್ಟಿಕಾಳ

ಅಸುರ ಗುಣನಂದು ಪರಾಂತ ತಪವನ್ನು |  
 ಅಸುವ ದಂಡಿಸಿ ಮಹನೆಂರಾಗೆ ನಿರುತದಲಿಂ  
 ಬಿಸಿಜ ಭವನು ಮೆಚ್ಚೆ ನಶನಗುತ ಖಳಗೆ |  
 ಅಸುರಾರಿ ಹರನಿಂದ ಅಸುವಳಿಯಾದಂತೆ |  
 ಕುಶಲ ವರವನ್ನೀಯೆ ವಸುಧಿಯೋಳಿಗೆ ಇಷ್ಟಾ |  
 ಮಂಸದು ಮತ್ತು ರಿಂ ಅಂಚಿಸಿದಾ ಲೋಕೇಶ್ವರರ |  
 ಅಸಮ ವೀರನಾಗಿ ವಶವಲ್ಲಿದ ಸುವರ್ಣ ನ |  
 ಪರು ವೇಳರೆ ಇಡಲೂ |  
 ಪಶುಪತಿಪ್ರೀಯಾ ಶ್ರೀ ವಿಜಯವಿಶ್ವಲರೀಯಾ |  
 ಚೆಂಡಸಿದ ವಾತಿಗೆ ವಸುಧಿಯೋಳಿಗೆ ನೇರಿಡ

|| ೨ ||

ಶ್ರೀವಿಂಜಾಳ

ಮೂರುಯೇಂಜನ ಐದ್ದು ಹರಿಹರ ರೂಪದಲಿ ಶೋರ್ |  
 ಕ್ಷುರನ ಕೂಡ ಕಾಳಿಗವನು ಮಾಡಿ |  
 ಸಾರಿಸಾಂಗೆ ನಾನಾ ಶಸ್ತ್ರದಲಿ ಕಾಡಿ |  
 ಧಾರುಣಿಗೆ ಖಳನ ಬೀಳಗೆಡಹ್ಲೀ |  
 ಕಾರುಣ್ಯದಲ್ಲಿ ಅವನಿ ವರವಿತ್ತು ಕ್ಷೇತ್ರ ಗು |  
 ಹಾರಣ್ಯನೇನೀಸಿ ಕರಿಸಿತದಕೋ |  
 ವಾರಾಣಾಸಿ ಕ್ಷೇತ್ರಗಢಿಕವೆಂದೈಸಿನುತ್ತು |  
 ನಾರಾಯಣ ಸರ್ವಸಂಜಿ ಪೂರ್ಣನ್ನೂ |  
 ಜಾರುವಾದಾ ಗಿಂ ಶೋಲಾಷ್ಟೈರಾವತ |  
 ಈತಾ ( ) ಶೋಭಿಷುತ್ತಿದೆ ಶೀಥಾ ಸಹಿತಾ |  
 ವಾರಾಣಾವಾದ ಭೃತ್ಯಾ ಮುಂಚುಕುಂದ, ಕ್ಷೇ |  
 ತುರದಲ್ಲಿ ಈತಾ ಒಮ್ಮೆತಹನ್ನು |  
 ಶರೀರಿಯಲಿ ಉಂಟು ಪೂರ್ವಾದಿ ದಿಕ್ಕೆಲಿ |

ಆರ್ಯದು ಕೇಳ್ಣುದು ಪುಣ್ಯತ್ವವಣ |  
ಭೋರ ಗರುವ ಸರತೆ ಹರಿದ್ರ ಕುಮದ್ವತ್ |  
ವಾರಾಹಿಯೋಳಗೆ ಸಂಗಮನೇಸ್ಯಾರೋ |  
ಕೋರಿದವರಂಗೆ ಆನಂದ ವರವನಿತ್ತು |  
ಶಾರಕಾ ಮಾಳ್ಯರು ಭವಸಾಗರ |  
ಕಾರುಣ್ಯನಿಧಿ ತರಂತರ ವಿಜಯವಿಶ್ಲೇಷಣ್ಣಾ |  
ಆರಾಧಿಸಲು ಮುಕ್ತಿದಾರಿಯಾ ತೋರುವಾ

॥ ೬ ॥

## ಅಪ್ರಿತಾಳ

ವರನೇಷ್ಟಿ, ಬಂದು ಹರಿಹರಣಹವ |  
ಘರಿಸಿದ ದೈವನ ವಿಶ್ವಕರ್ಮಾನಿಂದ |  
ನಿರಮಾಣಗೃಹಿಸಿದ ಕೂಲ ಅಭಯಾಂತ್ರ |  
ಅರಿಶಂಖಿಂದ ಜತುರ ಹಸ್ತಾದಲ್ಲಿ |  
ಹರುವವ ಶಾಳ ಕೊಂಡಾಡಿ ಧನ್ಯನಾಗ |  
ಸುರರಿಗರುಹಿದ ಇದರ ವಂಹಿಮೇಯನ್ನು |  
ಮಿರಗುವ ತೀರ್ಥಗಳ್ಳುಂಟು ಬಹು ಹೇ |  
ಸರನು ಹೇಳಬೇ ಕೇಳುವದು ಸಜ್ಜನರು |  
ವರನೇಷ್ಟಿ, ಭಾಗ್ವತ, ಭಾಯಾ, ಸಿತರ, ವೈಶಾಖ |  
ನರ, ಯದ್ರಫಾವಂಡ, ಶಿಲಿ, ಶಿಂಶಾನಾರ, |  
ಇಂಷಿಶಾಚಿ, ವಿಶ್ವಾಮಿತ್ರ, ಸಾಲವ, ಏ |  
ಕ್ರಾರವಾದ ಸಂಗಮ, ಸರಸ್ವತಿ, ಭೈರವ |  
ಡರ ಮುಣವೋಜನ ಜಪರಿ ತೀರ್ಥಾಳಿ |  
ಹರಿಹರಿ ಉಂಟು ಹೈವರು ಬಲ್ಲವರಾರು |  
ನಾನನೇಮೈ ಬಂದು ಸ್ವಾನಮಾಡೆ ಹಾತ್ತಿ ಕು |  
ಎಂದೆ ಪಟ್ಟಾಶ್ವಾಢ ತರುವಿನ ನೇಳಲಲಿ |  
ಇರವ ವುಗಿದು ಮಾಡಿದಾ ನಿತ್ಯ ಸ್ನೇಮಿತ್ಯಾ |  
ಹರಿಹರಗಂಧಿತವೆಂದು ಶುದ್ಧಿಧರಿ |

ದುರಿತಗಳುದಕೆ ಪುಣ್ಯ ಕರಧಿಯೋಳು |  
ತೆರಹಿಲ್ಲದೆ ಲೋಲಾಡುವರು |  
ಧರಿಯೋಳಿದಕ್ಕೆಲ್ಲ ಎದುರುಗಣಿಸು ಹರಿ |  
ಹರರೂಪಾ ವಿಜಯವಿಶ್ವಲ ಪೈರಬೀಷ್ಟನು |  
ಹರಪೂಪ ತಾನೆ ಮತ್ತಾವವನು ತಾಳಿದ  
|| ೪ ||

ಅದಿತಾಃ

ಫೇದಜ್ಞಾನದಿಂದ ಆದರಿಸಿ ತಳಿದು |  
ಸಾಧುಗಳೊಡನೆ ಪ್ರಸಾದ ಮನುಷನಲ್ಲಿ |  
ಕೋಧವ ತೋರೆದು ಸಂಪಾದಿಸಿ ಭಕ್ತಿಪೂರ್ಣಾ |  
ಚೋಧರ ಮತವಿಡಿದು ವೇದಶಾಸ್ತ್ರಸಮೃತ |  
ವಾದದ್ವೀ ಪತಿಕರಿಸಿ ಹೋದಾದಿಂದಲಿ ನಲಿದು |  
ಗೋದಾವರಿ ಗಂಗೆ ಅದಿತ್ಯಸುತೆ ಹೋದ |  
ಲಾದ ಶ್ವೇತಕೆ ನಿಲ್ಲಾದೆ ನೂರುಸಾರಿ |  
ಪೋದರೇನಯಾಂ ಇಲ್ಲಿ ತಾ ಧರ್ಮಧರಿಸಿ, ಬಿಂ |  
ದೋದಕದಿಂದ ಮಹತ್ತಾದ ಘಲವೀವದೂ |  
ಮಾಧವ ಶಿರಿಧಿ(ರ)ವ ವಿಜಯವಿಶ್ವಲ ವಿ |  
ನೋದಮೂರುತಿ ಕ್ರೀಡೆ ಅದಿತ್ಯರು ಬಲಾರಿ  
|| ೫ ||

ಇತೆ

ಎಂತು ಗ್ರಹಿಸಾಲಾರದಂತೆ ತೋರುವ ಹರಿ |  
ದಂತಿಜಮಾಂಬರ ವಿಜಯವಿಶ್ವಲರೀಯಾ  
|| ೬ ||

## ಹರಿಹರಭೇದ ವಿವರ—ಸುಳಾದಿ ತತ್ತ್ವ

ಯದಕೇನ ನವಥೋಡಂಸ್ತತೋ ಹರಿಹರಾಶುಭೋ ।  
 ಸಹಾಗತಾವಧರಸ್ತ್ಯಾನ್ಯೇಕ್ಯಂ ಚೀಷ್ಪತ್ತಾಜಿಕರ್ವಾ ॥  
 ಅಧರಸಾರಿತ್ಯರಕ್ಯಂಭುರ್ಯಾರ್ಥಾ ಭೇದೇಸಿ ದೃಶ್ಯತೋ ॥  
 ಸುಳತ್ತೇರೀಕ್ಯೇಕಭಾಗಸ್ತಾ ಕಥಾ ಹರಿಹರಾಶುಭೋ ॥  
 ಸರ್ವಿಷಂ ಕತ್ತನಾಭಿಕ್ಯ ಯಂಕ್ಯೇಕಾಮಾಶ್ರಿತೋಽತಾಂ ॥  
 ಕಥಾ ಹರಿಸರ್ತಾ ಭಿಸ್ತು ಕರಾವಪ್ಯೇಕಮೂರ್ತಿಗೋ ॥

ರಾಗ ರೀಗಸ್ತಿ                  ಧ್ವನಿತಾಳ

ಹರಿಹರರಬ್ರಿರು ಒಂದೇ ಗೂಪವ ಧರಿಸಿ ।  
 ದುರುಳ ಗುಹಾಚರನ ಕೊಂದರೆಂದೂ ।  
 ಮರಳು ಮಾನವರು ತಿಳಿಯಾದೆ ನುಡಿವರು ।  
 ಹರಿಹರರಬ್ರಿರು ಒಂದಾಹರೆ ।  
 ಹರಿಹರರಿರ್ವರು ಏಕವಾದರೆ ಅಂದು ।  
 ಹರನು ಮೈಮರದು ನಿಂದನಾಜ್ಯತಕೆ ।  
 ಥಾರುಣೀಯಾಳಗೆ ಹಿರಣ್ಯಕಶಿಪು ದೈತ್ಯ ।  
 ಶುರರ ಓಡಿಸಿ ಶ್ರುಬಲನಾಗಿರೆ ।  
 ಪರಮ ಪುರುಷ ಹರಿ ನರಹರಿರೂಪವನ್ನು ।  
 ಧರಿಸಿ ರಕ್ತಸನ್ನ ಕೊಲ್ಲುವಾಗಲಿ, ಕೇ ।  
 ಸರಿಯಾ ಬಳಿಗೆ ಪ್ರೇರಿಗ ವಾರೆಯಾ ಚೇಂಡಿಕೊಂಡು ।  
 ಮೇರದಾನೇನೋ ಅವತಾರಮಾಡಿ ।  
 ಹರಿಯ ಅವಸ್ತತಕ್ತಕ್ತ ನಾನಾ ಲೀಲಾವಿನೇದೀದ ।  
 ತರಿಸೂವ ಪರಬೋಮ್ಮೆ ಗುಣಪೂರ್ಣನೂ ।  
 ತುರಗವದನ ಮತ್ತ್ಯಕೂಪರಸೂಕರ ವೇದ ।  
 ಧರಿಸಿದಾತನು ಕಾಣೋ ಯುಗಯುಗದೀ ।

ಕರುತ್ತಾಸಿಂಧು ನವ್ಯು ವಿಜಯವಿಶ್ವಲರೇಯಾ ।  
ಹರಿಹರರೂಪ ಧರಿಸಿದ ಕಾಣಿರೋ

|| ೮ ||

ಮೃಷಿಜಾಳ

ದೀಪದ ಉಪಕಾರ ದಿನಪಗೆ ಏನಾಹದು ।  
ಭೂಬತಿಗಾಳನ ಅನುಸರಣಾತ್ಮಕ ।  
ಕೋಪವನು ತಾಳಿ ಭೃಗುಮುನಿ ಕೈಯಿಂದ ।  
ತಾಪನ ಕೈಕೊಂಡನಂದು ಭಸಾತ್ತಾಸುರನ ।  
ಆಪತ್ತಿಗಾರದೆ ಮೊರೆ ಇಡಲು ಕೇಳಿ ।  
ಶ್ರೀಪತಿ ಮೌಗದಲಿ ಕಾಯದಷ್ಟು ಕಾಣರೆ ।  
ಗೋಪಾಲ ವಿಜಯವಿಶಲ ಹರಿಹರ ।  
ರೂಪವು ತಾನಾದ ಅನೇಕರೂಪನೊ

|| ೯ ||

ಶ್ರೀವಿಧಿಜಾಳ

ಉಂತು ಜನಕ ಶಿವನ ಬೇಡಿಕೊಂಡದ್ದು ಪುರಾ ।  
ಕಾಂತರದಲ್ಲಿ ಹೇಳುತ್ತವೆ ಸೋಡಿಕೋ ।  
ಎಂತಾಹದಿನುಡಿ ಸಿದ್ಧವಲ್ಲಪೋ ಶ್ರೀ ।  
ಕಾಂತ ನಬಿ ವರೋಳಿ ಅಭಿದಾನು ।  
ದಂತಿ ದನುಜ ವೈರಿ ಅಧಿಂಗವನೇ ತಾಳಿ ।  
ನಿಂತಿಪ್ಪ ಶ್ರೀಹರಿಯಾಕೂಡಾ ।  
ನಂತಾಕಲ್ಪಕೆ ಸಿಗವಾ ಗೋಚರ ಸರ್ವ ।  
ಪ್ರತಂತ್ರನು ಒಬ್ಬಾರ ಹಂಗಿಗಾನೆ ।  
ಚಂತಾಮಣಿಯಾ ಒಳಯಾ ನಾಡಹೆಣನೆ ತಂದು ।  
ಸಂತತವಿಟ್ಟರೆ ಶರಿಯಾಗೋದಿ ।  
ಸಂತೋಷ ಪೂರ್ಣಗಿ ದೈತ್ಯನ ಕೊಳ್ಳುವದಕೆ ।  
ಚಂತೆಮಾಡಿದನೆಂಬೋ ವಾರ್ತೆಯೇನೂ ।  
ಭ್ರಾಂತರಿಗೆ ಸಹ್ಯ ಮೇಹಕವನೆ ತೋರಿ ।

ಅಂತು ಗಾಣದ ನರಕಕ್ಕೆ ಹಾಕೊವ |  
 ದಂತಿ ವರದ ದೇವ ವಿಜಯವಿಶಲ ಜಗ |  
 ದಂತರಿಯಾಮಿಗೆ ಅಷಾಘ್ಯ ಒಂದಿಲ್ಲ

|| ೨ ||

## ಅಪ್ನಿತಾಳ

ಹರಗೆ ಈ ಸ್ತುತಾಳ ಉಳ್ಳರೆ ಭಷುವೂ |  
 ಶುರಗಂಜ ಹರಂಗೆ ವೋರ ಇಡುವನೇನೋ |  
 ಜರಸಂಧನಿಗೆ ಇತ್ತಾ ವರ ಮತ್ತೀನಾಯಿತು |  
 ಮರಳ ರಾಮನಕೂಡ ಶರಥನು ಪಿಡಿದು ಮೈ |  
 ಮರದು ನಿಂದದ್ದು ಸವಃಜಗವೆಲ್ಲ ಬಲ್ಲದು |  
 ಕರಿ ರಾಜಾ ಶ ನ ನಾಲಾವೆಂದು ಕರುವಾಗ |  
 ಪರನೇ.೧೫೨ ತಿನನೋ ಮತ್ತಾವನೋ ಕಾಯ್ದುವ |  
 ಶುರರೋಳಗೀತಾಗಿಂದಧಿಕ ದೇವರು ಇಲ್ಲಾ |  
 ಹರಿಹರರೂಪಾ ಶ್ರೀವಿಜಯವಿಶಲರೀಯಾ |  
 ಚರಿತೀಯ ತೋರುವ ಅವರ ಯೋಗ್ಯತಾವಷ್ಟು

|| ೪ ||

## ಅದಿತಾಳ

ಶ್ರೀಕೂಲ ದಮರುಗ ಭೂಷಿತ ರುದ್ರಾಕ್ಷೀಯು |  
 ಹರುವಾಹನನಾಗಿ ಇಪ್ಪದಿದೆ |  
 ಅಷುರಾರಿಯಲ್ಲಾದೆ ಅನ್ಯರೂಪಗಳಲ್ಲ |  
 ಹರನಾಗಿ ತಿಳಿದು ಈತನ ಮಹಿಮೆ ಕೊಂಡಾಡಿ |  
 ಕೆಸರು ಕಸ್ತ್ರಾರಿಯಾದರೆ ಕೌತುಕವಲ್ಲವೇನೋ |  
 ಶತಿಧರ ಹರಿರೂಫದೋಳೂ ಕೂಡುವನೇ |  
 ವಶವಾಗಿ ಇಪ್ಪನು ತದ್ವಾಪಾದಂತೆ ಕಾಣೋ |  
 ಕುಶನ ಬಯಸುವನು ಸಮನನಾಗಿ ನಿಖ್ಲಾವನೇ |  
 ಹರುಗಳ ಕಾಯ್ದು ನಮ್ಮ ವಿಜಯವಿಶಲ ಪ |  
 ರಹುರಾಮ ಕ್ಷೇತ್ರದಲಿ ಹರಿಹರ ರೂಪನಾದಾ

|| ೫ ||

ಜಡಿ

ತುಂಗನಾಹಿನೀ ದೇವೋತ್ತಂಗಾ ತುಂಗಾವಾಶ |  
ರಂಗ ವಿಜಯವಿಶಲ ಹರಿಹರ ಮಾರುತ || ೬ ||

## ಅಘ ಉತ್ತರ ಪ್ರಬಂಧ

ಭಾಯೋದ್ದೈತ್ರ—ಸುಳಾದಿ ಅಳಿ

ರಾಗ ಕಂಕರಾಭಾಣ ಧೃವತಾಣ

ತರಟಿ ತರುಟಿ ತನ್ನ ತವರಮನಿಗೆ ಪ್ರೋಷ |  
ಭಾದಿಂದ ಶ್ವಾಸಾಯಾವಾ ನಿವಾರಣವನ್ನೆ ಮಾಡಿ |  
ಸರುಸಾದಲ್ಲಿ ಇಟ್ಟಿ ಗುತ್ತು ಮಾಗರ್ವದಲಿಂದ |  
ತೆರಳಿದ್ದೋಗಲು ಇತ್ತು ಭಾಯಾ ನೇಬೆಂಜಾಮುದಲಿ |  
ಕರಿಂಕಿಕೊಳ್ಳಿತಲಿಸ್ತು ಶ್ರವನದವಲವ, ಕ್ಯಾಂಡನೆ |  
ನಿರುತ ನೆ. ಖ್ರಮೇಳನೆ ಮತ್ತು ರವಾಡಲಾಗೆ |  
ಅರಿತು ಅದಿತ್ಯದೇವ ನುಡಿದನವಳ ಕೂಡ |  
ಪರಿ ಏನೆಂದು ಪೂರ್ವೋತ್ತರ ಶಿಳಪಲಾಗಿ ಕೇಳಿ |  
ಇರದೆ ಕೋಪವ ತಾಳಿ ಶಾಪವನಿತ್ತು ನಿನಗೆ |  
ನರಯೋನಿ ಬರಲಿ ಎಂದು ಗರೆಗಹಿಷುತ್ತು ಬಂದು |  
ಮರಳಿ ಮಾತಾಡಿದಳು ಗಂಡನ್ನು ಪ್ರಾರ್ಥಿಸಿ |  
ಕರುಟಿಶು ವಿಕಾಪವಾಗುವಂತೆ ಎನಲು |  
ಹರಿ ನಾರಿರೂಫ ಧರಿಸಿ ಬರಲಾಗಾ ಕಂಡ ಮಾ |  
ತುರದಿಂದಾ ವೋಕ್ಕುವೆಂದು ಶಭಯಾ ಕೊಡಲು, ಭಾಯಾ |

ಈ ಸುಳಾದಿ, ದಾಸರಾಯರು ಶಾಲಿವಾನರಕೆ ೧೯೬೯ ವಿಭಾಗಾನ್ನು ಸಂಪನ್ಮೂರ್ಚಿಸುತ್ತಾರು ತುಢ್ಣು ಇ ಅಕ್ಷಯ ಕೃಷ್ಣಯಾಕ್ಷೇ ಭಾಯೋಭಗವತಿಯ ಯಾತ್ರೆ ಮಾಡಿ ದಾಗ್ನೇ ರಚಿಸಿದರು.

ಪರಿಂಭಾಳಾಗಿ ಸಂಜ್ಞಾ ದೇವಿಗೆ ವಿಶ್ವರಿಂಃ ।  
 ಶೈರಣ್ಣಿಷಂದಳು ನಾನಾದೇಶಗಳ ಚರಿಸುತ್ತು ।  
 ಸರಯಿಲ್ಲ ತಲ್ಲಿ ಎಂದು ಪೂರ್ವದಲ್ಲಿ ಒಂದು ।  
 ನರನಾರಾಯಣಾಶ್ರಮ ಸೇರಿ ಒಹುಕಾಲ ।  
 ಶರಗೆಲೆ ಮೆದ್ದು ಬಲು ತಪವನೆ ಮಾಡಿದಳು ।  
 ಸುರರಾ ವರ್ಷ ನೂರಾರು ಹೆಂದಾಡವಯ್ಯಾ ।  
 ಪರಮಪುರುಷ ನಮ್ಮ ವಿಜಯವಿಶ್ವಲರೇಯ ।  
 ಶರಣ ಮನೋರಥ ಈ ಕ್ಷೇತ್ರದಲಿ ಮಾಷ್ಟ  
 ಮಟ್ಟಿತಾಳ

ಶನೇಶ್ವರನ ಜನನಿ ತಪವನೆ ಮಾಡುತ್ತಿರೆ ।  
 ಮುನಿ ನಾರದನು ಬಂದು ವೃತ್ತಾಂತವ ತಿಳಿದು ।  
 ನಿನಗೆ ಒದರಿಯಲ್ಲಿ ಶಾಪವಾದದು ಮೋ ।  
 ಜನವಾಗದಿಸ್ತು ಹಿಂದ್ರಾಂತವ ತಿಳಿಪೆ ।  
 ಮನಕೆ ಬಪುಂತಿ ಮಾತನು ಹೇಳುವೆನು, ದ ।  
 ದೈತ್ಯ ದಿಕ್ಕಿನಲ್ಲಿ ಬಂದು ಉತ್ತಮಸ್ಥಾನ ।  
 ಗಣನೆ ಗಾಣಿನೊ ಅದಕೆ ಅಲ್ಲಿಗೆ ನೀ ಪೂರ್ಣಿಗಿ ।  
 ಶನುಮತದಿಂದಲಿ ಹರಿಯನು ಪೂರಿಸುವುದು ।  
 ವನಧಿತಯನ ನಮ್ಮ ವಿಜಯವಿಶ್ವಲರೇಯಾ ।  
 ಸಿನಗೆ ಸೌಕರ್ಯ ವೇಗ ಮುಂದೆ ಬಂದು ಸಿಂದೂ

॥ ೮ ॥

॥ ೯ ॥

ರುಜಕೆತಾಳ  
 ದೇವಹೃದಯವೆಂಜೋ ತೀರ್ಥಕ್ಕೆ ಬರದಳಾ ।  
 ಮೇವಿ ವಿನೋದದಲಿ ಭಕ್ತಿ ಉದ್ದೇಶವ ।  
 ಆವಾಗ ತಾಳ ಈ ರಮ್ಯವಾದದು ಸೀಮೀಡಿ ।  
 ಭಾವ ಕಂಡ್ರಾದಲಿ ತಪವನೆ ಮಾಡಿದಳು ಅಂದು ।  
 ಕೇವತ ವರಾಹ ಅರವತ್ತು ಸಾವಿರವಾಗಿ ।  
 ಕಾವನಯ್ಯನು ಮೆಚ್ಚಿ ಬಯಕೆ ಸಲ್ಲಿಪೆನೆಂದು ।

ಧಾವಂತಗೋಳಿ ಮಹರುವ್ರನೋಡ್ಯಾದಿಸಿ |  
 ತಾ ವಧುರಂದವಲ್ಲಿ ಪ್ರೋಶಮ ಶ್ರಷ್ಟನ್ನಾಗಿ |  
 ಪಾವನ್ನ ಮತಿಯಿತ್ತು ಅವಳ ಉಪ್ಪರಿಗೆ ರ್ಯಾ |  
 ಶ್ವಾಸೇಣ ತೀರುದಲಿ ಒಂದು ಪಾದವನಿಟ್ಟು |  
 ಜೀವನ ಮುಕ್ತರಿಗೆ ಸಾಧ್ಯವಾಡಿಕೊಟ್ಟು |  
 ಕಾವ ಕರುಣಾದಿಂದ ಒಂದುದಿನ ನೋಡಿದರೆ |  
 ದೇವದೇವೇಶ ಸಿರಿವಿಜಯವಿಶ್ವಲರೇಯಾ |  
 ಈ ವಶಾಧಿಯೋಳು ಅಧಿಕಾಪಾಗಿಲ್ಲವ್ಯ | ॥ ೫ ॥

#### ರ್ಯಂಡಿಕಾಳ

ವರವ ಶೂಟ್ಟಿನು ದೇವ ಭಾಷಾದೇವಿಗೆ ಪ್ರೋತ್ಸಾಹಿಸಿ |  
 ಘಂರ್ಯೋಳಗೆ ಈ ಪ್ರೇತ್ರ ಸನ್ನ ಪೆಶಂನಲಿ |  
 ಕರುಣಿಕೊಳ್ಳಲಿ ಎಂದು ಪೇಣ ಅಂತಧಾರನ |  
 ಹರಿಪ್ರೋಗಲು ಇತ್ತ ತನ್ನ ನಿಜಪ್ರೇರಂಡ |  
 ಹರುಷದಿಂದಲಿ ಐಮು ನರಜನ್ಮವನೆ ಬಿಟ್ಟು |  
 ಹರಮಸೌಖ್ಯದಲಿ ಗಂಡನಕೂಡ ನಲಿದು |  
 ಇರುತಿರೆ ಇಲ್ಲಿಗೆ ಸರ್ವದೇವತೆಗಳು |  
 ಹರಿಪರಿ ಇಂದಲಿ ಪ್ರೋಗಳಿ ಪೂರುಳಿಗರೆದು |  
 ಮರಳಿ ಈ ಪ್ರೇತ್ರದಲಿ ವಾಷವಾದರು ಬ್ರಹ್ಮ |  
 ಗಿಂ ಇದು ಎಂದು ಸಾಫನೆ ಪರಾಮರ್ಶ್ತು |  
 ಸಂಗಾಣಿ ನಾನೆಲ್ಲಿ ಭಾಯ ಭಗವತಿಯೇ, ಶ್ರೀ |  
 ಹರಿನಾರಾಯಣೇ ರಂಧನವೆನ್ನು ಜನರಂ |  
 ಸುರರೀಂದಿಯ ರಾಮ ಶ್ರೀ ವಿಜಯವಿಶ್ವಲರೇಯಾ |  
 ತರತಮ್ಯ ಶಿಳದವಗೆ ಗತಿಕೊಡುವನು ಇಲ್ಲಿ | ॥ ೬ ॥

#### ಶ್ರವಿಧಿಕಾಳ

ಅನಂಥ ದೇವ ಸೂರ್ಯ ಚಂದ್ರ ಕನ್ಯ ಬ್ರಹ್ಮ |  
 ವನಜಸಂಭವ ವಿಷ್ಣುಯೋನಿ ಮತ್ತೆ |

ಮುನಿವಾಷ್ಟ ವಿಶ್ವಮಿತ್ರ ಸಂಗ್ರಹಿತ  
 ವನಜ ಸ್ವರ್ಗಧಾರ ನರೋದಷ್ಟರ |  
 ಧನಸ್ವರ್ಮಕ್ಕೊಣಿ ಇಡೀ ಗಢಾರಂತ ಶುದರು |  
 ಶನ ಹೇಡಲಾದ ಶೀಥಿಂಗಣುಂಟೊ |  
 ಇನಿತು ಶಿಳದು ಇಲ್ಲಿ ಜ್ಞಾನಪೂರ್ವಕದಿಂದ |  
 ಕ್ವಣ ವರಾತುರ ಅನುಷ್ಠಾನವಾಡೆ |  
 ಮನುಜನ್ವದಃತಗಣ ಜನುಭಾ ಜನುಮದಿಂದ |  
 ಘನವಾಗಿ ತದ್ದೂರ್ಬಂಧಿತಾಲೂ |  
 ಆನುಭಾನ ತದಕ್ಷಿಲಾ ಕೇಳಿ ಇಕ್ಕೆಯ ಶ್ರತಿಯಾ |  
 ದಿನದಲ್ಲಿ ಪ್ರತ್ಯೇಕ ಕರಂ ಭಾಯಿಗೆ |  
 ಮುನಿ ವಿಶ್ವಮಿತ್ರನು ಕೋರಾ ಪ್ರೇಗಣಿ ವಂ |  
 ದನೆ ಮಾಡಿದ ಆರುಂಧತಿಯ ಪತಿಗೆ |  
 ಪ್ರಣವ ಮಂಜರುತ್ತಿ ನಮ್ಮ ವಿಜಯಾವಶಲಂತಿಯನ |  
 ನೆನಸಿದವಗೆ ಸೂರ್ಯ ಈಂಕದಲ್ಲಿ ವಾಗಿ || ೩ ||

### ಅಟ್ಟಾಳ

ಚಿತ್ರಕಣಂಟದಿಂದ ರಾಮಚಂದ್ರನು ಒಂದು |  
 ಶುತ್ರನಾದದಕ್ತ ದರಧಿರಾಯಿಗೆ |  
 ಸ್ತ್ಯ ಸ್ನೇಮಿತ್ಯಕ ಮಾಡಿದ ಜನರಂತೆ |  
 ಸತ್ಯ ಸಂಕಲ್ಪ ತನ್ನ ಪಶ್ಚಾಯಕಾಡ |  
 ಸುತ್ರ ಯೋಜನ ಒಂದು ಕ್ಷೋಽಪರಿಯಂತ |  
 ಹೀತ್ರವೈನಿಸುತ್ತಿದ ಭಾಯಾವಿಡಿದಃ ಮುನಿ |  
 ಪ್ರೇತ್ಯಮ ಮಾಯಾರ ಶೀಥಿವೆ ಕಡೆಮಾಡಿ |  
 ಇತ್ತಂಡ ಇತ್ತಂಡವಾದ ಶ್ವಷ್ಟವೇಣೆ |  
 ಚಿತ್ರ ಮಾರ್ಕಂಡೇಯ ಜಾತಿ ಸ್ತ್ರೀತಿ ಅಗಸ್ತೀ |  
 ಶತ್ರುಳಸುವ ಈ ಮಧ್ಯದಲ್ಲಿ ವಿ |  
 ಚಿತ್ರ ಶೀಥಿಂಗಣುಂತ್ರಿ ಸಾಧನು ಸಾಧನುಂತ್ರಿ |

ಪ್ರತ್ಯೇಕವಾಗಿ ಕಡೆಸಿಕೊಣ್ಣತಲಿದ್ದು |  
 ಸ್ತುತಿಸಿದವರಿಗೆ ಮನ ಸಿಂಹಾವಕ್ಕು |  
 ಉತ್ತರವಾಹಿನಿ ಸಂಗಮದಲಿ ಇದ್ದು |  
 ಸೋತ್ತಮು ಜನಸೇವೆ ಮಾಡಿ ಧನ್ಯರಾಗಿ |  
 ಉತ್ತಮೇತ್ತಮು ನಮ್ಮ ವಿಜಯವಿಶಲರೀಯಾ |  
 ಹತ್ತಿಲಿ ಇರುತ್ತಿಪ್ಪ ಇಲ್ಲಿ ಒಂದವನಿಗೆ

|| ೬ ||

ಅದಿತಾಳ

ಒಂದು ತೀರ್ಥದಲ್ಲಿ ಸ್ತೋನವಾಡುವಾಗನು ಸಂ |  
 ಧಾನಯಂಬೇಕು ಈಪರಿ ಇಂಬೇಕು |  
 ಮಂದಂಧರ ಶಿಂಹಾಸ್ತಾ ದ್ರವರೂಪ |  
 ವೆಂದು ತಿಳಯಬೇಕು ಅಪ್ರಾಪ್ಯತವಾಗಿ |  
 ಸೇಂದಿ ಕೊಂಡಿಬ್ಬರು ಪರಿಷ್ಟಿನ್ನು ಪರಿಷ್ಟಿನ್ನು |  
 ದಿಂದಲೆ ಎಂತೆಂತು ಸೇರ್ಪಡಿದರದರಂತೆ |  
 ಮುಂದೆ ಚೋನ್ಯಾದಿಗ್ರಂಥ ಪರಿವಾರಣಮೇತ |  
 ಕುಂದದಲ್ಲಿಪ್ಪರು ಅಂಶ ಅಂಶಗಳಾಗಿ |  
 ಒಂದಾನಂತರೂಪ ದರಿಸಿ ಅಧಿಪತಿನ |  
 ಸಂಧಿಸಿಕೊಂಡಿಹಡ ಜಂಗವಿಂಶತಿಯಲ್ಲಿ |  
 ಒಂದೆ ಪ್ರಾಣತ ದ್ರವ್ಯಾಕವಾದರುನೋಡಿ |  
 ಅಂದವಾಗಿವೆ ಸರ್ವತಪ್ತಿ ಮುಖತಪ್ತಿನ್ನೀಡಿ |  
 ತಂಡುಕೊಂಡು ಬೆತ್ತುಕ್ಕೆ ಉಲ್ಲೇಳು ಅಲ್ಲಿ ಇದ್ದು |  
 ವೃಂದಾರಕರ ಚಿಂತಿವಾಡಿ ಏಕವಾಗಿ |  
 ಸಂದೇಹ ತೊರದು ಸರ್ವದಲ್ಲಿ ಸಂಚರಿಸಿದ |  
 ಮಂದಿಯ ಪುಣ್ಯಕ್ಕೆ ಕಡೆ ಮೇದಲು ಇಲ್ಲ |  
 ನಿಂದಕಗೆ ಗಡಿ ಇಲ್ಲ ವಿಜಯವಿಶಲಬಲ್ಲ |  
 ಸಂದೇಹದೇಂದನೆ ಇಲ್ಲಿಗೆ ಒಂದವರ್ಯೋಗ್ಯ

|| ೭ ||

ಜಡ

ಭಾಯಾವಾಗಿಪ್ಪ ಭಾಯಾಕ್ಷೇತ್ರನಿತ್ಯ |  
ತಾಯಿ ನಮಗೆ ಎಷ್ಟು ವಿಜಯವಿಶಲ ವಲಿವಾ || ೮ ||

### ಶ್ರೀತಕ್ಷಂಗಿ ಮಹಾತ್ಮೆ—ಸುಳಾದಿ ಲಲ

ರಾಗ

ಧ್ಯಾವಣಾ

ಅನ್ನದಾನ ವಾಡವಗೋಷುಗ ಶ್ರೀತರಾಯ |  
ತನ್ನ ವರಾಂಶ ತಾನೆ ಕೆತ್ತಿಕೊಂಡೂ |  
ತನ್ನ ತಿಸ್ಯನು ನಿತ್ಯ ಸ್ತೋತ್ರವ ಬಡುತಲಿ |  
ಬನ್ನ ದೊಳಗಾಗಿ ಸ್ವರ್ಗದಲ್ಲಿ ವಾಷ |  
ಮುನ್ನೆ ಗತಿ ಶಾಂವ ಇರುತರಿ ನಾನ ಧರ್ಮ |  
ಅನಂತ ವರಾಡಿದ ಶಾಲಕಾಶ್ವರೀ |  
ಅನ್ನದಾನ ವಾಡದಗೋಷುಗ ಈ ಬಗಿಯು |  
ಇನ್ನೇನು ಪೇಳಲಿ ಇತ್ತು ನಾರಂದಮುನ್ನಿ |  
ಬನ್ನ ಗತಯನನ ಪಾಡುತಲೀ |  
ಫನ್ನ ತೆಯಿಂದ ರಾಯಾನಿದ್ದೆ ದಿಗೆ ಬರಲು |  
ಸನ್ನ ತಿಸಿ ತನ್ನ ಸ್ಥಿತ್ಯಾ ಪೇಳಿ |  
ಚನ್ನುಗಿ ಲಾಲಿಸಿ ಅಹಕ ಹಂಯ ಮಹಿಮೆ |  
ಬಣ್ಣ ಶಲರಿದೆಂದು ತಿರೆವ ದಾಗಿ |  
ತನ್ನೇ ಉಗೆ ತಾನೆ ವಿಶ್ವತನಾಗಿ ನುಡಿದನಾಗ |  
ಬನ್ನ ತೆಯಿಂದ ಶ್ರೀತಭೂಪತಿಗೆ |  
ಅನಂತದೊಳಗಿಂದು ಕೃಷ್ಣ ಉತ್ತರವಾಹಿನಿ |  
ಪುಣ್ಯಕ್ಷೇತ್ರ ಉಂಟು ಅಲ್ಲಿಗೆ ತೋಗಿ ನೀ |  
ಪುಣ್ಯಕ್ಷೇತ್ರ ನಮ್ಮ ವಿಜಯವಿಶಲರೀಯ ಪಾ |  
ವನ್ನ ಮುಂಕಿಯ ಭಜಿಸಿ ನಿದೋಷಿತ ನೀನಾಗಿನಲೂ || ೯ ||

ಮಟ್ಟಿತಾಳ

ಸುರಮುನಿ ವರ್ಗಾತಿಗೆ ನಮಿಸಿ ಸಂತೋಷದಲ್ಲಿ |  
ಭರದಿಂದಲ್ಲಿ ಮತ್ತೆ ಬೀಸನವಾಡಿದನಯಾಣಿ |  
ಅರುಡಬೇಕು ಎನಗೆ ಆ ಕ್ಷೇತ್ರದ ವಂಹಿಮೆ |  
ವರಕೃಪೆಯಿಂದಲ್ಲಿ ತಡವಾಡದೆ ಎಂದು |  
ಅರಸು ಬಿನ್ನೆಸ್ತುಸಲು ನಸುನಗುತ ನರೋನಿ |  
ವಿರಚಿಸಿದನು ವೇಗಾ ಪರಮ ಭಕುತಿಯಿಂದ |  
ದರವಾಪುರುಷ ನವ್ಯಾ ವಿಜಯವಿಶಲರೇಯನ |  
ಚರಣವ ಚಿತ್ತದಲ್ಲಿ ಧೈಯಸ್ತಾನಿ ಆಗಮವ

ತ್ರಿವಿಧಿತಾಳ

ಕಾರ್ಥಾರಂಜ್ಯಕ್ಷೇತ್ರಕೆ ಅಪರ ಭಾಗದಲ್ಲಿ |  
ಇಪ್ಪದು ಈ ಕ್ಷೇತ್ರ ಆಲ್ಲಿಗೆ ಪೂರ್ವದಲ್ಲಿ |  
ತಪ್ಪದೆ ಭೃಗು ಜಾತ ಜಮಾದಗ್ನಿ ಮಹಮುನಿ |  
ವಪ್ಪಾದಿಂದಲ್ಲಿ ತಪವವಾಡಿ. ವೇಗ |  
ಸರ್ವತಲ್ಪನ ಮಗನವಾಡಿಕೊಂಡಮೇಲೆ |  
ಸಪ್ತಭೂಷಿಗಳ ಕೂಡ ತಿರುಗುತ್ತಪ್ಪ |  
ಗುಸ್ತಾಮಂತ್ರವಿದು ನೀನು ಆಲ್ಲಿಗೆ ಪೋಗಿ |  
ಸಿಸ್ಯಿ ಎಂದದಿ ದೇಹವಾಡಿಕೊಂಡೂ |  
ಆಪ್ವಾರ ತಂತ್ರ ಶ್ರೀಹರಿಯ ಪ್ರೇಲಿಸಿ ನೀನು |  
ಇಪ್ಪದೋಽವದಿಂದಾ ದೂರಾಗೆಂದಾ |  
ಆಪ್ವಣಕೊಂಡು ಮುನಿ ಆತ್ಮಲು ಪೋಗಲು |  
ಸುಪ್ರೀತಿಯಲಿ ರಾಯಾ ಇಲ್ಲಿಗೆ ಬಂದೂ |  
ಇಪ್ಪತ್ತುಸಾವಿರ ವರುವ ದೇಹ ಶೋಷಿಸಿ |  
ಸಿಷ್ವಾಪನಾದನು ಈ ನದಿಯಲ್ಲಿ |  
ಸರ್ವಭಾವಣವಿನುತ ವಿಜಯವಿಶಲರೇಯಾ |  
ಸುಪ್ರಸನ್ನನಾಗಿ ಭೂಪತಿಯ ದೂರಿಸಿದ

|| ೬ ||

|| ೭ ||

## ಅಟ್ಟತಾಳ

ಶ್ರೀತರಂಯನು ಬಂದು ತಪಸ್ಯ ಮಾಡಿದರಂದ |  
 ಶ್ರೀತ ಪರಮತಮೇದು ಕರಿಸಿಕೊಂಡಿತು ನೋಡ |  
 ಸಿತಾರಮಣ ಬಂದು ಇಲ್ಲಿ ವಾಸವಾದ |  
 ಆ ತರುವಾಯ ಶೃಂಗಿ ಎಂಬೋ ಮುನಿಪತಿ |  
 ಈ ತಟ್ಟಾಕದಲ್ಲಿ ಇಮ್ಮು ಸಿಸ್ಥ ನಾವ |  
 ಭೂತಳದೋಳಿಗಿದೆ ಉತ್ತರಮಂಡಿ ಎನ್ನಿ |  
 ಮಾತಿಲಿ ಒಮ್ಮೆ ಶುರಿಸಿವರೂಲಕ್ಕು |  
 ಪಾತಕ ಕೆಡಿಸೋದು ತತ್ತುಂಡದವೇ ಶ್ರು |  
 ಖ್ಯಾತನ್ನ ವಾಡೋದು ಜ್ಞಾನ ಭಕ್ತಿಕೊಟ್ಟಿ |  
 ಪ್ರಾತಃಕಾಲಕ್ಕೆ ಎದ್ದು ಸ್ವಾನಾದಿಯ ಮಾಡೆ ಶ್ರು |  
 ನೀತನಾಗಿ ತನ್ನ ಕುಲಕೊಂಟಿ ಸಮೀತ |  
 ಪೂರ್ವಾರ್ಥಿ ಈ ಹೈತ್ರು ಶತಗಂಜಾಧಿಕ ವಿಶ್ವ |  
 ನಾಧಸಿಗಿಂತ ನುತ್ತಿಸಿ ಧ್ಯಾನವನಾಡಿ |  
 ಧಾತಾದಿ ಷುರರೆಲ್ಲ ಇಲ್ಲಿನಿಂದು ಗುಣ |  
 ವ್ಯಾತದಿಂದಲಿ ಕೇತನನ ಪಾತುವರುಂಬಾಗಿ |  
 ಭೂತಳದೋಳಿಗಿದೆ ಶ್ರೀತಶೃಂಗಹೈತ್ರು |  
 ಯಾತಕೆ ಸಂಶಯ ಇಲ್ಲಿ ಬಂದೂ ಪುರು |  
 ಹೂತ ಅಹಲ್ಯೆ ಸಂಗದಿಂದ ಬಂದಿದ್ದು |  
 ಪಾತಕ ಕಳಕೊಂಡ ಏನೇಬೆ ಏನೇಬೆ |  
 ಶ್ರೀತಕಾನನ ವಾಸ ವಿಜಯವಿಶಲರೇಯಾ |  
 ಭೀತಿಯ ಬಿಡಿಸುವ ಈಪರಿ ತಿಳಿದರೆ

|| ೪ ||

## ಅದಿತಾಳ

ಬಿಲ್ಲಿಕಾರಹೈತ್ರು ಕಾರ್ಫರಾರಣ್ಯವಿಡಿದು |  
 ಇಲ್ಲಿ ಪರಿಯಂತ ಎನಿಸೋದು ಸ್ತುಪಿತ ಉತ್ತರಿ |  
 ಬಿಲ್ಲಿದಾಖ್ಯಾರವೆ ಉಂಟು ಮುನಿಗಣ ಹೈಗಿ ಬರುವ |

ಸಲ್ಲಿನ ಸಲ್ಲಿನದಿದು ಪಂಚಕೋತ್ಸೈತ್ರ |  
 ಮಲ್ಲಿಕಾಜುರ್ ನದೀವ ಪರ್ವತದಸುತ್ತು |  
 ಸಲ್ಲಿಲಿತವಾದ ಅಷ್ಟತೀಥಂಗಳುಂಟು |  
 ಬಲ್ಲಿದ ಸೀತಾರಾಮು ಜನಃದಗ್ನಿ ಶೃಂಗಿಶ್ಯೈತ |  
 ಕಲ್ಪಣ ಹರರುದ್ರ ಸರಸಿಂಹ ಮಂಖ್ಯವೆನ್ನು |  
 ನಿಲ್ಲಿದಲೆ ಬಂದು ಮನುಜ ಸಮಾಧಿ ಸತ್ಯಮರ್ |  
 ದಲ್ಲಿ ಒಂದುವಾದರು ಸದ್ಗುರ್ತಿಯಿಂದಲಿ |  
 ಎಳನಿತಾದರು ಸೇಷಗಿದಾರಾಗೆ ತಿರಿ |  
 ವಲ್ಲಭ ಕಾರುಣ್ಯದಲ್ಲಿ ಕರುಳಿನಾಡುವಕಾಣೊ |  
 ಮಲ್ಲಮರ್ದನ ನಮ್ಮ ವಿಜಯವಿಶಲರೀಯಾ |  
 ಎಲ್ಲ ಕಾಲದಲ್ಲಿ ಬಿಡದೆ ಪ್ರೇರಿವ ಚಾಂಧವನಾಗಿ      || ೫ ||  
 ಜತೆ  
 ಕೃಷ್ಣಾ ಚೋತ್ತಮರ ವಾಹನ ಶ್ರೀತಾದ್ರಿಯಾಶ್ರೀಯ |  
 ಶಿವನಾಗಿ ವಾಡೆ ವಿಜ ಸುಪರ್ತಲ ಪ್ರೇಲಿವ      || ೬ ||

ಪಂಥರಪುರ ಕ್ಷೇತ್ರ ಸುಳಾದಿಗಳು.



ಸುಳಾದಿ ೮೯.

ರಾಗ	ಧ್ವನಿತಾಳ
ಬಂದಿನೊ ಎಲೊ ಹರಿಯೆ ಪಂಥರಪುರಿ ಧೋರಿಯೆ	
ಇಂದಿನ್ನು ಪಾಲಿಸೊ ಬಿನ್ನ ಪನ ಶಾಲಿಸೊ	

ಮಂದನು ನಾನೆಯಾಗ್ಯ ಮಹಾತ್ಮ ನೀನೆಯಾಗ್ಯ |  
 ಮಂದಾಕಿನಿ ಜನಕ ಲಿಂಗ ಭಂಗದತನಕ |  
 ಹಂದು ಸಾಧನಕಾಣ್ಣ ನಿನ್ನ ಸ್ವರಣೆ ಮಾಡಿ |  
 ಬಂಧು ಬಳಗ ನೀನೆ ಭಕ್ತಾರಮರಧೀನು |  
 ಎಂದೆಂದಿಗೆ ನಿನ್ನ-ಪಾಡಿದವರೆ ಬನ್ನು |  
 ಶೈಂದಹ್ಯವಂದು ತ್ರುತಿದಿನದಲ್ಲಿ ನಿಂದು |  
 ವ್ಯಂದಾರಕ ವ್ಯಂದ ಶೈಗಳೀದರಾನಂದ |  
 ನಂದನಾಗಿ ಕೇಳ ಘನಸಂತಸತಾಳ |  
 ಬಂದಿನೊ ಎಲೊ ಹರಿಯೆ ಹಂಥರಷ್ಟುರ ಧೋರಿಯೆ |  
 ಬಂದು ಮಾತುರ ಪುಣ್ಯ ಇಲ್ಲವ್ಯೋ ಶಾರುಣ್ಯ |  
 ಸಿಂಧು ಪುಂಡರೀಕವರದ ನಿಷ್ಪಾತಂಕ |  
 ಜಂದಿರ ಥಾಗ ಭೀಮಾತೀರಗೋವಾಗಾ |  
 ನಂದ ವಿಗ್ರಹ ವಿಜಯವಿಶಲ ಮುನಿಗೀಯ |  
 ವಂದಿಸುವೆನು ನಾರಂದಮುನಿ ಷ್ಟುದ್ವನು

ಮಾಟ್ಟಿತಾಳ

ದೋಷಿ ಮಾನವರಿಗೆ ದಯಮಾಡುವೆನೆಂದು |  
 ದೀರ್ಥಮೋಳಿಗೆ ನಿನ್ನ ಕೇರಿ ವ್ಯಾಪಿಸಿ ಇಪ್ಪದು |  
 ದೋಷ ವಿದೂರ ದುಜ್ಞನಮಾರ |  
 ದೂರ ಭಾವಗಳಿಲ್ಲ ನರದಂತೆ ಕೈಕೊಂದು |  
 ಯೋಳಿ ಜನರ ಸಂಗಡಮಾಡಿ ಅವರ ಪಾಪ |  
 ತೇರ್ಥ ಉಳಿಯದಂತೆ ಅಪಹರಿಸಿದ ದೇವ |  
 ಲೇಕು ನಿನ್ನ ಮಹಿಮೆ ಶೈಗಳಲು ಅತಿ ಚಿತ್ತಪ್ರಾ |  
 ಏಸ- ಬಗೆಯೀದ ವಲಿಸಿದ ಕಾಲಕ್ಕು |  
 ಆತೀ ತೀರದು ಕಾಣೋ ಅನ್ವಮಿತ್ಯಬಂಧು |  
 ವಾಸ ಹಂಥರಷ್ಟುರ ವಿಜಯವಿಶಲ ಗೋವ |  
 ಶೇಳ ಇಟ್ಟಿಗ ಮೇಲೆ ನಿಂದ ಮುಕ್ಕಂದ

॥ ೮ ॥

॥ ೯ ॥

ಶ್ರೀವಿಧಿತಾಣ

ದೇವರೆಂಬುವರೆಲ್ಲ ನಿನ್ನ ತರುವಾಯ ।  
 ಆವಾವ ದೇಶದಲ್ಲಿ ನೋಡಿದರು ।  
 ಶಾವ ನೀತಿಯಲ್ಲಿ ಕೊಟುವಲ್ಲಿ ಕೊಂಬಲ್ಲಿ ।  
 ಭೂವಲಯದಲ್ಲಿ ಸರಿಗಾಣಿಸೋ ।  
 ಶಾವನ್ನ ಮೂರ್ತಿಯೇ ನಿನ್ನ ನಂಬಿದೆ ಇನ್ನೂ ವ ।  
 ದೃವಗಳನ್ನ ಸ್ತುತಿಸಲಿರಿಯೇ ।  
 ಪೂರ್ವಿನೇಳಗೆ ಇಟ್ಟು ನಮ್ಮುನ ಶಲಕುವ ।  
 ಗೋವಧನನ ದ್ವಾರಣ ಕರಿಕರಣ ।  
 ಖಾವೆ ವಂದನೆ ಕೇಳಿ ನಿರ್ವಾಹಿ ದಾಯಕನೆ ।  
 ದೇವಗಂಗಿಯ ಸ್ವಾನ ಮಾಡಿಸಯಾಗ್ರಾ ।  
 ಸೀವಕ ನುಡಿದದ್ದು ಶತ್ಯ ನಾಧುವಿ ವಷು ।  
 ದೇವನಂದನ ಪಂಥರಪುರಾಯನೆ ।  
 ಶ್ರೀವಶ್ವಲಾಂಭನ ವಿಜಯವಿಶಲ ಎನ್ನು ।  
 ಜೀವನೋಪಾಯವೇ ಜೀವ ಜೀವೇಶಾ

॥ ೩ ॥

ಅಪ್ಪಿತಾಣ

ಹೂಣ, ಪುಳಂಡ, ಪುಲ್ಲುಸ, ಕುಂಕ, ರೀರಾತ ।  
 ಶಾಣ, ಅಭೀರ, ಯವನ, ನಾನಾ ವಿಜಾತಿ ।  
 ಯೋನಿ ಜನರಿಗೆ ನೀನೇ ವಲಿದಂತೆ ಕರುಣಾಣಿ ।  
 ಸಾನಂತ ವೈಷ್ಣವ ಶತ್ಯಲ ಪ್ರಸೂತ ।  
 ಆನಂದ ತೀಥರ ಮತದಲ್ಲಿ ಹೊಂದಿಪ್ಪೆ ।  
 ಏನಾದರವಗುಣ ಇದ್ದ ಪಾಧಡಿ ನೀನೆ ।  
 ಎಣಿಷಾದೆ ಎನ್ನ ಪಾಲಿಷು ಪರದೈವ ।  
 ಶಾಣ ಏಕಾಶ ದ್ರವ್ಯದಿಂದ ನಿನ್ನಂಭು ।  
 ಮಾನಸದಲಿ ಶುಚೇ ಮಾಡಲಿಲ್ಲ ಪ್ರಭುನೇ ।

ಮಾನಿಸವೇಹನೆ ವಿಜಯವಿಶಲರೇಯಾ |

ಜ್ಞಾನವಕೊಡುವೆ ಮಹಭಾಗ್ಯವಕೊಡುವೆ

|| ೪ ||

ಅದಿತಾಳ

ನಿನ್ನ ನುಡಿದೆ ನಾನು ನಿನ್ನ ಪಾಡಿದೆ ನಾನು ನಿನ್ನ ಶಾಡಿದೆ  
ನಾನು |

ನಿನ್ನ ಮುಂದೆ ಎನ್ನ ಉಡತನ ಹೇಳಕೊಂಡು |

ಅನಂತ ಬಗೆಯಿಂದ ಕೊಂಡಾಡುವೇನೂ ವಿಶಲಾ |

ಎನ್ನ ಭಾರ ಸಿನ್ನ ದು ಕ್ಷಣ ಅನಂತ ಕ್ಷಣಕ್ಕೆ |

ಮುನ್ನೆ ಹೇಳುವದೆಲ್ಲ ಉಪಚಾರವೇ ಸ್ವಾಮಿ |

ಫಿನ್ನ ಪಂಥರೆರಾಯಾ ವಿಜಯವಿಶಲರೇಯಾ |

ರನ್ನ ಪ್ರಸನ್ನ ಸಂಪನ್ನ ಮತಿಯಕೊಡು

|| ೫ ||

ಇತಿ

ಮನೋರಂಧ ಸಿದ್ಧ ಮಾಡಯ್ಯ ಮನ್ಮಧನಯಾಗ್ |

ಅನುಭವದಿಂದಲ್ ವಿಜಯವಿಶಲ ಪಂಥರ

|| ೬ ||

ಪಂಥರಪುರಿ ಪಾಂಡುರಂಗನ ಮಹಿಮಾ—ಸುಳಾದಿ ೯೦

ಈಗ

ಧ್ರುವತಾಳ

ನಾನಾಪಂಯಿಂದ ನಿನ್ನ ಜರಣಾಭಾಜ್ಞ |

ಮಾನಂದದಲ್ಲಿ ಘಜ್ಞನಿಸೆ ಕಾಣೆಷದಿಸ್ತ ಕಷಟವೇನಯಾಗ್ |

ನಾನು ಬಲು ಶಪರಾಧಿಯೋ ಸ್ವಾನಂಧಾಗ್ವಿಲ್ಲದಿರೇವಿಸ್ತು |

ಏನಿಯಾಂತಿಂದಿಲ್ಲವೇ? ಜಾತಿಯು ಭಾನುಕೊಟಿತೇಜಾಭಕ್ತರ |

ಧೇನು ಸಂತತ ದಯಾಂಬುಧಿ |

ಹೀನಯೋಸಿಜ ಮಾನವರು ನಿನ್ನ ಏನು ತುಳಿಪಾರು ಕೇಳ

ದಯಾಗ್ |

ನೀನೆ ತಾವೆ ಎಂದು ಭಜಿಸಿ ಇಂಥ |

ఆజ్ఞానద కుటీవారతి ఏనేంబీ నిన్న మాయాక్షీగే |  
ఆను విస్తుతనాగువే శ్రీనారిషతి బోష్టనయ్యా శ్రీ, |  
రానునేత్తున తాతనే ఆనిజంరాదివండ్య మమ స్వామి |  
ఈ నుండి సినగదొఁ మాణి నిన్న స్వభావయందిగూ |  
మాణియల్లు వే పిరియనే మాణితా కాణికే ఇత్తు |  
దీనతనదల్లి బాయిదేరీదు ప్రాణినాగి ఇరు ఎందరే |  
నానొల్లీ సేంబొఁ గాదియొఁ |  
కాణిగాగద కాడగల్లును పాణియొళు తొరాలు |  
వోనదల్లి బందు తనన గులియల్లి మాననంత నిలవంతే |  
కూణ, కంక కిరాత పులకస కీనజాతిగళిందాద |  
సీనే పరద్యేవ శఘూఁత్తుష్టు సేంబొఁ |  
జ్ఞాన బందిరబ్బాడనే నానాపరియులి నిన్న జెరణాబ్బా |  
ఎను తిళియదా పతువిగళిగే |  
సీనే పోలిచెద్దు యంత్యుయ్యా ఆనంద పంథెంపురి  
రాయా |  
మానిసరూప విజయవిత్తుల నాను సినగల్లదవనేనొ || 11 ||

### మట్టితాళ

భకుతి భారణియింద సన్నుజ్ఞనే మాదిద |  
భకుతజనవగింత వాయాద సోబగె |  
అచ్ఛిళ శక్తి అచ్ఛి అనిమిత్యబంధు లకుమివల్లభ నఁఁ  
విజయవిత్తులరేయా : |  
ముత్తుకేళిగే పోలివ సంఫరపురంయా || 2 ||

### అవిషితాళ

నల్లుంగే ఇంకు పోఁకాన కల్పిసి |  
గలభేం ఎభ్యిసి నానెపరియింద |

ಸೋಲ್ಲುಗಳಾಡಿ ಕಂಡಲ್ಲಿ ತಿರುಗುತ್ತಿರು |  
 ಯಲ್ಲಿ ನಾಕೆಂಬಿಯಾ |  
 ಶ್ರೀವಿಧರ್ಜೀವರ ಭೇದ ಇಲ್ಲದಂತಾಗುವದಲ್ಲಿಂದೇ ಜೀಯಾ |  
 ಎಲ್ಲಿ ಸೈತ್ರೀತ್ರೀರವಿದು ಕರ್ನರ್ಕ್ಯು ಕರ್ಮಿಕೀರತ |  
 ನಿಲ್ಲಾ ದೆಯಾಗುತ್ತಿದೆ ನಿದೀರ್ಹನೆ |  
 ಬಲ್ಲಿನೋ ನಾ ನಿನ್ನ ನಂಜಕತನ್ನೇ, ಶ್ರೀ |  
 ವಲ್ಲಭ ಕೇರಳೋ ಜಾರಜೋರ |  
 ಕೊಲ್ಲುವ ಮೃಗಗಳಿಗೆ ಪರಂಪರಾವಿಧಿಂದ |  
 ಕುಲ್ಲು ನಿರೀರಿದು ಸಂತೋಷಬದಿನಿ |  
 ಎಲ್ಲಾ ಪರಿಯಿಂದ ನೇಚ್ಚಿ ಕೊನೆಗೆ, ತಾ |  
 ನೋಲ್ಲನೆ ಹುಂಸೆಯಾನಾಡುವಂತೆ |  
 ಇಲ್ಲಿಗೆ ಬರುವ ನಾನನರಂಗೆ ಇದರಂತೆ |  
 ನೇಲ್ಲನೆ ಶವತೋರಿ ಅಹಿಕಣಬುವ |  
 ಅಲ್ಲಿಗಲ್ಲಿಗೆ ಇತ್ತು ಕಡಿಗಿ ಕಡಿಸುವಯೋಗಾ |  
 ಮುಲ್ಲಮುದ್ರನ ನಿನ್ನದು ನಿಶ್ಚಯಾ |  
 ಖುಲ್ಲಾ ಏಕಲವ್ಯ ಗುರುಭಕ್ತಿನಾಡಿ ಘನ |  
 ಚಿಲ್ಲುವಿದ್ಯುವ ಕಲೆತು ಕೆಡಲಿಲ್ಲನೇ |  
 ಹೊಲ್ಲಿ ಜೀವರು ಭಕ್ತಿನಾಡಿದರು ಫಲವಿಲ್ಲ |  
 ಇಲ್ಲನೋ ಏಷುಜನುಮಕ್ಕೆ ದೇವ |  
 ಗೊಲ್ಲವಲ್ಲಭ ನಮ್ಮ ಸ್ವಾಮಿ ವಿಜಯವಿ |  
 ತಲ ಹಂಥರಿರಾಯಾ ನಿನಗೆ ನಮೋ ನಮೋ      || ೨ ||

### ಅಟ್ಟಿತಾಟ

ಕಲಿಯುಗದೊಳಗಿಂದ ಧನುಂ ಹೆಚ್ಚಿತು ಕಾಣೋ |  
 ಹೊಲಿ ಹದಿನೆಂಟು ಜಾತಿಗಳಿಲ್ಲಾ ಒಂದಾಗಿ |  
 ತರೆದಂತಿಗಾ ಪಾದೋದು ಪೂರ್ವೀತ್ತರಾ ಜ್ಞಾನ |

ಕೆಲವು ಕೆಲವು ಇಲ್ಲದಲೇ ಸರಿಬಂದಂತೆ ।  
 ಜಲಜನಾಭನೆ ನೀನೆ ಇದರೊಳಗಾವವ ।  
 ನೇರಿವಂತಂತ್ವಾರೋ ಶಿಳದಪ್ಪ ಚನ್ನಾಗಿ ।  
 ಚಲುವ ಅಪ್ರಾಕೃತಗಾತುರ ಎನಗಿಂತು ।  
 ಶಿಳದಿಪ್ಪದು ಪಂಚಭೇದ ಕರ್ತೃಜ್ಞಾನ ।  
 ಒಳತಾಗಿ ವಲಿಸಿ ಸಂಪಾದಿಸದ ದನ್ನು ತ ।  
 ಸುಲಭ ಮುಕ್ತಿಯಾಗದೆಂದು ಅನುದಿನ ।  
 ಬಲವಂತ ವಿಜಯವಿಶಲ ಪಂಥರಿಷ್ಠರ ।  
 ನಿಖಯಾ ನಿಸ್ತೀಚ್ಯಾ ವಾತ್ಮಾವದೂ ಕಾಣೆ

॥ ೪ ॥

ಅದಿತಾಳ

ಆವರಂತಿರಲಿ ನೀ ನನಗೆ ಸರಿಬಂದ ಗತಿಯಾ ಕೊಡು ।  
 ತವಕದಿಂದಲಿ ಎನ್ನ ಬಿನ್ನ ದ ಲಾಲಿಸಯಾಗ್ಯ ದಿವಸ ।  
 ದಿವಸಕ್ಕೆ ಕ್ರಮಾನುಸಾರವಾಗಿ ।  
 ನವನವರೂಪವನ್ನು ತೋರುತ್ತ ಸಲಹಬೇಕೋ ।  
 ಅವಗುಣ ಎಣಿಸದಲೇ ಕರಪಿಡಿದು ಉದ್ದರಿಸು ।  
 ಭವದೂರ ಭಕುತವತ್ತಲಾ ದಿವಿಗಂಗಾಸ್ಯಾನ ಪಾದದರುಶನ ।  
 ಲವಲವಿಕೆಯಿಂದ ಸುಜನರ ಸಂಗವಿತ್ತು ।  
 ಪವನಾಂತರಯಾಮಿ ವಾಡಿಸೋ, ನಿರ್ವಿಷ್ಟ್ಯಾ ।  
 ಅವನಿ, ಜಲ, ತೇಜ, ವಾಯು, ಗಗನದಲ್ಲಿ ನೀನೆ ।  
 ವಿವರಿಸಿ ಪೇಶುವದೇನು ವಿಶ್ವಂಭರ ಕೃಷ್ಣ ।  
 ಶಿವನಂದನ ವಾಸ ವಿಜಯವಿಶಲರೇಯ ।  
 ಕವಿ ಪುಂಡರೀಕ ವರದ ಪಂಥರಿಷ್ಠರಾಯಾ

॥ ೫ ॥

ಜತಿ

ಶರಣ ಶರಣ ನಿನ್ನ ಚರಣಾಭ್ಯಾಯುಗಳಕ್ಕೆ ।  
 ಕರುಣೆ ಪಂಥರಿಷ್ಠರಿ ವಿಜಯವಿಶಲರೇಯಾ

॥ ೬ ॥

ಪಾಂಡುರಂಗ ಅಪರೋಹ್—ಸುಳಾದಿ ರಂ

ರಾಗ

ಘೃವತಾಳ

ಅಂದು ಹಾನಿಸನಾಗೆಲೋ ಹಾಕ ಕ್ಷೇತ್ರದಲ್ಲಿ ।

ಬಂದು ಸುಳಂದುಪೂರ್ವದು ಆರಿಯಾದಿ ।

ಮುಂದವಃತಿಗ ನಾನು ಮನುಷ್ಯನ್ನು ವಿಭಿಡಿ ।

ತಿಂದ ಪ್ರಯುಕ್ತದಲ್ಲಿ ಇನಿತಾಯಿತೋ ।

ಹಿಂದೆ ನೂಡಿದ ಕರ್ಮಾವಕ್ರವಾಗಿದ್ದ ಮರಪೋ ।

ಸಂದೀಹಗೊಳಿಸುವದು ಸಿನ್ನ ಒಗೆಯೋ ।

ಎಂದಿಗೆಂದಿಗೆ ತಿಳಿಯಾದಿದ್ದ ವಿಷಯಂಗಳಿಗೆ ।

ಪೈಂದಿಕೆಂದು ಸಿನ್ನ ನಹಾವಣಿನೇಯಾ ।

ಇಂದು ಸೀನೆ ಕ್ಷುಪೇಯಿಂದ ಬಾಂಧವನಾಗಿ ।

ಬಂದು ತಿಳಿಪಿದ ಶಾರಣದಿಂಡಲಿ ।

ನಂದವಾಯಿತು ವಂನಕ ಉತ್ಸಾಹವೆಂದೆಂಬೋ ।

ಸಿಂಧುವಿನೋಳಗೆ ಸುಖಾಗ ತೇಲಾಡಿದ ।

ಅಂದೆ ಈವರಿಯಲ್ಲಿ ತಿಳಿಸಿದರಾದರೆ ।

ಮುಂದಿಯೋಳಗೆ ತಲೆಕೊರೆಯಾಗುವೇನೆ ।

ಇಂದಲ್ಲ ಸಿನ್ನ ವಾಯಾ ಆನಂತಕಲ್ಪಕೆ ।

ಒಂದೊಂದು ಪರಿ ಉಂಟು ಚೊಮ್ಮುಗರಿದು ।

ಕುಂದದದೆ ಸತ್ಯರಿಗೆ ನೋದಲು ವಿಷಯಾ ಆಮೇಲೆ ।

ಸಂದುವಾದಾಮೃತ ನೋಡನೋಡಿ ।

ಎಂದು ನಿನ್ನಂಭ್ರಿದ್ದುಯಪೂಜಿಪ ಸಜ್ಜನರು ।

ಒಂದೆ ಮನಸಿನಲಿ (ಪ್ರಕಾಶದಲ್ಲಿ) ಸಾರುವರೋ ।

ನಂದ (ವ್ರಜ) ಗೋಕುಲದಲ್ಲಿ ಗೋಪಾಲಕನಾಗಿದ್ದೆ ದೇವ ॥

ಮಟ್ಟತಾಳ

ಜ್ಯೋರಪ್ರೋದ ಜೀವ ಇಂದ್ರದೇವರ ಮನೇಯ ।

ದ್ವಾರದ ಬಳಿಯಲ್ಲಿ ದಾಸ್ಯಭಾವವೆಂದು ।

ಕಾರುಣ್ಯವೆ ಮಾಡಿ ಸ್ವಷ್ಟಿ ದಲ್ಲಿ ಇದೆ ।  
 ವಾರುತಿ ಹೇಳಲಾಯು ನಿಶ್ಚಯಿಸಿಕೊಂಡೆ ।  
 ಆರಾರ ಸಾಧನ ಆವದೀನ ನಾನರಿಯೆ ।  
 ಫೋರಪಾತಕಹಾರಾ ವಿಜಯವಿಶಲ ಕದಿ ।  
 ಸಾರುಸಾವಿರ ಗೋಪಸ್ತೀಯರಾಳಿದ ಶೃಷ್ಟಿ ॥ ೭ ॥

## ಶ್ರವಿಹಿತಾಳ

ಈರ್ವರ ಕರಸುವದೆಂದವ ಹೇಳಿದ ।  
 ಗೀರ್ವಾಣಿಷಭೀಯಲ್ಲಿ ನುಡಿದ ವಾತು ।  
 ಉವಿರ್ಯೋಳಗೆ ಸಿದ್ಧ ಪ್ರಮೇಯ ಇದೆ ನಿಜವೆಂದು ।  
 ನಿವಾರಿಕ ಬಾಲಾಪ್ರಾಯಃವೆನದೆ ।  
 ಗರ್ವನ ತಗ್ಗಿಸಿ ಕರದು ವೈಯಾದೆ ಬಿಡರು ।  
 ಸಿವಾರಹಕರ್ತರು ಮೇಲಿನವರು ।  
 ನಿರ್ವಹಿಸಲಾರರು ಮತ್ತೀರ್ವರೆಂದೆನುತ ಆ ।  
 ಪೌರವನು ಕೂಗಿ ಸಾರಿಪೌರನು ।  
 ಸರ್ವ ಥಾ ನಾನಿದಕೆ ತಂಕಿನ ವನನಲ್ಲಾ ।  
 ಸರ್ವದ ನಿನ್ನಾಳ್ಕಾದವನೇ ನಾನು ।  
 ಸರ್ವಶಕ್ತನೋ ಕೇಳಿಂದ ಬಿನ್ನ ಬ ಒಂದುಂಟು ।  
 ಪೂರ್ವದಲ್ಲಿದ್ದ ಮನಸ್ಸಿನವೇಷ್ಟ ।  
 ಗೀರ್ವಾಣನದಿಸ್ಯಾನ ಗಯಸಿಂದದಾನಾ ।  
 ಸರ್ವೇಂದ್ರಿಯಾಗಳಿಂದ ನಿನ್ನ ಸೇವೆ ।  
 ದರ್ವಿಭೂತಸ್ಥಾನಾಗಿವನೆಂದು ಮನ್ಮಿಸಿ ।  
 ಪೂರ್ವಮತಿಯ ಕೊಟ್ಟು ಪಾಲಿಸುತ್ತು ।  
 ಇರ್ವಗೆ ಮಾಡಿಸು ಪುಷಿಯಗೊಡದೆ ಮಾತ್ರ ।  
 ದೂರಿಫಾದರೂ ನಿನಗೆ ಕೊಡಲರಿಯಾನೋ ।  
 ಶಾರಾದಿಗಳ ವಂದ್ಯ ವಿಜಯವಿಶಲಕೃಷ್ಣ ।  
 ನಿವಾರಣಿಂದಭಿಕ ನಿನ್ನ ಭಕ್ತಿ ಮುಕುತಿಕುತ್ತು ॥ ೮ ॥

అప్పితాళ

కసగేండ భూ పతి తిరుగి కోడువేసేందు ||  
 వసికరనాగి ఒడవంగి ప్రోలిదారే |  
 వసుధి వానవరేల్లు వందాగి ప్రోగి మా |  
 టీసలాగి భూపతి కోడదిష్టనే |  
 బిసిజనాభనే శ్రీపార్సపూర్ణాదృష్టి |  
 నసునగేయలి నిన్న భక్తన్న సంతాప |  
 కోసరిదరివారిందు ఇచ్ఛేవాదిదరే ని |  
 ల్లిసలాపరి సవిలోకదవరు కూడి |  
 పతుపతి ఏకాదవరు ఈ మాతిగి |  
 కుకలవాగలేందు నిన్న స్తుతిపారు |  
 విషభుంజ విజయవితలకృష్ణ వలిదారే |  
 కసగెట్టు ప్రోగువే ఆనాది దుష్టము || ७ ||

ఆదితాళ

చిత్తవాదరు హంయే చిత్తజనయ్యా నిన్న చిత్త  
 నమ్మి భాగ్య |  
 జత్తురా తుత్తు పుణ్యకేతీయం బరువంతి |  
 వాంయాగలి ఎన్న ఆత్మనే పరికరిషు |  
 గోత్తుమర గురువే ఎత్తి కరవ ముగివే |  
 వాతైత్తిందావదు ఆరయే ఏత్తునే నమగే నిఱు |  
 ఖైదల్లి రష్ణేసు రక్షణంకల్పించి విజయవితల ఇదే |  
 ఖత్తర లాలిస్యే ఆరష్ట నివారణా || 8 ||

ఇతి

సంతాప కళవల్లి నిఁనల్లిదిన్నిల్లి |  
 శాంతముఱుతి నమ్మి విజయవితలకృష్ణ || 9 ||

**ಶ್ರೀದೇವರ ಚರಣಸ್ತೋತ್ರ—ಸುಳಾದಿ ೬೨**  
(ಶ್ರೀ ಹಂಪುರಂಗನ ಯಾತ್ರೆಗೆ ಹೇಳಿದಾಗ ಮಾಡಿದ್ದು)

ಈಗ ಭೈರವಿ ಧ್ಯಾತಾಳ .

ತರುಣ ಅರುಣ ಕೀರಣದಂತೆ ಶ್ವೇಲುವ ಚರಣ |  
ತರಣ ಹರಣಾಂಕರನು ಧರಣ ಮಾಡುವ ಚರಣ |  
ವರುಣ ವಾರುಣ ನಿತ್ಯಾಚರಣ ಮಾಡುವ ಚರಣ |  
ತರುಣ ದ್ವಾಪದಿಯ ಭಯ ನಿವಾರಣಮಾಡಿದ ಚರಣ |  
ಧರಣದ್ವಿ ದಾಷರನಾದರಕೆಮಾಡಿದ ಚರಣ |  
ಕರಣದಲ್ಲಿ ದಾಷರನಾದರಕೆಮಾಡಿದ ಚರಣ |  
ಸ್ವರಣೆಮಾಡುವರಿಗೆ ಸಾಭರಣವಾಗುವ ಚರಣ |  
ಕರುಣಾಗತಿ ಸತತ ದಂಥರಿಷ್ಠರವಾಸ |  
ವರಣವಾಗಿ ಎನ್ನ ತರಣ ಉಳ್ಳನಕ ನಿನ್ನು |  
ಚರಣ ಸಂದರುಶನ ಲೇಷಾಗಿ ಈವ್ಯತ್ಕು |  
ಶಿರದಲ್ಲಿ ಇಡುವದು ಶಿಂ ರನ್ಯೆಯ ಸಿರಿ |  
ವರಕರುಣೆ ವಿಜಯವಿಶಲರೀಯ ನಿರುತ್ತ |  
ಪರಣ ನಿನ್ನ ದು ಸದಾ ಪರಿಣಾಮನೆನಿಸೊ

|| ೧ ||

ಮಟ್ಟಾಳ

ಭಕುತರಾಪತ್ತು ಪರಿಹಂಶುವ ಚರಣ |  
ಲಕುವಿಯ ನೊಗಕ್ಕೆ ಕನ್ನಡಿಯಾದ ಚರಣ |  
ತ್ವಕುನೇಂದ್ರಿಗಳನ್ನು ತುಳಿದು ನಿಲ್ಲಿಬ ಚರಣ |  
ಮುಕುತ ವಂದಿತ ವಿಜಯವಿಶಲ ನಿನ್ನ ಚರಣ |  
ಸಕಲ ಪಾದಂಗಳಿಗೆ ಪ್ರಾಯಶ್ಮಿತ್ತದ ಚರಣ |  
ಭಕುತರಾಪತ್ತು ಪರಿಹಂಶುವ ಚರಣ

|| ೨ ||

## ಶ್ರವಿತಾಳ

ಕಂಸನ ಉದರದಲ್ಲಿ ಸಾಷ್ಟುವಾಡಿದ ಚರಣ |  
ಹಂಸಡಿಂಬರನಾ ಭೂತಕವರಂಸಿದ ಚರಣ |  
ಹಂಸವಾಜನನ ಮನದಲ್ಲಿ ಪ್ರೈಣ ಚರಣ |  
ಸಂಸಾರಾಂಬುಧಿಯನ್ನು ಉತ್ತರಿಸುವ ಚರಣ |  
ಘಂಸಪುಂಗವ ನಮ್ಮ ವಿಜಯವಿಶಲ ಕರುಣೇ |  
ಅಂಶಾದಿಂದಲಿ ಜಗವ ಬೀಳಗುವ ಸಿಂಚರಣ || ೨ ||

## ಅಟ್ಟಿತಾಳ

ಇದೆ ಚರಣವು ಇದೆ ಚರಣವು |  
ಹೃದಯದೊಳಗೆ ಬಂದು ವದನಕ್ಕೆ ಪ್ರೇದಗಲಿ |  
ಇದೆ ಚರಣ ಸಕಲ ಸದಾ ಸಂಪದವಿಗೆ ಹಂಹಂ |  
ಸಾಧನ ತೋರಲು ಇದೆ ಚರಣವು |  
ಸದನವಾಗಲಿ ಎನಗೆ |  
ಅಧಿಕ ದ್ವೀಪವೆ ರಂಗಾ ವಿಜಯವಿಶಲ ನಿಷ್ಠ  
ಸದಮಲಂಚರಣ ಸದಾನಂದ ಚರಣ || ೩ ||

## ಅದಿತಾಳ

ಇಟ್ಟಿಗೆ ಗದ್ದಿಗೆ ಮೆಟ್ಟಿನಿಂದ ಚರಣ |  
ಜಟಿಗಳಿಲ್ಲಿರ ಕುಟ್ಟಿ ಕಡಹಿದ ಚರಣ |  
ಪುಟ್ಟಿಗೆಜ್ಜೆ ಪ್ರೇನ್ನಂದಿಗೆಯಿಟ್ಟಿ ಚರಣ |  
ಕಟ್ಟುಗ್ರಹ ದೇವವೆ ವಿಜಯವಿಶಲ ನಿನ್ನ ಚರಣ || ೪ ||

## ಇತಿ

ದೇಡಿದಿಷ್ಟ್ಯಾಥ್ವವೇಗ ಕೊಡುವ ಚರಣ |  
ಗೂಢವಹಿವು ವಿಜಯವಿಶಲ ರಂಗನ ಚರಣ || ೫ ||

### ಶ್ರೀ ಹಾಂಡುರಂಗ—ಸುಭಾದಿ ೪೫

ರಾಗ ಭೈರವಿ

ಧ್ವನಿತಾಳ

ಮಂದರಮಯವಾದ ದ್ವಾಂದ್ವ ಚರಣವನ್ನು ।  
ಇಂದು ಕಂಡೆನು ಬಂದು ।  
ಅಂದು ಕಾಳಂದಿಯಾ ಥಮುಕಿ ನಾ ।  
ಗೀರ್ಂದ್ರನಾ ಘಟೆಯಲ್ಲಿ ಕುಷೆಕುಷೆದಾಡಲು ।  
ಮಂದುಭಿರಭಸಾ ವೋರಿಯೆ ಗಗನ ।  
ದಿಂದಲೆ ಪೈಮಳೆ ಬಿಡದೆ ಸುರಿಯೆ ।  
ವೃಂದಾರಕವೃಂದ ತಂದಾಗಿ ಸರಸಿಜ ।  
ನಂದನ ಸಹಿತ ವಂದನೆ ಗೈಷುಂಡಿ ।  
ನಂದನಂದನ ಗೋಪಿಯ ಕಂದ ।  
ಅಂದಂದಾಡಿದ ಗೋವಿಂದ ವಿಜಯವಿಶಲಾ ।  
ನಿಂದು ನಲುವಿಂದಾ ವೇರೆವ ನಾನು ಇಲ್ಲಿ ।  
ಇಂದಿರಿಯರಷನ ನಂದಮೂರುತಿಯಾ

॥ ೮ ॥

ಮಷ್ಟಿತಾಳ

ಇದೆ ವೈಕುಂಠಾ ಇದೆ ಶ್ರೀತದ್ವೀಪ ।  
ಇದೆನಂತಾಶನ ಇದೆ ಗೋಕುಲವೋ ।  
ಇದೆ ವೃಂದಾವನ ಇದೆ ದಾಪುರವತಿ ।  
ಇದೆ ನವಾಷ್ಟಾ ಯದುಪತಿ ಇಪ್ಪಾನಗರಾ ।  
ಇದೆ ನವ್ಯಾ ಶಿರುಮಲಾ ವಿಜಯವಿಶಲನಿಪ್ಪಾ  
ಸಂಭ್ರಮವೋ ॥ ೯ ॥

ಶ್ರೀವಿಜಿತಾಳ

ಥನ್ಯನಾನಾನಾದಿನೋ ದಾನ್ಯ ವಾರಿಯಾ ಕಂಡು ।  
ಎನ್ನ ಸಂಸ್ಕಾರಕ್ಕೆ ಪಡೆಗಾಣ ಪಡೆಗಾಣ ।

ಅನ್ಯಾಯಗೊಳಿಸುವ ದುರುಳವೃತ್ತಿಗಳಿಲ್ಲ |  
 ಬೆನ್ನು ತೋರಿದವರ್ಯಾ ಬೀಳಿವಾದರಿಯಾದೆ |  
 ಅನ್ಯಾಯ ದೇವರಿಗೆ ಶಿರವಾಗಿ ಶಿರವಾಗಿ ಈ |  
 ರಣ ಕರಣಿನ್ನೇನೋ ಆವಾನ ಕಾಲದಲ್ಲಿ |  
 ರನ್ನ ಕೈಸೇರಾಲು ಗಾಜುಮಣೆ ಬಯಸುವಿನೆ |  
 ತನ್ನ ಉದತ್ತಾಪೋಲದ ವಿಜಯವಿಶಲ ಕರ |  
 ವನ್ನು ಪಿಡಿಯೆ ಎನಗೆ ಇನ್ನು ಯಾತರಭೀತಿ || ೨ ||

### ಅಟ್ಟಿತಾಳ

ಮೈಲಿಗಿಯುವ ನಾನಾವಡಿ ಜಗದಯಾಗ್ಯ |  
 ಅಯಾಗ್ಯನೆ ಸಿನ್ನ ಮಂಗಳವಾದ ನಾಮಕ್ಕೆ |  
 ಮೈಲಿಗ ಉಂಟೀನೋ ಮದನಾರಿಯ ಒಡಿಯಾ |  
 ಮೈಲಾರಿ ಜೊಕ್ಕುನು ಆವ ಕುಲವನ |  
 ಅಯಾಗ್ಯ ವಿಜಯವಿಶಲಾನುದಿನ ನೀನೋಲಿಯೆ |  
 ಮೈವಾದು ಸದ್ಗತಿಗೆ ಒಂದೆ ಸಾವ ವೇನೆನಿಯು || ೩ ||

### ಅದಿತಾಳ

ಹರಿದು ಎಂತನ್ನ ರಿಯಾದ ನರಂಗಿ |  
 ಶರಣಜನರಿಗೆ ಬಲು ಮರಳಿಕಾಣೋ ಪಾಂಡುರಂಗಾ |  
 ವರ ಇಟ್ಟಂಗ ಮೇಲಿ ಸ್ಥಿರವಾಗಿ ನಿಂದಾ |  
 ಸಿರಧರಪತಿ ವಿಜಯವಿಶಲಾ |  
 ಗುರಃ ಪುರಂದರನ ಪ್ರೀಯಾ || ೪ ||

### ಇತಿ

ಪಂಥರಿಯಾ ಪ್ರಾಕೃತ ವಿರಹಿತ ಕಾಯಾ |  
 ಪುಂಡರೀಕ ವರದ ವಿಜಯವಿಶಲರೀಯಾ || ೫ ||

### ಶ್ರೀ ಪಾಂಡುರಂಗ—ಸುಳಾದಿ ೬೪

(ದಾಸರು ಪಾಂಡುರಂಗನ ಯಾತ್ರೆಗೆ ಹೋದಾಗೇ ರಚಿಸಿದ್ದು)

ರಾಗ ಭೃತಿ

ಧ್ವನಿತಾಳ

ಅಚ್ಯುತಾನಂತನ ಕಂಡೆ |  
 ಸಚ್ಚಿದಾನಂದೈಕ ಸತ್ಯೇಶ್ವರಮನ ಕಂಡೆ |  
 ಅಚ್ಚಿಮಲ್ಲಿಗೆ ವನವಾಲಾನ ಕಂಡೆ |  
 ಪಚ್ಚಕಡಗ ವಿಕ್ಷ್ಯಾರಾ ಕಂಡೆ |  
 ಸೆಚ್ಚಿದ ಭಕ್ತರ ಸೈರೆವ ದಾತನ ಕಂಡೆ ಅಚ್ಯುತಾನಂತ |  
 ಅಚ್ಚಿರಯಾ ದೈವಾವ ವಿಜಯವಿಶಲರೇಯಾ |  
 ನಿಚ್ಚೆ ಪಂಥರಪುರಿವಾಸಾ ರಂಗನ ಕಂಡೆ |  
 ವಾಸದೇವನ ಕಂಡೆ

॥ ೮ ॥

ಮಟ್ಟತಾಳ

ವಾಸದೇವನ ಕಂಡೆ ವಾಮನನಾ ಕಂಡೆ |  
 ಶ್ರೀಷಾಶಾಶವನ ಕಂಡೆ ಕೀಶವನ ಕಂಡೆ |  
 ವಾಸವಾನುಜನಾಗಿ ವಾಗಿಶಹಿತನ ಕಂಡೆ |  
 ಶ್ರೀಶ ವಿಜಯವಿಶಲೇಶ ಚಂದ್ರಭಾಗಾ |  
 ವಾಸ ರಂಗನ ಕಂಡೆ ವರನಾ ಕಂಡೆ

॥ ೯ ॥

ಶ್ರವಿತಾಳ

ಕುಲಾಯಾ ಶಿರದಲ್ಲಿ ಇಟ್ಟ ಸೊಂಬಗುಕಂತ |  
 ದಲ್ಲಿ ವೇರೆವ ಎಳಿ ತಃಾಗಿವಾಲೆ ನವ |  
 ಮಲ್ಲಿಕ ಸುರಗಿ ಜಾಜಿ ದಂಡೆ, ಉಡಿ |  
 ಡಾಲ್ಲಿ ಗುಲ್ಲಿಯ ಬೀಲಾ ಸಿಗಿಸಿಕೊಂಡಾ ಗೊಡೆವಾ |  
 ಶೀಲಾಲ್ಲಿರು ವಂದಾಗಿ ತುರುವಿಂದು ಕಾಯವುತ್ತಾ |

ತಲ್ಲಿಗೆ ಬಂದಾ ಶ್ರೀವಲ್ಲಿಭಾ ಯೆದುಪೊ |  
 ಚಲ್ಲಾ ಗಂಗಳ ಚಲುವ ವಿಜಯವಿಶಲ ಸ್ವಾಮಿಯಾ |  
 ಎಲ್ಲಿಂದ ಬಂದ ಮತ್ತೆಲ್ಲಿಪ್ಪನ ಕಂಡೆ || ೨ ||

## ಅಪ್ಪಿತಾಳ

ಗೋಪಿ ಯನಂದನ ಗೋಪಿಯರರಸೆ |  
 ಗೋಪಾಲಾರ ಪ್ರೋತ್ಸಹಿಯಾ ಸಾಂದೀಪನ ಪ್ರೀಯಾ |  
 ದೃಪದಿಯಾ ವಾನವ ಪರಿಪಾಲಕಾ |  
 ಕೋಪ ಕಾಳಿಂಗನ ತಾಪನಾಶನ ಸಂ |  
 ತಾಪಹರ ನಮ್ಮ ವಿಜಯವಿಶಲನ್ನು |  
 ಈ ಪೂಂಡೋ(ಹು) ರಂಗಾ ಹೈತ್ರೇಡಲಿ ಕಂಡೆ || ೩ ||

## ಆದಿತಾಳ

ಮನುಜನಾಗಿ ಧನುವನು ಮುರಿದು |  
 ದನುಜನೆ ಕಾಲಿಲೆ ವರಸಿದೆ |  
 ಮನುಜನಾಗಿ ಮಡಿಯನ್ನು ಉಟ್ಟಿ |  
 ತನುವಿಗೆ ಗಂಥವ ಪೂಷಿದಾ |  
 ಮನುಜನಾಗಿ ಹರನ ಸೋಲಿಸಿ |  
 ತನುಜ ತನುಜನ್ನು ಚಿಡಿಸಿದ |  
 ಮನುಜನಾಗಿ ಮನುಜಧಮ್ಮವ |  
 ಜನರಿಗೆ ಸೋಽಚಿಗ ತೋರಿದ |  
 ಮನುಜನಲ್ಲಿ ಇದು ವಾಯಾದ ಚೊಂಬೆ |  
 ಘೋನ ವಿಜವಿಶಲನ್ನು ಕಂಡೆ |  
 ಮನುಜನಾಗಿ ಸೋಳಾ ಸಾಸಿರ ಗೋಪೇಶ |  
 ಮನಸಿಗೆ ಒಪ್ಪಿದ ಮನುಜನಾಗಿ || ೪ ||

ಇತಿ

ಅವಾಗ ಬಿಡದಿಲ್ಲಿ ಆಯವವನ ಕಂಡೆ ।

ದೇವೇಶಾ ವಿಜಯವಿಶಲಿತಾಯನ ಕಂಡೆ

॥ ೬ ॥

## ಶ್ರೀ ಸಾಂದುರಂಗದೇವರು—ಸುಳಾದಿ ೯

ಈಗ ವರಾಣಿ

ಧ್ಯಾನಾಳ

ಜನಸಿ ರುಕುಮಿಣಿ ಜನಕ ವಿಶಲಾನನಚಕ್ರವೃನು

ಭ್ರಾತಾನು ।

ಅನಲನೇತ್ರನು ಆತನ ಮತ ।

ಆಸಾದಿನ ವಿಜಬಾಂಧವ ।

ಎಲದೇವನು ಮುಖ್ಯತಗುರು ।

ಅಸಮಿನರೂ ಚೆಂಬಲಾರೆನ್ನೀ ।

ದನುಜ ದೈತ್ಯರು ಹತ್ಯಾದವರು

ಮನಿಯ ದಾಖಿಯರು ವಾರಿ ವ್ಯತ್ಯಗ್ಗ ।

ಉನಿತು ಹರಿದಾಸರಿಗೆ ಶಯಾಗ್ಯ ಅಯಾಗ್ಯ ।

ಜನಸಿ ರುಕುಮಿಣಿ ವನಿಜಾಂಡದೊಳಗೆ ಇವರಿಗೆ ।

ಎಣಿ ಇಲ್ಲಾ ಆವಲ್ಲಿ ಎಂಬರೂ ।

ಫಾನ ವಿಜಯವಿಶಲರೇಯನ ।

ನೇವರ ಸುಕೃತವಿನ್ನೇ ಒತ್ತೋಽ

॥ ೭ ॥

ಸುಪ್ತಿಂತಾಳ

ಕಡಲಕರುನ ನಾಮಾ ನುಡಿ ಎಂಬೋ ಖಡ್ಗಾ ।

ವಿಡಿದು ದುರಿತರಾತಿಯಾ ತಡವು ತರುಬಿ ನಿಲಿಸಿ ।

ಶ್ರೀ ಉದ್ದರ್ಭ, ಪದ ೭೨ ‘ನೇತ್ರಾತಿದೇವನ ಸಿರಿಜಾಂಡುರಂಗನ’ ಎಂಬುದು ಈ ಸುಳಾದಿ ಗಳಿಗೆ ಸಂಬಂಧಪಟ್ಟಿದೆ.

ಕಡಿಕಡಿ ಎನುತಾಲಿ ಕಡಿದೂಟ್ಟುವರಯ್ಯಾ |  
 ಸುದುವ ದಾವಾನನಾ ಉಡಿಯಲ್ಲಿ ಕಟ್ಟುವರು |  
 ಪಡಿಗಾಣಿ ಹರಿಯಾ ಅಡಿಗಳನಂಬಿದ ದೃಢಭಕ್ತಿಗಿನ್ನು |  
 ಮೃಡನೊಬ್ಬನೆ ಬಲ್ಲ ಒಡ ಒಡನಾಡುವಾ ವಿಜಯವಿಶಲನ್ನು |  
 ಓದನಾಡಿಸಿಕೊಂಬ ಕಡುಗಲ ದಾಸರಂಗಿ                    || ೨ ||

### ಶ್ರೀವಿದಿತಾಳ

ಉರಿಮಾರಿ ತುತ್ತಿಗೆ ಜಡಭರತನಕಟ್ಟಿ |  
 ದಾರುಳಾ ಪಿಡಿದೊಯ್ಯಿ ತರಹಸಲಾರದೆ |  
 ಮರಳಿ ಉಗಳತು ಸೋಡಾ ಹರಿಯಾ ಮಹಿಮೇಯಂತೆ |  
 ಕರದೊಯ್ಯಿ ಪುಷ್ಟಿ ರನ ಯವನಾ ದೂತರು ತಂದು |  
 ಸರಕಾವೆ ಬತ್ತಿ ಸೋಯಿತು ಮತ್ತೆ ದುವಾಂಸಾ |  
 ಪರಿಸ್ತಿತಾ ಬಳಲಿದ ತಪನ ಕುಲಜನಿಂದ |  
 ಘರಯೋಳು ಕೀರ್ತಿಮಾಸಿನಿ ಕೆಣಕಿ ಯಮರಾಯಾ |  
 ಪರಾ(ರ)ಜಿತನಾದನು ಸಿಜವೆಂದು ತಿಳಿವಾದು |  
 ಹರಿಶರಣರ ಪ್ರತಾಪಾರು ಬಲ್ಲರು ಒಲ್ಲೂ |  
 ಪರಿಯಲ್ಲಿ ಕೋಧಿಸಿ ಸೋಡಲು ನೆಲೆ ಇಲ್ಲಾ |  
 ಶರಣರಾಡಿದಂತೆ ಆಡುವಾ ಸ್ತುಲಷ್ಟೆದ |  
 ವರದ ವಿಜಯವಿಶಲ ಪಶ್ಚರಿಯಾ ದೇವಾ                    || ೩ ||

### ಅಟ್ಟಿತಾಳ

ಹರಿದಾಸರು ಒಂದು ಚರಣವಿಡಲು ರಜ |  
 ಹರಿಯಲು ಸುತ್ತಲು ಧರೆಯಲ್ಲಾ ಪಾವನ |  
 ಪುರವೆಲ್ಲಾ ಪಾವನ್ನು ಸರರೆಲ್ಲಾ ಪಾವನ್ನು |  
 ಕೇರಿಪಾವನ ಹೊಲಗೆರೆಲ್ಲಾ ಪಾವನ |  
 ಹರಿ ತನ್ನ ಕರಣನ್ನು ಚರಣ ರಜಾವನ್ನು |  
 ಉಡಲ್ಲಿ ಧರಿಸಿದ ಶಿರಿವಾಸಾವಾದಳು |

ಹರಿ ತನ್ನ ಶರಣರ ತಾನೆ ಉನ್ನಂಶುವ ।  
ಪರಮಾತ್ಮ ಪಂಥರವು ವಿಜಯವಿಶಲ್ಲಾ

|| ೬ ||

ಆದಿತಾಳ

ಭಜಿಷು ಬೇಕಾದರೆ ಅಜನ ಸಿತನ ಪಾದಾಂ ।  
ಬುಜವನನುದಿನಾ ಭಜಿಪಾರು ಭಜಿಪಾರು ।  
ಸಿಜವಾಗಿ ತರತೆವ್ಯಾ ಭಾವ ತತ್ವದಿಂದಲಿ ।  
ಭಜಿಷುವ ಶರವೃಜ ಮನುಜಾರರಿದೂ ।  
ಕುಜನ ಮತನು ವೈದ್ಯ ಭಜನೆಯಗೆಂದುವರು ।  
ಮುಜನರಿಗೆ ಪಾದ ರಜವಾಗಿ ಇಪ್ಪಾರು ।  
ತ್ರಿಜಗದೊಳಗೆ ನವನ್ಯಾ ವಿಜಯವಿಶಲ್ಲಾ ।  
ಸಿಜದಾಶರು ಶದಾ ಪ್ರಜಾವಂತಾವೇಸಿಮುವರು

|| ೫ ||

ಜಡ

ನಂಬಿದವರಿಗೆ ಕಟಿ ಪ್ರಮಾಣವೆಂದು ಭ ।  
ವಾಂಭುದಿಯಾ ತೋರುವಾ ಪ್ರೀಯ ವಿಜಯವಿಶಲ್ಲಾ || ೬ ||

ಶ್ರೀ ಪಾಂಡುರಂಗನ ಆತ್ಮೋಽಧಾರ ಪ್ರಾರ್ಥನೆ—ಸುಖಾದಿ ೯೯

ಈಗ ಭೈರವಿ

ಧ್ರುವಪಾಳ

ವೈಕ್ರಣಾಗಿ ಶಕ್ರಣಾಗಿ ವ್ಯಾಶಕ ಪಾಂಡುರಂಗ ।  
ಭಕ್ತಂಗಾಗಿ ಭಾಗ್ಯನಾಗಿ ಬಂದಾ ಬಂದಾ ಪಂಥರಿರಾಯಾ ।  
ಉತ್ತಿಗಳೊಂದಂದು ಲಾಲಿಸಿದಾರೆ ।  
ಮೂಕಾರು ಬೆರಗಾಗುತ್ತಿಪ್ಪಾರು ।  
ಮುಕ್ತಿಕ್ರೀಡೆ ಇಲ್ಲಿ ತೋರಿದಾ ತವಕಾದಿಂದಲಿ ಕುಣಿವೈತ್ತು ।  
ಮೌಕ್ತಿಕಹಾರಾ ನಾನಾಭರಣಾ ಧರಿಸೀ ಗೋವಳ  
ಕೆಳದಗೂಡಿ ।

ತ್ಯಕ್ತ ವೈದಿಕ ಮಿಶ್ರಾದವರು ನೇರಿದು ಜಯಜಯಾ  
ನೆನುತ್ತಿರೆ ।  
ಯುಕ್ತಿವಂತರು ಯುಗಯುಗದಲಿ ಇದೆ ಪರಿ ಸೋಧ್ಯರು ।  
ಭಕ್ತಿಗೊಲಿಪಾಡು ಈಪರಿ ಭಕ್ತಿಮಾಡಿದಾ ಜನಕೆ  
ಮನಸಿನಲ್ಲಿ ಕನಿಸಿನಲ್ಲಿ ।  
ಭಕ್ತಿ ಮೌದಲಾದಾ ಸಂಪತ್ತುನೀವ ಶುರಧೀನು ಇದ್ದಂತೇವೆ  
ಭಕ್ತಿಗೊಲಿದು ಈಪರಿ ರಿಂತ್ರಾಂಗತ್ವಿಯಾ  
ಪ್ರತಿಕಾರೋಳಗೆ ಇಡ್ಡು ।  
ಪ್ರಕ್ರಿಯಾದಾ ಯೋಗೀಧ್ಯರಾ ।  
ಶಕ್ತಿಪ್ರದಾ ಜಂದ್ರಭಾಗನಿವಾರಾ ವಿಜಯವಿಶಲ ಸಕಲಾ ।  
ಭಕ್ತಿಗೊಲಿವದು ಈಪರಿ                                    || ೮ ||

### ಮಟ್ಟಾಳ

ಎಣಿಗಾಣಿನು ರಂಗನ ಕರುಣಾಕಟಾಕ್ಕುಕ್ಕೆ ।  
ಮನದಲ್ಲಿ ನೆನಿಸಿದ್ದು ಶಲಿಷ್ವವ ಸಂಭ್ರಮದಿ ।  
ಕಾಣಿಕುಣಿದಾಡುವನು ಹದಗಳಿಯನು ಬಿಡದೆ ।  
ಮಣಿಭೂವಣಿದಿಂದ ಗೋಪಿಯರೆಡಬಲದಿ ।  
ಮನುಗುತ್ತಿರೆ ಗೋಗಳು ಶುತ್ತಲು ವಸ್ತೇ ।  
ಮುನಿ ಪುಂಡರೀಕಸಿಗೆ ಅಂದೋಲಿದು ಬಂದಾ ।  
ತನೆ ಈತನೆ ರಾಣಿ ।  
ಅನುಮಾನಗೊಳಿದೀರಂ ಆತ್ಮಯಃ ಪ್ರೋಗಾದಿ ।  
ಫಾನಮಹಿಮಾ ನಮ್ಮ ವಿಜಯವಿಶಲಾ ।  
ಎನುಜದೋಳಗೆ ಮನುಜರೂಪ ಧರಿಸ ಮೇರಿವ                            || ೯ ||

### ಶ್ರವಿದಾಳ

ಎಲ್ಲಿದ್ದರೇನಯಾ ಭಕ್ತಾಂಗಿ ನಲಿವ ಶ್ರೀ ।  
ವಲ್ಲಭನ ಪ್ರೀತಿ ಅತಿಮಾಗಿಲ್ಲ ।

ಕಲ್ಲು ಎನಿಸಲ್ಲಾ ಇದರಲ್ಲಿ ಪ್ರಲ್ಪದನ್ನೂ ।  
 ಸೊಲ್ಲಿಗೆ ಬಂದಂದೆ ಬಂದ ಕಾಣೋ ।  
 ವಲ್ಲವ ಜಾತಿಗಳು ಸುತ್ತು ಚಪ್ಪಣಿಕ್ಕೆ ।  
 ನಿಲ್ಲಾದೆ ರುಣವಾರು ದೇವನ್ನೊಡನೆ ।  
 ಬಲ್ಲಿದಾ ಹರಿ ಕಾಣೋ ಎಲ್ಲಿ ಸೋಡಿದರೀತಗೆ ।  
 ಇಲ್ಲವೋ ಸಾಮ್ಯವಾಧಿಕ್ಕು ಇಹಪರದಲ್ಲಿ ।  
 ಎಲ್ಲಾ ಕ್ರೀತದಕ್ಕೆಂತ ಇದೆ ಉತ್ತಮಾನೆಸ್ಸು ।  
 ಬಲ್ಲಾರು ಬೊವಾಟ್ಟಿ ಭಕ್ತರೆಲ್ಲ ।  
 ಗಲ್ಲಾ ಎರಡರ ಬೀಕು ಸರಾಯ್ ಚೆಂದ್ರಮರಂತೆ ।  
 ಅಲ್ಲೇಲ್ಲ ತುಂಬಿದೆ ವೈಚಿತ್ರೀಕ ।  
 ಮಲ್ಲಾ ಮರ್ದನ ನವ್ಯ ವಿಜಯವಿಶಲ ವಿಶಲಾ ।  
 ಎಲ್ಲೇ ಮಾಯಾದಾ ಬೊಂಬಿಯೋ ವನಿಸಲಾರಿನೋ ॥ ೨ ॥

### ಅಟ್ಟಿಕಾಳ

ನಿತ್ಯಸತ್ಯಕಾಮಾ ಪರಿಪರಾಪದಲಿ ।  
 ಭೃತ್ಯರ ಸತ್ಯಕಾಮರವಾಡಿ ಮನ್ಸಿಸಿ ।  
 ಆತ್ಮಂತವಾಗಿ ಆಶಿಯ ಬಿಡಿಸಿ ಕೂಡ ।  
 ಇತ್ತೊಂದು ಇಂದ್ರಿಯಾ ಶುಷ್ಣಾ ಬಿಡಿಸುವ ಜಾಣಾ ।  
 ಶೈಂತ್ರಿನ ಶೈಂತ್ರಿನ ವಾಗನ ಮೊಮ್ಮೆಗ ನಾನು ।  
 ಎತ್ತ ಭವದಿಂದ ಕಡೆಗೆ ಹಾಕುವದಯ್ಯಾ ।  
 ಎಪ್ಪತ್ಯನಿವಾರಣಾ ವಿಜಯವಿಶಲಾ ವಿಶಲಾ ।  
 ಸತ್ಯಸಂಕಲ್ಪ ಸೀನಹುಡೊ ಮತ್ತಹುಡೊ ॥ ೩ ॥

### ಅದಿಕಾಳ

ಪಾವನ್ಯ ನಾನಾದೆ ಪಾವನ್ಯ ನಾನಾದೆ ।  
 ಪಾವನ್ಯ ಮೂರುಶಿಯಾ ಪಾದದರುಕನ್ದಿಂದ ।

ಭಾವದಲಿ ಇಂದು ನೇನಷಿದ ಯಾತ್ರಿ ಫಲ |  
 ಪೂರ್ವಿನೆಂಳಗೆ ಇಟ್ಟುಕೊಟ್ಟುಂತಾಯಿತೋ ಎನಗೆ |  
 ದೇವನ್ನು ನಿಜರೂಪಾ ಸ್ವಾಧ್ಯದಲ್ಲಿ ಕಂಡೆ |  
 ಅವಜನ್ಮದ ಪುಣ್ಯ ಬಂದೇವದಗಿತೋ ಸಿದ್ಧ |  
 ಜೀವನ್ನಾಮುಕ್ತರೀಳಿ ನಲಿದಾಡುವರು ಬಂದು |  
 ಕೈವಲ್ಯಗುವದಕ್ಕೆ ಸಂಕಯ ಇನ್ನುಂಬಿ |  
 ಗೋವೆ ಗೋವಳರಾಯಾ ವಿಜಯವಿಶಲಾ ವಿಶಲಾ |  
 ಕಾವಾ ಕಲ್ಪನ ಕಳಿದು ಕಳಿವರದೋಳಿದ್ವಾ || ೫ ||

## ಇತಿ

ಕಂಡು ಧನ್ಯ ನಾಸಾದೆ ಕುಲಕೋಟಿಗಳ ಶಹಿತ |  
 ಪುಂಡರೀಕವರದಾ ವಿಜಯವಿಶಲಾ ವಿಶಲಾ || ೬ ||

ಪ್ರಯಾಗದ ಮಹಾತ್ಮೆ—ಸುಳಾದಿ ಇಂ

ಶ್ರೀವೇಣಿಯಮಫಲಶ್ರೀಣಿ ಕೃಷಾಣಿ ಮುಕ್ತಿಕಾರಿಣಿ |  
 ಮಮಾಸಿಹಿತಮಾದದ್ವಾದ್ವಾ ಮಾಸಿಮಂ ತಮಾಸಿವ ||  
 ಪ್ರಯಾಗ ಮಾಧವೋ ಭಾರ್ಯಾದ್ವಯಾಂಶಾರಿ ನಿಧಿಹೃದಿ |  
 ಪ್ರಕೃಷ್ಟಯಾಗಸದ್ಯಾಂ ಸಕೃಷ್ಟಸ್ಥಿ ಸಂಸ್ಕರಿಃ ||

ರಾಗ ಭೈರವಿ

ಧ್ಯಾವತಾಳ

ಇದು ಪುಣ್ಯ ಭಾರ್ಯಾ ಆಯಾರ್ ವೃತ್ತಾಂತಗರ್ತ |  
 ಇದು ಬ್ರಹ್ಮವೈವರ್ತಕ ದೇಶಾವೇಸ್ತಿ |  
 ಇದು ಅಂತರಂಗ ವೇದಿ ಘ(ಟುಲಾ) ಮಧ್ಯವೇಸ್ತಿ |  
 ಇದು ವರ ರಾಜಾತ ತೀರ್ಥ (ಕಮಲಾ) ಪ್ರಯಾಗವೋ |  
 ಇದು ಶ್ರೀವೇಣಿ ಎನಿಷುವಾದು ಇಲ್ಲಿ ವಾಧವರಾಯಾ |  
 ಇದು ವಿಷ್ಣು ಪ್ರಜಾಪತಿ ಕ್ಷೇತ್ರವೇಸ್ತಿ |

ಇದು ಗಂಗಾ ಸರಸತಿಯ ಯವುನಾತೀರವೆನ್ನಿ |  
 ಇದು ವೇದ ಸ್ತುಲ್ತಿ ಪ್ರತಿಪಾಣಿವೆನ್ನಿ |  
 ಇದೆ ಇದೆ ಆದಿಯಲ್ಲಿ ಹರಿಯಿಂದ ನಿರ್ವಾಣ |  
 ಇದಕ್ಕೆಂತ ಅಧಿಕವಿಲ್ಲ ಸಾವ್ಯವಿಲ್ಲ |  
 ಇದೆ ಮಾತ್ರ ಕಸಾಫಿನ ನಾಭಿವಾರಣಾಸಿ |  
 ಪದಸ್ಥಿನ ಗಯಾವೆನ್ನಿ ಶರ್ವದಲ್ಲಿ |  
 ಇದೆ ಇದೆ ಪ್ರಣವಕಾರ ತ್ರಯಾಕ್ಷೇತ್ರ ಕೂಡಿದರೆ |  
 ಇದೆ ಪೂಣಿಯಾತ್ರಿವೆನ್ನಿ ಜಾಳಿನಿಗಳಗೇ |  
 ಶ್ರೀದಶಗಣಕೆ ಇಲ್ಲಿ ಮುಸಿನಿಕರೆ ಕಾಶಿ |  
 ಮಂದಿಂದಾ ಮನಜ್ಞೋತ್ತಮಕೆ ವಿಪ್ಲಬಾದಾ |  
 ಇದೆ ವಂದೆರಡು ಕ್ಷೇತ್ರ ಪ್ರತ್ಯೇಕ ಪ್ರತ್ಯೇಕ |  
 ಅಧಿಕಾರಿಗಳಂಟು ತರತಮ್ಯದಿ |  
 ಇದೆ ಭಕ್ತಿಜಾಳಿನಾ ಕರ್ಮಯೋಗ್ಯ ಜನರೀಂದಾಗಿ |  
 ವಿಧಿ ಮಾರ್ಗವನ್ನು ತಿಳಿದು ಪೂರ್ಜಿಸುವರೂ |  
 ಪದುಮೆ ಬ್ರಹ್ಮೇತ್ರ ಇಂದ್ರ ಮಿಕ್ಕಾದ ದೇವತೆಗಳು |  
 ಸದಮಲವಾಗಿ ವರವ ಪಡದಿಸ್ತರೂ |  
 ಉದಧಿ ಸಪೂತ ಮಿಕ್ಕ ನದನದಿ ಸರ್ಣೀವರ |  
 ಹೃದ ನಾನಾ ತೀರ್ಥಕ್ಷೇತ್ರ ಶ್ರೀಲೋಕದಿ |  
 ಇದರ ತರುವಾಯಾ ಪ್ರಸಾಗಿ ಮೇರವುತ್ತಿವೆ |  
 ಪದೋಪಗೆ ತೀರ್ಥರಾಜನ ಆಜ್ಞಾದಿಂದ |  
 ಮಂಧುರಾ ಮಿಗಿಲಾದ ಸತ್ಯಪುರಿ ಉಷ್ಣವಿ |  
 ಗೀಡವು ಏಳು ಧಾತುವಿಸಿಂದ ದ್ವಾರಂವೆನ್ನಿಸಿ |  
 ಇದೆ ಪುಣ್ಯನಿಧಿ ಸುತ್ತಾ ಏಕು ಪ್ರಾಕಾರ ಸಂ |  
 ಪದವಿಗೆ ಮರಿಯಾದಿ ವಲಿಯಾಕಾರಾ |  
 ಇದೆ ಪಂಚಕ್ರೋಧಾವಿದಿದು ಅಯೋಧ್ಯಾಧಿಗಣಿತಾ |  
 ಮಂದಮತ್ತುರವಳಿದು ಗುಣಿಸಬೇಕೂ |

ಬದಕಿದ ದಿನಶಮೋಳಗೆ ಲೀಕವಾದರು ಬಿಂದು ।  
 ಉದಕ ಪ್ರಕರಣದಾ ಸುಜ್ಞಾ ನಿಖಾ ।  
 ಪದ ಪರಾಗವನ್ನು ಆವಾವನವೇತೆ ಬೀಳಿ ।  
 ಸದಮಲವಾಗುವದು ಅವನ ದೇಶಾ ।  
 ವದನದಲ್ಲಿ ಪ್ರಯಾಗ ವರಕ್ರಿಧರ ರಾಜಾರಾಜಾ ।  
 ಉದಯಾದಲ್ಲಿ ಒಮ್ಮೆ ನೇನವಡಾಗೇ ।  
 ಎದಿರಾರು ಅವನಿಗೆ ಶರ್ಗ ಶವಗ್ರಹಿತ್ಯಾ ।  
 ಸದನವಲ್ಲಿ ಇಸ್ತುದು ಶತ್ಯವೆನ್ನಿ ।  
 ಮಧುವೈರಂ ಮಾಥವ ವಿಜಯ ವಿರಲ ಶ ।  
 ನ್ನಿಧಿ ಶಾಗಿಪ್ರಾನ ವೇನಾವಿಕೇವಿಗಳಗೆ

॥ ೮ ॥

## ಮಟ್ಟತಾಳ

ಸರ್ವಕ್ಕೇತ್ರಗಳಗೆ ತಿರೊನ್ನಣಿಯಾಗಿ ಪ್ರದು ।  
 ಧರಣಿಯೋಳಗೆ ಇನೆ ವರರಾಜಾ ತೀರ್ಥ ।  
 ತರು ತಳತವಟ್ಟಾ ಪರಮಾನುಷಾನೆನ್ನಿ ।  
 ಚಿರಕಾಲಾ ಬಿಡದೆ ನೇರಪುತಲಿಪ್ಪಾದಯ್ಯಾ ।  
 ಎರಡೇಳು ಭುವನಾ ಭರತವಾಗಿಪ್ರದು ।  
 ಸ್ವರಣಿ ದರುತನ ಸಂಸ್ಕೃತಿ ಪ್ರಣಮಸೈತ್ಯತ್ರ ।  
 ಅರಘಳಗೆನ್ನಾಡಿ ಹರಿಹರಿ ಜನ್ಮಂಗಳ ।  
 ದುರಿತದುರ್ಗತಿನಿಕರ ಪರಿಹಾರವಾಗುವದಯ್ಯಾ ।  
 ಪುರಹರ ವಿಕಾದ ಸುರಗಣದವರಿಲ್ಲಿ ।  
 ಹರಿಯ ವ್ಯೋಲಿಸಿ ಉತ್ತಮ ವರವಾ ಪಡದು ಸುಖದಿ ।  
 ಇರುತ್ತಪ್ಪರು ಕೇಳಿ ಕರುಣಾ ।  
 ಕರಮಂತಿರ ವಿಜಯವಿಶಲರೇಯನ ।  
 ಕರಣಜನಕೆ ಇಡೆ ಮೋಕ್ಷಕುವಡಿ ಕಿಂದ್ರ

॥ ೯ ॥

## ಶ್ರವಿಧಿತಾಳ

ಇಲ್ಲಿ ತಪಸುಮಾಡಿದ ರುದ್ರ ಕಾಶಿಪುರ |  
 ದಲ್ಲಿ ವಾಸವಾದ ಪಿರಿಯಾನೆನಿಸಿ |  
 ಎಲ್ಲಾ ಪುರಿಗಳಲ್ಲಿ ಪಂಚತ್ವ ಪದಾಡೆ |  
 ಅಲ್ಲಿ ಪಾಪದಿಂದ ಮುಕ್ತಿಕಾಣೋ |  
 ಇಲ್ಲಾ ವಿಲ್ಲಾ ಮೋಕ್ಷ ಎಂದಿಗಾದರು ಕೇಳಿ |  
 ಸೊಲ್ಲುಲಾಲಿಸಿ ಜನರು ಸಿದ್ಧಾಂತದಾ |  
 ಬಲ್ಲಿದಾ ಕ್ಷೇತ್ರರಾಜನ ಮಹಿಮೆ ಸೋಜಿಗಾ |  
 ಎಲ್ಲಿಂದಾದರೂ ಇಲ್ಲಿಗೆ ಬಾರದತನಕಾ |  
 ಶಲ್ಲಾ ರೈ ಸದ್ಗುರಿಗೆ ಮಾತು ನಿಶ್ಚಯಾ ಗಾರಿ |  
 ವಲ್ಲಭಾ ಕಾಶಿಲಿ ಉಪದೇಶವ |  
 ನಿಲ್ಲಾದೆ ಮಾಡುವ ಇನಿತು ತಿಳಿದು ಸರ್ವ |  
 ದಲ್ಲಿ ಕೊಂಡಾಡುವದು ಜಳ್ಳಿಸಿಗಳೂ |  
 ಶಿಲ್ಲರಕ್ಷೇತ್ರದಲ್ಲಿ ಆವಾವಾ ಸತ್ಯಮರ್ವ |  
 ಎಷ್ಟಿನಿತು ಬಿಡದಲೆ ಮಾಡಲಾಗೇ |  
 ಇಲ್ಲಿ ಲೀಕ ಚರಿಸೆ ಯಾವತ್ತು ಬಲುಜನ್ಮಿ |  
 ದಲ್ಲಿ ವಾಡಿದದಕ್ಕೆ ಬಲುವೆಗ್ಗಳಿ |  
 ಸಲ್ಲುವಾದೆ ಸರಿ ಪುರಿಯಿಂದ ಮನುಜರಿಗೆ |  
 ಹಲ್ಲುಕೇಳುವ ನರಕವಾಗುವದೂ |  
 ಕ್ಷುಲಕಮತ ಬಿಟ್ಟು ನೈಷಣ್ಯವನ್ನತದಿಂದಾ |  
 ಮೆಲ್ಲಾ ಮೆಲ್ಲಾನೆ ಕರ್ಮನೆಸಗಲಾಗೇ |  
 ಮಲ್ಲಾ ಮರ್ವನ ನಮ್ಮಾ ವಿಜಯನಿಶಲರೇಯಾ |  
 ಇಲ್ಲಿ ಕಾಣಿಸಿಕೊಂಬಾ ಮಾಧವರೂಪದಲಿ

## ಅಪ್ಪಿತಾಳ

ದಕ್ಷತುರಗ ಮೇಧವಾಸುಕಿಹಂಸ, ಮಾ |  
 ಶಸ ಚಕ್ರ, ಗರುಡೀಂದ್ರಾ ಶಂಖ ಲಕುಮಿ ಉ |

|| ೨ ||

ವರ್ಣಿ ರುದ್ರಾ ಬ್ರಹ್ಮಾಗ್ನಿ ಪಾರ್ವತಿ ವರುಜಾಕರ್ಥ ॥  
 ಬಿಂಜ ಚಂದ್ರಮ ಸರಸ್ವತಿ ಭೋಗಾವತಿ ಘರ್ಮಾಸ ॥  
 ವಿಷಹರ ಹಾಪವಿನಾಶನ ಕೇಳುಟಿಯು ।  
 ಮಸವ ಗದಾ ಮುಣ ಮೋಚನ, ಗೋಗಣ ।  
 ವಸು ವಾಯು ಕುಬೇರಾ ಸೈರುತ್ಯ ಮಧು ಘೈತಾ ।  
 ಕುಶ ರಾಮ ಲಕ್ಷ್ಮಣ ಸೀತಾ, ಶನೇಶ್ವರಾ ।  
 ರಷ ದೇವಗಣ ಕಾಮಾ ಭೈರವ ವಿಷ್ಣು ಇಶಾ ।  
 ವಸುಮತಿ ದುರ್ಗ ತಕ್ಕುಕ ಭಾಗವತ ನಾನಾ ।  
 ಮುಖಿಗಳ ತೀರ್ಥ ತುಂಬಿಹವು ಬಲುಹರಂ ।  
 ಹೆಸರುಗೊಂದು ಸ್ವಾನಾ ಸಂಧಾರ್ವವಂದನೆ ಜಮ ।  
 ಮಿಶುಣಿ ಸಯಜ್ಞಾದಿ ಸತ್ಯಮಾರ್ಥ ಸದ್ಗಮಂ ।  
 ಹೆಸರ ನಮಸ್ಕಾರ ಸ್ತುತಿ ಸಂಕೀರ್ತನೆ ।  
 ವಷತಿಯಾಗಿ ಲೇಶಮಾತ್ರ, ಮಾಡಿದವಗೆ ।  
 ಹಶು ಜ್ಞಾನಿಗಾದರು ವಿದ್ಯಾವಂತನಾಹ ।  
 ಹಸನಾಗಿ ಬದಕೆ ಸಮಸ್ತಸುಖದಿಂದ ।  
 ನಿತಿ ಇಲ್ಲದ ಲೋಕದಲ್ಲಿ ಬಾಳೂವ ।  
 ಅಸುರ ಸಂಹಾರಿ ವಿಜಯವಿಶಲರೇಯಾ ।  
 ಚೆಸನೆಲಾಲಿಸಿ ಬೇಗ ಮನೋಭೀಷ್ಯೇ ಕೊಡುವ ॥ ೯ ॥

## ಅದಿತಾಳ

ವಟಕಟಿ ಭಾಯಾದಲ್ಲಿ ಓವರ್‌ವೊನವ ಬಂದು ।  
 ಶರನಂಬಿದ್ದಿ ಯಿಂದ ಆಭಾಸವಾಡಿ ನಿಂದು ।  
 ವಟಿವಟಿವೆಂದು ಕೂಗಿ ಕರದರೆ ಆವಸಿಗಿ ।  
 ರಟಿಯಲ್ಲಿ ರವಾಶಾಸ್ತ್ರ ಆನಂತ ಜನುಮದಲ್ಲಿ ।  
 ಶರಿಸಿದದಕ್ಕೆ ಜ್ಞಾನ ಬರುವದಧಿಕವಾಗಿ ।  
 ಭಟನಾಗಿ ಇವ್ಯಾಸು ಮಾಧವನ ಮನೆಯಲ್ಲಿ ।  
 ತಾಟಿ ಮಿಸಕಲು ಮುಕ್ತಿ ಈ ಕ್ಷೇತ್ರದಲ್ಲಿ ಉಂಟು ।

ನಿಟೀಲರೋಚನ ಬಲ್ಲ ಬರಿದೆ ಉತ್ತರವಲ್ಲಾ |  
ವಟಪತ್ರಶಾಯಿ ವಿಜಯವಿಶಲರೇಯಾ ಬಂದು |  
ಶ್ವಿಟಿಯಾದರು ಇಲ್ಲಿ ಇದ್ದವರೆ ಲಾಭವೀವ || ೨೧ ||

ಜಡ

ಶ್ರೀರಾಜನ ಯಾತ್ರಿ ಮಾಡಿದವರೆ ಪುರು |  
ಇಂಥಿ ಸಿದ್ಧಿ ಶುವದು ವಿಜಯವಿಶಲನೊಲವ || ೨೨ ||

### ಶ್ರೀ ಕಾಶಿಮಹಾತ್ಮೀ—ಸುಳಾದಿ ೪೮

ಈಗ

ಧ್ವನಿತಾಳ

ಪಂಚಗಂಗಿಯ ಯಾತ್ರಿ ಮಾಡುವದು ಚನ್ನಾಗಿ |  
ಕೊಂಚಾ ವಲ್ಲವುಕಾಣೋ ಶ್ರಿಜಗದೋಳೂ |  
ಸಂಚಿತಾರೆಬ್ಧಿ ಗಾಮು ನಾಶವಾಗುವದು ಏ |  
ರಂಚಿ ಜನಕ ರಂಗ ಒಲಿವ ಬಂದು |  
ಮುಂಚುಮುಂಚಾಗಿ ಜ್ಞಾನವೇಚ್ಚುವದೂ ಪ್ರಾ |  
ಪಂಚದೊಳಗಿದ್ದರು ನಿರ್ಲಿಪ್ತನೇಂದೇ |  
ಕಂಚಿತು ಕಾಲಾ ಇಲ್ಲಿ ವಾಸಾವಾಗಿರಲು ಸಂ |  
ಕಂಚಿನನಾಗಃವ ಜ್ಞಾನಧನದಿಂದೇ |  
ಚಂಚಲತನಬಿಟ್ಟು ಏಕಭಕುತಿಯಿಂದ |  
ಸಂಚಾರವನೀಯೋ ಹರಿ ಭಟ್ಟಿಗೆ |  
ಪಂಚಭಗವದ್ವಿಕ ಮನದೊಳು ನಿಲಿಸಿರಿ |  
ಪಂಚಬುದ್ಧಿಯಿಂದ ಉತ್ತಮರೋಳಗೆ |  
ಸಂಚಾರವನೇ ಇದೆ ಸಾಧನವೇ ಏಂದು |  
ಮಿಂಚುವ ಕಾಯುದಲ್ಲಿ ನಲಿದಾಡುತ್ತಾ |  
ಪಂಚಗಂಗಿಯ ಸ್ವಾನ ಸುಲಭವಲ್ಲವೇ ಮರುಳಿ |  
ಪಂಚವಾಗನೆ ಶರುಣಾ ಪದಿಯಬೇಕು |

ఆంచిఅంచిగే ఉత ప్రోలియాదల్లదే ఆ |  
 మంజాలుళ్ళ దేవేతనీశ్శైసువను |  
 పంజప్రాక్తానొళగే ఇహ్వై విజయవితలన |  
 ముంజాగి నేనెసలు సవ సాధ్య |

॥ ८ ॥

మట్టతాళ

భూతెళదొళు గంగా, యమున, సరస్వతి అంటు, కాతి |  
 శ్రేత్రద మధ్యావాతువాతిగే ఇదనే కొండాదిద నరన |  
 పాతక పరికారా పరమజ్ఞానవే ప్రత్యు |  
 భూతెత్తైతాదిగళ దేహ బందిద్వారాగే |  
 వాత ముఖదిందా కణ సోచిదరాగలే |  
 జోతిమంయా కాయా బరువదు సిద్ధవయ్య |  
 సీతానది జనకా విజయవితలరేయా |  
 కౌతుకమాడిప్ప పుణ్యపాపగళల్ల |

తీవిదితాళ

అజ్ఞావమాసాదల్లి పంజగంగియస్థును |  
 సజ్జనరెండగూడి మాటలవగే |  
 ముజఫగదొళు బిడది సవ పుణ్యగళు తా |  
 రేజ్జులేజ్జుగే సేసగే బలు కాలాపు |  
 తజ్ఞతిగిందధికా దకమాది పుణ్యగళు |  
 ఆజఫవగుణదింద బరువవాదకో |  
 సిజఫరావళి ఇవన కొండాదువను తాప |  
 వజీఫనాగి బాళుతలిప్పనేఱ |  
 శ్రుష్టలిసువ నానా దేశదలి కేశిఫ |  
 పజ్ఫస్య వ్యాపిసికొండికదొ |  
 వష్టపాణయా లోకాసేరువారు వింది |

ಫ್ರೆಚ್ಚಿನ್ನೆನ್ನಾಡುವ ನೇರಲು ನೇರಲೂ |  
ದುರ್ಜರ್ ಹರ ನಮ್ಮೆ ವಿಜಯವಿಶಲರೇಯಾ |  
ಮಜ್ಜನಮಾಡಿಸುವಾ ವಿರಜಾನದಿಯಲಿ

|| ೭ ||

ಅಪ್ತಿತಾಳ

ಭೂಸುರತಾಮಿಳ ಜಾತಿಭೃತ್ಯನಾಗಿ |  
ದಾಸಿಯಾನಿರದು ಕಾಲಾಂತರದಲ್ಲಿ |  
ವಾಸಾವಾದನು ಪಂಚಗಂಗೆಯ ತೀರದಿ |  
ಶೇಷಾವಾದರು ಪುಣ್ಯಮಾಡದೆ ಬಲುಮಹಾ |  
ದೊಷಾಕಾರಿಯಾಗಿ ಇರುತ್ತಿರೆ ಕಾತ್ರಿಕಾ |  
ಮಾಸ ಪ್ರಾಪ್ತತವಾಗೆ ಪಂಚತತ್ವಗೈಯ್ಯಲು |  
ಆ ಸಮಯದಲ್ಲಿ ಯಮದೂತರು ಬಂದೂ |  
ಫಾಶಿಮಾಡುತ್ತಿರೆ ಪಂಚಗಂಗೆಯಲೇ |  
ವಾಸಾವಾಡಿದ ಪುಣ್ಯಸುಪ್ರಭಾವದಿಂದಾ |  
ಕೇಶವದೂತರು ಬಂದು ಕಟ್ಟಿದುವಾಪ್ತಿ |  
ಪಾಶವಬಿಡಿಸಿ ದುರಿತದೂರನ ಮಾಡಿ |  
ಶೇಸು ಪಾಲಿಸಿದರು ಮುಕ್ತಿಪಥವ ತೋರಿ |  
ದೀಶದೊಳಗೆ ಇದೆ ಏನೆಂಬೇನಾಶ್ಚಯಾ |  
ಮಿಂದಿನದು ಅ ಗಂಗೆಯಲಿ ಬಂದು |  
ಶೇಶಸಾಧನಮಾಡಿ ಆವಾವಾಡೇಹಿಗೆ |  
ಸಾಶವಿಲ್ಲದಾ ಪುಣ್ಯಬಾಹ್ಯದು ತಡಿಯಾದೆ |  
ಶ್ರೀಶಾ ಮೂರುತಿಪತಿ ವಿಜಯವಿಶಲ ಹೃ |  
ದ್ವಾ ಸರೋವರದಲಿ ಶ್ರೀಡೇಯಾಡುವ ಬಂದು

|| ೪ ||

ಅದಿತಾಳ

ಅದಿ ಯುಗಾದಲ್ಲಿ ಧರ್ಮಾನದಿತ್ತೈತಾ |  
ನೇದಕಿರನ ಮಗಳು ಧೌತಪಾಪರೈಸ್ಯಿ |  
ಆ ದ್ವಾಪರದಲಿ ಬಿಂದು ಸರೋವರ |

ವಾದದ್ವೈ ಕಲಿಯುಗಕೆ ಪಂಚನದಿ ಎನಿಸುವದು ।  
 ಸಾಧ್ಯಾಜನಾ ಇನಿತು ತುತ್ತಿಸಿ ವಂದಿಸುವರು ।  
 ಈ ಧರೀಯೋಳಿಗಡೆ ವಾಷಕೈ ಯೋಗ್ಯವೆನ್ನೀ ।  
 ಮಾಧವನ್ನು ಸನ್ನಿಧಿ ಶಾಶ್ವತೇತ್ರದ ಮಾದಧ್ಯ ।  
 ಸಾಧನಾ ಮಾಳ್ಯದಕೆ ಇದೆ ಮಹಾಪುಣಿಭೂಮಿ ।  
 ವೇದಗಭಾರದಿಗಳು ಈ ಮಾಘದಲಿ ಬಂದು ।  
 ವೈದಿಕಮಾರ್ಗದಲ್ಲಿ ಸುಖಿಸುವರು ನಿತ್ಯಾ ।  
 ಹಾದಾಧರಕಾಲಾ ಪಂಚಗಂಗೆ ಎಂದು ಸೃಂಗಿದರೆ ।  
 ಐದುವಾ ಸತ್ಯಮರ್ ಭಯದೂರನಾಗುವ ।  
 ಆದಿಮಾರುತಿ ನಮ್ಮೆ ವಿಜಯವಿಶಲರೇಯಾ ।  
 ವೇದಮತಕೊಡುತ್ತಪ್ಪಾ ಇದನು ನೆನಿಸಿದವಗೆ ॥ ೫ ॥

ಜತೆ

ಪಂಚಗಂಗೆಯ ಯಾತ್ರೆನಾಡಿ ಭಕ್ತಿಯಿಂದ |  
ಪಂಚರಾಷ್ಟ್ರಕಾ ವಿಜಯವಿಶಲ ವರಿವ || ೬ ||

ಕಾಶಿ ಬಿಂದುವೂರ್ಧನ ಸ್ವೀತ್ರ—ಅಂಳಾದಿ ೮೯

ଶଂକିଦିନୁବନ୍ଦାଧନେ ପାର୍ଯ୍ୟାନ୍ଵିଭୀତିରେୟିବ୍ସ୍ତୁ ନିରୀକ୍ଷଣାତା ।  
ଅପାରୋଧ୍ୟପିଲେ ସଂସାରସିଂଧୁବିଦ୍ୟମ୍ଭୁତ୍ତମୁକ୍ତ୍ୟ ॥

## ରାଗ ଧୂମତାଳ

శ్రీ కేశాయాది యావదీందంగా ప్రోక్తు |  
 లోకైక్యేరా ప్రేలప్పుణ్ణు పూజాఫపూజాఫ |  
 సాకారా మూరుతి ప్రాణేందిరాపతి ఆ |  
 నేఁకరూప శ్రీయా గుణగణనంతానంత |  
 శీఎకవినాత నారసింహాదిచేత్త్రష్టు |  
 లోకేశ వేదలూదా తకుటయ్యదింద |

ಓಕಾರಾ ಓಂಕಾರಾದಿ ವರ್ಣಾರ್ಥಭಿಡೀಯಾ |  
 ಶ್ರೀ ಕಾಂತಾ ಸಮಸ್ತಕರ್ತೃ ಜ್ಞಾನಾತ್ಮಕ |  
 ವೈಕುಂಠನಾಯಕ ವೈತರಣ ತಾರಕಾ |  
 ಏಕಾಣಿ ವಾಸ ವಟಪತ್ರಶಾಯೀ |  
 ಎಂಕಾಶಿಗಳ ಮನೋರಥವೇ ರಾಕ್ಷಸಾರಾತ್ರಿ |  
 ಗೋಕುಲಾ ಭೂಮಿಪಾವನ ಜೀವನಾ |  
 ವೈಕಾರಿಕ ಕೈಜಸ ತಾಮಸ ಕರ್ಮಫುಣ್ಯ |  
 ಶೈಲೀಕಾನೆ ನಿನಗೆ ಅರ್ಪಿತವಾಗಲಿ |  
 ನಾಕ ನದಿಯ ಜನಕ ವಿಜಯವಿಶಲ ವಿ |  
 ವೇಕಬಂದಿಧಿಯ ಕೊಡು ಬಿಂದುವಾಧವ ಕಾಶಿ

|| ೮ ||

### ಮಟ್ಟತಾಳ

ಕಾಶಿಗೆ ಬಂದೆನಯಾಘ ಕಾಶಿಗೆ ಬಂದೆ ಕತ |  
 ಕಾಶಿಗೆ ಬಂದೆನಯಾಘ ಕಾಶಿಗೆ ಬಂದರಾಗಾ  
 ಕಾಸಾವಿಸಿ ಪ್ರೋಗರು |

ಕಾಶಿನಿಂದಲಿ ದೇಹ ಕಾಸಿದಂತಾಯಿತು |  
 ಕಾಶಿಜಪತಿವಂದಾಘ ವಿಜಯವಿಶಲ ಯೇ |  
 ಕಾಶಿಯ ಬಿಡಿಸೂ ಕಾಶಿಯಪುರಧೌರಿಯೆ

|| ೯ ||

### ಶ್ರೀವಿಧಿತಾಳ

ಆವಾವಾಬಗೆಯೆಂದ ಇದ್ದೂರಾದಾನು |  
 ದೇಹಾ ನಿನೇ ಕರ್ದಣನಾಡಿ ಎನಾಘ |  
 ಕಾವ ಮಾತಲಾದೆ ವಾತೈಂದು ಯೋಚನೆ :  
 ಆವಾವಾ ಜನುಮಂಕ್ಯ ವಾ ಡೆನಯಾಘ |  
 ಪಾವನ ಪಾವನ ಸಿನಾಘಾಘನವೆ ಜಗ |  
 ತ್ವಾವನ ನಿನ್ನ ಪಾದೋದಕೆ ಉಂಟು |  
 ಈ ವಿಧವಲ್ಲದೆ ಸಾಧಾಘಸಾಧನವಿಲ್ಲ |

ಕೋಽವಿದರರಸನೇ ಕೇತವ ಮೂರ್ತಿ |  
ನೋವು ಇಲ್ಲದಂತೆ ಕರತಂದು ನಿನ್ನೊಂಭಿ |  
ದಾವರೆ ಜಲದಲ್ಲಿ ವಿನಾಯಾಸಿದೇ |  
ಭಾವದಲಿ ಭಕ್ತರು ನೆನದದ್ವಾ ಪೂರ್ಯೇ |  
ಸಾವಧಾನಾವಾಗಿ ಕೋಡುವವನೆ |  
ಪೂರ್ವಿಲ್ಲನಯಾಗ್ಯ ಶ್ರೀ ನಿಜಯಾವಿಶಲ ವಾಧವ |  
ಶ್ರೀ ವಾರಾಣಾಸಿಯ ವಾಸಾ ನಾನಾವೇಶಾ || ೩ ||

## ಅಟ್ಟಿತಾಳ

ಅನಂತ ಅಪರಾಧ ವಾಡಿದ ಕಾಲಕ್ಕೂ |  
ನೀನೆಣಿಸುವನಲ್ಲಾ ಸತ್ಯಕಾಮನೇದು |  
ಶ್ರೀನಾರಿಂಬೋವಾಗ್ಯ ಮಹೇಂದ್ರಾಧ್ಯರು ನಿತ್ಯ |  
ಎಣಿಕೆಮಾಳ್ಫರು ಎಲ್ಲೆಲ್ಲಿ ನಿರ್ಣೀಸಿ |  
ಮಾಣಾದೆ ಮತಿಯಿಂದ ತಲೆದೂಗಿ ಅನುಭವ |  
ಎನೆಂಬೆ ನಿನ್ನೊಯ ಬಲು ಪ್ರತಾಪಕ್ಕೆ |  
ಮಾನವಾಗುಣಿಸಿ ನೆಲೆಗಾಣಬಲ್ಲನೆ |  
ಮೇಣಿಗೆರೀತಗೆ ಕಾತಿ ಪಟ್ಟಣದಲ್ಲಿ |  
ನೀನಿಲಿಸಿದೆ ಬ್ರಹ್ಮಹತ್ಯವ ಹೋಗಾಡಿ |  
ಆನಂದ ವನವಾಸಾ ವಿಜಯವಿಶಲರೇಯಾ |  
ಜಾನ್ಮಾನಿಪದದ ಜಗದವೋಹನ ಸ್ವಾವಿಂ || ೪ ||

## ಅದಿತಾಳ

ನರಕತಾರಕ ನಾರಾಯಣ ನರಕವೂರಕ ನಾರಾಯಣ |  
ನರನಾರಾಯಣ ನಾರದವರದ |  
ಹರಿ ವಾಸುದೇವ ಪರಮ ಮಂಗಳ ಪರಷ್ಪರ |  
ನೇರಿನಂಬಿದೆ ನಿನ್ನ ಚರಣ ಶರಣವರಣ |  
ಶರಣ ನರಕತಾರಕ ನಾರಾಯಣ ಕರುಣಾ |

ಶಂಥಿ ಶ್ರವ್ಯರವೈರಿ ಕರಕರಣಸಿಜಾಂಡಾಕರಾ |  
 ವರಣ ಅಸಿ ಸಂಗಮನಿಲಯ |  
 ನರಕೋದಾರಕ ವಿಜಯವಿಶಲ |  
 ನರಹರಂ ಬಿಂದುಮಾಧವ ಕಾಶಿ || ೫ ||

ಇತಿ

ಅಗ್ನಿಬಿಂದು ವರದಾ ಅಳಾದಿಮೂರುತಿ |  
 ಆಜ್ಞಾನಾ ಪರಿಹಾರಾ ವಿಜಯವಿಶಲ ಕಾಶಿ || ೬ ||

## ಕಾಶಿ—ಸುಳಾದಿ ೧೦೦

ರಾಗ ತಾಳ

ಕಾಶಿ ಕೇಶವ ನಿರ್ವಿಂತಾ ಕೈವಲ್ಯ ಸಿದ್ಧಾಷ್ಟಪ್ರ |  
 ಶಾಶವಾಗಿದೆ ಸತ್ಯಾಭಾಗದಲ್ಲಿ |  
 ದೇಶಾನುಧ್ಯದ ಅದಕೈ ಎಣಿ ವಿಗಳುಗಾಣಿ |  
 ಈಶನಾ ಇಲ್ಲಿ ವಾಸಾ ಹರಂಕೃಪೆಯಿಂದ |  
 ವಾಸವಾದ್ಯ ಏಕಾಂತ ನಿರ್ಜರಾದಿಯಿಂದ |  
 ಲೀಘ ಪೂಜೆಗೊಂಬ ಪಾರ್ವತೀಶಾ |  
 ವಾಸಾವಾಗಿದ್ದ ಜನಕೆ ರಾಮನ್ನಾ ಮಂಬ |  
 ದೇಶವನ್ನೇ ಮಾಡುವ ಮನದಿ ನೋಡಿ |  
 ಕ್ಷೇತ್ರವಿದೂರ ಶಂಭು ಇಲ್ಲಿ ಆಷಕ್ತನಾಗಿ |  
 ಲೀಸುಲೀಸು ಎಂದೆನುತ ತಲೆದೂಗೂವ |  
 ರಾಸಿ ಗುಣಗಳಂದಾ ಹರಿಯನ್ನೇ ಹಾದಿಪಾಡಿ |  
 ದೂರಿವರಹಿತನಾದ ಜಗವರಿಯೇ |  
 ಕಾಶಿ ಕೇವಲಾ ವಿಷ್ಣುಕ್ಷೇತ್ರವಾ ಕಾಂತೋ ಗಿ |  
 ರೀತಗೆ ದತ್ತಾ ಈ ಪೂರದ ಪದವೀ |

ಅಸುರವೃತ್ತಿಯಂದಾ ಹೇಳಬ ಮಾತು ನಿ |  
 ಶೈಲಿಸದಿರ ಮನದೆಂಳು ಮಹಾಧಿರಾರು |  
 ಕಾಶಿಕೇಶವ ಅದಿಕೇಶವನೆಂದಾ ಮಾ |  
 ನಿಸನ್ನ ಪುಣ್ಯಕ್ಕೆ ಗಣಕೆ ಇಲ್ಲಾ |  
 ಶೇಷಾಘೂರಿತ ಕರ್ಮಾ ಇಲ್ಲಿದ್ದ ಜೀವಿಗಳಿಗೆ |  
 ತ್ರಿಸಂಬಂಧಾದಿಂದ ಕಡೆ ಬೀಳೂವ |  
 ಭೂಪಣವಾಗಿಪ್ಪದು ಈ ಕ್ರೋತುಕ್ಕೆ ವಾರಾ |  
 ಸಾಸಿ ಅನಂದಾರಣ್ಯ ಆ ವಿಮುಕ್ತಿಯು |  
 ಕಾಶಿ ಮಹಾ ಸ್ತುತಾನಾ ರುದ್ರಪುರಿ ಪುಣ್ಯದಂಜ |  
 ಕೊತ್ತವಿಸ್ತುರ ಜತುದಿಕ್ಕುವಲಯಾ |  
 ಈ ಸಮಸ್ತಕ್ರೋತುಕ್ಕೆ ಪೇಸರಾಗಿ ಇಪ್ಪಾದು ದಿಪ್ಪೆ |  
 ದಾಸಭೂಪಾಲಾನಿಲ್ಲಿ ಕೊಭಿಸಿ ಮೇರಿದಾ |  
 ಕಾಶಿರಾಜಾ ಮಿಕ್ಕಾ ಸರ್ವರಾಯರು ಖು |  
 ಲ್ಲಾ ಸಾದಿಂದಾಳಿದಾರು ಹರಿಭಜನೆಯಲ್ಲಿ |  
 ಅಸುರಕರ್ಮ ಸ್ವಭಾವಿಕ ಪೌಂಡ್ರಿಕಾ |  
 ವಾಸುದೇವಾನೆಂದೆಂಬವಾ ಇಲ್ಲಿ ಇದ್ದ್ವಾ |  
 ವೋಸಾವಿಲ್ಲದೆ ಇವನ ಮತದಂತೆ ನಡಿಯಾದಿರಿ |  
 ಕೇಶವಾಹದುಕಾಣ್ಣೆ ಎಂದೆಂದಿಗೇ |  
 ದೊಷವಚ್ಚೆತರಾಗಿ ಸುಜ್ಞಾನದಿಂದ ಮಂದ |  
 ಹಾಸದಿಂದಾಲಿ ಮುಕ್ತಿಯ ಸೇರಿದಾಡೊ |  
 ಕಾಶಿಯಾತ್ರಿಗೆ ಒಂದಾ ಜನರ ಸಂಗಡ ತನ್ನಾ |  
 ದೇಶದಲ್ಪ್ಯದರೂ ಒಂದು ಉಜ್ಜಿ |  
 ಗ್ರಾಸಾಗೋಸುಗವಾಗಿ ಹೈಡವನ ಕಾಲದ ಸಂ |  
 ಶೋಷಾ ಹೇಳಬನಾರು ಆಜ ಸಭೆಯಲ್ಲಿ |  
 ಕಾಶಿನಿವಾಸ ಬಿಂದು ಪೂಢಿನಾತ್ಮಕ |  
 ವಿಶೇಷ ಮೂರಂತ ವಿಜಯಾವಶಿಲಾ ಹೈದಿವನಿಲ್ಲಿ

ಸಂಪೂರ್ಣಾಳ

ಫಗಿರಧ ತನ್ನವರಾ ಉಸ್ತುರಿಷುವಡಕ್ಕೆ ।  
ಹಗಲಿರಳು ಬಿಡದೆ ತದವನ್ನೆ ವಾಡಿ ।  
ಜಗದ ಪಭಾಭಾಂತಾ ಶ್ರೀತನ ಮೇಳ್ಳಿಸಿ ।  
ಗಗನ ನದಿಯ ತಂಡಾ ಕಿವನ ಪ್ರಾರ್ಥನೆಯಾಂದ ।  
ನಿಗಮ ಪ್ರತಿಪಾದ್ಯಾ ಸ್ತೋತ್ರಗಳಿಂದಲಿ ।  
ಜಗದೊಳು ಪರಿದು ಈ ರಾತಿಯ ಮುಂದೆ ।  
ರ್ಮಾಗರ್ಭಾಗಷುತ ಬಂದು ಯಮುನೆ ಸಂಗಡವಾಗಿ ।  
ಮಿಗೆ ಶೋಭಿಷುತ್ತಿದ್ದು ಮೇರದಾಳ್ಳಿ ಗಂಗೆ ।  
ಮಾನುಕೆ ಈ ಶ್ವೇತ ಮಹಾ ಶ್ಯಾತಿಭಾಗಿಸ್ತುದೂ ।  
ಬಗೆಬಗೆಯಿಂದ ಶಾಧನವಾಗುವದಲ್ಲಿ ।  
ನಗಧರ ನಾರಾಯಣ ವಿಜಯವಿಶಲರೀಯಾ ।  
ಅಗಣತ ಗುಣಧಾವಾ ಅಧಿಪತಿಯಾಗಿವ್ಯಾ

॥ ೨ ॥

ಶ್ರೀವಿಧಿಳಾಳ

ಇದು ಪುಣ್ಯಕ್ಷೇತ್ರಪ್ರೇ ಶ್ರೀಶೋಕಮಾಧ್ಯದಲ್ಲಿ ।  
ಶ್ರೀದಕ್ಷಣ ಮುನಿಗಳು ಇಲ್ಲಿ ವಾಸ ।  
ಪದುಮಾಭನ ಮೂರುತಿ ಒಂದೊಂದು ಪೇಸರಿಲಿ ।  
ಪದೊಂಬದಿಗೆ ಇಷ್ಟದು ಲಾಲಿಷುವದು ।  
ಮಧುಷಂದನ, ಮತ್ತು, ಕೂಮರ, ಪರಶುರಾಮ ।  
ಮಂದನಗೋಪಾಲ, ನರಸಿಂಹ, ಪರಹ್ನ ।  
ಮುದವಿಂದ ವಾಧವ, ಕೇತವ, ವಾಸು, ವಾಮನ, ರಾಮ ।  
ನೊದಲಾದ ಮೂರಿಗಳು ಸಾಕ್ಷಾದ್ರೂಪ ।  
ಷದಮಲಕನವಿಂದಾ ಭಂತವಾಗಿಹವು ।  
ಬುಧರು ಕೊಂಡಾಡುವದು ಭಕ್ತಿಯಾಂದ ।  
ವಿಧಿರುದ್ರಾದಿ ರಾಜಾ ಬಹುಷಾಪು ಸರ್ವದೆ ।

ಹದು ಇಕ್ಕೊಡುತ್ತಿಪರು ನಂಬಿದವರಿಗೆ ।  
 ಇದೆ ವಾಸಕ್ಕೆ ಯೋಗ್ಯ ಎಂದೆಂದಿಗೆ ಎಂದು ।  
 ಶ್ರಿದಾತ್ಮಾದರು ಸೋಡೆ ಇಚ್ಛೆಪರು ।  
 ಹೃದಯನಾದಲ್ಲಿ ಸ್ತುರಿಸಿ ಕಾಶಿಪಟ್ಟಣ ಮಹಾ ।  
 ನಿಧಿಯಾ ತಂದಿನದು ದಾರಿದ್ರುಗೆ ।  
 ಬುಧರಿಗೆ ಜ್ಞಾನವ ಹಾಲಿಸುವದು ಮುಕ್ತಿ ।  
 ಬದಿಯಲಿ ಉಂಟು ಶ್ರೀ ನಾರಾಯಣ ।  
 ಬದಿಯಲಿಪ್ಪ ಕಾಲಕಾಲಕ್ಕೆ ಸಂ ।  
 ಪದವಿಗೆ ಮಹಾರ್ವತ ತೋರಿ ಕೊಡುವ ।  
 ಒದಗಿ ವಂದಡಿ ಇಟ್ಟಿ ತಿರಗಿ ಪೋದರಾಗಿ ।  
 ವಿಧಿಕಲ್ಪ ಪರಿಯಂತ ಸುಖಿಸುವನೈಂ ।  
 ಸುದರಶನ ಹಾಣಿ ವಿಜಯವಿಶಲರೇಯಾ ।  
 ಎದಿರಿಲಿ ಪೋಕೆವ ಗತಿತಪ್ಪದಲೆ ಹಾಡಿ

॥ ೨ ॥

## ಅಟ್ಟತಾಳ

ಹರಂ ಬ್ರಹ್ಮ ವಿಶ್ವೀಶ ಇಂದ್ರ ಕಾಮಾಢ್ಯರು ।  
 ಹರಿಸ್ತೀರ್ಯ ಸರಸ್ವತಿ ಪಾರ್ವತಿ ಮಿಗಿಲಾದಾ ।  
 ವರ ನಾರಿಯರು ಉಂಟು ಭ್ಯೇರವ ಗಣನಾಥ ಸಮಸ್ತಜನವ ।  
 ಸರ ಒಂದು ಬಿಡದಲೆ ಬಹು ರೂಪಗಳಂದಾ ।  
 ಸ್ಥಿರಾಗಿ ಇಪ್ಪಾರು ಮಿರಸುತ ಮೇರವುತ್ತಾ ।  
 ವರಗಳ ಕೊಡುತ್ತಾ ಭಕ್ತರನಾ ಹಾಲಿಸೂತಲಿ ।  
 ತರಣಿ ವಾಧ್ಯಾತ್ಮಕ ಕೆ ಒರಲು ಮಜ್ಜನಕೆ ತೀ ।  
 ವರಂದಂದಾ ಮಣಿಕಸ್ವಿಕೆ ಸಾಂದುವರ್ದೈ ।  
 ಧರಿಯೋಳು ವಸಿಸುತ್ತಾಲಿದು ನಾಲ್ಕುನೇ ಕ್ಷೇತ್ರ ।  
 ಹರಿದಃಪ್ರೀಗಃವದಲ್ಲಿ ಪ್ರಾಯಕಾಲಕ ಸಿತಾಷ್ಟ ।  
 ಹರಂ ಸಂಕರಃವಣಾತ್ಮಕಾ ನರಹರಿಂಧಾಹ ।

ಧರಿಸಿ ಬ್ರಹ್ಮಾಂಡಾ ಪ್ರೇಡಗ್ನಾದಿ ಕುಟೀವಾನು |  
ಪರಮಾಮುಖ್ಯಕಾಣ್ಡೊ ತಿಳದಃ ಕೈಂಡಾಡುವ |  
ನರನೆ ಮೂಕ್ತಪ್ರಾಯ ದೇಹಾಂತ ಶಭಪೂರ್ಣ |  
ಸುಂಗಂಗಾಪಿತ ನಮ್ಮ ವಿಜಯವಿಶಲ ತನ್ನ |  
ಶರಣಂಗೆ ಪ್ರಾಪ್ತಿಮಾಡಿಕೊಡುವಾ ಪ್ರೋತ್ಸಾಹ || ೯ ||

ಅದಿತಾಳ

ವರುಣಸಂಗಮ ಪಂಚಗಂಗೆ ಮಣಿಕ್ಷಿರಕೆ |  
ತುರಗ ಈರ್ದೆದು ಮೇಧಾ ಅಸಿ ಸಂಗಮ ನಾನಾ |  
ವರ ತೀರ್ಥ ಜ್ಞಾನಾವಾಪಿ ವ್ಯಾಧಾ ಕಾಳ ಮಿಗಿಲಾದ |  
ಸುರಮುನಿ ಕುಂಡದಲ್ಲಿ ಮಿಂದು ಧನ್ಯರಾಗಿರಿ |  
ಪುರದೊಳು ನಿತ್ಯಾಯಾತ್ರಿ ಅಂತರಗ್ರಹಾ, ಉ |  
ತ್ತರ ದಕ್ಷೇಣ ಮಾನಸನಗರಾ ಪ್ರದಕ್ಷಿಣಾ  
ತರುವಾಯ ಪಂಚಕೇಶ್ವರ ಯಾತ್ರಿ ಮಾಡಿ ಸರ್ವ |  
ಕರಣ ಶಾಧಿಯಿಂದ ದೇವಮಣಿ ಪಿತೃಗಳು |  
ಹರುಷಾವಾಗುವಂತೆ ಸತ್ಯಮಾರ್ಚರಿಸಿ ಆ |  
ಯಂರ ಸಹವಾಸದಿಂದಾ ಕಾಲಕ್ರಮಕ್ಕೆಮಾಡು |  
ದಾರುಳ ಜನಾಕೂರಿ ನಮ್ಮ ವಿಜಯವಿಶಲರೇಯಾ |  
ಪರಿಪರಿ ಸುಖಿಕೊಡುವಾ ಇಹಸರಲ್ಯೋಕದಲ್ಲಿ || ೧೦ ||

ಜತೆ

ಕಾಶಿಯೊಂದದಿ ಇಟ್ಟು ಪ್ರೇಡದೆ ನೇಡ—|  
ವಾಗ್ನಾರೂಪಾತ್ಕಾ ವಿಜಯವಿಶಲ ಒರಿವಾ || ೧೧ ||

ಗಯಾದ ಮಹಾತ್ಮೆ—ಸುಳಾದಿ ೧೧೧

ರಾಗ

ಘೃನತಾಳ

ಶ್ರೀ ಗಂಗಾದ ಯಾತ್ರಾಂಡಿ ಗಿಂಡಾಸಂಧ್ಯೆ ಹಾಂತರ |  
ಆನೋಕ್ತಿಯಿಂದ ತಿಳಿದುಹೋಡಿ |

ಭೋಗದಾಸೀಯಚಿಟ್ಟು ಭಕ್ತಿವಾಗ್ರಹಿಂದ |  
 ಯೋಗಿಜನರ ಸಂಗಡದಿಂದಲಿ |  
 ಯಾಗ ವೈದಲಾದ ಕಮ್ಮಕಲಾಪಂಗಳು |  
 ತಾಂಗವಾಡಿದರು ದೋಷವಿಲ್ಲಾ |  
 ಸಾಗಿಬಂದು ಇಲ್ಲಿ ನೂರೊಂದು ಕುಲವ ತೇ |  
 ಸಾಗಿ ಉದ್ದರಿಷಿಕ್ಕು ಶ್ರೀಕಣದಿ |  
 ಭಾಗಾದೆಯಾದವ ದ್ವೀಪದಿಂದಲಿ ಬರ |  
 ಲಾಗಿ ಮುಕ್ತಿಯುಂಟು ಪಿತ್ರಾದಿಗೇ |  
 ಈಗಲಾಗೆನ್ನದಿರಿ ಕಂಡ ವಾತುರಬಲು |  
 ವೇಗಾದಿಂದಲಿ ನರಕಾ ದೂರಾಗೋಪ್ತಾ |  
 ಸಾಗರ ಶಾಯಿ ನಮ್ಮ ವಿಜಯವಿರಲನಂಷ್ಟಿ |  
 ಜಾಗುವಾಡದೆ ನೇನಸೆ ಸಮಸ್ತ ಕಾರ್ಯಸಿದ್ಧಿ

॥ ೮ ॥

ಮಟ್ಟತಾಳ  
 ಪರಮ ಪ್ರೀತಿಯಿಂದ ಘಲ್ಲುಣಿ ಶ್ರಾದ್ಧವನು |  
 ವಿರಚಿಸಿ ವಿನಯದಲಿ ಪ್ರಥಮದಿನವದಲ್ಲಿ !  
 ತರುವಾಯ ಕಮ್ಮಿಲಾಸನ ತೀರ್ಥಪ್ರೀತ ಶೀಲೆಯು |  
 ಚರಿಸಿ ಚತುರನಾಗಿ ಎರಡನೆ ಸಾಫಿನದ |  
 ಲಿರಾಮ ಪರಮತರಾಮಾ |  
 ಸರೋವರ ಕಾಕಬಲಿ |  
 ಎರಡೆರಡೂ ಒಂದೂಷಿ ಇ ಒಂದೇ ದಿವಸ |  
 ಕರಣಶುದ್ಧಿಯಿಂದ ಸಿಂಹಪ್ರದಾನವಗೈದು |  
 ಸುರಸಾವಭೋಮ ವಿಜಯವಿರಲ ಗದಾ |  
 ಧರನ ಪ್ರೀತಿಬಿಡಿಸಿ ಕುಲವನು ಉದ್ದರಿಸಿ

॥ ೯ ॥

ರೂಪಕಾಳ  
 ಅತ್ಯರಮಾನಸ ಕನಕ ತೀರ್ಥಸೂರ್ಯ |  
 ಹತ್ತಿಲಿ ದಕ್ಷಿಣ ಮಾನಸ ಮಧುಕುಲಾಂ

ಸತ್ಯವಾಗಿ ಏದು ಸಾಫಿನದಲ್ಲಿ ತಮ್ಮ |  
 ಪಿತೃಗಳನುಧ್ವರಿಸೆ ಆಲ್ಲಿಂದಾ ಮರುದಿವಸಾ |  
 ವಾತಿವಾತಂಗ ಧರ್ಮರೂಪ ಅಶ್ವತ್ಥ |  
 ತತ್ತ್ವಾಂಸ.ವ ಬ್ರಹ್ಮಾಂಡಕ ಕಾಶ್ವಾನ |  
 ಪ್ರತ್ಯೇಕವಾಗಿ ಪಿಂಡಪ್ರದಾನವ ಗೈದು |  
 ಪಿತೃವಾತ್ಮ ವಂಶಗಳಿಗೆ ಪೋಂದಿಸುವದು |  
 ಸತ್ಯಸಂಕಲ್ಪ ವಿಜಯವಿಶಲರೇಯ |  
 ಆತ್ಮಸಮೃತ ಪಾಲಿಸುತ್ತಪ್ರ ಪ್ರತಿದಿನಾ

॥ ೨ ॥

ತ್ರಿವಿಧಿಜಾಳ  
 ಇನಿತು ವಾಡಿದನೇಲೆ ಪಿಷ್ಟುಯಳ್ಳಿ ಪರಮಾನ್ಮಾ |  
 ಘಣಸ್ವೀರ ತರ್ಥಣದಿನವ ವಿರಚಿಸಿ |  
 ಆಣ್ಣೋರಣೀಯಾದ ಶ್ರೀ ವಿಷ್ಣು ಮಂತ್ರಾರ್ಥಿಯ ಮತ್ತೆ |  
 ವನಜಾಸನಾ ರುದ್ರ ಇಂದ್ರ ಸ್ವಂದಾಕಾರಭಾಷಾ |  
 ಅನಲೈದು ಗಣೀಶ್ವರ ಕೈಗ್ರಾಂಚಕಲಶೋಧ್ವವ |  
 ಮುನಿಕಾಣ್ಡದಧಿಚಿ ವಾತಂಗಾ ಕೃಪಮುನಿ |  
 ಎಣಿಸಿ ಹಕ್ಕೊಂಭತ್ತು ಪಾದದ ನೇಲೆ ಸ |  
 ದುಣದಿಂದ ಪ್ರಪ್ರೇರೀಶ್ವ ಪ್ರಕಾರಮಾಣ್ಡಂಡಾ |  
 ಗಣಪತ್ಯಾಣ ವಿಜಯವಿಶಲ ಗದಾಧರಗಿ ವಂ |  
 ವನೆ ವಾಢು ಗಜರಣಪದಲ್ಲಿಗೆ ಬಂದುನಿಂಡಾ

॥ ೩ ॥

ಧ್ಯಂಪತ್ತಾಳ  
 ಭಕ್ತಿಯಿಂದಲಿ ಮೂಲವಟಿದಲ್ಲಿ ಶ್ರಾದ್ಧವನು |  
 ಸಕಲ ಗೋತ್ರಗಳು ಉದ್ಘಾರಾರ್ಥವಾ |  
 ಲಕುಮಿ ಕುಂಡ ಗದಾ, ಲೋಲಕಸ್ರಿಕೆಯಲ್ಲಿ |  
 ಮಂಬಿ ಸಮಾನಾದ ಪಿಂಡಗಳನಿಟ್ಟು  
 ಭಕ್ತಿಯಿಂದಲಿ ಕ್ಷೇತ್ರವಾಗಿಗಳ ಪೂಜಾ |  
 ಸಂಖಿಬಿಂಬಿ ವಟಿದಲ್ಲಿ ಪಿಂಡಪ್ರದಾನವಗೈದು |

ಕಕುಲಾತಿಸಲ್ಲಾ ನಿಮಗೆಲ್ಲಿ ಈ ನಿಧಿಯಲ್ಲಿ |  
 ದುಃಖದಿಂದ ಕಡೆಬಿದ್ದ ಪೋಷನರನು |  
 ಅವಿಳ ಲೋಕೇಶ ಸಿಂ ವಿಜಯವಿಶಲರೇಯಾ |  
 ಅಕಳಂಕ ಜನರೂಡನೇ ಇಮುವ ಕರುಣದಲಿ                    || ೩ ||  
 ಅಟ್ಟತಾಳ

ನೀತರಾಮ ಗಯ ಗಮ ಶೀರ್ಷಗಯಕಾಪ |  
 ನೀತಾ ಮುಂಡ ಪ್ರಷ್ಟಗಿರಿ ಆದಿಗಯ ಮುಂದೆ |  
 ಧಾತಪಾಪ ಭೀಮ ಗಯ ಗೋಪಾದವು |  
 ಪ್ರೇತರಣೆ ತೀರ್ಥ ಇನಿತು ಸ್ಥಾನದಲ್ಲಿ |  
 ಕಾತುರದಿಂದಲಿ ಸಿಂಡಪ್ರದಾನವ |  
 ಮಾತಾಪಿತೃಗಳಗೋಷುಗ ಸ್ವಾಮಿ ಕೈಯಲ್ಲಿ  
 ಕೊಟ್ಟುಕೊಂಡಾಡಿ ಆ |

ತುವಾಧ್ವರಾಗಿ ದಧ್ಯಾನ್ಯದ ಹಿಂಡ |  
 ದಾತ ಜನಾರ್ಥನ ಸ್ವಾಮಿಯ ಕೈಯಲ್ಲಿ |  
 ತಾ ಶ್ವರ್ಮಿಯಿಂದಲಿ ತಿಲರಹಿತವಾಗಿ |  
 ಪ್ರೀತಿಯಿಂದಲಿ ಕೊಟ್ಟು ಸೈತ್ರೇತ್ರವವಾಡೀ |  
 ಗಾತುರಶೈಲಗಿದಾಗಲಿ ಮುದದಿಂದ ಪ್ರ |  
 ಖ್ಯಾತ ವಿಷ್ಣು ಪಾದದಲ್ಲಿ ಹಾಕೆಂದು ಭಕುತಿಯಿಂದಲಿ ಹೇಳ |  
 ಸಂತೋಷನಹುದು ಹೇಯದಾನವ ಹರ ವಿಜಯವಿಶರೇಯ |  
 ಭೂತಳದೆಳಗೆ ಈ ತೆರದಲ್ಲಿ ಮೇರಿವ                    || ೪ ||

## ಅದಿತಾಳ

ಶ್ರೀ ಗಯಾ ಚೂತಿ ಸಾವಿತ್ರಿ ಸರಸ್ವತಿ ತೀರ್ಥಮಿಂದಿತ್ಯ |  
 ಈ ಗಿರಿಗಳಲ್ಲಿ ಇಷ್ಟಾಧ್ವರೀಡುವದು |  
 ಯೋಗಿಜನರು ಇಲ್ಲಿ ಧ್ಯಾನ ಮಾಡುವರು, ಲೇ |  
 ಸಾಗಿ ಸಾನಾತೀರ್ಥದಲ್ಲಿ ವಾಸವಾಗಿ |  
 ಭೀಮಾಭೂಪಣ ಬಹುರೂಪದಲ್ಲಿ ಸಿಂದು |

ಸಾಗರತಲ್ಲಿನ ಧ್ಯಾನವೂಡುವನು |  
 ಅಗನೋಕ್ತೀಯಂದ ಸಿದ್ಧವಾಗಿದೆ ಕೇಳಿ |  
 ಸಾಗವಹನ ವಿಕ್ಷ್ಯಾ ದೇವಾದಿಗಳು, ಅನು |  
 ರಾಗ ಮತಿಯಲ್ಲಿ ಹರಿಯ ಪ್ರಜಿಷುವರು |  
 ಈ ಗಯಾದಯಾತ್ಮಿ ವರಾಡಿ ನೂರೊಂದು ಶುಲ್ಬದವರು |  
 ಸಾಗುವರು ಸರ್ವಬಾಧಿಗೆದ್ದು ಹರಿಪುರಕೆ |  
 ಭಾಗಿರಥಿ ಜನಕಾ ವಿಜಯವಿಶಲನಂಭೃಗಿ |  
 ಬಾಗಿ ಸಮಸ್ತ ಸೌಖ್ಯಪದ್ದಿದು ಧನ್ಯನಾಗಿ                    || ೨ ||

ಇತಿ

ಪಿತಾದಿಕುಲ ಇಲ್ಲಿ ಉದ್ಧಾರವಾಗುವದು |  
 ಗೋತ್ರ(ಗಾತ್ರ)ದೊಳಗೆ ಇವ್ವಾ ವಿಜಯವಿಶಲ ಬಂಧೂ || ೩ ||

### ಶ್ರೀ ವಿಷ್ಣುಪಾದ ಮಹಾತ್ಮೆ—ಸುಳಾದಿ ೧೧೨

ಈಗ ಭೈರವಿ	ಧ್ರುವಣಾಶ
ಜಗನೆಲ್ಲ ವ್ಯಾಪಿಸಿದ ಬಲು ಅತೀಂದ್ರಿಚುಪಾದ	
ಹಗೆಳ ಮತ್ತುಕಾದ್ವಿಗೆ ನಜ್ಞಸ್ತಹರಪಾದ	
ರ್ಯಾಗರಘಾಗಿಷುವ ಪರಮವುಂಗ ಖಣಿಯಪಾದ	
ನಿಗವಾನಳಗೆ ಇದು ನಿಲುಕದಪಾದ	
ಅಗಣಿತಗುಣಪೂರ್ಣ ಸೌಮ್ಯಪಾದ	
ಶ್ರೀಗುಣಾತೀತಪಾದ ಶೃಂಗಾರನಿಧಿಪಾದ	
ಗಗನನದಿಯ ಪೆತ್ತೆ ಗಂಭೀರಪಾದ	
ಖಗರಾಜನ ದಿವ್ಯ ಹೆಗಲಲ್ಲಿ ಪ್ರೇಕ್ಷಿವಪಾದ	
ಯುಗಯುಗದಲ್ಲಿ ಇಲ್ಲಿ ಪ್ರಜೀಗೋಬುವಪಾದ	
ಬಗೆಬಗೆ ವರಿಗಳ ಕೊಡುವಪಾದ	
ಮಿಗೆ ಸದಾಸವ್ಯಾಧಿ ಮುಖಾಭೇರಣಪಾದ	

ಅಭಿದೂರಪಾದ ಅತಿಚಿತ್ರಪಾದ |  
ನಗವೈರನುತ ನಮ್ಮ ವಿಜಯವಿಶಲ ಪ |  
ನ್ನ ಗಳಾಯಿಯಪಾದ ವಿಷ್ಣುಪಾದ

|| ೧ ||

## ಮಟ್ಟಿಕಾಣ

ಧರ್ಮ ಶಿಲಿಯಮೇಲಿ ಮೇರವ ಮಣಿಯಪಾದ |  
ಕರ್ಮಭಿಂಡನೆ ವಾಾಢ ಕಲುಪವಿಗತಪಾದ |  
ಕರ್ಮವರ್ಮ ಮರ್ಮಕರ್ಮ ಸಂಗದಪಾದ |  
ಮೇಮ್ಯಯನ್ನ ತಪಾದ ಪ್ರೇಮ(ಪ್ರಮೇ)ಭರಿತಪಾದ |  
ಕರ್ಮರೂಪ ನಮ್ಮ ವಿಜಯವಿಶಲರೇಯನ |  
ಧರ್ಮವರೂಪಿಯಪಾದ ಸಿರಿಪಾದ

|| ೨ ||

## ಶ್ರವಿದಿಕಾಣ

ದಹರಾಕಾಶದಲ್ಲಿ ಏಂಜುವ ಘನಪಾದ |  
ಬಹುಗಮನವಾಗಿದ್ದ ಭಾಗ್ಯಪಾದ |  
ಅಹೋರಾಶ್ರಿಯಲಿ ಬಿಡದೆ ಆನಂದದಪಾದ |  
ಮಹಪುಣ್ಯತಂದಿಂವ ಮಂತ್ರಪಾದ |  
ದೈತ್ಯಿವಾನವರಿಗೆ ದೂರಪಾದಪಾದ |  
ಗಹನವಾದಪಾದ ಗುತ್ತಪಾದ |  
ಸ್ವೇಹಭಾವದಿಂದ ಸಾಕುವ ನಿಧಿಪಾದ |  
ರಾಹಶ್ಯವಾಗಿ ಜಪಿಷುವಪಾದ |  
ತ್ವಾಹಿತಾವರೇನಯನ ವಿಜಯವಿಶಲ ಸರಸಿ |  
ರೂಹ ಪ್ರೇರುವಪಾದ ಆಜ್ಞವಪಾದ

|| ೩ ||

## ಅಟ್ಟಿಕಾಣ

ಅಸಂರಗಯನ ಶಿರದಲ್ಲಿಸಿಂದಪಾದ |  
ಎಸೆವ ದದಿನೆಂಟ್ಟಿ ಪಾದದೇಂಳಿಪ್ಪಪಾದ |  
ತತ್ತಿಮುಖಿ ಗೋಪೇರಮಫಕೆ ಮೋಹನಪಾದ !

ವಶವಾಗಿ ಭಕ್ತರಬಳಿಯಲಿಪ್ಪಬಾದ |  
ವಿಷವಚ್ಚ ವಿಲಕ್ಷಣಬಾದ |  
ಬೆಸನೆಲಾಲಿಸಿ ಲಾಲನೆಮಾರುವಬಾದ |  
ಅಸಮ್ಮೈವ ನಮ್ಮ ವಿಜಯವಿಶಲರೇಯಾ |  
ಪೆಸರಾದಬಾದ ಪರಮಸೌಖ್ಯಬಾದ

|| ೬ ||

ಉದಿತಾಳ

ಎಲ್ಲರಿಂದಲಿ ಸಿಂಹಕಾಕಿಸಿಕೊಂಬಬಾದ |  
ಮುಳ್ಳ ನೋಡಲಾದವರ ಇಂರ ಜೈಸಿದಬಾದ |  
ಮೆಲ್ಲಮೆಲ್ಲನೆ ಶುದ್ಧಸ್ತೋತ್ರ ಕೈಕೊಂಬಬಾದ |  
ಸಲ್ಲಲಿತಬಾದ ಸರ್ವಸೌ(ಸಾ)ಕಾರ್ಯಬಾದ |  
ಎಲ್ಲೆಲ್ಲಿ-ನೋಡಿದರೂ ವ್ಯಕ್ತಬಾದಬಾದ |  
ಬಳ್ಳದ ಹಂ ನಮ್ಮ ವಿಜಯವಿಶಲರೇಯ |  
ವಳ್ಳಭನಬಾದ ವಜ್ರಾಂಕಿತಬಾದ

|| ೭ ||

ಇತಿ

ಫಲ್ಲಿಂಣ ತೀರದಲಿ ಮೇರೆವಮಹತ್ತುಬಾದ |  
ಫಲ್ಲಿಂಣಸಾರಧಿ ವಿಜಯವಿಶಲನಬಾದ

|| ೮ ||

ಶ್ರೀಥಾರ್ಭಿವಾನಿ ದೇವಕೀಗಳ ಪ್ರಾರ್ಥನೆ—ಸುಳಳಿ ೧೧೨

ರಾಗ ಭೃರಿ

ಧ್ವನಬಾಳ

ಶ್ರೀಥಾರ್ಭಿವಾನಿಗಳರೇ ವಂದಿಸುವೆನು ನಿಮಗೆ |  
ಸ್ವಾರ್ಥಕ ಮತಿಬಿಡಿಸಿ ನಿತ್ಯಚಾರ |  
ವಾಧಿಕ ಜಜ್ಞಾನವ ಕೊಟ್ಟುಕರುಣದಿಂದ |  
ಸಾರ್ಥಕಮಾಡಿಸುವದು ಸಕಲವೃಣಿ |  
ಶ್ರೀಥರ್ತ್ವೇತ್ರ ಮರ್ಮಾಯಲ್ಲಿದ್ದ ಭಗವಂತ |  
ಸಾರ್ಥಕಯಾಗಲಿ ಎನಗೆ ದಿನ ಶ್ರುತಿನ |

ಸಾರ್ಥಕನಂತೆ ಮಾಡಿದ ಕರ್ಮಕಲಕಾಲ |  
 ಸೃಘನಾಗುವಪರಿ ಮಾಡಿಂತೇ |  
 ಅರ್ಥ ಅತುರಬಿಡಿಸಿ ಭಗವದ್ವೀರುಗ ಅ |  
 ನಧಾರಂತರ ಜ್ಞಾನಪಾಲಿಸಬೇಕು |  
 ಪ್ರಾರ್ಥನೆಮಾಡುವೆ ಪ್ರಯಾಸವಾಗದಂತೀ |  
 ಶಾರ್ಥವದೊಳಗಿದ್ದ ಧನ್ಯನ ಮಾಡೀ |  
 ಅರ್ಥ ಹಂಚಮಿಕ್ಕ ಮಾನಿಗಳು ಯ |  
 ತಾರ್ಥ ಜ್ಞಾನವೆ ಕೊಡಲಿ ನಿಮ್ಮಂದಲೀ, ಮೂ |  
 ಹುತ್ವವಾದರು ತಾಲ ಬರಿದಾಗದಂತೆ, ಕ್ಕ |  
 ತಾರ್ಥನ್ನ ಮಾಡುವದು ಎಲ್ಲಿದ್ದರೂ |  
 ತೀರ್ಥಪಾದ ನಮ್ಮ ವಿಜಯವಿಶಲ, ಸ |  
 ವಾರ್ಥ ಪ್ರದಾತನೆಂಬೋ ಮುಖ್ಯಜ್ಞಾನವೆ ಇರಲಿ      || ೧ ||

## ಮಹಿತಾಳ

ಆವಾವ ತೀರ್ಥದಲಿ ವಾಸವಾಗಿದ್ದ |  
 ದೇವತತಿಗಳರೇ ಧೈಯರವನೆ ಇತ್ತು |  
 ಪಾವನಮಾಡುವದು ಸ್ತುನಾದಿ ಎಲ್ಲಿದ್ದ |  
 ಧೈವವಶದಿಂದ ಬೇಡಿಕೊಂಬೆನೋ ನಿಮ್ಮ ನಾ |  
 ಸಾವುಂಶರಾಗಿ ಸಂಚರಿಸುವ ಯೋಗ |  
 ಆವಾವಕಾಲಕೆ ಆಪ್ರತಿಯಾಗಿದೆ |  
 ದೇವದೇವೇತ ಸಿಂ ವಿಜಯವಿಶಲನ್ನು |  
 ಭಾವದಲ್ಲಿ ಭಜಿಪ ಭಾಗ್ಯವಂತರೆ ಸತತ

## ಶ್ರೀವಿಜಿತಾಳ

ದಶ ಇಂದ್ರಿಯಂಗಳಲ್ಲಿ ಬಲು ಬಗೆಬಗೆಯಿಂದ |  
 ದಶದಿಕ್ಕುಗಳ ತಿರುಗಿ ಮರಿಯಾದೆ ಇಲ್ಲದೆ |  
 ಅಶನ ಉದಕ ದ್ರವ್ಯ ವಸ್ತು ಮುಂತಾದಾರ್ಥ |  
 ಪ್ರಸರ ಕೊಟ್ಟಿಯೋಳಗೆ ಮುಣಿಗಿ ತೇರಿ |

ಕುಶಲಗತಿಯ ಮರದು ಕೈಕೊಂಡು ದೇಹ ಪಾ |  
 ಲಿಸಿಕೊಂಡೆ ನಾನು ನನ್ನದು ಎನುತಲಿ |  
 ಬೆಸನ್(ನೇ)ಕೇಳಿ ಸರ್ವತೀರ್ಥವಾಸಿಗಳಿ ಮಹ |  
 ಪೃಶಿ ಮೋದಲಾಡ ಪಾಪ ಪ್ರವರ್ತಕ |  
 ಶ್ರೀಶರೇಣು ಕಾಲಪಾದರು ಪುಣ್ಯಮಾಧವ |  
 ಹಕ್ಕಮನುಜನು ನಾನು ಎನ್ನ ನೋಡಿ |  
 ಉಸರಲೇನು ಇನ್ನು ನಾಲಿಗೆಂಟೊಂದಿಲ್ಲ |  
 ಎಶಸು ನಿಮ್ಮದು ಮುಂದೆ ಸ್ತೋರೆವ ಭಾರ |  
 ವಸುಧಿಯೋಳಗೆ ಅವಪರಿಯುಂಟೊ ತಿಳಿಯೆ ವಂ |  
 ದಿಷುವೆನೋ ತಲೆವಾಗಿ ತವಕದಿಂದ |  
 ಖಂಡ ಭಂದಸ್ತು ದೇವತ ಗೋಳಕ ಚಂ |  
 ತಿಷುವ ಮತಕಾಣಿನೋ ತೀರ್ಥದಲ್ಲಿ |  
 ಹಸಿನೆಗೊಂಸುಗ ಅನ್ನ ಉಂಡಂತೆ ಅಲ್ಲದೆ |  
 ಬೆಸಸೂನೆ ಎನ್ನ ಕರ್ಮಾಚರಣಿ |  
 ದಶಮಾತ್ರ ವಿಜಯವಿಶಲರೇಯನ ಪಾದ |  
 ಪಶಮಾಡಿಕೊಂಡಿಪ್ಪ ಜ್ಞಾನಯೋಗಿಗಳಿ

|| ೨ ||

### ಅಷ್ಟಿತಾಳ

ಮುಗ್ಧ ಜನರೊಳಿದ್ದ ಮಾಡಿದಕರ್ಮವ |  
 ದಗ್ಧ ಮಾಡುವದು ದಯದೃಷ್ಟಿಯಲ್ಲಿ ನೋಡಿ |  
 ದಿಗ್ದೀಶದೊಳು ನಿಮ್ಮ ಮಹಿಮಿಗೆ ಎಕೆಗಾಣಿ |  
 ದಿಗ್ದಂತಿಗೆ ಅಂಕುಶ ಒಂದು ಸಾಲದೆ |  
 ದಿಗ್ದಂಡಮಾಡುವ ಆಶ ಪ್ರತಾಪರಿಗೆ ಈ |  
 ಇಗ್ಧ ಈ ಹಿಂದುಮಾಡುವದು ಅರಿದೆ |  
 ದುಗ್ಧಾಭಿಕ್ಷಯನ ವಿಜಯವಿಶಲನಂಷ್ಟಿ |  
 ಹೃದ್ಗಣೆನೋಡುವ ದೇವಧಾಸರೆ ನಮೋ

|| ೩ ||

ଅଧିକାର

ಪ್ರತಿಪ್ರತಿ ಶೀಫುದಲ್ಲಿ ಪ್ರತಿಪ್ರತಿ ದಿವಸದಲ್ಲಿ |  
 ಪ್ರತಿಪ್ರತಿ ಸ್ವಾನಂಗಳು ಮಾಡುವ ಜಲಂಗಳು |  
 ಪ್ರತಿಕಾವ ನಿಮಗಂದು ತಿಳಿದು ಆಮೇಲೆ ಏಿ |  
 ಉತ ಜತುರ್ಭಗೆ ಗ್ರಹಿಸಿ ಮತ್ತೆ ತೇಜೋಮಯ |  
 ಗತ ತಪ್ಪದಂತೆ ನೋಡಿ ಆ ತರುವಾಯ ಮಾ |  
 ರುತ ದೇವ ತದ್ಗತ ಲಕ್ಷ್ಮಿ ನಾರಾಯಣ |  
 ಇಕರಾಲೀಂಚನೆ ಸಲ್ಲಾ ದ್ರವರೂಪ ಸರ್ವವೆಂದು |  
 ಮತಿಯಿಂದ ತಿಳಿವಂತೆ ಭಕುತಿಯ ಕೊಡುವದು  
 ಮಜ್ಜನಾದಿ ಕಾಲಕ್ಕೆ |  
 ನುತಿಸುವೆ ಎನ್ನ ಕಲಿಕಲ್ಲಿನವ ಕಳೆದು |  
 ಹುತವಾಗಿ ಕಾವಡೆಲ್ಲಾ ಸಾಫ್ರ ತ್ರಿಕೋಟಿ ದೇವ |  
 ರತ್ನಪತ್ರಿಸಿತ ನಮ್ಮ ವಿಜಯವಿಶಲರೀಯಾ |  
 ಪ್ರತಿಕಾಲದಲ್ಲಿ ಶೈವವಂತೆ ಕಾರುಣ್ಯವಾಳ್ಬಿದು || ೫ ||

2

ఎల్లీల్లి ఎన్న చెంబలవాగి ఇద్దు భో |  
వల్లభ విజయవిశలన్న తోరిశువదు || २ ||

## ತೀರ್ಥಾಕ್ಷೇತ್ರಯಾತ್ರಾ ಮುಖ್ಯ ಉದ್ದಿಶ್ಯ ವಿಜಯ ವಿಶ್ಲೇಷಣೆ

ಇಂದ್ರ ಪದ—ರಾಗ—ಕಾಂಚೋಧಿ      ಕಾಣ—ಘುಂಪಿ

ನಿನ್ನ ದರುಶನಕೆ ಬಂದವನಲ್ಲವೋ | ಪುಣ್ಯವಂತರ ದಿವ್ಯ ಚರಣ  
ನೋಡಲಿ ಬಂದೆ || ಪಲ್ಲ || ಎಲ್ಲೆಲ್ಲಿ ನಿನ್ನ ವಾಶ್ವತನವಿರಲಿಂದೆ | ಇಲ್ಲಿಗೆ  
ಬರುವ ಶಾರಣವಾವುದೊ || ಸೋಲ್ಲಿಗೆ ಕಂಭದಲಿ ತೋರಿದ ಮಹಮಹಿಮು|  
ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕಂಗೆ || ೧ || ಕರೆಧಾಗಲೇ ಓಡಿಬಂದೊದ  
ಗುವ ಸ್ವಾಮಿ | ಮರಳ ಗಾವುದ ಯೆಣಿ ಬರಲಾತಕೋ || ನೆರೆನಂಬಿ  
ದವರಿಗೆ ಅವಲ್ಲಾತದರು ಏನು | ಅಂದವರ ಮನದೊಳಗೆ ನಿಂದಾದುವ  
ಚಂದನ || ೨ || ಕರಣವೋ ನಿನ್ನ ಭಕತರನ ನೋಡುವ ಲಾಭ | ಸರೀ  
ಯಲ್ಲ ವೇದಗಳು ಸಾರುತವಕೋ || ವಟ್ಟು ವೊದಲಾದವೈ ವೈಷ್ಣವಾ  
ಗ್ರೀಸರರಂಭಿ | ತೃಟಿಯಾದರೂ ಎನಗೆ ನೋಡಲೂ ಗತಿದಾರಂ || ೩ ||  
ಧ್ಯಾನಕ್ಕೆ ಸಿಲುಕುವನೇ ನಿನ್ನ ಶಾಷ್ಲಿಬಹುದು | ಜ್ಞಾನಿಗಳು ಯೆಂತು  
ಬರುವರೊ ಅಲ್ಲಿಗೆ || ಅನಂತಜನುಮಾದಲಿ ಜಹತಷಹೋಮವುತ್ತ |  
ಏನೇನು ಮಾಡಿದರು ಇಪ್ಪು ಜನ ಕೂಡುವದೆ || ೪ || ನೀನಿದ್ದಸ್ಥಾನ  
ದಲಿ ಶಕಲ ಪುಣ್ಯಕ್ಕೇತ್ರ | ನೀನಿದ್ದಸ್ಥಾನದಲಿ ಸರ್ವತೀರ್ಥ | ನೀನಿದ್ದ  
ಸ್ಥಾನದಲಿ ಸಮಸ್ತ ತಾತ್ಪರ್ಯಕರು | ನಾನಿತ್ತ ಬರುವದು ನಿನಗೆ ತಿಳಿಯದೆ  
ಸ್ವಾಮಿ || ೫ || ಇದನೆ ಲಾಲಿಸು ಜೀಯಾ ನಿನ್ನದೊಂದೆ ಮಂತ್ರ |  
ನಿದರುಶನವಲ್ಲದೇ ಮಿಗಿಲಾವದೋ || ಪದೋಷದಿಗೆ ಮಧ್ಯಮತ  
ಪ್ರೋಂದಿದ ಸುಜನರ | ಹೃದಯದೊಳಗಾನಂತರ ನಿನ್ನ ರೂಪಗಳು || ೬ ||  
ಭಳಿರೆ ತರುಮಲಾಯ ನಿನ್ನ ಕರುಣಾರಸಕೆ | ನೆಲಿಗಾಣ ನೆಲಿಗಾಣ  
ನೆರಿಹೋರಿಯೋಳು || ಒಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ |  
ಸುಲಭದೇವರದೇವ ವಿಜಯವಿಶ್ಲೇಷಣೆ ವೆಂಕಟ || ೭ ||

# ಕ್ರೀತ್ರಸ್ಥಮೂರ್ತಿ ದರ್ಶನವಿಧಾನ ಮತ್ತು ಫಲ ವಿಜಯವಿಶ್ಲೇಷಣೆ

ಆಗ ಪದ—ರಾಗ—ಕಾಂಚೋಡಿ

ಘುಂಘಿತಾಳ

ನಿನ್ನ ನೋಡಲಿ ಬಂದೆ ನಿತ್ಯತ್ವಪ್ರಾ | ಅನ್ಯರಿಂದಲಿ ಎನಗೇನು  
 ಪ್ರಯೋಜನವೈ || ಶಲ್ಲ || ದರುಶನಕೆ ಬಂದವನಾನಲ್ಲಿಂದು ನಾನಂದು|  
 ಹಂ ನಿನಗೆ ಸುಂದರದ್ದು ಮನಸಿನೋಳಗೆ || ಇರುತ್ತಪ್ರದೇಶಯ್ಯ ಚಿನ್ನ ಪವ  
 ಲಾಲಿಸು ಕರೆಣಜನರೆ ಅಭಿಭ್ರಾಯ ವ್ರೋಂದುಬಗೆ ಇಪ್ಪಡೊ || ೧ ||  
 ನಿರುತ್ತ ವ್ಯಾಪ್ತತ್ವ ಕರೆಣತ್ವ ಅಣುವಾಹಕತ್ವ | ಸರುವ ಚೇತನ ಜಡಾ  
 ಮತ್ತೆಮತ್ತೆ || ಪರಿಪರಿಯಂದಲಿ ನಿನ್ನ ಲಿಷ್ಟಂಟು | ನಿನ್ನ ವರಮೂರ್ತಿ  
 ಗಳ ವೇಳದೆ ಇದ್ದಮ್ಮ ವಿನಯದಲಿ || ೨ || ಧ್ಯಾನಕ್ಕೆ ನಿನ್ನ ಪ್ರಧಾನ  
 ನೆಂದು ನುಡಿದೆ | ಆನಂದಮಾತ್ಕೊಡುವ ಆಪ್ರವೇಯ || ಕ್ಷೇತ್ರಾಜಿಸನ  
 ಕಿಂತ ದ್ವಾರದವರು ವೆಗ್ಗಳವಾಗೆ | ನಿನಂಬಿ ತಿರುವೆಂಗಳೇತ ನಿನ್ನಾಟಕೆ  
 || ೩ || ಮುಕ್ಕೆ ಮಂದಜನಕೆ ನಿನ್ನ ಭರುತರ ಮ್ಯಾಲೆ | ಭರುತ ಪ್ರತಿಪ್ರ  
 ವದಕೆ ನಾ ವೇಳದ್ದು | ಅಕಟ್ಟಿಕಟ್ಟ ನಿನ್ನ ಧೋರಿತನಕೆ ಏನಂಬೆ | ತಕ್ಕ  
 ಮಾತುಗಳೇನ್ನೊ ಆಲೋಚಿಸಿ ನೋಡೆ || ೪ || ಹೊನ್ನ ಹಣ ತೂಗ  
 ಚೀಕಾದರೆ ಮೊದಲಿಗೆ | ಚಿನ್ನ ಹಾಕುವರೇನೊ ಚಿನ್ನಯರೂಪ | ಮುನ್ನೆ  
 ನಿನ್ನ ವರ ದರುಶನವಾದಮೇಲೆ ಪಾ | ವನ್ನ ಕರೀರನೆ ನಿನ್ನ ಕಾಂಬುವ  
 ದುಃಖ || ೫ || ಜರಿಪರಣ ರಹಿತ ಸುಜನರ ಪರಿಪಾಲ | ನಿ | ಜರ  
 ಗಣಕೆ ನಿತ್ಯ ವಜ್ರಪಂಜರ | ಜರಗೆ ವರವಿತ್ತಾ ದಸುಜರ ವಂಶನಾಶ ನಿ|  
 ಜರ ನೆದಿ ಜನಕ ಅಂಣಿಜ ರೆವಿನಯನ ದೇವ || ೬ || ಮೂರ್ಕಿಲವುತ್ತ  
 ರ್ಮೀಂದ ವೇಳದೆನೆಂದು ಚನ್ನಾಗಿ | ಲಾಲಿಸು ಲಲಿತಾಂಗ ಲಕುವಿ  
 ರಮಣ || ನೀಲಗಿರಿನಿವಾಸ ವಿಜಯವಿಶ್ಲೇಷ ವಂಕಟ | ವಾಲಿಗಾವ  
 ಕೃಕೋಳ್ಳಾ ನಿನ್ನ ಯೋಧ್ಯತದನಿತು || ೭ ||

## ಶ್ರೀರಂಕ್ಕುತ್ತದರುತನದಿ ನಿಬಿಂಜ ಪಾಠಪರಿಶಾರ

ಅಂ ಪದ

ರಾಗ—ಕಾಂಚೋಡಿ

ರ್ಯಂಷಿತಾಳ

ಆವಜನುವುದ ಪಾಪವ್ಯೋದಗಿತೋ ಎನಗಿಂದು | ದೇವಗಂಗಿಯ  
ನೋಡಿದೆ | ದೇವಕ್ಕಿಸುತ್ತನ್ನೆಲಿದು ಕರತಂದು ಎನ್ನುನು ಪಾವನವ  
ಮಾಡಿದಾ ಕೇಳಿ || ಪ || ಗಾರುಗಳನುವೋಹಿಸಿ ಭಂಸುರಂಗೆ ಕರಿಣ ಉ |  
ತ್ತರ ವೇಳ ಸಾಗಿಸಿನೋ | ಮುರಿವ ಲಗ್ಗುಕೆ ಹೋಗಿ ಪುರಿ ವೇಳ ದ್ರವ್ಯ  
ಪರಿಕಂಸಿ ಕೊಡದಲೆ ಪ್ರೋದಿನೋ || ವರಭಾತ್ರಕ್ಕಣನ ತಪ್ಪು ಬಲು  
ಇರಲು ಇಲ್ಲವೆ ಸರಿಯೆಂದು ಸ್ಥಾಪಿಸಿದೆನೋ | ಮರಳ ಪ್ರಪ್ರಗೆ ವೃಧಿ  
ಬರಲು ಸಾಕ್ಷಿಯ ನುಡಿದು | ಪರಿಹರಂಸಿ ಬಂದಿದ್ದೆನೋ ಏನೋ || ೮ ||  
ಫಾನಕ್ಕೇತ್ತ ಶ್ರೀರಂಕ್ಕುತ್ತದೆ ಪ್ರೋಗುವಾಗ ವಂ | ಜನೆ ಕರ್ಮ ಮಾಡಿ  
ದ್ದೆನೋ | ಜನರತಿಯ ಬಳಿಯಲ್ಲಿ ಇದ್ದು ಕೇಳಿದೆ ಧರ್ಮಕನುಕೂಲ  
ವಾಗಿದ್ದೆನೋ | ಮನಿಗಿಬಂವತಿಧಿಗಳ ಜರಿದು ಪಿತ್ರಪ್ರಧರಿಗೆ ಉಣಿಸಿ ಸುಖ  
ಬಿಡಿಸಿದ್ದೆನೋ | ವನಗಳನು ಕಡೀದು ದೇವಾಲಯವ ಕಟ್ಟಿಸಿ ಕ್ರಣಕ್ರಣಕೆ  
ಅಪಿಸಿದೆನೋ ಏನೋ || ೯ || ಉತ್ತಮರು ಮನೆಗೆ ಬಂದರಾಗ  
ಮಾಡುವ ಶಕ್ತಮಾರ್ಗ ತೋರಿದಿದ್ದೆನೂ | ಹತ್ತುಫರ ಬಾಂಧವರ ವಿತ್ತದಲಿ  
ಕೆರೆಭಾವಿ ಹತ್ತೀಂಟು ಕಟ್ಟಿಸಿದೆನೋ || ದತ್ತಾತ್ರೇಹಕಾರವನ್ನು ಮೂಡಿದದ  
ರಿಂದ ಪ್ರತ | ವೋತ್ತಗಳ ಸಾಗಿಸಿದೆನೋ | ಈ ತೆರದಿ ನಿಬಿಂಜ ಪಾಪ  
ವನೆ ನೆಷಗಿ ಕೃ | ತಾರ್ಥನಾದೆ ವಿಜಯವರ್ತಿಲನ ಸುತ್ತೆಯ ನೋಡಿ || ೧೦ ||

ಶ್ರೀಗುರುಮಧ್ವೇಶ ಶ್ರೀಕೃಷ್ಣಾರ್ಥಣಮಸ್ತು

# ವೀಜಯದಾಸರ ಒಗಟೆ ಬಿಜ್ಞಿರಿ

ಗುರುಧಾಷಾ, ಅಥ್ರ

ಪದ—ರಾಗ—ಮಾರ್ಡಿ

ತ್ರಿವಿಳಿತಾಣ

ಭೇದ ಹೇಳುವನೆ ತಮೊಯೋಗ್ಯ | ಪೂರ್ಣ |  
ಚೋಧರ ಮತ ಬಿಡುವನೆ ಮುಕ್ತಿಯೋಗ್ಯ || ಪಲ್ಲ ||

ಸತ್ಯ ನುಡಿವನೆ ಅಪಕಾರಿ | ಪರರ |  
ವಿಶ್ವ ಪರಹರಿಸುವನೆ ಬಲು ಉದಾರಿ ||  
ಹತ್ಯವಾಡುವನೆ ಉಪಕಾರಿ | ನಿತ್ಯ |  
ಛತ್ರ ಚೆಂಚಲಿಸುವನೆ ಧರ್ಮದಾರಿ || ೮ ||

ಪರನಾರಿ ಸಹೋದರ ಹೀನಾ | ಕಂಡ ಉ !  
ತ್ವರಗಳನಾಡುವನೆ ಆವಾಗ ಮಾನಾ |  
ತರತಮ್ಯ ಹೇಳುವನೆ ಕೋಣ | ತನ್ನ |  
ಹರಣವ್ಯಾಪ್ತಿಸಿಕೆಂಬುವನೇ ಪ್ರವೀಣಾ || ೯ ||

ಭೃಷ್ಟನೇನಿಸುವನೆ ಧನ್ಯ | ಪರರ |  
ಇಷ್ಟಾರ್ಥ ಕೆಡಿಸುವನೆ ಬಲುಮಾನ್ಯ |  
ಕಷ್ಟಬೇಡುವನೆ ರಾಜನ್ಯ | ವಿಜಯ |  
ವಿಶಲನ್ನ ಪೂರ್ಜಿ ಮಾಡುವನೆ ಗುಣಶಾನ್ಯ || ೧೦ ||

**ನೋಟಿ**—ಸಕಲ ಸಜ್ಜನರು ಈ ಪದವನ್ನು ಮನವರಿತು ನೋಡಿ ಶರಿಯಾದ ಅಥರ್ವ ಬರೆದು ಕಳುಹಿದಲ್ಲಿ ಮುಂದಿನ ಸಾಧನಭಾಗ ಸುಳಾದಿ ಪುಸ್ತಕ ಉಚಿತವಾಗಿ ಅರ್ಥಸುವೆವು.

ಪ್ರಕಾಶಕೆರು.

## ಶ್ರೀ ದ್ಯು ಪ ದಿ

---

**ಶ್ರೀ ಸಾಲು ಇದ್ದುದು**

೨ ಒಟ್ಟು ಸ್ವೇಮಿವದ್ದೃತ

೧೦ ತ ಸೂರ್ಯವಭಾಗ

೧೫ ಉ ಹೇಳಲವಯ್ಯ

೧೫ ಅಳಿ ಸಿನ್ನ ಬಿರಿದು

೧೯ ಅಣಿ ವೊದಲಾದ

ತೀಥಿಗಳ

೧೩ ಅಷ್ಟ ಶೂಳಗೆ

೧೦ ಒಂದು ಸ್ವಾಗಳ ಫಲ

೨೫ ಅಳಿ ಪದ ಗಾಳಿ ತಾಳಿ

೨೬ ಒಟ್ಟು ಕಾವಚೀಕು

೨೬ ಅಣಿ ಸಿರಾಕೃತಿ

೨೬ ಈ ಅನುಪಾಸಿಲ

೨೦ ಒಟ್ಟು ವಿರಜಾತೀಯಂ

೨೬ ಒಟ್ಟು ತತೀಜಡೆ

೨೬ ಅ ಭಾಯಾದಲ್ಲಿ ಹ್ಯಾದು

೨೬ ಒಟ್ಟು ಸ್ವಾನನಷ್ಟಾನ

೨೬ ಒಟ್ಟು ಕಾಯ್ಯ

೨೮ ಈ ಪ್ರವಾಗವನೀಯೆ

೨೮ ಅಗ ಸಂದೇಹಬಡಿಸಲಿ

೨೯ ಈ ಸದನಕ್ಕೆದಿರಲು

೨೯ ಒಟ್ಟು ಶೀಷಾದಿಯೆನಿಸುವದು

೨೦ ಅಷ್ಟ ವಿಷ್ಣುದಾಸ

**ಇರಬೇಕಾದುದು**

ಸ್ವೇಮಿವದ್ದೃತ

ಸೂರ್ಯವಭಾಗ

ಹೇಳಲವಯ್ಯ

ಇದು ಸಿನ್ನ ಬಿರಿದು

ವೊದಲಾದ

ಪರಿಪರಿ ತೀಥಿಗಳ

ಒಳಗೆ

ಸ್ವಾಗಳ ಫಲ

ಪದರಾಗ ಗೌಳ ರ್ಮಂಷಿತಾಳಿ

ಕಾಯೆಚೀಕು

ಸಿಜಾಕೃತಿ

ಅನುಪಾಸಿಲ

ವಿರಜಾತೋಯಂ

ತತೀಜಡೆ

ಭಾಯಾದಲ್ಲಿಹದು

ಸ್ವಾನಾನುಷ್ಟಾನ

ಶೀಯ್ಯ

ಪ್ರವಾಣವನೀಯೆ

ಸಂದೇಹಬಡಿಸಲ್ಲಿ

ಸದನಕ್ಕೆದಿರಲು

ಶೀಷಾದಿಯೆನಿಸುವದು

ವಿಷ್ಣುದಾಸ

శ్రుతి సాలు	ఇద్దుదు	ఇరబీఎండుదు
ఉఱ	అణి	విరితి
ఉక్క	గుణ	మానసరిగొనవల్ల
ఉక్క	గుణ	వాసవినుతు
ఉక్క	ఉ	మాదవ
ఉఱు	ఉ	పద
ఉఱ	ఉక్క	ప్రోందిశువే
ఉత్త	అలి	శకలముతి
ఉక్క	ఉ	జతె
ఉక్క	గుణ	ఆది
ఉక్క	గుణ	జతె
ఉక్క	ఉ	నమ్మి వితలను
ఉక్క	గుణ	కూరుగ
ఉక్క	గుప్త	పరసామా విజయవితల
ఉగు	అట	గేణు సదన
ఉక్క	గుప్త	ఒళగదొడనే
ఉక్క	ఉ	సిద్ధానరాగ
ఉక్క	ఉ	బలదేవనెందు
ఉక్క	అలి	చుంతినయు
ఉం	అ-కు	సుతామాది
ఉక్క	ఉ	దొభాంగ్య
ఉక్క	గుణ	మాంద్యులస్యు
గుంప	గ	మట్టుతాళ
గుఱు	ఉ	ఎన్ను
గుఱు	గుణ	నినగల్లదన్యుత్తు జనకే
గుఱు	గుణ	సద భకుతరుధ్వరనే
గుఱు	గుణ	పన్నంగకాయ

ಶ್ವರ್ತಿ ಸಾಲು	ಇದ್ದುದು	ಇರಬೇಕಾದುದು
ಗಳೀ	ಗೈ	ವಿಶ್ವಾಂಭರೆ
ಗಳೀ	೨೦	ದ್ರವ್ಯ ಧರ್ಮ
ಗಳೀ	೨೨	ಕರಿವಶದ
ಗಳೀ	೮	ಫಣವಣಿನಿದ
ಗಳೀ	೮	ತನುಜಸ್ತುವ ಬಿಡೆ
ಗಳೀ	೯	ಚರಣಮಾಜಪಾಣಿ
ಗಳೀ	೯	ವಿಯವಾಡುವ
ಗಳೀ	೧೮	ವಿಷಾವಜೀತ
ಗಳೀ	೨೨	ಬಲನಂತಚರಣ
ಗಳೀ	೨೨	ಸಾರಲೋಹರೋ
ಗಳೀ	೨	ಸಿಂದ ವಿಶಲ
ಗಳೀ	೨೧	ಸ್ತುತಿತಾತೀರ್ಥಸಾದ
ಗಳೀ	೧೧	ಸುಂದರನಾಮಾ
ಗಳೀ	೩	ತಿಮ್ಮತಿ೯
ಗಳೀ	೮	ತಲ್ಲಿಸವದ
ಗಳೀ	೧೯	ಧವಳವಣಿ
ಗಳೀ	೨	ವಿಜಯವಿಶಲ
ಗಳೀ	೧೦	ವಿತಾತನದ
ಗಳೀ	೧೯	ಬಳಿದ ನಾಮಾ
ಗಳೀ	೧೯	ವೃಷಷಪವರ್
ಗಳೀ	೨೧	ಪಣ್ಣಿಸವಿದ
ಗಳೀ	೨೪	ಧರಿ ಚತುರ್ವತ
ಗಳೀ	೧	ಮಟ್ಟತಾಳ
ಗಳೀ	೯	ಫಾನಶೂಕರ
ಗಳೀ	೮	ಅನಿವರ್ತಿ

ಪ್ರಾಟಿ ಸಾಲು	ಇದ್ದುದು	ಇರಬೇಕಾದುದು
ಒಡಗ ಶ್ರೀ	ಹುತ್ತುಭುಜಾ	ಹುತ್ತುಭುಜ
ಒಡಗ ಶ್ರೀ	ಲಿಚ್ಚಿಸಿದಿಸಿದ	ಲಿಚ್ಚಿಸಿದಿಸಿದ—
ಒಡಗ ಶ್ರೀ	ವೈದು ನರಕದಲ್ಲಿ	ವೈದು ನರಕದಲ್ಲಿ
ಒಡಗ ಶ್ರೀ	ಮುಗಲು	ಮುಗಲು
ಒಡಗ ಗಳಿ	ಸ್ವಾರ್ಥದ	ಸ್ವಾರ್ಥದ
ಒಡಗ ಗಳಿ	ಗೀವಾರಣ	ಗೀವಾರಣ
ಒಡಗ ಶ್ರೀ	ಉನ್ನಂತು	ಉನ್ನಂತ
ಒಡಗ ಶ್ರೀ	ಪರಭಿನ್ನ	ಪರಭಿನ್ನ
ಒಡಗ ಗಳಿ	ಬಂದು	ಬೋಂದು
ಒಡಗ ಗಳಿ	ಒಂದುನೂರ್ಯೆದು	ಒಂದುಮೂರ್ಯೆದು
ಒಡಗ ಗಳಿ	ಶತವಸ್ತ್ರ	ಶತವಸ್ತ್ರ
ಒಡಗ ಗಳಿ	ಶಿತೀಯೊಳುತ್ತಿಸ್ತು	ಶಿತೀಯೊಳುತ್ತಿಸ್ತು
ಒಡಗ ಶ್ರೀ	ಮನದಲ್ಲಿ ದುಗುಣಿಸಿ	ಮನದಲ್ಲಿ ಗುಣಿಸಿ
ಒಡಗ ಶ್ರೀ	ನೇ ಸಾಲು ಆನೇಕೆ ಎರಡು ಸಾಲು ಬಿಂಬಿಸಿ.	ಅಚ್ಚಿನ ದೊಂಬ.
	(ಆ ಎರಡುಸಾಲು)	
	ಗೂಡುಮಾಡಿದಂಥ ಜಡಜೀವರಿಗೆ	
	ಗಾಡಿಕಾರ ದೇವಗೋಪಾಲ ವಿಶಲ	
	ಕೂಡಿ ಆಡುತ ನವೇಶ್ವದನೆ ಮತ್ತುತಲಿಸ್ತು	
ಒಡಗ ಗಳಿ	ಶ್ರೀನೆದಯಂದ	ಶ್ರೀಶನ ಚಯಂದಿಂದ
ಒಡಗ ಶ್ರೀ	ಬಂದು	ಬಂದು
ಒಡಗ ಗಳಿ	ಮಾನವಗೆ	ಮಾನವಗೆ
ಒಡಗ ಗಳಿ	ಕೈಕೊಂಡಾಗಾನವ	ಕೈಕೊಂಡಾಗ ನಯ
ಒಡಗ ಶ್ರೀ	ವಾಗಲೆ ಇದ್ದು	ವಾಗಲೆಯಿದ್ದು
ಒಡಗ ಗಳಿ	ಸಾಗದತಿ	ಸಾಗದಲೆ
ಒಡಗ ಶ್ರೀ	ಧೀನುಗುರಡುದೆ	ಧೀನುಗುರಡುದೆ

పుట్ట సాలు	ఇద్దుడు	ఇరచీకాదుదు
१८९	అ	విద్యానేశ
१९०	ఇ	ఎనగెబలిదు
१९१	ఒ	పరమపావన
१९२	ఒ	హోమగిరి
१९३	అ	కడలథరి
१९४	అ	ప్రోపనావుదింద
१९५	అ	శాతియద్భిదు
१९६	ఒ	కృతద్భ్యంతి
१९७	ఇష	పరమ లోకిక
१९८	ఒ	యుంత్రధారక
१९९	ఒ	పూజిప
२००	ఒ	శాసనావుక
२०१	ఒ	జిత్తువధారేందు
२०२	అష	వస్త్రుతిదే
२०३	ఒ	శారణ్యరాదవరంగె
२०४	ఒ	పాతాపరిదా
२०५	ఒ	వల్దాను
२०६	ఒ	ఉంచన
२०७	అ	వారాదంష్ట్రుయా
२०८	ఒ	వేదదుప్రోగుత
२०९	ఒ	సురరుఘే
२१०-२११	వణ్ణనాతుర	వణువూతుర
२१२	ఒ	జాన తేఱశ్చుతమూ
२१३	ఒ	ఆస్తి
२१४	అ	ఫణిపరియంత

శ్రీ సాలు ఇద్దుదు	ఇరబేచాదుదు
అంగ గిం గిరినివాస	గిరివాస
అండ ఎ కప్పదా	కపదిఫ
అండ గి ఆళాగిల్లప్పె	ఆళాగిల్లిష్ట్
అండ గిం గొతుమభక్తరీల్ల	గొతుమ పరమభక్తరీల్ల
అండ అశ్చ గతిహరిగె	గతిహరిగె
అంం ఇ తపసిగా	తాపసిగా
అంం ఇ సవితరవంతక్కె	సవితరవంతకె
అంం గి పరంజనేత్తు	పంకజనేత్తు
అంఖ ఎ (సమ్మేతా)	(సమ్మేతా)
అంఖ ల కందరవన్ను	కంధరవన్ను
అంఖ ఇ వాకాహతి	వాకాహతి
అంక ఖ సమృతిరదు	సమృతిరదు
అంక ఏ ఈయబళ్ల	ఈయబళ్ల
అంక ల సంతామసజ్ఞాన	సంతామ సజ్ఞాన
అంం గం సుత్తివ	సుత్తివ
అంగ గం శిక్షీరలు	శిక్షీరలు
అంగ గం హరాక్రుమణ	హరాక్రుమణ
అంప ఏ విస్తృతువేగ	విస్తృతువేగ
అంప ఖ ముత్తినపిండి	ముత్తినపిండి
అంప ఖ తురంగక్కేత్తు	తురంగక్కేత్తు
అంప గం భలదంతా	భలదంత
అంప గం లోచహసనాగి	లోచహసనాగి
అంప ఏ శ్రీచాంత	శ్రీచాంతనాద
అంప గం పుట్టితు	పుట్టితు
అంప ఏ తురంగక్కేత్తు	తురంగక్కేత్తు

ಪ್ರಾಟಿ	ಸಾಲು	ಇದ್ದುದು	ಇರಬೇಕಾದೆದು
ಪ್ರಾಟಿ	ಎ	ಆಂದಂದಿಂದಾನಿಂದ	ಆಂದುಬಂದಾನಿಂದ
ಪ್ರಾಟಿ	ಉ	ನಂದವಾಡುತ್ತಾ	ನಂದವಾಡುತ್ತಾ
ಪ್ರಾಟಿ	ಒಂ	ಭಾರತಿಸಿತೆ	ಭಾರತಿಸಿತೆ
ಪ್ರಾಟಿ	ಅಣಿ	ದೇಂದ	ದೇನ
ಪ್ರಾಟಿ	ಅಳಿ	ತಾಯಿ ಯುವ	ಕಾಯುವ
ಪ್ರಾಟಿ	ಅಂ	ಕಲುವಹರದ	ಕಲುವಹರನ
ಪ್ರಾಟಿ ನೇೇ ಪ್ರಾಟಿದಲ್ಲಿ (೮) ನೇೇ ಸಾಲು ಮಟ್ಟಿತಾಳಿದ್ದು—(ವಾದಾಂ ಬುಜವನ್ನು ನೇರಿನಂಬಿದ ದೃಢವಾಗಿ) ಈ ಸಾಲು ಶ್ರವಿತಾಳದ ನೇೇಲೆ ಉನೇೇ ಸಾಲಿನಲ್ಲಿರಬೇಕು ತಿದ್ದಿಕೊಳ್ಳಿ			
ಪ್ರಾಟಿ	ಅಣಿ	ಅಭಿತಯಾವು	ಅಭಿತಯಾಷ್ಟು
ಪ್ರಾಟಿ	ಒಂ	ರಾಮಾ ಸಿಲ್ಲಿ	ರಮಾನಿಲ್ಲಿ
ಪ್ರಾಟಿ	ಒಂ	ಕೇತುವಿನ ಧೋರಿಯೆ	ಕೇತುವಿನ ಧೋರಿಯೆ
ಪ್ರಾಟಿ	ಒಂ	ಬಲಿತಾ	ಬಲ್ಲಿದಾ
ಪ್ರಾಟಿ	ಒಂ	ಜಗನಾಥ	ಜಗನ್ನಾಥ
ಪ್ರಾಟಿ	ಒಂ	ವಂದು ವಾಯುಕುಲದಿಂದ, ಬೆಂದು ವಾಯುಕುಲದಿಂದ	
ಪ್ರಾಟಿ	ಉ	ಜಗದೀವನು	ಜಗದದೀವನು
ಪ್ರಾಟಿ	ಉ	ಜಪ್ಪಳಿಗನೆ	ಜಪಳಿಗನೆ
ಪ್ರಾಟಿ	ಅಣಿ	ಮದನನಯನ	ಮದನನಯ್ಯನ
ಪ್ರಾಟಿ	ಅಣಿ	ವಿಂಥಾವಳಿಗೆ	ವಿಂಥಾವಳಿಗೆ
ಪ್ರಾಟಿ	ಒಂ	ಮಟ್ಟಿತಾಳದ ಮೊದಲನೇ ಸಾಲು, ಧ್ವನಿತಾಳದಲ್ಲಿ ಒ ಪ್ರುತ್ತಿಕೊಳ್ಳಬೇಕು: ಸೇತುಮಧ್ಯದಲ್ಲಿ ಒ ಪ್ರುತ್ತಿಕೊಳ್ಳಿದನಾಗ.	
ಪ್ರಾಟಿ	ಅ	ಸದೆಬಡಿದು	ಸದೆಬಡಿದು
ಪ್ರಾಟಿ	ಅಂ	ಉತ್ತಮವರೆಲ್ಲಿ	ಉತ್ತಮವರೆಲ್ಲಿ

ನ್ಯಾಟಿ	ಸಾಲು	ಇದ್ದುದು	ಇರಬೇಕಾಡುದು
ಅಷ್ಟ	ಶಿ	ಕೃತಿನುತ್ತಿ	ಕೃತಿನುತ್ತಿ
ಅಷ್ಟ	ಅಗ	ಕತ್ತತಿಹರ	ಕತ್ತತಿಹರ
ಅಷ್ಟ	ಒ	ಯನುನ	ಯನುನ
ಅಷ್ಟ	ಒ	ತ್ರಿಜಗಡೊಳಗೆ	ತ್ರಿಜಗಡೊಳಗೆ
ಅಷ್ಟ	ಉ	ಭಂಜಗಾಧಿಪ	ಭಂಜಗಾಧಿಪ
ಅಷ್ಟ	ಒಂ	ವರ್ವತದರೂ	ವರ್ವತದರು
ಅಷ್ಟ	ಅರ್	ಇಂದು	ಇಂತು
ಅಷ್ಟ	ಒ	ಪಿತನ	ಪಿಂತನ
ಅಷ್ಟ	ಅಳ	ಸಿದಾಢತರನ್ನು	ಸಿದಾಢತರನ್ನು
ಅಷ್ಟ	ಒ	ಶುಲಬಾಧಿಗೋ ಮಾ	ಶುಲಬಾಧಿಗೋಯಾ
ಅಷ್ಟ	ಅ	ಸ್ವೇವಿತ್ಯಗಳು	ಸ್ವೇಮಿತ್ಯಗಳು
ಅಷ್ಟ	ಒಂ	ಸ್ವೇಗದಿರಲೆಂದು	ಸ್ವೇಗದಿರಲೆಂದು
ಅಷ್ಟ	ಉ	ಯೋಗಾಭಾಷಕೆನು	ಯೋಗಾಭಾಷಕೆದು
ಅಷ್ಟ	ಅ	ಹರಿಯನು	ಹರಿಹರಿಯನು
ಅಷ್ಟ	ಅಂ	ಮುದ್ಯಂತರಹಿತ	ಮುಖ್ಯಂತರಹಿತ
ಅಷ್ಟ	ಒಂ	ನಾರವಾದಕ್ಕೆ	ನಾರವಾರಕ್ಕೆ
ಅಷ್ಟ	ಒಂ	ನೆನಿವೆ	ನೆನಿಪಾ
ಅಷ್ಟ	ಒಂ	ನಾರಮಹಿಮು	ಪಾರಮಹಿಮು
ಅಷ್ಟ	ಅಗ	ಮದನಸಿರಿ	ಮಥನಸಿರಿ.
ಅಷ್ಟ	ಇ	ಜ್ಞಾನಾವಂತ	ಜ್ಞಾನಾನಂತ
ಅಷ್ಟ	ಅಷ್ಟ	ನಿಂಬಾಶಿಲಾಭರಣಾ	ನಿಂಬಾಶಿಲಾಭರಣ
ಅಷ್ಟ	ಒಂ	ಬುತಿಗೊಳಿದ	ಬುತಿಗೊಳಿಸಿದ
ಅಷ್ಟ	ಅಷ್ಟ	ತನ್ನಿಂದಾದೆ	ತನ್ನಿಂದಾದ
ಅಷ್ಟ	ಅಗ	ತನ್ನಿಂದಾದಾ	ತನ್ನಿಂದಾದ
ಅಷ್ಟ	ಉ	ವೃಂದಾದರ	ವೃಂದಾರಕ

ಪ್ರಾಟಿ ಸಾಲು	ಇದ್ದುದು	ಇರಬೇಕಾದುದು
ಅ೭	ಗಳಿ	ಧರೆ
ಅ೮	ಅಂ	ಇಲ್ಲಿಯೆನುತಾ
ಅ೯	ಅಗ	ಪೂತ್ರಾಕ್ಷೇಶ
ಅ೧೦	ಇ	ಸಿಡಿದಾ
ಅ೧೧	ಇ	ಶಂಖೀಯನು
ಅ೧೨	ಗಳಿ	ಮನಃ ಪೂರ್ವಾದರ
ಅ೧೩	ಗಂ	ಕೊಂಡಾಡತೇನು
ಅ೧೪	ಗತಿ	ತಂಡತಂಡದಲಿಂಗಾ
ಅ೧೫	ಗಳಿ	ಪುಂಜನ್ನೆ
ಅ೧೬	ಅಂ	ಪಾರವಾರ
ಅ೧೭	೯	ಮುಕುಟಧಾರ
ಅ೧೮	ಅಂ	ಭಕ್ತಿಗೊಲಿದು
ಅ೧೯	ಉ	ನಿಲವಣ
ಅ೨೦	೯	ವಾಮಲೋಚನೇಶ
ಅ೨೧	ಗಳಿ	ಬರದರಂಬರಧರ
ಅ೨೨	ಇ	ತನ್ನೆದುರಿಲ
ಅ೨೩	ಆ	ನಿಗವಾಸನ್ನೆತಹರಿ
ಅ೨೪	ಗಂ	ಪೂತ್ರನಿರಗುವ
ಅ೨೫	ಗಳಿ	ಸಾಹಸವ್ಯಾಖ ಸುರರದಾನ
ಅ೨೬	ಗಲ	ಈ ಮಹಿಯೋಳಗೆ
ಅ೨೭	ಇ	ಚಿತ್ರನಿಮಾಳದಲ್ಲಿ
ಅ೨೮	ಗಂ	ನೀತಿನಿಂದರಿ
ಅ೨೯	ಗಳಿ	ಪಾಲಕಹರ
ಅ೨೧೦	ಅಗ	ತತ್ತಿಂದೂಗಿ
ಅ೨೧೧	ಅ	ಗ್ರೀಸದತಿ

ಶ್ರುಟಿ	ಸಾಲು	ಇದ್ದುದು	ಇರಬೇಕಾದುದು
ಅ೭೯	ಇ	ಕುಪಾಯವಂದು	ಕುಪಾಯವೆಂದು
ಅ೮೦	ಇ	ಪ್ರಜೀವರಿಗೆ	ಪ್ರಜೀತರಿಗೆ
ಅ೮೧	ಇ	ವಶ್ವಿ ಸವಾಗೆ	ವೆಶ್ವಿ ಸವಾಗೆ
ಅ೮೨	ಇ	ಪರಮೆಸೋಜಿಕೆ	ಪರಮಸೋಜಿಗೆ
ಅ೮೩	ಇ	ಪ್ರಜೀವನು	ಪ್ರಜೀತನು
ಅ೮೪	ಇ	ಮುದದಿಂದಲಿ	ನೋಡದಿಂದಲಿ
ಅ೮೫	ಇ	ಸ್ತುತಿಗಳಿಂದ	ಸ್ತುತಿಗಳಿಂದ
ಅ೮೬	ಇ	ವಿ ದೋಡದಿಂದಲಿ	ವಿನೋಡದಿಂದಲಿ
ಅ೮೭	ಇ	ಕ್ಷೇತ್ರವರ್ಗ	ಕ್ಷೇತ್ರವರ್ಗ
ಅ೮೮	ಇ	ಬಂದು	ಒಂದು
ಅ೮೯	ಇ	ವಾಢುತ್ತುಯಾಗ	ವಾಢುತ್ತಲಿಯಾಗ
ಅ೯೦	ಇ	ಸುರನಿತರಾ	ಸುರನಿಕರ
ಅ೯೧	ಇ	ಪುಲಿದೊಸಲಾಂಬರ	ಪುಲಿದೊಗಲಾಂಬರ
ಅ೯೨	ಇ	ಸತಿ ಪೆಶರಿನಲಿ	ಸಲೆ ಪೆಶರಿನಲಿ
ಅ೯೩	ಇ	ಸೂದರುಶನ ಪದುವೂ	ಸೂದರುಶನಶಂಖಪದುಮೂ
ಅ೯೪	ಇ	ಆದನಾದಗು	ಆವನಾದರು
ಅ೯೫	ಇ	ವಿದುರ	ವಿದುರನ
ಅ೯೬	ಇ	ಸರರ	ಸುರರು
ಅ೯೭	ಇ	(ಈ ಸಾಲ ಚಿಟ್ಪಾರೆ)	ಹರಿತಾನೆ ಕೃಶೋಂದು ಶರ ಣಿಸಲದರಿಂದ
ಅ೯೮	ಇ	ಹರಿತಾನೆ	ಮೆರವ
ಅ೯೯	ಇ	ಕಂಡಾಗತಿ	ಕಂಡಾಗಲೆ
ಅ೯೧೦	ಇ	ಒಡನೆ ಬಂದು	ಒಡನೆ ವೇಂದು
ಅ೯೧೧	ಇ	ಆವ ತಾತ್ಕೃಶರು	ಆವ ತಾತ್ಕೃಶರು
ಅ೯೧೨	ಇ	ಪಾವನಸನಾಗಿ	ಪಾವನರಾಗಿ

ಕ್ರಮ ಸಂಖ್ಯೆ	ಸಾಲು	ಇದ್ದುದು	ಇರಬೇಕಾದುದು
೨೭	೧೯	ದಲಣವಾದ	ದಲ್ಲಣವಾದ
೨೮	೨೧	ಕೂಡಲಿಸ್ತುದೆ	ಕೂಡಲಿಸ್ತುದೆ
೨೯	೨೩	ಸಾರಲಾಪಿನ	ಸಾರಲಾಪಿನೆ
೨೩	೯	ನಂದಾದಿಂದಳಿ	ನಂದಾದಿಂದಲೆ
೨೪	೨೪	ಕರ್ನಾವರಧಿ	ಕರ್ನಾವಾರಧಿ
೨೫	೨೫	ಮಧ್ಯಮುನಿ	ಮಧ್ಯಮುನಿ
೨೦೦	೧	ಸರ್ವಕಾರ್ಯಸಿದ್ಧಿ	ಸರ್ವಕಾರ್ಯಸಿದ್ಧಿ
೨೦೦	೨೭	ಕರ್ನೋಲಕಲ್ಫ	ಕರ್ನೋಲಕಿಎಫ್
೨೦೦	೨೯	ವಲಿವಾಕುಂಡಲ	ವೊಲಿವ್ನೋಕುಂಡಲ
೨೦೧	೨	ಕಂಕಣಕಡನ	ಕಂಕಣಕಡಗ
೨೦೧	೨	ಜನನೈಕ್ಯೇಹ ಪಾ	ಜಗನೈಕ್ಯೇಹ ವಿಚಿತ್ರಕಾಂತಿ
		ವಿಚಿತ್ರಕಾಂತಿ	
೨೦೨	೨	ದಿಂದೂಸ್ತುದೆ	ದಿಂದೊಸ್ತುದೆ
೨೦೨	೨೨	ಬಂದಿಸಿದನೈಂಬ್ರಿ	ಬಂಧಿಸಿದನೈಂಬ್ರಿ
೨೦೩	೧	ನೈಬಾ	ನೈಬ್ರಿ
೨೦೩	೪	ಗರಳವನುಂಗಿ	ಗರಳವನುಂಗಿ
೨೦೩	೮	ಸುರವರಗರಲೀಲಾ	ಸುರವಳ ಪರಲೀಲಾ
೨೦೪	೯	ದಯಾಂಬಾಧಿ	ದಯಾಂಬಾಧಿ
೨೦೪	೧೧	ಅಡಿಕೊಲಗದಲಿ	ಅಡಿಕೊಲಗದಲಿರು
೨೦೫	೪	ಸಂಚರಿಸ್ತು	ಸಂಚರಿಸಿದ್ದು
೨೦೫	೫	ಕಲ್ಲಿದಾಗರ	ಕಲ್ಲಿವಾಗರ
೨೦೫	೨	ಭಂಡು ಸುಳು	ಭಂಡು ಸುಳ್ಳು
೨೦೫	೯	ಒಕ್ಕುವನಾಗಿ	ಒಕ್ಕುವನಾಗಿ
೨೦೫	೨೨	ಕರಮುಗವೆ	ಕರಮುಗವೆ
೨೦೬	೨	ಹೆಚಾರಿಂದಲಿ	ಹೆಲಬರಿಂದಲಿ

ಇಂಟಿ	ಸಾಲು	ಇದ್ದುದು	ಇರಬೇಕಾದುದು
ಇಂಜಿನಿಯರ್	ಜಿ	ವನದೀಂಜಿನಿಯರ್	ವನದೀಂಜಿನಿಯರ್
ಇಂಜಿನಿಯರ್	ಎಂಎಎಂ	ವಾರಿವರೆಂದು	ವಾರಿವರೆಂದು
ಇಂಜಿನಿಯರ್	ಎಂಎಎಂ	ಪನರ್ಶನದಿಂದ	ಪನರ್ಶನದಿಂದ
ಇಂಜಿನಿಯರ್	ಎಂಎಎಂ	ಮನುಮನದನವತಾರ	ಮನುಮಧನವತಾರ
ಇಂಜಿನಿಯರ್	ಎಂಎಎಂ	ಪರೀಕ್ಷಿಯ	ಪಾರಿತಿಯ
ಇಂಜಿನಿಯರ್	ಎಂಎಎಂ	ಹೃದ್ಯಪ್ರಯಾಸಲ್ಲಿ	ಹೃದ್ಯದಲ್ಲಿ
ಇಂಜಿನಿಯರ್	ಎಂಎಎಂ	ವಾಯುರಂದಲೆ	ವಾಯುಮುಖರಂದಲೆ
ಇಂಜಿನಿಯರ್	ಎಂಎಎಂ	ಈಶಾ	ಈರಾ (ಎರಡು)
ಇಂಜಿನಿಯರ್	ಎಂಎಎಂ	ದುರಂತಗಳುದಕೆ	ದುರಂತಗಳದುರಂ
ಇಂಜಿನಿಯರ್	ಎಂಎಎಂ	ವೇಗದಲಿ	ವೇಗದಲಿ
ಇಂಜಿನಿಯರ್	ಎಂಎಎಂ	ನೋರೆ ಇಡುವೆ	ನೋರೆ ಇಡುವ
ಇಂಜಿನಿಯರ್	ಎಂಎಎಂ	ಕುಶನ	ಕುಶಲ
ಇಂಜಿನಿಯರ್	ಎಂಎಎಂ	ವಾಗಿಲ್ಲಪ್ಪ	ವಾಗಿಲ್ಲಪ್ಪ
ಇಂಜಿನಿಯರ್	ಎಂಎಎಂ	ಸ್ಪುರ್ಗಫಾರ	ಸ್ಪುರ್ಗದ್ವಾರ
ಇಂಜಿನಿಯರ್	ಎಂಎಎಂ	ಒಂದು ವಾದರು	ಒಂದುದಿನವಾದರು
ಇಂಜಿನಿಯರ್	ಎಂಎಎಂ	ಪ್ರೋಲಿವ	ಪ್ರೋಲಿವ
ಇಂಜಿನಿಯರ್	ಎಂಎಎಂ	ನರದಂತೆ	ನದರಂತೆ
ಇಂಜಿನಿಯರ್	ಎಂಎಎಂ	ರೀರಾತ	ಕೀರಾತ
ಇಂಜಿನಿಯರ್	ಎಂಎಎಂ	ಒಂದಿರಬ್ಬಾಡನೆ	ಒಂದಿರಬ್ಬಾಡನೆ
ಇಂಜಿನಿಯರ್	ಎಂಎಎಂ	ಪ್ರೋಲಿದದ್ದು	ಪ್ರೋಲಿದದ್ದು
ಇಂಜಿನಿಯರ್	ಎಂಎಎಂ	ಜನವಗಿಂತ	ಜನದಗಿಂತ
ಇಂಜಿನಿಯರ್	ಎಂಎಎಂ	ಮುಕ್ಕುಕೇಳಿಗೆ	ಮುಕ್ಕುಕೇಳಿಗೆ
ಇಂಜಿನಿಯರ್	ಎಂಎಎಂ	ಮಾಣಿಕ್ಯ	ಮಾಣಿಕ್ಯ
ಇಂಜಿನಿಯರ್	ಎಂಎಎಂ	ಮಾನನರಿಗೆ	ಮಾನವರಿಗೆ
ಇಂಜಿನಿಯರ್	ಎಂಎಎಂ	ತಳದಪ್ಪ	ತಳದಿಪ್ಪ

పుటి సాలు	ఇద్దుదు	ఇరచిశాదుదు
ఇంకి	ఉ	దన్నత
ఇంకి	గల	నాంతరయావి
ఇంకి	ఇ	వానిసనాగేలేంకాక
ఇంకి	అని	(ఈ సాలు బిట్టడె)
		ఇందు క్షేత్రసివాస విజం
		విశల కృష్ణ
ఇంకి	అని	వాత్మ
ఇంకి	గిల	కరుణాగతి
ఇలం	గ	ఖదరదల్లి
ఇలగ	గిల	మేరవ నాను
ఇలిం	గిల	వనిజాండ
ఇల్లి	అ	బందందే
ఇల్లి	ఉ	ఇల్లపోఁ
ఇల్లి	గల	బడిసువ
ఇలం	అ	ముక్కరేల్లి
ఇలం	అం	ఫో(టులా)
ఇలం	అగ	తీథ్ఫ (కములా)
ఇలగ	గ	సరసతియు
ఇలగ	అం	పదోఎవగే
ఇల్లి	గల	పుతియింద
ఇల్లి	అం	క్షేలశమతి
ఇల్లి	ఉ	కనేశ్చర
ఇలిం	అల	పంజమాగన
ఇల్లి	గ, అ	అ మంచావుళ్లు
ఇల్లి	గె	దతమాడి
ఇల్లి	అ	భూసురతావిళ

ಶ್ವರ್ಚಿ	ಸಾಲು	ಇದ್ದುದು	ಇರಬೇಕಾದುದು
ಇಅಲ	ಲ	ಪಾದಾರ್ಥಕಾಲ	ಪಾದಾರ್ಥಕಾಲ
ಇಆಂ	ಜ	ಎಂಕಾತಿಗಳ	ಎಕಾಂತಿಗಳ
ಇಆಂ	ಗಳ	ಪ್ರೋಗರು	ಪ್ರೋಗರು
ಇಆಂ	ಗೆ	ಇದ್ದೂರಾದಾನು	ಇದ್ದೂರಾದಾನು
ಇಆಂ	ಅಳ	ಪಾದೋದದಕೆ	ಪಾದೋದದಕೆ
ಇಂಟಂ	ಗೈ	ಮೇಣಿಗೇರೀಶಗೆ	ಮೇಣಿಗಿರೀಶಗೆ
ಇಂಟಂ	ಗೆ	ದೇಶಮಧ್ಯದಲ್ಲಿದಕ್ಕೆ	ದೇಶಮಧ್ಯದಲ್ಲಿದಕೆ
ಇಂಟಂ	ಗೆ	ಪ್ರಂಜಕ್ಕೊಂತ	ಪ್ರಂಜಕ್ಕೊಂತ
ಇಂಟಂ	ಗೆ, ಗೆ	ಸಮಸ್ತಜನವ ಸರ	ಸಮಸ್ತಜನವಾಸರ
ಇಂಟಂ	ಗೆ, ಗೆ	ವಂ ವನೆ	ವಂದನೆ
ಇಂಟಂ	ಇ	ಧರ್ಮರೂಪ	ಧರ್ಮರೂಪ
ಇಂಟಂ	ಎಂ	ನಿತ್ಯಚಾರ	ನಿತ್ಯಪಾರ
ಇಂಟಂ	ಒಂ	ಪುಣಿಮಾಧವ	ಪುಣಿಮಾಡದ
ಇಂಟಂ	ಗೆ	ಸಾರ್ಥಕೀಕೊಂಟಿ	ಸಾರ್ಥಕೀಕೊಂಟಿ

ಸೂಚನೆ—ಪ್ರೌಢ ತಿದ್ದುವದು ಸಂಯಾಗದಿದ್ದುದರಿಂದಲೇ ಅಥವಾ ಪ್ರೇಸ್ ಕಾಂಪಿ ಚಲೋ ದುಂಡಾಕ್ಕರ ಬರೆದಿದ್ದರೂ ದೇಶಭೇದಿಂದ ತಿಳಿಯದ್ದರಿಂದಲೋ ಏನೇ ಕಾರಣದಿಂದ ಬಹು ತಪ್ಪಿಗ ಸುಳಾದಿಯಲ್ಲಿ ಬಿಡ್ಡವೇ ಕವಿತಾಗಳಲ್ಲಿ ಅಕ್ಕರೆಗಳು ಹೆಚ್ಚುಕಡಿಯಾದರೆ ಅರ್ಥ ವ್ಯತ್ಯಾಸವಾಗುತ್ತದೆ. ಇದು ಮೋಹ ಸ್ವಂತ ಪ್ರೌಢನಾನು ನೋಡದೆ ಎರಡನೇಡವರಿಗೆ ಒಪ್ಪಿಸಿದ ತಪ್ಪಿಕ್ಕೊನ್ನಿಸಿ ತಕ್ಕಳುವದೆಂಬು ವಿನಂತಿ.

## ಮತ್ತೊಮ್ಮೆ ಮಹಡುಪಕಾರೆ ಸ್ವರಣೆ

---

ಹೈದ್ರಾಬಾದ್ (ದಸ್ತಿಳಿ) ಕನಾರ್ಕಪಕ್ಷ ಶಿಕ್ಷಣ ಸಮಿತಿ ಅಧ್ಯಕ್ಷರು  
ಶ್ರೀಮಾರ್ತಿ ವೇ. ಮಾನ್ಯಪಂಡಿತ ರಾಮಾಚಾರ್ಯ,  
ಅಭಿದ ರೇಣು, ಹೈದ್ರಾಬಾದ್ ದಸ್ತಿಳಿ

ಈ ಮಹಿಳೆಯರು ನಮ್ಮ ಮಹತ್ತರವಾದ ಕಾರ್ಯ ಇಂಗಿತ  
ಮನ್ಯ ರಿತು ನಮ್ಮ ಬೇಡಿಕೆಯಂತೆ ಮಂಡಲಕ್ಕೆ (೨೦೦೦) ಎರಡು ಸಹಸ್ರ  
ರು ದಾಯಿ (ಹಾಲಿ O.S.) ಉದಾರ ದೇವತೆಗಿಯನ್ನಿತ್ತ ವರ ಮಹಡುಪ  
ಕಾರೆ ಸ್ವರ್ಗಿನ ಪ್ರಣಾಮಗಳನ್ನು ಪ್ರಾಣತ್ವದಲ್ಲಿ ಮಾಡಿ. ಮತ್ತು ಶಿಕ್ಷಣಸಮಿತಿಯ  
ಕಾರ್ಯದರ್ಶಿಗಳೂ, ಏಲ್ಲ ಸದಸ್ಯರಿಗೂ ಅಭಿನಂದನಪೂರ್ವಕ ವಂದನೆ  
ಗಳು.

ಮತ್ತು ಈ ಮಹಿಳೆಯರ ಆಜ್ಞೆಯಂತೆ  
ಅಜ್ಞಾಮಾಡಿಸಿದ ಪುಸ್ತಕಗಳ ಬಳಿಕೆ ವಿವರ

<p>ಶ್ರೀ ರಾಘವೇಂದ್ರಗ್ರಂಥಸಾರದ ಭಾಷ್ಯ (೬)ನೇ ಪ್ರಕಟಿಸೇಗೆ ಹೈದ್ರಾಬಾದದಲ್ಲಿ ಆಚಾರ್ಯದ್ವಾರಾ ಪ್ರಿಯಾ, ತಿರುಗಂಗಾಪಿ ಟಪಾಲ ಮುಂತಾದ</p>	<p>ಹಾಲಿ ರು. ೩೩೭</p>
<p>ಕ್ರಿದಾಸ ಚಾಹಿತ್ಯಮಾಲೆಯ ಕುಸುಮ (೧) ಸದಾಚಾರ</p>	
<p>ಅಜ್ಞಗೆ ತಿರುಗಂಗಾಪಿ ಟಪಾಲ ಇತಾಯಾದಿ— ವೆಚ್ಚ (ವಿವರ ಬೇರೆ ಇದೆ)</p>	

ಹೈತ್ಯಮಹಿಳೆ ಸುಖಾವಿಗೆ ಬಾಕಿ ಉಲ್ಲಿಧ ಇತಿಹಾಸ.

ಹಾಲಿಗೆ (೬೦೮) ರು. ಕೊಟ್ಟಿದೆ. ಮತ್ತು ಹೈತ್ಯ  
ಮಹಿಳೆ ಸುಖಾದಿಗೆ ಬಾಕಿ ಖಚು ಮಂಡಲದ  
ಇತರ ಗಳಿಗೆಯಿಂದ ಪೂರ್ಣವಿದೆ. ಇದರ ವಿವರ  
ಪರದಿಯಲ್ಲಿ ಕೊಡಲಾಗುವುದು.

೧೫೭

೨೭೮

೨೦೦೦

**ಶ್ರೀ ವರದೇಂದ್ರ ಹರಿದಾಸ ಸಾಹಿತ್ಯಮಂಡಲದಲ್ಲಿ**  
**ದೊರೆಯುವ ಪ್ರಸ್ತಕಗಳ ಪಟ್ಟಿ**

ಪ್ರ. ಅ. ಪೈ

೧.	ಶ್ರೀ ಸುಮಧುರದೇಯ ಮೂಲ ಭಾವಿನಿಪಟ್ಟಿ ಅರ್ಥ ಸಹ ಭಾಗ ೪-೫-೬, ಸರ್ಗ ೧೨೧೦ದ ೧೯ ವರೆಗೆ ೫೦೦ ಪುಟ್ಟಿ	೩ ಅ ೦
೨.	ಅಣಿಮಧ್ವನಿಜಯ ಮೂಲ ಪಟ್ಟಿ ಸಹ ೪-೫ ವರೆಗೆ ೫೦೦ ಪುಟ್ಟಿ	೦ ಅ ೦
೩.	ಶ್ರೀಪ್ರಕಾಶವಿಶಲರಕೀರ್ತನಮಾಲಾಗಳಪ್ರಸ್ತಕಿ	೦ ಅ ೦
೪-	ಶ್ರೀ ಪುರಂದರಾಜರು ಮತ್ತು ದಾಶರ ಪೀಠಿಗೆ ೧	೦ ಅ ೦
೫.	ತಾರತಮ್ಯ ಮಳಾದಿಗಳು	೧ ಅ ೦
೬.	ಶ್ರೀ ವಿಜಯದಾಶರ (೧೦೧) ಪ್ರಾರ್ಥನಾ ಮಾ	೨ ಅ ೦
೭.	ಶೃಷ್ಟಿಪ್ರಕರಣ ಮಾ   ತಾತ್ಪರ್ಯ ಸಹ ಉತ್ಸವಪುಟ್ಟಿ	೦ ಅ ೦
೮.	ಶ್ರೀ ರಾಘವನೇಂದ್ರಗುರುಸಾವಂಥಾಮು ೧೫೦ ಪದಗ	೪ ಅ ೦
೯.	ಕ್ಷೇತ್ರಮಹಿಮಾ ಪದ (೫೫) ಮಳಾದಿ (೧೦೨)	೩ ಅ ೦
೧೦.	ಸಾಧನಭಾಗ ಅಳ್ಳಿನಲ್ಲಿ ಅದೆ	೩ ಅ ೦
ಶ್ರೀ ವರದೇಂದ್ರ ಹರಿದಾಸ ಸಾಹಿತ್ಯನೂಲೆ ಗದ್ಯ		
ರೂಪ, ವರ್ಣದಲ್ಲಿ(೬)ಪ್ರಸ್ತಕಗಳಲ್ಲಿಕ್ರಿಯೆಂಜ್		
೧೦೦ ಪುಟ್ಟಿದಿಂದ ೨೭೦ ಪುಟ್ಟದವರೆಗೆ ನಾಷಿಕ ೬		
ಟಿಪಾಲು ವೆಚ್ಚೆಗೆ ಅಣಿ. ರಜಿಷ್ಟರಿಸಿಂದ ವೆಚ್ಚೆಗೆ ೧		
೧೫೬ ಕುಸುಮ ಸದಾಚಾರ ಚಿಕಿತ್ಸಾಚೆ ೨೦೬ ಕೆ		
ಎನ್ನೇ ಕುಸುಮ ಪಂಚಭೇದ, ಪ್ರಸೇರ್ಯ.ಮುಕ್ತಾ		
ಮಾಲಾ, ಶ್ರೀ ಗುರು ವಿಜಯವಿಶಲ ಕೃತ ೧ ಅ ೦		
ಇನ್ನೇ ಕುಸುಮ ಬ್ರಹ್ಮಚಯ ಪುಷ್ಟಿ ಬಾ ೩೦ ೧ ಅ ೦		
೪-೫ನ್ನೇ ಕುಸುಮ ಅಧಿಷ್ಯತ್ವಮಾಲಾ ರಘುಪತಿ		
ವಿಶಲ ವಿರಚಿತ ಸುಮಾರು ೫೫೦ ಪುಟ್ಟಕೆ ೧೬೨೨		
ವೈಶಾಖ ಶಾಢ ಪೌರ್ಣಿಮೆನರೆಗೆ ೨ ಅ ೦		
೬ನ್ನೇ ಕುಸುಮ ಆಷಾಢ ಶಾಢ (೧೫) ವರೀಗೆ ೧ ಅ ೦		
(ಟಿಪಾಲು ವೆಚ್ಚೆ ಚೀರೆ)		
ಕಂಜಾಲಕ, ಮಂಡಲ.		